

ಕರ್ನಾಟಕ ವಿಧಾನ ಪರಿಷತ್ತು**ನೂರ ನಲವತ್ತನಾಲ್ಕನೆಯ ಅಧಿವೇಶನ**20ನೇ ಸೆಪ್ಟೆಂಬರ್ 2021
ಸೋಮವಾರ**ವಿಷಯಾನುಕ್ರಮಣಿಕೆ (Index)****1. ಪ್ರಕಟಣೆಗಳು****2. ಪ್ರಶೋತ್ತರಗಳು****ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು****857- ಶಿಕ್ಷಕರ ಬಡ್ಡಿ ವಿಚಾರ ಕುರಿತು**

- ಶ್ರೀ ಆಯನೂರು ಮಂಜುನಾಥ್
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)

972- ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಕುರಿತು

- ಶ್ರೀ ಅಲ್ಲಂ ವೀರಭದ್ರಪ್ಪ
- ಶ್ರೀ ಆನಂದ್‌ಸಿರಿಗ್(ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥಿತಿ ಸಚಿವರು)

864- ಉಪನ್ಯಾಸಕರಿಂದ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ**ನಿರ್ವಹಿಸುತ್ತಿರುವವರ ಗಳಿಕೆ ರಜೆ ಬಗ್ಗೆ**

- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)

974+933- ಅರಣ್ಯ ಇಲಾಖೆಯಲ್ಲಿ ನೇಮಕಾತಿಯಲ್ಲಿನ ಅವ್ಯವಹಾರ ಕುರಿತು**ACB ತನಿಖೆಗೆ ಅನುಮತಿ ನೀಡುವ ಬಗ್ಗೆ**

- ಶ್ರೀ ಪುಟ್ಟಣ್ಣ
- ಶ್ರೀ ನಸೀರ್ ಅಹ್ಮದ್
- ಶ್ರೀ ಉಮೇಶ್ ವಿ.ಕತ್ತಿ(ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು)

984 - ರಾಜ್ಯದ ವಿದ್ಯುತ್ ಬೇಡಿಕೆ ಪೂರೈಕೆ ಖರೀದಿ ಹಾಗೂ ಸ್ವಾವಲಂಬನೆ ಬಗ್ಗೆ

- ಡಾ.ಕೆ.ಗೋವಿಂದರಾಜ್
- ಶ್ರೀ ವಿ.ಸುನಿಲ್ ಕುಮಾರ್ (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು)

800- ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆಯ ಕುರಿತು

- ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ
- ಶ್ರೀ ವಿ.ಸುನಿಲ್ ಕುಮಾರ್ (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು)

927- ರಾಜ್ಯದಲ್ಲಿ ವಿದ್ಯುತ್ ಕಂಪನಿಗಳು ರೈತರ ಕೊಳವೆ ಬಾವಿಗಳಿಗೆ ವಿದ್ಯುತ್ ಪೂರೈಸುವ ಬಗ್ಗೆ

- ಶ್ರೀ ವಿಜಯ್ ಸಿಂಗ್ (ಶ್ರೀ ಮಾನೆ ಶ್ರೀನಿವಾಸರವರ ಪರವಾಗಿ)
- ಶ್ರೀ ವಿ.ಸುನಿಲ್ ಕುಮಾರ್ (ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು)

875- ಅತಿಥಿ ಉಪನ್ಯಾಸಕರ ಗೌರವ ಸಂಭಾವನೆ ಹೆಚ್ಚಿಸುವ ಬಗ್ಗೆ

- ಶ್ರೀ ಮರಿತಿಬ್ಬೇಗೌಡ
- ಡಾ.ಅಶ್ವಥ್ ನಾರಾಯಣ ಸಿ.ಎನ್.(ಉನ್ನತ ಶಿಕ್ಷಣ, ಐ.ಟಿ-ಬಿ.ಟಿ. ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು)

994- ಉರ್ದು ಹಾಗೂ ಇತರೆ ಭಾಷಾ ಅಲ್ಪಸಂಖ್ಯಾತರ ಶಾಲೆಗಳ ನಿರ್ದೇಶನಾಲಯದ ಅಧಿಕಾರದ ಕುರಿತು

- ಶ್ರೀ ನಸೀರ್ ಅಹ್ಮದ್
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)

956- ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ಸಂಸ್ಥೆಯಲ್ಲಿ ಉಪಕರಣಗಳ ಖರೀದಿ ಕುರಿತು

- ಶ್ರೀ ಪಿ.ಆರ್.ರಮೇಶ್
- ಡಾ.ಅಶ್ವಥ್ ನಾರಾಯಣ ಸಿ.ಎನ್.(ಉನ್ನತ ಶಿಕ್ಷಣ, ಐ.ಟಿ-ಬಿ.ಟಿ. ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು)

917- ರಾಜ್ಯದಲ್ಲಿ ಕೋವಿಡ್-19 ಸಂಬಂಧಿತ ಹೆಚ್ಚಿನ ಆರೋಗ್ಯ ಕೇಂದ್ರ ತೆರೆಯುವ ಕುರಿತು

- ಶ್ರೀ ಯು.ಬಿ.ವೆಂಕಟೇಶ್
- ಡಾ.ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

989- ಬುಡಕಟ್ಟು ಜನರಿಗೆ ಅರಣ್ಯ ಸಂರಕ್ಷಣೆಯ ಕಾನೂನುಗಳಿಂದ ಆಗುತ್ತಿರುವ ಸಮಸ್ಯೆಗಳ ಕುರಿತು

- ಶ್ರೀ ಶಾಂತರಾಮ್ ಬುಡ್ಡೆ ಸಿದ್ದಿ
- ಶ್ರೀ ಉಮೇಶ್ ವಿ.ಕತ್ತಿ(ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು)

920- ಶಬ್ದ ಮಾಲಿನ್ಯದ ಬಗ್ಗೆ

- ಡಾ.ವೈ.ಎ.ನಾರಾಯಣಸ್ವಾಮಿ
- ಶ್ರೀ ಆನಂದ್ ಸಿಂಗ್(ಪ್ರವಾಸೋದ್ಯಮ ಹಾಗೂ ಪರಿಸರ ಮತ್ತು ಜೀವಿ ಪರಿಸ್ಥಿತಿ ಸಚಿವರು)

203- ವಿದ್ಯುತ್ ಕೇಬಲ್ ಅಳವಡಿಕೆಯ ಸಂದರ್ಭದಲ್ಲಿ ಆಗುತ್ತಿರುವ ಮರಗಳ ನಾಶದ ಬಗ್ಗೆ

- ಶ್ರೀ ಕೆ.ಪ್ರತಾಪಚಂದ್ರಶೆಟ್ಟಿ
- ಶ್ರೀ ಉಮೇಶ್ ವಿ.ಕತ್ತಿ(ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರು)

214 - 14 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಬಗ್ಗೆ

- ಶ್ರೀ ಅಲ್ಲಂ ವೀರಭದ್ರಪ್ಪ
- ಡಾ.ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

122- ಕೋವಿಡ್‌ನಿಂದ ಸಾವನ್ನಪ್ಪಿದವರ ಕುರಿತು

- ಶ್ರೀ ಪ್ರಕಾಶ್.ಕೆ.ರಾಧೋಡ್
- ಡಾ.ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

**117- NHMನಲ್ಲಿ ಕಾರ್ಯನಿರ್ವಹಿಸುತ್ತಿರುವ ಯುನಾನಿ ವೈದ್ಯರನ್ನು
ಖಾಯಂಗೊಳಿಸುವ ಕುರಿತು**

- ಶ್ರೀ ನಸೀರ್ ಅಹ್ಮದ್
- ಡಾ.ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

ತಡೆಹಿಡಿಯಲಾದ

ಪ್ರಶ್ನೆ ಸಂಖ್ಯೆ

**195- ಕೋವಿಡ್ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗೆ ಕ್ಲಿನಿಕಲ್
ಅವಧಿ ವಿಸ್ತರಿಸುವ ಬಗ್ಗೆ**

- ಶ್ರೀಮತಿ ಭಾರತಿ ಶೆಟ್ಟಿ
- ಡಾ.ಕೆ.ಸುಧಾಕರ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು.

3. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

**ಅ) ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನಲ್ಲಿ ಜಿಂಕೆ ಹಾವಳಿಯಿಂದ ರೈತರು
ಕಂಗಾಲಾಗಿರುವ ಬಗ್ಗೆ**

- ಶ್ರೀ ಎಸ್.ವಿ.ಸಂಕನೂರ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

**ಆ) ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಹಾಗೂ
ಸಿಬ್ಬಂದಿಗಳ ಹುದ್ದೆಗಳ ಮಂಜೂರಾತಿ ಕುರಿತು**

- ಶ್ರೀ ಮರಿತಿಬ್ಬೆಗೌಡ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

**ಇ) ಕೋಲಾರ ಜಿಲ್ಲೆಯಲ್ಲಿ ರೈತರ ಜಮೀನು ಖಾತೆಗಳಿಗೆ ಪೋಡಿ ಮಾಡುವ
ಕುರಿತು.**

- ಶ್ರೀ ಗೋವಿಂದರಾಜು
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

**ಈ) ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿ ಆಕ್ಸಿಜನ್ ಪ್ಲಾಂಟ್
ಕಾಮಗಾರಿ ಕುರಿತುಗೊಂಡಿರುವ ಕುರಿತು.**

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಉ) ರಾಜ್ಯದಲ್ಲಿ ಅತ್ಯಾಚಾರ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಕುರಿತು.

- ಡಾ. ವೈ.ಎ.ನಾರಾಯಣಸ್ವಾಮಿ

- ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು)

೮೦) ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಜಾಲ ವ್ಯಾಪಕವಾಗಿ ಹಬ್ಬಿರುವ ಬಗ್ಗೆ.

- ಶ್ರೀ ಎನ್.ಅಪ್ಪಾಜಿಗೌಡ

- ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು)

ಖ) ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 306 ಯೋಜನೆಗಳಲ್ಲಿ 151 ಯೋಜನೆಗಳು ಕೇಂದ್ರದಿಂದ 2410.81 ಕೋಟಿ ರೂಪಾಯಿಗಳ ಅನುದಾನ ಬರದೇ ಸ್ಥಗಿತಗೊಳ್ಳುವ ಬಗ್ಗೆ.

- ಶ್ರೀ ಯು.ಬಿ.ವೆಂಕಟೇಶ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಎ) ಮಾಲ್ಗಳಲ್ಲಿ ಕನ್ನಡ ಭಾಷೆಯಲ್ಲಿ ಆಹಾರೋತ್ಪನ್ನಗಳನ್ನು ಪ್ಯಾಕಿಂಗ್‌ಗಳಲ್ಲಿ ಮಾರಾಟಕ್ಕೆ ಇಡಲು ನಿರಾಕರಿಸುತ್ತಿರುವ ಬಗ್ಗೆ.

- ಶ್ರೀ ಎನ್.ರವಿಕುಮಾರ್

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

ಐ) ವಿಜಯಪುರ ಜಿಲ್ಲೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತು ಶಿಶು ಮತ್ತು ಹೆಣ್ಣು ಶಿಶುಗಳ ಮಾರಾಟ ನಡೆಯುತ್ತಿರುವ ಬಗ್ಗೆ.

- ಶ್ರೀ ಪ್ರಕಾಶ ಕೆ. ರಾಧಾಕೃಷ್ಣ

- ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು)

ಐ) ರಾಜ್ಯದಲ್ಲಿ ಕೋವಿಡ್-19ರ ಮೂರನೇ ಅಲೆ ಬಗ್ಗೆ ಆತಂಕ ನಡುವೆಯು ಮಕ್ಕಳಲ್ಲಿ ಡೆಂಫೀ ಪ್ರಕರಣ ಹೆಚ್ಚುತ್ತಿರುವ ಕುರಿತು

- ಶ್ರೀ ಹಣಮಂತ್ ರುದ್ರಪ್ಪ ನಿರಾಣಿ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

04. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು

ಅ) ರಾಮನಗರ ತಾಲ್ಲೂಕಿನ ವಡ್ಡರಹಳ್ಳಿ, ಗೊಲ್ಲರದೊಡ್ಡಿ ಗ್ರಾಮದ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿರುವ ಇರುಳಿಗ ಬುಡಕಟ್ಟು ಸಮುದಾಯ ನಡೆಸುತ್ತಿರುವ ಧರಣಿ ಬಗ್ಗೆ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು, ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರ ಪರವಾಗಿ)

ಆ) ಪ್ರೌಢಶಾಲೆ/ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯಿರುವುದರಿಂದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಕುರಿತು

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು, ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರ ಪರವಾಗಿ)

ಇ) ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವ ಬಗ್ಗೆ

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು)

05. ನಿಯಮ 59ರಡಿ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾಪ

ಸಣ್ಣ ನೀರಾವರಿ ಇಲಾಖೆಯ ವಿವಿಧ ಯೋಜನೆಗಳ ಕೋಟ್ಯಂತರ ರೂಪಾಯಿ ಕಾಮಗಾರಿಗಳಲ್ಲಿ ಪಾರದರ್ಶಕ ಟೆಂಡರ್ ಕರೆಯದಿರುವ ಬಗ್ಗೆ

- ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ

(ನಿಯಮ 68ಕ್ಕೆ ಪರಿವರ್ತಿಸಲಾಯಿತು)

06. ಚುಕ್ಕೆ ರಹಿತ ಪ್ರಶ್ನೆಗಳಿಗೆ ಸರ್ಕಾರದಿಂದ ಲಿಖಿತ ಉತ್ತರ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ

- ಶ್ರೀ ಎಸ್.ಆರ್.ಪಾಟೀಲ್(ವಿರೋಧಪಕ್ಷದ ನಾಯಕರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)

07. ಕಾರ್ಯದರ್ಶಿಯವರ ವರದಿ

08. ಶಾಸನ ರಚನೆ

ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಅ) ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, 2021

- ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು, ಮುಖ್ಯಮಂತ್ರಿಗಳ ಪರವಾಗಿ)
- ಶ್ರೀ ಪಿ.ಆರ್.ರಮೇಶ್
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಕೆ.ಗೋಪಾಲಯ್ಯ(ಅಬಕಾರಿ ಸಚಿವರು)
- ಶ್ರೀ ಕೆ.ಎ.ತಿಪ್ಪೇಸ್ವಾಮಿ

- ಶ್ರೀ ಎಂ. ನಾರಾಯಣಸ್ವಾಮಿ (ವಿರೋಧಪಕ್ಷದ ಮುಖ್ಯ ಸಚೇತಕರು)
- ಶ್ರೀ ಯು.ಬಿ.ವೆಂಕಟೇಶ್
- ಡಾ|| ಕೆ.ಗೋವಿಂದರಾಜು
- ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ(ಸರ್ಕಾರದ ಮುಖ್ಯ ಸಚೇತಕರು)
- **ಶ್ರೀ ಎಸ್.ಆರ್.ಪಾಟೀಲ್**(ವಿರೋಧ ಪಕ್ಷದ ನಾಯಕರು)
- ಶ್ರೀ ಎನ್. ಅಪ್ಪಾಜಿಗೌಡ
- ಶ್ರೀ ಮರಿತಿಬ್ಬೇಗೌಡ
- ಡಾ. ವೈ.ಎ.ನಾರಾಯಣಸ್ವಾಮಿ
- ಶ್ರೀ ಹೆಚ್.ಎಂ.ರಮೇಶ ಗೌಡ

(ವಿಧೇಯಕ ಅಂಗೀಕರಿಸಲ್ಪಟ್ಟಿತು)

ಆ) ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ, 2021

- ಶ್ರೀ ಬಿ.ಸಿ.ಪಾಟೀಲ್(ಕೃಷಿ ಸಚಿವರು)

(ವಿಧೇಯಕ ಅಂಗೀಕರಿಸಲ್ಪಟ್ಟಿತು)

ಇ) ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021

- ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು)

(ವಿಧೇಯಕ ಅಂಗೀಕರಿಸಲ್ಪಟ್ಟಿತು)

ಈ) ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021

- ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು)
- ಶ್ರೀ ಎಸ್. ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು)

(ವಿಧೇಯಕ ಅಂಗೀಕರಿಸಲ್ಪಟ್ಟಿತು)

ಉ) ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021

- ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು)
- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಡಾ||ತೇಜಸ್ವಿನಿಗೌಡ
- ಶ್ರೀ ಕೆ.ಎ. ತಿಪ್ಪೇಸ್ವಾಮಿ
- ಶ್ರೀ ಹೆಚ್.ಎಂ. ರಮೇಶ್‌ಗೌಡ
- ಶ್ರೀ ಎಸ್.ಎಲ್.ಭೋಜೇಗೌಡ
- ಶ್ರೀ ಆಯನೂರು ಮಂಜುನಾಥ್

- ಶ್ರೀ ಎನ್. ಅಪ್ಪಾಜಿಗೌಡ
- ಶ್ರೀ ನಸೀರ್ ಅಹ್ಮದ್
- ಶ್ರೀ ಮರಿತಿಬ್ಬೇಗೌಡ
- ಡಾ||ತಳವಾರ್ ಸಾಬಣ್ಣ
- ಶ್ರೀ ಕೆ.ಸಿ.ಕೊಂಡಯ್ಯ
- ಶ್ರೀ ಪಿ.ಆರ್.ರಮೇಶ್
- ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು)
- ಶ್ರೀ ಪ್ರತಾಪ ಸಿಂಹ ನಾಯಕ್ . ಕೆ

(ವಿಧೇಯಕ ಅಂಗೀಕರಿಸಲ್ಪಟ್ಟಿತು)

9. ಗಮನ ಸೆಳೆಯುವ ಸೂಚನೆಗಳು

ಅ) ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರ ಕಾರ್ಯಭಾರವನ್ನು ದಿನಾಂಕ 20.2.2017ರ ಸುತ್ತೋಲೆಯಲ್ಲಿ ನಿಗದಿ ಪಡಿಸಿರುವುದರಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಉಂಟಾಗಿರುವ ತೊಂದರೆ ಬಗ್ಗೆ.

- ಶ್ರೀ ಎಸ್.ವಿ. ಸಂಕನೂರ
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)
- ಶ್ರೀ ಅರುಣ ಶಹಾಪುರ್
- ಶ್ರೀ ಕೆ.ಟಿ.ಶ್ರೀಕಂಠೇಗೌಡ

ಆ) ಖಾಸಗಿ ಅನುದಾನಿತ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಿನಾಂಕ 01.04.2017ರ ಪೂರ್ವದ ಸೇವೆಯನ್ನು ಪರಿಗಣಿಸದೆ ಇರುವುದರಿಂದ ಸದರಿ ನೌಕರರು ಪಿಂಚಣಿ ಸೌಲಭ್ಯದಿಂದ ವಂಚಿತರಾಗುತ್ತಿರುವ ಕಾರಣದಿಂದ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ತೀರ್ಪಿನನ್ವಯ ನೌಕರರು ಸೇವೆಗೆ ಸೇರಿದ ದಿನಾಂಕ ದಿಂದ ನಿವೃತ್ತಿವರೆಗಿನ ವೇತನವನ್ನು ನಿಗದಿಪಡಿಸುವುದರ ಜೊತೆಗೆ ಹಳೆಯ ನಿಶ್ಚಿತ ಪಿಂಚಣಿ (OPS) ಸೌಲಭ್ಯವನ್ನು ಒದಗಿಸುವ ಕುರಿತು.

- ಶ್ರೀ ಆಯನೂರು ಮಂಜುನಾಥ್
- ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು)
- ಶ್ರೀ ಎಸ್.ವಿ. ಸಂಕನೂರು
- ಶ್ರೀ ಮರಿತಿಬ್ಬೇಗೌಡ
- ಶ್ರೀ ಶಶೀಲ್ ಜಿ.ನಮೋಶಿ
- ಶ್ರೀ ಕೆ.ಟಿ.ಶ್ರೀಕಂಠೇಗೌಡ

ಇ) ಕೊಡಗು ಜಿಲ್ಲೆಯ ಭೂಹಿಡುವಳಿದಾರರು ಜಮ್ನಾ ಮಲೆಗಳ ಮೇಲಿನ ಹಕ್ಕನ್ನು ಬಿಟ್ಟುಕೊಡಲು ಸಿದ್ಧವಿದ್ದರೂ ಕೂಡ ಸರ್ಕಾರ ಸೂಕ್ತ ಪರಿಹಾರ ನೀಡದಿರುವುದರಿಂದ ಭೂ ಹಿಡುವಳಿದಾರರು ಸಂಕಷ್ಟಕ್ಕೆ ಸಿಲುಕಿರುವ ಗಂಭೀರ ಸಮಸ್ಯೆಯ ಕುರಿತು.

- ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು, ಕಂದಾಯ ಸಚಿವರ ಪರವಾಗಿ)
- ಶ್ರೀಮತಿ ಎಸ್.ವೀಣಾ ಅಚ್ಚಯ್ಯ

10. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲಿನ ಚರ್ಚೆ

(ಅ) ಡಾ||ಕೆ.ಶಿ.ಶಿವರಾಮ್ ಕಾರಂತ್ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸ್ವಾಧೀನಪಡಿಸಿಕೊಳ್ಳಲಾಗಿರುವ 3546 ಎಕರೆ 12 ಗುಂಟೆ ಜಮೀನಿಗೆ ಭೂ ಸ್ವಾಧೀನ ಕಾಯ್ದೆಯಡಿ ರೈತರುಗಳು ಸಲ್ಲಿಸಿರುವ ಆಕ್ಷೇಪಣೆಗಳಿಗೆ ಉತ್ತರವನ್ನು ನೀಡದೆ ಐತೀರ್ಪು ಮಾಡಲು ಉದ್ದೇಶಿಸಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿರುವ ಕುರಿತು.

- ಶ್ರೀ ಎಂ.ನಾರಾಯಣಸ್ವಾಮಿ(ವಿರೋಧಪಕ್ಷದ ಮುಖ್ಯ ಸಚೇತಕರು)
- ಶ್ರೀ ಎಸ್.ಆರ್.ಪಾಟೀಲ್ (ವಿರೋಧಪಕ್ಷದ ನಾಯಕರು)

(ಆ) ದಿನಾಂಕ 02.02.2000 ರ ಪೂರ್ವದಲ್ಲಿ ಖಾಸಗಿ ಅನುದಾನಿತ ಪ್ರೌಢ ಶಾಲೆಯಲ್ಲಿ 15-20 ವರ್ಷಗಳಿಂದ ಸೇವೆ ಸಲ್ಲಿಸಿರುವ ಡಿ-ಗ್ರೂಪ್ ನೌಕರರನ್ನು ಅನುದಾನಕ್ಕೆ ಒಳಪಡಿಸುವ ಕುರಿತು.

- ಶ್ರೀ ಕೆ.ಟಿ.ಶ್ರೀಕಂಠೇಗೌಡ
- ಶ್ರೀ ಮುರಿತಿಬ್ಬೇಗೌಡ
- ಶ್ರೀ ಎಸ್.ವಿ.ಸಂಕನೂರ
- ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು)

11. ಪ್ರಕಟಣೆಗಳು

<><><>

(791) 20-09-2021 (11.00) ಎಂವಿ-ಜಿಆರ್

ಕರ್ನಾಟಕ ವಿಧಾನ ಪರಿಷತ್ತು

ಸೋಮವಾರ, 20ನೇ ಸೆಪ್ಟೆಂಬರ್, 2021

**ಸದನವು ವಿಧಾನ ಸೌಧದಲ್ಲಿರುವ
ವಿಧಾನ ಪರಿಷತ್ತಿನ ಸಭಾಂಗಣದಲ್ಲಿ
ಪೂರ್ವಾಹ್ನ 11 ಗಂಟೆ 7 ನಿಮಿಷಕ್ಕೆ ಸಮಾವೇಶಗೊಂಡಿತು.**

**ಸಭಾಪತಿ (ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟ್ಟಿ) ಯವರು
ಪೀಠವನ್ನು ಅಲಂಕರಿಸಿದರು.**

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

01. ಪ್ರಕಟಣೆಗಳು.

ಸಭಾಪತಿಯವರು:- ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮ 104ರ ಮೇರೆಗೆ ವಿಧಾನ ಸಭೆಯು ದಿನಾಂಕ 17.09.2021ರಂದು ಈ ಕೆಳಕಂಡ ವಿಧೇಯಕಗಳನ್ನು ಅಂಗೀಕರಿಸಿದ್ದು, ಸದರಿ ವಿಧೇಯಕಗಳಿಗೆ ವಿಧಾನ ಪರಿಷತ್ತಿನ ಸಹಮತಿ ನೀಡಬೇಕೆಂದು ಕೋರಿರುತ್ತಾರೆ.

1. ಬಂಧಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021.
2. ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021.
3. ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ, ವಿಧೇಯಕ 2021.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೆ, ನನ್ನ ವಿಷಯ...

ಸಭಾಪತಿಯವರು:- ತಮ್ಮ ವಿಷಯವನ್ನು ಪ್ರಶೋತ್ತರ ಅವಧಿ ಮುಗಿದ ನಂತರ ತೆಗೆದುಕೊಳ್ಳಲಾಗುವುದು

02. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು.

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೆ, ನನ್ನ ಪ್ರಶ್ನೆ ಸಂಖ್ಯೆ 620ಕ್ಕೆ ಇನ್ನು ಉತ್ತರ ಬಂದಿಲ್ಲ.

ಸಭಾಪತಿಯವರು:- ಮಾನ್ಯ ಸಭಾನಾಯಕರೆ, ಈ ಪ್ರಶ್ನೆಗೆ ಯಾರು ಉತ್ತರ ನೀಡುತ್ತಾರೆ?

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೆ, ಇದು ಸಾರ್ವಜನಿಕ ಮಹತ್ವದ ಬಹಳ ಸರಳ ಪ್ರಶ್ನೆ.

ಸಭಾಪತಿಯವರು:- ಮಾನ್ಯ ವೈ.ಎ.ನಾರಾಯಣಸ್ವಾಮಿಯವರೆ, ಒಂದು ನಿಮಿಷ, ಮಾನ್ಯ ಸಭಾನಾಯಕರು ಏನು ಹೇಳುತ್ತಾರೆಂದು ಕೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೆ, ಉತ್ತರ ಬರದೇ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಉತ್ತರವನ್ನು ಒದಗಿಸುತ್ತೇನೆ.

ಸಭಾಪತಿಯವರು:- ಈ ಪ್ರಶ್ನೆಗೆ ಉತ್ತರ ನೀಡುವವರು ಯಾರು?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ಈ ಪ್ರಶ್ನೆಗೆ ಪರಿಸರ ಮತ್ತು ಪ್ರವಾಸೋದ್ಯಮ ಸಚಿವರಾದ ಮಾನ್ಯ ಆನಂದ್ ಸಿಂಗ್‌ರವರು ಉತ್ತರ ನೀಡಬೇಕು. ಆದರೆ, ಇನ್ನು ಉತ್ತರ ಬಂದಿಲ್ಲ.

ಸಭಾಪತಿಯವರು:- ಒಂದು ನಿಮಿಷ. ಈ ಪ್ರಶ್ನೆಗೆ ಸಭಾನಾಯಕರಾದ ನೀವು ಉತ್ತರ ನೀಡುತ್ತೀರೋ ಅಥವಾ ಮಾನ್ಯ ಸಚಿವರು ಉತ್ತರ ನೀಡುತ್ತೀರೋ ಎಂದು ಗೊತ್ತಾಗಬೇಕಲ್ಲವೇ?

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರು ಸದನದಲ್ಲಿ ಹಾಜರಿರಬೇಕು.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೆ, ನಾನು ಹೇಳುತ್ತೇನೆ ತಾವು ಸ್ವಲ್ಪ ಸುಮ್ಮನಿರಿ.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೆ, ತಾವು ಏನು ಹೇಳುತ್ತೀರಿ ಎಂದು ಹೇಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೆ, ಮಾನ್ಯ ಸಚಿವರು ಏಕೆ ಬಂದಿಲ್ಲವೆಂದು ನನಗೆ ಗೊತ್ತಿಲ್ಲ. ತಾವು ಬೇರೆ ಪ್ರಶ್ನೆಗಳನ್ನು ತೆಗೆದುಕೊಳ್ಳಿ. ಪ್ರಶೋತ್ತರ ಮುಗಿಯುವುದರೊಳಗೆ ಉತ್ತರವನ್ನು ಒದಗಿಸುತ್ತೇನೆ.

ಸಭಾಪತಿಯವರು:- ಮಾನ್ಯ ಸಭಾನಾಯಕರೆ, ತಾವಾದರೂ ತಿಳಿಸಬೇಕು ಇಲ್ಲವೆ ಮಾನ್ಯ ಸಚಿವರಾದರೂ ತಿಳಿಸಬೇಕು. ಇದಕ್ಕೆ ಏನಾದರೂ ಹೇಳಬೇಕಲ್ಲವೇ? ಇಲ್ಲವಾದರೆ ನಾನು ಏನು ಎಂದು ತಿಳಿದುಕೊಳ್ಳುವುದು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಸ್ವಾಭಾವಿಕವಾಗಿ ಮಾನ್ಯ ಸಚಿವರು ಗೈರು ಹಾಜರಾಗುತ್ತಾರೆಂದು ಗೊತ್ತಿರಲಿಲ್ಲ. ಮಾನ್ಯ ಸಚಿವರು ಇದ್ದುದನ್ನು ನಾನು ಬೆಳಗ್ಗೆ ನೋಡಿದೆ. ಆದರೆ, ಅವರು ಈಗ ಸದನಕ್ಕೆ ಬರುವುದಕ್ಕೆ ತಡವಾಗಿರಬಹುದು. ಆದರೆ, ಪ್ರಶೋತ್ತರ ಅವಧಿ ಮುಗಿಯುವುದರೊಳಗೆ ಅವರು ಸದನಕ್ಕೆ ಬರುವುದಕ್ಕೆ ತಿಳಿಸುತ್ತೇನೆ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ತಮಗೆ ಒಂದು ನೋಟ್ ಅನ್ನಾದರೂ ಕಳುಹಿಸಬೇಕಾಗಿತ್ತು.

ಡಾ||ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ದಯವಿಟ್ಟು ನನ್ನ ಪ್ರಶ್ನೆಗೆ ಉತ್ತರವನ್ನು ಯಾವಾಗ ಕೊಡಿಸುತ್ತೀರಿ ಎಂದು ತಾವು ನನಗೆ ತಿಳಿಸಬೇಕು. ಏಕೆಂದರೆ, ಇದು ಸಾರ್ವಜನಿಕ ಮಹತ್ವದ ಪ್ರಶ್ನೆ. ಇದು ಜನರ ನೆಮ್ಮದಿಯನ್ನು ಕಡಿಸುತ್ತಿದೆ ಮತ್ತು ಜನರು ತಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ದಯವಿಟ್ಟು ಸದನ ಮುಗಿಯುವುದರೊಳಗೆ ನನಗೆ ಉತ್ತರವನ್ನು ಒದಗಿಸಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸಚಿವರು ಸದನಕ್ಕೆ ಬಂದಿದ್ದಾರೆಂದು ತಿಳಿದುಕೊಂಡಿದೆ. ಅವರು ಮಾಹಿತಿಯನ್ನು ಸಹ ಒದಗಿಸಿಲ್ಲ. ಈಗ ಮಾನ್ಯ ಸಚಿವರಿಗೆ ಸಂಬಂಧಪಟ್ಟಂತೆ ಪ್ರಥಮ ಪ್ರಶ್ನೆ ಬಂದಿದೆ. ಆದುದರಿಂದ ಅಷ್ಟರೊಳಗೆ ಮಾನ್ಯ ಸಚಿವರು ಸದನಕ್ಕೆ ಬರಬಹುದು. ಅವರು ಬಂದ ಕೂಡಲೇ ಆ ಪ್ರಶ್ನೆಯನ್ನು ತೆಗೆದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ತಾವು ಒಂದು ವಿಷಯವನ್ನು ತಿಳಿದುಕೊಳ್ಳಿ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಸದರಿ ಪ್ರಶ್ನೆಗೆ ಸಂಬಂಧಪಟ್ಟಂತಹ ಸಚಿವರು ಸದನದಲ್ಲಿ ಉಪಸ್ಥಿತರಿರಬೇಕೆಂದು, ನಾನು ಇಷ್ಟನ್ನು ಮಾತ್ರ ಹೇಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನನಗೆ ಗೊತ್ತಿರುವಂತೆ ಇಂತಹ ಪರಿಸ್ಥಿತಿ ಹಿಂದೆ ಆಗಿದೆ. ಉತ್ತರಗಳನ್ನು ಕೊನೆಯಲ್ಲಿ ಕೊಡುವಂತಹ ಪರಿಪಾಠಗಳು ಇರುತ್ತವೆ. ಮಾನ್ಯ ವಿರೋಧ ಪಕ್ಷದ ನಾಯಕರು ಆಡಳಿತ ಪಕ್ಷದಲ್ಲಿ ಇದ್ದಾಗ, ಸಂಬಂಧಪಟ್ಟಂತಹ ಮಂತ್ರಿಗಳು ಸ್ವಲ್ಪ ತಡವಾಗುತ್ತದೆ. ಆ ಪ್ರಶ್ನೆಗಳನ್ನು ಕೊನೆಗೆ

ತೆಗೆದುಕೊಳ್ಳುವಂತಹ ಉದಾಹರಣೆಗಳಿವೆ. ನಾನು ಮಂತ್ರಿಗಳು ಬರುತ್ತಾರೆಂದು ತಿಳಿದುಕೊಂಡಿದ್ದೆ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ತಮಗೆ ಇಲ್ಲವೇ ಮಾನ್ಯ ಸಭಾನಾಯಕರಿಗಾದರೂ ಒಂದು ನೋಟ್ ಅನ್ನು ಕಳುಹಿಸಬೇಕಾಗಿತ್ತು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಪ್ರಶೋತ್ತರ ಅವಧಿ ಮುಗಿಯುವುದರೊಳಗೆ ಬರಬಹುದು ಎಂದು ತಿಳಿದುಕೊಂಡಿದ್ದೇನೆ.

(ಮುಂದು...)

(792) 20.09.2021 11.10 LL-GR

(ಸಭಾಪತಿಯವರ ಉಪಸ್ಥಿತಿ)

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ತಾವು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ಮಾನ್ಯ ಮಂತ್ರಿಗಳು ಸದನಕ್ಕೆ ಬರಬಹುದು ಅಥವಾ ಅವರು ಬರುವುದಿಲ್ಲ. ನಮ್ಮ ಕಡೆ ಅಜಮಾಸು ಪಂಚಾಂಗ ಹೇಳುವ ರೀತಿ ತಾವು ಮಾತನಾಡಿದರೆ ಹೇಗೆ? ಅದನ್ನು ತಾವು ತಿಳಿದುಕೊಂಡು ಸದನಕ್ಕೆ ಮಾಹಿತಿ ನೀಡಬೇಕು.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮಂತ್ರಿಗಳು ಬಹುಶಃ ದಾರಿಯಲ್ಲಿದ್ದಾರೆ, ಮುಂದಿನ 5 ನಿಮಿಷಗಳಲ್ಲಿ ಅಧಿವೇಶನಕ್ಕೆ ಹಾಜರಾಗಬಹುದು. ಅದರಂತೆ ಮಾನ್ಯ ವೈ.ಎ. ನಾರಾಯಣಸ್ವಾಮಿಯವರು ಕೇಳಿರುವ ಪ್ರಶ್ನೆಗೆ ಪ್ರಶೋತ್ತರ ಅವಧಿ ಮುಗಿಯುವುದರೊಳಗೆ ಮಾನ್ಯ ಸಚಿವರಿಂದ ಅವರ ಪ್ರಶ್ನೆಗೆ ಉತ್ತರ ಕೊಡಿಸುತ್ತೇನೆ. ಇಲ್ಲದಿದ್ದರೆ ಅವರ ಪರವಾಗಿ ನಾನು ಉತ್ತರ ಕೊಡುತ್ತೇನೆಂದು ಹೇಳುತ್ತಿದ್ದೇನೆ.

ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇವೊತ್ತಿನ ಪ್ರಶೋತ್ತರ ಪಟ್ಟಿಯ ಪ್ರಕಾರ ಮೊದಲನೆ ಪ್ರಶ್ನೆಯನ್ನು ಪ್ರಶೋತ್ತರ ಅವಧಿಯ ಕೊನೆಯಲ್ಲಿ ತೆಗೆದುಕೊಳ್ಳಲಿ. ಬದಲಾಗಿ, ಮೊದಲನೆಯ ಪ್ರಶ್ನೆಯನ್ನು ಮೊದಲೇ ತೆಗೆದುಕೊಳ್ಳಬೇಕೆಂದು ನಾವು ಹೇಳುತ್ತಿಲ್ಲ. ಆದರೆ, ಸಂಬಂಧಪಟ್ಟ ಸಚಿವರು ಅಧಿವೇಶನಕ್ಕೆ ತಡವಾಗಿ ಹಾಜರಾಗುವುದಿದ್ದರೆ ಅಥವಾ ಹಾಜರಾಗದಿರುವ ಬಗ್ಗೆ ಸಭಾಪತಿಯವರಿಗೆ ನೋಟ್ ಕಳುಹಿಸಬೇಕು ಅಥವಾ ಸಭಾನಾಯಕರ ಗಮನಕ್ಕೆ ತರಬೇಕು.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ನಾನು ಕೂಡ ಅದನ್ನೇ ಹೇಳಿರುತ್ತೇನೆ. ಸಂಬಂಧಪಟ್ಟ ಸಚಿವರು ಸದನಕ್ಕೆ ತಡವಾಗಿ ಬರುವುದಿದ್ದರೆ, ಅದನ್ನು ನಮ್ಮ ಗಮನಕ್ಕೆ ತಂದರೆ, ನಾವು ಅವರಿಗೆ ಸಂಬಂಧಪಟ್ಟ ಪ್ರಶ್ನೆಯನ್ನು ತಡವಾಗಿ ತೆಗೆದುಕೊಳ್ಳುತ್ತೇನೆ. ಆಯಿತು, ಈಗ ಮುಂದಿನ ಪ್ರಶ್ನೆ ಶ್ರೀ ಆಯನೂರು ಮಂಜುನಾಥ್‌ರವರದ್ದು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ:857**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ, ನಾನು ಕೇಳಿದ ಮಾಹಿತಿಯನ್ನು ಪೂರ್ಣವಾಗಿ ಕೊಟ್ಟಿರುವುದಿಲ್ಲ. ನಾನು ನನ್ನ ಎರಡನೆ ಪ್ರಶ್ನೆಯಲ್ಲಿ, "ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಸಿಆಸುಇ/43/ಸೇಕನಿ/87,ದಿನಾಂಕ:14.12.1987ರ ಆದೇಶ ಪಾಲಿಸಲಾಗಿದೆಯೇ ಎಂಬ ಪ್ರಶ್ನೆ ಕೇಳಿದ್ದು, ಅದಕ್ಕೆ ಉತ್ತರವೇ ಬಂದಿರುವುದಿಲ್ಲ. ಸದರಿ ಸರ್ಕಾರದ ಆದೇಶವನ್ನು ಪಾಲಿಸಲಾಗಿದೆಯೇ? ಇಲ್ಲದಿದ್ದರೆ ಕಾರಣ ತಿಳಿಸಿ" ಎಂದು ಕೇಳಿದ್ದು ಅದಕ್ಕೆ ಉತ್ತರ ನೀಡಿರುವುದಿಲ್ಲ. ನಾನು ಕೇಳಿರುವ ಮಾಹಿತಿ ನನಗೆ ಬೇಕೆ ಹೊರತು, ಅವರು ನೀಡುವ ಮಾಹಿತಿ ನನಗೆ ಬೇಕಾಗಿರುವುದಿಲ್ಲ. ಮಾನ್ಯ ಸಚಿವರು ಅದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು.

ಮೂರನೆಯದಾಗಿ, ಪ್ರಶ್ನೆ ಮುಂದುವರೆದು 2009 ಮತ್ತು 2010ರ ತೀರ್ಪನ್ನು ಪಾಲಿಸಲಾಗಿದೆಯೇ ಎಂದು ಬಹಳ ನಿರ್ದಿಷ್ಟವಾದ ಪ್ರಶ್ನೆ ಕೇಳಿದ್ದೇನೆ. ಆದರೆ, ಆ ತೀರ್ಪನ್ನು ಪಾಲಿಸಿದ್ದೇವೋ ಅಥವಾ ಇಲ್ಲವೋ ಎಂಬ ಬಗ್ಗೆ ಹೇಳಿರುವುದಿಲ್ಲ. ಬದಲಾಗಿ, ನನ್ನ ಪ್ರಶ್ನೆಗೆ ಹಾರಿಕೆಯ ಉತ್ತರಗಳನ್ನು ಕೊಟ್ಟಿದ್ದಾರೆ. ಸದರಿ ತೀರ್ಪುಗಳನ್ನು ಪಾಲಿಸಿರುವುದಿಲ್ಲವಾದರೆ, ಪಾಲಿಸುವುದಕ್ಕೆ ಇರುವಂತಹ ಕಾನೂನುಬದ್ಧ ಅಡಚಣೆಗಳು ಏನು ಎನ್ನುವುದನ್ನು ಸದನಕ್ಕೆ ತಿಳಿಸಬೇಕು. ನಾಲ್ಕನೆಯದಾಗಿ, ಜೇಷ್ಠತಾ ಪಟ್ಟಿಯಲ್ಲಿ ಬಡ್ಡಿ ಮತ್ತು ನೇರ ನೇಮಕಾತಿ ಹುದ್ದೆಗಳಿಗಿರುವ ವ್ಯತ್ಯಾಸ ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದರೆ ವ್ಯತ್ಯಾಸವೇನು ಎಂದು ಪ್ರಶ್ನೆ ಕೇಳಿದ್ದೇನೆ. ಆ ವ್ಯತ್ಯಾಸ ಸರ್ಕಾರದ ಗಮನಕ್ಕೆ ಬಂದಿದೆ ಅಥವಾ ಬಂದಿಲ್ಲ ಎಂಬ ಬಗ್ಗೆ ಸ್ಪಷ್ಟವಾಗಿ ಹೇಳದೇ, ಹಾರಿಕೆಯ ಉತ್ತರಗಳನ್ನು ಕೊಟ್ಟಿದ್ದಾರೆ. ನಾವು ಸದನದಲ್ಲಿ ಕೆಲವು ನಿರ್ದಿಷ್ಟವಾದ ಉತ್ತರಗಳನ್ನು ಸರ್ಕಾರದಿಂದ ಬಯಸುತ್ತೇವೆ. They should beat on the bush, but not around the bush. ಹಾಗಾಗಿ, ನನ್ನ ಪ್ರಶ್ನೆ ಬಹಳ ನಿಖರವಾಗಿದೆ. ಅದಕ್ಕೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿರುವುದಿಲ್ಲ. ಈಗ ಅವರು ನನ್ನ ಪ್ರಶ್ನೆಗೆ ಉತ್ತರವನ್ನು ಕೊಡುತ್ತಾರೆಂದು ಭಾವಿಸುತ್ತೇನೆ.

ಅದೇ ರೀತಿ, ಐದನೆ ಪ್ರಶ್ನೆಯಲ್ಲಿ ಜೇಷ್ಠತಾ ಪಟ್ಟಿಯನ್ನು ತಯಾರಿಸುವಾಗ ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮ/ಆದೇಶ/ನ್ಯಾಯಾಲಯದ ತೀರ್ಪನ್ನು ಪಾಲಿಸಲಾಗಿದೆಯೇ ಎಂದು ಕೇಳಿದ್ದು, ಅದಕ್ಕೂ ಸಹ ಸಂಪೂರ್ಣ ಉತ್ತರ ನೀಡಲಾಗಿದೆಯೆಂದು ನಾನು ಭಾವಿಸುತ್ತಿಲ್ಲ. ಮುಂದುವರೆದು, ಆರನೆಯ ಪ್ರಶ್ನೆಯಲ್ಲಿ ಉಪನ್ಯಾಸಕರ ಜೇಷ್ಠತಾ ಪಟ್ಟಿಯಲ್ಲಿರುವ ನ್ಯೂನತೆಗಳು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ ಬಂದಿದೆ

ಅಥವಾ ಇಲ್ಲ ಎಂಬ ಬಗ್ಗೆ ಉತ್ತರ ನೀಡಿರುವುದಿಲ್ಲ. ಆದರೆ ಉತ್ತರದಲ್ಲಿ, “...ಬಂದಂತಹ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಜೇಷ್ಠತೆಯನ್ನು ಪ್ರಕಟಿಸಲಾಗಿರುತ್ತದೆ.” ಎಂದು ಹೇಳಿರುತ್ತಾರೆ. ನಾನು ನನ್ನ ಪ್ರಶ್ನೆಯಲ್ಲಿ ಅದನ್ನು ಸರಿಪಡಿಸಲು ಬೇಕಾಗುವ ಸಮಯವೆಷ್ಟು ಎಂದು ಸಹ ಪ್ರಶ್ನೆ ಕೇಳಿದ್ದು, ಅದಕ್ಕೂ ಸಹ ಉತ್ತರ ನೀಡಿರುವುದಿಲ್ಲ. ನಿಖರವಾದ ಉತ್ತರವನ್ನು ನಾವು ಅಧಿವೇಶನದಲ್ಲಿ ಪಡೆದುಕೊಳ್ಳುವುದಿಲ್ಲವೆಂದರೆ, ಆ ನಂತರ ಸರ್ಕಾರದಿಂದ ಪಡೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ನನ್ನ ಪ್ರಶ್ನೆಗೆ ನಿಖರವಾದ ಉತ್ತರವನ್ನು ಮಾನ್ಯ ಸಚಿವರು ನೀಡಬೇಕೆಂದು ತಮ್ಮ ಮುಖಾಂತರ ಬತ್ತಾಯ ಮಾಡುತ್ತೇನೆ.

ಶ್ರೀ ಬಿ.ಸಿ. ನಾಗೇಶ್:- ಮಾನ್ಯ ಸಭಾಪತಿಯವರೇ, ಜೇಷ್ಠತಾ ಪಟ್ಟಿಯನ್ನು ಪ್ರಕಟ ಮಾಡುವುದರಲ್ಲಿ ಸ್ವಲ್ಪ ನಿಧಾನವಾಗಿರುವುದು ನಿಜ. ಆದರೆ, ಶ್ರೀ ಬಿ.ಕೆ. ಪವಿತ್ರವರ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ ಕಾರಣಕ್ಕೋಸ್ಕರ ಸ್ವಲ್ಪ ನಿಧಾನವಾಗಿದೆ. ಆದರೆ, ಈಗಾಗಲೇ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿದ್ದು, ಮಾನ್ಯ ಆಯನೂರು ಮಂಜುನಾಥರವರು ಕೇಳಿರುವ ಪ್ರಶ್ನೆಗಳನ್ನು ಪರಿಗಣಿಸಿ ಮುಂದಿನ ಒಂದು ತಿಂಗಳಿನಲ್ಲಿ ಅದನ್ನು ಪೂರ್ಣಗೊಳಿಸುತ್ತೇವೆಂದು ಸದನಕ್ಕೆ ಭರವಸೆ ನೀಡುವುದಕ್ಕೆ ಬಯಸುತ್ತೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ನನ್ನ ಎರಡನೆ ಪ್ರಶ್ನೆಯಲ್ಲಿ ದಿನಾಂಕ:14.12.1987ರ ಸರ್ಕಾರದ ಆದೇಶ ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಕೇಳಿದ್ದು, ಅದಕ್ಕೆ ಸರ್ಕಾರ ಯಾವ ಉತ್ತರ ನೀಡುತ್ತದೆ?

ಸಭಾಪತಿಯವರು:- ತಾವು ಮತ್ತೊಮ್ಮೆ ತಮ್ಮ ಪ್ರಶ್ನೆಯನ್ನು ಕೇಳಿ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಸದರಿ ಪ್ರಶ್ನೆಯನ್ನು ನಾನು ಈಗಾಗಲೇ ಕೇಳಿದ್ದು, ಅದಕ್ಕೆ ಮಾನ್ಯ ಸಚಿವರು ಒಂದು ಲೈನ್ ಉತ್ತರ ನೀಡಿ, ಸುಮ್ಮನೆ ಕುಳಿತಿರುತ್ತಾರೆ. ಆ ಉತ್ತರವನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ, ನಾನು ನಿರ್ದಿಷ್ಟವಾಗಿ ಕೇಳಿರುವ ಪ್ರತಿ ಪ್ರಶ್ನೆಗೆ ಮಾನ್ಯ ಸಚಿವರು ಬಿಡಿ ಬಿಡಿಯಾಗಿಯೇ ಉತ್ತರ ನೀಡಬೇಕು. ಅದರ ಬದಲಾಗಿ, ನನ್ನ ಎಲ್ಲಾ ಪ್ರಶ್ನೆಗಳಿಗೆ ಒಟ್ಟಾರೆಯಾಗಿ ಎರಡು-ಮೂರು ಲೈನ್ ಉತ್ತರ ನನಗೆ ಅಷ್ಟು ಸಮಾಧಾನ ತರುವುದಿಲ್ಲ. ಅದರಂತೆ, ನನ್ನ ಎರಡನೆ ಪ್ರಶ್ನೆಯಲ್ಲಿ “ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಸಿಆಸುಇ/43/ಸೇಕನಿ/87,ದಿನಾಂಕ:14.12.1987ರ ಆದೇಶ

ಪಾಲಿಸಲಾಗಿದೆಯೇ? ಇಲ್ಲದಿದ್ದರೆ ಏತಕ್ಕೆ ಪಾಲಿಸಿರುವುದಿಲ್ಲ ಎಂಬ ಪ್ರಶ್ನೆಗೆ ನಿಖರವಾದ ಉತ್ತರ ನೀಡಬೇಕು.

ಮೂರನೆಯದಾಗಿ, 2009 ಮತ್ತು 2010ರ ತೀರ್ಪನ್ನು ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಕೇಳಿದ್ದೇನೆ. ನಾಲ್ಕನೆಯ ಪ್ರಶ್ನೆಯಲ್ಲಿ ಜೇಷ್ಠತಾ ಪಟ್ಟಿಯಲ್ಲಿರುವ ಬಡ್ಡಿ ಮತ್ತು ನೇರ ನೇಮಕಾತಿ ಹುದ್ದೆಗಳಲ್ಲಿರುವ ವ್ಯತ್ಯಾಸ ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದರೆ ವ್ಯತ್ಯಾಸಕ್ಕೆ ಕಾರಣಗಳೇನು ಎಂದು ಕೇಳಿದ್ದೇನೆ. ಇವೆಲ್ಲಕ್ಕೂ ನಿರ್ದಿಷ್ಟವಾದ ಕಾರಣಗಳನ್ನು ತಿಳಿದುಕೊಳ್ಳುವುದಕ್ಕೆ ಬಯಸಿದ್ದೇನೆ.

ಐದನೆಯದಾಗಿ, ಜೇಷ್ಠತಾ ಪಟ್ಟಿಯನ್ನು ತಯಾರಿಸುವಾಗ ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮ/ಆದೇಶ/ನ್ಯಾಯಾಲಯದ ತೀರ್ಪನ್ನು ಪಾಲಿಸಲಾಗಿದೆಯೇ ಎಂದು ಕೇಳಿದ್ದೇನೆ. ಒಂದು ವೇಳೆ ಪಾಲಿಸಿದ್ದರೆ ಯಾವ ನಿಯಮಗಳನ್ನು ಪಾಲಿಸಿದ್ದೇವೆ ಮತ್ತು ಪಾಲಿಸದೇ ಇದ್ದರೆ ಏತಕ್ಕೆ ಪಾಲಿಸಿರುವುದಿಲ್ಲ ಎಂಬ ಬಗ್ಗೆ ಉತ್ತರ ತಿಳಿಸಬೇಕು. ಆರನೆಯದಾಗಿ, ಉಪನ್ಯಾಸಕರ ಜೇಷ್ಠತಾ ಪಟ್ಟಿಯಲ್ಲಿರುವ ನ್ಯೂನತೆಗಳು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದರೆ, ಸರಿಪಡಿಸಲು ಬೇಕಾಗುವ ಸಮಯವೆಷ್ಟು ಎಂದು ಪ್ರಶ್ನೆ ಕೇಳಿದ್ದೇನೆ. ಇಷ್ಟು ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ಮಾನ್ಯ ಸಚಿವರಿಂದ ಬಯಸುತ್ತೇನೆ.

ಶ್ರೀ ಬಿ.ಸಿ. ನಾಗೇಶ್:- ಮಾನ್ಯ ಸಭಾಪತಿಯವರೇ, ನಿಖರವಾದ ಉತ್ತರವನ್ನು ಇಲಾಖೆಯ ಅಧಿಕಾರಿಗಳಿಂದ ಪಡೆದು, ಮಾನ್ಯ ಆಯನೂರು ಮಂಜುನಾಥ್‌ರವರಿಗೆ ಒದಗಿಸುತ್ತೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನ ಸ್ನೇಹಿತರೂ ಹಾಗಾಗಿ, ಉತ್ತರಕ್ಕಾಗಿ ಅವರನ್ನು ನಾನು ನೇರವಾಗಿ ಕಾಡುವುದಕ್ಕೆ ಆಗುವುದಿಲ್ಲ ನಾನು ಮತ್ತು ಮಾನ್ಯ ಸಚಿವರು ಸುಮಾರು 1978ರಿಂದಲೂ ಉತ್ತಮ ಸ್ನೇಹಿತರು.

ಸಭಾಪತಿಯವರು:- ತಾವಿಬ್ಬರೂ ಅಷ್ಟು ಸ್ನೇಹಿತರಾಗಿರುವುದರಿಂದ ಉತ್ತರ ತರಿಸುವುದಕ್ಕೆ ನಮಗೆ ಸ್ವಲ್ಪ ಕಷ್ಟವಾಗಿರುತ್ತದೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಉತ್ತರ ತರಿಸಿಕೊಡುವುದಕ್ಕೆ ಸಮಯ ತೆಗೆದುಕೊಳ್ಳಲಿ. ಆದರೆ, ನಾವು ಪ್ರಶ್ನೆ ಕೇಳಿ ಎಷ್ಟು ದಿನವಾಗಿರುತ್ತದೆ; ಅದಕ್ಕೆ ಇಲಾಖೆಯಿಂದ ಏತಕ್ಕೆ ಉತ್ತರ ನೀಡಿರುವುದಿಲ್ಲ?

ಸಭಾಪತಿಯವರು:- ಮಾನ್ಯ ಸಚಿವರೇ, ಯಾವುದೇ ಸದಸ್ಯರು ಪ್ರಶ್ನೆಯನ್ನು ಅಧಿವೇಶನ ಪ್ರಾರಂಭವಾಗುವುದಕ್ಕೆ ಮೊದಲೇ ಕೇಳಿದ್ದು, ಆ ಪ್ರಶ್ನೆಗಳಿಗೆ ಉತ್ತರವನ್ನು ತಾವು ತರಿಸಿಕೊಡಬೇಕು. ನಂತರ ಉತ್ತರ ತರಿಸಿಕೊಡುವುದಕ್ಕೆ ಇದು ಚುಕ್ಕೆ ಗುರುತಿಲ್ಲದ ಪ್ರಶ್ನೆಯಾಗಿರುವುದಿಲ್ಲ. ಇದು ಚುಕ್ಕೆ ಗುರುತಿನ ಪ್ರಶ್ನೆಯಾಗಿರುವುದರಿಂದ ತಾವು ಈ ಪ್ರಶ್ನೆಗೆ ಸದನದಲ್ಲಿಯೇ ಉತ್ತರ ನೀಡಬೇಕು.

ಶ್ರೀ ಬಿ.ಸಿ. ನಾಗೇಶ್:- ಮಾನ್ಯ ಸಭಾಪತಿಯವರೇ, ತಾವು ಹೇಳುತ್ತಿರುವುದು ಸರಿಯಾಗಿದೆ. ಆದರೆ, ಸದರಿ ಪ್ರಶ್ನೆಗೆ ಉತ್ತರ ನೀಡಿರುವುದರಲ್ಲಿ, ನನಗೆ ಸ್ಪಷ್ಟೀಕರಣ ಇಲ್ಲದೇ ಇರುವುದರಿಂದ, ನಾನು ಬೇರೆ ಉತ್ತರವನ್ನು ಪಡೆದು ಮಾನ್ಯ ಸದಸ್ಯರಿಗೆ ಒದಗಿಸುತ್ತೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಸದರಿ ಪ್ರಶ್ನೆಗೆ ಮಾನ್ಯ ಸಚಿವರಿಗೆ ಸ್ಪಷ್ಟೀಕರಣ ಸಿಗದಿರುವುದು ಮಾತ್ರವಲ್ಲದೇ, ನಮಗೂ ಸ್ಪಷ್ಟೀಕರಣ ಸಿಕ್ಕಿರುವುದಿಲ್ಲ ಮತ್ತು ಇಡೀ ಸಮೂಹಕ್ಕೆ ಸ್ಪಷ್ಟೀಕರಣ ಸಿಕ್ಕಿರುವುದಿಲ್ಲ. ಸದರಿ ಪ್ರಶ್ನೆಗೆ ಸದನದಲ್ಲಿ ಸ್ಪಷ್ಟೀಕರಣ ಸಿಗದಿದ್ದರೆ ಬೇರೆ ಎಲ್ಲಿ ಸಿಗುತ್ತದೆ?

ಸಭಾಪತಿಯವರು:- ಹಾಗಾದರೆ, ಅದಕ್ಕೆ ಯಾರು ಜವಾಬ್ದಾರಿ? ಮಾನ್ಯ ಸಚಿವರೇ, ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಬೇಕಲ್ಲವೇ? ಸದನ ನಡೆಯುವಂತಹ ಸಂದರ್ಭದಲ್ಲಿ ಮಾನ್ಯ ಸದಸ್ಯರು ಕೇಳುವಂತಹ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಬೇಕೆಂದು ತಾವು ತಮ್ಮ ಅಧಿಕಾರಿಗಳಿಗೆ ತಿಳಿಸಿ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆಗೆ ಮತ್ತೊಂದು ಬಾರಿ ಚರ್ಚೆಗೆ ಅವಕಾಶ ನೀಡಬೇಕು. ಏಕೆಂದರೆ, ಸ್ವಲ್ಪ ದಿನಗಳಲ್ಲಿ ಸದನ ಮುಕ್ತಾಯವಾಗುತ್ತದೆ. ಅಲ್ಲದೇ, ಇನ್ನು ಮೂರು ತಿಂಗಳು ಕಳೆದರೆ...

ಸಭಾಪತಿಯವರು:- ಮಾನ್ಯ ಆಯನೂರು ಮಂಜುನಾಥ್‌ರವರೇ, ತಮ್ಮ ಪ್ರಶ್ನೆಗೆ ಮಾನ್ಯ ಸಚಿವರು ಉತ್ತರ ಕೊಡುತ್ತೇನೆಂದು ಹೇಳಿರುತ್ತಾರೆ. ಅದಕ್ಕಿಂತಲೂ ಹೆಚ್ಚು ಏನು ಖುಡುವುದಕ್ಕೆ ಅವಕಾಶವಿರುವುದಿಲ್ಲ. ಏಕೆಂದರೆ, ತಮ್ಮ ಪ್ರಶ್ನೆಯನ್ನು ತಾವು ಹಿಂತೆಗೆದುಕೊಂಡಿರುವುದಿಲ್ಲ ಅಥವಾ ಅದನ್ನು ತಡೆಹಿಡಿದಿರುವುದಿಲ್ಲ. ಹಾಗಾಗಿ, ನಾನು ಏನು ಮಾಡುವುದಕ್ಕೆ ಅವಕಾಶವಿರುವುದಿಲ್ಲ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ನಾನು ತಮ್ಮ ಕಡೆಗೆ ಮುಖ ಮಾಡಿ ನಿಂತು ಉತ್ತರ ಕೇಳುತ್ತಿದ್ದೇನೆ. ಮಾನ್ಯ ಸಚಿವರ ಕಡೆ ನಿಂತಿರುವುದಿಲ್ಲ.

ಸದನದಲ್ಲಿ ನನ್ನ ಪ್ರಶ್ನೆಗೆ ಉತ್ತರ ಕೊಡಿಸುವ ಜವಾಬ್ದಾರಿ ತಮ್ಮದು ಮತ್ತು ಅದಕ್ಕೆ ಉತ್ತರ ನೀಡುವ ಜವಾಬ್ದಾರಿ ಮಾನ್ಯ ಸಚಿವರದ್ದು.

ಸಭಾಪತಿಯವರು:- ಮಾನ್ಯ ಸಚಿವರೇ, ತಾವು ಸದರಿ ಪ್ರಶ್ನೆಗೆ ಉತ್ತರ ನೀಡುತ್ತೀರಾ?

ಶ್ರೀ ಬಿ.ಸಿ. ನಾಗೇಶ್:- ಮಾನ್ಯ ಸಭಾಪತಿಯವರೇ, ಹೌದು. ಉತ್ತರ ನೀಡುತ್ತೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನಗೆ ಆತ್ಮೀಯ ಸ್ನೇಹಿತರಾಗಿರುವುದರಿಂದ ಅವರ ಕಡೆ ತಿರುಗಿ ನೋಡಿದ್ದರೆ ಅವರ ಮುಲಾಜಿಗೆ ನಾನು ತಲೆಬಾಗಬೇಕಾಗುತ್ತದೆ. ಅದಕ್ಕಾಗಿ, ನಾನು ಅವರ ಕಡೆ ತಿರುಗಿ ನೋಡುತ್ತಿಲ್ಲ. ನನಗೆ ಮತ ನೀಡಿ ಕಳುಹಿಸಿದಂತಹ ಮತದಾರರು ಋಣ ತೀರಿಸುವ ಅವಕಾಶದಲ್ಲಿ ಮತ್ತೆ ಮತ್ತೆ ನಾನು ಜಾರಿಕೊಂಡು ಹೋಗುತ್ತಿದ್ದರೆ ನಾನು ನನ್ನ ಕ್ಷೇತ್ರದಲ್ಲಿ ಅವರಿಗೆ ಯಾವ ಉತ್ತರ ನೀಡಲಿ?

ಸಭಾಪತಿಯವರು:- ತಮ್ಮ ಪ್ರಶ್ನೆಗೆ ಇದೇ ತಿಂಗಳ 24ನೇ ತಾರೀಖಿನೊಳಗೆ ಒಂದು ದಿನಾಂಕ ಹೇಳುತ್ತೇನೆ.

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಧನ್ಯವಾದಗಳು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ: 986

ಡಾ: ಅಶ್ವತ್ಥ ನಾರಾಯಣ:- ಮಾನ್ಯ ಸಭಾಪತಿಯವರೇ, ಸದರಿ ಪ್ರಶ್ನೆಗೆ ಉತ್ತರ ನೀಡಲು ನಾನು ಸಮಯಾವಕಾಶವನ್ನು ಕೇಳಿದ್ದೇನೆ.

ಸಭಾಪತಿಯವರು:- ಹಾಗಾದರೆ, ತಾವು ಕೂಡ ಇದೇ ತಿಂಗಳು 23ನೇ ತಾರೀಖಿನೊಳಗಾಗಿ ಮಾನ್ಯ ಸದಸ್ಯರ ಪ್ರಶ್ನೆಗೆ ಉತ್ತರ ನೀಡಬೇಕು.

ಡಾ: ಅಶ್ವತ್ಥ ನಾರಾಯಣ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆ ಬಹಳ ವಿಸ್ತೃತವಾಗಿದೆ.

ಸಭಾಪತಿಯವರು:- ಸದರಿ ಪ್ರಶ್ನೆಯನ್ನು ಮಾನ್ಯ ಸದಸ್ಯರು ಬಹಳ ದಿನಗಳ ಹಿಂದೆಯೇ ಕೇಳಿರುತ್ತಾರೆ.

ಡಾ: ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಅಶ್ವತ್ಥ ನಾರಾಯಣರವರು ಉನ್ನತ ಶಿಕ್ಷಣ ಸಚಿವರಾಗಿ ಹೊಸ ಶಿಕ್ಷಣ ನೀತಿಯ ಬಗ್ಗೆ ಬಹಳ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಹಗಲು-ರಾತ್ರಿ...

ಸಭಾಪತಿಯವರು:- ಮಾನ್ಯ ತೇಜಸ್ವಿನಿಗೌಡರವರೇ, ಆ ವಿಷಯ ಪ್ರಸ್ತಾಪ ಮಾಡುವುದು ಬೇಡ. ಈಗ ತಾವು ಗೌರವ ಡಾಕ್ಟರೇಟ್ ಪದವಿ ಬಗ್ಗೆ ಪ್ರಶ್ನೆ ಕೇಳಿ.

ಡಾ: ತೇಜಸ್ವಿನಿ ಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ನಾನು ಅಂತಹ ಕಠಿಣವಾದ ಪ್ರಶ್ನೆಯನ್ನು ಕೇಳಿರುವುದಿಲ್ಲ. ಮೊದಲನೆಯದಾಗಿ, ಇನ್ನು ಮುಂದೆ ಪಿ.ಹೆಚ್‌ಡಿ ಮಾಡತಕ್ಕಂಥದ್ದು ಬಹಳ ಕಠಿಣವಾಗಿ... ನನ್ನ ಪ್ರಶ್ನೆಗೆ ತಾವು ಅವರಿಂದ ಉತ್ತರ ಕೊಡಿಸಬೇಕು. ಶ್ರೀ ಆಯನೂರು ಮಂಜುನಾಥರವರು ಆಗಲೇ ಹೇಳಿದಂತೆ, ನಾನು ಕೂಡ ನನ್ನ ಪ್ರಶ್ನೆಗೆ ಉತ್ತರಕ್ಕಾಗಿ ಮಾನ್ಯ ಸಚಿವರ ಕಡೆ ನೋಡಿದರೆ ನನಗೆ ಉತ್ತರ ಸಿಗುವುದಿಲ್ಲ.

ಸಭಾಪತಿಯವರು:- ತಮ್ಮ ಪ್ರಶ್ನೆಗೆ ಮಾನ್ಯ ಸಚಿವರು ಕಾಲಾವಕಾಶ ಕೇಳಿರುವುದರಿಂದ, ಅದರ ಬಗ್ಗೆ ಚರ್ಚೆ ಮಾಡಬಾರದು. ಮಾನ್ಯ ಸಚಿವರೇ, ತಾವು ಮಾನ್ಯ ತೇಜಸ್ವಿನಿ ಗೌಡರವರ ಪ್ರಶ್ನೆಗೆ 24ನೇ ತಾರೀಖಿನೊಳಗೆ ಉತ್ತರ ನೀಡಬೇಕು.

(ಮುಂದು...)

(793) 20-09-2021 YL-BNS 11.20

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ: 972

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಅಲ್ಲಂ ವೀರಭದ್ರಪ್ಪ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನೀಡಿರುವಂಥ ಉತ್ತರದಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾಗಿದೆ. ಬಳ್ಳಾರಿ ಜಿಲ್ಲೆಯ ಅಂಜನಾದ್ರಿ ಪವಿತ್ರ ಸ್ಥಳದಲ್ಲಿ ರೋಪ್-ವೇ ನಿರ್ಮಿಸಲು ಸರ್ಕಾರ ಕ್ರಿಯಾಯೋಜನೆ ಸಿದ್ಧಪಡಿಸಿದೆಯೇ ಎಂದು ನಾನು ಕೇಳಿದ್ದೆನು. ಮಾನ್ಯ ಸಚಿವರು 'ಇಲ್ಲ' ಎಂದು ಲಿಖಿತವಾಗಿ ನೀಡಿರುವ ಉತ್ತರದಲ್ಲಿ ತಿಳಿಸಿದ್ದಾರೆ. ನಾನು ಅಂಜನಾದ್ರಿ ಬೆಟ್ಟವು ಬಳ್ಳಾರಿ ಜಿಲ್ಲೆಗೆ ಬರುತ್ತದೆಂದು ತಪ್ಪಾಗಿ ಭಾವಿಸಿದ್ದೆನು. ಆದರೆ, ಅದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿಗೆ ಬರುತ್ತದೆ. ಶ್ರೀ ಅಂಜನಾದ್ರಿ ಬೆಟ್ಟವು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಸರಿಯಾಗಿಯೇ ಉತ್ತರ ನೀಡಿದ್ದಾರೆ. ನಾನು ಅವರ ಮಾತನ್ನು ಒಪ್ಪಿಕೊಳ್ಳುತ್ತೇನೆ. ಅದರ ಜೊತೆಗೆ ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕಿನ ಶ್ರೀ ಅಂಜನಾದ್ರಿ ಬೆಟ್ಟಕ್ಕೆ ರೋಪ್-ವೇ ನಿರ್ಮಿಸಲು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರಾದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಕೊಪ್ಪಳ ಇವರಿಂದ ಪ್ರಸ್ತಾವನೆ ಸ್ವೀಕೃತವಾಗಿದ್ದು, ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಮಾನ್ಯ ಸಚಿವರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಏನು ಮಾಡುತ್ತದೆ? ಹಾಗೆಯೇ ನನ್ನ ಎರಡನೇ ಪ್ರಶ್ನೆಯಾದ 'ಬಳ್ಳಾರಿ ನಗರದ ವೈಶಿಷ್ಟ್ಯವಾದ ಈ ಸ್ಥಳವು ವಿಶ್ವದಲ್ಲಿ ೨ನೇ ಎತ್ತರವಾದ ಬೆಟ್ಟ ಅನಿರೀಕ್ಷಿಸಿರುವ ಈ ಬೆಟ್ಟಕ್ಕೆ ರೋಪ್-ವೇ ಅಳವಡಿಸಬೇಕೆನ್ನುವ ಬೇಡಿಕೆ ಕಳೆದ ಹಲವಾರು ವರ್ಷಗಳಿಂದ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಏನು ವಂಥ ಪ್ರಶ್ನೆಯನ್ನು ಕೇಳಿದ್ದು, ಅದಕ್ಕೂ ಸಹ ಇಲ್ಲ ಎಂದು ಉತ್ತರದಲ್ಲಿ ತಿಳಿಸಲಾಗಿದೆ. ಹಾಗಾಗಿ ಇದರ ಬಗ್ಗೆ ಸರ್ಕಾರದಲ್ಲಿ ಆಲೋಚನೆ ಮಾಡುವ ಚಿಂತನೆ ಏನಾದರೂ ಇದೆಯೇ ಎಂದು ಈ ಸಂದರ್ಭದಲ್ಲಿ ಕೇಳಬಯಸುತ್ತೇನೆ.

ಶ್ರೀ ಆನಂದ್ ಸಿಂಗ್:- ಮಾನ್ಯ ಸಭಾಪತಿಯವರೇ, ಮಾನ್ಯ ಹಿರಿಯ ಸದಸ್ಯರು ಕೇಳಿರುವಂಥ ಪ್ರಶ್ನೆಗೆ ಶ್ರೀ ಅಂಜನಾದ್ರಿ ಬೆಟ್ಟಕ್ಕೆ ಈಗಾಗಲೇ feasibility report, ಆ ಹಂತದಲ್ಲಿ ಬಂದಿದೆ. ಅಲ್ಲಿರತಕ್ಕಂಥ ಎಲ್ಲಾ ಜನ ಪ್ರತಿನಿಧಿಗಳು ಶ್ರೀ ಅಂಜನಾದ್ರಿ ಬೆಟ್ಟಕ್ಕೆ ರೋಪ್-ವೇ ಅಳವಡಿಸಬೇಕೆಂದು ಬೇಡಿಕೆಯನ್ನಿಟ್ಟಿದ್ದಾರೆ. ಅದಕ್ಕಾಗಿ ನಿಯಮದ ಪ್ರಕಾರ ಕೆಲವು ಕನ್ಸಲ್ಟೆನ್ಸಿಯವರನ್ನು ನೇಮಕ ಮಾಡಿ, physically safety measures ಬಗ್ಗೆ ತೀರ್ಮಾನ ತೆಗೆದುಕೊಂಡ ಮೇಲೆ ಮುಖ್ಯ ಕಾರ್ಯದರ್ಶಿಯವರ ಸಮಿತಿಯ ಮುಂದೆ ಹೋಗುತ್ತದೆ.

ನಂತರ expression of interest ಗೆ ಏಜೆನ್ಸಿಯವರನ್ನು ಕರೆದು, ಅವರು ನೀಡುವಂಥ representations ಮೂಲಕ ಅಲ್ಲಿರತಕ್ಕಂಥ feasibility report ನಲ್ಲಿ ಆರ್ಥಿಕವಾಗಿ ಏನಿರುತ್ತದೆ ಅಥವಾ PPP model ಅಡಿ ಮಾಡುವಂಥ ಯೋಜನೆಗಳನ್ನು ಸರ್ಕಾರದ ಮುಂದೆ ಇಟ್ಟರೆ, ಖಂಡಿತವಾಗಿ ಶ್ರೀ ಅಂಜನಾದ್ರಿ ಬೆಟ್ಟಕ್ಕೆ ರೋಪ್-ವೇ ಅವಳಡಿಸುವಂಥ ಕೆಲಸ ಮಾಡಲಾಗುವುದು. ಅದರ ಜೊತೆಗೆ ಬಳ್ಳಾರಿ fort ಗೆ ಸಂಬಂಧಿಸಿದಂತೆ ಈಗಾಗಲೇ ಚರ್ಚೆ ನಡೆಸಲಾಗಿದೆ. ಅದೊಂದು ಸಣ್ಣ ಯೋಜನೆಯಾಗಿರುವ ಪ್ರಯುಕ್ತ feasibility report ಪ್ರಕಾರ ಅಲ್ಲಿ ಹಾಕುವುದು ಸೂಕ್ತ ಎನ್ನುವಂಥ ಮಾಹಿತಿಯನ್ನು ನಮ್ಮೆಲ್ಲಾ ಅಧಿಕಾರಿಗಳಿಂದ ಪಡೆದುಕೊಳ್ಳಲಾಗಿದೆ. ಆದಷ್ಟು ಬೇಗ expression of interest ನಲ್ಲಿ ಅದಕ್ಕೆ ಸಂಬಂಧಿಸಿದಂತೆ ಕರೆದು, ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.

ಶ್ರೀ ಅಲ್ಲಂ ವೀರಭದ್ರಪ್ಪ:- ಮಾನ್ಯ ಸಭಾಪತಿಯವರೇ, ಬಳ್ಳಾರಿ ಗುಡ್ಡವು it is the second single largest rock in the world. ಈ ಕುರಿತು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಭಾರತ ದೇಶದಲ್ಲಿಯೇ single largest rock. ಹಾಗಾಗಿ ಇದಕ್ಕೆ ಹೆಚ್ಚಿನ ಮಹತ್ವ ನೀಡಿ, ರೋಪ್-ವೇ ಅವಳಡಿಸಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರನ್ನು ಬೇಡಿಕೊಳ್ಳುತ್ತೇನೆ.

ಶ್ರೀ ಆನಂದ್ ಸಿಂಗ್:- ಮಾನ್ಯ ಸಭಾಪತಿಯವರೇ, ಈಗಾಗಲೇ ಇದರ ಬಗ್ಗೆ ಚರ್ಚೆ ಮಾಡಿ, ಕಾರ್ಯರೂಪಕ್ಕೆ ತರುವಂಥ ವಿಷಯದಲ್ಲಿ ಮುಂದುವರೆಯಲಾಗುತ್ತಿದೆ.

ಸಭಾಪತಿಯವರು:- ಆಯಿತು.

ಪ್ರಶ್ನೆ ಸಂಖ್ಯೆ: 864**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನನಗೆ ಮಾನ್ಯ ಸಚಿವರನ್ನು ಮುಜುಗರಕ್ಕೆ ಒಳಪಡಿಸುವಂಥ ಉತ್ತರವನ್ನು ಅಧಿಕಾರಿಗಳು ನೀಡಿದ್ದಾರೆ ಎಂದು ನೋವಾಗುತ್ತಿದೆ. ನಾನು ಬಹಳ ಸ್ಪಷ್ಟವಾದಂಥ ಪ್ರಶ್ನೆಯನ್ನು ಕೇಳಿದ್ದು, ಅದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಲಾಗಿರುವ ಆದೇಶದ ಪ್ರತಿಯು ನನ್ನ ಹತ್ತಿರ ಇದೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಉಪನ್ಯಾಸಕರಿಗೆ ಗಳಿಕೆ ರಜೆ ನಿರಾಕರಿಸಲಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಹಾಗೂ ಕೆ.ಸಿ.ಎಸ್.ಆರ್. ನಿಯಮ 113(3)(ಎ) ಮತ್ತು (ಬಿ) ಪ್ರಕಾರ ಪ್ರಭಾರ ಕರ್ತವ್ಯಕ್ಕೆ ಗಳಿಕೆ ರಜೆ ನೀಡಬೇಕು ಎಂದಿದ್ದರೂ ನಿರಾಕರಣ ಮಾಡುತ್ತಿರುವುದೇಕೆ ಎನ್ನುವಂಥ ಪ್ರಶ್ನೆಯನ್ನು ಕೇಳಿದ್ದು, ಅದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಿರುವ ಆದೇಶದ ಪ್ರತಿಯು ನನ್ನ ಹತ್ತಿರ ಇದೆ. ಆದರೆ, ಅದಕ್ಕೆ ಸಂಬಂಧಿಸಿದಂತೆ ೧) ನಿಯಮ 32 ರಡಿ ಸ್ವತಂತ್ರ ಪ್ರಭಾರ 2) ನಿಯಮ 68 ರಡಿ ಹೆಚ್ಚುವರಿ ಪ್ರಭಾರ ಎಂದು ಅಧಿಕಾರಿಗಳು ಉತ್ತರ ನೀಡಿದ್ದಾರೆ. ಆ ವಿಚಾರಕ್ಕೆ ಸಂಬಂಧಿಸಿದಂತೆಯು ಮಾತನಾಡುವುದಕ್ಕೆ ಬರುತ್ತೇನೆ ತೊಂದರೆ ಏನಿಲ್ಲ. ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ 113(ಎ) ಮತ್ತು 113(ಬಿ) ಪ್ರಕಾರ ಬಿಡುವು ಇಲಾಖೆಯಿಂದ ನೌಕರರು ರಜಾ ಅವಧಿಯಲ್ಲಿ ಕಾರ್ಯನಿರ್ವಹಿಸಿದರೆ, ಗಳಿಕೆ ರಜೆ ನೀಡಬೇಕೆಂಬ ನಿಯಮ ಇರುತ್ತದೆ ಹಾಗೂ ಯಾವುದೇ ವರ್ಷದಲ್ಲಿ ಸರ್ಕಾರಿ ನೌಕರರು ಯಾವುದೇ ಬಿಡುವುಗಳನ್ನು ಉಪಯೋಗಿಸಿಕೊಳ್ಳದೇ ಇದ್ದರೆ, ಆ ವರ್ಷಕ್ಕೆ ಸಂಬಂಧಪಟ್ಟಂತೆ ಕೆ.ಸಿ.ಎಸ್.ಆರ್. ನಿಯಮ 112 ರಡಿಯಲ್ಲಿ ಗಳಿಕೆ ರಜೆಗೆ ಅರ್ಹನಾಗಿರುತ್ತಾನೆ ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಈ ರೀತಿ ಇರುವಾಗ ಏತಕ್ಕಾಗಿ ನಿಯಮ 32 ಮತ್ತು ನಿಯಮ 68 ರಡಿ ಉತ್ತರ ನೀಡಿದ್ದಾರೆ? ಆಂಗ್ಲ ಭಾಷೆಯಲ್ಲಿ ಹೊರಡಿಸಲಾದ ಸರ್ಕಾರಿ ಆದೇಶವನ್ನು ನಾನು ಕನ್ನಡ ಭಾಷೆಗೆ ತರ್ಜುಮೆ ಮಾಡಿಸಿದ್ದೇನೆ. ಅವರೇ ಬೇಕಾದರೆ ನೋಡಲಿ. ದಿನಾಂಕ: 04.04.1997 ರ ಸುತ್ತೋಲೆಯು ಈ ರೀತಿ ಇದೆ:

‘ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳು ಪ್ರಭಾರಿ ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸುತ್ತಿರುವ ಅವಧಿಗೆ ಬೇಸಿಗೆ ರಜಾ ರಹಿತ ಸೇವೆಯೆಂದು ಪರಿಗಣಿಸಿ ಗಳಿಕೆ ರಜೆಯನ್ನು ಲೆಕ್ಕ ಹಾಕಿ ಅವರ ಲೆಕ್ಕಕ್ಕೆ ಜಮಾ ಮಾಡಲು ಕೋರಿರುವ ಮೇರೆಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ 113(ಬಿ)

ಪ್ರಕಾರ ಸರ್ಕಾರಿ ನೌಕರ ಸಮಕ್ಷಮ ಅಧಿಕಾರಿಯಿಂದ ಹೊರಡಿಸಲಾದ ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಅವನು ತನ್ನ ಹುದ್ದೆಯ ಕರ್ತವ್ಯದ ಮೇಲೆ ಇರಬೇಕಾಗಿ ಬಂದುದರಿಂದ ಬಿಡುವು ಅಥವಾ ಬಿಡುವುಗಳನ್ನು ಪಡೆಯುವುದರಿಂದ ಯಾವುದೇ ವರ್ಷ ತಡೆಯಲ್ಪಟ್ಟಿದ್ದರೆ, ಈ ನಿಯಮಗಳ ಮೇರೆಗೆ (ನಿಯಮ 112) ಆ ವರ್ಷದ ಬಗ್ಗೆ ಅರ್ಜಿತ ರಜೆಯನ್ನು ಪಡೆಯಬಹುದಾಗಿದೆ.

ಆದ್ದರಿಂದ, ಈ ಮೇಲ್ಕಂಡಂತೆ ನಿಯಮಗಳಿಗೆ ಅನ್ವಯವಾಗುವ ಪ್ರಭಾರ ಪ್ರಾಚಾರ್ಯರುಗಳಿಗೆ ಸಂಬಂಧಿಸಿದ ವಿಭಾಗೀಯ ಸಹನಿರ್ದೇಶಕರುಗಳು ನಿಯಮಾನುಸಾರ ಸಂಪೂರ್ಣವಾಗಿ ಪರಿಶೀಲಿಸಿ ಕರ್ತವ್ಯ ನಿರ್ವಹಿಸಿದ ಅವಧಿಗೆ ಬೇಸಿಗೆ ರಜಾ ರಹಿತ ಸೇವೆಯೆಂದು ಪರಿಗಣಿಸಿ ಗಳಿಕೆ ರಜೆಯನ್ನು ಲೆಕ್ಕ ಹಾಕಿ ಅವರ ರಜಾ ಲೆಕ್ಕಕ್ಕೆ ಜಮಾ ಮಾಡಬಹುದಾಗಿದೆ’

ಎಂದು ಸುತ್ತೋಲೆ ಹೊರಡಿಸಲಾಗಿದೆ. ಈ ನಿಯಮದ ಪ್ರಕಾರ ಗಳಿಕೆ ರಜೆಯನ್ನು ಅವರಿಗೆ ನೀಡಿ, ಅವರ ಲೆಕ್ಕಕ್ಕೆ ಜಮಾ ಮಾಡಬೇಕಲ್ಲವೇ?

ಸಭಾಪತಿಯವರು:- ಮಾನ್ಯ ಸಚಿವರೇ ಕೆ.ಸಿ.ಎಸ್.ಆರ್. ನಿಯಮ ಎಲ್ಲರಿಗೂ ಒಂದೇ ಇರುತ್ತದೆ. ಅಧಿಕಾರಿಗಳು ತಮಗೆ ತಪ್ಪು ಮಾಹಿತಿ ನೀಡಿ, misguide ಮಾಡಿದ್ದಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, Right to Information ಅಡಿಯಲ್ಲಿ ಸಹ ಮಾಹಿತಿಯನ್ನು ಪಡೆದುಕೊಳ್ಳಲಾಗಿದ್ದು, it is dated 26.08.2019. ಅದರಲ್ಲಿ ಈ ರೀತಿಯಿದೆ: “... I am to state that there is no order stating that no Earned Leave should be credited to an officer who is working in Vacation/Non-Vacation department sitting under Rule 32 or Rule 68 of KCSRs. ...” ಎಂದು ತಿಳಿಸಲಾಗಿದೆ. ಅಧಿಕಾರಿಗಳಿಗೆ ಇದಕ್ಕಿಂತ ಹೆಚ್ಚಾಗಿ ಏನು ಬೇಕು? They are mentioning, ನಿಯಮ 32 ಮತ್ತು ನಿಯಮ 68 ಅನ್ನು ಅಧಿಕಾರಿಗಳು ತಿಳಿಸಿದ್ದು, ಅವರಿಗೆ ನಾಚಿಕೆ ಆಗುವುದಿಲ್ಲವೇ? ಐ.ಎ.ಎಸ್. ಮಾಡಿದವರೇ ಈ ರೀತಿ ಉತ್ತರ ನೀಡಿದರೆ ಹೇಗೆ? ಅಧಿಕಾರಿಗಳು ಮಾಡುವ ತಪ್ಪಿಗೆ ಉಪನ್ಯಾಸಕರು ಏತಕ್ಕೆ ಕಷ್ಟ ಅನುಭವಿಸಬೇಕು. ಈ ರೀತಿ ಉತ್ತರ ನೀಡಿ, ಸಚಿವರನ್ನು ಇಲ್ಲಿ ಮುಜುಗರಕ್ಕೆ ಒಳಪಡಿಸುತ್ತಾರೆ. ಸರಿಯಾದ ಮಾಹಿತಿಯನ್ನು ಒದಗಿಸುವುದಕ್ಕಾಗಿಯೇ ಹಿರಿಯ ಅಧಿಕಾರಿಗೆ ಪಿ.ಎ. ಗಳನ್ನು ನೇಮಿಸಲಾಗಿರುವುದು. ಎಷ್ಟು ಜನ ಪಿ.ಎ. ಗಳನ್ನು ಅವರಿಗೆ ನೇಮಿಸಲಾಗಿದೆ. ಅವರ ಕಛೇರಿಯಲ್ಲಿ ಸಾಕಷ್ಟು ಸಿಬ್ಬಂದಿಗಳಿದ್ದು, ಅಷ್ಟೊಂದು

ಆದೇಶಗಳಿದ್ದು, ಅವರು ಆ ಆದೇಶಗಳನ್ನು ಓದುವುದಿಲ್ಲವೇ? ಅವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲಿ ಮಾನ್ಯ ಸಚಿವರನ್ನು ಮುಜುಗರಕ್ಕೆ ಒಳಪಡಿಸುವುದಿಲ್ಲ. ಸ್ಪಷ್ಟವಾಗಿ ಆದೇಶ ಹೊರಡಿಸಲಾಗಿದ್ದು, ಈ ರೀತಿ ಉತ್ತರ ನೀಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿರುವುದನ್ನು ಕೇಳಿದ್ದು, ನಿಯಮಾನುಸಾರ ಇದ್ದರೆ, ತಕ್ಷಣ ಕೊಡಿಸುವಂಥ ಪ್ರಯತ್ನ ಮಾಡಲಾಗುವುದು.

ಸಭಾಪತಿಯವರು:- ತಾವು ಹೊಸದಾಗಿ ಸಚಿವರಾಗಿದ್ದು, ಕೆ.ಸಿ.ಎಸ್.ಆರ್. ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. 113(ಎ) ಮತ್ತು 113(ಬಿ) ಎರಡು ಇದೆ. ಅಧಿಕಾರಿಗಳು ತಮಗೆ ಈ ರೀತಿ misguide ಮಾಡಿದ್ದು, ತಾವು ಸದನಕ್ಕೆ misguide ಮಾಡಿ, ಅಧಿಕಾರಿಗಳು ನೀಡುವ ಉತ್ತರಕ್ಕೆಲ್ಲಾ ಸರಿ ಎಂದರೆ ಹೇಗೆ? ಉತ್ತರ ನೀಡುವ ಮೊದಲು ತಾವು ಅಧಿಕಾರಿಗಳೊಂದಿಗೆ ಕುಳಿತುಕೊಂಡು ಚರ್ಚೆ ಮಾಡಬೇಕು. ಅಧಿಕಾರಿಗಳು ನೀಡುವ ಉತ್ತರವನ್ನು ಕೇಳಿಕೊಂಡು ಬಂದು ಇಲ್ಲಿ ನೀವು ಉತ್ತರ ನೀಡುವುದು ಸರಿದೂಗುವುದಿಲ್ಲ. ಕಾನೂನು ಏನು ಹೇಳುತ್ತದೆ ಎಂಬುದು ನನಗೆ ಗೊತ್ತಿದೆ. ಆ ಕಾನೂನನ್ನು ತಪ್ಪಾಗಿ ತಮ್ಮ ಬಾಯಿಯಿಂದ ಹೇಳಿಸಿದರೆ, ಅದು ತಪ್ಪು ಅಲ್ಲವೇ? ಮುಖ್ಯೋಪಾಧ್ಯಾಯರಿಗಾಗಲಿ, ಪಿ.ಯು. ಪ್ರಾಂಶುಪಾಲರಿಗಾಗಲಿ ಕೆ.ಸಿ.ಎಸ್.ಆರ್. ನಿಯಮವು ಎಲ್ಲರಿಗೂ ಒಂದೇ. In charge leave 30 ದಿವಸಗಳು ಗಳಿಕೆ ರಜೆ ನೀಡಬೇಕೆಂಬ ನಿಯಮ ಇದ್ದು, ಅದನ್ನು ಮಾಡದೇ ಈ ರೀತಿ ತಪ್ಪು ಉತ್ತರವನ್ನು ತಮ್ಮ ಬಾಯಿಯಿಂದ ಹೇಳಿಸುವುದು ಸರಿದೂಗುವುದಿಲ್ಲ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಆಯಿತು. ಸಂಪೂರ್ಣವಾಗಿ ಮತ್ತೊಮ್ಮೆ ಪರಿಶೀಲಿಸಿ, ಸರಿಪಡಿಸುವಂಥ ಪ್ರಯತ್ನ ಮಾಡಲಾಗುವುದು.

ಸಭಾಪತಿಯವರು:- ನಿಯಮ 113(ಎ) ಮತ್ತು ನಿಯಮ 113(ಬಿ) ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಹಾಗೆಯೇ ಮತ್ತೊಂದು ಆದೇಶವನ್ನು ಉಲ್ಲೇಖ ಮಾಡಲು ಇಚ್ಛೆ ಪಡುತ್ತೇನೆ. ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿರುವಂಥ ಉಪನ್ಯಾಸಕರಿಗೆ 30 ದಿವಸಗಳ ಗಳಿಕೆ ರಜೆಯನ್ನು ನೀಡಲಾಗಿದೆ. ಮಂಗಳೂರು ಮತ್ತು ಚಿಕ್ಕಮಗಳೂರಿಗೆ ಒಂದು ನಿಯಮ, ಶಿವಮೊಗ್ಗಕ್ಕೆ ಒಂದು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ನಿಯಮ ಇದೆಯೇ? ನಾನು ಸಮಯವನ್ನು ವ್ಯಯ ಮಾಡುವುದಕ್ಕೆ ಹೋಗುವುದಿಲ್ಲ.
ಇಲ್ಲದಿದ್ದರೆ ಅದನ್ನು ಸಹ ಓದಿ ಹೇಳಬೇಕೆಂದರೆ, ಓದಿ ಹೇಳುತ್ತೇನೆ.

ಸಭಾಪತಿಯವರು:- ನಿಯಮ ಇದೆ. ಒಂದು ಕಡೆ ನೀಡಿ, ಮತ್ತೊಂದು ಕಡೆ ನೀಡದೇ ಇರುವುದಕ್ಕಾಗುವುದಿಲ್ಲ. ತಕ್ಷಣವೇ ಎಲ್ಲ ಅರ್ಹರಿಗೆ 30 ದಿವಸಗಳ ಗಳಿಕೆ ರಜೆಯನ್ನು ನೀಡಲು ನಿರ್ದೇಶನವನ್ನು ನೀಡಿ. ನಾನು ಹೇಳುತ್ತಿದ್ದೇನೆ, ಕಾನೂನು ಪ್ರಕಾರ ಸರಿಯಾಗಿದೆ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ತಪ್ಪಾಗಿದೆ ಸರಿಪಡಿಸುತ್ತೇನೆ.

ಸಭಾಪತಿಯವರು:- ಆಯಿತು.

(ಮುಂದು...)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(794) 20.09.2021/11.30/ ಎಸ್‌ಕೆ- ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ (974+933)
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ನಸೀರ್ ಅಹ್ಮದ್ (ವಿಧಾನಸಭೆಯಿಂದ ಚುನಾಯಿತರಾದವರು): ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಏಕೆಂದರೆ, ಅರಣ್ಯ ವೀಕ್ಷಕ ಮತ್ತು ಅರಣ್ಯ ರಕ್ಷಕರ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಆಗಿರುವ ಕುರಿತು ಯಾರೊಬ್ಬ ವಕೀಲರು ಭ್ರಷ್ಟಾಚಾರ ನಿಗ್ರಹದಳದಲ್ಲಿ ಪುಸ್ತಕ ದಾಖಲಿಸುತ್ತಾರೆ, ಆ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹದಳದವರು ನಮಗೆ ಅಮುಮತಿಯನ್ನು ಕೊಟ್ಟರೆ, ನಾವು investigate ಮಾಡುತ್ತೇವೆ ಎಂದು Principal Conservator of Forest ನವರಿಗೆ ಪತ್ರವನ್ನು ಬರೆಯುತ್ತಾರೆ. ಇದರಲ್ಲಿ ಭ್ರಷ್ಟಾಚಾರವಾಗಿದೆ ಎಂದು ಸಾಬೀತಾಗಿದೆ. ಇದನ್ನು ಅರಣ್ಯ ಇಲಾಖೆಯವರೇ ಒಪ್ಪಿಕೊಳ್ಳುತ್ತಾರೆ. ಈ ಭ್ರಷ್ಟಾಚಾರ ಮಾಡಿರುವಂತಹ ಅಧಿಕಾರಿಗಳು ಯಾರಿದ್ದಾರೋ, ಅದೇ ಇಲಾಖೆಯಲ್ಲಿ ಇದ್ದಾರೆ. ಈ ಒಂದು ವಿಚಾರ ಗೊತ್ತಾದ ಮೇಲೆ ನಮಗೆ ಮೂರು ತಿಂಗಳು ಸಮಯಾವಕಾಶ ಇದೆ. ನಾವು ಮೂರು ತಿಂಗಳಿನಲ್ಲಿ ರಿಪ್ಲೈ ಕೊಡುತ್ತೇವೆ ಎಂದು ಹೇಳುವುದು ಅಗತ್ಯವಿಲ್ಲ. ಈ ವಿಚಾರ ಗೊತ್ತಾದ ಮೇಲೆ, ಮಾನ್ಯ ಸಚಿವರು ಕೂಡಲೇ ಕ್ರಮ ತೆಗೆದುಕೊಂಡು ಸಸ್ಪೆಂಡ್ ಮಾಡಿದ್ದೇವೆ ಎಂದು ತಿಳಿಸುವಂತಹ ಕೆಲಸವನ್ನಾಗದಂತೆ ಮಾಡಬಹುದಾಗಿತ್ತು. ಇಲ್ಲವೆಂದರೆ, ಭ್ರಷ್ಟಾಚಾರ ನಿಗ್ರಹ ದಳದವರಿಗೆ ಈ ವಿಚಾರದ ಬಗ್ಗೆ ತಕ್ಷಣ ವಿಚಾರಣೆ ಮಾಡಿ, ವರದಿ ಕಳುಹಿಸಿ, ಅವರ ಮೇಲೆ ಎಫ್.ಐ.ಆರ್. ಹಾಕಿಸಿ, ಐಂಬುದನ್ನಾದರೂ ಹೇಳಬಹುದಾಗಿತ್ತು. ಇವತ್ತಿನ ದಿವಸ ಏನಾಗಿದೆ ಎಂದರೆ, ಯಾರು ತಪ್ಪಿತಸ್ಥರಿದ್ದಾರೆ, ಅವರು ಅದೇ ಕಛೇರಿಯಲ್ಲಿದ್ದಾರೆ. ಅವರು ಅದೇ ಕಛೇರಿಯಲ್ಲಿದ್ದಾರೆ, ಅಲ್ಲಿ ಇರುವಂತಹ ಎಲ್ಲಾ ಸಾಕ್ಷ್ಯಾಧಾರಗಳನ್ನು ನಾಶ ಮಾಡುವುದಕ್ಕೆ ಅವರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮಾನ್ಯ ಸಚಿವರು ಬಹಳ ಹಿರಿಯ ವ್ಯಕ್ತಿಗಳಾಗಿದ್ದು, ತಮಗೆಲ್ಲಾ ಅನುಭವ ಇದೆ. ದಯವಿಟ್ಟು, ಈ ದಿನವೇ ಒಂದು ಆದೇಶ ಮಾಡಿ. ಯಾವ ವ್ಯಕ್ತಿ ತಪ್ಪಿತಸ್ಥರಿದ್ದಾರೆ ಅವರನ್ನು ಸಸ್ಪೆಂಡ್ ಆದರೂ ಮಾಡಲಿ, ರಜೆ ಮೇಲೆ ಕಳುಹಿಸಲಿ ಅಥವಾ ಅವರನ್ನು ಬೇರೆ ಇಲಾಖೆಗೆ ವರ್ಗಾವಣೆಯಾದರೂ ಮಾಡಲಿ. ಇದಕ್ಕೆ

ಏನಾದರೂ ಒಂದು ಕ್ರಮ ತೆಗೆದುಕೊಂಡು ತನಿಖೆ ಮಾಡುವುದಕ್ಕೆ ಸರ್ಕಾರಕ್ಕೆ ಒಂದು ಉದ್ದೇಶವಿದೆ ಎಂದು ತೋರಿಸಲು ಅವಕಾಶವಿದೆ.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ಸವಿಸ್ತಾರವಾದಂತಹ ಉತ್ತರವನ್ನು ಕೊಡಲಾಗಿದೆ. ನಮ್ಮ ಇಲಾಖೆಯಿಂದ internal enquiry ಮಾಡಿದ್ದು, ಈಗಾಗಲೇ ವರದಿ ಬಂದಿದೆ. ಎ.ಸಿ. ಯವರಿಗೆ ವಹಿಸಬೇಕೆಂದು ಕೇಳಿರುವುದು ನಿಜ. ನಾವು ಅದಕ್ಕೆ ವಹಿಸಿಕೊಡಬೇಕು ಎನ್ನುವಂತಹದ್ದು ಇದೆ. ಅದರೂ ಕೂಡ ನಾವು internal enquiry ಮಾಡುತ್ತಿದ್ದೇವೆ. ಇದರ ಬಗ್ಗೆ ಹದಿನೈದು ದಿವಸಗಳಲ್ಲಿ ಮಾಹಿತಿ ಸಿಗುತ್ತದೆ. ಅದು ಸರಿಯಾಗಿ ಬಂದರೆ, ಸರಿ. ಅದು ಸರಿಯಾಗಿ ಬರಲಿಲ್ಲವೆಂದರೆ, ನಾವು ಎ.ಸಿ.ಬಿ. ಅವರಿಗೆ ಕೊಡುವಂತಹ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇವೆ. ತಪ್ಪಿತಸ್ಥರನ್ನು ವರ್ಗಾವಣೆ ಅಥವಾ ಸಸ್ಪೆಂಡ್ ಮಾಡುವಂತಹ ಕೆಲಸವನ್ನು ಮಾಡುತ್ತೇವೆ. ಇದರ ಬಗ್ಗೆ ಮಾನ್ಯ ಸದಸ್ಯರು ತಲೆಕೆಡಿಸಿಕೊಳ್ಳುವುದು ಬೇಡ. ಇದರ ಬಗ್ಗೆ ನಾನು ಜವಾಬ್ದಾರಿಯುತವಾದ ಕೆಲಸವನ್ನು ಮಾಡುತ್ತೇನೆ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಮೇಲೆ ನಮಗೆ ಇರುವಂತಹ ಅಭಿಪ್ರಾಯವನ್ನು ಇವತ್ತಿನ ದಿವಸ ಬದಲಾವಣೆ ಮಾಡಬೇಕಾಗುತ್ತದೆ. ಕಾರಣವೇನೆಂದರೆ, ಅಧಿಕಾರಿಗಳು ನೀಡುವಂತಹ ಉತ್ತರವನ್ನು, ತಾವು ಅದನ್ನು ಸಮರ್ಥಿಸಿ ಉತ್ತರ ಕೊಡುವುದಿಲ್ಲ. ಇದರ ಬಗ್ಗೆ 'necessary action has been taken to prevent leakage of the information to the case. Hence, there is no need to take any action.' ಎಂದು ಅಧಿಕಾರಿಗಳು ಬರೆಯುತ್ತಾರೆ. ಅವರಿಗೆ ಲಿಕೇಜ್ ಆಗಿರುವುದು ಗೊತ್ತು. ಯಾವ ಅಧಿಕಾರಿ ಮಾಡಿದ್ದಾರೆಂಬುದು ಗೊತ್ತು. ಇದು ಗೊತ್ತಿದ್ದರೂ ಸಹ necessary action ತೆಗೆದುಕೊಳ್ಳುತ್ತೇವೆಂದರೆ, ಅದು ಏನು ಉತ್ತರ? ಅಧಿಕಾರಿಗಳು ಕ್ರಮವನ್ನು ತೆಗೆದುಕೊಂಡು, ಅವರನ್ನು ಸಸ್ಪೆಂಡ್ ಮಾಡಿದ್ದೇವೆಂದು ತಮಗೆ ತಿಳಿಸಬಹುದಾಗಿತ್ತು. ಮಾನ್ಯ ಸಚಿವರು ಇದರ ಬಗ್ಗೆ ಒಂದು ತೀರ್ಮಾನ ಮಾಡಬೇಕೆಂದು ಇದೇ ಸದನದಲ್ಲಿ ಹೇಳಬೇಕು.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ಅಲ್ಲಿರುವ ಅಧಿಕಾರಿಗಳು culprits ಎಂದು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ಅದರ ಬಗ್ಗೆ ನಾವು internal enquiry ಮಾಡುತ್ತಿದ್ದೇವೆ. ಅಧಿಕಾರಿಗಳ ಲೋಪ ಏನಾದರೂ ಕಂಡು ಬಂದರೆ, ಅವರ ಮೇಲೆ ಕ್ರಮವನ್ನು ಜರುಗಿಸುತ್ತೇವೆ. ಈ ಕೂಡಲೇ ಅಧಿಕಾರಿಗಳನ್ನು ಆ ಜಾಗದಿಂದ ಬೇರೆ ಕಡೆ ವರ್ಗಾಯಿಸುತ್ತೇವೆ. ಇದರ ಪೂರ್ತಿ ವಿಚಾರಣೆ ಮುಗಿದ ಮೇಲೆ ಅದು ಸರಿಯಿದ್ದರೆ, ಸರಿ. ಅದು

ಸರಿಯಿಲ್ಲವೆಂದರೆ, ಅದರ ವಿಚಾರಣೆಯನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಹಿಸಿಕೊಡುವಂತಹ ಕೆಲಸವನ್ನು ಸರ್ಕಾರ ಮಾಡಿಯೇ ಮಾಡುತ್ತದೆ. ಇದರಲ್ಲಿ ಯಾವೊಬ್ಬ ಅಧಿಕಾರಿಗಳನ್ನು ಬಚ್ಚಿ ಇಡುವಂತಹ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಹಿರಿಯ ಅಧಿಕಾರಿಗಳು ಇರಲಿ, ಅವರು ಯಾರೇ ಇರಲಿ, ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತಹ ಭರವಸೆಯನ್ನು ಕೊಡುತ್ತೇನೆ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಅದಕ್ಕೆ time frame ಆದರೂ ಕೊಡಿ. ಅದನ್ನು ಹದಿನೈದು ದಿವಸ, ಒಂದು ತಿಂಗಳಿನಲ್ಲಿ ಮಾಡುತ್ತೇವೆ ಎಂದು ಹೇಳುವ ಅಗತ್ಯವಿಲ್ಲ.

ಶ್ರೀ ಉಮೇಶ್ ವಿ. ಕತ್ತಿ:- ಮಾನ್ಯ ಸಭಾಪತಿಯವರೇ, ಅಲ್ಲಿರುವ ಅಧಿಕಾರಿಗಳನ್ನು ಹದಿನೈದು ದಿವಸಗಳಲ್ಲಿ ವರ್ಗಾಯಿಸುತ್ತೇವೆ. ಅವರ ಮೇಲೆ ವಿಚಾರಣೆ ಮಾಡುವಂತಹ ಕ್ರಮವನ್ನು ತೆಗೆದುಕೊಳ್ಳುತ್ತೇವೆ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಸಚಿವರಿಗೆ ಧನ್ಯವಾದಗಳನ್ನರ್ಪಿಸುತ್ತೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 984
(ಉತ್ತರವನ್ನು ಲಗತ್ತಿಸಲಾಗಿದೆ)

ಡಾ: ಕೆ. ಗೋವಿಂದ ರಾಜ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈಗಾಗಲೇ ಉತ್ತರವನ್ನು ಒದಗಿಸಿದ್ದಾರೆ. ಆದರೆ ನಾನು ಕೇಳಿರುವಂತಹ ಪ್ರಶ್ನೆಗೆ ಉತ್ತರ ಒದಗಿಸದೇ, ಬೇರೆ ಎಲ್ಲದಕ್ಕೂ ಉತ್ತರವನ್ನು ಕೊಟ್ಟಿದ್ದಾರೆ. ಈಗ ತಾನೇ ಮಾನ್ಯ ಭೋಜಿಗೌಡರು ಹೇಳಿದ ಹಾಗೆ ನಾವು ಕೇಳಿರುವಂತಹ ಪ್ರಶ್ನೆಗೆ ಉತ್ತರ ಕೊಡದೆ ಕೇವಲ ಕಣ್ಮರಿಸುವಂತಹ ಉತ್ತರವನ್ನು ಅಧಿಕಾರಿಗಳು ಕೊಟ್ಟಿದ್ದಾರೆ. ಮಾನ್ಯ ಸಚಿವರು ಈ ಒಂದು ಇಲಾಖೆಗೆ ಹೊಸದಾಗಿ ಬಂದಿದ್ದಾರೆ. ಅವರು ಇಂಧನ ಇಲಾಖೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಒಂದು ವರ್ಷ ಬೇಕಾಗುತ್ತದೆ. ಇಂಧನ ಇಲಾಖೆಯ ಬಗ್ಗೆ ಒಂದು ತಿಂಗಳಲ್ಲಿ ಏನೊಂದು ಅರ್ಥವಾಗಿರುವುದಿಲ್ಲ. ನಾನು ಕೇಳಿರುವಂತಹ ಪ್ರಶ್ನೆಯನ್ನು ಬಿಟ್ಟು, ಬೇರೆ ಎಲ್ಲಾ ಉತ್ತರವನ್ನು ಕೊಟ್ಟಿದ್ದಾರೆ. ನಮ್ಮ ರಾಜ್ಯದಲ್ಲಿ ಹೈಡ್ರೋ ಎಲೆಕ್ಟ್ರಿಕ್ ಮತ್ತು ವಿಂಡ್ ಪವರ್ ಎನರ್ಜಿ ಇದೆ. ಈ ಹಿಂದೆ ನಮ್ಮ ಕಾಂಗ್ರೆಸ್ ಸರ್ಕಾರವಿದ್ದಂತಹ ಸಂದರ್ಭದಲ್ಲಿ ಸೋಲಾರ್ ಎನರ್ಜಿಯನ್ನು ಪ್ರಾರಂಭ ಮಾಡಿದರು. ಇವತ್ತು power shortage ಇಲ್ಲವೆಂದು ಹೇಳಿದ್ದಾರೆ. ಈಗಲೂ ಅಧಿಕಾರಿಗಳನ್ನು ಕೇಳಿದರೆ, ನಮ್ಮಲ್ಲಿ power shortage ಇಲ್ಲವೆಂದು ಹೇಳುತ್ತಾರೆ. ಇದರ ಜೊತೆಗೆ power purchase ಮಾಡಿದ್ದೇವೆಂದು ಹೇಳುತ್ತಾರೆ. ನಾನು ಕೇಳಿರುವಂತಹ ಪ್ರಶ್ನೆ ಏನೆಂದರೆ, ಯಾರಿಂದ ಪವರ್‌ನ್ನು ಕೊಂಡುಕೊಂಡಿದ್ದೀರಿ? ಇದಕ್ಕೆ ಎಷ್ಟು ಹಣವನ್ನು ಕೊಟ್ಟಿದ್ದೀರಿ? ಅದರ ಬಗ್ಗೆ ಕಂಪನಿಯ ಹೆಸರು ಮತ್ತು ವಿವರವನ್ನು ಹಾಗೂ ಮೂರು ವರ್ಷಗಳಲ್ಲಿ ಎಷ್ಟು ವಿದ್ಯುತ್‌ನ್ನು ಖರೀದಿಸಿದಲಾಗಿದೆ ಎಂದು ನಾನು ಕೇಳಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ, ಅಧಿಕಾರಿಗಳು ಮಾನ್ಯ ಸಚಿವರಿಗೆ ಮಾಹಿತಿಯನ್ನು ಒದಗಿಸದೇ, ಅವರನ್ನು ದಾರಿ ತಪ್ಪಿಸಿದ್ದಾರೆ.

ಶ್ರೀ ವಿ. ಸುನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಬೆಂಗಳೂರು ನಗರದ ವಿದ್ಯುತ್ ಬೇಡಿಕೆ ಹಾಗೂ ಪೂರೈಕೆ ಬಗ್ಗೆ ಪ್ರತ್ಯೇಕ ಮಾಹಿತಿಯನ್ನು ಒದಗಿಸುವುದರ ಬಗ್ಗೆ ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದಾರೆ. ಬೆಂಗಳೂರು ನಗರದಲ್ಲಿ 2021-22ನೇ ಸಾಲಿನಲ್ಲಿ ದಿನಾಂಕ 21.04.2021 ರಂದು 2760 ಮೆಗಾವ್ಯಾಟ್ ಗರಿಷ್ಠ ಬೇಡಿಕೆ ದಾಖಲಾಗಿತ್ತು. ಬೇಡಿಕೆಗನುಗುಣವಾಗಿ ವಿದ್ಯುತ್ ಪೂರೈಸಲಾಗಿದೆ ಎಂದು ನಾನು ಮೊದಲನೆ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದೇನೆ. ಎರಡನೆಯದಾಗಿ, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯಲ್ಲಿನ ಅಂತರದ ಬಗ್ಗೆ ಮಾನ್ಯ ಸದಸ್ಯರು ಪ್ರಶ್ನೆಯನ್ನು ಕೇಳಿದ್ದರು. ಕಳೆದ ವರ್ಷ

ಮಾರ್ಚ್ ತಿಂಗಳಿನಲ್ಲಿ ವಿದ್ಯುತ್ ಬೇಡಿಕೆಗನುಗುಣವಾಗಿ ಪೂರೈಕೆ ಮಾಡುವುದಕ್ಕೆ ಸ್ವಲ್ಪ ಮಟ್ಟಿಗೆ ತಾಂತ್ರಿಕ ಸಮಸ್ಯೆಗಳಿದ್ದವು. ಮಾರ್ಚ್-21ರ ಮಾಹೆಯಲ್ಲಿ ಬೇಡಿಕೆ ಹೆಚ್ಚಿದ್ದುದರಿಂದ 15 ಮಿ.ಯೂ.ಗಳಷ್ಟು ಲೋಡ್ ಶೆಡ್ಡಿಂಗ್ ಮಾಡಿದ್ದೇವೆ ಎಂದು ಬಹಳ ಸ್ಪಷ್ಟವಾಗಿ ಹೇಳುತ್ತೇನೆ.

ಡಾ: ಕೆ. ಗೋವಿಂದ ರಾಜ್:- ಲೋಡ್ ಶೆಡ್ಡಿಂಗ್‌ನ್ನು ಯಾವಾಗ ಮಾಡಲಾಯಿತು? ಈ ವರ್ಷ ಅಥವಾ ಕಳೆದ ವರ್ಷದಲ್ಲಿ ಮಾಡಿದ್ದೀರಾ ಎಂದು ಕೇಳುತ್ತಿದ್ದೇನೆ.

ಶ್ರೀ ವಿ. ಸುನಿಲ್ ಕುಮಾರ್:- ದಿನಾಂಕ 21.03.2021 ರಂದು ಮಾಡಿದ್ದೇವೆ. ವಿದ್ಯುತ್ ಕೊರತೆ ಮತ್ತು ಬೇರೆ ಬೇರೆ ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಅಂದರೆ, ದಿನಾಂಕ 17.3.2021 ರಿಂದ 21.03.2021 ರವರೆಗೆ ಒಟ್ಟು ಮೂರು ದಿನಗಳ ಕಾಲ 15 ಮಿ.ಯೂ.ಗಳಷ್ಟು ಲೋಡ್ ಶೆಡ್ಡಿಂಗ್ ಮಾಡಲಾಗಿರುತ್ತದೆ. ಆಗ ನಾವು 4.82 ಮಿ.ಯೂನಿಟ್‌ಗಳಷ್ಟು, ಅಂದರೆ ಪ್ರತಿ ಯೂನಿಟ್‌ಗೆ ರೂ.4.94 ಪೈಸೆಯಂತೆ ವಿದ್ಯುತ್‌ನ್ನು ಖರೀದಿ ಮಾಡಿ, ಅದನ್ನು ಪೂರೈಸಲಾಗಿದೆ.

ಡಾ: ಕೆ. ಗೋವಿಂದ ರಾಜ್:- ಈ ಮೂರು ವರ್ಷಗಳಲ್ಲಿ ಇದೊಂದೇ ಬಾರಿ ಖರೀದಿ ಮಾಡಲಾಗಿದೆಯೇ ಎಂಬ ಬಗ್ಗೆ ಕೇಳುತ್ತಿದ್ದೇನೆ. ಏಕೆಂದರೆ, ನನ್ನ ಮಾಹಿತಿಯ ಪ್ರಕಾರ ಮೂರು ಬಾರಿ ವಿದ್ಯುತ್‌ನ್ನು ಖರೀದಿಸಲಾಗಿದೆ.

ಶ್ರೀ ವಿ. ಸುನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಯಲ್ಲಿ 2020-21 ರಲ್ಲಿ ವಿದ್ಯುತ್‌ನ್ನು ಖರೀದಿಸಲಾಗಿದೆ. 2018-19 ರ ತನಕ ಅಂದರೆ, ಜೂನ್ 2018 ರ ತನಕ ವಿದ್ಯುತ್ ಖರೀದಿಯನ್ನು ಮಾಡುತ್ತಿದ್ದೆವು. ಮಾನ್ಯ ಸದಸ್ಯರು ಉಲ್ಲೇಖ ಮಾಡಿದಂತೆ, 2018 ರ ನಂತರ ವಿದ್ಯುತ್ ಉತ್ಪಾದನೆಯ ಕೊರತೆ ಎಲ್ಲಿಯೂ ಕೂಡ ಆಗಲಿಲ್ಲ. ಅನಂತರ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದೇವೆ.

ಡಾ: ಕೆ. ಗೋವಿಂದ ರಾಜ್:- ಹಾಗಾದರೆ, ಲೋಡ್ ಶೆಡ್ಡಿಂಗ್ ಏಕೆ ಮಾಡುತ್ತೀರಾ?

ಶ್ರೀ ವಿ. ಸುನಿಲ್ ಕುಮಾರ್:- ಮಾರ್ಚ್ 2021 ರಲ್ಲಿ ತಾಂತ್ರಿಕ ಕಾರಣಗಳಿಂದ, ಸ್ವಲ್ಪ ಸಮಸ್ಯೆಯಾದಾಗ, ಮೂರು ದಿನಗಳ ಕಾಲ ವಿದ್ಯುತ್ ಕೊರತೆಯಾಗಿತ್ತು. ಪ್ರತಿ ಯೂನಿಟ್‌ಗೆ ರೂ.4.94 ಪೈಸೆಯಂತೆ ವಿದ್ಯುತ್‌ನ್ನು ಖರೀದಿ ಮಾಡಿದ್ದೇವೆ. ಮಾನ್ಯ ಸದಸ್ಯರು ಉಳಿದಂತೆ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾಹಿತಿಗಳೇನಾದರೂ ಕೇಳಿದರೆ, ಅವರಿಗೆ ತಕ್ಷಣ ಮಾಹಿತಿಯನ್ನು ಒದಗಿಸುವಂತಹ ಕೆಲಸವನ್ನು ನಾನು ಮಾಡುತ್ತೇನೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ 800
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್‌ಗಳನ್ನು ಅಳವಡಿಸುವಂತಹ ಮೂಲ ಉದ್ದೇಶವೇನು? ಈ ನಿರ್ಧಾರದ ಪೂರ್ವಭಾವಿಯಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದಿಂದ ಮತ್ತು ಸಾರ್ವಜನಿಕರಿಂದ ಈ ಕುರಿತು ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆಯೇ? ಇದರಲ್ಲಿ ಆಕ್ಷೇಪಣೆಗಳು ಏನು ಬಂದಿವೆ? ಈ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳ ಮಾರುಕಟ್ಟೆ ಬೆಲೆ ಎಷ್ಟು? ಇದರ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆಯೇ ಅಥವಾ ಇದನ್ನು ಖರೀದಿ ಮಾಡಬೇಕೆಂಬ ಪ್ರಶ್ನೆಯನ್ನು ಕೇಳಿದ್ದೇನೆ. ಅದರ ಬಗ್ಗೆ ಮಾನ್ಯ ಸಚಿವರು ಸ್ಪಷ್ಟವಾದ ಉತ್ತರವನ್ನು ಕೊಟ್ಟಿಲ್ಲ. ಈ ಸೇವೆಯು ಕುಟೀರ ಜ್ಯೋತಿ ಮತ್ತು ಭಾಗ್ಯ ಜ್ಯೋತಿ ಯೋಜನೆಯಡಿ ಅಷ್ಟೇ ಆಗುತ್ತದೆಯೇ ಎಂದು ಕೇಳಿದ್ದೆ. ಅದಕ್ಕೆ 'ಅದು ಅಷ್ಟೇ ಆಗುವುದಿಲ್ಲ' ಎಂದು ಉತ್ತರವನ್ನು ಕೊಟ್ಟಿದ್ದಾರೆ. ಇದಕ್ಕೆ ಸ್ಪಷ್ಟವಾಗಿ ಉತ್ತರವನ್ನು ಕೊಡಿ.

ಶ್ರೀ ವಿ. ಸುನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಕೇಂದ್ರ ಸರ್ಕಾರದ ಆರ್‌ಡಿಎಸ್‌ಎಸ್ ಯೋಜನೆಯಡಿಯಲ್ಲಿ ನಮ್ಮ ರಾಜ್ಯಕ್ಕೆ ಆ ಯೋಜನೆಗಳಡಿಯಲ್ಲಿ ಒಂದಿಷ್ಟು ಅನುದಾನವನ್ನು ಕೊಡುತ್ತದೆ. ಆ ಅನುದಾನ ಕೊಡಬೇಕೆಂದರೆ, ಕೇಂದ್ರ ಸರ್ಕಾರದವರು ಶೇಕಡ 15 ರಷ್ಟು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕೆಂಬ ಮಾತನ್ನು ಉಲ್ಲೇಖ ಮಾಡಿದರು. ಈ ಕುರಿತಂತೆ ಕೇಂದ್ರ ಸರ್ಕಾರವೇ ಆಕ್ಷೇಪಣೆಗಳನ್ನು ಮಾಡಿತ್ತು. ಯಾರು ಯಾರು ಆಕ್ಷೇಪಣೆಗಳನ್ನು ಕೊಟ್ಟಿದ್ದಾರೆಂಬ ಬಗ್ಗೆ ನಮ್ಮ ಬಳಿ ಮಾಹಿತಿ ಇಲ್ಲ. ಇದರ ಬಗ್ಗೆ ಕೇಂದ್ರ ಸರ್ಕಾರದಲ್ಲಿ ಮಾಹಿತಿ ಇದೆ. ನಾನು ಮೊನ್ನೆ ಕೆಳಮನೆಯಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಹಿರಿಯರಾದ ಮಾನ್ಯ ಪ್ರತಾಪಚಂದ್ರ ಶೆಟ್ಟಿಯವರಿಗೂ ಸ್ಪಷ್ಟವಾಗಿ ಹೇಳುವುದೇನೆಂದರೆ, ನಾವು ಮೂರು ಹಂತಗಳಲ್ಲಿ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕೆಂಬುದರ ಬಗ್ಗೆ ಯೋಜನೆಗಳನ್ನು ಮಾಡಿಕೊಂಡಿದ್ದೇವೆ. ಸರ್ಕಾರಿ ಕಛೇರಿಯಲ್ಲಿ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕೆಂಬ ಯೋಜನೆಗಳು ನಮ್ಮ ಇಲಾಖೆಯಲ್ಲಿ ನಡೆದಿದೆ. ಏಕೆಂದರೆ, ನಮ್ಮ ಇಲಾಖೆಗೆ ಸುಮಾರು 5792 ಕೋಟಿ ರೂಪಾಯಿಗಳಷ್ಟು ಸರ್ಕಾರಿ ಕಛೇರಿಗಳಿಂದ ಕೊಡುವಂತಹ ಬಾಕಿ ಇದೆ. ಹಾಗಾಗಿ ಮೊದಲನೇ ಹಂತದಲ್ಲಿ ಸರ್ಕಾರಿ ಕಛೇರಿಗಳು ಎಲ್ಲೆಲ್ಲಿ ಇವೆ, ಅಲ್ಲಿ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕು. ಎರಡನೆಯದಾಗಿ,

ಹೊಸದಾಗಿ ಕಟ್ಟಡಗಳನ್ನು ನಿರ್ಮಾಣ ಮಾಡುವುದಕ್ಕೆ temporary connection ಅನ್ನು ಯಾರು ತೆಗೆದುಕೊಳ್ಳುತ್ತಾರೋ, ಅಂತಹವರಿಗೆ ಇದನ್ನು ಅಳವಡಿಸಬೇಕೆಂಬ ಯೋಚನೆಯನ್ನು ಮಾಡಿದ್ದೇವೆ.

(ಮುಂದು)

(795) 20.09.2021, 11.40, ಟಿಸಿಹೆಚ್-ಎಂಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ವಿ.ಸುನಿಲ್ ಕುಮಾರ್ (ಮುಂದು):-

ಇನ್ನು ಮೂರನೆಯದಾದಾಗ, ನಾವು ಈಗಾಗಲೇ 27 AMRUT (Atal Mission For Rejuvenation And Urban Transformation) City ಗಳನ್ನು ಗುರ್ತಿಸಿದೆ. ಆ AMRUT City ಗಳಲ್ಲಿ ಪ್ರಯೋಗಿಕವಾಗಿ ಅದನ್ನು ಮಾಡಬೇಕು. ಅದರ ಸಾಧಕ-ಭಾದಕವನ್ನು ನೋಡಿಕೊಂಡು ಯೋಚನೆ ಮಾಡಬೇಕಿದೆ. ಕೇಂದ್ರ ಸರ್ಕಾರ ನಿಮಗೆ ಈ ರೀತಿ ಎಲ್ಲೆಲ್ಲಿ losses ಆಗುತ್ತಿದೆ, ಶೇ.15 ಗಿಂತ ಹೆಚ್ಚು loss ಆಗುತ್ತಿರುವಂಥ ಸಿಟಿಗಳು ಯಾವುದು ಇದೆಯೋ, ಅಲ್ಲಿ ಇದನ್ನು ಅಳವಡಿಸಿಕೊಳ್ಳುವುದಕ್ಕೆ ಯೋಚನೆ ಮಾಡಿ ಎನ್ನುವಂಥ ಮಾತನ್ನು ಹೇಳಿದ್ದಾರೆ. ಈಗಾಗಲೇ ಈ ಮೂರು ಸಂಗತಿಗಳನ್ನು ಅಳವಡಿಸಿಕೊಳ್ಳುತ್ತೇವೆ ಎನ್ನತಕ್ಕಂಥ ಮಾತನ್ನು ನಾವು ಕೇಂದ್ರ ಸರ್ಕಾರಕ್ಕೆ ಸ್ಪಷ್ಟಪಡಿಸಿದ್ದೇವೆ. ಎರಡನೆಯದಾಗಿ, ಮಾನ್ಯ ಸದಸ್ಯರು pre-paid smart meterಗಳ ಮಾರುಕಟ್ಟೆಗಳ ಬೆಲೆ ಎಷ್ಟು ಎನ್ನುವುದನ್ನು ವಿಚಾರವನ್ನು ಉಲ್ಲೇಖ ಮಾಡಿದ್ದಾರೆ. ಈಗಾಗಲೇ ನಾವು ಅದನ್ನು ಏನೂ ಯೋಚನೆ ಮಾಡಿಲ್ಲ. ಮತ್ತೆ ಏನಾದರೂ ಈ ಮೀಟರ್‌ನ್ನು ಅಳವಡಿಸಬೇಕೆಂದರೆ ಗ್ರಾಹಕರ ಮೇಲೆ ಹೊರೆ ಹಾಕುವುದಿಲ್ಲ. ಇದನ್ನು ನೇರವಾಗಿ ESCOM (Electricity Supply Company) ನವರೇ ಭರಿಸಬೇಕೆಂದು ಹೇಳಿದ್ದೇವೆ. ಎಲ್ಲೂ ತಾತ್ಕಾಲಿಕವಾಗಿ ಅಳವಡಿಸುವುದಿಲ್ಲ. ಅದನ್ನು ESCOM ನವರು ಭರಿಸುತ್ತಾರೆ. ಹೊಸ ಮೀಟರ್‌ಗಳನ್ನು ಸರ್ಕಾರಿ ಕಚೇರಿಗಳ ಮೇಲೆ ಮಾಡಿದಾಗಲೂ ಕೂಡ ಹೆಸಾಂನವರೇ ಭರಿಸುತ್ತಾರೆಯೇ ವಿನಃ ಗ್ರಾಹಕರ ಮೇಲೆ ಎಲ್ಲೂ ಕೂಡ ಹಾಕುವುದಿಲ್ಲ. ಮಾನ್ಯ ಕುಟೀರ ಜ್ಯೋತಿ ಮತ್ತು ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಂಪರ್ಕವನ್ನು pre-paid smart meterಗಳನ್ನು ಅಳವಡಿಸಲಾಗುವುದೇ ಎಂದು ಕೇಳಿದ್ದಾರೆ. ಇದಕ್ಕೆ ಏನೂ ಅನ್ವಯವಾಗುವುದಿಲ್ಲ. ಆ ಯೋಜನೆಯ ಫಲಾನುಭವಿಗಳಿಗೆ ಏನೂ ಮಾಡುವುದಿಲ್ಲ.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಒಂದು ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಸರ್ಕಾರದಿಂದ ಮತ್ತು ಸಾರ್ವಜನಿಕರಿಂದ ಬಂದಿರತಕ್ಕಂಥ ಆಕ್ಷೇಪಣೆಗಳು ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿಲ್ಲ. ಅದು ಕೇಂದ್ರ ಸರ್ಕಾರದಲ್ಲೇ ಇದೆ. ರಾಜ್ಯ ಸರ್ಕಾರದಿಂದ ಏನು ಆಕ್ಷೇಪ ಹಾಕಿದ್ದೀರಿ ಎಂದು ತಮಗೆ ಗೊತ್ತಿಲ್ಲದಿದ್ದರೆ; ಅದರ ಬಗ್ಗೆಯೂ ಮಾನ್ಯ ಸಚಿವರು ಹೇಳಬೇಕಲ್ಲವೇ? ರಾಜ್ಯ ಸರ್ಕಾರ ಅದಕ್ಕೆ ಏನು ಆಕ್ಷೇಪ ಸಲ್ಲಿಸಿದೆ. ಒಂದು ವೇಳೆ ಆಕ್ಷೇಪ ಸಲ್ಲಿಸಿದ್ದರೆ, ಏನು ಕಾರಣವನ್ನು ಕೊಟ್ಟಿದೆ. ಇದರಿಂದ ಒಳ್ಳೆಯದು ಆಗುತ್ತದೆಯೇ? ಅವರು ದುಡ್ಡು ಕೊಟ್ಟು ಕೂಡಲೇನಾವು ಅಳವಡಿಸುವುದಕ್ಕೆ ಆಗುತ್ತದೆಯೇ? ಶೇ.15 ರಷ್ಟು loss ಆಗುತ್ತದೆಂದು ಹೇಳಿದ ಕೂಡಲೇ ಬೇರೆ ಬೇರೆ ಸರ್ಕಾರಿ ಕಟ್ಟಡಗಳಲ್ಲೆಲ್ಲಾ ಹಾಕುತ್ತಿದ್ದೀರಲ್ಲಾ, ಅಲ್ಲಿಗೆ ಹಾಕುವುದು ಅವಶ್ಯಕತೆ ಇದೆಯೇ? ಸರ್ಕಾರಕ್ಕೆ ಪ್ರಥಮ ಬಾರಿಗೆ ಹೊಸ ಹೊಸ ಯೋಜನೆಗಳು ಬರತಕ್ಕಂಥ ಸಂದರ್ಭದಲ್ಲಿ ನಾವು ಮಾಡಿರತಕ್ಕಂಥದ್ದು ಸರಿಯಾಗಿದೆ, ಅದನ್ನು ಮಾಡಲೇಬೇಕು ಎನ್ನುವುದು ಮನವರಿಕೆಯಾಗಬೇಕು. ಇದರಲ್ಲಿ ಸರ್ಕಾರಕ್ಕೆ ಅಸ್ಪಷ್ಟತೆ ಇದೆ. ಇದೇ ಸರ್ಕಾರ ಈ ಹಿಂದಿನ ಮುಖ್ಯಮಂತ್ರಿಗಳು ಮತ್ತು ಹಿಂದಿನ ಮುಖ್ಯ ಕಾರ್ಯದರ್ಶಿಯವರು ಈ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿರುವುದು ತಮ್ಮ ಕಡತಲ್ಲೇ ಇದೆ. ಬೇರೆ ಬೇರೆ ಕಾರಣಗಳಿಂದ ಇದನ್ನು ಇಲ್ಲಿ ಅಳವಡಿಸುವುದಕ್ಕೆ ಆಗುವುದಿಲ್ಲವೆಂದು ನಾನು ಈ ಹಿಂದೆ ಕೇಳಿದಂಥ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದಾರೆ. ಇವತ್ತಿನ ದಿವಸ ಆ ಆಕ್ಷೇಪಣೆ ಸಲ್ಲಿಸಿರುವುದು ಏನಾಗಿದೆಯೆಂದು ನನಗೆ ಹೇಳಬೇಕು. ಆದರೆ ಇವತ್ತಿಗೂ ಕೂಡ ಅದನ್ನು ಅಳವಡಿಸುತ್ತೇವೆ ಎನ್ನುತಕ್ಕಂಥ ಮಾತನ್ನು ಹೇಳುತ್ತಿದ್ದಾರೆ. ಇವತ್ತಿಗೂ ಸಹ ಈ ಘಳಿಗೆವರೆಗೆ ಅದರ ರೇಟ್ ಎಷ್ಟು ಎಂದು ಗೊತ್ತಿಲ್ಲ. ಮತ್ತೆ ಗ್ರಾಹಕರಿಗೆ ಅದರ ಹೊರ ಬರುವುದಿಲ್ಲವೆಂದು ಮಾನ್ಯ ಸಚಿವರು ಒಂದು ಭರವಸೆಯನ್ನು ಕೊಟ್ಟರು. ನಾವು ಅದನ್ನು ಸ್ವಾಗತ ಮಾಡುತ್ತೇವೆ. ಆದರೆ ಅದರ ಪ್ರಯೋಜನ ಮತ್ತು ಅದರಿಂದ ಆಗತಕ್ಕಂಥ ತೊಂದರೆ, ಅದನ್ನೂ ಸಹ ಆಲೋಚನೆ ಮಾಡಬೇಕಾಗಿತ್ತು. ಮತ್ತೆ ಯಾವುದೇ ಸಂದರ್ಭದಲ್ಲಿ ರೈತರಿಗೆ ಇದನ್ನು ಅಳವಡಿಸಬಾರದು. ಏಕೆಂದರೆ ಅದು ಸರ್ಕಾರಕ್ಕೆ ಸಾಧ್ಯವೂ ಆಗುವುದಿಲ್ಲ ಮತ್ತು ಒಳ್ಳೆಯದೂ ಅಲ್ಲ.

ಶ್ರೀ ವಿ.ಸುನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ನಾನು ಈ ಸದನದ ಮುಖಾಂತರ ಮಾನ್ಯ ಸದಸ್ಯರಿಗೂ ಕೂಡ ವಿನಂತಿ ಮಾಡುತ್ತೇನೆ. ಯಾವುದೇ ಕಾರಣಕ್ಕೂ smart meter ಆಗಲಿ ಅಥವಾ pre-paid meter ಆಗಲಿ ರೈತರ ಕೃಷಿ ಪಂಪ್ ಸೆಟ್‌ಗಳಿಗೆ ನಾವು ಅಳವಡಿಸುವುದಿಲ್ಲ. ಇದನ್ನು ನಾನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕೂಡ ನಾವು ಇದರಲ್ಲಿ ಪ್ರಯೋಗ ಮಾಡುವುದಿಲ್ಲ. ಎರಡನೆಯದಾಗಿ, ಮಾನ್ಯ

ಸದಸ್ಯರಾದ ಪ್ರತಾಪ್‌ಚಂದ್ರ ಶೆಟ್ಟಿಯವರು ಆಕ್ಷೇಪಣೆ ಕುರಿತಂತೆ ಹೇಳಿದ್ದಾರೆ. ಸರ್ಕಾರ ಎರಡೂರು ವಿಷಯಗಳನ್ನು ಈಗಾಗಲೇ ಕೊಟ್ಟಿದ್ದೇವೆ. ನಾನು ಆಗಲೇ ಹೇಳಿದಂತೆ, ಎಲ್ಲಾ ಗ್ರಾಹಕರಿಗೆ 2025 ರೊಳಗೆ ಮಾಡುವುದಕ್ಕೆ ಸಾಧ್ಯವಿದೆಯೇ ಎನ್ನುವಂಥ ಮಾತನ್ನು ಕೇಂದ್ರ ಸರ್ಕಾರ ಕೇಳಿದೆ. ನಿಮಗೆ RDSS (Revamped Distribution Sector Scheme) ನಲ್ಲಿ ಹಣ ಕೊಡಬೇಕೆಂದರೆ, ನೀವು ಪ್ರಾಯೋಗಿಕವಾಗಿ ಮಾಡಿ ಎನ್ನತಕ್ಕಂಥದ್ದನ್ನು ಕೇಂದ್ರ ಸರ್ಕಾರ ಹೇಳಿತ್ತು. ಅದಕ್ಕೆ ನಾವು ಈಗ ಅದನ್ನು ಮಾಡುವುದಕ್ಕೆ ಆಗುವುದಿಲ್ಲ. ಇದನ್ನು ನಾವು ಪರಿಶೀಲಿಸುತ್ತೇವೆ ಎನ್ನತಕ್ಕಂಥ ಮಾತನ್ನು ಹೇಳಿದ್ದೇವೆ. ಮತ್ತೆ ಸಾರ್ವಜನಿಕರು ಎಷ್ಟು ಆಕ್ಷೇಪಣೆಗಳನ್ನು ಕೊಟ್ಟಿದ್ದಾರೆ ಎಂದು ತಕ್ಷಣಕ್ಕೆ ನನ್ನ ಹತ್ತಿರ ಮಾಹಿತಿ ಇಲ್ಲ. ನಾನು ಅದನ್ನು ತರಿಸಿಕೊಂಡು ಮಾನ್ಯ ಸದಸ್ಯರ ಗಮನಕ್ಕೆ ತರುವಂಥ ಪ್ರಯತ್ನವನ್ನು ಮಾಡುತ್ತೇನೆ. ಇನ್ನು ಮೂರನೆಯದಾಗಿ, ನಾವು ಈಗಾಗಲೇ ಬೆಂಗಳೂರು ನಗರದಲ್ಲಿ ಒಂದು ಲಕ್ಷ ಮೀಟರ್‌ಗಳನ್ನು ಪ್ರಾಯೋಗಿಕವಾಗಿ ಮಾಡಿದ್ದೇವೆ. ಇದರ ಸಾಧಕ-ಬಾಧಕವನ್ನು ಚರ್ಚೆ ಮಾಡುತ್ತಿದ್ದೇವೆ. ಇದರಲ್ಲಿ ಏನು ಒಳ್ಳೆಯದಾಗಿದೆ, ಇದರಲ್ಲಿ ಏನು ಸಮಸ್ಯೆಯಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಂಡು ನಂತರ ಅದನ್ನು ಕಡಿಮೆ losses ಇರುವಂಥ ಪಟ್ಟಣಗಳಿಗೆ ವಿಸ್ತರಿಸಬಹುದೇ ಎಂದು ಚಿಂತನೆ ಹಂತದಲ್ಲಿದ್ದೇವೆ. ಇನ್ನೂ ಅದನ್ನೂ ಕೂಡ ಅಂತಿಮ ಮಾಡುವುದಕ್ಕೆ ಹೋಗಿಲ್ಲ.

ಪ್ರಶ್ನೆ ಸಂಖ್ಯೆ.927
(ಉತ್ತರ ಲಗತ್ತಿಸಿದೆ)

ಶ್ರೀ ವಿಜಯ್ ಸಿಂಗ್ (ಶ್ರೀ ಮಾನೆ ಶ್ರೀನಿವಾಸರವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಕೃಷಿಗೆ ಸಂಬಂಧಿಸಿದ ಕಾರ್ಯಗಳಲ್ಲಿ transformers ಸುಟ್ಟಾಂಗ ರೂ.10,000/-ಗಳನ್ನು ಅಧಿಕಾರಿಗಳಿಗೆ ಕೊಟ್ಟರೆ ಮಾತ್ರ ಅಧಿಕಾರಿಗಳು transformers ನ್ನು ಒಂದೇ ದಿನದಲ್ಲಿ ಸರಬರಾಜು ಮಾಡುತ್ತಿದ್ದಾರೆ. ಮತ್ತೆ transportation ಅನ್ನು instal ಅಧಿಕಾರಿಗಳು ಮಾಡಬೇಕು. ಆದರೆ ರೈತರೇ ಮಾಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ಮತ್ತೆ ನಮ್ಮ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಹಳ್ಳಿಗಳಲ್ಲಿ ಈ ಸಮಸ್ಯೆಗಳು ಬಹಳಷ್ಟಿದೆ. ಇದನ್ನು ಆದಷ್ಟು ಬೇಗ ಬಗೆಹರಿಸಬೇಕೆಂದು ನಾನು ಈ ಸದನದ ಮೂಲಕ ಮಾನ್ಯ ಸಚಿವರನ್ನು ಒತ್ತಾಯಿಸುತ್ತಿದ್ದೇನೆ.

ಶ್ರೀ ವಿ.ಸುನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, Transformers ಸುಟ್ಟು ಹೋದರೆ, ಕೆಲವು ಕಡೆಗಳಲ್ಲಿ ರೈತರೇ ಅವುಗಳನ್ನು ಸರಬರಾಜು ಮಾಡುತ್ತಿದ್ದಾರೆ ಎನ್ನತಕ್ಕಂಥ ಮಾತನ್ನು ಮಾನ್ಯ ಸದಸ್ಯರು ಏನು ನನ್ನ ಗಮನಕ್ಕೆ ತಂದಿದ್ದಾರೆ, ನನಗೂ ಕೆಲವು ಆ ರೀತಿಯಾದಂಥ ದೂರುಗಳು ಬಂದಿವೆ. ನಾನು ಈಗಾಗಲೇ ಹಿರಿಯ ಅಧಿಕಾರಿಗಳಲ್ಲೂ ಸ್ಪಷ್ಟಪಡಿಸಿದ್ದೇನೆ. ಯಾವುದೇ ಕಾರಣಕ್ಕೂ ಈ ರೀತಿ ರೈತರ ವಾಹನಗಳನ್ನು ಬಳಸಿಕೊಳ್ಳಬೇಡಿ. ಅದಕ್ಕೆ ಬೇಕಾದಂಥ ಎಲ್ಲಾ ವಾಹನಗಳನ್ನು ನೀವೇ ತಕ್ಷಣ ನಿಮ್ಮ ನಿಮ್ಮ division ಗಳಲ್ಲಿ ಬಳಸಿಕೊಂಡು ತಕ್ಷಣವೇ replace ಮಾಡುವುದಕ್ಕೆ ಬೇಕಾದಂಥ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೇಳಿದ್ದೇವೆ. ಅದಕ್ಕೆ ನಾನು ನಿಮ್ಮೆಲ್ಲರ ಸಹಕಾರವನ್ನು ಕೇಳುತ್ತಿದ್ದೇನೆ. ನಾವು ಇಲಾಖೆಯ 100 ದಿನಗಳ ಕಾರ್ಯಕ್ರಮದಲ್ಲಿ ಯೋಚನೆಯನ್ನು ಮಾಡಿದ್ದೇವೆ. Transformer ಸುಟ್ಟುಹೋದರೆ 24 ಗಂಟೆಯೊಳಗೆ ಅದನ್ನು replace ಮಾಡಬೇಕು ಎನ್ನತಕ್ಕಂಥ ಯೋಚನೆಯನ್ನು ನಾನು ಈಗಾಗಲೇ ಮಾಡಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಈ ಹಿನ್ನೆಲೆಯಲ್ಲಿ ಅದಕ್ಕೆ ಏನೇನು ಪೂರಕ ತಯಾರಿಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆಯೋ ಅದೆಲ್ಲವನ್ನೂ ಕೂಡ ಮಾಡಿಕೊಳ್ಳುವುದಕ್ಕೆ ನಾವು ಮಾಡಿದ್ದೇವೆ. ಖಂಡಿತವಾಗಿಯು ಎಷ್ಟು ವೇಗವಾಗಿ ಇದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಾಧ್ಯವಾಗುತ್ತದೆಯೋ ಅಷ್ಟು ಬೇಗ ಕಾರ್ಯರೂಪಕ್ಕೆ ತರಲಾಗುವುದು. ರೈತರ ಗದ್ದೆ ನಡುವೆ ಬೆಳೆದು ನಿಂತಿದ್ದಂತಹ ಪೈರುಗಳ ನಡುವೆ ವಾಹನಗಳು ಹೋಗುವುದಕ್ಕೆ ಕಷ್ಟ ಆಗಬಹುದು. ಆದರೆ ಉಳಿದ ಕಡೆಗಳಲ್ಲಿ 24

ಗಂಟೆಯೊಳಗೆ replace ಮಾಡುವುದಕ್ಕೆ ಬೇಕಾದಂಥ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಯೋಚನೆಗಳನ್ನು ಮಾಡುತ್ತಿದ್ದೇವೆ.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದು ತಮ್ಮ ಗಮನಕ್ಕೂ ಕೂಡ ಬಂದಿದೆ. ತಾವು ಕೂಡ ಕೃಷಿಕರು. Transformer ಸುಟ್ಟರೆ ಬದಲಾವಣೆ ಮಾಡಲು ಸುಮಾರು 15 ದಿವಸಗಳು, 20 ದಿವಸಗಳು ಮತ್ತು ತಿಂಗಳು ತೆಗೆದುಕೊಳ್ಳುತ್ತಾರೆ. ಆಮೇಲೆ ಅವರಿಗೆ ಏನು ಕೊಡಬೇಕಾದಾಗ ವ್ಯವಸ್ಥೆ ಮಾಡುವಾಗ; ಇದು ಬಹಳ serious ವಿಚಾರ. ಈಗ ಮಾನ್ಯ ಸಚಿವರು, you cannot take it so lightly. ಸುಮಾರು ಒಂದು ತಿಂಗಳು, ಒಂದೂವರೆ ತಿಂಗಳು ಮತ್ತು ಎರಡು ತಿಂಗಳು. ಜನ ಪ್ರತಿನಿಧಿಗಳಾದ ನಾವೇ ಭಾಗವಹಿಸಿ ಅವರಿಗೆ ದೂರವಾಣಿ ಮುಖಾಂತರ ಹೇಳಿದಾಗ, ಸ್ವಲ್ಪ ತ್ವರಿತವಾಗಿ ಮಾಡುತ್ತಾರೆ. ಇಲ್ಲವೆಂದರೆ ಮಾಡುವುದಿಲ್ಲ. ಬಹುತರವಾಗಿ ಕರ್ನಾಟಕ ರಾಜ್ಯದಲ್ಲಿ ಎಲ್ಲಾ 24 ಗಂಟೆಯೊಳಗೆ ಒಂದು transformer replace ಆಗಿಲ್ಲ. ದಿನನಿತ್ಯ ರೈತರು ಅವರ ಕಚೇರಿಗಳಿಗೆ ಅಡ್ಡಾಡಿಕೊಂಡು ಹೋಗುತ್ತಿದ್ದಾರೆ. ಆಮೇಲೆ transformer ಬೇಕಾದರೆ ರೈತರೇ ವಾಹನಗಳನ್ನು ತೆಗೆದುಕೊಂಡು ಹೋಗಬೇಕು. ಮತ್ತೇ ಅವರೇ ಅದನ್ನು ಜೋಡಿಸಬೇಕು. ಸಿಬ್ಬಂದಿಗಳು ಕೂಡ ಸಹಕಾರ ಮಾಡುವುದಿಲ್ಲ. ಬಹುತರವಾಗಿ ರೈತರು ಒಂದೊಂದು ಪೀಕ್‌ನೇ ಕಳೆದುಕೊಂಡಿದ್ದಾರೆ. ಇದು ನಿಮಗೂ ಬಹಳಷ್ಟು ಗೊತ್ತಿದೆ. ಆದರೆ ಇದನ್ನು ಅಷ್ಟು light ಆಗಿ ತೆಗೆದುಕೊಳ್ಳುವಂಥ ವಿಷಯವಲ್ಲ. It's a very serious matter. ಮಾನ್ಯ ಸಚಿವರು ನಾವು 24 ಗಂಟೆಯೊಳಗೆ ಅದನ್ನು ಅಳವಡಿಸಲು ಸಹಕಾರ ನೀಡಬೇಕೆಂದು ಹೇಳಿದರು. 24 ಗಂಟೆಯೊಳಗೆ transformer replace ಆಗಿ ರೈತರ ಬೆಳೆ ಉಳಿಯಿತೆಂದರೆ ಪೀಕ್ ಉಳಿಯಿತೆಂದರೆ ನಾನು ಮಾನ್ಯ ಸಚಿವರಿಗೆ ಧನ್ಯವಾದಗಳನ್ನು ಹೇಳುತ್ತೇವೆ. ಇದರಲ್ಲಿ ನಮ್ಮ ಸಹಕಾರ ಏನಿದೆ? ಸರ್ಕಾರ ಅದಕ್ಕೆ ಕ್ರಮ ಕೈಗೊಳ್ಳಬೇಕು. ಬಹಳ ವ್ಯಾಪಕವಾದಂಥ ಭ್ರಷ್ಟಾಚಾರ ಇದೆ. ಪಾಪ, ಆ ಬಡ ಆ ರೈತ ಕಷ್ಟಪಟ್ಟು ಬೆಳೆ ಬೆಳೆದಿರುತ್ತಾನೆ. ಆದರೆ transformer ಸುಟ್ಟುಹೋಗುತ್ತದೆ. ಅವನಿಗೆ ಒಂದು ಬಾರಿ ನೀರು ಹಾಯಿಸುವುದು ತಪ್ಪಿದರೆ ಆ ಪೀಕ್ ಹೋಗಿಬಿಡುತ್ತದೆ. ಇವತ್ತಿನ ದಿವಸ ರೈತ ಬಹಳ ದೊಡ್ಡ ಪ್ರಮಾಣದಲ್ಲಿ ರೈತ ಹಾನಿಯನ್ನು ಅನುಭವಿಸುತ್ತಾನೆ. ಅದಕ್ಕಾಗಿ ಸರ್ಕಾರ ಸರಿಯಾದಂಥ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಭ್ರಷ್ಟಾಚಾರ ಆಗದಂತೆ ನೋಡಿಕೊಳ್ಳಬೇಕು. Transformer burn ಆದಲ್ಲಿ within 24 hours it should be replaced. Report ಮಾಡಬೇಕು ಎನ್ನತಕ್ಕಂಥ ಏನಾದರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ರೈತರನ್ನು ಉಳಿಸಿದಂತಾಗುತ್ತದೆ.

ಶ್ರೀ ವಿ.ಸುನಿಲ್ ಕುಮಾರ್:- ಮಾನ್ಯ ಸಭಾಪತಿಯವರೇ, ಮಾನ್ಯ ಹಿರಿಯ ಸದಸ್ಯರಾದಂಥ ಮಾನ್ಯ ಎಸ್. ಆರ್.ಪಾಟೀಲ್‌ರವರು ಒಳ್ಳೆಯ ಸಲಹೆಗಳನ್ನು ಕೊಟ್ಟಿದ್ದಾರೆ. 24 ಗಂಟೆಯೊಳಗೆ transformer replace ಮಾಡುವುದಕ್ಕೆ ಏನೇನು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಆಗುತ್ತದೋ ಅದೆಲ್ಲವನ್ನೂ ಕೂಡ ಮಾಡುತ್ತಿದ್ದೇವೆ. ಈಗಾಗಲೇ ಎಲ್ಲಾ divisionಗಳಲ್ಲಿ transformer bank ಗಳನ್ನು ಪ್ರಾರಂಭ ಮಾಡಬೇಕು. ಅಲ್ಲಿ ಎಷ್ಟು ನಮಗೆ ಸ್ವಾಕ್ ಇಡುವುದಕ್ಕೆ ಸಾಧ್ಯವಾಗುತ್ತದೆಂದು ಯೋಚನೆಮಾಡಿಕೊಂಡು ಮಾಡುವುದಕ್ಕೆ ಪ್ರಾರಂಭ ಮಾಡಿದ್ದೇನೆ. ಖಂಡಿತವಾಗಿಯು ನಾವು ಮಾನ್ಯ ಸದಸ್ಯರೆಲ್ಲರ ಸಹಕಾರ ಪಡೆದುಕೊಂಡು ಅತ್ಯಂತ ಶೀಘ್ರವಾಗಿ 24 ಗಂಟೆಯೊಳಗೆ transformer replace ಮಾಡುವುದಕ್ಕೆ ಏನೇನು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಆಗುತ್ತದೋ ಅದನ್ನು ಮಾಡುತ್ತೇವೆ. ಮತ್ತೆ ಟಿ.ಸಿ.ಗಳನ್ನು ರೀಪ್ಲೇಸ್ ಮಾಡುವುದರಲ್ಲಿ ಯಾವುದಾದರೂ ಕೆಳ ಹಂತದಲ್ಲಿರುವಂತಹ ಅಧಿಕಾರಿಗಳು ರೈತರಿಂದ ಹಣ ವಸೂಲಿ ಮತ್ತು ಇತ್ಯಾದಿ ಏನಾದರೂ ಮಾಡಿದ್ದಾರೆಂದು ನನ್ನ ಗಮನಕ್ಕೆ ತಕ್ಷಣವೇ ತಂದರೆ, ನಾವು ಅಧಿವೇಶನ ಮುಗಿದ ನಂತರ, ಎಲ್ಲಾ ಜಿಲ್ಲಾವಾರು ಪ್ರವಾಸ ಮಾಡುತ್ತಿದ್ದೇನೆ. ಆ ರೀತಿಯಾದಂಥ ನಿರ್ದಿಷ್ಟವಾದ ದೂರುಗಳು ಬಂದರೆ ತಕ್ಷಣವೇ ಆ ಸ್ಥಳದಲ್ಲೇ ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತೇವೆ.

ಶ್ರೀ. ಅ.ದೇವೇಗೌಡ:- ಮಾನ್ಯ ಸಭಾಪತಿಯವರೇ, ಪ್ರಶ್ನೆ ಸಂಖ್ಯೆ.820.

ಪ್ರಶ್ನೆ ಸಂಖ್ಯೆ.820

ಸಭಾಪತಿಯವರು:- ಮಾನ್ಯ ಅ.ದೇವೇಗೌಡರವರೇ ನಿಮ್ಮ ಪ್ರಶ್ನೆ ವರ್ಗಾವಣೆಯಾಗಿದೆ.

ಶ್ರೀ. ಅ.ದೇವೇಗೌಡ:- ಮಾನ್ಯ ಸಭಾಪತಿಯವರೇ, ಆಯಿತು.

ಪ್ರಶ್ನೆ ಸಂಖ್ಯೆ.875
(ಉತ್ತರ ಲಗತ್ತಿಸಿದೆ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ ಮೊನ್ನೆ ದಿವಸ ದಿನಾಂಕ 23.08.2021ರಂದು ತಮ್ಮ ಕಚೇರಿಯಲ್ಲೇ ಈ ಸಂಬಂಧ ಒಂದು ಸಭೆ ನಡೆದಿದೆ. ನನ್ನ ಮೂಲಭೂತವಾದ ಪ್ರಶ್ನೆ ಏನೆಂದರೆ, ಸದರಿ ಉಪನ್ಯಾಸಕರನ್ನು ಖಾಯಂಗೊಳಿಸುವ ಚಿಂತನೆ ಸರ್ಕಾರದ ಮುಂದಿದೆಯೇ ಎಂದು ಪ್ರಶ್ನೆ ಕೇಳಿದ್ದೆನು. ಆದರೆ ಸರ್ಕಾರ “ಇಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದಿಲ್ಲ” ಎಂದು ಹೇಳಿದೆ.

(ಮುಂದು...)

(796)20.9.2021/11.50/ಎಂ.ಎಂ-ಎಂ.ಡಿ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ಅವರ ಗೌರವ ಧನವನ್ನು ಹೆಚ್ಚಿಸುತ್ತೀರಾ ಎಂದು ಪ್ರಶ್ನೆ ಇದೆ. ಇವರು ಕೊಟ್ಟಿರುವ ಉತ್ತರ ಹೇಗಿದೆ ಎಂದರೆ ಕೋವಿಡ್‌ಗಿಂತ ಭಯಾನಕವಾಗಿದೆ. ಇದಕ್ಕೆ ಬಹಳ ಹೆದರಬೇಕಾಗಿದೆ. ಕೋವಿಡ್‌ಗೂ ಹೆದರಬೇಕಾಗಿಲ್ಲ. ಅದನ್ನು vaccine ಕೊಟ್ಟು ಸ್ವಲ್ಪ ತಡೆಯುತ್ತಿದ್ದೀರಿ. ನಿಮ್ಮ ಅಧ್ಯಕ್ಷತೆಯಲ್ಲಿಯೂ ಕೂಡ ಮೊನ್ನೆ ದಿವಸ ಸಭೆ ಆಗಿದೆ. ಮಾನ್ಯ ಉನ್ನತ ಶಿಕ್ಷಣ ಸಚಿವರಿಗೆ ಕಳೆದ ಎರಡು ವರ್ಷದಿಂದ ಪರಿ ಪರಿಯಾಗಿ ವಿಧಾನಮಂಡಲದಲ್ಲಿ ಮತ್ತು ಸಭೆಗಳಲ್ಲಿ ನಾವು ಹೇಳುತ್ತಿದ್ದೇವೆ. ಇವರ ಪರಿಸ್ಥಿತಿ ಸರಿಯಿಲ್ಲ, ಈ ಹಿಂದಿನ ಸರ್ಕಾರ ಒಂದು ನ್ಯಾಯಾಧೀಶರ ಸಮಿತಿ ಮಾಡಿತ್ತು. ಆ ವರದಿಯನ್ನೂ ತೆಗೆದುಕೊಳ್ಳಿ. ಬೇರೆ ರಾಜ್ಯಗಳಿಂದಲೂ ಕೂಡ ಇವರ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಏನು ಮಾಡಿದ್ದಾರೆ ಆ ಮಾಹಿತಿಯನ್ನೂ ತರಿಸಿಕೊಳ್ಳಿ. ಅತಿಥಿ ಉಪನ್ಯಾಸಕರಿಂದಲೇ ಉನ್ನತ ಶಿಕ್ಷಣ ಉಳಿದುಕೊಂಡಿದೆ. 14,000 ಅತಿಥಿ ಉಪನ್ಯಾಸಕರಲ್ಲಿ ಶೇ.53ರಷ್ಟು ಅಂದರೆ ಸುಮಾರು 7,000 ಕ್ಕೂ ಹೆಚ್ಚು ಜನ ಮಹಿಳಾ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 800ಕ್ಕೂ ಹೆಚ್ಚು ಜನರಿಗೆ ಕುಟುಂಬ ವ್ಯಾಜ್ಯ ಅಂದರೆ, ವಿಚ್ಛೇದನ ವ್ಯಾಜ್ಯ ಪ್ರಾರಂಭವಾಗಿದೆ. ಸರ್ಕಾರದ ಮುಂದೆ ಇದೆಲ್ಲಾ ಮಾಹಿತಿ ಇದೆ. ದಯಮಾಡಿ, ಅತಿಥಿ ಉಪನ್ಯಾಸಕರು ಎಷ್ಟೊಂದು ಪರಿತಪಿಸುತ್ತಿದ್ದಾರೆ, ಎಷ್ಟೊಂದು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. NEP (National Education Policy) ಜಾರಿಗೆ

ತರುವುದಕ್ಕೆ; ಭಾರತ ದೇಶದಲ್ಲಿಯೇ ಮೊದಲ ಬಾರಿಗೆ NEP ಜಾರಿಗೆ ತರಲು ಹೊರಟಿದ್ದಾರೆ. ಇಂತಹ ಸಂದರ್ಭದಲ್ಲಿ ಇಂತಹ ಉತ್ತಮ ಕೆಲಸ ಮಾಡುತ್ತಿರುವಂತಹ ಅತಿಥಿ ಉಪನ್ಯಾಸಕರನ್ನು ಸೇವಾ ಸಕ್ರಮಾತಿ ಮಾಡುವ ವಿಚಾರದಲ್ಲಿ ಪದೇ ಪದೇ ಈ ರೀತಿ ಉತ್ತರ ಕೊಡುತ್ತಾರೆ. ನಾವು ಯಾವ ರೀತಿ ಚರ್ಚೆ ಮಾಡುವುದು? ನಾನು ತಮ್ಮ ಮೂಲಕ ವಿನಂತಿ ಮಾಡುವುದೇನೆಂದರೆ, ನಾನು ಹೆಚ್ಚು ಚರ್ಚೆ ಮಾಡುವುದಿಲ್ಲ. ದಯಮಾಡಿ, ಇಲ್ಲಿ ಅತಿಥಿ ಉಪನ್ಯಾಸಕರಲ್ಲಿ ಯಾರಿಗೆ ಯು.ಜಿ.ಸಿ., ನಿಯಮಾವಳಿಯಂತೆ ವಿದ್ಯಾರ್ಹತೆ ಇದೆ, ಅವರಿಗೆ ಏನಾದರೂ ಗುತ್ತಿಗೆ ಆಧಾರದ ಮೇಲೆ ಒಂದು ರೀತಿ ವೇತನ ನಿಗದಿ ಮಾಡಿ, ಅವರು ನಿವೃತ್ತರಾಗುವವರೆಗೆ ವೇತನ ತೆಗೆದುಕೊಳ್ಳುವಂತಹ ವ್ಯವಸ್ಥೆ ಮಾಡಿ. ಉಳಿದವರಿಗೆ, ಯಾರು 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ್ದಾರೆ ಅವರನ್ನು ಶಿಕ್ಷಣ ಇಲಾಖೆಯಲ್ಲಿ ಬೋಧಕೇತರ ಹುದ್ದೆಗಳು ಬಹಳಷ್ಟು ಖಾಲಿ ಇವೆ, ಅವುಗಳನ್ನು ಬಹಳಷ್ಟು ವರ್ಷಗಳಿಂದ ತುಂಬಿಯೇ ಇಲ್ಲ. ಅವರಿಗೆ ಬೋಧಕೇತರ ಹುದ್ದೆಗಳನ್ನೇ ಕೊಟ್ಟುಬಿಡಿ. ಆಗ ಅವರು ಖಂಡಿತವಾಗಿ ಸಂತೋಷವಾಗಿ ಹೋಗುತ್ತಾರೆ, ಖಾಯಂ ಆಗಿ ವಿಲೀನಗೊಂಡುಬಿಡುತ್ತಾರೆ. ಕೊನೆಯದಾಗಿ ನಾನು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಪಶ್ಚಿಮ ಬಂಗಾಳದಲ್ಲಿ, ಹಿಮಾಚಲ ಪ್ರದೇಶದಲ್ಲಿ, ಹರಿಯಾಣ ಸರ್ಕಾರದಲ್ಲಿ, ಛತ್ತೀಸ್ ಗಢ ಸರ್ಕಾರದಲ್ಲಿ, ತಮಿಳುನಾಡು ಸರ್ಕಾರದಲ್ಲಿ, ತ್ರಿಪುರಾ ಮತ್ತು ಅಸ್ಸಾಂ ಸರ್ಕಾರದಲ್ಲಿ ಇಷ್ಟು ರಾಜ್ಯಗಳಲ್ಲಿ ಅವರಿಗೆ ಸೇವಾಭದ್ರತೆ ಕೊಡುವುದಕ್ಕೆ ಕೆಲವು ಕಡೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ, ಕೆಲವರಿಗೆ ಸಕ್ರಮಾತಿಯನ್ನೇ ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ರೂ. 40,000/- ದಿಂದ ರೂ. 57,000/- ವರೆಗೂ ಅವರಿಗೆ ವೇತನ ಕೊಡುತ್ತಿದ್ದಾರೆ. **XXX**

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಅರುಣ್ ಶಹಾಪುರವರರು ಸದನದಲ್ಲಿ ಬೇರೆ ಸದಸ್ಯರ ಟೀಬಿಲ್ ಮುಂದೆ ನಿಂತುಕೊಂಡು ಇಂಧನ ಸಚಿವರಾದ ಶ್ರೀ ವಿ.ಸುನೀಲ್ ಕುಮಾರ್‌ರವರ ಜೊತೆಗೆ ಮಾತನಾಡುತ್ತಿದ್ದರು)

ಸಭಾಪತಿಯವರು:- ಮಾನ್ಯ ಅರುಣ್ ಶಹಾಪುರವರೇ, ಕುಳಿತುಕೊಳ್ಳಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಈ ಪ್ರಶ್ನೆ ಬಗ್ಗೆ ನನಗೆ ಬಹಳ ಸಿಟ್ಟು ಬಂದಿದೆ. ಆದರೆ ಕಾನೂನು ನಮ್ಮನ್ನು ಕಟ್ಟಿಹಾಕುತ್ತಿದೆ. ದಯವಿಟ್ಟು ರೂ. 40,000/- ದಿಂದ ರೂ. 57,000/-ವರೆಗೂ ಕೂಡ ಅವರಿಗೆ ವೇತನ ಕೊಡುತ್ತಿದ್ದಾರೆ. 10 ವರ್ಷ

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಪೂರೈಸಿರುವವರಿಗೆ, 10 ವರ್ಷ ಪೂರೈಸದೇ ಇರುವವರಿಗೆಲ್ಲರಿಗೂ ಒಂದೊಂದು ರಾಜ್ಯದಲ್ಲೂ ಒಂದೊಂದು ಮಾದರಿಯಲ್ಲಿ ಅವರಿಗೆ ಸೇವಾ ಭದ್ರತೆ ಕೊಟ್ಟಿದೆ. ದಯಮಾಡಿ ಈ ಎಲ್ಲ ಮಾಹಿತಿಗಳನ್ನು ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೊಡುತ್ತೇನೆ. ಮಾನ್ಯ ಸಭಾಪತಿಯವರ ಅಧ್ಯಕ್ಷತೆಯಲ್ಲಿಯೂ ಕೂಡ ಮೊನ್ನೆ ದಿವಸ ಸಭೆ ಮಾಡಿದ್ದೇವೆ. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿ ಇವರ ಸಕ್ರಮಾತಿಯನ್ನು ಪೂರ್ಣ ಪ್ರಮಾಣದಲ್ಲಿ ಮಾಡುವುದಕ್ಕೆ ಸರ್ಕಾರ ಕ್ರಮಕೈಗೊಳ್ಳುತ್ತದೆ, ಅಲ್ಲಿಯ ತನಕ ಕೋವಿಡ್ ಇರುವುದರಿಂದ ಗೌರವಧನವನ್ನು ಹೆಚ್ಚು ಮಾಡುವ ಚಿಂತನೆಯಿಲ್ಲ ಎಂದು ಉತ್ತರದಲ್ಲಿ ಹೇಳಿದ್ದಾರೆ. ಈಗ ನೇಮಕವಾದ ಒಬ್ಬ ಉಪನ್ಯಾಸಕನಿಗೆ ರೂ. 75,000/- ವೇತನ ಕೊಡುತ್ತಾರೆ. ಇವರು ಅತಿಥಿ ಉಪನ್ಯಾಸಕರಿಗೆ ರೂ. 11,000/- ಗಳನ್ನು ಕೊಡುತ್ತಾರೆ. ಸರ್ಕಾರಕ್ಕೆ ಎಷ್ಟು ಉಳಿತಾಯವಾಗುತ್ತಿದೆ, ಇವರಿಗೇನಾದರೂ; ಭಾರತ ದೇಶದಲ್ಲಿ ಯಾವ ರಾಜ್ಯದಲ್ಲಿಯೂ ಇಷ್ಟೊಂದು ಕಡಿಮೆ ಗೌರವಧನ ಇಲ್ಲ. ದಯಮಾಡಿ ಈ ಗೌರವಧನವನ್ನು ಕೂಡಲೇ ಸೂಕ್ತವಾಗಿ ಪರಿಷ್ಕರಣೆ ಮಾಡಬೇಕು, ಇವರೆಲ್ಲರನ್ನು ಖಾಯಂಗೊಳಿಸುವುದಕ್ಕೆ, ಸಕ್ರಮಗೊಳಿಸುವುದಕ್ಕೆ ಎಲ್ಲಾ ರಾಜ್ಯಗಳ ಮಾಹಿತಿಯನ್ನು ಮಾನ್ಯ ಸಚಿವರಿಗೆ ಕೊಡುತ್ತಿದ್ದೇನೆ. ಯಾವ ಅವಧಿಯೊಳಗೆ ಸಕ್ರಮಾತಿ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬ ಬಗ್ಗೆ ಸ್ಪಷ್ಟವಾದ ಉತ್ತರವನ್ನು ನಾನು ತಮ್ಮಲ್ಲಿ ಬಯಸುತ್ತೇನೆ.

ಶ್ರೀ ಅರುಣ ಶಹಾಪುರ:- ಮಾನ್ಯ ಸಭಾಪತಿಯವರೇ, ಒಂದೇ ನಿಮಿಷ...

ಸಭಾಪತಿಯವರು:- ಆಗುವುದಿಲ್ಲ, ಕುಳಿತುಕೊಳ್ಳಿ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಮರಿತಿಬ್ಬೇಗೌಡರ ಬಗ್ಗೆ ನಾವೆಲ್ಲರೂ ಗೌರವವನ್ನು ಇಟ್ಟುಕೊಂಡಿದ್ದೇವೆ. ಆದರೆ ಅವರು ಮಾತಿನ ಭರದಲ್ಲಿ ಸಹ ಸದಸ್ಯರನ್ನು **XXX** ಎಂದು ಕರೆಯುವುದು ಶಿಷ್ಟಾಚಾರವಲ್ಲ. ದಯವಿಟ್ಟು ಇದನ್ನು ಪರಿಶೀಲಿಸಬೇಕು.

ಸಭಾಪತಿಯವರು:- ಒಂದು ನಿಮಿಷ, ನಾನು ಹೇಳುತ್ತೇನೆ. ಯಾವ ಸದಸ್ಯರೂ ಆ ರೀತಿ;

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಶ್ರೀ ಅರುಣ್ ಶಹಾಪುರ:- ಮಾನ್ಯ ಸಭಾಪತಿಯವರೇ, ...

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ, ... ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- (ಗೊಂದಲ) ಏನು ಬೇಕಾದರೂ ಕರೆಯಬಹುದೇ? ಇದನ್ನು ಸರಿ ಎನ್ನುತ್ತಾರೆಯೇ?

ಸಭಾಪತಿಯವರು:- ನಾನು ಹೇಳುವುದನ್ನು ಕೇಳಿ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ಒಪ್ಪಿಕೊಳ್ಳುತ್ತೇನೆ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ಕ್ಷಮೆ ಕೇಳುತ್ತೇನೆ.

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಒಬ್ಬ ಸಹ ಸದಸ್ಯರನ್ನು, ಮಂತ್ರಿಗಳನ್ನು **XXX** ಎಂದು ಕರೆಯಬಹುದೇ?

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರೇ, ನಾನು ಹೇಳುವುದಕ್ಕೆ ಬಿಡಿ.

ಶ್ರೀ ಮರಿತಿಬ್ಬೇಗೌಡ:- ಆದರೆ ಈ ಸದನದಲ್ಲಿ ಸದಸ್ಯರಾಗಿ, ಮಂತ್ರಿಗಳಾಗಿರುವಂತಹ ಸದಸ್ಯರುಗಳೇ ಸದನದಲ್ಲಿ ಪ್ರಶೋತ್ತರ ವೇಳೆ ಇರಬಹುದು ಅಥವಾ ಯಾವುದೇ ಇರಬಹುದು, ಈ ರೀತಿ ಸಿಕ್ಕಾಪಟ್ಟೆ ಮಾತನಾಡುವುದಕ್ಕೆ ನಿಯಮದಲ್ಲಿ ಅವಕಾಶವಿದೆಯೇ? ಅದರ ಬಗ್ಗೆ ಅವರಿಗೆ ತಿಳುವಳಿಕೆ ಇಲ್ಲವೇ?

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ ಅವರು ಏನು ಬೇಕಾದರೂ ಶಬ್ದವನ್ನು ಬಳಕೆ ಮಾಡಬಹುದೇ?

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಹೌದು, ನಿಮಗೆ ತಿಳುವಳಿಕೆ ಇಲ್ಲವೇ? ನನಗೂ ಈ ಸದನದ ಗೌರವ ಗೊತ್ತಿದೆ

(ಗೊಂದಲ)

ಡಾ: ತೇಜಸ್ವಿನಿಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, **XXX** ಎಂದು ಹೆದರಿಸುವುದಕ್ಕೆ. ಸದನದಲ್ಲಿ ಯಾರೇ ಆಗಲಿ (ಗೊಂದಲ) ಹೆದರಿಸುವುದು ಸರಿಯಲ್ಲ.

ಸಭಾಪತಿಯವರು:- ಮಾನ್ಯ ಸಭಾನಾಯಕರೇ, ನಾನು ಹೇಳುತ್ತೇನೆ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- (ಗೊಂದಲ) ಬೆದರಿಸುತ್ತಾರೆ ಮತ್ತು ಅದನ್ನು ಸರಿ ಎನ್ನುತ್ತಾರೆ.

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ(ಸರ್ಕಾರದ ಮುಖ್ಯ ಸಚೇತಕರು):- ಪ್ರತಿ ಬಾರಿ ಇದೇ ರೀತಿ ಮಾತನಾಡುತ್ತಾರೆ.

ಸಭಾಪತಿಯವರು:- ನಾನು ಹೇಳುವುದಕ್ಕೆ ಬಿಡುತ್ತೀರಲ್ಲವೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಇದು ಪ್ರತಿ ಬಾರಿ ಪುನರಾವರ್ತನೆಯಾಗುತ್ತಿದೆ. ನಾವು ಏನು ಎಂದು ಸಹಿಸೋಣ?

ಡಾ: ತೇಜಸ್ವಿನಿಗೌಡ:- ಈ ರೀತಿ ಭಾವಾವೇಶಕ್ಕೆ ಒಳಗಾದರೆ ಆ ವಿಷಯದ ಗಂಭೀರತೆ ಹೋಗುತ್ತದೆ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಸಭಾಪತಿಯವರು:- ಸದನದಲ್ಲಿ ಮೊದಲು ಸಭಾಪತಿಗಳ ಸ್ಥಾನಕ್ಕೆ ಗೌರವ ಕೊಡುವುದನ್ನು ಕಲಿಯಿರಿ. ಯಾವುದೇ ಸದಸ್ಯರಾಗಲೀ ಆ ರೀತಿ ಮಾತನಾಡುವುದು ಸರಿಯಲ್ಲ. **ಅದನ್ನು ಕಡತದಿಂದ ತೆಗೆದು ಹಾಕಿದ್ದೇನೆ.** ಮುಂದೆ ಯಾವ ಸದಸ್ಯರೂ ಆ ರೀತಿ ಮಾತನಾಡಬಾರದು.

ಡಾ|| ಅಶ್ವಥ್ ನಾರಾಯಣ ಸಿ.ಎನ್:- ಮಾನ್ಯ ಸಭಾಪತಿಯವರೇ, ಬಹಳ ಪ್ರಮುಖವಾಗಿ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಅದನ್ನು ಬಗೆಹರಿಸುವಂತಹದ್ದಾಗಬೇಕು, ಈ ದಿಕ್ಕಿನಲ್ಲಿ ಗಂಭೀರವಾಗಿ ಪರಿಶೀಲನೆ ಮಾಡುವುದಾಗುತ್ತದೆ. ಎಲ್ಲರ ಜೊತೆ ಚರ್ಚೆ ಮಾಡಿ ಯಾವ ರೀತಿ ಈ ಸಮಸ್ಯೆಯನ್ನು ಬಗೆಹರಿಸಬೇಕು, ಯಾವ ರೀತಿ ಪರಿಹಾರ ಕಂಡು ಹಿಡಿಯಬೇಕೆಂದು ನೋಡುತ್ತೇವೆ.

ಸಭಾಪತಿಯವರು:- ಮಾನ್ಯ ಸಚಿವರು ಹೇಳಿದ್ದನ್ನು ಮಾನ್ಯ ಸದಸ್ಯರು ಅರ್ಥ ಮಾಡಿಕೊಂಡಿದ್ದೀರೆಂದು ನಾನು ತಿಳಿದುಕೊಂಡಿದ್ದೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನನಗೆ ಕೇಳಿಸಲೇ ಇಲ್ಲ.

ಡಾ|| ಅಶ್ವಥ್ ನಾರಾಯಣ ಸಿ.ಎನ್:- ಮಾನ್ಯ ಸಭಾಪತಿಯವರೇ, ಇದೇನೂ ಹೊಸದಾಗಿ ಕಳೆದ ಎರಡು ವರ್ಷದಲ್ಲಿ ನೋಡಿರುವಂತಹ ಸಮಸ್ಯೆಯಲ್ಲ, ಇದು ಹಲವಾರು ವರ್ಷದಿಂದ ಇರುವ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ನಮ್ಮ ಸರ್ಕಾರದಲ್ಲಿ ಸಾಕಷ್ಟು ಆಸಕ್ತಿ ವಹಿಸಿದ್ದು, ಶಿಕ್ಷಕರು ಮತ್ತು ಪ್ರಾಧ್ಯಾಪಕರ ವಿಚಾರದಲ್ಲಿನ ಸಾಕಷ್ಟು ಸಮಸ್ಯೆಗಳನ್ನು ಹಾಗೂ ಪೆಂಡಿಂಗ್ ಇದ್ದಂತಹ ಎಲ್ಲಾ ವಿಚಾರಗಳನ್ನು ಕೈಗೆ ತೆಗೆದುಕೊಂಡು ಎಲ್ಲವನ್ನೂ ಬಗೆಹರಿಸುವುದನ್ನು ಮಾಡುತ್ತಿದ್ದೇವೆ. ಈ ದಿಕ್ಕಿನಲ್ಲಿ ಇವತ್ತು ಅತಿಥಿ ಉಪನ್ಯಾಸಕರ ವಿಚಾರದಲ್ಲೂ ಸಾಕಷ್ಟು ಗಮನ ವಹಿಸಿ ಎಲ್ಲಾ ಸಂದರ್ಭಗಳಲ್ಲೂ ಅವರ ನೆರವಿಗೆ ಬಂದಿರುವುದು ಇದೆ. ಇನ್ನು ಬೇರೆ ಬೇರೆಯವರ ಬೇಡಿಕೆ ಇರುವುದನ್ನು ಸರ್ಕಾರದಲ್ಲಿ ಗಮನಿಸಿ, ಈ ವಿಚಾರದಲ್ಲಿ ಏನೆಲ್ಲಾ ಕ್ರಮ ವಹಿಸಬೇಕಾಗಿತ್ತು ಆ ಕ್ರಮವನ್ನು ವಹಿಸುವಂತಹದ್ದನ್ನು ಮಾಡೋಣ. ತಾವು ಇದ್ದಕ್ಕಿದ್ದಂತೆ ಈ ಹೊಸ ಸಮಸ್ಯೆ ಸರ್ಕಾರದಲ್ಲಿ ಉದ್ಭವವಾಗಿದೆ ಎನ್ನುವ ರೀತಿಯಲ್ಲಿ ಹೇಳುತ್ತಿದ್ದಾರೆ, ಹಲವಾರು ವರ್ಷದಿಂದ ಈ ವಿಚಾರದಲ್ಲಿ ಅವರ ಕೈ ಹಿಡಿಯುವ ಕೆಲಸವನ್ನು ಸರ್ಕಾರಗಳು ಸತತವಾಗಿ ಮಾಡುತ್ತಾ ಬಂದಿವೆ. ಇನ್ನೂ ಹೆಚ್ಚಿನ ರೀತಿ ಇವರಿಗೆ ಹೇಗೆ ಸಹಾಯ ಮಾಡಬಹುದೆಂಬುದನ್ನು ಗಮನ ಹರಿಸುವಂತಹದ್ದಾಗುತ್ತದೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಈ ವಿಚಾರವನ್ನು ಅರ್ಥ ಗಂಟೆ ಚರ್ಚೆಗೆ ಅವಕಾಶ ಮಾಡಿಕೊಡಿ.

ಸಭಾಪತಿಯವರು:- ಮಾಡುವುದಿಲ್ಲ. ಆಮೇಲೆ writing ನಲ್ಲಿ ಕೊಡಿ.

(ಮುಂದು)

(797) 20-09-2021/ 12-00/ ಕೆಹೆಚ್-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು, ಬಹಳ ನಿರಾಶದಾಯಕವಾದ ಉತ್ತರವನ್ನು ಕೊಟ್ಟಿದ್ದಾರೆ. ನಮ್ಮ ಸಮಸ್ಯೆಯನ್ನು ಮಾನ್ಯ ಸಚಿವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಇದು ದೀರ್ಘಕಾಲದ ಸಮಸ್ಯೆಯನ್ನು ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಚಾರ. ಈ ಸಮಸ್ಯೆಯನ್ನು ಕಳೆದ 2 ವರ್ಷಗಳಿಂದಲೂ ಕೇಳಿಸಿಕೊಳ್ಳುತ್ತಿದ್ದಾರೆ. ದಯಮಾಡಿ, ಉನ್ನತ ಶಿಕ್ಷಣಕ್ಕಾಗಿ ಮತ್ತು ವಿದ್ಯಾರ್ಥಿ ಅನುಕೂಲತೆಗಾಗಿ ಒಂದು ಕಾರ್ಯಕ್ರಮ ಮಾಡಬೇಕೆಂಬ ಹಿನ್ನೆಲೆಯಲ್ಲಿ ಇವರ ಸಕ್ರಮಮಾತಿಯಾಗಬೇಕೆಂಬುದು ನಮ್ಮ ಆಗ್ರಹವಾಗಿದೆ. ಈಗಾಗಲೇ ನ್ಯಾಯಾಧೀಶರ ಒಂದು ಸಮಿತಿ ವರದಿ ಇದೆ. ಇದರಲ್ಲಿ ಮಾನ್ಯ ಸಭಾಪತಿಯವರ ಅಭಿಪ್ರಾಯ ಕೂಡ ಇದೆ. ತಾವು ಕೂಡ ಎಲ್ಲಾ ಮಾಡಿದ್ದೀರಿ. ಇದನ್ನು ಯಾವ ಅವಧಿಯೊಳಗೆ ಮಾಡಲಾಗುತ್ತದೆ. ಈಗ 6 ರಾಜ್ಯಗಳಲ್ಲಿ ನೇಮಕಾತಿಯನ್ನು ಸಕ್ರಮಮಾತಿ ಮಾಡಿರುವ ಬಗ್ಗೆ ದಾಖಲೆಗಳು ಇವೆ. ಇದನ್ನು ಮಾನ್ಯ ಸಭಾಪತಿಯವರಿಗೆ ಕೊಡುತ್ತಿದ್ದೇನೆ. ದಯಮಾಡಿ, ಇದಕ್ಕೆ ಒಂದು ಕಾಲಮಿತಿಯನ್ನು ಹೇಳಿ. 3 ತಿಂಗಳೊಳಗೆ ಎಲ್ಲಾ ರಾಜ್ಯದ ಆದೇಶಗಳನ್ನು ಪರಿಶೀಲನೆ ಮಾಡಿ ನಮ್ಮ ಇಲಾಖಾಧಿಕಾರಿಗಳಿಂದ ವರದಿಯನ್ನು ಪಡೆದು 3 ತಿಂಗಳೊಳಗೆ ಮಾಡುತ್ತೇವೆ ಎಂದು ಮಾನ್ಯ ಸಚಿವರು ತಿಳಿಸಬೇಕು. ಇಲ್ಲದಿದ್ದರೆ 6 ವರ್ಷಕ್ಕಾದರೂ ಮಾಡುತ್ತೇವೆ ಎಂದು ಹೇಳಬೇಕು. ಮಾನ್ಯ ಸಚಿವರು ಒಂದು ಸಮಯವನ್ನು ತಿಳಿಸಬೇಕು. ಇವರ ಸಕ್ರಮಾತಿ ಬಗ್ಗೆ ಯಾವ ಅವಧಿಯೊಳಗೆ ಈ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ಎಷ್ಟು ಸಮಯ ಬೇಕು? ಈ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಯ ಬಗ್ಗೆ ಮತ್ತು ಅಲ್ಲಿಯವರೆಗೆ ಗೌರವ ಧನವನ್ನು ಏನಾದರೂ ಪರಿಷ್ಕರಣೆ ಮಾಡಲಾಗುತ್ತದೆಯೇ ಅಥವಾ ಇಲ್ಲವೇ? ಈ ಎರಡು ಪ್ರಶ್ನೆಗಳಿಗೆ ಮಾನ್ಯ ಸಚಿವರು ಉತ್ತರವನ್ನು ತಿಳಿಸಬೇಕು. ನಾನು ಇನ್ನೇನು ಕೇಳುವುದಿಲ್ಲ.

ಡಾ|| ಸಿ.ಎಸ್.ಅಶ್ವಥ್ ನಾರಾಯಣ:- ಮಾನ್ಯ ಸಭಾಪತಿಯವರೇ, ಈಗಾಗಲೇ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಅವರನ್ನು ಕಾಲಕಾಲಕ್ಕೆ ಮುಂದುವರೆಸುವಂತಹದ್ದು ಮತ್ತು ಕೋವಿಡ್-19 ಸಂದರ್ಭದಲ್ಲಿ ಅವರ ನೆರವಿಗೆ ಬರುವಂತಹದ್ದು ಆಗುತ್ತಿದೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಚಿವರೇ, ಅವರನ್ನು ರಿಲೀವ್ ಮಾಡುತ್ತಿದ್ದಾರೆ.

ಡಾ|| ಸಿ.ಎಸ್.ಅಶ್ವಥ್ ನಾರಾಯಣ:- ಮಾನ್ಯ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡರವರೇ, ಒಂದು ನಿಮಿಷ. ಅವರನ್ನು ರಿಲೀವ್ ಮಾಡುತ್ತಿಲ್ಲ. ಮಾಡಿ ಎಂದರೆ ನಾವು ಮಾಡೋಣ.

ಸಭಾಪತಿಯವರು:- ಮಾನ್ಯ ಸಚಿವರೇ, ಅವರು ಕೇಳಿರುವ ಪ್ರಶ್ನೆ ಏನಂದರೆ, ...

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಮೊನ್ನೆಯ ದಿವಸ ರಿಲೀವ್ ಮಾಡಿದ್ದಾರೆ.

(ಗೊಂದಲ)

ಸಭಾಪತಿಯವರು:- ಮಾನ್ಯ ಸಚಿವರೇ, ಮಾನ್ಯ ಸದಸ್ಯರಾದ ಮರಿತಿಬ್ಬೇಗೌಡರವರು ಕೇಳಿದ್ದೇನೆಂದರೆ, ...

ಡಾ|| ಸಿ.ಎಸ್.ಅಶ್ವಥ್ ನಾರಾಯಣ:- ಮಾನ್ಯ ಸಭಾಪತಿಯವರೇ, ಇದರಲ್ಲಿ ಕಾಲಕಾಲಕ್ಕೆ ಯಾವಾಗ ಯಾವಾಗ ರಜೆ ಇರುತ್ತದೆ, ಯಾವಾಗ ಯಾವಾಗ ತರಗತಿಗಳು ನಡೆಯುವುದಿಲ್ಲ. ಆ ಸಮಯದಲ್ಲಿ ಅಲ್ಲಲ್ಲಿ ಬ್ರೇಕ್ ಇದ್ದೇ ಇರುತ್ತದೆ. ಇದು ಮೊದಲಿನಿಂದಲೂ ಇದೆ. ಮುಖ್ಯವಾಗಿ ಮಾನ್ಯ ಸದಸ್ಯರು ಹೇಳಿರುವಂತಹ ವಿಷಯವನ್ನು ಗಂಭೀರವಾಗಿ ಪರಿಶೀಲಿಸುತ್ತೇವೆ. ಇದಕ್ಕೆ ಸಮಯವನ್ನು ಹೇಳುವುದಕ್ಕಾಗುವುದಿಲ್ಲ. ಏಕೆಂದರೆ ಈ ಗಂಭೀರವಾದಂತಹ ವಿಷಯವನ್ನು ಸರ್ಕಾರದ ಜೊತೆ ಚರ್ಚೆ ಮಾಡಬೇಕು. ಯಾವ ರೀತಿ ಅವರ ಗೌರವ ಧನವನ್ನು ಹೆಚ್ಚಿಸುವ ಬಗ್ಗೆ, ಸಂಬಳವನ್ನು ಪರಿಷ್ಕರಣೆ ಮಾಡುವಂತಹ ವಿಚಾರದ ಬಗ್ಗೆ, ಹಾಗೆಯೇ ಬೇರೆಯವರ ಬೇಡಿಕೆಗಳನ್ನು ಸನ್ಮಾನ್ಯ ಮುಖ್ಯಮಂತ್ರಿಯವರ ಜೊತೆಯಲ್ಲಿ ಮತ್ತು ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ಮಾಡಿ, ಇದರಲ್ಲಿ ಏನು ಮಾಡುವುದಕ್ಕೆ ಆಗುತ್ತದೆ ಎಂಬುದನ್ನು ತಿಳಿಸುತ್ತೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಾನು ಈಗಲೇ ಮಾಡಿ ಎಂದು ಹೇಳುತ್ತಿಲ್ಲ. ಇವರ ಸಕ್ರಮಾತಿ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವುದರ ಬಗ್ಗೆ ಚಿಂತನೆ

ನಡೆಸುತ್ತದೆ. ಇಂತಹ ಅವಧಿಯೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆಂದು ಸ್ಪಷ್ಟವಾಗಿ ಮಾನ್ಯ ಸಚಿವರು ಉತ್ತರವನ್ನು ಕೊಡಬೇಕು. ಇದನ್ನು ಮಾಡುವುದಕ್ಕೆ ಮಾನ್ಯ ಸಚಿವರಿಗೆ ಒಂದು ತಿಂಗಳು, ಮೂರು ತಿಂಗಳು ಅಥವಾ ಆರು ವರ್ಷಗಳ ಅವಶ್ಯಕತೆ ಇದೆ ಎಂದು ಮಾನ್ಯ ಸಚಿವರು ತಿಳಿಸಬೇಕು. ಈಗ ಕೊಟ್ಟಿರುವಂತಹ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಇಷ್ಟು ಅವಧಿಯೊಳಗೆ ಇವರನ್ನು ಸಕ್ರಮಾತಿಗೊಳಿಸುವ ಬಗ್ಗೆ ಸರ್ಕಾರ ಪರಿಶೀಲಿಸುತ್ತದೆ ಮತ್ತು ಹಾಗೆಯೇ ಈ ಸದ್ಯದ ಪರಿಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರುಗಳಿಗೆ ಗೌರವ ಧನವನ್ನು ಹೆಚ್ಚು ಮಾಡಲಾಗುತ್ತದೆಯೇ ಎಂಬ ಈ ಎರಡು ಪ್ರಶ್ನೆಗಳಿಗೆ ಮಾನ್ಯ ಸಚಿವರು ಉತ್ತರವನ್ನು ತಿಳಿಸಬೇಕು. ಅತಿಥಿ ಉಪನ್ಯಾಸಕರನ್ನು ಸಕ್ರಮಾತಿಗೊಳಿಸುವ ಬಗ್ಗೆ ಒಂದು ಅವಧಿಯನ್ನು ಮಾನ್ಯ ಸಚಿವರು ತಿಳಿಸಬೇಕು.

ಸಭಾಪತಿಯವರು:- ಮಾನ್ಯ ಸಚಿವರೇ, ಈಗಾಗಲೇ ಬೇರೆ ಡಾಜ್ಯಗಳಲ್ಲಿ ಮಾಡಿದ್ದಾರೆ. ಮಾನ್ಯ ಸದಸ್ಯರಾದ ಮರಿತಿಬ್ಬೇಗೌಡರವರು ಹೇಳುವುದೇನೆಂದರೆ, ಈ ಅತಿಥಿ ಉಪನ್ಯಾಸಕರನ್ನು ಖಾಯಂಮಾತಿ ಮಾಡುವ ಬಗ್ಗೆ...

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಈಗ ಉತ್ತರವನ್ನು ಹೇಳುತ್ತಿದ್ದಾರೆ. ಈಗ ಮಾನ್ಯ ಸಚಿವರಿಗೆ ಅರ್ಥವಾಗಿದೆ. ಮಾನ್ಯ ಸಚಿವರೇ, ದಯವಿಟ್ಟು ಅದಕ್ಕೆ ಉತ್ತರವನ್ನು ತಿಳಿಸಿ.

ಸಭಾಪತಿಯವರು:- ಮಾನ್ಯ ಸದಸ್ಯರಾದ ಮರಿತಿಬ್ಬೇಗೌಡರವರು ಯಾರ ಮಾತನ್ನು ಕೇಳುವುದಿಲ್ಲ? ಮಾನ್ಯ ಸಚಿವರೇ ತಾವು ಉತ್ತರವನ್ನು ಹೇಳಿ.

ಡಾ|| ಸಿ.ಎಸ್.ಅಶ್ವಥ್ ನಾರಾಯಣ:- ಮಾನ್ಯ ಸಭಾಪತಿಯವರೇ, ಇದಕ್ಕೆ ನಿಗದಿತವಾದ ಸಮಯವನ್ನು ಹೇಳುವುದಕ್ಕಾಗುವುದಿಲ್ಲ. ನಾವು ಇದಕ್ಕೆ ಸಮಯವನ್ನು ತೆಗೆದುಕೊಂಡು ಮಾಡುತ್ತೇವೆ. ಇದರ ಬಗ್ಗೆ ನಾನು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ಇದನ್ನು ಗಂಭೀರವಾಗಿ ಪರಿಶೀಲನೆ ಮಾಡಿ ಇದುವರೆಗೂ ನಮ್ಮ ಸರ್ಕಾರದಲ್ಲಿ ಪ್ರಾಧ್ಯಾಪಕರ ಪರವಾಗಿ ಬಹಳ ಉತ್ತಮವಾಗಿ ಎಲ್ಲಾ ಸಂದರ್ಭದಲ್ಲಿಯೂ ನೆರವಿಗೆ ಬಂದಿರುವಂತಹದ್ದು ಇದೆ. ಇದನ್ನು ಯಾವ ರೀತಿಯಲ್ಲಿ ಪರಿಶೀಲನೆ ಮಾಡಬೇಕೆಂದು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟ ಇಲಾಖೆಯವರ ಜೊತೆ ಚರ್ಚೆ ಮಾಡಿ ಹೇಗೆ ಮಾಡಬಹುದೆಂದು ನೋಡುತ್ತೇವೆ.

ಸಭಾಪತಿಯವರು:- ಮಾನ್ಯ ಸದಸ್ಯರಾದ ನಸೀರ್ ಅಹ್ಮದ್‌ರವರೇ, ...

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರ ಉತ್ತರದಿಂದ ನನಗೆ ಬಹಳ ನೋವುಂಟಾಗಿದೆ.

ಸಭಾಪತಿಯವರು:- ಅರ್ಧ ಗಂಟೆ ಚರ್ಚೆಗೆ ಪತ್ರವನ್ನು ಬರೆದುಕೊಡಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಗೆ ಅತಿಥಿ ಉಪನ್ಯಾಸಕರ ಬಗ್ಗೆ ಮತ್ತು ಅವರ ಸೇವೆಯ ಬಗ್ಗೆ ಒಂದಿಷ್ಟು ಕಾಳಜಿ ಇಲ್ಲ. ದಯಮಾಡಿ ನನಗೆ ಬಹಳ ಬೇಸರವಾಗಿದೆ. ಈ ವಿಚಾರದಲ್ಲಿ ನಾನು ಸದನದಿಂದ ಹೊರಗೆ ಹೋಗುತ್ತಿದ್ದೇನೆ.

(ಸರ್ಕಾರದ ನೀತಿಯನ್ನು ಪ್ರತಿಭಟಿಸಿ ಮಾನ್ಯ ಮರಿತಿಬ್ಬೇಗೌಡರು ಸದನದಿಂದ ಹೊರಗೆ ಹೋದರು)

ಶ್ರೀ ಕೆ.ಟಿ.ಶ್ರೀಕಂಠೇಗೌಡ:- ಮಾನ್ಯ ಸಭಾಪತಿಯವರೇ, ಸಚಿವರು ಅತಿಥಿ ಉಪನ್ಯಾಸಕರನ್ನು 10 ತಿಂಗಳ ಕಾಲ ಮುಂದುವರೆಸುತ್ತಾರೆಂದು ಹೇಳಿದ್ದಾರೆ.

ಸಭಾಪತಿಯವರು:- ಯಾರು ಮಾತನಾಡಬೇಡಿ. ಮಾನ್ಯ ಸದಸ್ಯರಾದ ನಸೀರ್ ಅಹ್ಮದ್‌ವರೇ ತಾವು ಪ್ರಶ್ನೆಯನ್ನು ಕೇಳಿ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ಸಂಖ್ಯೆ.994 ಅನ್ನು ಮಾನ್ಯ ಶಿಕ್ಷಣ ಸಚಿವರಿಗೆ ಕೇಳುತ್ತಿದ್ದೇವೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಅತಿಥಿ ಉಪನ್ಯಾಸಕರುಗಳಿಗೆ ...

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ನಾವೆಲ್ಲಾ ಸಭಾತ್ಯಾಗ ಮಾಡುತ್ತಿದ್ದೇವೆ.

(ಈ ಹಂತದಲ್ಲಿ ಜಿ.ಡಿ(ಎಸ್) ಪಕ್ಷದ ಮಾನ್ಯ ಸದಸ್ಯರುಗಳೆಲ್ಲರೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಸದನದಿಂದ ಸಭಾತ್ಯಾಗ ಮಾಡಿದರು)

ಸಭಾಪತಿಯವರು:- ಮಾನ್ಯ ಸದಸ್ಯರಾದ ನಸೀರ್ ಅಹ್ಮದ್‌ವರೇ, ತಾವು ಪ್ರಶ್ನೆಯನ್ನು ಕೇಳಿ. ಮಾನ್ಯ ಸದಸ್ಯರಾದ ಎಸ್.ಎಲ್.ಭೋಜೇಗೌಡರವರೇ, ಧಿಕ್ಕಾರ ಕೂಗಬೇಡಿ.

ಪ್ರಶ್ನೆ ಸಂಖ್ಯೆ: 994**(ಉತ್ತರವನ್ನು ಲಗತ್ತಿಸಲಾಗಿದೆ)**

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಈ ಸಮಸ್ಯೆ ಸುಮಾರು ವರ್ಷಗಳಿಂದ ನಡೆಯುತ್ತಿದೆ. ಇದು ಹೊಸದೇನು ಅಲ್ಲ. 1987 ರಲ್ಲಿ directorate establish ಮಾಡಿದ್ದಾರೆ. 2004 ರಲ್ಲಿ ಅವರಿಗೆ administrative powers ಕೊಡಬೇಕೆಂದು ಸರ್ಕಾರದಿಂದ notification ಆಗಿದೆ. 2004ನೇ ಸಾಲಿನ ಆದೇಶದ ನಂತರ ಸುಮಾರು 4500 ಶಾಲೆಗಳಿದ್ದು, ಇದರಲ್ಲಿ ಕೇವಲ ಉರ್ದು ಶಾಲೆಗಳು ಮಾತ್ರವಲ್ಲ. ಮರಾಠಿ, ತಮಿಳು, ತೆಲುಗು, ಮಲಯಾಳಂ, ಗುಜರಾತಿ ಹಾಗೂ ಇನ್ನಿತರ ಶಾಲೆಗಳು ಇವೆ. ಇದಕ್ಕೆ ಪ್ರತ್ಯೇಕವಾಗಿ directorate ಮಾಡಿದ ಮೇಲೆ administrative powers ಕೊಡುವುದಕ್ಕೆ ಸರ್ಕಾರಕ್ಕೆ ಏನು ಕಷ್ಟ ಎನ್ನುವುದು ನನ್ನ ಮೊದಲನೇಯ ಪ್ರಶ್ನೆಯಾಗಿದೆ. ಎರಡನೆಯದಾಗಿ, ಈಗಾಗಲೇ Commissioner ಅಥವಾ ಅಲ್ಪಸಂಖ್ಯಾತ ನಿರ್ದೇಶನಾಲಯದ Director ಆಗಿರಬಹುದು, ಇದನ್ನು ತಾವು ನೋಡಿರಬಹುದು. ಸುಮಾರು ವರ್ಷಗಳಿಂದ ಮಕ್ಕಳು ಈ ಶಾಲೆಗಳಿಗೆ ಬರುವುದು ಕಡಿಮೆಯಾಗಿ ಬಿಟ್ಟಿದೆ. ಇದಕ್ಕೆ ಕಾರಣವೇನೆಂದರೆ, ಈ ಶಾಲೆಗಳಿಗೆ attention ಕೊಡುತ್ತಿಲ್ಲ. ಬಿಲ್ಡಿಂಗ್ ಇದೆಯೇ, ಮೂಲಭೂತ ಸೌಕರ್ಯಗಳು ಇದೆಯೇ, ಖಾಲಿ ಹುದ್ದೆಗಳು ಎಷ್ಟಿವೆ, ಅಲ್ಲಿ ಯಾರಿದ್ದಾರೆ, ಯಾರಿಲ್ಲ, because it's a vast subject. ಅದಕ್ಕಾಗಿ ಸರ್ಕಾರ ಒಂದು ಪ್ರತ್ಯೇಕವಾಗಿ directorate ಅನ್ನು ಮಾಡಿದೆ. ಇವತ್ತಿನ ದಿವಸ ಮಕ್ಕಳು ಸಹ ಮೂಲಭೂತ ಸೌಕರ್ಯಗಳನ್ನು ನೋಡಿಕೊಂಡು ಬರುತ್ತಾರೆ. ದಯವಿಟ್ಟು, ತಾವು ಕೊಟ್ಟಿರುವಂತಹ ಉತ್ತರದಲ್ಲಿ ಇದನ್ನು ಗಮನಿಸುತ್ತೇವೆ, ಮಾಡುತ್ತೇವೆ ಎಂದು ಹೇಳಿದ್ದಾರೆ. ಕೂಡಲೇ ಸೂಕ್ತವಾದ ಉತ್ತರ ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿದ ಹಾಗೆ ಇದನ್ನು 1987ರಲ್ಲಿ ಮಾಡಬೇಕೆಂದು ಹೇಳಿದರು. 2004 ರಲ್ಲಿ ಪ್ರತ್ಯೇಕವಾಗಿ directorate ಮಾಡಲಾಯಿತು. ಇದಾದ ನಂತರ ಆ directorate ಗೆ ಎಷ್ಟೆಷ್ಟು ನೌಕರರನ್ನು ಕೊಡುವುದಕ್ಕಾಯಿತೋ, ಅದಕ್ಕೆ ತಕ್ಕಂತೆ ಆ Director ಸ್ವತಂತ್ರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಅಧಿಕಾರವನ್ನು ಕೊಟ್ಟಿದೆ. ಈಗಾಗಲೇ 400 ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ನಿರ್ಣಯ ತೆಗೆದುಕೊಳ್ಳುವಂತಹ ಅಧಿಕಾರವನ್ನು ಕೊಟ್ಟಿದೆ. ಮಾನ್ಯ ಸದಸ್ಯರು ಹೇಳಿದ ಹಾಗೆ ಇನ್ನು ಸಾಕಷ್ಟು ಕೊಡುವುದಿತ್ತು. ಈ ಮಧ್ಯೆ ಕೇಂದ್ರ ಸರ್ಕಾರದಿಂದ ಅನೇಕ ಯೋಜನೆಗಳು ಬಂದಿದ್ದರಿಂದ, directorate ಆ ಯೋಜನೆಗಳನ್ನು

ಕಾರ್ಯಗತಗೊಳಿಸುವುದರಲ್ಲಿ ಒಂದಷ್ಟು ಯೋಜನೆಗಳು ಆಗಿಲ್ಲ. ಖಂಡಿತವಾಗಿ ಇವರ ಸಲಹೆಗಳನ್ನು ತೆಗೆದುಕೊಂಡು ಇನ್ನು ಆ directorate ಗೆ power ಕೊಟ್ಟು, ಶಾಲೆಗಳನ್ನು ಚೆನ್ನಾಗಿ ನಡೆಸುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ.

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಪ್ರಧಾನ ಮಂತ್ರಿಯವರ 15 ಅಂಶಗಳ ಕಾರ್ಯಕ್ರಮದಲ್ಲಿಯೂ ಕೂಡ ಪ್ರತ್ಯೇಕವಾಗಿ minority institutions ಗೆ directorate ಮಾಡುವುದಾಗಲಿ ಮತ್ತು administrative power ಕೊಡುವುದಕ್ಕೆ ನಿರ್ದೇಶನ ಕೂಡ ಇದೆ. ತಾವು ಇದನ್ನು ನಿಜವಾಗಿಯೂ ಕಾರ್ಯಗತಗೊಳಿಸುವುದಾದರೆ, ಆ ಯೋಜನೆಯಲ್ಲಿಯೇ ಕಾರ್ಯಗತಗೊಳಿಸುವುದಕ್ಕೆ ಅವಕಾಶ ಇದೆ. ದಯವಿಟ್ಟು, ಅಲ್ಪಸಂಖ್ಯಾತರಾಗಿರಬಹುದು, linguistic minorities ಆಗಿರಬಹುದು, ಸರ್ಕಾರ ಅಷ್ಟೊಂದು ಗಮನ ಕೊಡುತ್ತಿಲ್ಲ ಎನ್ನುವುದು ನನ್ನ ಭಾವನೆಯಾಗಿದೆ. ದಯಮಾಡಿ, ಇದರ ಬಗ್ಗೆ ಚರ್ಚೆ ಮಾಡಿ, ಒಂದು ಸಭೆಯನ್ನು ಕರೆಯಿರಿ. ನಾವೆಲ್ಲಾ ಕುಳಿತುಕೊಂಡು ಯಾವುದಾದರೂ ಒಂದು ರೀತಿಯಲ್ಲಿ ಪರಿಹಾರವನ್ನು ಹುಡುಕಿ, ಇದನ್ನು ಬಗೆಹರಿಸುವಂತಹ ಪ್ರಯತ್ನ ಮಾಡೋಣ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿದ ಹಾಗೆ ಎಷ್ಟು ಪ್ರಮಾಣದಲ್ಲಿ ಕಾರ್ಯಗತಗೊಳಿಸಬೇಕೋ, ಅಷ್ಟು ಕೊಡುವಂತಹ ಪ್ರಯತ್ನ ಮಾಡೋಣ. ಎಲ್ಲರನ್ನೂ ಕರೆದು, ಅಪರ ಸಲಹೆಗಳನ್ನು ತೆಗೆದುಕೊಂಡು, ಇದರಲ್ಲಿ incorporate ಮಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ.

ಪ್ರಶ್ನೆ ಸಂಖ್ಯೆ: 956

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಈ ವಿಷಯ Government Tool Room and Training Centre ಇರುವಂತಹ ಸರ್ಕಾರದ ಒಂದು ಸಂಸ್ಥೆ. ಈ ಸಂಸ್ಥೆಗೆ ಕೆಲವು ಉಪಕರಣಗಳನ್ನು ಸರಬರಾಜು ಮಾಡುವುದಕ್ಕೆ ಮತ್ತು ಇದಕ್ಕೆ ಇರುವಂತಹ ಇತರ ಸೌಲಭ್ಯಗಳನ್ನು ಕೊಡುವುದಕ್ಕೆ ಹಾಗೂ ಲ್ಯಾಬೋರೇಟರಿಗಳನ್ನು ಕೊಡುವುದಕ್ಕೆ ಒಂದು ಟೆಂಡರ್ ಅನ್ನು ಕರೆಯುವುದಕ್ಕೆ ಇಲಾಖೆಯವರು ಮಾಡಿದ್ದಾರೆ. ಇದರಲ್ಲಿ ಸುಮಾರು ಟೆಂಡರ್‌ಗಳು ಬರುತ್ತದೆ. ಇದರಲ್ಲಿ ಪ್ರಮುಖವಾದ ಅಂಶವೇನೆಂದರೆ, ಈ ಟೆಂಡರ್ ಡಾಕ್ಯುಮೆಂಟ್‌ಗಳನ್ನು ಮಾಡುವಂತಹ ಸಂದರ್ಭದಲ್ಲಿ standard documents ಅನ್ನು ನಾವು ಫಾಲೋ ಮಾಡಬೇಕಾಗುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ standard documents ಮಾಡದೇ ಇರುವಂತಹದ್ದು, ಓಹಳ ಗಂಭೀರವಾದಂತಹ ವಿಚಾರ ಎಂದು ಇಲ್ಲಿ ನಮೂದಿಸಬೇಕಾಗುತ್ತದೆ.

(ಮುಂದು)

(798) 12:10 ಎಸ್‌ಪಿಆರ್-ಎಕ್ಸ್ 20/09/2021

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪಿ.ಆರ್.ರಮೇಶ್ (ಮುಂದು):-

ಇದರ ಜೊತೆಗೆ ಯಾವುದೇ ಒಂದು ಸಂಸ್ಥೆಯಿಂದ 100 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಮೌಲ್ಯದ ಉಪಕರಣಗಳನ್ನು ಖರೀದಿಸುವಾಗ 'ಅರ್ಹತಾ ಮಾನದಂಡ'ವನ್ನೂ ಸಹ ಪರಿಗಣಿಸಬೇಕು. 'ಸಿ.ಎನ್.ಎನ್. ಮತ್ತು ಸಿ.ಎಂ.ಎಂ.' ಕಂಪೆನಿಗಳ ಉಪಕರಣಗಳನ್ನು ಖರೀದಿಸುತ್ತಾರೆ. ಇದರ ಜೊತೆಗೆ ಉಪಕರಣಗಳಿಗೆ ಅವಶ್ಯವಾದ ಹಲವಾರು ರೀತಿಯ attachments and accessories ನ್ನು ಖರೀದಿಸುತ್ತಾರೆ. ಇವುಗಳನ್ನು ಖರೀದಿಸುವಾಗ, ಅರ್ಹತಾ ಮಾನದಂಡ ವಿಚಾರದಲ್ಲಿ "the bidder must be a registered original manufacturer" ಎಂದು ತಿಳಿಸಲಾಗಿದೆ. ಆ ನಂತರದಲ್ಲಿ "authorized dealer/dealers or authorized agents" ಎಂದೂ ಸಹ ತಿಳಿಸಲಾಗಿದೆ. ಇಲ್ಲಿ ಟೆಂಡರ್ ಪಡೆದುಕೊಂಡಿರುವ

ಕೆಲವು ಕಂಪೆನಿಗಳ ಹೆಸರುಗಳನ್ನು ನಾನು ಓದುವ ಅವಶ್ಯಕತೆ ಇದೆ. Acura Equipments ಇಲ್ಲಿ ಬಹಳ ಮುಖ್ಯವಾದ ಕಂಪೆನಿಯಾಗಿದ್ದು, ಇದು ಸುಮಾರು 6 ಟೆಂಡರ್‌ಗಳನ್ನು ಪಡೆದುಕೊಂಡಿದೆ. ಈ ಕಂಪೆನಿಯು ಯಾವ ತಯಾರಿಕಾ ಸಂಸ್ಥೆ ಅಥವಾ ಅಧಿಕೃತ ಡೀಲರ್ ಎಂದು ಗೊತ್ತಿಲ್ಲ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕ ಕಾಯ್ದೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಹರಾಜು ದಾಖಲಾತಿಗಳನ್ನೂ ಸಹ ಪರಿಗಣಿಸಿರುವುದಿಲ್ಲ. ಕೆಲವೊಂದು ಪ್ರಕರಣಗಳಲ್ಲಿ 'ಪೂರ್ವ ಅರ್ಹತೆ' ಇಲ್ಲದಿರುವ ಕಂಪೆನಿಗಳೂ ಸಹ ಟೆಂಡರ್‌ಗಳನ್ನು ಸಲ್ಲಿಸಿವೆ. ಉದಾಹರಣೆಗೆ ಹೇಳುವುದಾದರೆ, 17 ಕೋಟಿ ರೂಪಾಯಿಗಳ ಟೆಂಡರ್‌ನಲ್ಲಿ, 10 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಇರುವ ಪೂರ್ವ ಅರ್ಹತೆಯುಳ್ಳ ಟೆಂಡರ್‌ನ್ನು ಆಹ್ವಾನಿಸಬೇಕು. ಆದರೆ, ಇಲ್ಲಿನ ದಾಖಲಾತಿಗಳನ್ನು ಪರಿಶೀಲಿಸಿದಾಗ, ಪೂರ್ವ ಅರ್ಹತೆಯ ಟೆಂಡರ್‌ನ್ನು ಆಹ್ವಾನಿಸಿರುವುದಿಲ್ಲ. ಮುಂದುವರೆದು, ಕಂಪೆನಿಯ ಹರಾಜು ಸಾಮರ್ಥ್ಯವನ್ನೂ ಸಹ ಗಮನಿಸಬೇಕು. ಆದರೆ, ಇಲ್ಲಿ ಅದನ್ನೂ ಸಹ ಮಾಡಿರುವುದಿಲ್ಲ. ಇದೇ ರೀತಿಯ ಕೆಲಸಗಳನ್ನು ನಿರ್ವಹಿಸುವಲ್ಲಿ ಕಂಪೆನಿಗೆ ಸಾಮರ್ಥ್ಯವಿದೆಯೇ ಎನ್ನುವ ಅರ್ಹತಾ ಅಂಶವನ್ನು ಗಮನಿಸಬೇಕು. ಈ ಎಲ್ಲಾ ಅಂಶಗಳನ್ನು ಇಲ್ಲಿ ಗಮನಿಸಿರುವುದಿಲ್ಲ. ಒಂದು ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಮೌಲ್ಯದ ಯಾವುದೇ ಟೆಂಡರ್‌ನ್ನು ಸರಿದೂಗಿಸಬೇಕಾಗುತ್ತದೆ. ಇಲ್ಲಿ ಏನಾಗಿದೆಯೆಂದರೆ, ಇದು ಬಹಳ ಮಹತ್ವದ ವಿಚಾರವಾಗಿದೆ.

ಸಭಾಪತಿಯವರು:- ಪ್ರಶ್ನೋತ್ತರ ವೇಳೆಯಲ್ಲಿ ನೀವು ಭಾಷಣವನ್ನು ಮಾಡದೇ, ಪ್ರಶ್ನೆಯನ್ನು ಮಾತ್ರವೇ ಕೇಳಿ.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ನೂರು ರೂಪಾಯಿ ಮೌಲ್ಯದ ಪದಾರ್ಥವನ್ನು ಸಾವಿರ ರೂಪಾಯಿಗಳಿಗೆ ಖರೀದಿಸುವ ರೀತಿಯಲ್ಲಿ ಈ ಟೆಂಡರ್ ಪ್ರಕ್ರಿಯೆಯಾಗಿದೆ. 'ಕಸ್ಟಮರ್ ಕೇರ್' ಹೊಂದಿರುವ ಸಂಸ್ಥೆಗಳಿಗೆ ಟೆಂಡರ್‌ಗಳನ್ನು ನೀಡಬೇಕು. ಖರೀದಿಸಿದ ಉಪಕರಣಗಳು ಶಾಶ್ವತವಾಗಿ ತರಬೇತಿ ಕೇಂದ್ರಗಳಲ್ಲಿರಬೇಕು. ಈ ವಿಚಾರದಲ್ಲಿ ಬಹಳಷ್ಟು ಅವ್ಯವಹಾರವಾಗಿದೆ. ಈ ಬಗ್ಗೆ ಸಚಿವರು ಉತ್ತರಿಸಿದರೆ, ನಾನು ನಂತರದಲ್ಲಿ ಮಾತನಾಡುತ್ತೇನೆ.

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಸದಸ್ಯರು ಕೇಳಿರುವ ಪ್ರಶ್ನೆಗಳಿಗೆ ಬಹಳ ಸ್ಪಷ್ಟವಾದ ಉತ್ತರವನ್ನು ನೀಡಲಾಗಿದೆ. ಕಾನೂನಿನ

ಉಲ್ಲಂಘನೆಯಾಗದಂತೆ, ಎಲ್ಲವನ್ನೂ ಕಾನೂನಿನನ್ವಯವೇ ಮಾಡಲಾಗಿದೆ. ಒಂದು ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯವಿರುವುದನ್ನು 'pre-bid meeting' ನ ಮೂಲಕವೇ ಮಾಡಲಾಗಿದೆ. ಪಾರದರ್ಶಕತೆಗೆ ಸಂಬಂಧಪಟ್ಟಂತೆ ಎಲ್ಲಿಯಾದರೂ ಒಂದೇ ಒಂದು ತಪ್ಪಾಗಿದ್ದರೆ, ಸದಸ್ಯರು ಅದನ್ನು ತೋರಿಸಲಿ. ಸದಸ್ಯರಿಗೆ ನೀಡಲಾಗಿರುವ 4,000 ಪುಟಗಳಷ್ಟು ದಾಖಲಾತಿಗಳ ಪೈಕಿ ಯಾವುದೇ ಅರ್ಹತಾ ಮಾನದಂಡ ಅಥವಾ ಪಾರದರ್ಶಕತೆಯ ಕಾಯ್ದೆಯ ಉಲ್ಲಂಘನೆ ಬಗ್ಗೆ ಒಂದಂಶವನ್ನಾದರೂ ಸದಸ್ಯರು ತೋರಿಸಲಿ. ಎಲ್ಲಾ ಕಾನೂನನ್ನು ಸಂಪೂರ್ಣವಾಗಿ ಅನುಸರಿಸಲಾಗಿದೆ. Standard Bid Document ಇದನ್ನೂ ಸಹ ಸಂಪೂರ್ಣವಾಗಿ ಅನುಸರಿಸಲಾಗಿದೆ. ಅಕ್ಕೂರಾ ಎಕ್ವಿಪ್‌ಮೆಂಟ್ಸ್ ಕಂಪೆನಿಯ ಬಗ್ಗೆ ಸದಸ್ಯರು ಪುಸ್ತಾಪಿಸಿದ್ದು, ಇವರು ಅಧಿಕೃತ ಡೀಲರ್‌ಗಳಾಗಿದ್ದಾರೆ. 'ಕಾನೂನು ಪಾಲನೆ'ಯೇ ಸಮಸ್ಯೆಯಾಗಿರುವುದು ಇಲ್ಲಿನ ವಿಶೇಷಾಂಶವಾಗಿದೆ. ಕಾನೂನು ಪಾಲನೆ ಮಾಡಿರುವುದು ಮತ್ತು ಯಾವುದೇ ಉಲ್ಲಂಘನೆಗೆ ಅವಕಾಶ ನೀಡದಿರುವುದು ಇಲ್ಲಿ ಸ್ಪಷ್ಟವಾಗಿದೆ. ಟೆಂಡರ್‌ಗಳನ್ನು ಆಹ್ವಾನಿಸುವಾಗ, ಈ ರೀತಿಯ ಅರ್ಹತೆಯನ್ನು ಅನುಸರಿಸಿರುವುದನ್ನು ಸದಸ್ಯರು ಸ್ಪಷ್ಟವಾಗಿ ನೋಡಬೇಕು. ಅಧಿಕೃತ ಡೀಲರ್‌ಗಳು ಮತ್ತು ಮೂಲ ಉಪಕರಣಗಳ ಉತ್ಪಾದಕರು ಮಾತ್ರವೇ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಿದೆ. ಟೆಂಡರ್‌ನಲ್ಲಿ ಭಾಗವಹಿಸುವ ಕಂಪೆನಿಯ ವಹಿವಾಟು ಬಗ್ಗೆ ಆರ್ಥಿಕ ಇಲಾಖೆಯು ಹೊರಡಿಸಿರುವ ಮಾರ್ಗಸೂಚಿಯನ್ವಯ ಟೆಂಡರ್ ಪ್ರಕ್ರಿಯೆಯನ್ನು ಮಾಡಲಾಗಿದೆ. ಉದಾಹರಣೆಗೆ ಹೇಳುವುದಾದರೆ, ಒಂದು ಕೋಟಿ ರೂಪಾಯಿಗಳ ಮೌಲ್ಯದ ಟೆಂಡರ್‌ನ್ನು ಆಹ್ವಾನಿಸಿದ್ದರೆ, ಆ ವರ್ಷದಲ್ಲಿ ಆ ಕಂಪೆನಿಯ ವಹಿವಾಟು ಒಂದು ಕೋಟಿ ರೂಪಾಯಿಗಳಿರಬೇಕು. ಎಂ.ಎಸ್.ಎಂ.ಇ. ಗಳಿಗೆ ಶೇಕಡಾ 50 ರಷ್ಟು ವಿನಾಯಿತ್ತಿ ನೀಡಲಾಗಿದೆ. ಆರ್ಥಿಕ ಇಲಾಖೆಯು ಹೊರಡಿಸಿರುವ ಏಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ. ಇಲ್ಲಿ ಯಾವುದೇ ಒಂದು ಕಾನೂನಿನ ಉಲ್ಲಂಘನೆಯಾಗಿರುವುದಿಲ್ಲ. ಯಾವುದೇ ಲೋಪದೋಷಗಳನ್ನು ಗುರಿಸಲು ಅವಕಾಶ ನೀಡುವೆ, ಬಹಳ ಉತ್ತಮವಾಗಿ ನಮ್ಮ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ. ಸದಸ್ಯರು ಈ ರೀತಿಯಾಗಿ ಯಾವುದೇ ನಿರಾಧಾರವಿಲ್ಲದೇ ಆಪಾದನೆಗಳನ್ನು ಮಾಡುತ್ತಿರುವುದು ತಪ್ಪು. ಏನೋ ಒಂದು ಸಂಗತಿಯನ್ನು ಹೇಳಬೇಕಲ್ಲ ಎನ್ನುವ ಕಾರಣದಿಂದಾಗಿ ಸುಮ್ಮನೇ ಏನೋ ಹೇಳುತ್ತಿರುವ ಪ್ರಯತ್ನ ಹಾಗೂ ಮನುಷ್ಯ ಬಳಿಯುವಂತಹ ಕೆಲಸಗಳಿಂದ ದಯಮಾಡಿ ಸದಸ್ಯರು ದೂರಬರಬೇಕು.

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಯವರೇ, ಸದನವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವನ್ನು ಸಚಿವರು ಮಾಡುತ್ತಿರುವುದು ಇಲ್ಲಿ ಸಾಬೀತಾಗುತ್ತಿದೆ. ಏಕೆಂದರೆ, 2020 ನೇ ಸಾಲಿನಲ್ಲಿ ಎಂ.ಎಸ್.ಎಂ.ಇ. ಗಳಿಗೆ ಟೆಂಡರ್ ನೀಡಿರುವ ಬಗ್ಗೆ ನಮ್ಮ ಬಳಿ ಸರ್ಕಾರಿ ಆದೇಶವಿದೆ. ಇದರ ಪ್ರಕಾರ ಯಾವುದೇ ತಯಾರಕರು ಉಪಕರಣಗಳನ್ನು ಒದಗಿಸುತ್ತಿಲ್ಲ. ಆದರೆ ಇಲ್ಲಿ ಏಜೆಂಟ್‌ಗಳು ಉಪಕರಣಗಳನ್ನು ಒದಗಿಸುತ್ತಿದ್ದು, they are not authorized agents. ಅವರುಗಳ ಬಳಿ ಯಾವುದೇ ಕಾರ್ಯಾಗಾರಗಳಿಲ್ಲ. ಅಧಿಕೃತ ಡೀಲರ್‌ಗಳು ಕಾರ್ಯಾಗಾರಗಳನ್ನು ಹೊಂದಿರಬೇಕೆಂದು ಸರ್ಕಾರಿ ಅಧಿಸೂಚನೆಯಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಇದು ಎಲ್ಲಿದೆ ಎಂದು ಸಚಿವರು ಬಂದು ನನಗೆ ತೋರಿಸಬೇಕು. ಇದಕ್ಕೆ ಅವರು ಸಿದ್ಧರಿದ್ದಾರೆಯೇ? ಕಾರ್ಯಾಗಾರಗಳು, ಬೆಂಗಳೂರು, ಮುಂಬೈ ನಗರಗಳಲ್ಲಿವೆಯೇ? ಇದನ್ನು ಸಚಿವರು ದಯಮಾಡಿ ತೋರಿಸಬೇಕು. ಕೇವಲ ತಪ್ಪು ದಾರಿಗೆ ಎಳೆಯುವ ಉದ್ದೇಶದಿಂದ ದಾಖಲಾತಿಗಳಲ್ಲಿ ನಮೂದಿಸಲಾಗಿದೆ. Lawrence and Mayo ಎನ್ನುವ ಸಂಸ್ಥೆಗೆ ಸುಮಾರು ಒಂದು ಕೋಟಿ ರೂಪಾಯಿಗಳಷ್ಟು ಟೆಂಡರ್‌ನ್ನು ನೀಡಲಾಗಿದೆ. ಅದೇ ರೀತಿಯಾಗಿ 'ಅಕ್ಯೂರಾ ಎಕ್ವಿಪ್‌ಮೆಂಟ್ಸ್' ಮತ್ತು 'ರವಿ ತೇಜಾ ಎಲೆಕ್ಟ್ರೋ ಸಿಸ್ಟಮ್' ಎನ್ನುವ ಸಂಸ್ಥೆಗಳಿಗೂ ಸಹ ಟೆಂಡರ್‌ನ್ನು ನೀಡಲಾಗಿದೆ. ಸರ್ಕಾರಿ ಅಧಿಸೂಚನೆಯಲ್ಲಿ "the bidder shall offer a product with minimum of ten years manufacturing experience in the relevant field for conventional machines and five years for CNC machines and equipments. In case authorized dealers have participated in tender, the manufacturer or dealer should have Service Center located in Bangalore" ಎಂದು ಉಲ್ಲೇಖಿಸಲಾಗಿದೆ. ಕೆಲವು ಸಂಸ್ಥೆಗಳಿಂದ ಖರೀದಿಸಿರುವ ಹಾಗೂ ಖರೀದಿಸಲಾಗುವ ಉಪಕರಣಗಳ ಬಗ್ಗೆ ತನಿಖೆ ಮಾಡಿಸುವುದಕ್ಕೆ ಅಥವಾ ವಸತಿ ಸಮಿತಿಯಿಂದ ಇದರ ಬಗ್ಗೆ ತನಿಖೆ ನಡೆಸಲು ಸಚಿವರು ಒಪ್ಪಿಕೊಳ್ಳುವರೇ ಎಂದು ನಾನು ಕೇಳಲಿಚ್ಛಿಸುತ್ತೇನೆ. ಸಚಿವರು ಹೇಳುತ್ತಿರುವ ಅಂಶಗಳು ಕೇವಲ ದಾಖಲಾತಿಗಳಲ್ಲಿವೆ ವಿನಾ ಅವುಗಳು ಫೀಲ್ಡ್‌ನಲ್ಲಾಗಲೀ ಅಥವಾ ಕಂಪೆನಿ ಉತ್ಪಾದಿಸುವ ಉಪಕರಣಗಳಲ್ಲಿಲ್ಲ. ಕೆಲವೊಂದು ಉದಾಹರಣೆಗಳನ್ನು ನಾನು ಇಲ್ಲಿ ಪ್ರಸ್ತಾಪಿಸಬಯಸುತ್ತೇನೆ. 4.5 ಕೋಟಿ ರೂಪಾಯಿಗಳ ಮೌಲ್ಯದ ಉಪಕರಣವನ್ನು 9.47 ಕೋಟಿ ರೂಪಾಯಿಗಳಿಗೆ ಸರ್ಕಾರವು ಕಾರ್ಯಾದೇಶವನ್ನು ನೀಡಿದೆ. ಇದರ ದರಪಟ್ಟಿಯು ನಮ್ಮ ಬಳಿ ಲಭ್ಯವಿದೆ. ಅದೇ ರೀತಿಯಾಗಿ ಅಕ್ಯೂರಾ ಎಕ್ವಿಪ್‌ಮೆಂಟ್ಸ್ ಕಂಪೆನಿಗೆ 4 ಕೋಟಿ ರೂಪಾಯಿಗಳ ಮೌಲ್ಯದ ಉಪಕರಣಕ್ಕೆ 9.20 ಕೋಟಿ ರೂಪಾಯಿಗಳಿಗೆ ಕಾರ್ಯಾದೇಶವನ್ನು ನೀಡಲಾಗಿದೆ.

ಮತ್ತೊಂದು ಪ್ರಕರಣದಲ್ಲಿ 8.5 ಕೋಟಿ ರೂಪಾಯಿಗಳ ಮೌಲ್ಯದ ಉಪಕರಣಕ್ಕೆ 17.82 ಕೋಟಿ ರೂಪಾಯಿಗಳಿಗೆ; 1.25 ಕೋಟಿ ರೂಪಾಯಿಗಳ ಮೌಲ್ಯದ ಉಪಕರಣಕ್ಕೆ 2,84,58,000/- ರೂಪಾಯಿಗಳಿಗೆ; 40 ಲಕ್ಷ ರೂಪಾಯಿ ಮೌಲ್ಯದ ಉಪಕರಣಕ್ಕೆ 1.30 ಕೋಟಿ ರೂಪಾಯಿಗಳಿಗೆ ಕಾರ್ಯಾದೇಶಗಳನ್ನು ನೀಡಲಾಗಿದೆ. ಈ ರೀತಿಯಾಗಿ ಹಲವಾರು ಕಾರ್ಯಾದೇಶಗಳನ್ನು ನೀಡಲಾಗಿದೆ. ಈ ವಿಚಾರದ ಬಗ್ಗೆ ಹೆಚ್.ಎಂ.ಟಿ. ಅಥವಾ ಸಿ.ಎಂ.ಟಿ. ಸಂಸ್ಥೆಗಳಿಂದ ತನಿಖೆ ಮಾಡಿಸಿ, ಆಗ ಅವುಗಳ ತಾಂತ್ರಿಕ ಮೌಲ್ಯಮಾಪನವಾಗಲಿ. ಸರ್ಕಾರವು ಈ ವಿಚಾರದಲ್ಲಿ ಸಂಪೂರ್ಣವಾದ ತನಿಖೆಗೊಳಪಡಿಸಬೇಕು ಅಥವಾ ಸದನ ಸಮಿತಿಗೆ ಇದನ್ನು ವಹಿಸಬೇಕು. ದಯಮಾಡಿ ಸಚಿವರು ಇದರ ಬಗ್ಗೆ ಉತ್ತರಿಸಬೇಕು.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ನಾನು ಯಾರಿಗೂ ಸಹ ಮಾತನಾಡಲು ಅವಕಾಶ ನೀಡುವುದಿಲ್ಲ. ಸಚಿವರೇ ನೀವು ಉತ್ತರಿಸಿ.

(ಗೊಂದಲ)

ಶ್ರೀ ಆರ್.ಧರ್ಮಸೇನ:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ನಾನು ಯಾರಿಗೂ ಸಹ ಅವಕಾಶ ನೀಡುವುದಿಲ್ಲ.

(ಗೊಂದಲ)

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸಚಿವರು ಏಜೆನ್ಸಿಯನ್ನು ನೇಮಕ ಮಾಡಲಿ, ಇಲ್ಲವಾದರೆ ಸದನ ಸಮಿತಿ ಪರಿಶೀಲನೆಗೆ ಇದನ್ನು ವಹಿಸಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ.

ಸಭಾಪತಿಯವರು:- ಸಚಿವರು ಉತ್ತರ ಹೇಳಲಿ. ಅವರು ಏನು ಹೇಳುತ್ತಾರೋ ನೋಡೋಣ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಪ್ರಶ್ನಿತ ಟೆಂಡರ್ ಪ್ರಕ್ರಿಯೆಯಲ್ಲಿ ಕೆ.ಟಿ.ಪಿ.ಪಿ. ಕಾಯ್ದೆಯ ನಿಯಮಾವಳಿಗಳ ಅನುಸರಣೆಯಾಗಿದೆಯೇ?

ಸಭಾಪತಿಯವರು:- ಮೊದಲು ಸಚಿವರು ಉತ್ತರ ಹೇಳಿ.

ಡಾ|| ಸಿ.ಎನ್.ಅಶ್ವಥ್‌ನಾರಾಯಣ:- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಬಹಳ ಸ್ಪಷ್ಟವಾಗಿ ಹೇಳಲಿಚ್ಛಿಸುತ್ತೇನೆ. ಪ್ರಶ್ನಿತ ಟೆಂಡರ್ ಪ್ರಕ್ರಿಯೆಯಲ್ಲಿ ಶೇಕಡಾ 100 ಅಲ್ಲ 1,000 ದಷ್ಟು ಕೆ.ಟಿ.ಪಿ.ಪಿ. ಕಾಯ್ದೆಯ ನಿಯಮಾವಳಿಗಳ ಅನುಸರಣೆಯಾಗಿದೆ. ಮುಂದುವರೆದು, ಯಾವುದೇ ಟೆಂಡರ್‌ನ್ನು ಕರೆದಾಗ, ಯಾವುದೇ ದೋಷ ಅಥವಾ ತಪ್ಪುಗಳು ಕಂಡು ಬಂದಲ್ಲಿ, the tender accepting authority has not received any appeal. ಟೆಂಡರ್ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಕೇವಲ ಒಂದೇ ಒಂದು ಮೇಲ್ಮನವಿಯನ್ನು ಸಲ್ಲಿಸಿರುವುದಿಲ್ಲ. ಇದುವರೆವಿಗೆ ಯಾರೂ ಸಹ ಮೇಲ್ಮನವಿ ಅಥವಾ ಟೆಂಡರ್ ಅಂಗೀಕರಿಸುವ ಪ್ರಾಧಿಕಾರಕ್ಕೆ ಯಾವುದೇ ಮೇಲ್ಮನವಿ ಅಥವಾ ದೂರು ಸಲ್ಲಿಸಿರುವುದಿಲ್ಲ. ಮಾನ್ಯ ಸದಸ್ಯರು ಈಗ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಯಾವುದೇ ಆಧಾರ ಅಥವಾ ಸ್ಪಷ್ಟತೆ ಇಲ್ಲದೆ, ಸುಮ್ಮನೆ ಇದ್ದಕ್ಕಿದ್ದ ಹಾಗೆ ಆರೋಪಿಸುತ್ತಿದ್ದಾರೆ. ಇಲ್ಲಿರುವ ಬಹಳ ಸ್ಪಷ್ಟ ಮಾರ್ಗಸೂಚಿಗಳಲ್ಲಿನ ಒಂದೇ ಒಂದು ಅಂಶವೂ ಸಹ ಉಲ್ಲಂಘನೆಯಾಗಿರುವುದಿಲ್ಲ. ಮೂಲ ಉಪಕರಣಗಳ ಉತ್ಪಾದಕರು ಮತ್ತು ಅಧಿಕೃತ ಡೀಲರ್‌ಗಳು ಇವರಿಬ್ಬರಿಗೆ ಮಾತ್ರವೇ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿಡಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಕನಿಷ್ಠ 2 ಕ್ಕಿಂತ ಹೆಚ್ಚು ಬಿಡ್‌ದಾರರು ಭಾಗವಹಿಸಿದ್ದರು. ಲಾರೆನ್ಸ್ & ಮಯೋ ಕಂಪೆನಿಯ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು. ಈ ಕಂಪೆನಿಯು ತನ್ನ ಉತ್ಪನ್ನವನ್ನು ಕೇವಲ ನಮ್ಮ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರಕ್ಕೆ ಮಾತ್ರವೇ ಸರಬರಾಜು ಮಾಡಿಲ್ಲ.

(ಮುಂದು)

(799)/20-9-2021/12-20/ಎಲ್‌ಎಂ/ಆರ್‌ಎನ್

Dr.C.N.ASHWATHNARAYANA (contd.):

IIT Kharagpur, BARK Mumbai, TFR Mumbai, CAT Indore, IIT Khanpur, IIT Mumbai ಈ ರೀತಿ ದೇಶದ ಉದ್ದಗಲಕ್ಕೂ ಇರುವ ಸಂಸ್ಥೆಗಳಿಗೆ ಅವರು ಸಪ್ಲೈ ಮಾಡಿದ್ದಾರೆ. Acura ಸಂಸ್ಥೆ ಬಗ್ಗೆ ಹೇಳಿದ್ದಾರೆ, ಇವರು IIT Dharwad, IIT Mumbai, IIT Guwahati, NITK Surtkal ಇಂತಹ ಪ್ರತಿಷ್ಠಿತ ಸಂಸ್ಥೆಗಳಿಗೆ ಕೊಟ್ಟಿದ್ದಾರೆ.

ಶ್ರೀ ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಗಳೇ, ನಾಲ್ಕುವರೆ ಸಾವಿರ ಕೋಟಿ ರೂಪಾಯಿಗಳ ಮಶಿನ್‌ನನ್ನು ನಮ್ಮಲ್ಲಿ ಏಳುವರೆ ಕೋಟಿ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ಇದೇ ರೀತಿ ಬೇರೆಯವರು ಖರೀದಿ ಮಾಡಿದ್ದಾರೆ?

(ಗೊಂದಲ)

ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ. ಈ ರೀತಿ ಎಲ್ಲರೂ ಎದ್ದು ನಿಂತು ಮಾತನಾಡಿದರೆ ಸದನವನ್ನು ಹೇಗೆ ನಡೆಸುವುದು. ನನ್ನ ಅನುಮತಿ ಇಲ್ಲದೆ ಮಾತನಾಡಿರುವುದು ಯಾವುದು ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಸಭಾಪತಿಯವರ ಅನುಮತಿ ಇಲ್ಲದೆ ಮಾತನಾಡಿದ್ದು ಯಾವುದೂ ದಾಖಲಿಸಿರುವುದಿಲ್ಲ)

(ಗೊಂದಲ)

ಡಾ:ಸಿ.ಎನ್.ಅಶ್ವಥನಾರಾಯಣ:- ಮಾನ್ಯ ಸಭಾಪತಿಗಳೇ, ಟೆಂಡರ್ ಕರೆಯಲು ಒಂದು ಅಂದಾಜು ಇರುತ್ತದೆ, ಕಳೆದ ಬಾರಿ ಕರೆದಿರುವ accepted rate ಗಳನ್ನು ಮತ್ತು budgetary quottion ಗಳನ್ನು ಇವೆಲ್ಲವನ್ನೂ ಲೆಕ್ಕ ಹಾಕಿ estimate fix ಮಾಡಲಾಗುತ್ತದೆ. ನಾವು ಕರೆದಿರುವ ಎಲ್ಲಾ ಟೆಂಡರ್‌ಗಳಲ್ಲಿ procurement ಅಗಿರುವುದು estimate rate ಗಿಂತ ಕಡಿಮೆ ತೆಗೆದುಕೊಂಡಿದ್ದೇವೆ. ೮೯%, ೯೬% ನಲ್ಲಿ, ೯೮% ಮತ್ತು ೯೯%ನಲ್ಲಿ ತೆಗೆದುಕೊಳ್ಳಲಾಗಿದೆ. ೧೦% ಜಾಸ್ತಿ ಇರುವ ಒಂದೇ ಒಂದು procurement ಬಿಟ್ಟರೆ ಉಳಿದ ಯಾವುದನ್ನು estimate rate ಗಿಂತ ಜಾಸ್ತಿ ತೆಗೆದುಕೊಂಡಿರುವುದಿಲ್ಲ. ಮಾನ್ಯ ಸದಸ್ಯರಾದ ಎ.ನಾರಾಯಣಸ್ವಾಮಿಯವರು ಬೇರೆ-ಬೇರೆ ಕಡೆಯಾವ rate ಗೆ ತೆಗೆದುಕೊಳ್ಳಲಾಗಿದೆ ಎಂದು ಕೇಳಿದರು. One CNC machine DMG Mori, Germany ಇವರ procurement ನಾನು ನಿಮಗೆ ಹೇಳುತ್ತೇನೆ. Same machine has been purchased by Anna University by 1.8 crores. IIT Tirupathi ಇಲ್ಲಿ 1.3 crores ಗೆ ತೆಗೆದುಕೊಂಡಿರುವುದು. ನಮ್ಮಲ್ಲಿ ತೆಗೆದುಕೊಂಡಿರುವುದು ೯೯ ಲಕ್ಷ ರೂಪಾಯಿಗೆ ತೆಗೆದುಕೊಳ್ಳಲಾಗಿದೆ. ಇಲ್ಲಿ ಒಂದು ರೂಪಾಯಿಗೂ ಅವಕಾಶವಿಲ್ಲದ ಹಾಗೆ GTTC ಇಡೀ ರಾಜ್ಯದಲ್ಲಿಯೇ ಒಂದು ಮಾದರಿ ಸಂಸ್ಥೆಯಾಗಿದೆ. ಇಲ್ಲಿ ತರಬೇತಿಯನ್ನು ಕೊಡುವುದು ಮಾತ್ರವಲ್ಲ ಉತ್ಪಾದನೆಯನ್ನು ಕೂಡಾ ಮಾಡುತ್ತಾರೆ. ಉಪಕರಣಗಳ ತಯಾರಿಕೆಯನ್ನು ಮಾಡುತ್ತಾರೆ. ಇಲ್ಲಿ ಉತ್ಪಾದನೆಯಾದ ಉಪಕರಣಗಳನ್ನು ಎಚ್‌ಎಎಲ್, ಏರೋನಾಟಿಕ್, ಸ್ಪೇಸ್, ಇಸ್ರೋ ಮತ್ತು ವಿಕ್ರಂ ಸಾರಾಬಾಯಿ ಈ ಕಂಪನಿಗಳಿಗೂ ಕೊಡುತ್ತಾರೆ. ವೆಂಟಿಲೇಟರ್ ತಯಾರು ಮಾಡಲು ಕೂಡಾ spare parts ಗಳನ್ನು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿರುವ ಒಂದು ತರಬೇತಿ ಸಂಸ್ಥೆಯಲ್ಲಿ ವರ್ಷಕ್ಕೆ ಏಳುವರಿ ಕೋಟಿ ರೂಪಾಯಿಗಳ ಆದಾಯ ಬರುವಂತಹ ಉತ್ಪಾದನೆಗಳನ್ನು ಮಾಡಲಾಗುತ್ತಿದೆ. ಇಷ್ಟು ಒಳ್ಳೆಯ ಕೆಲಸ ಮಾಡುವಾಗ ಬೆರಳು ಮಾಡಿ ತೋರಿಸಲಾಗುತ್ತಿದೆ. ಇದರ ಬಗ್ಗೆ ಹೊರಗಡೆ ಎಲ್ಲಾ ಸದಸ್ಯರು ಆಪಾದನೆ ಮಾಡುವ ಕೆಲಸವನ್ನು ಮಾಡಿದ್ದಾರೆ. ಅದರ ಬಗ್ಗೆ ಏನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ಳುತ್ತೇವೆ

ಅದು ಬೇರೆ ಪ್ರಶ್ನೆ. ಆದರೆ ಸುಮ್ಮನೆ ಬೆರಳು ತೋರಿಸುವಂತಹ ಕೆಲಸವಾಗುತ್ತಿದೆ, ರಾಜಕೀಯದಲ್ಲಿ ಯಾರು ಒಳ್ಳೆಯವರಾಗಿ ಇರಬಾರದು, ಉತ್ತಮವಾಗಿ ಕೆಲಸ ಮಾಡುವವರು, ಪಾರದರ್ಶಕವಾಗಿ ಕೆಲಸ ಮಾಡುವವರು ನಿಮಗೆ ಬೇಡವಾಗಿದ್ದಾರೆ. ಯಾರಾದರೂ ಒಳ್ಳೆಯ ಕೆಲಸ ಮಾಡುವವರು ಇದ್ದರೆ ಅವರ ಮುಖಕ್ಕೆ ಮಸಿ ಬಳೆಯುವಂತಹ ಪ್ರಯತ್ನವನ್ನು ಮಾಡುತ್ತಿದ್ದಾರೆ ರಮೇಶ್‌ರವರೆ.

(ಗೊಂದಲ)

ಶ್ರೀ ಪಿ.ಆರ್.ರಮೇಶ್:- ಇಂದು ೨೭ಕೋಟಿ ಬೆಲೆಗೆ ಸಿಗುವ ಮಶೀನ್‌ನ್ನು ಈಗ ಕೋಟಿ ರೂಪಾಯಿಗಳನ್ನು ಕೊಟ್ಟು ಕೊಂಡುಕೊಳ್ಳುತ್ತಿದ್ದಾರೆ. ಇದರ ತನಿಖೆಯಾಗಬೇಕಲ್ಲವೇ?

(ಗೊಂದಲ)

ಸಭಾಪತಿಯವರು:- ಈ ಪ್ರಶ್ನೆಯನ್ನು ಪ್ರಾರಂಭ ಮಾಡಿ ತಿಂ ನಿಮಿಷಗಳಾಗಿದೆ. ಒಂದು ಪ್ರಶ್ನೆಗೆ ಇಷ್ಟು ಸಮಯ ತೆಗೆದುಕೊಂಡರೆ ಮುಂದಿನ ವಿಷಯಗಳನ್ನು ತೆಗೆದುಕೊಳ್ಳುವುದು ಬೇಡವೇ? ಎಲ್ಲರೂ ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಪಿ.ಆರ್.ರಮೇಶ್:- ಮಾನ್ಯ ಸಭಾಪತಿಗಳೇ, ಇವರು ಯಾವುದೇ ತಪ್ಪು ಮಾಡಿಲ್ಲ ಎನ್ನುವುದಾದರೆ ಎಚ್‌ಎಂಟಿ ಯವರಿಂದ, ಸಿಎಂಟಿಯವರಿಂದ ಅಥವಾ ಬೇರೆ ಸಂಸ್ಥೆಯವರಿಂದ ತನಿಖೆಯನ್ನು ಮಾಡಿಸಲಿ. ಉತ್ತಮವಾದ ಸಂಸ್ಥೆ ಎಂದು ಹೇಳುತ್ತಾರೆ. Acura ರವರು ಅಥವಾ ರವಿತೇಜ ಸಂಸ್ಥೆಯವರು ಮಾಡಿದ್ದಾರೆಯೇ? ಯಾವುದೂ ಕಂಪನಿಯವರು ಮಾಡಿರುವುದನ್ನು ಏಜೆನ್ಸಿಗೆ ಕಟ್ಟುತ್ತಿದ್ದಾರೆ. ದಯಮಾಡಿ ಇದರ ತನಿಖೆಯಾಗಬೇಕು. ಇದರಲ್ಲಿ ಬಹಳಷ್ಟು ಅವ್ಯವಹಾರವಾಗಿದೆ. ಸುಮಾರು ಮೂವತ್ತು ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಕೊಟ್ಟು ಇದನ್ನು ತೆಗೆದುಕೊಳ್ಳುವಂತಹ ಪ್ರಯತ್ನವನ್ನು ಮಾಡಿದ್ದಾರೆ. ಈಗ ಬಂದಿರುವ ಮಶೀನ್‌ಗಳ valuation ಮಾಡಿರುವುದನ್ನು ನೋಡಿದರೆ ಅದರ reality ಗೊತ್ತಾಗುತ್ತದೆ. ದಯಮಾಡಿ ಇದರ ತನಿಖೆಯಾಗಲೇ ಬೇಕು.

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಗಳೇ, ನಮಗೆ ಏನಾದರೂ doubt ಬಂದಾಗ allegation ಮಾಡಬಹುದು. Allegation ಮಾಡಿದ ತಕ್ಷಣ ಮುಖಕ್ಕೆ ಮಸಿ ಬಳೆಯುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಬಾರದು. ಅದು ಮಾನ್ಯ ಮಂತ್ರಿಗಳಿಗೆ ಶೋಭೆ ತರುವಂತಹದಲ್ಲ. It is not a parliamentary word. It is

quite common in public life. Whenever we receive information, we will raise the doubts against the government or against anybody. ಅದಕ್ಕೆ ಮುಖಕ್ಕೆ ಮುಸಿ ಬಳೆಯುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವುದು ತಮ್ಮ ವೈಶಿಷ್ಟ್ಯಕ್ಕೆ ಶೋಭೆಯಲ್ಲ ಎನ್ನುವುದು ನನ್ನ ಅಭಿಪ್ರಾಯ.

ಶ್ರೀ ಸಿ.ಎಂ.ಇಬ್ರಾಹಿಂ:- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಸಿಓಡಿ ಯಿಂದ ಅಥವಾ ಸಿಬಿಐ ದಿಂದ ತನಿಖೆ ಮಾಡಿಸಿ ಎಂದು ಹೇಳುತ್ತಿಲ್ಲ. ಎಚ್‌ಎಂಟಿ ಯಿಂದಲೂ ತನಿಖೆ ಮಾಡಿಸಿ ಎಂದು ಹೇಳುತ್ತಿದ್ದಾರೆ. ಆಯಿತು ಎಚ್‌ಎಂಟಿ ಯಿಂದ ತನಿಖೆ ಮಾಡಿಸುತ್ತೇವೆ ಎಂದು ಹೇಳಿಬಿಡಿ. ಪತಿವ್ಯತೆ ಆದ ಮೇಲೆ ಏಕೆ ಹೆದರಬೇಕು. Accept it, it will give credit to you. ಆಯಿತು ತನಿಖೆ ಮಾಡಿಸಿ ಮುಂದಿನ ಅಧಿವೇಶನದ ಹೊತ್ತಿಗೆ ವರದಿಯನ್ನು ತರಿಸುತ್ತೇವೆ ಎಂದು ಸಚಿವರು ಹೇಳಿಬಿಡಲಿ. ಅಲ್ಲಿಗೆ ಮುಗಿದೇ ಹೋಗುತ್ತದೆ. ಈಗ ನೀವು ತನಿಖೆ ಮಾಡಿಸದಿದ್ದರೆ ಮುಂದೆ ಅಧಿಕಾರಿಗಳು ಸಿಕ್ಕಿಹಾಕಿಕೊಳ್ಳುತ್ತಾರೆ.

(ಗೊಂದಲ)

ಶ್ರೀ ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಗಳೆ, ಸುಮಾರು ೧೫ ಲಕ್ಷ ರೂಪಾಯಿಗಳ ಮಶೀನ್‌ನನ್ನು ಒಂದೆಕೋಟಿ ರೂಪಾಯಿಗಳನ್ನು ಕೊಟ್ಟು ತೆಗೆದುಕೊಂಡಿದ್ದಾರೆ. ಇಲ್ಲಿ doubt ಆಗಿದೆ ಎನ್ನುವ ಸಂಶಯ ನಮಗೆ ಬರುತ್ತಿದೆ. ಮಾನ್ಯ ಸಚಿವರು ಬಹಳ ಪ್ರಾಮಾಣಿಕವಾಗಿ ಉತ್ತರವನ್ನು ಕೊಟ್ಟಿದ್ದಾರೆ, ಆ ಪ್ರಾಮಾಣಿಕತೆ ಅವರಲ್ಲಿ ಇದ್ದರೆ ಇದನ್ನು ಸೆಲೆಕ್ಟ್ ಕಮಿಟಿಗೆ ಹಾಕಿಬಿಡಲಿ, ಇಲ್ಲ ನೀವೆ ಒಂದು ಸಮಿತಿ ರಚನೆ ಮಾಡಿ ತನಿಖೆ ಮಾಡಿಸಿ.

(ಗೊಂದಲ)

ಡಾ:ಕೆ.ಸುಧಾಕರ್:- ಮಾನ್ಯ ಸಭಾಪತಿಗಳೆ, ಎಲ್ಲಾ ಟೆಂಡರ್‌ಗಳು ತನಿಖೆಗೆ ಒಳಪಟ್ಟರೆ executiveಗೆ ಮಾಡಲು ಏನು ಕೆಲಸ ಇರುವುದಿಲ್ಲ.

(ಗೊಂದಲ)

ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ. ನಾನು ಯಾರಿಗೂ ಮಾತನಾಡು ಅನುಮತಿಯನ್ನು ಕೊಟ್ಟಿರುವುದಿಲ್ಲ. ಮಾನ್ಯ ಸಚಿವರೇ ತಾವು ಉತ್ತರ ಹೇಳಿ. ಎಲ್ಲರೂ ಕುಳಿತುಕೊಳ್ಳಿ. ಒಂದು ಪ್ರಶ್ನೆ ತೆಗೆದುಕೊಂಡು ೨೦ ನಿಮಿಷವಾಗಿದೆ. ಬೇರೆ ಪ್ರಶ್ನೆಗಳನ್ನು ತೆಗೆದುಕೊಳ್ಳುವುದು ಬೇಡವೆ?

(ಗೊಂದಲ)

ಮಾನ್ಯ ಸದಸ್ಯರು ಬಹಳ ಗಂಭೀರವಾದ ಆಪಾದನೆಯನ್ನು ಮಾಡುತ್ತಿದ್ದಾರೆ. ಮಾನ್ಯ ಸಚಿವರು ಇದರ ಬಗ್ಗೆ ಪರಿಶೀಲನೆ ಮಾಡಿ. ಮಾನ್ಯ ಸದಸ್ಯರು ಇದನ್ನು ಬೇರೆ ರೂಪದಲ್ಲಿ ತೆಗೆದುಕೊಂಡು ಬಂದರೆ ಅದನ್ನು ನಾನು ಪರಿಶೀಲನೆ ಮಾಡುತ್ತೇನೆ.

ಡಾ: ಸಿ.ಎನ್.ಅಶ್ವತ್ಥ ನಾರಾಯಣ:- ಮಾನ್ಯ ಸಭಾಪತಿಗಳೆ, ಟೆಂಡರ್ ಪ್ರಕ್ರಿಯೆಯಲ್ಲಿ ಒಂದೇ ಒಂದು objection ಕೂಡಾ ಇರುವುದಿಲ್ಲ.

ಶ್ರೀ ಪಿ.ಆರ್.ರಮೇಶ:- ಅವರು objection ಆಗಲು ಬಿಟ್ಟೆಇಲ್ಲ.

(ಗೊಂದಲ)

ಸಭಾಪತಿಯವರು:- ಸದರಿ ಪ್ರಶ್ನೆಯನ್ನು ಅರ್ಧಗಂಟಿ ಕಾಲಾವಧಿ ಚರ್ಚೆಗೆ ಅವಕಾಶವನ್ನು ಮಾಡಿಕೊಡಲಾಗುತ್ತದೆ. ಮಾನ್ಯ ಸದಸ್ಯರು ಅದಕ್ಕೆ ಒಂದು ನೋಟಿಸ್ ಕೊಡಿ.

ಪ್ರಶ್ನೆ ಸಂಖ್ಯೆ: 917
(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಯು.ಬಿ.ವೆಂಕಟೇಶ್:- ಮಾನ್ಯ ಸಭಾಪತಿಗಳೆ, ರಾಜ್ಯದಲ್ಲಿ ಕೋವಿಡ್-೧೯ ಪ್ರಕರಣ ಮತ್ತು ಅದರ ಸಂಬಂಧಿತ ಸಮಸ್ಯೆಗಳ ದೃಷ್ಟಿಯಿಂದ ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆಸ್ಪತ್ರೆಗಳು/ ಆರೈಕೆ ಕೇಂದ್ರಗಳನ್ನು ಆರಂಭಿಸುವ ಕುರಿತು ಸರ್ಕಾರಕ್ಕೆ ಯೋಚನೆ ಇದೆಯೇ ಎನ್ನುವ ಪ್ರಶ್ನೆಗೆ ಇದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. ಇದಕ್ಕೆ ಹಣಕಾಸು ಎಷ್ಟು ಖರ್ಚಾಗಿದೆ ಎನ್ನುವುದಕ್ಕೆ ಉತ್ತರವನ್ನು ಕೊಟ್ಟಿರುವುದಿಲ್ಲ. ಕುರೂರನೇ ಅಲೆಯಲ್ಲಿ ೮೭೦ ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿಕೊಂಡು ಇಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಒಂದನೆ ಮತ್ತು ಎರಡನೇ ಅಲೆಯ ಬಗ್ಗೆ ಇದರಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಇದರ ಬಗ್ಗೆ ಮಾತನಾಡಲು ನಮಗೆ ನಾಚಿಕೆಯಾಗುತ್ತದೆ. ಮೊನ್ನೆ ಮಾಸ್ಕ ವಿಚಾರದಲ್ಲಿ ಸರ್ಕಾರಕ್ಕೆ ಮಾನ್ಯ ಸಭಾಪತಿಗಳೆ ಚಾಟಿ ಬೀಸಿದರು.

(ಮುಂದು)

(800)20-09-2021(12-30)bsd-rn

ಶ್ರೀ ಯು.ಬಿ. ವೆಂಕಟೇಶ್ (ಮುಂದು)

Expire ಆಗಿರುವ ಮಾಸ್ಕಗಳನ್ನು ಶಾಸಕರಿಗೆ ಕೊಡುವ ಕೆಲಸ ಸರ್ಕಾರದಿಂದ ಆಗುತ್ತಿದೆ. Made in China ಎನ್ನುವುದು ಭೇರೆ ವಿಷಯ. ಒಂದು ವರ್ಷದಲ್ಲಿ expire ಆಗುವ ಮಾಸ್ಕಗಳ ಮೇಲೆ ತಿದ್ದಿ ಎರಡು ವರ್ಷವೆಂದು ಬರೆದು ಶಾಸಕರುಗಳಿಗೆ ಕೊಟ್ಟಿದ್ದರು. ತಾವು ಅದರ ಬಗ್ಗೆ ಚಾಟಿ ಬೀಸಿದ್ದಿರಿ, ಅದಕ್ಕೂ ಉತ್ತರ ಬರಲಿಲ್ಲ. ಕೋವಿಡ್-೧೯ ನಿರ್ವಹಣೆಯಲ್ಲಿ ಪಾಪತ್ಮರೆಲ್ಲರೂ ಸತ್ತ ಹೋದರು. ಹೋದ ವಾರ ಇದೇ ಇಲಾಖೆಯಿಂದ ಎರಡು ವರ್ಷಗಳಲ್ಲಿ ಸುಮಾರು ೯ ಲಕ್ಷ ಜನರು ಸತ್ತಿದ್ದಾರೆ ಎಂದು ಉತ್ತರ ಬಂದಿತ್ತು. ಆದರೆ ಕೋವಿಡ್-೧೯ ನಿಂದ-೧೯ ಕೇವಲ ೨೨ ಸಾವಿರ ಜನರು ಸತ್ತಿದ್ದಾರೆ ಎಂದರೆ ಯಾರಾದರೂ ನಂಬಲು ಸಾಧ್ಯವೇ? ಬಡವರಿಗೆ compensation ಕೊಡಬೇಕು ಎನ್ನುವ ಒಂದೇ ವಿಚಾರಕ್ಕೆ Death Certificate ನಲ್ಲಿ ಕೋವಿಡ್-೧೯ ನಿಂದ ಸತ್ತಿದ್ದಾರೆ ಎಂದು ನಮೂದು ಮಾಡಿಲ್ಲ. ಈ ಸರ್ಕಾರ ನಾವು ಬಹಳ ಪಾರದರ್ಶಕವಾಗಿ ಕೆಲಸ ಮಾಡುತ್ತೇವೆ, ಬಡವರಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಈ ಉತ್ತರದ ಎಲ್ಲಾ ಕಡೆಗಳಲ್ಲಿ ' ಒದಗಿಸಲಾಗುವುದು' ಎಂದು ತಿಳಿಸಿದ್ದು, ಇದನ್ನು ಯಾವಾಗ ಒದಗಿಸಲಾಗುವುದು? ಒಂದನೇ ಅಲೆಯಲ್ಲಿ ಸತ್ತವರು, ಅವರಿಗೆ ಮನಸ್ಸೇ ಬರಲಿಲ್ಲ. "ಯುದ್ಧಕಾಲೇ ಶಸ್ತ್ರಭ್ಯಾಸ" ಎನ್ನುವಂತೆ ಒಂದು

ಆಸ್ಪತ್ರೆಯನ್ನು ಮಾಡಿದರು. ೧೦ ಸಾವಿರ ಬೆಡ್‌ಗಳ ಆಸ್ಪತ್ರೆಯನ್ನು ಮಾಡಲಾಗಿದೆ ಎಂದು ಗಿನ್ನಿಸ್ ಬುಕ್‌ನಲ್ಲಿ ರೆಕಾರ್ಡ್ ಮಾಡಿಸಿದರು. ಕೇವಲ ಮೂರ್ನಾಲ್ಕು ತಿಂಗಳುಗಳಲ್ಲಿ ಆಸ್ಪತ್ರೆಯನ್ನು dismantle ಮಾಡಿಬಿಟ್ಟರು. ಹಾಗಾದರೆ ಅದೆಲ್ಲವೂ ಏನಾಯಿತು? ಸಾರ್ವಜನಿಕರ ಹಣವನ್ನು ಖರ್ಚು ಮಾಡುವಾಗ ಸರ್ಕಾರಕ್ಕೆ ಹೇಳುವವರು ಕೇಳುವವರು ಯಾರೂ ಇಲ್ಲವೇ?

ಡಾ|| ಕೆ. ಸುಧಾಕರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಜಿಲ್ಲಾವಾರು ಒದಗಿಸಿದ ಹಣ ಮತ್ತು ಇತರೆ ಸುಧಾರಣಾ ಕ್ರಮಗಳ ಬಗ್ಗೆ ವಿವರ ಕೇಳಿದ್ದು, ನಾವು ಜಿಲ್ಲಾ ಮಟ್ಟದಲ್ಲಿ ಪ್ರತಿಯೊಂದು ಜಿಲ್ಲೆಗಳಲ್ಲಿ ಆರೋಗ್ಯ ಸೇವೆಗಳನ್ನು ಮೇಲ್ವಿಚಾರಣೆಗೇರಿಸುವ ಹಾಗೂ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವ ಕೆಲಸವನ್ನು ಮಾಡಿದ್ದೇವೆ. ಆದರೆ ರಾಜ್ಯಮಟ್ಟದಿಂದ ಮಾಡಿರುವ ಈ ಕೆಲಸಕ್ಕೆ ಜಿಲ್ಲಾ ಮಟ್ಟದಲ್ಲಿ ಕೊಡಲು ಸಾಧ್ಯವಾಗಿಲ್ಲ.

ಶ್ರೀ ಯು.ಬಿ. ವೆಂಕಟೇಶ್:- ರಾಜ್ಯಮಟ್ಟದಲ್ಲಿಯೇ ಹಣ ಖರ್ಚಾಗಿದೆ ಎಂದು ಉತ್ತರ ಕೊಡಬಹುದಾಗಿತ್ತಲ್ಲವೇ?

ಡಾ|| ಕೆ. ಸುಧಾಕರ್:- ಮಾನ್ಯ ಸಭಾಪತಿಯವರೇ, ಮೊದಲನೆಯ ಅಲೆಗೂ ಮುಂಚೆ ಆರೋಗ್ಯ ಇಲಾಖೆಯಲ್ಲಿ ಕೇವಲ ೫೮೭ oxygen beds ಗಳಿದ್ದವು. ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ೪,೨೬೦ oxygenated beds ಗಳಿದ್ದವು. ಅಂದರೆ ಒಟ್ಟು ೪,೮೪೭ ಹಾಸಿಗೆಗಳಿದ್ದವು. ಮೊದಲನೆ ಮತ್ತು ಎರಡನೇ ಅಲೆ ಆದಮೇಲೆ ಒಂದೂವರೆ ವರ್ಷ ಕಳೆದ ನಂತರ ಇವತ್ತಿನ ಪರಿಸ್ಥಿತಿಯಲ್ಲಿ ೨೦,೧೫೬ ಹಾಸಿಗೆಗಳಿಗೆ oxygen ಅಳವಡಿಸಿದ್ದೇವೆ. That means to say ಐದಾರು ಪಟ್ಟು ಹೆಚ್ಚು ಮಾಡಿದ್ದೇವೆ. ಅದೇರೀತಿ ICU with ventilators ಬಗ್ಗೆ ಹೇಳುವುದಾದರೆ ಮೊದಲನೆಯ ಅಲೆಗೂ ಮುಂಚೆ ಎರಡೂ ಇಲಾಖೆಗಳಿಂದ ಸೇರಿ ಕೇವಲ ೭೨೫ ಹಾಸಿಗೆ ಇರುವುದನ್ನು ಇವತ್ತು ೨,೧೬೦ ಹಾಸಿಗೆಗಳಿಗೆ ಹೆಚ್ಚಿಸಿದ್ದು, ಸುಮಾರು ಐದಾರು ಪಟ್ಟು ಹೆಚ್ಚು ಮಾಡಿದ್ದೇವೆ. ಇನ್ನು oxygen storage ಬಗ್ಗೆ ಹೇಳುವುದಾದರೆ ಯಾವ ವ್ಯಾಧಿ ಅಥವಾ ಸೋಂಕು ರೋಗಗಳಲ್ಲಿ ಈ ಪ್ರಮಾಣದ oxygen ಬೇಕು ಎಂಬ ನಿರೀಕ್ಷೆ ಇಡೀ ವಿಶ್ವದಲ್ಲಿಯೇ ಇರಲಿಲ್ಲ. ಆದರೆ ಈ ವ್ಯಾಧಿಯಲ್ಲಿ oxygen ಅಳವಡಿಕೆ ಮತ್ತು ಅವಶ್ಯಕತೆ ಬಹಳ ಮುಖ್ಯ ಎಂದು ಗೊತ್ತಾಯಿತು.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಮಂತ್ರಿಗಳು ಹೇಳುತ್ತಿರುವ ಅಂಕಿ ಅಂಶಗಳು ಒಂದಾದರೆ ನಮಗೆ ಕೊಟ್ಟಿರುವ ಉತ್ತರದಲ್ಲಿರುವ ಅಂಕಿ ಅಂಶಗಳು ಮತ್ತೊಂದು ಇದೆ, ಇದರಲ್ಲಿ ಹಾಸಿಗೆಗಳ ಸಂಖ್ಯೆಗಳು ತಪ್ಪಾಗಿದೆ.

ಡಾ|| ಕೆ. ಸುಧಾಕರ್:- ಉತ್ತರದಲ್ಲಿ ಆರೋಗ್ಯ ಇಲಾಖೆ ಮಾತ್ರ ಕೊಟ್ಟಿದ್ದು, ನಾನು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಎರಡೂ ಸೇರಿಸಿಕೊಂಡು ಹೇಳುತ್ತಿದ್ದೇನೆ.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಚಿವರು ೨,೩೩೩ ಐಸಿಯು ಹಾಸಿಗೆಗಳು ೧,೭೯೨ ventilator beds ಗಳು ಇವೆ ಎಂದು ಉತ್ತರದಲ್ಲಿ ಕೊಟ್ಟಿದ್ದಾರೆ.

ಡಾ|| ಕೆ. ಸುಧಾಕರ್:- ಆರೋಗ್ಯ ಇಲಾಖೆಯಿಂದ ಬಂದ ಉತ್ತರ ಮಾನ್ಯ ಸದಸ್ಯರ ಬಳಿ ಇದ್ದು, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಅಂಕಿ ಅಂಶಗಳನ್ನು ಸೇರಿಸಿಕೊಂಡು ಹೇಳುತ್ತಿದ್ದು, ಈ ಕಾಪಿಗಳನ್ನು

ಸಭಾಪತಿಯವರು:- ಅಡಿಷನಲ್ ಉತ್ತರ ಹೇಳುತ್ತಿದ್ದಾರೆ.

ಶ್ರೀ ಎಂ. ನಾರಾಯಣಸ್ವಾಮಿ:- ಅವರು ಕೊಟ್ಟಿರುವ ಉತ್ತರದಲ್ಲಿ ಎರಡೂ ಇಲಾಖೆಗಳನ್ನು ಸೇರಿಸಿಕೊಂಡೇ ಉತ್ತರವನ್ನು ಕೊಟ್ಟಿದ್ದಾರೆ.

ಸಭಾಪತಿಯವರು:- ತಪ್ಪಿದ್ದರೇ rectify ಮಾಡುತ್ತಾರೆ, ಬಿಡಿ.

ಶ್ರೀ ಎಂ. ನಾರಾಯಣಸ್ವಾಮಿ:- ಹಾಗಾದರೆ ಉತ್ತರವನ್ನು ವಾಪಸ್ಸು ತೆಗೆದುಕೊಳ್ಳಲಿ.

ಡಾ|| ಕೆ. ಸುಧಾಕರ್:- ಮಾನ್ಯ ಸಭಾಪತಿಯವರೇ, ಈ ಎರಡೂ ಇಲಾಖೆಗಳ ಸಮಗ್ರ ಉತ್ತರವನ್ನು Health & Medical Education Department's answers collate ಮಾಡಿ ಮಾನ್ಯ ಸದಸ್ಯರಿಗೆ ಇವತ್ತೇ ಕೊಡಿಸುತ್ತೇನೆ. ನಾನು oxygen storage ಬಗ್ಗೆ ಹೇಳುತ್ತಿದ್ದು, ನಮ್ಮಲ್ಲಿ ಕೋವಿಡ್‌ಗೂ ಮುಂಚೆ ಕೇವಲ ೩೨೦ ಮೆಟ್ರಿಕ್ ಟನ್ storage ಮಾಡಲು ಅವಕಾಶ ಇತ್ತು. ಇವತ್ತು ೧,೨೦೨ ಮೆಟ್ರಿಕ್ ಟನ್‌ನಷ್ಟು oxygen ಶೇಖರಣಾ ಸಾಮರ್ಥ್ಯವನ್ನು ಹೆಚ್ಚು ಮಾಡಿದ್ದೇವೆ.

ಶ್ರೀ ಯು.ಬಿ. ವೆಂಕಟೇಶ್:- ಅವರು ಹೇಗೆ ಅಂದರೆ ' ಅಡಿಕೆ ಗಾತ್ರ ಕೊಟ್ಟು ಆನೆ ಗಾತ್ರ' ಎಂಬಂತೆ ಹೇಳಿಕೊಳ್ಳುತ್ತಿದ್ದಾರೆ.

ಸಭಾಪತಿಯವರು:- ಅವರ ಉತ್ತರ ಮುಗಿಯಲಿ.

ಡಾ|| ಕೆ. ಸುಧಾಕರ್:- ಉತ್ತರವನ್ನು ಕೇಳಿಸಿಕೊಳ್ಳುವಷ್ಟಾದರೂ ಸಮಾಧಾನ ಇರಬೇಕಲ್ಲವೇ?

ಶ್ರೀ ಯು.ಬಿ. ವೆಂಕಟೇಶ್:- ನಮಗೆ ಆ ಉತ್ತರ ಬರಬೇಕಲ್ಲವೇ? ಅವರು ಸುಳ್ಳು ಉತ್ತರಗಳನ್ನು ಹೇಳಿಕೊಂಡು ಹೋದರೆ ಹೇಗೆ?

ಡಾ|| ಕೆ. ಸುಧಾಕರ್:- ಮಾನ್ಯ ಸಭಾಪತಿಯವರೇ, ಸುಳ್ಳು ಎಂಬುದು ಅವರ ಪ್ರತೀತಿ.

ಸಭಾಪತಿಯವರು:- ಮಾನ್ಯ ಸಚಿವರು ತಪ್ಪು ಉತ್ತರ ನೀಡುತ್ತಿದ್ದರೆ ಆ ಬಗ್ಗೆ ಬರೆದು ಕಳುಹಿಸಿ.

ಡಾ|| ಕೆ. ಸುಧಾಕರ್:- ಮಾನ್ಯ ಸಭಾಪತಿಯವರೇ, ಇದರಲ್ಲಿ ಯಾವುದಾದರೂ ಒಂದು ಅಂಕಿ ಅಂಶ ತಪ್ಪಿದ್ದರೆ ಹೇಳಲಿ. ೧೪,೪೭೩ ಒಟ್ಟು ಹಾಸಿಗೆಗಳಿದ್ದು, ಈಗ ೫೦,೬೨೯ ಹಾಸಿಗೆಗಳನ್ನು ಸಿದ್ಧ ಮಾಡಿದ್ದೇವೆ.

ಸಭಾಪತಿಯವರು:- ತಾವು ಹೇಳುತ್ತಿರುವ ಅಂಕಿ-ಅಂಶಗಳನ್ನು ಉತ್ತರದಲ್ಲಿ ಕೊಟ್ಟಿದ್ದೀರಾ?

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಉತ್ತರದಲ್ಲಿ ಕೊಟ್ಟಿಲ್ಲ.

ಡಾ|| ಕೆ. ಸುಧಾಕರ್:- ಆರೋಗ್ಯ ಇಲಾಖೆಯ ಸಂಪೂರ್ಣ ಅಂಕಿ-ಅಂಶಗಳನ್ನು ಕೊಟ್ಟಿದ್ದೇನೆ.

ಸಭಾಪತಿಯವರು:- Additional information ಕೊಡುತ್ತಿದ್ದಾರೆ.

ಡಾ|| ಕೆ. ಸುಧಾಕರ್:- ನಾನು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳನ್ನು ಸೇರಿಸಿ ಹೇಳುತ್ತಿದ್ದೇನೆ ಮತ್ತು ಆ ಉತ್ತರವನ್ನು ಅವರಿಗೆ ಕೊಡುವ ಕೆಲಸ ಮಾಡುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಉತ್ತರ ಕೊಡದೇ ಉತ್ತರ ಹೇಳುವುದು ಸಮಂಜಸವೇ? ಕೊಡದಿರುವ ಉತ್ತರ ಹೇಳುವುದು ಸಮಂಜಸವೇ? ಅವರು ಸಭ್ಯರಂತೆ! ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ? ಸತ್ಯವಂತೆ!

ಡಾ|| ಕೆ. ಸುಧಾಕರ್:- ಎರಡೂ ಇಲಾಖೆಗಳನ್ನು ನಾನೇ ವಹಿಸಿಕೊಂಡಿರುವುದರಿಂದ ಮತ್ತು ಮಾನ್ಯ ಸದಸ್ಯರು ಆರೋಗ್ಯ ಇಲಾಖೆ ಬಗ್ಗೆ ಕೇಳಿದ್ದು, ನಾನು ಸಮಗ್ರ ಉತ್ತರ ಕೊಡುತ್ತಿದ್ದೇನೆ.

(ಗೊಂದಲ)

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಉತ್ತರವೇ ತಲುಪಿಲ್ಲ.

(ಗೊಂದಲ)

ಸಭಾಪತಿಯವರು:- Additional ಉತ್ತರ ಹೇಳಿದರೆ ತಪ್ಪಲ್ಲ.

ಡಾ|| ಕೆ. ಸುಧಾಕರ್:- ಎರಡೂ ಇಲಾಖೆಗಳು ನನಗೆ ಇವೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾವು ಪ್ರಶ್ನೆ ಹೇಳುವುದೇ ಒಂದಾದರೆ ಅವರು ಸಮಯ ಕಳೆಯಲು ಉತ್ತರ ಹೇಳುವುದೇ ಒಂದಾಗಿರುತ್ತದೆ.

ಡಾ|| ಕೆ. ಸುಧಾಕರ್:- ಮಾನ್ಯ ಸದಸ್ಯರು ಕೇಳಿರುವ ಪ್ರತಿಯೊಂದಕ್ಕೂ ಉತ್ತರ ಹೇಳುತ್ತಿದ್ದೇನೆ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ನಾನು ತಾಲ್ಲೂಕು ಮತ್ತು ಜಿಲ್ಲೆಗಳಲ್ಲಿ ಖರ್ಚು ಮಾಡಿರುವ ಬಗ್ಗೆ ಕೇಳಿದ್ದೇನೆ ಮತ್ತು Community Health Centre, Primary Health Centre ಗಳು ಏನಾಯಿತು ಎಂದು ಕೇಳಿದ್ದೇನೆ. ಕೇಂದ್ರ ಸರ್ಕಾರದಿಂದ ಎಷ್ಟು ಹಣ ಬಂತು ಹಾಗೂ ರಾಜ್ಯ ಸರ್ಕಾರದಿಂದ ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ಕೇಳಿದ್ದೇನೆ. ಅದನ್ನು ಬಿಟ್ಟು ಬೇರೆ ಉತ್ತರ ಕೊಡುತ್ತಿದ್ದಾರೆ. ನನ್ನ ಪ್ರಶ್ನೆಗೆ ಬೇರೆ ಉತ್ತರವನ್ನು ಹೇಳಿದರೆ ಹೇಗೆ? ಸುಮಾರು ೮೦% ventilator ಗಳು ತಾಲ್ಲೂಕು ಕೇಂದ್ರಗಳಲ್ಲಿ ಕೆಲಸ ಮಾಡುತ್ತಿಲ್ಲ. ನಾವು ಆ ಜಾಗಗಳಿಗೆ ತೆರಳಿ inspection ಮಾಡೋಣ.

ಡಾ|| ಕೆ. ಸುಧಾಕರ್:- ಅದನ್ನು ಕೇಳಿಲ್ಲ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು additional information ಕೊಡಬಹುದು.

ಶ್ರೀ ಯು.ಬಿ. ವೆಂಕಟೇಶ್:- Public Accounts Committee ಯಲ್ಲಿ ಇದರ ಬಗ್ಗೆ enquiry ಆಗಬೇಕೆಂದು ಆಗಿದೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಚಿವರು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ಸೇರಿಸಿಕೊಂಡೇ ಉತ್ತರವನ್ನು ಕೊಡಬಹುದಾಗಿತ್ತು. ಎರಡೂ ಇಲಾಖೆಗಳು ಅವರಲ್ಲಿಯೇ ಇವೆ. ಅವರು additional information ಕೊಡಬಾರದೆಂದೇನೂ ಇಲ್ಲ. ಎರಡೂ

ಇಲಾಖೆಗಳನ್ನು ಜೊತೆಗೂಡಿಸಿಕೊಂಡು ಉತ್ತರ ಕೊಟ್ಟಿದ್ದರೆ ಈ controversy ಚರ್ಚೆಗೆ ಅವಕಾಶ ಆಗುತ್ತಿರಲಿಲ್ಲವೆಂದು ನನ್ನ ಅಭಿಪ್ರಾಯ.

ಶ್ರೀ ಯು.ಬಿ. ವೆಂಕಟೇಶ್:- ಮಾನ್ಯ ಸಭಾಪತಿಯವರೇ, ಇದನ್ನು ಅರ್ಧ ಗಂಟೆ ಚರ್ಚೆಗೆ ಕನ್ವರ್ಟ್ ಮಾಡಿ. ಇನ್ನೂ ಮಾನ್ಯ ಸಚಿವರು ಉತ್ತರವನ್ನು ಕಳುಹಿಸುವುದರಲ್ಲಿ ಇದ್ದಾರೆ.

ಸಭಾಪತಿಯವರು:- ತಾವು ಒಂದು ಪತ್ರ ಕೊಡಿ.

ಶ್ರೀ ಯು.ಬಿ. ವೆಂಕಟೇಶ್:- ಅವರು ಉತ್ತರವನ್ನು ಕೊಟ್ಟಿಲ್ಲ.

ಸಭಾಪತಿಯವರು:- ನೀವು ಪತ್ರವನ್ನು ಕೊಡಬೇಕು.

ಶ್ರೀ ಯು.ಬಿ. ವೆಂಕಟೇಶ್:- ಆಯಿತು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ:- 989**(ಉತ್ತರದ ಪ್ರತಿ ಲಗತ್ತಿಸಿದೆ)**

ಶ್ರೀ ಶಾಂತಾರಾಮ್ ಬುಡ್ಡ ಸಿದ್ದಿ:- ಮಾನ್ಯ ಸಭಾಪತಿಯವರೇ, ಉತ್ತರವನ್ನು ಕೊಟ್ಟಿದ್ದೂ, ಈ ಉತ್ತರದ ಪ್ರತಿಯನ್ನು ಹಿಡಿದುಕೊಂಡು ಬೆಂಗಳೂರಿನಲ್ಲಿ ಕುಳಿತು ನೋಡಿದರೆ ಅತ್ಯಂತ ಸರಿಯಾಗಿದೆ ಎಂದೆನಿಸುತ್ತದೆ. ಆದರೆ ವಾಸ್ತವಿಕವಾಗಿ ಆ ಪ್ರದೇಶಗಳಿಗೆ ಹೋಗಿ ನೋಡಿದರೆ ಅಲ್ಲಿ ಸಮಸ್ಯೆ ಬಹಳ ಇದೆ. ಅರಣ್ಯ ಹಕ್ಕು ಕಾಯ್ದೆಯ ಜಮೀನಿನ ಪ್ರಶ್ನೆ ಬಂದಾಗ ಕೇವಲ ಉಳುಮೆಯ ಜಮೀನಿನ ಪ್ರಶ್ನೆ ಮಾತ್ರ ಬರುವುದಿಲ್ಲ. ಉಳುಮೆಯ ಜಮೀನಿನ ಜೊತೆ ಮನೆ ನಿರ್ಮಾಣ ಮಾಡಲು ಸಮಸ್ಯೆ ಇರುವ ಅನೇಕ ಜಿಲ್ಲೆಗಳಿವೆ. ಅದೇ ರೀತಿ ಶೌಚಾಲಯ ನಿರ್ಮಿಸಲು ಜಾಗಗಳು ಸಿಗುತ್ತಿಲ್ಲ. ರಸ್ತೆ ನಿರ್ಮಾಣವಿದ್ದು, ಲೈನ್, ಕುಡಿಯುವ ನೀರಿನ ಲೈನ್ ಹಾಗೂ ಶಾಲೆ ನಿರ್ಮಾಣಕ್ಕೂ ಅನೇಕ ಕಡೆ ಜಾಗಗಳು ಸಿಗುತ್ತಿಲ್ಲ. ವಿಶೇಷವಾಗಿ ಬುಡಕಟ್ಟು ಪ್ರದೇಶದಲ್ಲಿರುವ ಚಿಕ್ಕ ಚಿಕ್ಕ ಗುಡಿಗಳನ್ನು ನಿರ್ಮಾಣ ಮಾಡಲು ಜಾಗ ಸಿಗುತ್ತಿಲ್ಲ. ಸಭಾಭವನಗಳ ನಿರ್ಮಾಣಕ್ಕೆ ಜಾಗ ಇಲ್ಲ. ವಿಶೇಷವಾಗಿ ಗಂಗಾ ಕಲ್ಯಾಣದಂತಹ ಯೋಜನೆ ಅನುಷ್ಠಾನಗೊಳ್ಳಲು ಅವಕಾಶ ಇಲ್ಲ. ನಾನು ಒಂದು ಹಳ್ಳಿಗೆ ಹೋದಾಗ ಆ ಹಳ್ಳಿಯ ಶಾಲೆಯ ಎದುರು ಧ್ವಜದಕಂಭ ನಿಲ್ಲಿಸಲು ಅರಣ್ಯ ಇಲಾಖೆಯಿಂದ ಸಮಸ್ಯೆ ಮಾಡಿದ್ದು ನನ್ನ ಗಮನಕ್ಕೆ ಬಂತು. ಅದೇನು ಕಾನೂನು ಎಂದು ಗೊತ್ತಿಲ್ಲ. ಇನ್ನು ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅರಣ್ಯ ಹಕ್ಕು ಪತ್ರಗಳನ್ನು ಪಡೆದಿರುವವರಿಗೂ ಅನೇಕ ಸಮಸ್ಯೆಗಳು ಇವೆ.

(ಮುಂದು)

(801)/20.09.2021/12,40/ಹೆಚ್‌ವಿ:ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಶಾಂತಾರಾಮ್ ಬುಡ್ಡ ಸಿದ್ದಿ (ಮುಂದು...):-

ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನೀಡಿರುವ ಲಿಖಿತ ರೂಪದ ಉತ್ತರದಲ್ಲಿ ಪರಿಶಿಷ್ಟ ಪಂಗಡದ ಕ್ಲೇಮುದಾರರಿಗೆ ಸುಮಾರು 17,286.33 ಎಕರೆ ಭೂಮಿಯನ್ನು ಸುಮಾರು 12,481 ಹಕ್ಕುಪತ್ರಗಳ ಮೂಲಕ ವಿತರಣೆ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಈ ರೀತಿ ವಿತರಣೆ ಮಾಡಿರುವ ಹಕ್ಕುಪತ್ರಗಳಲ್ಲಿರುವ ಸಮಸ್ಯೆ ಏನೆಂದರೆ, ಕ್ಲೇಮುದಾರರು 2 ಎಕರೆ ಅಥವಾ 3 ಎಕರೆ ಭೂಮಿಯನ್ನು ಕ್ಲೇಮು ಮಾಡಿರುತ್ತಾರೆ. ಆದರೆ, ಸರ್ಕಾರ ಇದರಲ್ಲಿ ಅರ್ಧ ಭಾಗದಷ್ಟು ಎಂದರೆ, ಅರ್ಧ ಎಕರೆ

ಅಥವಾ ಮುಕ್ಕಾಲು ಎಕರೆಯನ್ನು ಮಾತ್ರ ಮಂಜೂರು ಮಾಡಿರುತ್ತದೆ. ಅನೇಕ ಪ್ರಕರಣಗಳಲ್ಲಿ ಒಂದು ಎಕರೆ ಭೂಮಿಯನ್ನು ಮಂಜೂರು ಮಾಡಿ 'ವಾಸಕ್ಕಾಗಿ' ಎಂದು ನಮೂದು ಮಾಡಿರುತ್ತದೆ. ಅರಣ್ಯ ಪ್ರದೇಶದಲ್ಲಿ ಅವರು ಗುಡಿಸಲು ಕಟ್ಟಿಕೊಂಡು ಇರುವುದಕ್ಕೆ ಕೇವಲ ಒಂದರಿಂದ ಒಂದೂವರೆ ಗುಂಟೆ ಜಾಗವಾದರೆ ಸಾಕಾಗುತ್ತದೆ. ಆದರೆ, ಸರ್ಕಾರ ಒಂದು ಎಕರೆ ಭೂಮಿಯನ್ನು 'ವಾಸಕ್ಕಾಗಿ' ಎಂದು ಕೊಟ್ಟರೆ ಅಲ್ಲಿ ಬೇರೆ ಯಾವುದೇ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಇದೂ ಸಹ ಒಂದು ಸಮಸ್ಯೆಯಾಗಿದೆ. ಹಕ್ಕುಪತ್ರಕ್ಕೆ ಆರ್.ಟಿ.ಸಿ. ಕೊಡದೇ ಇರುವುದರಿಂದ ಹಕ್ಕುಪತ್ರದ 9 ಮತ್ತು 11ನೇ ಕಾಲನಲ್ಲಿ ಅವರ ಹೆಸರು ಇಲ್ಲದೇ ಇರುವ ಕಾರಣ ಸರ್ಕಾರದ ಕೃಷಿ ಯೋಜನೆಗಳನ್ನು ಮತ್ತು ಇತರ ಯೋಜನೆಗಳನ್ನು ಅವರು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ವಿಶೇಷವಾಗಿ 'ವಾರಸು' ನೀಡಿರುವುದಿಲ್ಲ. ಈ ಭೂಮಿಯ ಯಜಮಾನನಿಗೆ 60-70 ವರ್ಷಗಳಾಗಿ ವಯೋಸಹಜವಾಗಿ ಮೃತಪಟ್ಟರೆ, ಆ ಭೂಮಿಯಾರಿಗೆ ಸೇರಬೇಕು ಎನ್ನುವ ಉಲ್ಲೇಖ ಆ ಹಕ್ಕುಪತ್ರದಲ್ಲಿ ಇರುವುದಿಲ್ಲ. ಅವರಿಗೆ ಮಂಜೂರು ಮಾಡಿರುವ ಜಾಗ ಅಂತಿಮಗೊಳಿಸುವುದಕ್ಕೂ ಮುಂಚೆ ಜಿ.ಪಿ.ಎಸ್.ನಿಂದ ಅಳತೆ ಮಾಡುವಂತಹ ಸಂದರ್ಭದಲ್ಲಿ ಟ್ರಚ್ ಅನ್ನು ಹೊಡೆದು ಜಾಗವನ್ನು ಕಡಿಮೆಗೊಳಿಸಿರುವಂತಹ ಉದಾಹರಣೆಗಳನ್ನು ನಾನು ಮೈಸೂರು ಮತ್ತು ಕೊಡುಗು ಜಿಲ್ಲೆಗಳಲ್ಲಿ ನೋಡಿದ್ದೇನೆ. ಈ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಿರುವುದಿಲ್ಲ.

ಸನ್ಮಾನ್ಯ ಸಭಾಪತಿಯವರೇ, ಒಂದು ಮನೆ ಕಟ್ಟಿದ ಮೇಲೆ ಪಕ್ಕದಲ್ಲಿ ಒಂದು ಶೌಚಾಲಯ ಮತ್ತು ಒಂದು ಚಿಕ್ಕ ಅಂಗಳವನ್ನು ಮಾಡಿಕೊಳ್ಳಬೇಕೆಂದರೆ, ಕನಿಷ್ಠಪಕ್ಷ 3 ರಿಂದ 4 ಗುಂಟೆಗಳಷ್ಟು ಭೂಮಿಯಾದರೂ ಬೇಕಾಗುತ್ತದೆ. ನಾನು ಕಳೆದ ವಾರ ಹೆಚ್.ಡಿ.ಕೋಟೆ ತಾಲ್ಲೂಕಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಕೇವಲ 20x20 ಅಡಿ ವಿಸ್ತೀರ್ಣದ ಗುಡಿಸಲಲ್ಲಿ ಸುಮಾರು 3-4 ಕುಟುಂಬಗಳು ವಾಸವಾಗಿವೆ. ಬೇರೆಯವರು ಒಂದು ಇಂಚೂ ಜಾಗವನ್ನು ಕೊಡುವುದಿಲ್ಲ. ಮಾನ್ಯ ಸಚಿವರು ಕೊಟ್ಟಿರುವಂತಹ ಉತ್ತರವನ್ನು ನೋಡಿದರೆ ಅಲ್ಲಿನ ಇನ್ನೂ ಅನೇಕ ಸಮಸ್ಯೆಗಳು ಬಗೆಹರಿಯುವುದಿಲ್ಲ ಎನ್ನುವುದು ಗೊತ್ತಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಈ ಸಮಸ್ಯೆಯನ್ನು ಹಿಂದೆ ಅರಣ್ಯ ಸಚಿವರಾಗಿದ್ದ ಮಾನ್ಯ ಆನಂದ್‌ಸಿಂಗ್‌ರವರ ಗಮನಕ್ಕೂ ತಂದಿದ್ದೆ. ಸಚಿವರಾದ ಮಾನ್ಯ ಅಶ್ವಥ್‌ನಾರಾಯಣ್‌ರವರು ರಾಮನಗರ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ನೋಡಿದ್ದಾರೆ.

ನಮ್ಮ ಉಸ್ತುವಾರಿ ಸಚಿವರಿಗೂ ಸಹ ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳ ಪರಿಚಯವಿದೆ. ಅನೇಕ ಜಿಲ್ಲೆಗಳಲ್ಲಿರುವ ಈ ಸಮಸ್ಯೆಗೆ ಎಲ್ಲಿ ಕೇಳಿದರೂ 'ಅರಣ್ಯಪ್ರದೇಶದ ಜಾಗ' ಎನ್ನುವ ಉತ್ತರವನ್ನು ಹೇಳಿ ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಸಿಕೊಂಡಿದ್ದಾರೆ. ನಾನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿಗೆ ಭೇಟಿ ನೀಡಿದಂತಹ ಸಂಭವದಲ್ಲಿ ನಕ್ಸಲೇಟ್‌ಗಳನ್ನು ಹಿಡಿಯುವುದಕ್ಕೆ ಸಹಾಯವನ್ನು ಮಾಡಿದಂತಹ ವನವಾಸಿಗಳ ಜನರ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ ವಿಷಯ ಕಂಡು ಬಂದಿದೆ. ಈ ವಿಚಾರವಾಗಿಯೂ ಅರಣ್ಯ ಇಲಾಖೆಯ ಕಾರಣವನ್ನು ನೀಡಲಾಗುತ್ತಿದೆ. ನಾನು ಅರಣ್ಯ ಇಲಾಖೆಯ ಯೋಜನೆಯನ್ನು ವಿರೋಧಿಸುತ್ತಿಲ್ಲ. ನಾವೆಲ್ಲರೂ ಈ ನಿಟ್ಟಿನಲ್ಲಿ ಗಮನಹರಿಸಿ ಅವರ ಬದುಕಿಗೆ ಬೇಕಾಗಿರುವಷ್ಟು ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕೆಂದು ತಮ್ಮ ಮೂಲಕ ಮಾನ್ಯ ಸದಸ್ಯರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಉಮೇಶ್ ವಿ.ಕತ್ತಿ:- ಸನ್ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಸದಸ್ಯರಾದ ಶ್ರೀ ಶಾಂತರಾಮ್ ಬುಡ್ಡೆ ಸಿದ್ದಯವರು ಪ್ರಸ್ತಾಪ ಮಾಡಿರುವ ಪ್ರಶ್ನೆಗಳಿಗೆ ಸವಿಸ್ತಾರವಾದ ಉತ್ತರಗಳನ್ನು ಕೊಡಲಾಗಿದೆ. ಸುಮಾರು 56,055 ಎಕರೆ ಭೂಮಿಗಳಿಗೆ ಅನ್ವಯವಾಗುವಂತೆ ಸುಮಾರು 15798 ಜನರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ಮುಂದೆ ಕಂದಾಯ ಇಲಾಖೆಯಿಂದ ಆ ಭೂಮಿಯನ್ನು ಪಡೆದುಕೊಳ್ಳಬಹುದಾಗಿದೆ. ಯಾರಿಗೂ ಒಂದು ಗುಂಟೆ ಅಥವಾ ಏರಡು ಗುಂಟೆ ಭೂಮಿಯನ್ನು ಹಂಚಿಕೆ ಮಾಡಿಲ್ಲ. ಎಲ್ಲರಿಗೂ ಸುಮಾರು ಎರಡು, ಎರಡೂವರೆ ಎಕರೆ ಭೂಮಿ ದೊರಕಿದೆ. ನಿರ್ದಿಷ್ಟವಾಗಿರುವ ಪ್ರಕರಣಗಳ ಬಗ್ಗೆ ಮಾನ್ಯ ಸದಸ್ಯರು ಉಲ್ಲೇಖ ಮಾಡಿದರೆ, ನಾನೇ ಖುದ್ದು ಅಲ್ಲಿಗೆ ಭೇಟಿ ನೀಡಿ ಸರಿಪಡಿಸುವಂತಹ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಶ್ರೀ ಶಾಂತರಾಮ್ ಬುಡ್ಡೆ ಸಿದ್ದ :- ಸನ್ಮಾನ್ಯ ಸಭಾಪತಿಯವರೇ, ಈಗಾಗಲೇ ಆಯಾಯ ಗ್ರಾಮಗಳಲ್ಲಿ ಇರುವಂತಹ ಗ್ರಾಮ ಅರಣ್ಯ ಹಕ್ಕು ಸಮಿತಿಗಳು ಸರ್ವೆ ಮಾಡಿ ಕೊಟ್ಟಿರುವಂತಹ ವರದಿಯನ್ನು ಅನೇಕ ಕಡೆಗಳಲ್ಲಿ ಉಪ ವಿಭಾಗ ಮಟ್ಟದಲ್ಲಿ ಕಡಿಮೆಗೊಳಿಸಲಾಗುತ್ತಿದೆ. ಇಂತಹ ಸಮಸ್ಯೆಯೂ ಇದೆ.

ಸನ್ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ ನಾನು ಎಲ್ಲ ಮಾನ್ಯ ಸಚಿವರಲ್ಲಿ ಮತ್ತು ಮಾನ್ಯ ಸದಸ್ಯರುಗಳಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ನಮ್ಮನಮ್ಮ ಗ್ರಾಮಗಳಲ್ಲಿ ಇರುವಂತಹ ಬುಡಕಟ್ಟು ಸಮುದಾಯದ ವಸತಿ ಪ್ರದೇಶಗಳಿಗೆ ಭೇಟಿ ಕೊಟ್ಟು ನೋಡಬೇಕು. ನಾನೊಬ್ಬನೇ ಧ್ವನಿ ಎತ್ತಿದರೆ ಸಾಕಾಗುವುದಿಲ್ಲ. ಇವತ್ತಿಗೂ ಅಕ್ಷರಶಃ

ಪ್ರಾಣಿಗಳ ರೀತಿಯಲ್ಲಿ ಅವರು ಬದುಕುತ್ತಿದ್ದಾರೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಉಡುಪಿ, ದಕ್ಷಿಣ ಕನ್ನಡ, ರಾಮನಗರ ಮತ್ತು ಚಾಮರಾಜ ನಗರ ಜಿಲ್ಲೆಗಳಲ್ಲಿ ಇವತ್ತಿಗೂ ಇವರುಗಳು ತುಂಬ ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಾನು ಇಲ್ಲಿ ಉಲ್ಲೇಖ ಮಾಡಿರುವ ಸಮಸ್ಯೆಗಳನ್ನು ಹೊರತುಪಡಿಸಿ ಇನ್ನೂ ಅನೇಕ ಸಮಸ್ಯೆಗಳಿವೆ. ಆದ್ದರಿಂದ ದಯಮಾಡಿ ಮಾನ್ಯ ಸಚಿವರು ಮತ್ತು ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸುವ ಕಡೆ ಗಮನಹರಿಸಬೇಕೆಂದು ವಿನಂತಿ ಮಾಡಿಕೊಂಡು ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಶ್ರೀ ಉಮೇಶ್ ವಿ.ಕತ್ತಿ:- ಸನ್ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗೆ ಸುಮಾರು 56,055 ಎಕರೆ ಭೂಮಿಗಳಿಗೆ ಅನ್ವಯವಾಗುವಂತೆ ಸುಮಾರು 15798 ಜನರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ ಎನ್ನುವ ಉತ್ತರವನ್ನು ನೀಡಿದ್ದೇನೆ. ಇಂತಹ ಗ್ರಾಮ, ಇಂತಹ ಊರಿನಲ್ಲಿ ಇಂತಹ ಸಮಸ್ಯೆ ಇದೆಯೆಂದು ಹೇಳಿದರೆ, ನಾನೇ ಖುದ್ದಾಗಿ ಅಲ್ಲಿಗೆ ಹೋಗಿ ಸರಿಪಡಿಸುವಂತಹ ಕೆಲಸವನ್ನು ಮಾಡುತ್ತೇನೆ. ಇಲ್ಲಿ ಕುಳಿತುಕೊಂಡು ಮಾತನಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಒಂದು ಸಭೆ ನಡೆಸಿ ಆ ಮೂಲಕ ಎಲ್ಲಿ ತೊಂದರೆ ಇದೆ ಅದನ್ನು ಸರಿಪಡಿಸುವಂತಹ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.

ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ:920
(ಉತ್ತರವನ್ನು ಲಗತ್ತಿಸಲಾಗಿದೆ)

ಡಾ||ವೈ.ಎ.ನಾರಾಯಣಸ್ವಾಮಿ:- ಸನ್ಮಾನ್ಯ ಸಭಾಪತಿಯವರೇ, ನಾನು ಬಹಳ ನೇರವಾದ ಮತ್ತು ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿದ್ದೇನೆ. ಇಂತಹ ಸ್ಪಷ್ಟವಾಗಿರುವಂತಹ ಪ್ರಶ್ನೆಗೆ ಮಾನ್ಯ ಮಂತ್ರಿಗಳ ಮೂಲಕ ಇಲಾಖೆಯ ಅಧಿಕಾರಿಗಳು ಬಹಳ ಕೆಟ್ಟದ್ದಾಗಿ ಉತ್ತರವನ್ನು ನೀಡಿದ್ದಾರೆ. ಈ ಉತ್ತರವನ್ನು ನಾನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ದಯವಿಟ್ಟು ತಾವು ನಮ್ಮ ರಕ್ಷಣೆಗೆ ಬರಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. 'ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಮಸೀದಿ, ಚರ್ಚ್ ಮತ್ತು ದೇವಸ್ಥಾನಗಳಲ್ಲಿ ಆಗುತ್ತಿರುವ ಶಬ್ದಮಾಲಿನ್ಯದ ಬಗ್ಗೆ ಪರಿಸರ ಇಲಾಖೆಯ ಗಮನಕ್ಕೆ ಬಂದಿದೆಯೇ; ಬಂದಿದ್ದರೆ ಯಾವ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಸರ್ಕಾರ 'ಗಮನಕ್ಕೆ ಬಂದಿದೆ' ಎನ್ನುವ ಉತ್ತರವನ್ನು ಕೊಟ್ಟಿದೆ. ಆದರೆ, ಕ್ರಮವನ್ನು ಮಾತ್ರ ಜರುಗಿಸಿಲ್ಲ. ಈ ಪ್ರಶ್ನೆ ಯಾವಾಗ ಉದ್ಭವವಾಯಿತು ಎಂದರೆ, 20ನೇ ಶತಮಾನದ ಆಜುಬಾಜಿನಲ್ಲಿ ಧ್ವನಿವರ್ಧಕ ಮತ್ತು ಮೈಕ್ರೋ ಫೋನ್‌ಗಳ ಅನ್ವೇಷಣೆ ಆಯಿತು. ಇದಕ್ಕೂ ಮೊದಲು ಮಸೀದಿಗಳಲ್ಲಿ 'ಅಜ್ಞಾನ' ಅನ್ನು ಒಂದು ಪಾಟ್‌ಫಾರಂ ಹಾಕಿಕೊಂಡು ಕೂಗುತ್ತಿದ್ದರು. ದೇವಸ್ಥಾನಗಳಲ್ಲಿ ದೇವಸ್ಥಾನದ ಪ್ರಾಂಗಳನ್ನು ಮಾತ್ರ ಕೇಳಿಸುವಂತೆ ಘಂಟೆ ಬಾರಿಸಿ, ಪೂಜೆ ಮಾಡಿಕೊಂಡು ಬರುತ್ತಿದ್ದೆವು. ಚರ್ಚ್‌ಗಳಲ್ಲಿಯೂ ಅದೇ ರೀತಿಯ ವ್ಯವಸ್ಥೆ ಇತ್ತು. ಆದರೆ, 1930ನೇ ಇಸವಿಯಲ್ಲಿ ಸಿಂಗಪೂರ್‌ನ ಮಸೀದಿಯೊಂದರಲ್ಲಿ ಮೊಟ್ಟಮೊದಲನೆಯ ಬಾರಿಗೆ ಧ್ವನಿವರ್ಧಕವನ್ನು ಅಳವಡಿಸಲಾಯಿತು. ಆ ವ್ಯವಸ್ಥೆ ಇವತ್ತು ಇಡೀ ಪ್ರಪಂಚವನ್ನೇ ಕಾಡಿದೆ. ಧ್ವನಿವರ್ಧಕಗಳಿಂದಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ಹೇಳಲು ಅಸಾಧ್ಯವಾಗಿದೆ. ಬೆಳಿಗ್ಗೆ 4-5 ಗಂಟೆಗೆ ಧ್ವನಿವರ್ಧಕದ ಮೂಲಕ ಕೂಗುವುದು ಪ್ರಾರಂಭ ಮಾಡಿದರೆ ಅಕ್ಕಪಕ್ಕದ ಮನೆಗಳಲ್ಲಿ ಇರುವ ಮಕ್ಕಳು ನಿದ್ರೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ವೃದ್ಧರ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಇದು ನನ್ನೊಬ್ಬನಿಗೆ ಸಂಬಂಧಪಟ್ಟ ವಿಚಾರವಾಗಿಲ್ಲ. ಎಲ್ಲರಿಗೂ ಸಂಬಂಧಪಟ್ಟ ವಿಚಾರವಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಯಾವುದೇ ಕಾರಣಕ್ಕೂ ಧ್ವನಿವರ್ಧಕವನ್ನು ಬಳಸಬಾರದು ಎನ್ನುವ ಆದೇಶವನ್ನು ಪರಿಸರ ಇಲಾಖೆಯಿಂದ ಹೊರಡಿಸಲಾಗಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿ ತಮ್ಮಗೆ ಇಷ್ಟ ಬಂದಂತೆ ವರ್ತಿಸುತ್ತಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ಮುಂದುವರೆದ ರಾಷ್ಟ್ರಗಳಾದ ನೆದರ್‌ಲ್ಯಾಂಡ್, ಜರ್ಮನಿ, ಫ್ರಾನ್ಸ್, ಸ್ವಿಜರ್‌ಲ್ಯಾಂಡ್, ಪಾನ್ಸ್, ಯು.ಕೆ. ಆಸ್ಟ್ರಿಯ, ಬೆಲ್ಜಿಯಂ, ನಾರ್ವೆ ಮತ್ತು ನೈಜೀರಿಯಾ ದೇಶಗಳಲ್ಲಿ ಧ್ವನಿವರ್ಧಕವನ್ನು ಬ್ಯಾನ್ ಮಾಡಿದ್ದಾರೆ. ಯು.ಎಸ್.ಎ. ಮಿಚಿಗಾನ್ ನಲ್ಲಿ ಯಾರೂ ಧ್ವನಿವರ್ಧಕವನ್ನು ಬಳಕೆ ಮಾಡಬಾರದು ಎನ್ನುವ ಆದೇಶವನ್ನು ಮಾಡಿದ್ದಾರೆ. ಅತ್ಯಂತ ಹೆಚ್ಚಿನ ಜನಸಂಖ್ಯೆ ಇರುವಂತಹ ಇಂಡೋನೇಶಿಯಾದಲ್ಲಿಯೂ ಸಹ ಇದರ ಮೇಲೆ ಮಿತಿಯನ್ನು ಹೇರಿದ್ದಾರೆ.

ಸನ್ಮಾನ್ಯ ಸಭಾಪತಿಯವರೇ, ಸಂವಿಧಾನದ ಅನುಚ್ಛೇದ 25 ಮತ್ತು 26ರಲ್ಲಿ ಎಲ್ಲಾ ಧರ್ಮೀಯರಿಗೂ ಧಾರ್ಮಿಕ ಆಚರಣೆ ಮಾಡುವುದಕ್ಕೆ ಅವಕಾಶವನ್ನು ನೀಡಲಾಗಿದೆ. ನಾನು ಯಾವುದೇ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬರುವ ನಿಟ್ಟಿನಲ್ಲಿ ಮಾತನಾಡುತ್ತಿಲ್ಲ. ಆದರೆ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಒಂದು ದಿಟ್ಟ ಹಜ್ಜೆಯನ್ನಿಡಬೇಕೆಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟಿನ ರೂಲಿಂಗ್ ಇದೆ. 2017ನೇ ಇಸವಿಯಲ್ಲಿ ಮದ್ರಾಸ್ ಹೈಕೋರ್ಟ್ ಸುಪ್ರೀಂ ಕೋರ್ಟಿನ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕೆನ್ನುವ ಆದೇಶವನ್ನು ನೀಡಿದೆ. ಇತ್ತೀಚೆಗೆ 2020ನೇ ಇಸವಿಯಲ್ಲಿ ಬೆಂಗಳೂರಿನ ಗೋವಿಂದರಾಜನಗರ ಮತ್ತು ವಿಜಯನಗರದ ಮಸೀದಿಗಳಲ್ಲಿ ಹೆಚ್ಚು ಶಬ್ದಮಾಲಿನ್ಯವಾಗುತ್ತಿದೆಯೆಂದು ಕೋರ್ಟಿಗೆ ಹೋದ ಹಿನ್ನೆಲೆಯಲ್ಲಿ ಕೋರ್ಟ್, 'ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲನೆ ಮಾಡಿ' ಎನ್ನುವ ಆದೇಶವನ್ನು ನೀಡಿದೆ. ಇಷ್ಟೆಲ್ಲ ಆದೇಶಗಳಿದ್ದರೂ ಸಹ ಪರಿಸರ ಇಲಾಖೆ ಕೈಕಟ್ಟಿಕೊಂಡು ಕುಳಿತಿದೆ. ಪರಿಸರ ಇಲಾಖೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯೆಂದರೆ, ಹಿಂದಿನ ಅಧಿವೇಶನದಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಪ್ರಶ್ನೆ ಕೇಳಿದೆ. ನಾನು ಪ್ರಶ್ನೆ ಕೇಳಿದ ಮೇಲೆ ಸುಮಾರು 12 ಧಾರ್ಮಿಕ ಕೇಂದ್ರಗಳಿಗೆ ನೋಟೀಸ್ ಕೊಟ್ಟಿದ್ದಾರೆ. ಈ ರೀತಿ ಶಬ್ದಮಾಲಿನ್ಯವನ್ನುಂಟು ಮಾಡಿರುವ ಎಷ್ಟು ಮಸೀದಿ, ಮಂದಿರ ಮತ್ತು ಚರ್ಚ್‌ಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎನ್ನುವ ಪ್ರಶ್ನೆಗೆ, 'ಸುಮಾರು 22 ಧಾರ್ಮಿಕ ಕೇಂದ್ರಗಳಿಂದ ಶಬ್ದಮಾಲಿನ್ಯವುಂಟಾಗುತ್ತಿರುವುದು ಗಮನಕ್ಕೆ ಬಂದಿದೆ' ಎನ್ನುವ ಉತ್ತರವನ್ನು ನೀಡಿದ್ದಾರೆ. ಇವುಗಳ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಾಗಿದೆಯೆಂದರೆ, ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸಲಾಗಿದೆ, ದೇವಸ್ಥಾನಗಳಲ್ಲಿ ಡೋಲು ಮತ್ತು ಡ್ರಂಗಳನ್ನು ಬಾರಿಸುವುದನ್ನು ನಿಲ್ಲಿಸಲಾಗಿದೆ ಎನ್ನುವ ಉತ್ತರವನ್ನು ಕೊಟ್ಟಿದ್ದಾರೆ. ಇದನ್ನು ಹೊರತುಪಡಿಸಿ ಸುಮಾರು 6 ಮಸೀದಿಗಳಿಗೆ ದಿನಾಂಕ:10.06.2021 ಮತ್ತು 09.06.2021ರಲ್ಲಿ

ಪತ್ರಗಳನ್ನು ಬರೆಯಲಾಗಿದೆ. ಅವುಗಳಿಗೆ ಇಲ್ಲಿಯವರೆವಿಗೂ ಉತ್ತರ ಬಂದಿಲ್ಲ. ಮತ್ತೊಂದು 6 ಧಾರ್ಮಿಕ ಕೇಂದ್ರಗಳನ್ನು ಪೊಲೀಸ್ ಇಲಾಖೆಗೆ ವಹಿಸಿಕೊಡಲಾಗಿದೆ. ಅಲ್ಲಿಂದ ಇನ್ನೂ ಉತ್ತರ ಬಂದಿಲ್ಲ. ಈ ಇಲಾಖೆ ಜೀವಂತವಾಗಿದೆಯೇ ಇಲ್ಲವೇ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ದೂರು ಬಂದಾಗ ಮಾತ್ರ ಕ್ರಮ ತೆಗೆದುಕೊಳ್ಳಬಾರದು.

(ಮುಂದುವರಿದಿದೆ)

(802) 20.9.2021 12.50 ಪಿಕೆ:ವಿಕೆ

ಶ್ರೀ ಆನಂದ್ ಸಿಂಗ್:- ಮಾನ್ಯ ಸಭಾಪತಿಗಳೇ, ಮಾನ್ಯ ಸದಸ್ಯರು ಮಾತನಾಡುತ್ತಾ, ಈ ವಿಚಾರವಾಗಿ ಕ್ರಮ ಕೈಗೊಳ್ಳಬೇಕು; ಬೇರೆ ಬೇರೆ ರಾಷ್ಟ್ರಗಳಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಆದರೆ, ಕೇಂದ್ರ ಸರ್ಕಾರ ನಿಯಮದ ಸೆಕ್ಷನ್ 5ರ ಪ್ರಕಾರ ಅಲ್ಲಿನ ನಿಯಮ ಇದೆಯೋ ಅದರ ಪ್ರಕಾರ ರಾಜ್ಯ ಸರ್ಕಾರ ನಿರ್ದೇಶನ ಹೊರಡಿಸಿದೆ. ಅದರ ಪ್ರಕಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರ್ದಿಷ್ಟವಾದ decimal ನಲ್ಲಿ ಶಬ್ದ ಇರಬೇಕು ಎನ್ನುವ ನಿಯಮ ಇದೆ. ಆ ಶಬ್ದ ಕಾರ್ಯನೆಯದ್ದಾಗಿರಬಹುದು, ಬೇರೆ ಬೇರೆ ಉಪಕರಣಗಳ ಶಬ್ದ ಇರಬಹುದು ಅಥವಾ ಬೇರೆ ಬೇರೆ ಕಾರ್ಯಕ್ರಮಗಳನ್ನು ಮಾಡುವಾಗ ನಿರ್ದಿಷ್ಟ ನಿಯಮವನ್ನು ಪಾಲಿಸಬೇಕಾಗುತ್ತದೆ. ಇದರ ಜೊತೆ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಶಬ್ದ ಮಾಡುವುದನ್ನು ಬ್ಯಾನ್ ಮಾಡಲಾಗಿದೆ. ಆದರೆ ಮಾನ್ಯ ಸದಸ್ಯರು, ಇಲಾಖೆ ಮಲಗಿದೆಯೇ ಎನ್ನುವ ಪ್ರಶ್ನೆಯನ್ನು ಕೇಳಿದರು. ನಿಜವಾಗಲೂ ಇಲಾಖೆ ಮಲಗಿಲ್ಲ. ಸಾಧ್ಯವಾದ ಮಟ್ಟಿಗೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಮಾನ್ಯ ಸಭಾಪತಿಗಳೇ, ಇದು ಇವತ್ತಿನ ವಿಚಾರವಲ್ಲ; ಸುಮಾರು ವರ್ಷಗಳಿಂದ ನಡೆಯುತ್ತಿದೆ. ಮಸೀದಿ ಆಗಿರಲಿ, ಮಂದಿರ ಆಗಿರಲಿ ಅಥವಾ ಸಾರ್ವಜನಿಕವಾಗಿ ಭಾಷಣ ಮಾಡುವಾಗ ನಿಯಮ ಉಲ್ಲಂಘನೆ ಮಾಡುತ್ತಿರುವುದನ್ನು ನಾವೆಲ್ಲಾ ನೋಡುತ್ತಾ ಬಂದಿದ್ದೇವೆ. ನಮ್ಮ ಪರಿಸರ ಇಲಾಖೆ ಮಾತ್ರ ಇದನ್ನು ನಿಯಂತ್ರಣ ಮಾಡುವುದಕ್ಕೆ ಬಹಳ ಕಷ್ಟವಾಗುತ್ತದೆ. ನಮ್ಮಲ್ಲಿನ ಸೆಕ್ಷನ್ 5ರ ಅಡಿಯಲ್ಲಿ ಇಲಾಖೆಯಿಂದ, ಸರ್ಕಾರದಿಂದ ಒಂದು ಆದೇಶ ಹೊರಡಿಸಿದ್ದೇವೆ. ಇದರ ಬಗ್ಗೆ ಡಿಬಿಜಿ ಮತ್ತು ಡಿಎಸ್‌ಪಿ ಹುದ್ದೆಯಲ್ಲಿರುವವರ ಸಹಕಾರದಿಂದ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದ್ದೇವೆ. ನಮ್ಮ ಇಲಾಖೆಯ ಅಪರ ಕಾರ್ಯದರ್ಶಿಗಳು, ತಾವೇನಾದರೂ ಕ್ರಮ ತೆಗೆದುಕೊಳ್ಳುತ್ತೀರಾ ಎಂದು ಗೃಹ ಇಲಾಖೆಗೆ ಪ್ರಶ್ನೆ ಕೇಳಿ ಪತ್ರ ಬರೆದಿದ್ದಾರೆ. ಅವರು ಉತ್ತರ ಕೊಟ್ಟಿದ್ದಾರೆ; ಅದು ಸರಿಯಾದ ಉತ್ತರ ಎಂದು ನನಗೆ ಕಾಣಿಸುತ್ತಿಲ್ಲ. ಆದರೆ, ಗೃಹ ಇಲಾಖೆಯವರು ಅಕಸ್ಮಾತ್ ಕ್ರಮ ತೆಗೆದುಕೊಳ್ಳದೇ ಹೋದರೆ, ಸೆಕ್ಷನ್ 15ರ ಅಡಿ ನಾವೇ

ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆ ಹಿನ್ನೆಲೆಯಲ್ಲಿ ಉಲ್ಲಂಘನೆಯಂತಹ ಪ್ರಕರಣಗಳು ನಡೆದಾಗ ನಮ್ಮ ಇಲಾಖೆಯ ವತಿಯಿಂದ ಕ್ರಮ ಕೈಗೊಳ್ಳದೇ ಹೋದರೆ ಆ ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಬಯಸುತ್ತೇನೆ.

ಡಾ: ವೈ.ಎ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಗಳೆ, ಮಾನ್ಯ ಮಂತ್ರಿಗಳು ಸದನಕ್ಕೆ ತಪ್ಪು ಉತ್ತರ ಕೊಟ್ಟಿದ್ದಾರೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ತನಕ ಯಾವುದೇ ಲೌಡ್ ಸ್ಪೀಕರ್ ಹಾಕುವ ಹಾಗಿಲ್ಲ ಎಂದು ಹೇಳುತ್ತಿದ್ದಾರೆ. ನೀವು ದಯವಿಟ್ಟು ನನ್ನ ಜೊತೆಗೆ ಬನ್ನಿ, ಬೆಳಿಗ್ಗೆ 4 ಗಂಟೆಗೆ ಅಜ್ಜಾನ್ ಕೂಗುವುದನ್ನು ತೋರಿಸುತ್ತೇನೆ. 5 ಗಂಟೆಗೂ ಕೂಗುತ್ತಾರೆ. ಇದು ಬ್ಯಾನ್ ಆಗಿದೆಯೇ? ಸರಿಯಾಗಿ ಉತ್ತರ ಹೇಳಬೇಕು. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರಿನ ಮಸೀದಿ-ಮಂದಿರಗಳಲ್ಲಿ ಲೌಡ್ ಸ್ಪೀಕರ್ ಅಳವಡಿಸಬೇಕಾದರೆ ಅನುಮತಿ ತೆಗೆದುಕೊಳ್ಳಬೇಕು. ಎಷ್ಟು ಜನ ಈ ರೀತಿ ಪರ್ಮಿಷನ್ ತೆಗೆದುಕೊಂಡಿದ್ದಾರೆ? ಈ ಕುರಿತು ನಿಮ್ಮ ಹತ್ತಿರ ಮಾಹಿತಿ ಇದೆಯೇ? ನಿಮ್ಮ ಇಲಾಖೆಯವರು ಬೇರೆ ವ್ಯವಸ್ಥೆಯಲ್ಲಿ ತಲ್ಲೀನರಾಗಿಬಿಟ್ಟಿದ್ದಾರೆ. ಶಬ್ದ ಮಾಲಿನ್ಯದ ಬಗ್ಗೆ ಇವರು ಗಮನಹರಿಸುತ್ತಿಲ್ಲ. ಯಾವುದೇ ಮಸೀದಿ-ಮಂದಿರಗಳಲ್ಲಿ ಲೌಡ್ ಸ್ಪೀಕರ್ ಹಾಕಬೇಕಾದರೆ ಅನುಮತಿ ತೆಗೆದುಕೊಳ್ಳಬೇಕು. ಎಷ್ಟು ಜನ ಅನುಮತಿ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ನಮಗೆ ಕೊಡಿ.

ಶ್ರೀ ಆನಂದ್ ಸಿಂಗ್:- ಮಾನ್ಯ ಸಭಾಪತಿಗಳೆ, ಮಾನ್ಯ ಸದಸ್ಯರು ಸರಿಯಾದ ಪ್ರಶ್ನೆ ಕೇಳುತ್ತಿದ್ದಾರೆ. ಆದರೆ, ಲೈಸೆನ್ಸ್ ತೆಗೆದುಕೊಂಡಿದ್ದಾರೋ ಇಲ್ಲವೋ ಎನ್ನುವುದನ್ನು ಗೃಹ ಇಲಾಖೆ ಪರಿಶೀಲಿಸಬೇಕಾಗುತ್ತದೆ. ಅಲ್ಲಿ ಯಾವ ಮಟ್ಟದಲ್ಲಿ ಸೌಂಡ್ ಇಟ್ಟಿದ್ದಾರೆ ಎನ್ನುವುದಕ್ಕೆ ತಾರ್ತಿಕವಾಗಿ ನಮ್ಮ ಇಲಾಖೆಯಿಂದ ಅವರಿಗೆ ಸರ್ಪೋರ್ಟ್ ಮಾಡಲಾಗುತ್ತದೆ. ಆದರೆ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕಾಗುತ್ತದೆ. ಲೈಸೆನ್ಸ್ ಕೊಟ್ಟಿದ್ದಾರೋ ಇಲ್ಲವೋ ಎಂದು ನಮ್ಮ ಇಲಾಖೆಯವರು ನೋಡುವುದಕ್ಕಾಗುವುದಿಲ್ಲ.

ಸಭಾಪತಿಯವರು:- ಈ ವಿಚಾರವಾಗಿ ನಿಮ್ಮ ಮತ್ತು ಗೃಹ ಇಲಾಖೆಯವರು ಕುಳಿತು ಚರ್ಚೆ ಮಾಡಿ ಕ್ರಮ ಕೈಗೊಳ್ಳಲಿ.

ಈಗಾಗಲೇ ಪ್ರಶೋತ್ತರ ಕಲಾಪ ಪ್ರಾರಂಭವಾಗಿ ಒಂದು ಗಂಟೆ ಐವತ್ತು ನಿಮಿಷಗಳ ಅವಧಿ ಮುಗಿದಿದೆ. ಇನ್ನೂ ತಡೆಹಿಡಿಯಲಾದ ಪ್ರಶ್ನೆಗಳಿವೆ. 1.10 ಗಂಟೆಯ ಒಳಗೆ ಪ್ರಶೋತ್ತರವನ್ನು ಮುಗಿಸುತ್ತೇನೆ. ಸದಸ್ಯರುಗಳು ಸಹಕರಿಸಬೇಕು.

ಪ್ರಶ್ನೆ ಸಂಖ್ಯೆ: 203**(ಉತ್ತರ ಪ್ರತಿ ಲಗತ್ತಿಸಲಾಗಿದೆ)**

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಗಳೇ, ಕಳೆದ 5 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಯ ರಸ್ತೆಗಳಲ್ಲಿ ಗೆರೆಗಳನ್ನು ಹಾಕುತ್ತಾರೆ; ನಂತರ ಪುನಃ ಅದನ್ನು ಕಡಿಯುತ್ತೀರಿ. ಅ ವ್ಯವಸ್ಥೆ ಹೇಗೆದೆ ಎನ್ನುವುದರ ಬಗ್ಗೆ ಮಾನ್ಯ ಸಚಿವರ ಗಮನಸೆಳೆಯಬಯಸುತ್ತೇನೆ. ಈ ರಾಜ್ಯದ ಎಲ್ಲಾ ಇಲಾಖೆಗಳು ಮತ್ತೊಂದು ಇಲಾಖೆಯ ಕಾಯಿದೆಗಳನ್ನು ಗೌರವಿಸಬೇಕು ಮತ್ತು ಒಪ್ಪಬೇಕು. ಸ್ವೇಚ್ಛಾಚಾರದ ಆಡಳಿತ ಮಾಡುವುದಕ್ಕೆ ಆಗುವುದಿಲ್ಲ. ಕರ್ನಾಟಕ ನೀರಾವರಿ ನಿಗಮದಿಂದ ನಿರ್ವಹಿಸಲಾಗುತ್ತಿರುವ ಸೌಕೂರ ಏತ ನೀರಾವರಿ ಯೋಜನೆಯಲ್ಲಿ ಅಪಾರ ಪ್ರಮಾಣದ ಮರಗಳನ್ನು ಕಟಾವು ಮಾಡಿ ವಿದ್ಯುತ್ ಕೇಬಲ್‌ಗಳನ್ನು ಹಾಕುವುದಕ್ಕೆ ಇಲಾಖೆಯಿಂದ ಅನುಮತಿಯನ್ನು ಪಡೆಯಲಾಗಿದೆಯೇ ಎನ್ನುವ ಪ್ರಶ್ನೆಗೆ, ಸೌಕೂರು ಏತ ನೀರಾವರಿ ಯೋಜನೆಯಲ್ಲಿ ವಿದ್ಯುತ್ ಕೇಬಲ್ ಹಾಕುವ ಬಗ್ಗೆ ಅಡಚಣೆಯಾಗಿ ಮರಗಳನ್ನು ಕತ್ತರಿಸಲು ಅನುಮತಿ ಕೋರಿ ವಾರಾಹಿ ನೀರಾವರಿ ನಿಗಮದವರು ದಿನಾಂಕ 10.8.2021ರಂದು ಕುಂದಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಪರಿಶೀಲನಾ ಹಂತದಲ್ಲಿ ಇರುತ್ತದೆ ಎಂದು ತಿಳಿಸಿದ್ದೀರಿ. ಇದು ಕೇಬಲ್ ಹಾಕುವುದಕ್ಕೆ ಕೇಳಿರುವಂಥದ್ದು. 7 ಕಿ.ಮೀ. ಪೈಪ್ ಲೈನ್ ಮಾಡಿಕೊಂಡು ಹೋಗುತ್ತಾರೆ; ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಗಳು ಹೋಗುತ್ತವೆ. ಅದನ್ನು ಕೇಳುವುದು ಬೇಡವೇ? ಅಲ್ಲಿ Assistant Conservator of Forests (ACF), Range Forest Officer (RFO), Deputy Range Forest Officer (DRFO) and Forest Guard (FG) ಅಧಿಕಾರಿಗಳಿರುತ್ತಾರೆ. ಅಂದರೆ, ಇಡೀ ವ್ಯವಸ್ಥೆಯನ್ನೇ ಗಾಳಿಗೆ ತೂರಲಾಗಿದೆ ಎಂದು ಗೊತ್ತಾಗುತ್ತದೆ. ಹಾಗಾದರೆ ನಿಮ್ಮ ಇಲಾಖೆಯ ಜವಾಬ್ದಾರಿ ಏನು? ಯಾವುದೋ ಒಂದು ಇಲಾಖೆಯವರು ಕೆಲಸ ಮಾಡುವಾಗ user agency ಯ ಅನುಮತಿ ಪಡೆದು ಕೆಲಸ ಮಾಡಬೇಕಾಗುತ್ತದೆ. ನೀವು ಅನುಮತಿ ಕೊಡಬೇಕಾಗುತ್ತದೆ. ನಿಮ್ಮ ಒಪ್ಪಿಗೆಯನ್ನು ಪಡೆಯದೇ ಯಾವನೋ ಒಬ್ಬ ಮರ ಕಡಿಯುತ್ತಾನೆ ಎಂದು ಅವನ ಮೇಲೆ ಎಫ್‌ಐಆರ್ ಮಾಡುತ್ತೀರಿ. ಆದರೆ ನೀವು ಎಫ್‌ಐಆರ್ ಅನ್ನು ಯಾರ ಮೇಲೆ ಮಾಡಬೇಕಾಗಿತ್ತು? ನೀರಾವರಿ ಇಲಾಖೆಯವರ ಮೇಲೆ ಎಫ್‌ಐಆರ್ ಮಾಡಬೇಕಾಗಿತ್ತು. ಮೆಸ್ಕಾಂ ಮೇಲೆ ಅಥವಾ ಗುತ್ತಿಗೆದಾರರ ಮೇಲೆ ಎಫ್‌ಐಆರ್ ಮಾಡಬೇಕಾಗಿತ್ತು. ಅದನ್ನು ಬಿಟ್ಟು ಯೋರೋ ಒಬ್ಬ ಕೆಲಸ ಮಾಡಿದವನ ಮೇಲೆ ಎಫ್‌ಐಆರ್ ಹಾಕಿ ಬಹಳಷ್ಟು ಸಾಧನೆ ಮಾಡಿದವರ ಹಾಗೆ ತೋರಿಸಿಕೊಳ್ಳುತ್ತೀರಿ. ಇದು ಎಂತಹ ವ್ಯವಸ್ಥೆ? ಈ ವಿಷಯವನ್ನು ಮಾನ್ಯ ಸಚಿವರ

ಗಮನಕ್ಕೆ ತಂದಿಲ್ಲವೆಂದು ಕಾಣಿಸುತ್ತಿದೆ. ಮಾನ್ಯ ಸಭಾಪತಿಗಳೆ, ಇಲ್ಲಿ 21 ಮರಗಳ ಗೆಲ್ಲುಗಳನ್ನು ಕಡಿಯಲಾಗಿದೆ ಎನ್ನುವ ಪ್ರಶ್ನೆಯಲ್ಲ. ಒಂದು ವ್ಯವಸ್ಥೆಗೆ ಕೊಡವಂತಹ ಗೌರವದ ಪ್ರಶ್ನೆಯಾಗಿದೆ. ಒಂದು ಇಲಾಖೆ ಇನ್ನೊಂದು ಇಲಾಖೆಯ ಒಪ್ಪಿಗೆಯನ್ನು ಪಡೆಯದೇ ಸ್ವೇಚ್ಛಾಚಾರದಿಂದ ನಡೆದುಕೊಂಡು ಹೋಗುವುದಾದರೆ ನಿಮ್ಮ ಆಡಳಿತ ವ್ಯವಸ್ಥೆ ಹೇಗಿದೆ ಎನ್ನುವುದು ಗೊತ್ತಾಗುತ್ತದೆ.

ಶ್ರೀ ಉಮೇಶ್ ವಿ. ಕತ್ತಿ:-ಮಾನ್ಯ ಸಭಾಪತಿಗಳೆ, ಇದು ನೀರಾವರಿ ಇಲಾಖೆಯ ಭಂಡು ಏತ ನೀರಾವರಿಯ ಕಾರ್ಯಕ್ರಮವಾಗಿದ್ದು, 8 ಕಿ.ಮೀ. ಪೈಪ್ ಲೈನ್ ಹಾಕುವ ಕಾಮಗಾರಿಗೆ ಅನುಮತಿ ತೆಗೆದುಕೊಂಡಿದ್ದಾರೆ. ಆದರೆ ವೈರ್ ಹಾಕಿ ಕನೆಕ್ಷನ್ ಕೊಡುವುದಕ್ಕೆ ಕೆಪಿಟಿಸಿಎಲ್ ಅವರನ್ನು ಕೇಳಬೇಕಾಗಿತ್ತು. ಅವರು ಕೇಳಿಲ್ಲ. ಶ್ರೀ ಸತೀಶ ಎಂ.ನಾಯಕ ಎನ್ನುವ ಗುತ್ತಿಗೆದಾರರು ತಪ್ಪು ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲು ಪ್ರಕ್ರಿಯೆ ಮುಂದುವರಿಸಲಾಗಿದೆ.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ನೀವು, ಅನುಮತಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದಿರಿ. ರಸ್ತೆ ಮಾರ್ಜಿನನ್ನು ಬಿಟ್ಟು 7 ಕಿ.ಮೀ ಪೈಪ್ ಲೈನ್ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದಿರಿ. ಒಂದೂ ಮರ ಕೂಡ ಹೋಗದೇ ಇದ್ದರೆ ಅದಕ್ಕೆ ಅನುಮತಿ ಪಡೆಯಬೇಕಾಗಿಲ್ಲ. ಒಂದು ವೇಳೆ ಮರಗಳನ್ನು ಕಡಿಯಬೇಕಾದರೆ ಮಾತ್ರ ಅರಣ್ಯ ಇಲಾಖೆಯ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ.

ಶ್ರೀ ಉಮೇಶ್ ವಿ.ಕತ್ತಿ:- ಈ ಏತ ನೀರಾವರಿ ಯೋಜನೆಯ ಸಂಬಂಧ ಪೈಪ್ ಹಾಕುವ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿದ್ದಾರೆ. ಆಗ ಮರಗಳನ್ನು ಕಡಿಯಲಾಗಿಲ್ಲ. ಆದರೆ, ಕನೆಕ್ಷನ್‌ಗಿಂತ ಕೇಬಲ್ ಹಾಕುವಾಗ 21 ಮರಗಳಿಗೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಗುತ್ತಿಗೆದಾರರ ಮೇಲೆ ಕೇಸ್ ಹಾಕುತ್ತೇವೆ; ನೀರಾವರಿ ಇಲಾಖೆಯಿಂದ ವಿವರಣೆಯನ್ನೂ ಪಡೆದುಕೊಳ್ಳುತ್ತೇವೆ.

ಶ್ರೀ ಕೆ.ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಗಳೆ, ಮಾನ್ಯ ಸಚಿವರು ಯಾರನ್ನೂ ಸಮರ್ಥನೆ ಮಾಡುವುದಕ್ಕೋಸ್ಕರ ಮಂತ್ರಿಗಳಾಗಿರುವುದಲ್ಲ. ಈ ರಾಜ್ಯದ ಆಡಳಿತದ ಒಂದು ಭಾಗವಾಗಿದ್ದೀರಿ. ಆಗಿರುವ ತಪ್ಪನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಸತ್ಯಾಸತ್ಯತೆಯನ್ನು ನೋಡಿಕೊಂಡು ಅದರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. 9 ಕಿ.ಮೀ ಪೈಪ್‌ಲೈನ್ ರೋಡ್ ಮಾರ್ಜಿನನ್ನು ಬಿಟ್ಟು ಹಾಕಿದರೂ ಒಂದು ಮರ ಕೂಡ ಹೋಗಿಲ್ಲ ಎಂದು ನೀವು ಪ್ರೂವ್ ಮಾಡುತ್ತೀರಾ? ಗೆಲ್ಲು ಕಡಿದದ್ದು ರೆಕಾರ್ಡ್ ಆಗುತ್ತದೆ, ಆದರೆ ಮರ

ಹೋದದ್ದು ರೆಕಾರ್ಡ್ ಆಗುವುದಿಲ್ಲ. ಆದರೆ ನೀವು, ಅದಕ್ಕೆ ಅನುಮತಿ ಕೊಟ್ಟಿದ್ದೇವೆ ಎಂದು ಹೇಳುತ್ತೀರಿ.

(ಮುಂದು...)

(803) 20-9-2021 1.00 DS-BNS

ಶ್ರೀ ಉಮೇಶ್ ವಿ.ಕತ್ತಿ:- ಮಾನ್ಯ ಸಭಾಪತಿಯವರೇ, ಲಿಫ್ಟ್ ಇರಿಗೇಷನ್‌ಗೆ ಏನು ಸಂಪರ್ಕ ಹೋಗಿದೆ ಅಲ್ಲಿ 21 ಮರಗಳು ಹಾಳಾಗಿವೆ. ಅವರು ಅರ್ಜಿ ಹಾಕಿದ್ದಾರೆ, ಆದರೆ ನಾವು ಇನ್ನು ಅನುಮತಿಯನ್ನು ಕೊಟ್ಟಿಲ್ಲ. ಆದರೂ 21 ಮರಗಳನ್ನು ಕಡಿದಿದ್ದಾರೆ, ಅವರ ಮೇಲೆ ಕೇಸ್‌ಗಳನ್ನು ಹಾಕಿದ್ದೇವೆ. ಇದಲ್ಲದೇ ಕೇಂದ್ರ ಸರ್ಕಾರಕ್ಕೂ ಬರೆಯುತ್ತೇವೆ. ಇದನ್ನು ಬಿಟ್ಟು ನಾವೇನು ಮಾಡುವುದಕ್ಕಾಗುವುದಿಲ್ಲ. ಶ್ರೀ ಸತೀಶ್ ಎನ್ನುವವರು ಸಬ್ ಕಾಂಟ್ರಾಕ್ಟರ್, ಶ್ರೀ ಶಂಕರ್ ಎನ್ನುವವರು ಮೇನ್ ಕಾಂಟ್ರಾಕ್ಟರ್‌ರಾಗಿದ್ದಾರೆ. ಇವರ ಮೇಲೆ ಕೇಸ್ ಹಾಕಬೇಕಾಗಿತ್ತು. ತಪ್ಪಾಗಿದೆ, ಇವರ ಮೇಲೆ ಕೇಸ್ ಹಾಕಿಸುತ್ತೇವೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯಿಂದಲೂ ಮಾಹಿತಿಯನ್ನು ತರಿಸಿಕೊಳ್ಳುತ್ತೇವೆ.

ಶ್ರೀ ಎನ್. ರವಿಕುಮಾರ್:- ಮಾನ್ಯ ಸಭಾಪತಿಯವರೇ.....

ಸಭಾಪತಿಯವರು:- ಮಾನ್ಯ ರವಿಕುಮಾರ್‌ರವರೇ, ಚರ್ಚೆ ಸಾಕು.

ಶ್ರೀ ಕೆ.ಪ್ರತಾಪಚಂದ್ರಶೆಟ್ಟಿ:- ಮಾನ್ಯ ಸಭಾಪತಿಯವರೇ, ಸಾಕು ಬೇಕು ಎನ್ನುವಂಥದ್ದಲ್ಲ ಇಲ್ಲಿ ಪ್ರಶ್ನೆ ಇರುವಂಥದ್ದು, ಈಗ ಸಮಸ್ಯೆ ಬಗೆಹರಿದಿದೆಯೇ? ಈಗ ನಾನೇನು ಆಪಾದನೆ ಮಾಡಿದ್ದೇನೆ, ಅದು ಸತ್ಯವಾಗಿದೆಯೇ ಅಥವಾ ಸುಳ್ಳಾಗಿದೆಯೇ ಎಂಬುದನ್ನು ಮಾನ್ಯ ಸಚಿವರು ಪರಿಶೀಲನೆ ಮಾಡಬೇಕು. ಎರಡನೆಯದಾಗಿ, ಯಾವ ಇಲಾಖೆಯಿಂದ ಆ ಕೆಲಸವಾಗಿದೆ? ಮೆಸ್ಕಾಂನಿಂದ ಆಗಿದೆ ಅಥವಾ ನೀರಾವರಿ ಇಲಾಖೆಯ ಪರವಾಗಿ ಆಗಿದೆ, ಅವರಿಬ್ಬರನ್ನು ಬಿಟ್ಟು ಯಾರೋ ಒಬ್ಬ ರಸ್ತೆಯ ಮೇಲೆ ಹೋದವರಿಗೆ ಕೇಸ್ ಹಾಕುತ್ತಾರೆ. ಗುತ್ತಿಗೆದಾರರ ಮೇಲೆ ಕೇಸ್ ಹಾಕಬೇಕಾಗಿತ್ತು. ಇದನ್ನೆಲ್ಲಾ ಒಟ್ಟಾಗಿ ನೋಡಿ. ಏಕೆಂದರೆ, ಇಷ್ಟೆಲ್ಲಾ ವ್ಯವಸ್ಥೆಗಳಿದ್ದು, ಮಾನ್ಯ ಸಚಿವರ ಮೇಲೆ ಇಲಾಖೆಯ ಬಗ್ಗೆ ಗೌರವವಿಲ್ಲದಿದ್ದರೆ ಹೇಗೆ? ಅವರು ಏನು ಹೇಳಿದ್ದಾರೆಂದರೆ, ಅವರಿಗೆ ಇರುವುದಕ್ಕೆ ವ್ಯವಸ್ಥೆ ಇಲ್ಲ, ಅವರ ಮನೆಗೆ ಬೇಕಾದಂತಹ ಪೂರಕವಾದಂತಹ ವ್ಯವಸ್ಥೆ ಇಲ್ಲ. ಅವರ ಮೇಲೆ ನಾವೆಲ್ಲಾ ಕ್ರಮ ತೆಗೆದುಕೊಳ್ಳುತ್ತೇವೆಂದರೆ ಹೇಗೆ?

ಶ್ರೀ ಉಮೇಶ್ ವಿ.ಕತ್ತಿ:- ಮಾನ್ಯ ಸಭಾಪತಿಯವರೇ, ವಿಶೇಷವಾಗಿ ಮಾನ್ಯ ಪ್ರತಾಪಚಂದ್ರಶೆಟ್ಟಿಯವರು ಹಿರಿಯ ಸದಸ್ಯರಾಗಿದ್ದಾರೆ. ಅವರನ್ನು ನನ್ನ ಕೊಠಡಿಗೆ ಕರೆದು, ಅವರ ಅನಿಸಿಕೆ ಏನು ಎಂಬುದನ್ನು ನಾನು ತಿಳಿದುಕೊಳ್ಳುತ್ತೇನೆ. ಮಾನ್ಯ ಸದಸ್ಯರು ಹೇಳಿದಂತೆ ಅವರ ಮೇಲೆ ಕ್ರಮ ಜರುಗಿಸುವುದರ ಜೊತೆಗೆ ಕ್ರಿಮಿನಲ್ ಕೇಸ್‌ನ್ನು ಹಾಕುತ್ತೇವೆ.

ಚುಕ್ಕೆ ಪ್ರಶ್ನೆ ಸಂಖ್ಯೆ: 28

ಸಭಾಪತಿಯವರು:- ಮಾನ್ಯ ಎನ್.ರವಿಕುಮಾರ್‌ರವರೇ, ತಮ್ಮ ಪ್ರಶ್ನೆಗೆ ಮಾನ್ಯ ಸಚಿವರು ಕಾಲಾವಕಾಶವನ್ನು ಕೇಳಿದ್ದಾರೆ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಪ್ರಶ್ನೆ ಸಂಖ್ಯೆ:214
(ಉತ್ತರ ಲಗತ್ತಿಸಲಾಗಿದೆ)

ಶ್ರೀ ಅಲ್ಲಂವೀರಭದ್ರಪ್ಪ:- ಮಾನ್ಯ ಸಭಾಪತಿಯವರೇ, 14 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ಹಾಕುವ ಕಾರ್ಯಯೋಜನೆಯ ಪ್ರಸ್ತಾವನೆ ಇದೆಯೇ ಎಂದು ಪ್ರಶ್ನೆ ಕೇಳಿದ್ದೇನೆ. ಅದು ಇನ್ನು ಯಾವ forum ನಲ್ಲಿ ಚರ್ಚೆಯಾಗಿಲ್ಲ. ಅದಕ್ಕೆ ಸರಿಯಾದ ಮಾಹಿತಿ ಸಿಕ್ಕಿಲ್ಲವೆಂದು ಹೇಳಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಬಹುದು. Even international level ನಲ್ಲೂ ಕೂಡ ಸಣ್ಣ ವಯಸ್ಸಿನ 14-15 ವರ್ಷದವರಿಗೆ ಲಸಿಕೆಯನ್ನು ಹಾಕುತ್ತಿಲ್ಲ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್-19 ಲಸಿಕೆ ಹಾಕಲಾಗಿದೆಯೇ ಎಂದು ಪ್ರಶ್ನೆ ಕೇಳಿದ್ದೇನೆ. ಪ್ರತಿ ಬುಧವಾರದಂದು ಲಸಿಕಾ ಮೇಳವನ್ನು ನಡೆಸಲಾಗುತ್ತಿದ್ದು, ಆದಷ್ಟು ಶೀಘ್ರವಾಗಿ ರಾಜ್ಯದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕ್ರಮವಹಿಸಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ. 3ನೇ ಅಲೆಯ ಸಂಭವನೀಯತೆ ಎದುರಿಸಲು ಲಸಿಕಾ ಅಭಿಯಾನ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳಲು ಹಾಕಿಕೊಂಡಿರುವ ಕಾರ್ಯಕ್ರಮಗಳೇನು ಎಂದು ಪ್ರಶ್ನೆಯನ್ನು ಕೇಳಿದ್ದೇನೆ. ಕೋವಿಡ್-19 ಕೇವಲ ಚಿಂತನೆಯಲ್ಲ, ಹೊಸ ಹೊಸ ರೂಪಗಳ್ಳು ಬಂದಿವೆ. ಇವತ್ತಿನ ಎಲ್ಲಾ ಪತ್ರಿಕೆಗಳಲ್ಲಿ 'ರಾಜ್ಯಾದ್ಯಂತ ಮಕ್ಕಳಿಗೆ ನಿಗೂಢವಾದ ಜ್ವರ' ಎಂದು ಬಂದಿದೆ. ಇದಕ್ಕೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ಯಾವ ರೀತಿಯ ಜ್ವರ ಎಂಬುದನ್ನು ಸಂಶೋಧನೆ ಮಾಡಬೇಕಾಗಿದೆ. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಇದರಲ್ಲಿ ಮಕ್ಕಳ ಜೀವನದ ಪ್ರಶ್ನೆ ಇದೆ. ಇದರ ಬಗ್ಗೆ ಸರ್ಕಾರ ಏನು ಆಲೋಚನೆ ಮಾಡಿದೆ?

ಡಾ:ಕೆ.ಸುಧಾಕರ್:- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ಹಿರಿಯ ಸದಸ್ಯರು 14 ವರ್ಷದಿಂದ 18 ವರ್ಷದ ಮಕ್ಕಳಿಗೆ ಲಸಿಕೆ ಕೊಡುವುದರ ಬಗ್ಗೆ ಪ್ರಸ್ತಾವನೆ ಮಾಡಿದ್ದಾರೆ. ಈಗಾಗಲೇ ಭಾರತ ಸರ್ಕಾರ NEGVAC (National Expert Group on Vaccine Administration for Covid-19) ಎಂದು ಸಮಿತಿಯನ್ನು ರಚನೆ ಮಾಡಿದೆ. ಅವರು ಇಡೀ ಎಲ್ಲಾ ರಾಜ್ಯಗಳಿಗೆ ಯಾವ ರೀತಿ ಲಸಿಕೆಯನ್ನು ಕೊಡಬೇಕೆಂದು ಮಾರ್ಗಸೂಚಿಯನ್ನು ಕೊಡುತ್ತಾರೆ. ಈಗ 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನಮ್ಮ ಭಾರತದಲ್ಲಿ ಅವಕಾಶವಿದೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಒಟ್ಟು ಎಷ್ಟು ಜನರಿಗೆ ಲಸಿಕೆಯನ್ನು ಹಾಕಲಾಗಿದೆ ಎಂದು ಪ್ರಶ್ನೆಯನ್ನು ಕೇಳಿದ್ದಾರೆ. ಅದಕ್ಕೂ ಕೂಡ ನಾನು ಉತ್ತರದಲ್ಲಿ ಮಾಹಿತಿಯನ್ನು ಕೊಟ್ಟಿದ್ದೇನೆ. 18 ವರ್ಷ ಮೇಲ್ಪಟ್ಟ ಒಟ್ಟು 4.97 ಕೋಟಿ ಫಲಾನುಭವಿಗಳಿಗೆ 2 ಡೋಸ್ ಕೋವಿಡ್-19 ಲಸಿಕೆ ನೀಡಬೇಕಾಗಿದೆ ಎಂದು ಉತ್ತರದಲ್ಲಿ ಕೊಟ್ಟಿದ್ದೇವೆ. ಇತ್ತೀಚಿನ ಮಾಹಿತಿಯನ್ನು

ಹೇಳುವುದಾದರೆ, ಇವತ್ತಿಗೆ 5 ಕೋಟಿ 20 ಲಕ್ಷಕ್ಕೆ ನಾವು ಮುಟ್ಟಿದ್ದೇವೆ. ಅದರಲ್ಲಿ ಸುಮಾರು ಶೇಕಡ 75 ರಷ್ಟು ಮೊದಲ ಡೋಸ್ ಆಗಿದೆ. ಶೇಕಡ 26 ಕ್ಕಿಂತಲೂ ಹೆಚ್ಚು ಎರಡು ಡೋಸ್‌ಗಳನ್ನು ತೆಗೆದುಕೊಂಡಿರುವಂಥವರು ಇದ್ದಾರೆ. ಈಗಾಗಲೇ 14 ರಿಂದ 18 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಸಂಶೋಧನೆಗಳು ನಡೆಯುತ್ತಿವೆ. ಅವರಿಗೂ ಕೂಡ ಲಸಿಕೆಯನ್ನು ಕೊಡಬೇಕಾಗಿದೆ. ಆದರೆ ನಮ್ಮ Bharat Biotech ಇರಬಹುದು, ನಮ್ಮ ದೇಶೀಯ ಲಸಿಕೆಯನ್ನು ಕಂಡುಹಿಡಿದಿರುವಂತಹ ಸಂಸ್ಥೆ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ಮೂರನೇ ಹಂತದ clinical trials ನಡೆಯುತ್ತಿದೆ. ಆಶಾಭಾವನೆಯಿಂದ ಇದ್ದೇವೆ. ಆದಷ್ಟು ಶೀಘ್ರದಲ್ಲಿ ಅದಕ್ಕೆ ಪರವಾನಗಿ ಸಿಕ್ಕಿದರೆ ಮುಂದಿನ ದಿನಗಳಲ್ಲಿ ಅವರಿಗೂ ಕೂಡ ಲಸಿಕೆ ಕೊಡುವಂತಹ ಕೆಲಸ ಆಗುತ್ತದೆ. ಹಾಗಾಗಿ ಇವತ್ತು ಲಸಿಕೆ ಕೊಡುವುದು ಬಹಳ ಮುಖ್ಯ ಎಂದು ಮಾನ್ಯ ಸದಸ್ಯರೇನು ಅಭಿಪ್ರಾಯಪಟ್ಟಿದ್ದಾರೆ ಅದಕ್ಕೆ ಸಂಪೂರ್ಣ ಸಹಮತ ಇದೆ. ಸರ್ಕಾರ ಸಮರೋಪಾದಿಯಲ್ಲಿ ಲಸಿಕೆಯನ್ನು ಕೊಡುವುದಕ್ಕೆ ಪ್ರಯತ್ನ ಮಾಡುತ್ತಿದೆ. ಈ ರಾಜ್ಯದಲ್ಲಿ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ 18 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಎರಡು ಡೋಸ್ ಲಸಿಕೆಯನ್ನು ಕೊಡುವುದಕ್ಕೆ ನಾವು ಈಗಾಗಲೇ ಗುರಿಯನ್ನು ಹಾಕಿಕೊಂಡಿದ್ದೇವೆ. ಸವಿಶೇಷವಾದಂತಹ ಕಾಯಿಲೆ ಮಕ್ಕಳಿಗೆ ಬರುತ್ತಿದೆ ಎಂದು ಮಾನ್ಯ ಸದಸ್ಯರು ಹೇಳುತ್ತಿದ್ದಾರೆ. ಇದು seasonal flu ಎಂದು ಹೇಳುತ್ತಿದ್ದಾರೆ. ಇದನ್ನು ಗಂಭೀರವಾಗಿ ಆರೋಗ್ಯ ಇಲಾಖೆ ಗಮನಿಸುತ್ತಿದೆ. ಈಗಾಗಲೇ ಅವರಿಗೆ ಕೋವಿಡ್-19 ಟೆಸ್ಟ್‌ನ್ನು ಮಾಡುತ್ತಿದ್ದೇವೆ. ಅದರ ಜೊತೆಗೆ ಎಲ್ಲಾ ರೀತಿಯ ಲ್ಯಾಬ್ ಟೆಸ್ಟ್‌ಗಳನ್ನು ತರಿಸಿಕೊಂಡು ಎಲ್ಲಾ ಜಿಲ್ಲೆಗಳ ವ್ಯಕ್ತಿಗಳಿಗೆ ಇವತ್ತು ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ಅದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ.

ಪ್ರಶ್ನೆ ಸಂಖ್ಯೆ:122
ಉತ್ತರ ಲಗತ್ತಿಸಲಾಗಿದೆ

ಶ್ರೀ ಪ್ರಕಾಶ್ ಕೆ.ರಾಧೋಡ್:- ಮಾನ್ಯ ಸಭಾಪತಿಯವರೇ, ದಿನಾಂಕ:01.03.2020 ರಿಂದ 31.12.2020 ರವರೆಗೆ 4,62,334 ಎಲ್ಲಾ ತರಹದ ಮರಣಗಳು ಹೊಂದಿದ್ದಾರೆ. ದಿನಾಂಕ:01.01.2021 ರಿಂದ 31.08.2021 ರವರೆಗೆ 4,78,082 ಎಲ್ಲಾ ತರಹದ ಮರಣಗಳು ಹೊಂದಿದ್ದಾರೆ ಎಂದು ಉತ್ತರದಲ್ಲಿ ಕೊಟ್ಟಿದ್ದಾರೆ. ಕೋವಿಡ್-19 ನಿಂದ ಎಷ್ಟು ಜನರು ಮೃತಪಟ್ಟಿದ್ದಾರೆಂದು ಪ್ರಶ್ನೆಯನ್ನು ಕೇಳಿದರೆ 37,423 ಜನರು ಮೃತಪಟ್ಟಿದ್ದಾರೆಂದು ಉತ್ತರದಲ್ಲಿ ಕೊಟ್ಟಿದ್ದಾರೆ. ನಾನು ಮಾನ್ಯ ಆರೋಗ್ಯ ಸಚಿವರಿಗೆ ಕೇಳುವುದೇನೆಂದರೆ, ಇದರಲ್ಲಿನಾದರೂ ಆರ್‌ಟಿಪಿಸಿಆರ್ ನಲ್ಲಿ ಪಾಸಿಟಿವ್ ಆಗಿ ಮರಣ ಹೊಂದಿದ್ದರೆ ಮಾತ್ರ ದಾಖಲೆಯನ್ನು ಕೊಟ್ಟಿದ್ದಾರೆಯೇ ಅಥವಾ ಕೆಲವೊಬ್ಬರಿಗೆ ಆರ್‌ಟಿಪಿಸಿಆರ್‌ನಲ್ಲಿ ನೆಗಟಿವ್ ಬಂದು ಸಿಟಿ ಸ್ಕ್ಯಾನಿನಲ್ಲಿ ಪಾಸಿಟಿವ್ ಬಂದು ಮರಣ ಹೊಂದಿರುವುದನ್ನು ಈ ಸಂಖ್ಯೆಯಲ್ಲಿ ಸೇರಿಸಲಾಗಿದೆಯೇ? ವಿಶೇಷವಾಗಿ ಹಳ್ಳಿಗಳಲ್ಲಿ ಆರ್‌ಟಿಪಿಸಿಆರ್ ಆಗಿಲ್ಲ, ಸಿಟಿ ಸ್ಕ್ಯಾನಿನಲ್ಲಿ ಆಗಿಲ್ಲ, ಅವರು ಯಾವುದೇ ಆಸ್ಪತ್ರೆಗೂ ಹೋಗಿಲ್ಲ, ಆದರೂ ಸಾಕಷ್ಟು ಜನರು ಮರಣ ಹೊಂದಿದ್ದಾರೆ. ಅದನ್ನು ಮರಣ ಹೊಂದಿದ ಸಂಖ್ಯೆಯಲ್ಲಿ ಸೇರಿಸಲಾಗಿದೆಯೇ? ಹಳ್ಳಿಗಳಲ್ಲಿ ಸಾಕಷ್ಟು ಜನರು ಆಸ್ಪತ್ರೆಗೆ ಬಂದಿಲ್ಲ. ಅವರು ಹಾಗೆಯೇ ಮರಣ ಹೊಂದಿದ್ದಾರೆ. ಈ ಪ್ರಕರಣಗಳು ಇದರಲ್ಲಿ ದಾಖಲಾಗಿದೆಯೇ? ಆತ್ಮಹತ್ಯೆ ಮಾಡಿಕೊಂಡಿರುವವರನ್ನು ಮರಣ ಹೊಂದಿದ ಸಂಖ್ಯೆಯಲ್ಲಿ ಸೇರಿಸಲಾಗಿದೆಯೇ? ಆತ್ಮಹತ್ಯೆ ಮಾಡಿಕೊಂಡಿರುವವರಿಗೆ ಡೆತ್ ಸರ್ಟಿಫಿಕೇಟ್ ಕೊಡಬೇಕೆಂದು ಸುಪ್ರೀಂ ಕೋರ್ಟ್‌ನವರು ಆದೇಶ ಮಾಡಿದ್ದಾರೆ. ಆದರೆ, Solicitor General ತುಷಾರ್ ಮೆಹ್ತಾರವರು ಆತ್ಮಹತ್ಯೆ ಮಾಡಿಕೊಂಡಿರುವವರಿಗೆ ಕೋವಿಡ್-19 ನಿಂದ ಮರಣ ಹೊಂದಿದ್ದಾರೆ ಎಂದು ಸರ್ಟಿಫಿಕೇಟ್ ಕೊಡುವುದಿಲ್ಲವೆಂದು ಸುಪ್ರೀಂ ಕೋರ್ಟ್‌ಗೆ ಹೇಳಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಇವೆಲ್ಲಾ ಈ ಮರಣದ ಸಂಖ್ಯೆಯಲ್ಲಿ ಸೇರಿಸಲಾಗಿದೆಯೇ? 37,423 ಜನರು ಕೋವಿಡ್-19 ನಿಂದ ಮೃತಪಟ್ಟಿದ್ದಾರೆ ಎಂದು ಉತ್ತರದಲ್ಲಿ ಕೊಟ್ಟಿದ್ದಾರೆ. ಇದು ಯಾವುದೂ ಇದರಲ್ಲಿ ಸೇರಿಸಿಲ್ಲ. ಇದನ್ನು ಸೇರಿಸಲಾಗಿದೆಯೇ, ಇಲ್ಲವೇ ಎಂದು ಮಾನ್ಯ ಸಚಿವರಿಗೆ ಕೇಳಬಯಸುತ್ತಿದ್ದೇನೆ.

ಡಾ:ಕೆ.ಸುಧಾಕರ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಬಹಳ ಮುಖ್ಯವಾದ ಪ್ರಶ್ನೆಯನ್ನು ಪ್ರಸ್ತಾಪ ಮಾಡಿದ್ದಾರೆ. ಇವತ್ತು ಮರಣ ನೋಂದಣಿಯಾಗುವಂಥದ್ದು ಜನನ ಮತ್ತು ಮರಣ ನೋಂದಣಿಯ ತಂತ್ರಾಂಶದಲ್ಲಿ ರಿಜಿಸ್ಟ್ರಾರ್ ಜನರಲ್‌ರವರು ಮಾಡುತ್ತಾರೆ.

(ಮುಂದು)

804/20-09-2021/1-10/bkp-bns

ಡಾ|| ಕೆ. ಸುಧಾಕರ್(ಮುಂದು...

ಅದರ ಪ್ರಕಾರ ದಿನಾಂಕ: 1-3-2020 ರಿಂದ 31-12-2020ರವರೆಗೂ ಎಲ್ಲಾ ತರಹದ ಮರಣಗಳು ಆಗಿದ್ದು, ಅದರಲ್ಲಿ 46 ರೀತಿಯಲ್ಲಿ ವಿವಿಧ ಬಗೆಯ ಸಾವುಗಳಾಗುತ್ತವೆ. ಅಂದರೆ, 46 ಬೇರೆ ಬೇರೆ ಕಾರಣಗಳಿದ್ದು ಅದರ ಮಾಹಿತಿಯನ್ನು ಕೊಡುತ್ತೇನೆ. ದಿನಾಂಕ: 1-3-2020 ರಿಂದ 31-12-2020 ರವರೆಗೆ ಎಲ್ಲಾ ತರಹದ 4,62, 334. ಮರಣಗಳಾಗಿವೆ. ಮತ್ತೆ, ದಿನಾಂಕ: 1-1-2021 ರಿಂದ 31-08-2021 ರವರೆಗೆ ಕೂಡ, 4,78,082 ಎಲ್ಲಾ ತರಹದ ಮರಣಗಳಾಗಿವೆ. ಹೀಗಾಗಿ, ಒಟ್ಟು 9,40,416 ಎಲ್ಲ ತರಹದ ಮರಣಗಳಾಗಿವೆ. ಆದರೆ, ಅಧಿಕೃತವಾಗಿ ಕೋವಿಡ್-19ನಿಂದ ಮೃತಪಟ್ಟವರ ಸಂಖ್ಯೆ 37,423 ಆಗಿರುತ್ತದೆ. ಇದು ತಾವು ಹೇಳಿರುವ ಹಾಗೆ ಯಾರಿಗೆ ಆರ್.ಟಿ.ಪಿ.ಸಿ.ಆರ್. ನಲ್ಲಿ ಪಾಸಿಟೀವ್ ಬಂದಿದೆ. ಪಾಸಿಟೀವ್ ಬಂದು ಚಿಕಿತ್ಸೆ ಪರಿಕಾರಿಯಾಗದೇ ಸಾವನ್ನಪ್ಪಿದವರ ಸಂಖ್ಯೆ 37,423 ಆಗಿದೆ. ಹಾಗೆಯೇ ಔಷ್ಣ ಕಾರಣಗಳನ್ನು ಕೊಟ್ಟು ಹಾಗೆ ಆರ್.ಟಿ.ಪಿ.ಸಿ.ಆರ್. ನಲ್ಲಿ ನೆಗೆಟೀವ್ ಬಂದು, ತದನಂತರ ಸಿ.ಟಿ. ಸ್ಕ್ಯಾನ್ ಇರಬಹುದು, X-ray findings ನಿಂದ ಇರಬಹುದು, ಮತ್ತೆ ಕೋವಿಡ್-19 like symptoms ಇರಬಹುದು. ಇವುಗಳಿಂದ ಸಾವಿಗೀಡಾದವರನ್ನೂ ಕೂಡ ನಾವು ಪ್ರತ್ಯೇಕವಾಗಿ Covid like illness ನಿಂದ ಆದ ಮರಣಗಳು ಎಂದು ಹೇಳಿ ಅದಕ್ಕೆ ಪ್ರತ್ಯೇಕವಾಗಿ ನಾವು ದಾಖಲೆಯನ್ನು ಮಾಡಿದ್ದೇವೆ. ಜೊತೆಗೆ ಇವತ್ತು ಬಾಗಲಕೋಟೆಯಿಂದ ಹಿಡಿದು ಯಾದಗಿರಿಯವರೆಗೂ ಜಿಲ್ಲಾವಾರು ಸಹ ಮರಣಗಳ ವಿವರ ದಾಖಲಾಗಿದೆ. ಇದು ರಿಜಿಸ್ಟ್ರಾರ್ ಜನರಲ್ ರವರು reconcile ಮಾಡುವುದು ಸಾಮಾನ್ಯವಾಗಿ ಜನವರಿಯಿಂದ ಡಿಸೆಂಬರ್‌ರವರೆಗೂ ಲೆಕ್ಕ ತೆಗೆದುಕೊಂಡು ಮಾಡುತ್ತಾರೆ. ಡಿಸೆಂಬರ್ ಮಾಹೆಯಲ್ಲಿ ಅವರು reconcile ಮಾಡುತ್ತಾರೆ. ಇದು ಅಧಿಕೃತವಾದ ಅಂಕಿ-ಸಂಖ್ಯೆಯಾಗುತ್ತದೆ. ಆದರೆ, ನಮ್ಮ ಆರೋಗ್ಯ ಇಲಾಖೆಯಿಂದ ದೃಢ ಪಟ್ಟಿರುವಂತಹ ಕೋವಿಡ್‌ನಿಂದಾಗಿರುವ ಸಾವಿನ ಸಂಖ್ಯೆ ಅಧಿಕೃತವಾಗಿದೆ. ಏಕೆಂದರೆ, ಇವತ್ತಿನ ದಿವಸ ಸಾವಾದ ಕೂಡಲೇ ಅದನ್ನು ICMR portal ನಲ್ಲಿ ನಾವು ನಮೂದು ಮಾಡಬೇಕಾಗುತ್ತದೆ. ಆ ಒಂದು ಮಾಹಿತಿ ಅದೇ ದಿನಾಂಕದಂದು ಭಾರತ ಸರ್ಕಾರಕ್ಕೆ ಹೋಗುತ್ತದೆ. ಬೇರೆ ಕಾಯಿಲೆಗಳಿಂದ ಸಾವು ಆಗಿರುವಂತಹದ್ದು ಸಾಮಾನ್ಯವಾಗಿ 46 ರೀತಿಯ ಕಾಯಿಲೆಗಳಿವೆ ಆದರೆ, ನಿಮಗೆ ಒಟ್ಟಾರೆಯಾಗಿ ಜನನ ಮತ್ತು ಮರಣ ತಂತ್ರಾಂಶದಲ್ಲಿ ನೋಡಬೇಕೆಂದರೆ ಒಟ್ಟು 221

ವಿವಿಧ ಬಗೆಯ ಸೋಂಕುಗಳು, ಖಾಯಿಲೆಗಳಿಂದ ಸಾವು ಆಗಿರುವುದು ಕಂಡು ಬರುತ್ತದೆ. ಹೀಗಾಗಿ, ಎಲ್ಲದಕ್ಕೂ ಸಹ ಮಾಹಿತಿ ಇದೆ. ಯಾವ ಖಾಯಿಲೆಯಿಂದ ಎಷ್ಟು ಜನ ಸಾವೀಡಾಗಿದ್ದಾರೆನ್ನುವ ಮಾಹಿತಿ ಇದೆ.

ಶ್ರೀ ಪ್ರಕಾಶ್ ಕೆ. ರಾಧೋಡ್:- ಮಾನ್ಯ ಸಭಾಪತಿಯವರೇ, ಯಾರು ಹಳ್ಳಿಗಳಲ್ಲಿ ಇದ್ದರು, ಅವರು ಆಸ್ಪತ್ರೆಗೂ ಬರಲಿಲ್ಲ, ಟೆಸ್ಟ್ ಸಹಿತ ಮಾಡಿಸಿಕೊಳ್ಳಲಿಲ್ಲ. ಅವರು ಸಹ ಕೋವಿಡ್‌ನಿಂದಲೇ ಸತ್ತಿದ್ದಾರೆ. ಅದಕ್ಕೋಸ್ಕರ ಇದಕ್ಕೊಂದು ಡೆತ್ ಆಡಿಟ್ ಮಾಡುವಂತಹ ಅವಶ್ಯಕತೆ ಇವತ್ತು ಇದೆ ಎಂದು ಸರ್ಕಾರಕ್ಕೆ ಹೇಳಬಯಸುತ್ತೇನೆ. ಏಕೆಂದರೆ, ಇವತ್ತು ತಮ್ಮ ಐ.ಸಿ.ಎಂ.ಆರ್. ಗೈಡ್‌ಲೈನ್ಸ್ ನಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ. ಏನು ಹೇಳುತ್ತಾರೆಂದರೆ, 'loss of life due to poisoning, suicide, homicide and deaths due to accident will not be considered as Covid-19 deaths.' ಎಂದು ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಸಹ ಹೇಳಿದೆ. ಆದ್ದರಿಂದ ಈ ವಿಚಾರದಲ್ಲಿ ತಾವು ಪುನರ್ ಪರಿಶೀಲನೆ ಮಾಡಬೇಕು. ಸಾಕಷ್ಟು ಜನ ಕೋವಿಡ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಳ್ಳಿಗಳಲ್ಲಿನ ಜನರು ಆಸ್ಪತ್ರೆಗೆ ಬಂದೇ ಇಲ್ಲ. ಇದನ್ನು ಸಹ ಇದರಲ್ಲಿ ನೀವು ಇನ್‌ಕ್ಯೂಡ್ ಮಾಡಬೇಕು.

ಮಾನ್ಯ ಸಭಾಪತಿಯವರೇ, ಸರ್ಕಾರದಿಂದ ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರವಾಗಿ ಒಂದು ಲಕ್ಷ ರೂಪಾಯಿಗಳನ್ನು ಕೊಡಲಾಗುತ್ತದೆ. ಇದರಿಂದ ಬಹಳ ಕಡುಬಡವರು ಅಂದರೆ ಬಿ.ಪಿ.ಎಲ್. ಗಿಂತ ಕೆಳಗೆ ಇರುವವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮತ್ತು ಹಳ್ಳಿಗಳಲ್ಲಿ ಆಸ್ಪತ್ರೆಗಳಿಗೆ ಬಾರದೇ ಸತ್ತಿರುವವರಿಗೂ ಸಹ ಸರ್ಕಾರ ಏನು ಬಿ.ಪಿ.ಎಲ್. ನವರಿಗೆ ಪರಿಹಾರ ಘೋಷಣೆ ಮಾಡಿದೆ, ಇದನ್ನು ಇವರಿಗೂ ಸಹ ಕೊಡಬೇಕೆಂದು ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ. ಕೋವಿಡ್‌ನಿಂದಾಗಿ ಗರ್ಭಿಣಿ ಮಹಿಳೆಯರು ಸಹ ಸತ್ತಿದ್ದಾರೆ, ಅವರಿಗೆ ಮಗು ಇದೆ. ಈ ವಿಚಾರ ಇವತ್ತಿನ ಪೇಪರ್‌ನಲ್ಲಿ ಬಂದಿದೆ. ಇದನ್ನು ತಾವು ಸೇರಿಸಿಲ್ಲವೆಂದು ಭಾವಿಸಿದ್ದೇನೆ. ಇವುಗಳೆಲ್ಲವನ್ನು ಇದರಲ್ಲಿ ಸೇರಿಸುವುದಕ್ಕೆ ಡೆತ್ ಆಡಿಟ್ ಮಾಡಿ, ಇದರಲ್ಲಿ ಏನು ಸತ್ಯಾಸತ್ಯತೆ ಇದೆ, ಎಷ್ಟು ಜನರು ಸತ್ತಿದ್ದಾರೆ ಈ ಒಂದು ಮಾಹಿತಿಯನ್ನು ತೆಗೆದುಕೊಂಡು 34ಸಾವಿರಕ್ಕಿಂತ ಹೆಚ್ಚು ಜನರು ಏನು ಮೃತಪಟ್ಟಿದ್ದಾರೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತೆಗೆದುಕೊಂಡು, ಇವರಿಗೆ ತಾವು ಬಿ.ಪಿ.ಎಲ್. ಗಿಂತ ಕಡಿಮೆ ಇದ್ದು, ಕೋವಿಡ್‌ನಿಂದ ಮೃತಪಟ್ಟಿದ್ದರೆ ಅವರಿಗೂ ಸಹ ಈ ಒಂದು ಲಕ್ಷ ರೂಪಾಯಿಗಳ ಪರಿಹಾರ ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ.

ಡಾ|| ಕೆ. ಸುಧಾಕರ್: ಮಾನ್ಯ ಸಭಾಪತಿಯವರೆ, ಗೌರವಾನ್ವಿತ ಸದಸ್ಯರು ಹೇಳಿರತಕ್ಕಂತಹ ಎಲ್ಲಾ ವಿಷಯಗಳ ಬಗ್ಗೆ ಗಂಭೀರವಾಗಿ ಆಲಿಸುತ್ತೇವೆ. ಕೇಂದ್ರ ಸರ್ಕಾರದ ಮತ್ತು ಸುಪ್ರೀಂ ಕೋರ್ಟ್‌ನ ಯಾವುದೇ ನಿರ್ಧಾರಗಳನ್ನು ಯಥಾವತ್ತಾಗಿ ಪಾಲನೆ ಮಾಡುವುದಕ್ಕೆ ನಾವು ಪ್ರಯತ್ನ ಮಾಡುತ್ತೇವೆ. ಮತ್ತೆ ಡೆತ್ ಆಡಿಟ್ ಬಗ್ಗೆ ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ಡೆತ್ ಆಡಿಟ್ ಅನ್ನು ನಾವು ಮೊದಲನೇ ಅಲೆಯಿಂದ ಪ್ರಾರಂಭ ಮಾಡಿದ್ದೇವೆ. ಹೀಗಾಗಿ ಪ್ರತಿಯೊಂದು ಸಾವಿನ ಹಿಂದೆ ನಿಖರವಾದಂತಹ ಕಾರಣಗಳು ಕೂಡ ನಮ್ಮ ಹತ್ತಿರ ಇದೆ. ಆದರೆ, ಅವರು ಹೇಳುವುದರಲ್ಲಿ ಒಂದೇ ಒಂದು ವ್ಯತ್ಯಾಸವೆಂದರೆ, ಗ್ರಾಮೀಣ ಪ್ರದೇಶದಲ್ಲಿ ಯಾರಾದರೂ ಆಸ್ಪತ್ರೆಗೆ ದಾಖಲಾಗದೇ ಮನೆಗಳಲ್ಲಿ ಸಾವು ಆಗಿದ್ದರೆ ಅದನ್ನು ಕಂಡು ಹಿಡಿಯುವುದು ತಾಂತ್ರಿಕವಾಗಿ, practically ಕಂಡುಹಿಡಿಯುವುದು ಸ್ವಲ್ಪ ಕಷ್ಟವಿದೆ. ಆದರೂ ಕೂಡ ಮಾನ್ಯ ಸದಸ್ಯರ ಸಲಹೆಯನ್ನು ನಾನು ಖಂಡಿತವಾಗಿಯೂ ಸ್ವೀಕಾರ ಮಾಡುತ್ತೇನೆ. ಅದನ್ನು ಸಹ ಯಾವ ರೀತಿಯಲ್ಲಿ ಕಂಡು ಹಿಡಿಯುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದನ್ನು ಕೂಡ ನಾವು ಖಂಡಿತವಾಗಿ ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ 117

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ನಸೀರ್ ಅಹ್ಮದ್:- ಮಾನ್ಯ ಸಭಾಪತಿಯವರೇ, ಉತ್ತರ ಬಂದಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆಂದು ಈಗಾಗಲೇ ಮಾನ್ಯ ಸಚಿವರು ಹೇಳಿದ್ದಾರೆ. ಆಯುಷ್‌ನಲ್ಲಿ ಸುಮಾರು 630 ವೈದ್ಯರುಗಳಿದ್ದಾರೆ. ಅವರುಗಳು ಸುಮಾರು 16 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಈಗ ಮೊನ್ನೆ-ಮೊನ್ನೆ ನೇಮಕಾತಿ ಮಾಡಿರತಕ್ಕಂತಹವರಿಗೆ ಸುಮಾರು 56000/- ರೂ.ಗಳ ಮೂಲವೇತನವನ್ನು ಕೊಡುತ್ತೀರಿ. ಆದರೆ ಮೊದಲಿನಿಂದಲೂ ಕೆಲಸ ನಿರ್ವಹಿಸಿಕೊಂಡು ಬರುತ್ತಿರುವವರಿಗೆ ಕೇವಲ 22000/- ರೂ.ಗಳ ಮೂಲವೇತನ ಇದೆ. ಮತ್ತೆ ತಾವು ಕಳುಹಿಸಿದಂತಹ ಜಾಗದ ಕಡೆಯಲ್ಲೂ ಹೋಗಿ ಕೆಲಸ ಮಾಡಲಿಕ್ಕೆ ಸಿದ್ಧವಾಗಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. 16 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆಂದರೆ ಅವರು ನೇಮಕವಾದಾಗ ಅವರಿಗೆ 22-23 ವರ್ಷ ಇದ್ದರೆ ಈಗ ಸುಮಾರು 40 ವರ್ಷಕ್ಕೆ ತಲುಪಿರುತ್ತಾರೆ. ಆದ್ದರಿಂದ ಕೂಡಲೇ ನೀವು ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೀರಿ ಎನ್ನುವುದನ್ನು ಹೇಳಬೇಕು. ಆಯುಷ್‌ನಲ್ಲಿ ಇರತಕ್ಕಂತಹವರು 650 ವೈದ್ಯರಿದ್ದಾರೆ. ವೈದ್ಯರುಗಳನ್ನು ಭರ್ತಿ ಮಾಡಲು ಕೆ.ಪಿ.ಎಸ್.ಸಿ. ಮೂಲಕ ಅರ್ಜಿ ಕರೆದಿರುವುದು ಕೇವಲ 110 ಹುದ್ದೆಗಳು ಮಾತ್ರ. ಆಯುಷ್‌ನಲ್ಲಿ ಆರ್ಯುಎಫ್‌ದ, ಇರಬಹುದು, ಯೋಗ ಇರಬಹುದು, ಸಿದ್ಧ ಇರಬಹುದು, ಯುನಾನಿ ಇರಬಹುದು. ಯುನಾನಿಯಲ್ಲಿ ಇರತಕ್ಕಂತಹದ್ದು ಕೇವಲ 38 ಜನ ವೈದ್ಯರು. ಅದರಲ್ಲಿ ಮೊನ್ನೆ ಒಂದು ನೇಮಕಾತಿ ಪ್ರಕ್ರಿಯೆ ಆಗಿದೆ. ಅದರಲ್ಲಿ ಕೇವಲ 8 ಜನ ವೈದ್ಯರನ್ನು ನೇಮಕ ಮಾಡಿದ್ದು, ಇನ್ನುಳಿದ 30 ಹುದ್ದೆಗಳು ಖಾಲಿ ಇವೆ. ಇವರು ಮೆಡಿಕಲ್ ಆಫೀಸರ್ ಆಗಿ ನಮ್ಮ ತಾಲ್ಲೂಕುಗಳಲ್ಲಿ ಬರುವ ಪಿ.ಹೆಚ್.ಸಿ. ಗಳಲ್ಲಿ ಸೇವೆ ಸಲ್ಲಿಸಿಕೊಂಡು ಬಂದಿರುತ್ತಾರೆ. ಮತ್ತೆ, pandemic ಸನ್ನಿವೇಶದಲ್ಲಿ ತಾವು ಗಮನಿಸಿರಬಹುದು. Everybody was interested to take AYUSH medicine. We felt really good about it. It is an alternative medicine. ಇತ್ತೀಚೆಗೆ ಆರ್ಯುಎಫ್‌ದಿಕ್ ಮೆಡಿಸಿನ್ ಹೆಚ್ಚಾಗಿ popular ಆಗುತ್ತಿದೆ. ಒಂದು ಸಮಯದಲ್ಲಿ ನೀವು ಎಂ.ಬಿ.ಬಿ.ಎಸ್. ವೈದ್ಯರುಗಳು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಸೇವೆ ಮಾಡಲು ಮುಂದೆ ಬರುತ್ತಿಲ್ಲವೆಂದು ಹೇಳಲಾಗುತ್ತಿತ್ತು. ಈ 630 ಜನ ಆಯುಷ್ ವೈದ್ಯರು ಇದ್ದು, ಇವರುಗಳನ್ನು ಅಲ್ಲಿಗೆ ಕಳುಹಿಸಿಕೊಡಿ. ಗ್ರಾಮಾಂತರ ಪ್ರದೇಶಗಳಲ್ಲಿ, ಒಂದು ಹೋಬಳಿಗೆ ಒಬ್ಬರು ಅಲೋಪತಿ ವೈದ್ಯರು ಮತ್ತು ಒಬ್ಬರು ಆಯುಷ್ ವೈದ್ಯರು ಇದ್ದಲ್ಲಿ ಅಲ್ಲಿನ

ಜನಸಂಖ್ಯೆಗೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಿದಂತಾಗುತ್ತದೆ. ಅದರ ಜೊತೆಗೆ ತಮಗೆ ಕೇಂದ್ರ ಸರ್ಕಾರದಿಂದಲೂ 5 ವರ್ಷಗಳ ಕಾಲ ಅವರು ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಿದರೆ ಅವರನ್ನು ಕಾಯಂ ಮಾಡಬೇಕೆಂದು ಹೇಳಿ ರಾಜ್ಯ ಸರ್ಕಾರಗಳಿಗೆ ಆದೇಶ ಕೊಟ್ಟಿದ್ದಾರೆ. ಅದರ ಸುತ್ತೋಲೆ ಸಹ ತಮಗೆ ಬಂದಿದೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನವರು ಸಹ ಒಂದು ಆದೇಶ ಮಾಡಿದ್ದು, ಆಗಸ್ಟ್ ತಿಂಗಳಿನಲ್ಲಿ ಅದು ಬಂದಿದೆ. ಅದು ಸಚಿವರ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಅದರಲ್ಲಿ ಅಲೋಪತಿ ಮತ್ತು ಆಯುಷ್ ವೈದ್ಯರುಗಳಿಗೆ ವೇತನದಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು, ವೇತನ ಒಂದೇ ಇರಬೇಕೆಂದು ಸುಪ್ರೀಂ ಕೋರ್ಟ್ ನಿಂದ ಆದೇಶವೂ ಬಂದಿದೆ. ಹೀಗಾಗಿ ಇವರುಗಳು ಸುಮಾರು 16 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರು ಇಲ್ಲಿಗೆ ನೇಮಕವಾದಾಗ ಕೇವಲ 6000/- ರೂಪಾಯಿಗಳಷ್ಟು, ಈಗ 22,000/- ರೂಪಾಯಿಗಳು ಸಿಗುತ್ತಿದೆ. ಅದೇ ಆಯುಷ್ ನವರು ಸಹ 5 ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿರುತ್ತಾರೆ, ನಾನು ಇಲ್ಲಿ ಕೇವಲ ಯುನಾನಿಗೆ ಸಂಬಂಧಪಟ್ಟಿದ್ದಾಗಿರುತ್ತದೆ. ಆಯುಷ್ ಇಲಾಖೆಗೆ ಸಂಬಂಧಪಟ್ಟಂತೆ ಇರುವ ಎಲ್ಲದರ ಬಗ್ಗೆ ಮಾತನಾಡುತ್ತಿದ್ದೇನೆ. ಪ್ರಶ್ನೆ ಇರುವಂತಹದ್ದು ಯುನಾನಿದ್ದು ಆಗಿರುತ್ತದೆ. ಇನ್ನು 30 ಜನ ವೈದ್ಯರು ಉಳಿದುಕೊಂಡಿದ್ದಾರೆ, ಅದರ ಬಗ್ಗೆ ಮಾನ್ಯ ಸಚಿವರು ತಿಳಿಸಬೇಕು.

ಡಾ|| ಕೆ. ಸುಧಾಕರ್: ಮಾನ್ಯ ಸಭಾಪತಿಯವರೇ, ಮಾನ್ಯ ಹಿರಿಯ ಸದಸ್ಯರು ವಿಶೇಷವಾಗಿ ಯುನಾನಿ ವೈದ್ಯರುಗಳ ಸಂಖ್ಯೆ ಎಷ್ಟು ಮತ್ತು NHM ಯೋಜನೆಯಡಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ ಮತ್ತು ಇವರಿಗೆ ವಿಶೇಷವಾಗಿರುವಂತಹ ಕಾನೂನನ್ನು ಮಾಡಿ ಇವರುಗಳನ್ನು ಕಾಯಂಗೊಳಿಸಬೇಕೆಂದು ಹೇಳಿದ್ದಾರೆ.

ಮುಂದು

(805) 20.09.2021 01.20 ಎಸ್‌ವಿ-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಡಾ:ಕೆ.ಸುಧಾಕರ್ (ಮುಂದು):-

ಮಾನ್ಯ ಸಭಾಪತಿಯವರೇ, ಹಿರಿಯ ಸದಸ್ಯರು ವಿಶೇಷವಾಗಿ ಯುನಾನಿ ವೈದ್ಯರ ಸಂಖ್ಯೆ ಎಷ್ಟು? ಎನ್.ಹೆಚ್.ಎಂ., ಯೋಜನೆಯಡಿಯಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ?

ಇವರಿಗೆ ವಿಶೇಷವಾಗಿರುವಂತಹ ಕಾನೂನನ್ನು ಮಾಡಿ ಇವರನ್ನು ಕೂಡ ಖಾಯಂಗೊಳಿಸಬೇಕೆಂದು ಕೇಳಿದ್ದಾರೆ. ಎನ್.ಹೆಚ್.ಎಂ., ಎಂದರೆ National Health Mission. ಇದು ಕೇಂದ್ರ ಸರ್ಕಾರದ ಯೋಜನೆ. ಶೇ.60 ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಕೊಡುತ್ತದೆ. ಶೇ.40 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ಅದಕ್ಕೆ ಜೋಡಿಸುತ್ತದೆ. ಇದರಲ್ಲಿ ಕೆಲಸ ಮಾಡುತ್ತಿರುವ 24 ಜನ ಯುನಾನಿ ವೈದ್ಯರನ್ನು ಖಾಯಂಗೊಳಿಸಬೇಕೆಂಬ ಮಾನ್ಯ ಸದಸ್ಯರ ಸಲಹೆಯ ಕುರಿತು ಈಗಾಗಲೇ 2017ರಲ್ಲಿ ಆಯುಷ್ ಇಲಾಖೆಯಲ್ಲಿ ಒಂದು ವಿಶೇಷವಾದ ನಿಯಮವನ್ನು ರೂಪಿಸಿ ಕೆ.ಪಿ.ಎಸ್.ಸಿ., ಗೆ ನೀಡಲಾಗಿದೆ. ಈ ಮೂಲಕ ಸುಮಾರು 110 ಜನರನ್ನು ನೇಮಕ ಮಾಡಿಕೊಳ್ಳಲು ಹೇಳಲಾಗಿದೆ. ಒಂದು ವರ್ಷದ ಅನುಭವವನ್ನು ಯಾರು ಹೊಂದಿರುತ್ತಾರೆಯೋ ಅವರಿಗೆ ಶೇ.2ರಷ್ಟು ಹೆಚ್ಚು weightage ಅನ್ನು ಕೊಡಲಿಕ್ಕೆ ಹೇಳಿದ್ದೇವೆ.

(ಈ ಹಂತದಲ್ಲಿ ಮಾನ್ಯ ಉಪ ಸಭಾಪತಿಯವರು ಪೀಠವನ್ನು ಅಲಂಕರಿಸಿದರು.)

ಹಾಗಾಗಿ 10 ವರ್ಷ ಮಾಡಿರುವವರಿಗೂ ಕೂಡ ಅವಕಾಶವಿದ್ದು, ಅವರಿಗೆ ಶೇ.20 ಹೆಚ್ಚಾಗಲಿದೆ. ಸ್ವಾಭಾವಿಕವಾಗಿ ಅವರಿಗೆ ನೇಮಕಾತಿಯಾಗಲಿಕ್ಕೆ ಹೆಚ್ಚಿನ ಅವಕಾಶವಿರುತ್ತದೆ. ಆದಷ್ಟು ಶೀಘ್ರದಲ್ಲಿ ನೇಮಕಾತಿಯನ್ನು ಮಾಡಲಿಕ್ಕೆ ಕೆ.ಪಿ.ಎಸ್.ಸಿ., ಯವರ ಜೊತೆ ಮಾತನಾಡುತ್ತೇವೆ. ಈಗಾಗಲೇ ಈ ಪ್ರಕ್ರಿಯೆಯು ಬಹಳಷ್ಟು ಮುಂದುವರೆದಿದ್ದು, ಬಹುತೇಕ ಪೂರ್ಣಗೊಂಡಿದೆ. ತಾತ್ಕಾಲಿಕ ಆಯ್ಕೆಯನ್ನು ಕೆಲವೇ ದಿನಗಳಲ್ಲಿ ಪ್ರಕಟಣೆ ಮಾಡಲಾಗುವುದು. ಈ 24 ಜನ ಯುನಾನಿ ವೈದ್ಯರಿಗೂ ಈ ಸಂದರ್ಭದಲ್ಲಿ ಅವಕಾಶ ಸಿಗುತ್ತದೆಯೆಂದು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ.

ಉಪ ಸಭಾಪತಿಯವರು:- ತಡೆ ಹಿಡಿಯಲಾದ ಪ್ರಶ್ನೆಗಳಿಗೆ ಉತ್ತರಗಳು ಬಂದಿರುವುದಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ತಡೆ ಹಿಡಿಯಲಾದ ಪ್ರಶ್ನೆಗಳಲ್ಲಿ ನನ್ನದು ಏಳನೆಯ ಪ್ರಶ್ನೆ. ಇದು ಎರಡು ಬಾರಿ ಉತ್ತರ ಕೊಡಿಸಲಾಗುವುದೆಂದು ಹೇಳಲಾಗಿತ್ತು.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನನ್ನದು ತಡೆ ಹಿಡಿಯಲಾದ ಪ್ರಶ್ನೆ ಸಂಖ್ಯೆ 5. ಅದರ ಉತ್ತರ ಇದೆ.

ಉಪ ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ನಿಮ್ಮ ಪ್ರಶ್ನೆಗೆ ಉತ್ತರ ಬಂದಿರುವುದಿಲ್ಲ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಇದು ಎರಡನೆಯ ಬಾರಿ ಬರುತ್ತಿದೆ. ಒಂದು ವಿಷಯ ಅರ್ಥವಾಗುತ್ತಿಲ್ಲ. ಕಳೆದ ಬಾರಿಯೂ ಒಂದು ವಾರ ಕಾಲಾವಕಾಶ ತೆಗೆದುಕೊಂಡಿದ್ದರು. ಪುನಃ ಈಗಲೂ ಕಾಲಾವಕಾಶವನ್ನು ತೆಗೆದುಕೊಂಡಿರುವುದು ಏಕೆ?

ಉಪ ಸಭಾಪತಿಯವರು:- ಮಾನ್ಯ ಭೋಜೇಗೌಡರೇ, ಉತ್ತರ ಬರದೆ ಪ್ರಶ್ನೆ ಮಾಡಿದರೆ ಅರ್ಥವಿಲ್ಲ. ಉತ್ತರವನ್ನು ಕೊಡಿಸಲಾಗುವುದು.

ಶ್ರೀ ಕೆ.ಸಿ.ಕೊಂಡಯ್ಯ:- ಮಾನ್ಯ ಸಭಾಪತಿಯವರೇ, ಕ್ರಮ ಸಂಖ್ಯೆ 8 ರ ಪ್ರಶ್ನೆ ನನ್ನದು.

ಉಪ ಸಭಾಪತಿಯವರು:- ಮಾನ್ಯ ಕೊಂಡಯ್ಯನವರೇ, ನಿಮ್ಮ ಪ್ರಶ್ನೆಯು ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರಿಗೆ ವರ್ಗಾವಣೆಯಾಗಿದೆ. ಇನ್ನೂ ಉತ್ತರ ಬಂದಿರುವುದಿಲ್ಲ. ಮಾನ್ಯ ಭಾರತಿ ಶೆಟ್ಟಿಯವರ ಉತ್ತರ ಬಂದಿದ್ದು, ಅವರು ಪ್ರಶ್ನೆಯನ್ನು ಕೇಳಬಹುದು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ತಡೆ ಹಿಡಿಯಲಾದ ಪ್ರಶ್ನೆ ಸಂಖ್ಯೆ 195

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಎನ್.ಎಂ.ಸಿ., ಯು ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರದಲ್ಲಿ ಹೇಳಿದ್ದಾರೆ. ನನ್ನ ಪ್ರಶ್ನೆಯಿರುವುದು ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಕರ್ನಾಟಕ ಸರ್ಕಾರ ಯಾವ ರೀತಿ ಮಾಹಿತಿಗಳನ್ನು ಹಂಚಿಕೊಳ್ಳುತ್ತದೆ? ಏಕೆಂದರೆ ಪುಸ್ತಕದಲ್ಲಿ ಓದಿ ವೈದ್ಯರು treatment ಕೊಡುವುದಕ್ಕೆ ಆಗುವುದಿಲ್ಲ. ಕರ್ನಾಟಕದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿಯೂ ಮೆಡಿಕಲ್ ಕಾಲೇಜು ಇದೆ. ಕ್ಲಿನಿಕಲ್ ಅವಧಿಯಲ್ಲಿ ವಿದ್ಯಾರ್ಥಿಗಳು ಬೇರೆ ಬೇರೆ ರೋಗಗಳ ರೋಗಿಗಳೊಂದಿಗೆ ಅವರ ಅಧ್ಯಯನವನ್ನು ಮಾಡಬೇಕಾಗಿದೆ. ಮೂರು ತಿಂಗಳ ಅವಧಿಯಲ್ಲಿ extra classes ಮಾಡುತ್ತೇವೆಂದು ಹೇಳಿದರು. ಕೋರ್ಸ್‌ನ ಮುಂದುವರಿಕೆಯ ಬಗ್ಗೆ ಎನ್.ಎಂ.ಸಿ., ಯಿಂದ ನಿರ್ದೇಶನ ಬಂದಲ್ಲಿ ರಾಜ್ಯ ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು. ನನ್ನ ಪ್ರಶ್ನೆಯಿರುವುದು ಏನೆಂದರೆ ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಚಿಂತನೆ ಏನು? ಈ ಚಿಂತನೆಯನ್ನು ಎನ್.ಎಂ.ಸಿಯೊಂದಿಗೆ ರಾಜ್ಯ ಸರ್ಕಾರ ಹೇಗೆ ಹಂಚಿಕೊಳ್ಳುತ್ತದೆ?

ಡಾ:ಕೆ.ಸುಧಾಕರ್:- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ಸದಸ್ಯರು ವೈದ್ಯಕೀಯ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಹಳ ಆಸಕ್ತಿಯಿಂದ ಈ ಪ್ರಶ್ನೆಯನ್ನು ಕೇಳಿದ್ದಾರೆ. ಈಗಾಗಲೇ ಒಂದು ನಿಯಮವಿದೆ. Theory ಇರಲಿ ಅಥವಾ Practicals ಇರಲಿ, ಶೇ.75ರಷ್ಟು ಕಡ್ಡಾಯ ಹಾಜರಾತಿಯ ಅವಶ್ಯಕತೆಯಿದೆ. ಹಾಗಾಗಿ ಯಾವ ವಿದ್ಯಾರ್ಥಿಗಳು ಶೇ.75 ರಷ್ಟು ಹಾಜರಾತಿಯನ್ನು ಹೊಂದಿರುತ್ತಾರೆಯೋ ಅವರಿಗೆ ಮಾತ್ರ ಪರೀಕ್ಷೆಗಳಿಗೆ, whether it is theory or practicals, ಅವಕಾಶವಿದೆ. ಆ ನಿಟ್ಟಿನಲ್ಲಿ ಜಾಸ್ ಆಗಿರುವವರಿಗೆ ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಆದೇಶ ಪತ್ರವನ್ನು ಕೊಡಲಾಗುತ್ತಿದೆ. ಎನ್.ಎಂ.ಸಿ., ಯು ಸಂಪೂರ್ಣವಾದಂತಹ ನಿಯಮಗಳನ್ನು ಎಲ್ಲಾ ರಾಜ್ಯಗಳಿಗೂ ಕೊಟ್ಟಿದೆ. ಅದೇ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ಕೂಡ follow ಮಾಡಲಾಗಿದೆ. ಕೋವಿಡ್-19 ಸಂದರ್ಭದಲ್ಲಿ ಇವರೆಲ್ಲರೂ ಕೋವಿಡ್-19 ಕೇಂದ್ರಗಳಲ್ಲಿ ಕಾಳಜಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸಿದ್ದರಿಂದ ಕೆಲವು ವಿದ್ಯಾರ್ಥಿಗಳು ತರಗತಿಗಳನ್ನು ತಪ್ಪಿಸಿಕೊಳ್ಳುವಂತಾಗಿತ್ತು. ಅಂತಹ ಅಧಿಕ ತರಗತಿಗಳನ್ನು ಕೂಡ ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿರ್ದೇಶನದ ಮೇರೆಗೆ ಸರಿದೂಗಿಸಲಾಗಿದೆ.

ಇಲ್ಲಿಯವರೆವಿಗೂ ಕಾಲೇಜುಗಳಿಂದಾಗಲೀ, ಪ್ರೌಢಶಾಲೆಗಳಿಂದಾಗಲೀ ಅಥವಾ ವಿದ್ಯಾರ್ಥಿಗಳಿಂದಾಗಲೀ ಇದರ ಬಗ್ಗೆ ಬೇಡಿಕೆ ಬಂದಿರುವುದಿಲ್ಲ. ಇನ್ನೂ ಕೂಡ ಆ ರೀತಿಯ ಅವಶ್ಯಕತೆ ಇದ್ದರೆ ಎನ್. ಎಂ. ಸಿ., ಗೆ ಪತ್ರವನ್ನು ಬರೆಯುತ್ತೇವೆ. ಈಗಾಗಲೇ ಸಂಪೂರ್ಣ graduation ಆಗಿ ಉದ್ಯೋಗಕ್ಕೆ ಸೇರುತ್ತಿದ್ದಾರೆ. ಶೇ.75 ಈಗಾಗಲೇ ಅವರು attend ಆಗಿರುವುದರಿಂದ ಇನ್ನೂ ಕೂಡ ಹೆಚ್ಚಿನ extra classes ಅವಶ್ಯಕತೆಯಿರುವುದಿಲ್ಲ ಎಂದು ನನಗನ್ನಿಸುತ್ತದೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಕ್ಲಿನಿಕಲ್ ಅವಧಿ ಇರುವುದು ಎರಡನೆಯ ವರ್ಷದ ನಂತರ. ಡಿಗ್ರಿ ಆದ ಮೇಲೆ ಮಾನ್ಯ ಸಚಿವರು ಹೇಳುವುದು ಸರಿ. ಆದರೆ ಎರಡನೆಯ ವರ್ಷದ ನಂತರ ಬಂದ ವಿದ್ಯಾರ್ಥಿಗಳಿಗೆ ಯಾವ ರೀತಿ ಸರ್ಕಾರದಿಂದ ಅನುಕೂಲ ಮಾಡಿಕೊಡಲಾಗುತ್ತದೆ? ಕೊರತೆಯನ್ನು ಯಾವ ರೀತಿ ತುಂಬಲಾಗುತ್ತದೆ? ಯಾವ ರೀತಿ ಎನ್.ಎಂ.ಸಿ., ಯೊಂದಿಗೆ ಮಾತನಾಡುತ್ತೀರಿ?

ಡಾ:ಕೆ.ಸುಧಾಕರ್:- ಮಾನ್ಯ ಸಭಾಪತಿಯವರೇ, ನಾವು ಎನ್.ಎಂ.ಸಿ.,ಯವರಿಗೆ ಪತ್ರವನ್ನು ಬರೆಯುತ್ತೇವೆ. ಆದರೆ ಅವರಿಗೂ ಕೂಡ ಅದೇ ಕಾನೂನು ಅನ್ವಯವಾಗುತ್ತದೆ. ಶೇ.75 ರಷ್ಟು ಹಾಜರಾತಿ ಅವರಿಗೂ ಕೂಡ ಕಡ್ಡಾಯ. ಅವರು attend ಆದರೆ ಮಾತ್ರ practicals ನಲ್ಲಿ exams ಅನ್ನು face ಮಾಡಬೇಕಾಗುತ್ತದೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಚಿವರೇ, ನಾನು ಕೋವಿಡ್-19 ಸಂದರ್ಭದಲ್ಲಿ ಹೇಳುತ್ತಿದ್ದೇನೆ. ಅವರು ಕೋವಿಡ್-19 ಸಂದರ್ಭಗಳಲ್ಲಿ ಕಾಲೇಜುಗಳಿಗೆ ಹೋಗುವುದಕ್ಕಾಗಲಿಲ್ಲ.

ಡಾ:ಕೆ.ಸುಧಾಕರ್:- ಮಾನ್ಯ ಸಭಾಪತಿಯವರೇ, ರಿಯಾಯಿತಿ ಅದರಲ್ಲಿ ಕೂಡ ಕೊಟ್ಟಿರುವುದಿಲ್ಲ. ಅದಕ್ಕೋಸ್ಕರ ಅವರಿಗೆ ಅಧಿಕವಾದ classes ಅನ್ನು ಕೊಡಲಾಗಿದೆ.

ಶ್ರೀಮತಿ ಭಾರತಿ ಶೆಟ್ಟಿ:- ಮಾನ್ಯ ಸಚಿವರೇ, ಕೋರ್ಸ್ ಅನ್ನು ಮುಂದಕ್ಕೆ ಹಾಕಲಾಗುವುದಿಲ್ಲವೇ? ಆ ರೀತಿಯ ಪ್ರಸ್ತಾವನೆಯೇನಾದರೂ ಸರ್ಕಾರದ ಮುಂದೆ ಇದೆಯೇ?

ಡಾ:ಕೆ ಸುಧಾಕರ್:- ಇಲ್ಲ.

(ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಲಿಖಿತ ಮೂಲಕ ನೀಡಲಾದ ಉತ್ತರಗಳು

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು):- ಮಾನ್ಯ ಸಭಾಪತಿಯವರೇ, ದಿನಾಂಕ 20ನೇ ಸೆಪ್ಟೆಂಬರ್ 2021, ಸಮೂಹ-1ರ ಲಿಖಿತ ಮೂಲಕ ಉತ್ತರಿಸುವ ಒಟ್ಟು 181 ಪ್ರಶ್ನೆಗಳ ಪೈಕಿ 55 ಪ್ರಶ್ನೆಗಳಿಗೆ ಉತ್ತರಗಳನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

3. ಸಭಾಪತಿಯವರ ಅಪ್ಪಣೆಯ ಮೇರೆಗೆ ಪ್ರಸ್ತಾಪಿಸಲಾದ ವಿಷಯಗಳು

ಅ) ವಿಷಯ:- ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನಲ್ಲಿ ಜಿಂಕೆ ಹಾವಳಿಯಿಂದ ರೈತರು ಕಂಗಾಲಾಗಿರುವ ಬಗ್ಗೆ

ಶ್ರೀ ಎಸ್.ವಿ.ಸಂಕನೂರ (ಪದವೀಧರರ ಕ್ಷೇತ್ರ):- ರೈತರು ಸಾಲ ಮಾಡಿ ಬಿತ್ತಿದ ಬೆಳೆಗಳು ಇನ್ನೇನು ಕೈಗೆ ಬರುತ್ತಿವೆ ಎಂದು ನಿರೀಕ್ಷಿಸುತ್ತಿರುವಾಗಲೇ ಜಿಂಕೆಗಳು ಹೊಲದಲ್ಲಿ ಹಿಂಡುಹಿಂಡಾಗಿ ಲಗ್ಗೆ ಇಟ್ಟು ನಾಶ ಪಡಿಸುತ್ತಿವೆ. ಹೀಗಾಗಿ ರೈತರ ಬದುಕು ಬೆಕ್ಕಿಯಿಂದ ಬಾಣಲೆಗೆ ಬಿದ್ದಂತೆ ಆಗಿದೆ. ಬಯಲು ಸೀಮೆಯ ಜಂತ್ವಿಶಿರೂರ, ಪೇರಾಲ್ಕೂರು, ಹಳ್ಳಿಗುಡಿ, ವೆಂಕಟಾಪುರ, ಯಕಲಾಪುರ, ಹೈತಾಪುರ, ಹರ್ಲಾಪುರ, ಲಕ್ಕೂಡಿ, ಸಂಬಾಪುರ ಗ್ರಾಮಗಳಲ್ಲಿನ ಜೋಳ, ಮೆಕ್ಕೆ ಜೋಳ, ಶೇಂಗಾ, ಸೂರ್ಯಕಾಂತಿ ಬೆಳೆಗಳಿಗೆ ಜಿಂಕೆಗಳ ಹಾವಳಿ ತಡೆಯಲು ಏನೆಲ್ಲಾ ಉಪಾಯ ಮಾಡಿದರೂ ಜಿಂಕೆಗಳ ಹಾವಳಿಯನ್ನು ತಪ್ಪಿಸಲು ಆಗುತ್ತಿಲ್ಲ. ಆದ್ದರಿಂದ ಸರ್ಕಾರ ಕಾಡು ಪ್ರಾಣಿಗಳಿಂದ ಬೆಳೆ ನಾಶವಾದಾಗ ರೈತರಿಗೆ ಕೊಡುವ ಪರಿಹಾರ ಹೆಚ್ಚಿಸುವ ಕುರಿತು ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸುತ್ತೇನೆ.

ಇದಲ್ಲದೆ ಗದಗ, ಕೊಪ್ಪಳ, ಹಾವೇರಿ, ಬಾಗಲಕೋಟೆ, ಧಾರವಾಡ ಜಿಲ್ಲೆಗಳಲ್ಲಿ ರೈತರು ಇದೇ ರೀತಿಯ ಸಮಸ್ಯೆಯನ್ನು ಹಲವಾರು ವರ್ಷಗಳಿಂದ ಎದುರಿಸುತ್ತಿರುವರು. ಈ ಕುರಿತು ರೈತರು ಈ ಭಾಗದಲ್ಲಿ ಜಿಂಕೆವನ ನಿರ್ಮಾಣ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ. ಆದ್ದರಿಂದ ಈಗಲಾದರೂ ಕಷ್ಟಗುಡ್ಡದ ಸರಹದ್ದಿನಲ್ಲಿ ಸರ್ಕಾರ ಅರಣ್ಯ ಇಲಾಖೆ ಮೂಲಕ ಜಿಂಕೆ ವನ ನಿರ್ಮಿಸಿ ರೈತರ ಬೆಳೆ ರಕ್ಷಣೆ ಹಾಗೂ ಜಿಂಕೆಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸುತ್ತೇನೆ.

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ವಿ.ಸಂಕನೂರ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಮಾನ್ಯ ಅರಣ್ಯ ಮತ್ತು ಆಹಾರ, ನಾಗರಿಕ ಸರಬರಾಜು ಸಚಿವರಿಂದ ಉತ್ತರವನ್ನು ಒದಗಿಸಲಾಗುವುದು.

(...ಮುಂದು)

(ಉಪ ಸಭಾಪತಿಯವರ ಉಪಸ್ಥಿತಿ)

(806) 20-09-2021,1.30 KG ಜಿಆರ್

ಆ) ವಿಷಯ:- ಮಂಡ್ಯ ವಿಶ್ವವಿದ್ಯಾನಿಲಯದಲ್ಲಿ ಮೂಲ ಸೌಕರ್ಯಗಳ ಕೊರತೆ ಹಾಗೂ ಸಿಬ್ಬಂದಿಗಳ ಹುದ್ದೆಗಳ ಮಂಜೂರಾತಿ ಕುರಿತು.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಂಡ್ಯ ನಗರದಲ್ಲಿ ಹೊಸದಾಗಿ ಮಂಡ್ಯ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕಾರಣೀಭೂತರಾದ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಶ್ರೀಯುತ ಅಶ್ವಥನಾರಾಯಣರವರಿಗೆ ಮಂಡ್ಯ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿಶ್ವವಿದ್ಯಾನಿಲಯವು ಪ್ರಾರಂಭವಾಗಿ 2 ವರ್ಷಗಳಾಯಿತು. ಕುಲಪತಿಗಳನ್ನು ನೇಮಕ ಮಾಡಿ ಎಂಟು ತಿಂಗಳಾಗಿದೆ. ಸದರಿ ವಿಶ್ವವಿದ್ಯಾನಿಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ತುಂಬಾ ಹೆಚ್ಚಾಗಿದ್ದು, ಸುಮಾರು 5 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಡೆಸ್ಕ್‌ಗಳಿಲ್ಲ. ವಿಶ್ವವಿದ್ಯಾನಿಲಯಕ್ಕೆ ಅಗತ್ಯವಿರುವ ಮೂಲಸೌಕರ್ಯಗಳಿಲ್ಲ. ಪ್ರಯೋಗಶಾಲಾ ಉಪಕರಣಗಳು, ತರಗತಿ ಮತ್ತು ಕಛೇರಿ ಪೀಠೋಪಕರಣಗಳ ಕೊರತೆ ಇದೆ. ಇದುವರೆವಿಗೂ ಯಾವುದೇ ಉಪನ್ಯಾಸಕರ ಮತ್ತು ಭೋಧಕೇತರ ಹುದ್ದೆ ಮಂಜೂರಾಗಿರುವುದಿಲ್ಲ. ವಿಶ್ವವಿದ್ಯಾನಿಲಯದ ಕಾಯ್ದೆಯಡಿಯಲ್ಲಿ ಬರುವ ಶಿಕ್ಷಣ ಮಂಡಳಿ, ಸೆನೆಟ್, ಸಿಂಡಿಕೇಟ್ ಸಮಿತಿಗಳು ಇದುವರೆವಿಗೂ ರಚನೆ ಆಗಿರುವುದಿಲ್ಲ. ಇತ್ತೀಚೆಗೆ, ಕುಲಪತಿಗಳಿಗೆ ಹಣಕಾಸು ನಿರ್ವಹಣೆಗೆ ಅವಕಾಶ ಮಾಡಿಕೊಟ್ಟು ಕೇವಲ 12.50 ಲಕ್ಷ ರೂಪಾಯಿಗಳನ್ನು ಮಾತ್ರ ಬಿಡುಗಡೆಗೊಳಿಸಲಾಗಿದೆ. ಈಗಾಗಲೇ ರೂಪಾ ಯೋಜನೆಯಡಿ 5.50 ಕೋಟಿ ಮೂಲ ಸೌಕರ್ಯಕ್ಕಾಗಿ ಕಾಯ್ದಿರಿಸಿದ್ದರೂ ಸಹ, ಇದುವರೆಗೂ ಅದನ್ನು ಬಳಕೆ ಮಾಡಲು ಅನುದಾನ ಬಿಡುಗಡೆಗೊಳಿಸಿರುವುದಿಲ್ಲ. ವಿಶ್ವವಿದ್ಯಾನಿಲಯಕ್ಕೆ ಅಗತ್ಯವಿರುವ ಒಬ್ಬ ಗ್ರೂಪ್-ಡಿ ನೌಕರರು ಇರುವುದಿಲ್ಲ. ಕಾಲೇಜಿನಲ್ಲಿ ಎಲ್ಲಾ ತಾತ್ಕಾಲಿಕ ನೌಕರರನ್ನು ಇಲಾಖಾ ನಿರ್ದೇಶನದಂತೆ ಬಿಡುಗಡೆಗೊಳಿಸಲಾಗಿದೆ. ಹೊಸದಾಗಿ ನಿಯಮಾನುಸಾರ ನೇಮಕ ಮಾಡಿಕೊಳ್ಳಲು ಇಲಾಖೆಯಿಂದ ಕುಲಪತಿಗಳಿಗೆ ಯಾವುದೇ ನಿರ್ದೇಶನ ನೀಡಿರುವುದಿಲ್ಲ. ಕಳೆದ ಸಾಲಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದವರಿಗೆ ವೇತನ

ಪಾವತಿಯಾಗಿರುವುದಿಲ್ಲ. ಸದರಿ ಸಾಲಿಗೆ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ಅನುದಾನದ ಲಭ್ಯತೆ ಇಲ್ಲದ ಕಾರಣ, ಕುಲಪತಿಗಳು ಅವರನ್ನು ನೇಮಕ ಮಾಡಿಕೊಳ್ಳಲು ಕಷ್ಟಸಾಧ್ಯವಾಗಿದೆ. ಈ ಎಲ್ಲಾ ಕಾರಣಗಳಿಂದ ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸದರಿ ವಿಷಯವನ್ನು ಅತಿ ಜರೂರು ಎಂದು ಪರಿಗಣಿಸಿ, ಅತ್ಯಗತ್ಯವಾಗಿ ಬೇಕಾಗಿರುವ ಅತಿಥಿ ಉಪನ್ಯಾಸಕರು, ಗ್ರೂಪ್-2 ನೌಕರರು ಮತ್ತು ಮೂಲಭೂತ ಸೌಕರ್ಯಕ್ಕೆ ಅಗತ್ಯವಿರುವ ಅನುದಾನವನ್ನು ಹಾಗೂ ಅನುಮೋದನೆಯನ್ನು ಕೂಡಲೇ ನೀಡಬೇಕೆಂದು ಈ ಮೂಲಕ ಉನ್ನತ ಶಿಕ್ಷಣ, ಐ.ಟಿ., ಅಂಡ್ ಬಿ.ಟಿ. ವಿಜ್ಞಾನ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರಿಂದ ಉತ್ತರವನ್ನು ಒದಗಿಸಿಕೊಡುತ್ತೇನೆ.

ಇ) ವಿಷಯ:- ಕೋಲಾರ ಜಿಲ್ಲೆಯಲ್ಲಿ ರೈತರ ಜಮೀನು ಖಾತೆಗಳಿಗೆ ಪೋಡಿ ಮಾಡುವ ಕುರಿತು.

ಶ್ರೀ ಗೋವಿಂದರಾಜು (ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕೋಲಾರ ಜಿಲ್ಲೆಯಲ್ಲಿ ಬಹಳಷ್ಟು ರೈತರು ತಮ್ಮ ಜೀವನೋಪಾಯಕ್ಕಾಗಿ ವ್ಯವಸಾಯವನ್ನೇ ಅವಲಂಬಿಸಿರುತ್ತಾರೆ. ಈ ಭಾಗದಲ್ಲಿ ರೈತರಿಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿದ್ದು, ಅದರಲ್ಲಿ ಪ್ರಮುಖವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ “ಪೋಡಿ” ಮಾಡುವ ಸಂಬಂಧವಾಗಿ ಈಗಾಗಲೇ ರೈತರು ಇಲಾಖೆಗೆ ಪೋಡಿ ಮಾಡಿಕೊಡುವಂತೆ ಕೋರಿ ಸುಮಾರು 6 ಸಾವಿರಕ್ಕೂ ಮೇಲ್ಪಟ್ಟ ಅಜಿಣ್ಣಗಳನ್ನು ಸಲ್ಲಿಸಿರುವುದು ಸರಿಯಷ್ಟೆ. ಆದರೆ, ಅಧಿಕಾರಿಗಳ ಮಾಹಿತಿಯ ಪ್ರಕಾರ ಇದುವರೆಗೂ ಕೇವಲ 2 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿರುತ್ತಾರೆ. ಇನ್ನು ಇತ್ಯರ್ಥವಾಗದ ಪ್ರಕರಣಗಳು 4,795 ಬಾಕಿ ಇದ್ದು, ಇವುಗಳನ್ನು ಇತ್ಯರ್ಥ ಮಾಡಲು ಅಧಿಕಾರಿಗಳು ಇಲ್ಲಸಲ್ಲದ ಕಾರಣಗಳನ್ನು ನೀಡಿ, ಸುಖಸುಮ್ಮನೆ ಕಛೇರಿಗಳಿಗೆ ರೈತರನ್ನು ಸುತ್ತಾಡಿಸುತ್ತಿದ್ದಾರೆ. ರೈತರು ಅವರ ಜಮೀನುಗಳನ್ನೇ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಜೀವನಾಧಾರವಾಗಿರಿಸಿಕೊಂಡಿದ್ದು, ಅವರಿಗೆ ಇರುವ ಸಮಸ್ಯೆಯನ್ನು ನೀಗಿಸಲು ಕಂದಾಯ ಇಲಾಖೆಯ ಅಧಿಕಾರಿಗಳು ಯಾವುದೇ ಉತ್ಸಾಹ ತೋರಿಸುತ್ತಿಲ್ಲ.

ಆದಕಾರಣ, ಆ ಭಾಗದ ರೈತರಿಗೆ ಆಗಿರುವ ಈ ತೊಂದರೆಯನ್ನು ಈ ಕೂಡಲೇ ಸರಿಪಡಿಸಬೇಕೆಂದು ಮಾನ್ಯ ಕಂದಾಯ ಸಚಿವರಲ್ಲಿ ಎಲ್ಲಾ ರೈತರ ಪರವಾಗಿ ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯವೇಳೆಯಲ್ಲಿ ಕೇಳಿರುವಂತಹ ಪ್ರಶ್ನೆಗೆ ಮಾನ್ಯ ಸಚಿವರಿಂದ ಉತ್ತರವನ್ನು ಒದಗಿಸಿಕೊಡಲಾಗುತ್ತದೆ.

**ಈ) ವಿಷಯ:- ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿ
ಆಕ್ಸಿಜನ್ ಪ್ಲಾಂಟ್ ಕಾಮಗಾರಿ
ಕುರಿತು ಗೊಂಡಿರುವ ಕುರಿತು.**

ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):-

ಮಾನ್ಯ ಸಭಾಪತಿಯವರೇ, ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ಸೋಂಕಿತರ ಮತ್ತು ಸಾವಿಗೀಡಾದವರ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ಶಿರಾ ತಾಲ್ಲೂಕಿನಲ್ಲಿ ಸೋಂಕಿನ ಪತ್ತೆಗಾಗಿ ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಸೆಂಟರ್, ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಸೇರಿದಂತೆ ವಿವಿಧ ಸೌಕರ್ಯಗಳನ್ನು ಮಂಜೂರು ಮಾಡಿತ್ತು. ಅವುಗಳ ಪೈಕಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು. ಸೋಂಕಿನ ವೇಗ ತಗ್ಗುತ್ತಾ ಬಂದಂತೆ, ಆಕ್ಸಿಜನ್ ಪ್ಲಾಂಟ್ ಕಾಮಗಾರಿಗಳು ಕುರಿತು ಗೊಂಡು ಯಂತ್ರಗಳ ಅಳವಡಿಕೆಯಾಗದೆ, ಆಕ್ಸಿಜನ್ ಉತ್ಪಾದನಾ ಕಾರ್ಯ ಸ್ಥಗಿತಗೊಂಡಿತ್ತು.

ಶಿರಾ ತಾಲ್ಲೂಕ್ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ತಾಲ್ಲೂಕು ವ್ಯವಸ್ಥಾಧಿಕಾರಿ (ಡಿ.ಹೆಚ್.ಓ.,) ವಾರದಲ್ಲಿ ಎರಡು ದಿನಗಳ ಕಾಲ ಕೆಲಸ ನಿರ್ವಹಿಸಿ ಉಳಿದಂತೆ ಜಿಲ್ಲಾ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಪೂರ್ಣಾವಧಿ ಕೆಲಸ ನಿರ್ವಹಿಸುವ ತಾಲ್ಲೂಕು ವ್ಯವಸ್ಥಾಧಿಕಾರಿಯನ್ನು ನೇಮಕ ಮಾಡುವುದು ಅವಶ್ಯಕತೆ ಇದೆ.

ಕೊರೋನಾ 3ನೇ ಅಲೆ ಮಕ್ಕಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಶಿಶು ಅಭಿವೃದ್ಧಿ ಅಧಿಕಾರಿಗಳ ಕಛೇರಿಯ ಮಾಹಿತಿಯಂತೆ, ಶಿರಾ ತಾಲ್ಲೂಕಿನಲ್ಲಿ ಒಟ್ಟು 22,562 ಮಕ್ಕಳು ಸೊನ್ನೆಯಿಂದ ಆರು ವರ್ಷದ ವಯಸ್ಸಿನವರಿದ್ದು, ಅವರಲ್ಲಿ 12 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, ಸುಮಾರು 1150 ಮಕ್ಕಳು ಮಧ್ಯಮ ಮಟ್ಟದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರೊಟ್ಟಿಗೆ 71 ಸಾವಿರ ಮೀರುವ ಮಕ್ಕಳ ಸಂಖ್ಯೆ ಹೊಂದಿರುವ ತಾಲ್ಲೂಕಿಗೆ ಇಬ್ಬರು ಮಕ್ಕಳ ತಜ್ಞ ವೈದ್ಯರ ಅವಶ್ಯಕತೆ ಇದೆ. ಆದರೆ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ಒಬ್ಬ ವೈದ್ಯರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬ ಮಕ್ಕಳ ತಜ್ಞ ವೈದ್ಯರ ನೇಮಕಾತಿ ಈ ತಾಲ್ಲೂಕಿಗೆ ಅವಶ್ಯಕತೆ ಇದೆ.

ಮೂರನೇ ಅಲೆ ಮಕ್ಕಳಿಗೆ ಮಾರಕವಾದರೆ, ಇಲ್ಲಿ ಆಸ್ಪತ್ರೆಯಲ್ಲಿ ಸದ್ಯಕ್ಕಿರುವ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡುವುದು ತುಂಬಾ ಕಷ್ಟಕರವಾಗಲಿದೆ ಇದಕ್ಕಾಗಿ ಸಾಕಷ್ಟು ತಯಾರಿ ನಡೆಸಬೇಕಾಗಿದ್ದು, ಮುಂಜಾಗ್ರತೆಯಾಗಿ ಕ್ರಮಕೈಗೊಂಡರೆ, ಮಕ್ಕಳನ್ನು ರಕ್ಷಿಸಬಹುದಾಗಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಕೋವಿಡ್-19ರ 3ನೇ ಅಲೆಯ ಹಬ್ಬುವಿಕೆಯನ್ನು ತಡೆಯಲು/ನಿಯಂತ್ರಿಸಲು ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸದನದಲ್ಲಿ “ಶೂನ್ಯವೇಳೆಯಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರನ್ನು ಕೋರುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಶೂನ್ಯವೇಳೆಯಲ್ಲಿ ಕೇಳಿರುವಂತಹ ಪ್ರಶ್ನೆಗೆ ಮಾನ್ಯ ಸಚಿವರಿಂದ ಉತ್ತರವನ್ನು ಪಡೆದು ಸದನದಲ್ಲಿ ಮಂಡಿಸಲಾಗುವುದು.

ಉ) ವಿಷಯ:- ರಾಜ್ಯದಲ್ಲಿ ಅತ್ಯಾಚಾರ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವುದು.

ಶ್ರೀ ಡಾ||ವೈ.ಎ.ನಾರಾಯಣಸ್ವಾಮಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಅವಕಾಶ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು. ಇಂದಿನ ದಿನಪತ್ರಿಕೆಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ. ಸಂಜಯನಗರ ಪೊಲೀಸ್ ಠಾಣೆಗೆ

ನೂರಾರು ಜನರ ಮುತ್ತಿಗೆ. ಆರೋಪಿಯನ್ನು ವಶಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ. ಈ ವಿಷಯವನ್ನು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸುವುದಕ್ಕೆ ಅವಕಾಶವನ್ನು ಕೋರುತ್ತಿದ್ದೇನೆ.

ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯದಲ್ಲಿ ಅತ್ಯಾಚಾರ/ಲೈಂಗಿಕ ದೌರ್ಜನ್ಯಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ದಿನಾಂಕ 19-09-2021 ರಂದು ಭಾನುವಾರ ಸಂಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಗೆದ್ದಲಹಳ್ಳಿಯಲ್ಲಿ 5 ವರ್ಷದ ಬಾಲಕಿಯು ಮೇಲೆ, ಆಕೆಯ ಮನೆಯ ಪಕ್ಕದಲ್ಲಿ ವಾಸವಿದ್ದ ಪಶ್ಚಿಮ ಬಂಗಾಳದ ಯುವಕ ಆ ಬಾಲಕಿಗೆ ಚೋಟಾಬೀಮ್ ತೋರಿಸುತ್ತೇನೆಂದು ಮನೆಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಬೇರೆ ಬೇರೆ ಠಾಜ್ಯಗಳಿಂದ ವಲಸಿಗರು ಹೆಚ್ಚಾಗಿ ಬಂದು ವಾಸಿಸುತ್ತಿದ್ದು, ಅವರನ್ನು ನಿಯಂತ್ರಣ ಮಾಡಲು ಅಥವಾ ನಿಗಾ ಇಡಲು ಪೊಲೀಸ್ ಇಲಾಖೆಯು ವಿಫಲವಾಗುತ್ತಿದೆ. ಇದರಿಂದಾಗಿ ಸ್ಥಳೀಯ ಜನರು ಆತಂಕ ಪಡುವಂತಾಗಿದೆ. ಅತ್ಯಾಚಾರ/ಲೈಂಗಿಕ ದೌರ್ಜನ್ಯ ಎಸಗುವವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲು ಬಹಳಷ್ಟು ಸಮಯ ಹೀನಿಯವಾಗುತ್ತಿದೆ. ಇದರಿಂದಾಗಿ, ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆ ಹೊಂದಿರುತ್ತಾರೆ. ಆದುದರಿಂದ, ಸದರಿ ದೌರ್ಜನ್ಯವೆಸಗಿರುವ ಯುವಕನ ಮೇಲೆ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸಬೇಕಾಗಿದೆ. ಈ ಬಗ್ಗೆ ಕಾನೂನಿನಲ್ಲಿ ವಿಶೇಷವಾದಂತಹ ಬದಲಾವಣೆ ತಂದು, ಅದರಲ್ಲೂ ವಿಶೇಷವಾಗಿ ಮಕ್ಕಳ ಮೇಲೆ ಅತ್ಯಾಚಾರ ಮಾಡಿದಂತಹ ಆರೋಪಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಬಿಡದೇ ಅವರಿಗೆ ಕಠಿಣವಾದಂತಹ ಶಿಕ್ಷೆಯನ್ನು ಕೊಡುವಂತೆ ಕ್ರಮಗೊಳ್ಳಬೇಕೆಂದು ಶೂನ್ಯವೇಳೆಯಲ್ಲಿ ಮಾನ್ಯ ಗೃಹ ಸಚಿವರ ಗಮನವನ್ನು ಸೆಳೆಯುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಈ ಘಟನೆಯ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ಆ ಬಾಲಕಿಯ ತಂದೆಯಿಂದ ದೂರನ್ನು ಸ್ವೀಕರಿಸಿದ್ದಾರೆ. ಇದರ ಬಗ್ಗೆ ಇನ್ನೂ ಹೆಚ್ಚಿನ information ಅವಶ್ಯಕತೆ ಇದೆ ಎಂದರೆ, ಅದನ್ನು ತರಿಸಿಕೊಡುತ್ತೇನೆ. ಇದಕ್ಕಿಂತ ಹೆಚ್ಚಿಗೆ ಏನು ಹೇಳುವುದಕ್ಕೆ ಆಗುವುದಿಲ್ಲ.

ಶ್ರೀ ಕೆ.ಗೋವಿಂದರಾಜು:- ಮಾನ್ಯ ಸಭಾಪತಿಯವರೇ, ಮೊದಲು ಅಲ್ಲಿರುವಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು.

(ಮುಂದು..) .

(807) 20-09-2021 (1.40) ಎಂವಿ-ಎಂಡಿ

(ಉಪ ಸಭಾಪತಿಯವರ ಉಪಸ್ಥಿತಿ)

ಊ) ವಿಷಯ:- ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಜಾಲ
ವ್ಯಾಪಕವಾಗಿ ಹಬ್ಬಿರುವ ಬಗ್ಗೆ.

ಶ್ರೀ ಎನ್.ಅಪ್ಪಾಜಿಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕೆ ತಮಗೆ ವಂದಿಸುತ್ತಾ; 'ನಗರದಲ್ಲಿ ಆಫಿಕ್ಟಿವ್ ಪ್ರಜೆಗಳ ಡ್ರಗ್ಸ್ ಕಾರ್ಖಾನೆ ಪತ್ತೆ' ಎಂಬ ವಿಷಯ ದಿನಾಂಕ 17.09.2021ರಂದು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ವರದಿಯಾಗಿದ್ದು, ನಾನು ಈ ವಿಷಯದ ಬಗ್ಗೆ, ಮಾನ್ಯ ಗೃಹಸಚಿವರಿಗೆ ಗಮನ ಸೆಳೆಯುತ್ತಾ, ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಜಾಲವು ವ್ಯಾಪಕವಾಗಿ ಹಬ್ಬಿದ್ದು, ಇದರಿಂದ ಯುವ ಸಮೂಹವು ದಾರಿ ತಪ್ಪಿರುವುದು ಗೋಚರವಾಗಿದೆ. ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ಮಾತ್ರವಲ್ಲ ಸ್ಥಳೀಯವಾಗಿಯೇ ಡ್ರಗ್ಸ್ ತಯಾರಿಸಿ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟಕ್ಕೆ ಪೂರೈಸುವ ಕೃತ್ಯವು ಇತ್ತೀಚೆಗೆ ಮಿತಿ ಮೀರಿದೆ. ಅದರಲ್ಲೂ ವಿಶೇಷವಾಗಿ, ನಗರದಲ್ಲಿ ಬಾಡಿಗೆ ಮನೆಗಳನ್ನು ಪಡೆದು, ಅಲ್ಲಿಂದಲೇ ಡ್ರಗ್ಸ್ ತಯಾರಿಕೆ ಲ್ಯಾಬ್ ಆರಂಭಿಸಿರುವುದು ನಿಜಕ್ಕೂ ಅಪಾಯಕಾರಿ ಬೆಳವಣಿಗೆ ಆಗಿದೆ. ಈ ಡ್ರಗ್ಸ್ ತಯಾರಿಕೆಗೆ ಬೇಕಾದ ಅಗತ್ಯವಾದ ರಾಸಾಯನಿಕ ವಸ್ತುಗಳನ್ನು ನಗರದ ರಾಸಾಯನಿಕ ಅಂಗಡಿಗಳಲ್ಲಿ ಡ್ರಗ್ಸ್ ತಯಾರಕರು ಖರೀದಿಸಿ, ಹೀಗೆ ತಯಾರಿಸಿದ ಸಿಂಥೆಟಿಕ್ ಡ್ರಗ್ಸ್ ಅನ್ನು ಬೆಂಗಳೂರು ಮಾತ್ರವಲ್ಲದೇ, ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪೆಡ್ಲರ್‌ಗಳು ಮಾರಾಟ ಮಾಡುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿರುತ್ತದೆ. ಆಫಿಕ್ಟಿವ್‌ನಿಂದ ಬಂದಿರುವ ಡ್ರಗ್ಸ್ ತಯಾರಕರ ಪಾಸ್‌ಪೋರ್ಟ್ ಮತ್ತು ವೀಸಾಗಳಲ್ಲಿನ ಮಾಹಿತಿಗಳು ಸಹ ನಿಖರವಾಗಿರುವುದಿಲ್ಲ. ಈ ರೀತಿಯಾಗಿ ಡ್ರಗ್ಸ್ ತಯಾರಕರು ಡ್ರಗ್ಸ್ ಅನ್ನು ಕೊರಿಯರ್ ಅಥವಾ ಅಂಚೆ ಮೂಲಕ, ಶೂನಲ್ಲಿ ಅಡಗಿಸಿಟ್ಟು ಡ್ರಗ್ಸ್ ರವಾನೆ ಮಾಡುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ. ಕಾನೂನು ಸುವ್ಯವಸ್ಥೆಯ ಭಯವಿಲ್ಲದೇ, ಈ ರೀತಿ ಎಗ್ಗಿಲ್ಲದೇ, ಈ ಪಾಪಕಾರಿ ಬೆಳವಣಿಗೆ ನಡೆಯುತ್ತಿರುವುದು ನಿಜಕ್ಕೂ ಖಂಡಿಸುವಂತದ್ದಾಗಿದೆ. ನಮಗೆ ಈ ಡ್ರಗ್ಸ್ ವಿಚಾರವು ಇತ್ತೀಚೆಗೆ ಕೆಲವು ತಿಂಗಳುಗಳಿಂದ ಬಂದಂತಾಗಿದ್ದು, ಹಾಗೇ ನೋಡುವುದಾದರೆ, ಎಷ್ಟೋ ವರ್ಷಗಳಿಂದ ಈ ರೀತಿಯ ಪ್ರಕರಣಗಳು ನಡೆಯುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಡ್ರಗ್ಸ್ ಮಾಫಿಯವನ್ನು ಕಟ್ಟಿ ಹಾಕುವುದರಲ್ಲಿ ನಾವು ಯಶಸ್ವಿಯಾಗಲಿಲ್ಲವೆಂದರೆ, ಮುಂದಿನ ನಮ್ಮ ಯುವ ಪೀಳಿಗೆಯು

ಈ ಒಂದು ಮಾಯಾ ಜಾಲದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಅಪಾಯಕ್ಕೆ ಒಳಗಾಗುವುದು ಕಟ್ಟಿಟ್ಟ ಬುತ್ತಿ. ಈ ಡ್ರಗ್ಸ್ ಮಾಫಿಯವನ್ನು ತಡೆಗಟ್ಟುವಲ್ಲಿ ಕಾನೂನು ಸುವ್ಯವಸ್ಥೆಯನ್ನು ಇನ್ನೂ ಗಟ್ಟಿಗೊಳಿಸಲು ಪ್ರತ್ಯೇಕವಾಗಿ ರಾಣಿಯನ್ನು ಪ್ರಾರಂಭಿಸಿ ಹೊಸ ಸಿಬ್ಬಂದಿಗಳನ್ನು ನೇಮಿಸಿ ಕಾರ್ಯಾಚರಣೆ ಮಾಡುವ ಈ ವಿಷಯಕ್ಕೆ ಸಂಬಂಧಪಟ್ಟಂತೆ ಶೂನ್ಯ ವೇಳೆಯಲ್ಲಿ ಮಾನ್ಯ ಗೃಹ ಸಚಿವರ ಬಳಿ ಚರ್ಚಿಸಲು ಅನುಮತಿ ನೀಡುವಂತೆ ತಮ್ಮನ್ನು ಕೋರುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿರುವಂತಹ ವಿಷಯ ಅತ್ಯಂತ ಗಂಭೀರವಾಗಿದೆ. ಈ ಡ್ರಗ್ಸ್ ಜಾಲವನ್ನು ನಿರ್ನಾಮ ಮಾಡುವುದಕ್ಕೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಗಲಿರುಳು ಸಹ ಅವರ ಬೆನ್ನತ್ತಿ ತಮ್ಮ ಪ್ರಯತ್ನ ಮಾಡುತ್ತಿದ್ದಾರೆ. ಮೊನ್ನೆ ಬೆಂಗಳೂರಿನಲ್ಲೂ ಕೂಡ, ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿರುವಂತಹ ಘಟನೆಯನ್ನು ಪತ್ತೆ ಮಾಡಿರುವಂತಹವರು ನಮ್ಮ ಪೊಲೀಸರೇ. ನಮ್ಮ ಪೊಲೀಸರ ಜೊತೆಗೆ ಸಾರ್ವಜನಿಕರು ಸಹ ಕೈ ಜೋಡಿಸಬೇಕಾಗಿದೆ. ಎಲ್ಲೋ ಏನೋ ಮಾಡುತ್ತಾರೆ, ಅದರ ಮಾಹಿತಿಯನ್ನು ಪೊಲೀಸನವರಿಗೆ ಕೊಟ್ಟರೆ, ಅವರು ತಕ್ಷಣ ಕ್ರಮಕೈಗೊಳ್ಳುತ್ತಾರೆ. ಈಗಾಗಲೇ ಟನ್‌ಗಟ್ಟಲೆ ಇಂತಹ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೊನ್ನೆಯ ದಿವಸ ಡ್ರಗ್ಸ್‌ಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಅದನ್ನು ಏನಾದರೂ ಹಾಗೆಯೇ ಬಿಟ್ಟು ಬಿಟ್ಟಿದ್ದರೆ, ನಮ್ಮ ಯುವಕರ ಗತಿ ಏನು ಎಂದು ಅದನ್ನು ನೋಡಿ ನನಗೆ ಭಯವಾಯಿತು. ಹಾಗಾಗಿ ಇಂತಹ ಒಂದು ಜಾಲವನ್ನು ಭೇದಿಸುವಂಥದ್ದು ನಮ್ಮ ಸರ್ಕಾರದ ಆದ್ಯತೆ. ಖಂಡಿತವಾಗಿ ಡ್ರಗ್ಸ್ ಜಾಲವನ್ನು ಮಟ್ಟ ಹಾಕುತ್ತೇವೆ. ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿರುವಂತಹ ವಿಷಯಕ್ಕೆ ಸಂಬಂಧಪಟ್ಟಂತೆ ಇನ್ನಷ್ಟು ಹೆಚ್ಚು ಮಾಹಿತಿಯನ್ನು ತರಿಸಿ ಮಾನ್ಯ ಸದಸ್ಯರಿಗೆ ಕಳುಹಿಸಿಕೊಡುತ್ತೇನೆ.

ಬಿ) ವಿಷಯ:- ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ 306 ಯೋಜನೆಗಳಲ್ಲಿ 151 ಯೋಜನೆಗಳು ಕೇಂದ್ರದಿಂದ 2410.81 ಕೋಟಿ ರೂಪಾಯಿಗಳ ಅನುದಾನ ಬರದೇ ಸ್ಥಗಿತಗೊಳ್ಳುವ ಬಗ್ಗೆ.

ಶ್ರೀ ಯು.ಬಿ.ವೆಂಕಟೇಶ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರಗಳು ಅಧಿಕಾರದಲ್ಲಿದ್ದರೆ ಡಬಲ್ ಎಂಜಿನ್ ರೀತಿ ರಾಜ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎನ್ನುವ ಮಾತುಗಳಿದ್ದವು.

ಆದರೆ, ಕಳೆದ 7-8 ವರ್ಷಗಳ ಅವಧಿಯಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೂ ನೂರಾರು ಯೋಜನೆಗಳು ಟೇಕಾಫ್ ಆಗದೇ ಇರುವುದು ಶೋಚನೀಯ ಸಂಗತಿ.

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಪ್ರಸಕ್ತ ಅರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಿನಲ್ಲಿ ಕೇಂದ್ರ ಸರ್ಕಾರವು ಬಿಡಿಗಾಸನ್ನೂ ನೀಡಿಲ್ಲ. ರಾಜ್ಯ ಸರ್ಕಾರ ಕೂಡ ಹೊಂದಾಣಿಕೆ ಅನುದಾನವನ್ನು ಬಿಡುಗಡೆ ಮಾಡದೇ ಇರುವುದರಿಂದ ಬಹುತೇಕ ಯೋಜನೆಗಳ ಅನುಷ್ಠಾನ ಕುರಿತು ಗೊಂದಲವಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಗ್ರಾಮೀಣಾಭಿವೃದ್ಧಿ, ವಸತಿ, ಕೃಷಿ, ತೋಟಗಾರಿಕೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ಕೇಂದ್ರ ಮತ್ತು ರಾಜ್ಯದ ಪಾಲುದಾರಿಕೆಯ ಹತ್ತು ಯೋಜನೆಗಳಿಗೆ ಜುಲೈ ಅಂತ್ಯದವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ಗ್ರಾಮ ಸಡಕ್, ಸ್ವಚ್ಛ ಭಾರತ್, ಪ್ರಧಾನಮಂತ್ರಿ ಆವಾಜ್, ಕೃಷಿ ಯಾಂತ್ರಿಕತೆಯ ಮೇಲಿನ ಉಪ ಅಭಿಯಾನ, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಇಂತಹ ಹತ್ತಾರು ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿರುವುದಿಲ್ಲ. ಇದನ್ನು ಸ್ವತಃ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿನ ಅಂಕಿ-ಅಂಶಗಳೇ ಬಹಿರಂಗಪಡಿಸಿವೆ. ಬಜೆಟ್ ಮತ್ತು ನಂತರದ ದಿನಗಳಲ್ಲಿ ಘೋಷಿಸಿದ 306 ಯೋಜನೆಗಳ ಪೈಕಿ 155 ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದೇಶ ಹೊರಡಿಸಲಾಗಿದೆ. ಇನ್ನುಳಿದ 151 ಯೋಜನೆಗಳು ಕೇವಲ ಪ್ರಸ್ತುತದಲ್ಲೇ ಇರುವುದು ವರದಿಯಾಗಿದೆ. ಒಟ್ಟು ಯೋಜನಾ ವೆಚ್ಚ ರೂ.3,890.59 ಕೋಟಿಗಳಾಗಿದ್ದು, ಆ ಪೈಕಿ ಕೇಂದ್ರ ಸರ್ಕಾರವು 2,410.81 ಕೋಟಿಗಳ ಅನುದಾನ ನೀಡಬೇಕಿರುತ್ತದೆ. ಇದರಿಂದ ಬಹಳಷ್ಟು ಯೋಜನೆಗಳು ಸ್ಥಗಿತಗೊಳ್ಳುವ ಆತಂಕವಿರುವುದರಿಂದ ಈ ವಿಚಾರದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಶೂನ್ಯವೇಳೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಯು.ಬಿ.ವೆಂಕಟೇಶ್‌ವರವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರವನ್ನು ಒದಗಿಸಲಾಗುವುದು.

ಎ) ವಿಷಯ:- ಮಾಲ್‌ಗಳಲ್ಲಿ ಕನ್ನಡ ಭಾಷೆಯಲ್ಲಿ
ಆಹಾರೋತ್ಪನ್ನಗಳನ್ನು ಪ್ಯಾಕಿಂಗ್‌ಗಳಲ್ಲಿ
ಮಾರಾಟಕ್ಕೆ ಇಡಲು ನಿರಾಕರಿಸುತ್ತಿರುವ ಬಗ್ಗೆ.

ಶ್ರೀ ಎನ್.ರವಿಕುಮಾರ್ (ವಿಧಾನ ಸಭೆಯಿಂದ ಚುನಾಯಿತರಾದವರು):-

ಮಾನ್ಯ ಸಭಾಪತಿಯವರೇ, ಉತ್ಪನ್ನಗಳನ್ನು ಖರೀದಿಸಲು ನಿರಾಕರಿಸಿದ ಪ್ರತಿಷ್ಠಿತ ಸಂಸ್ಥೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು. ಕನ್ನಡ ಅಕ್ಷವಿರುವ ಪೊಟ್ಟಣಗಳನ್ನು ಮಾರಾಟ ಮಾಡುವುದಿಲ್ಲ ಎಂಬ ವಿಷಯವನ್ನು ಪ್ರಸ್ತಾಪ ಮಾಡುವುದಕ್ಕೆ ಅವಕಾಶ ನೀಡಿದ್ದಕ್ಕೆ ತಮಗೆ ಧನ್ಯವಾದಗಳು.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡಿಗನೇ ಸಾರ್ವಭೌಮ ಎಂಬೆಲ್ಲಾ ಶಬ್ದಗಳು ಸರ್ಕಾರದ ಕಡತದಲ್ಲಿ ಮಾತ್ರವೇ ಇರುವ ಅಂಶಗಳಾಗಿರುವುದು ಹಲವಾರು ಘಟನೆಗಳಿಂದ ಮತ್ತೆ ಮತ್ತೆ ಸಾಬೀತಾಗುತ್ತಿರುವುದು ವಿಷಾದನೀಯ. ಕನ್ನಡ ರಾಜ್ಯದ ಮಣ್ಣು, ನೀರು, ಗಾಳಿ ಎಲ್ಲಾ ಅಂಶಗಳನ್ನು ಬಳಸುವುದೊಡ್ಡ ದೊಡ್ಡ ಖಾಸಗಿ ಕಂಪನಿಗಳು ಕನ್ನಡಿಗರ ಶ್ರಮ, ದುಡಿಮೆ ಮತ್ತು ಬೆವರಿನ ಹನಿಗಳ ಮೇಲೆ ತಮ್ಮ ಸಂಪತ್ತಿನ ಸೌಧವನ್ನು ನಿರ್ಮಿಸಿ ಕನ್ನಡ, ಕನ್ನಡಿಗ, ಕನ್ನಡ ಭಾಷೆ ಮತ್ತು ಕನ್ನಡ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವುದು ವಿಪರ್ಯಾಸ. ಕನ್ನಡ ನಾಡಿನ ಜನತೆ ಶಾಂತಿಪ್ರಿಯರೂ ಸಂಯಮದಿಂದ ವರ್ತಿಸುವವರು. ಪ್ರಪಂಚದ ಎಲ್ಲಾ ಜನರ ಜೊತೆ ಅವರದೇ ಭಾಷೆಯಲ್ಲಿ ವ್ಯವಹರಿಸುವವರು. ಆದರೆ, ಅದೇ ರೀತಿಯ ವ್ಯವಹಾರ ಕನ್ನಡಿಗರ ಜೊತೆ ಮಾತ್ರವೇ ಇತರರು ನಡೆಸುತ್ತಿಲ್ಲ. ಇದು ಬೇಸರದ ಸಂಗತಿ. ನಮ್ಮದೇ ರಾಜ್ಯದ ಪ್ರತಿಷ್ಠಿತ ಪ್ರಮುಖ ಜನಸಾಮಾನ್ಯರ ಪ್ರಮುಖ ಆಹಾರವಾದ ರಾಗಿ ಉತ್ಪನ್ನಗಳನ್ನು ಕನ್ನಡದವರೇ ಕನ್ನಡ ನಾಡಲ್ಲೇ ಪ್ರಾರಂಭಿಸಿ, ಕರ್ನಾಟಕದಲ್ಲಿ ಮಾತ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಮಯದಲ್ಲಿ ಕನ್ನಡ ರಾಜ್ಯದಲ್ಲಿ ಕನ್ನಡ ಭಾಷೆಯ ಹೊರತು ಬೇರೆ ಭಾಷೆಯ ಅವಶ್ಯಕತೆ ಬೇಕೇ? ಈ ಉತ್ಪನ್ನಗಳ ಗುಣಮಟ್ಟದಲ್ಲಿ ಯಾವುದೇ ಲೋಪ ಇರದಿದ್ದರೂ ಪ್ಯಾಕಿಂಗ್‌ನಲ್ಲಿ ಕನ್ನಡವನ್ನು ಮಾತ್ರವೇ ಬಳಸಿದ್ದಾರೆ ಎಂದು ತಿಳಿಸಿ, ಆಹಾರೋತ್ಪನ್ನಗಳನ್ನು ಮಾರುವ ದೊಡ್ಡ ದೊಡ್ಡ ಮಾಲ್‌ಗಳು ಈ ಉತ್ಪನ್ನವನ್ನು ಮಾರಾಟಕ್ಕಾಗಿ ಇಡಲು ನಿರಾಕರಿಸುತ್ತಿದ್ದಾರೆ. ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಯವರು “ವೋಕಲ್ ಟು ಲೋಕಲ್” ಎಂಬುದಾಗಿ ಘೋಷಿಸಿದ್ದು, ಮಾಲ್‌ಗಳು ಪ್ರಧಾನ ಮಂತ್ರಿಯವರ ಈ ಭಾವನೆಯನ್ನು ಧಿಕ್ಕರಿಸಿದಂತಾಗಿದೆ. ಇಂದು ರಾಗಿಯು ಕೂಡ ಆಹಾರ ಉತ್ಪನ್ನವಾಗಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಸಮಯದಲ್ಲಿ ಪ್ಯಾಕಿಂಗ್‌ನಲ್ಲಿ ಕನ್ನಡ ಶಬ್ದಗಳನ್ನು ಮಾತ್ರವೇ ಬಳಕೆ ಮಾಡಲಾಗಿದೆ ಎಂಬ ಕಾರಣ ನೀಡಿ, ಕನ್ನಡವನ್ನು ಮಾತ್ರವೇ ಬಳಸಿ ಪ್ಯಾಕಿಂಗ್ ಆಗಿರುವ ಉತ್ಪನ್ನಗಳನ್ನು ಮಾರಾಟಕ್ಕಾಗಿ ಇಡಲು ಮಾಲ್‌ಗಳು ನಿರಾಕರಿಸುತ್ತಿರುವುದು ಅಮಾನವೀಯ. ಇದು ಕನ್ನಡದ ನೆಲದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗನಿಗೆ ಆದ ಅವಮಾನವೇ ಸರಿ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿ ಕನ್ನಡದ ನೆಲದಲ್ಲಿ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಪ್ಯಾಕಿಂಗ್ ಕನ್ನಡದಲ್ಲೇ ಇರಬೇಕು ಎಂಬ ಕಾನೂನು ತರುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಶೂನ್ಯ ವೇಳೆಯಲ್ಲಿ ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ರವಿಕುಮಾರ್‌ರವರು ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಮಾನ್ಯ ಮುಖ್ಯಮಂತ್ರಿಗಳಿಂದ ಉತ್ತರ ಒದಗಿಸಲಾಗುವುದು.

ಐ) ವಿಷಯ:- ವಿಜಯಪುರ ಜಿಲ್ಲೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತು ಶಿಶು ಮತ್ತು ಹೆಣ್ಣು ಶಿಶುಗಳ ಮಾರಾಟ ನಡೆಯುತ್ತಿರುವ ಬಗ್ಗೆ.

ಶ್ರೀ ಪ್ರಕಾಶ ಕೆ. ರಾಧೋಡ್ (ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಶಿಶು ಮಾರಾಟ ಪ್ರಕರಣವನ್ನು ಕುರಿತು, ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲು ಅನುಮತಿ ನೀಡಿರುವುದಕ್ಕೆ ತಮ್ಮಗೆ ಧನ್ಯವಾದಗಳು.

ವಿಜಯಪುರ ಜಿಲ್ಲೆಯ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಇತ್ತೀಚಿಗೆ ನವಜಾತು ಶಿಶು ಮಾರಾಟ ಪ್ರಕರಣಗಳು ಬೆಳಕಿಗೆ ಬಂದಿದೆ. ಇದರಲ್ಲಿ ಆಸ್ಪತ್ರೆಯ ಸಿಬ್ಬಂದಿಗಳೇ ಶಾಮಿಲಾಗಿರುವ ಆರೋಪ ಕೇಳಿ ಬಂದಿರುತ್ತದೆ. ಕೇವಲ ಐದು ಸಾವಿರ ರೂಪಾಯಿಗಳಿಗೆ ಮಗುವನ್ನು ಮಾರಾಟ ಮಾಡಿರುವ ಸುದ್ದಿ ಸಾಕಷ್ಟು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಶೋಷಿತ ಸಮುದಾಯದ ಮಗುವನ್ನು ಹೇರಿಗೆ ನಂತರ ಈ ಕೃತ್ಯ ನಡೆದಿದೆ ಎಂಬ ಮಾಹಿತಿ ಬಂದಿದೆ. ಈ ಮಗುವನ್ನು ಮಾರಾಟ ಮಾಡಿರುವುದು ಸತ್ಯವೆಂದು ಜಿಲ್ಲಾಧಿಕಾರಿಗಳು ಸಹ ಹೇಳಿದ್ದಾರೆ. ಆದರೆ, ಆರೋಗ್ಯ ಅಧಿಕಾರಿಗಳು ತಮ್ಮ ಗಮನಕ್ಕೆ ಬಂದಿಲ್ಲವೆಂದು ಹೇಳುತ್ತಿದ್ದಾರೆ. ಇದರ ಬಗ್ಗೆ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಜಿಲ್ಲಾಡಾಳಿತಕ್ಕಾಗಲಿ ಮೇಲಾಧಿಕಾರಿಗಳ ಗಮನಕ್ಕಾಗಲಿ ಲಿಖಿತ ಅಥವಾ ಮೌಖಿಕವಾಗಿ ಮಾಹಿತಿ ನೀಡಿರುವುದಿಲ್ಲ. ಈ ಪ್ರಕರಣಗಳನ್ನು ಅಧಿಕಾರಿಗಳು

ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಕಡುಬಡತನದಿಂದಾಗಿ ಶಿಶುಗಳ ಮಾರಾಟ ಮಾಡುತ್ತಿರುವುದು ಅಮಾನವೀಯವಾಗಿರುತ್ತದೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಮಾರಾಟದ ಪ್ರಕರಣ ನಿರಂತರವಾಗಿ ನಡೆಯುತ್ತಲೇ ಇದೆ. ಉತ್ತರ ಕರ್ನಾಟಕದ ಬೀದರ್, ಗುಲ್ಬರ್ಗ, ಯಾದಗಿರಿ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಬಂಜಾರಾ ಲಂಬಾಣಿ ತಾಂಡಾಗಳಲ್ಲಿ ಮಕ್ಕಳ-ಬಾಲಕಿಯರ ಮಾರಾಟ ಪ್ರಕರಣ ಈ ಹಿಂದೆ ಎರಡು ವರ್ಷಗಳ ಹಿಂದಿನಿಂದ ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದರೂ ಸಹ ಇಲ್ಲಿವರೆಗೂ ಅದಕ್ಕೆ ಕಡಿವಾಣಿ ಹಾಕುವಲ್ಲಿ ವಿಫಲವಾಗಿದೆ. ಭವಿಷ್ಯದಲ್ಲಿ ಇಂತಹ ಕೃತ್ಯಗಳಿಗೆ ಶ್ವಾಶತ ಕಡಿವಾಣಿ ಹಾಕಲು ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ.

(ಮುಂದು...)

(808) 20.09.2021 01.50 LL-MD

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಈ ವಿಷಯದ ಬಗ್ಗೆ ಶೂನ್ಯವೇಳೆಯಲ್ಲಿ ಚರ್ಚೆ ಮಾಡಬಾರದೆಂದು ನನಗೆ ಗೊತ್ತಿದೆ. ಆದರೆ, ಈ ರೀತಿಯಾದಂತಹ ಘಟನೆಗಳು ಮೇಲಿಂದ ಮೇಲೆ ಪ್ರತಿ ವರ್ಷ ಮರುಕಳಿಸುತ್ತಿವೆ. ಸದರಿ ಘಟನೆ ನಮ್ಮ ಕ್ಷೇತ್ರದಲ್ಲಿ ಆಗಿರುತ್ತದೆ. ಅದಕ್ಕೆ ಸರ್ಕಾರ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು. ಆದರೆ, ಒಂದು ವಿಷಯವೇನೆಂದರೆ...

ಉಪ ಸಭಾಪತಿಯವರು:- ಈ ವಿಷಯದ ಬಗ್ಗೆ ಚರ್ಚೆ ಬೇಡ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ದಿನಪತ್ರಿಕೆಯಲ್ಲಿ ಈ ವಿಷಯದ ಬಗ್ಗೆ "ಕೆಳಮನೆಯಲ್ಲಿ ಮಾರ್ಧನಿ, ಮೇಲ್ಮನೆಯಲ್ಲಿ ಮೌನ" ಎಂಬ ಶೀರ್ಷಿಕೆಯಡಿ ವರದಿ ಬಂದಿರುತ್ತದೆ.

ಉಪ ಸಭಾಪತಿಯವರು:- ಆ ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ತಾವು ಸಂಬಂಧಪಟ್ಟ ಸಚಿವರಿಗೆ ತೋರಿಸಿದರೆ ಸಾಕು. ಈಗ ಚರ್ಚೆ ಬೇಡ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಸದರಿ ಪತ್ರಿಕೆಯ ವರದಿಯನ್ನು ನಾನು ತಮ್ಮ ಅವಗಾಹನೆಗೆ ಕಳುಹಿಸಿಕೊಡುತ್ತೇನೆ.

ಉಪ ಸಭಾಪತಿಯವರು:- ಈಗ ನಾನು ತಮಗೆ ಮಾತನಾಡಲು ಅವಕಾಶ ನೀಡಿದರೆ, ಮತ್ತೊಬ್ಬರಿಗೆ ಅವಕಾಶ ಕೊಡಬೇಕಾಗುತ್ತದೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಇಲ್ಲಿ ಏನಾಗಿದೆಯೆಂದರೆ, ಸದರಿ ವರದಿಯಲ್ಲಿ ಮೇಲ್ಮನೆ ಸದಸ್ಯರ ಮೇಲೆ ಆರೋಪ ಮಾಡಿದಂತಹ ಲೇಖನವಾಗಿದೆ. ಈ ವಿಷಯದ ಬಗ್ಗೆ ಕಳೆದ ಶುಕ್ರವಾರ ಕೆಳಮನೆಯಲ್ಲಿ ಚರ್ಚೆಯಾಗಿದೆ. ಈ ದಿನ ಈ ಸದನದಲ್ಲಿ ಚರ್ಚೆಯಾಗುತ್ತಿದೆ. ಇಂದು ಸದನ ಮುಗಿದಿರುವುದಿಲ್ಲ. ಈ ರೀತಿಯಾಗಿ ಮೇಲ್ಮನೆ ಐದನೇ ಶಾಸಕರ ಬಗ್ಗೆ ಸದರಿ ದಿನಪತ್ರಿಕೆಯಲ್ಲಿ ವರದಿಯಾಗಿರುತ್ತದೆ. ಇದು ಚಿಂತಕರ ಚಾವಡಿ. ಕೆಳಮನೆಯಲ್ಲಿ ಚರ್ಚೆಯಾಗುವುದಕ್ಕಿಂತಲೂ ಹೆಚ್ಚು ಚರ್ಚೆ ಮೇಲ್ಮನೆಯಲ್ಲಿ ಆಗುತ್ತದೆ. ಹೊಸ ಹೊಸ ವಿಚಾರಗಳನ್ನು ನಾವು ಚರ್ಚೆ ಮಾಡುತ್ತೇವೆ. ಆದರೆ, ಒಂದು ದಿವಸದಲ್ಲಿ ಈ ರೀತಿಯಾಗಿ ಪತ್ರಿಕೆಯಲ್ಲಿ ವರದಿಯಾಗುವುದು ಎಷ್ಟರಮಟ್ಟಿಗೆ ಸರಿ? ಈ ಬಗ್ಗೆ ತಾವು ಕಾನೂನಾತ್ಮಕವಾಗಿ examine ಮಾಡಬೇಕು. ಇದನ್ನು ನಾನು ತಮ್ಮ ಅವಗಾಹನೆಗೆ ಕಳುಹಿಸಿಕೊಡುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಗೌರವಾನ್ವಿತ ಶಾಸಕರಾದಂತಹ ಶ್ರೀ ಪ್ರಕಾಶ್ ಕೆ. ರಾಧೋಡ್ಕರವರು ಮತ್ತು ವಿರೋಧ ಪಕ್ಷದ ನಾಯಕರಾದ ಶ್ರೀ ಎಸ್.ಆರ್. ಪಾಟೀಲ್‌ರವರು ಪ್ರಸ್ತಾಪ ಮಾಡಿರುವಂತಹ ವಿಷಯ ಬಹಳ ಮಹತ್ವಪೂರ್ಣವಾದದ್ದು. ಶಿಶುಗಳ ಮಾರಾಟ ಪ್ರಕರಣದ ಬಗ್ಗೆ ವಿಶೇಷವಾದ ವರದಿಯನ್ನು ಪಡೆದು ಮಾನ್ಯ ಶಾಸಕರುಗಳಿಗೆ ಕಳುಹಿಸಿಕೊಡುತ್ತೇವೆ.

ಉಪ ಸಭಾಪತಿಯವರು:- ಮಾನ್ಯ ಗೃಹ ಸಚಿವರೇ, ಮಾನ್ಯ ಸದಸ್ಯರ ಪ್ರಶ್ನೆ ಏನೆಂದರೆ, ದಿನಪತ್ರಿಕೆಯಲ್ಲಿ “ಈ ವಿಷಯದ ಬಗ್ಗೆ ಮೇಲ್ಮನೆಯಲ್ಲಿ ಮೌನವಾಗಿದ್ದಾರೆ” ಎಂದು ವರದಿಯಾಗಿದೆ. ಇದರಿಂದಾಗಿ, ಮೇಲ್ಮನೆ ಬಗ್ಗೆ ಹೊರಗಡೆ ಆರೋಪ ಇರುತ್ತದೆ. ಹಾಗಾಗಿ, ಕೂಡಲೇ ಈ ವಿಷಯದ ಬಗ್ಗೆ ಗಮನಹರಿಸಿ ಕ್ರಮ ತೆಗೆದುಕೊಳ್ಳಬೇಕೆಂಬುದು ವಿರೋಧ ಪಕ್ಷದ ನಾಯಕರ ಒತ್ತಾಯವಾಗಿರುತ್ತದೆ.

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಖಂಡಿತವಾಗಿ ಕ್ರಮ ತೆಗೆದುಕೊಳ್ಳುತ್ತೇವೆ.

**ಬಿ) ವಿಷಯ:- ರಾಜ್ಯದಲ್ಲಿ ಕೋವಿಡ್-೧೯ರ ಮೂರನೇ ಅಲೆ ಬಗ್ಗೆ
ಆತಂಕ ನಡುವೆಯು ಮಕ್ಕಳಲ್ಲಿ ಡೆಂಫೀ ಪ್ರಕರಣ
ಹೆಚ್ಚುತ್ತಿರುವ ಕುರಿತು**

ಶ್ರೀ ಹಣಮಂತ ರುದ್ರಪ್ಪ ನಿರಾಣಿ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ರಾಜ್ಯದಲ್ಲಿ ಕೆಲ ದಿನಗಳಿಂದ ವಿವಿಧ ಜಿಲ್ಲೆಗಳಲ್ಲಿ ಡೆಂಫೀ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ವರದಿಯಾಗಿವೆ. ವಿಶೇಷವಾಗಿ ಚಿಕ್ಕ ಮಕ್ಕಳಲ್ಲಿ ಈ ರೋಗ ಬಾಧಿಸಲಾಗುತ್ತಿದೆ. ಇದು ಆತಂಕಕಾರಿಯು ಹೌದು. ಆದುದರಿಂದ, ಡೆಂಫೀ ಕುರಿತು ಮಾಹಿತಿ ಪಡೆಯಲು ಸರ್ಕಾರ ಈ ಕೂಡಲೇ ಹೆಲ್ಪ್‌ಲೈನ್ ಆರಂಭಿಸಬೇಕು ಹಾಗೂ ಅಗತ್ಯ ಔಷಧಿ ದಾಸ್ತಾನು ಪೂರೈಸಬೇಕು ಮತ್ತು ಚಿಕಿತ್ಸೆಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಬೇಕು ಹಾಗೂ ಈ ಬಗ್ಗೆ ಕೂಡಲೇ ಎಲ್ಲಾ ಗ್ರಾಮಗಳಲ್ಲಿ ಸೊಳ್ಳೆ ನಾಶಕಗಳನ್ನು ಸಿಂಪಡಿಸಲು ಹಾಗೂ ಎಲ್ಲಾ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲು ಸೂಕ್ತ ನಿರ್ದೇಶನ ನೀಡಲು ಮತ್ತು ಈ ಪ್ರಕರಣಗಳ ಕುರಿತು ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಬೇಕಿದೆ. ಆದುದರಿಂದ, ಆರೋಗ್ಯ ಇಲಾಖೆಯು ತಕ್ಷಣವೇ ಈ ಬಗ್ಗೆ ಗಮನಹರಿಸಿ ಈ ಪ್ರಕರಣಗಳು ಹೆಚ್ಚಾಗದಂತೆ ತಡೆಗಟ್ಟಲು ಆರೋಗ್ಯ ಇಲಾಖೆಯು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಹಣಮಂತ ನಿರಾಣಿ ರುದ್ರಪ್ಪರವರು ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿದಂತಹ ವಿಷಯಕ್ಕೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಂದ ಉತ್ತರ ಒದಗಿಸಲಾಗುವುದು.

04. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ**ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು**

ಅ) ರಾಮನಗರ ತಾಲ್ಲೂಕಿನ ವಡ್ಡರಹಳ್ಳಿ, ಗೊಲ್ಲರದೊಡ್ಡಿ
ಗ್ರಾಮದ ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿರುವ
ಇರುಳಿಗ ಬುಡಕಟ್ಟು ಸಮುದಾಯ ನಡೆಸುತ್ತಿರುವ
ಧರಣಿ ಬಗ್ಗೆ

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಸಾರಿಗೆ ಮತ್ತು ಪರಿಶಿಷ್ಟ
ಪಂಗಡಗಳ ಕಲ್ಯಾಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ
ಸದಸ್ಯರಾದ ಶ್ರೀ ಮುನಿರಾಜು ಗೌಡ ಪಿ.ಎಂ.ರವರು ದಿನಾಂಕ:14.09.2021ರಂದು
ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದಂತಹ ವಿಷಯಕ್ಕೆ ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ
ಪಂಗಡಗಳ ಕಲ್ಯಾಣ ಸಚಿವರ ಪರವಾಗಿ ಉತ್ತರವನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಆ) ವಿಷಯ:- ಪ್ರೌಢಶಾಲೆ/ಪದವಿ ಪೂರ್ವ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯಿರುವುದರಿಂದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಕುರಿತು

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಮರಿತಿಬ್ಬೆಗೌರವರು ದಿನಾಂಕ:16.09.2021ರಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದಂತಹ ವಿಷಯಕ್ಕೆ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಪರವಾಗಿ ಉತ್ತರವನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇ) ವಿಷಯ:- ಕೊಡವ ಜನಾಂಗ ಅಭಿವೃದ್ಧಿ ನಿಗಮ ಸ್ಥಾಪನೆ
ಮಾಡುವ ಬಗ್ಗೆ

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀಮತಿ ವೀಣಾ ಅಚ್ಚಯ್ಯನವರು ದಿನಾಂಕ:17.09.2021ರಂದು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ್ದಂತಹ ವಿಷಯಕ್ಕೆ ಮಾನ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಪರವಾಗಿ ಉತ್ತರವನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

05. ನಿಯಮ 59ರಡಿ ನಿಲುವಳಿ ಸೂಚನೆ ಮಂಡಿಸಲು ಅನುಮತಿ ಕೋರಿ ಪ್ರಸ್ತಾಪ

ಸಣ್ಣ ನೀರಾವರಿ ಇಲಾಖೆಯ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳಲ್ಲಿ ಪಾರದರ್ಶಕ ಟೆಂಡರ್ ಕರೆಯದಿರುವ ಬಗ್ಗೆ

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ನಿಯಮ ೫೯ರಡಿಯಲ್ಲಿ ಸಾರ್ವಜನಿಕ ಮಹತ್ವವುಳ್ಳ ವಿಷಯದ ಬಗ್ಗೆ ಪ್ರಸ್ತಾಪಿಸುವುದಕ್ಕೆ ಇಷ್ಟಪಡುತ್ತೇನೆ.

ಉಪ ಸಭಾಪತಿಯವರು:- ಗೌರವಾನ್ವಿತ ಸದಸ್ಯರೇ ಆ ವಿಷಯವನ್ನು...

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ನನ್ನ ವಿಷಯವನ್ನು ಪ್ರಸ್ತಾಪ ಮಾಡುತ್ತೇನೆ. ನಂತರ ಅದನ್ನು ತಾವು ಯಾವ ನಿಯಮಕ್ಕೆ convert ಮಾಡುತ್ತೀರೋ ಅದಕ್ಕೆ ಮಾಡಿ.

ಉಪ ಸಭಾಪತಿಯವರು:- ಆಯಿತು. ತಾವು ತಮ್ಮ ವಿಷಯ ಪ್ರಸ್ತಾಪ ಮಾಡಿ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಸಣ್ಣ ನೀರಾವರಿ ಇಲಾಖೆಯಲ್ಲಿ ವಿವಿಧ ಯೋಜನೆಗಳಲ್ಲಿ extra-financial implication ಅಡಿಯಲ್ಲಿ ಕೋಟ್ಯಂತರ ರೂಪಾಯಿಯ ಕಾಮಗಾರಿಗಳನ್ನು ಟೆಂಡರ್ ಪಡೆಯದ ಗುತ್ತಿಗೆದಾರರ ಅನುಕೂಲಕ್ಕಾಗಿ ಮೂಲ ಅಂದಾಜು ಪಟ್ಟಿಯಲ್ಲಿ ಇಲ್ಲದೇ ಇರತಕ್ಕಂತಹ ಕಾಮಗಾರಿಗಳಿಗೆ ಪಾವತಿ ಮಾಡತಕ್ಕಂಥದ್ದನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಯಾವುದೇ ಒಂದು ಕಾಮಗಾರಿ ಮಂಜೂರಾತಿ ಮಾಡುವ ಪೂರ್ವ ಅಥವಾ ನಂತರ ಆಯಾ ಕಾಮಗಾರಿಗೆ ಸಂಬಂಧಪಟ್ಟಂತೆ DPR (Detailed Project Report) ಮೇರೆಗೆ ವಿವರವಾದ ಅಂದಾಜು ಪಟ್ಟಿಯನ್ನು ತಯಾರು ಮಾಡಿ, ಅದನ್ನು ಪರಿಶೀಲಿಸಿದ ನಂತರ ಟೆಂಡರ್‌ಗೆ ತರುತ್ತಾರೆ. ಟೆಂಡರ್‌ಗೆ ತರತಕ್ಕಂತಹ ಸಂದರ್ಭದಲ್ಲಿ ಆ ಟೆಂಡರ್ ಅನ್ನು ಪಾರದರ್ಶಕವಾಗಿ ಮಾಡುವಂಥದ್ದಾಗಿದೆ.

ಉಪ ಸಭಾಪತಿಯವರು:- ಆಯಿತು. ಈಗ ತಮ್ಮ ವಿಚಾರ ನಮಗೆ ಗೊತ್ತಾಗಿದೆ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಪ್ರಸ್ತಾಪಿಸುತ್ತಿರುವ ವಿಚಾರದ ಬಗ್ಗೆ ತನಿಖೆಗೆ ಹೇಳಿರುವುದಿಲ್ಲ. ಈಗ ನಾನು ನನ್ನ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದೇನೆ. ಅದರಂತೆ, ಸದರಿ ವಿಷಯದ ಬಗ್ಗೆ ತಮಗೆ ಮನವರಿಕೆ ಮಾಡತಕ್ಕಂತಹ

ಪ್ರಯತ್ನ ಮಾಡುತ್ತಿದ್ದೇನೆ. ಈ ಕಾಮಗಾರಿಗೆ ಟೆಂಡರ್ ಅನ್ನು ಪಾರದರ್ಶಕವಾಗಿ ಕರೆಯಬೇಕಾಗಿತ್ತು. ಆದರೆ, ಆ ಸಂದರ್ಭದಲ್ಲಿ ಅವರ transaction and service ಇವುಗಳ ಆಧಾರದ ಮೇಲೆ ಟೆಂಡರ್‌ದಾರರಿಗೆ ಟೆಂಡರ್ ಹಾಕುವುದಕ್ಕೆ ಅವಕಾಶ ಇತ್ತು.

ಉಪ ಸಭಾಪತಿಯವರು:- ಗೌರವಾನ್ವಿತ ಸದಸ್ಯರೇ ಈಗ ವಿಷಯದ ಬಗ್ಗೆ ಚರ್ಚೆ ಬೇಡ. ಅದನ್ನು ನಿಯಮ ೬೮ ಕ್ಕೆ convert ಮಾಡಿ ನಂತರ ಚರ್ಚೆಗೆ ಅವಕಾಶ ನೀಡುತ್ತೇನೆ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಆ ರೀತಿ ಎಲ್ಲೆಯೂ ಹೇಳಿರುವುದಿಲ್ಲ.

ಉಪ ಸಭಾಪತಿಯವರು:- ತಾವು ಅದನ್ನು ಎಲ್ಲಿಯೂ ಹೇಳಿರುವುದಿಲ್ಲ. ಆದರೆ, ಅದರಲ್ಲಿ ನಿಮ್ಮ subject ಇದೆ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಏನೇ subject ಇದ್ದರೂ ಸಹ...

ಉಪ ಸಭಾಪತಿಯವರು:- ತಾವುಗಳೇ ಈ ಸ್ಥಾನದಲ್ಲಿ ಕುಳಿತು ಕಾರ್ಯನಿರ್ವಹಿಸಿದ್ದಂತಹ ಸಂದರ್ಭದಲ್ಲಿ...

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಯಾವ ವಿಷಯಗಳನ್ನು ಇಲ್ಲಿ ಮಾತನಾಡುವುದಕ್ಕೆ ಆಗದ ರೀತಿ ಬಾಯಿ ಮುಚ್ಚಿಸುವಂತಹದ್ದು ಏನಿದೆ...

ಉಪ ಸಭಾಪತಿಯವರು:- ತಮ್ಮ ವಿಷಯದ ಮೇಲೆ ಚರ್ಚೆ ಮಾಡಲು ನಿಯಮ ೬೮ರಡಿಯಲ್ಲಿ ಅವಕಾಶ ನೀಡಲಾಗುತ್ತಿದೆ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ನನ್ನ ವಿಷಯವನ್ನು ಪ್ರಸ್ತಾಪಿಸುವುದಕ್ಕೆ ಅನುಮತಿ ಕೊಡಿ ಅಥವಾ ಬಿಡಿ. ಅದು ಎರಡನೆಯ ವಿಚಾರ. ಆದರೆ, ಅದನ್ನು ಮುಕ್ತಾಯ ಮಾಡುವುದಕ್ಕೆ ಬಿಡದೇ ಇದ್ದರೆ...

ಉಪ ಸಭಾಪತಿಯವರು:- ತಾವು ತಮ್ಮ ವಿಚಾರವನ್ನು ಹೇಳಿ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ನಾನು ಅದನ್ನೇ ಹೇಳಿದ್ದೇನೆ. ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿ ಟೆಂಡರ್ ಮಾಡಬೇಕಾದರೆ ಎಲ್ಲರಿಗೂ ಅವಕಾಶ ಸಿಗಬೇಕಾಗುತ್ತದೆ. ಎಲ್ಲರಿಗೂ ಅವಕಾಶ ಕೊಡದೇ ಇರುವಂತಹ

ವ್ಯವಸ್ಥೆಯಲ್ಲಿ ಪ್ಯಾಕೇಜ್‌ಗೆ ಹೋದಾಗ ಎಲ್ಲಾ ಟೆಂಡರ್‌ದಾರರಿಗೆ ಅವಕಾಶ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕೆಲವೇ ಕೆಲವು ಗುತ್ತಿಗೆದಾರರಿಗೆ ಟೆಂಡರ್ ಮಾಡತಕ್ಕಂತಹ ಅವಕಾಶ ಆಗುತ್ತದೆ. ಈ ಟೆಂಡರ್‌ನಲ್ಲಿ ಯಾವುದು ಅಂದಾಜು ಪಟ್ಟಿಯಲ್ಲಿರಲಿಲ್ಲ...

ಉಪ ಸಭಾಪತಿಯವರು:- ಈ ವಿಷಯದಲ್ಲಿ ತಮ್ಮ ಅಭಿಪ್ರಾಯ ಏನಿದೆಯೆಂದರೆ, ಈ ಬಗ್ಗೆ ಚರ್ಚೆ ಆಗಬೇಕೆಂದು ಇದೆ. ಅದಕ್ಕಾಗಿ, ನಿಯಮ ಒಲ ರಡಿಯಲ್ಲಿ ತಾವು ಚರ್ಚೆ ಮಾಡುವುದಕ್ಕಾಗಿ ಅವಕಾಶ ಮಾಡಿಕೊಡಲಾಗುತ್ತದೆ. ದಯಮಾಡಿ ಕುಳಿತುಕೊಳ್ಳಿ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, Extra-financial implication ಪ್ರಕಾರ ಕೋಟ್ಯಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ವಿಸ್ತವಾಗುತ್ತದೆ. ಇದರಿಂದಾಗಿ, ಟೆಂಡರ್ ಗುತ್ತಿಗೆದಾರರ ಪರವಾಗಿರುತ್ತದೆ. ಇದಕ್ಕೆ ಬೇಕಾಗಿರುವಂತಹ ದಾಖಲೆಗಳು ನನ್ನ ಬಳಿ ಇವೆ. ಆ ದಾಖಲೆಗಳನ್ನು ಬೇಕಾದರೆ... ಇನ್ನೊಂದು ಬಾರಿ ಯಾವಾಗ ಅವಕಾಶ ಕೊಡುತ್ತೀರಿ...

ಉಪ ಸಭಾಪತಿಯವರು:- ಮಾನ್ಯ ಪ್ರತಾಪಚಂದ್ರ ಶೆಟ್ಟಿಯವರೇ, ತಮಗೆ ನಿಯಮ ಒಲ ರಡಿಯಲ್ಲಿ ತಮ್ಮ ವಿಷಯವನ್ನು ಪ್ರಸ್ತಾಪ ಮಾಡುವುದಕ್ಕೆ ಖಂಡಿತವಾಗಿ ಅವಕಾಶ ಮಾಡಿಕೊಡಲಾಗುತ್ತದೆ. ಆಗ ನಿಯಮ ಒಲ ರಡಿಯಲ್ಲಿ ತಮ್ಮ ವಿಷಯ ಪ್ರಸ್ತಾಪಿಸಬಹುದು. ಹಾಗಾಗಿ, ಈಗ ವಿಧೇಯಕಗಳ ಮೇಲಿನ ಚರ್ಚೆಗೆ ಹೋಗೋಣ.

ಶ್ರೀ ಕೆ. ಪ್ರತಾಪಚಂದ್ರ ಶೆಟ್ಟಿ:- ಮಾನ್ಯ ಸಭಾಪತಿಯವರೇ, ಪರವಾಗಿಲ್ಲ. ನಿಯಮ ಒಲ ರಡಿಯಲ್ಲಿ ನನ್ನ ವಿಷಯ ಪ್ರಸ್ತಾಪಿಸಲು ಯಾವಾಗ ಅವಕಾಶ ಕೊಡುತ್ತೀರೆಂದು ಹೇಳುವುದಕ್ಕಾಗುತ್ತದೆಯೇ?

ಉಪ ಸಭಾಪತಿಯವರು:- ಅದನ್ನು ಮಧ್ಯಾಹ್ನದ ನಂತರ ತಮಗೆ ತಿಳಿಸುತ್ತೇವೆ.

06. ಚುಕ್ಕೆ ರಹಿತ ಪ್ರಶ್ನೆಗಳಿಗೆ ಸರ್ಕಾರದಿಂದ ಲಿಖಿತ ಉತ್ತರ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ತಮ್ಮ ಮೂಲಕ ಮಾನ್ಯ ಸಭಾನಾಯಕರಿಗೆ ಒಂದು ಮಾತನ್ನು ಹೇಳಬೇಕಾಗಿದೆ. ಅದೇನೆಂದರೆ, ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಬಹಳಷ್ಟು ಬಾಕಿ ಉಳಿದಿರುತ್ತವೆ. ಕಳೆದ ಅಧಿವೇಶನದಲ್ಲಿ ಶ್ರೀ ಅರವಿಂದ್ ಕುಮಾರ್ ಅರಳಿಯವರ 14 ಪ್ರಶ್ನೆಗಳಿಗೆ ಉತ್ತರ

ನೀಡಿರುವುದಿಲ್ಲ. ಈ ಅಧಿವೇಶನದಲ್ಲಿ 16 ಪ್ರಶ್ನೆಗಳಿಗೆ ಉತ್ತರ ನೀಡಿರುವುದಿಲ್ಲ. ಒಬ್ಬ ಸದಸ್ಯರಿಗೆ ಸಂಬಂಧಪಟ್ಟಂತೆ, ಒಟ್ಟು 30 ಪ್ರಶ್ನೆಗಳಿಗೆ ಉತ್ತರ ಬಂದಿರುವುದಿಲ್ಲ. ಈ ರೀತಿ ಎಲ್ಲಾ ಸದಸ್ಯರ ಹಣೆಬರಹ ಆದರೆ ನಾವು ಏತಕ್ಕೆ ಈ ಸದನದಲ್ಲಿ ಪ್ರಶ್ನೆ ಕೇಳಬೇಕು? ಈ ಸರ್ಕಾರ ಏತಕ್ಕೆ ಬೇಕು ಎಂಬ ಪ್ರಶ್ನೆ ನಮಗೆ ಬರುತ್ತದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಅರವಿಂದ್‌ಕುಮಾರ್ ಅರಳಿಯವರು ಹೇಳಿದಂತೆ, ಕೆಲವು ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಉತ್ತರ ನೀಡುವುದು ತಡವಾಗುತ್ತಿದೆ. ಅದಕೋಸ್ಕರ ನಾನೇ ಸ್ವತಃ ಕೆಲವು ಮಂತ್ರಿಗಳನ್ನು ಸಂಪರ್ಕ ಮಾಡಿ, ಫೋನ್ ಮಾಡಿ ಹೇಳಿರುತ್ತೇನೆ. ಆದಾಗ್ಯೂ, ಈಗಲೂ ಕೂಡ ಬಾಕಿ ಇರುವಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವುದಕ್ಕೆ ಹೇಳುತ್ತೇನೆ.

ಉಪ ಸಭಾಪತಿಯವರು:- ಆದಷ್ಟು ಬೇಗ ಬಾಕಿ ಇರುವಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡಿಸುವುದಕ್ಕೆ ವ್ಯವಸ್ಥೆ ಮಾಡಿ.

(ಗೊಂದಲ)

ಶ್ರೀ ಎಂ. ನಾರಾಯಣಸ್ವಾಮಿ(ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಕಳೆದ ಅಧಿವೇಶನದಲ್ಲಿ ಕೇಳಿರುವಂತಹ ಪ್ರಶ್ನೆಗಳಿಗೆ ಇನ್ನೂ ಉತ್ತರ ನೀಡಿರುವುದಿಲ್ಲ.

(ಗೊಂದಲ)

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ಒಬ್ಬ ಸದಸ್ಯರಿಗೆ ಸಂಬಂಧಪಟ್ಟು 30-40 ಪ್ರಶ್ನೆಗಳಿಗೆ ಉತ್ತರ ಬಂದಿಲ್ಲವೆಂದರೆ ಇದು ಏನು ಹಣೆಬರಹ? ಈ ರೀತಿಯಾಗಿ ಸರ್ಕಾರ ನಡೆಸುವುದೇ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಇದು ಹಣೆಬರಹದ ಪ್ರಶ್ನೆ ಅಲ್ಲ. ನಾನು ಕೂಡ ಈ ಹಿಂದೆ ವಿರೋಧ ಪಕ್ಷದ ನಾಯಕನಾಗಿದ್ದಂತಹ ಸಂದರ್ಭದಲ್ಲಿ ಅನೇಕ ಬಾರಿ ಇದೇ ಉತ್ತರವನ್ನು ಆಗಿನ ಮಾನ್ಯ ಸಭಾನಾಯಕರು ಕೊಟ್ಟಿರುತ್ತಾರೆ.

ಶ್ರೀ ಎಸ್.ಆರ್. ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಪ್ರತಿ ಬಾರಿ, 'ನಾನು ಅಲ್ಲಿ ಕುಳಿತಾಗ, ಇಲ್ಲಿ ಕುಳಿತಾಗ' ಎಂಬ ಹಳೆಯ ಪುರಾಣವನ್ನೇ ಹೇಳುತ್ತಿದ್ದಾರೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ಬಾಕಿ ಇರುವಂತಹ ಪ್ರಶ್ನೆಗಳಿಗೆ ಉತ್ತರ ಕೊಡಿಸುತ್ತೇನೆಂದು ಮಾತು ಕೊಡದೇ, ಉತ್ತರ ಕೊಡಿಸುತ್ತೇನೆ.

ಉಪ ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಆದಷ್ಟು ಬೇಗ ಉತ್ತರ ಕೊಡಿಸುವುದಕ್ಕೆ ವ್ಯವಸ್ಥೆ ಮಾಡಿ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಹಳೆಯ ಪುರಾಣಗಳನ್ನು ಹೇಳುವುದನ್ನು ಬಿಟ್ಟು, ಕ್ರಿಯಾಶೀಲರಾಗಿ ಕೆಲಸ ಮಾಡುವುದನ್ನು ಕಲಿಯಲಿ. ಹಳೆಯ ಪುರಾಣ ಹೇಳಿದರೆ ಏನು ಮಾಡೋಣ?

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಾನು ಹಳೆಯ ಪುರಾಣ ಹೇಳುತ್ತಿಲ್ಲ. ಆದರೆ, ಮಾನ್ಯ ವಿರೋಧ ಪಕ್ಷದ ನಾಯಕರು ಹಣೆಬರಹ ಎಂಬ ಶಬ್ದ ಬಳಸಿದ್ದಕ್ಕೆ ನಾನು ಆ ರೀತಿ ಹೇಳಿರುತ್ತೇನೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ನಮ್ಮ ಸರ್ಕಾರ ಇದ್ದಾಗ, ಒಬ್ಬೊಬ್ಬ ಸದಸ್ಯರಿಗೆ ಸಂಬಂಧಪಟ್ಟಂತೆ 30-40 ಪ್ರಶ್ನೆಗಳಿಗೆ ಉತ್ತರ ಬಂದಿಲ್ಲವೆಂದರೆ, ನಾವು ಅದನ್ನು ಜಗತ್ತಿನ ಎರಡನೆ ಅದ್ಭುತ ಎಂದು ಕರೆಯುತ್ತೇವೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಆ ಸಂದರ್ಭದಲ್ಲಿ ಸ್ವತಃ ನಾನೇ ಪ್ರಶ್ನೆ ಕೇಳಿರುತ್ತೇನೆ.

(ಗೊಂದಲ)

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ನನ್ನ ಪ್ರಶ್ನೆಗೆ ಉತ್ತರ ನೀಡಿಲ್ಲವೆಂದರೆ ನಾನು ಸದನದ ಬಾವಿಗೆ ಹೋಗುತ್ತೇನೆಂದು ಹೇಳಿದರು. ಅದಕ್ಕೆ ನಾನು, “stall ಮಾಡುವುದು ಬೇಡ. ನಾನು ಮಾನ್ಯ ಸಭಾಪತಿಯವರ ಮುಖಾಂತರ ಸರ್ಕಾರಕ್ಕೆ ತಿಳಿಹೇಳುವಂತಹ ಕೆಲಸ ಮಾಡುತ್ತೇನೆಂದು” ಹೇಳಿದ್ದೇನೆ. ಅದಕ್ಕೆ ನಾನು ಏನು ಹೇಳುತ್ತೇನೆಂದರೆ, ಈ ಸದನದಲ್ಲಿ ಪ್ರಶ್ನೆಗಳನ್ನು ಕೇಳುವುದು ನಮ್ಮ ಹಕ್ಕು ಅದಕ್ಕೆ ಉತ್ತರ ಬರದೇ ಇದ್ದರೆ, ನಾವು ಪ್ರಶ್ನೆ ಕೇಳಿ ಏನು ಪ್ರಯೋಜನ? ತಾವು ಕೂಡ ಬಹಳ ಅನುಭವಿಯಾಗಿದ್ದು, ತಮ್ಮ ಬಗ್ಗೆ ನನಗೆ ವಿಶೇಷ ಗೌರವವಿದೆ.

ಉಪ ಸಭಾಪತಿಯವರು:- ಮಾನ್ಯ ಸಭಾಪತಿಯವರೇ, ಬಾಕಿ ಇರುವಂತಹ ಪ್ರಶ್ನೆಗಳಿಗೆ ಅವರಿಗೆ ಸಮಾಧಾನವಾಗುವ ರೀತಿ ಉತ್ತರ ಕೊಡಿಸುತ್ತೇನೆ.

(ಮುಂದು...)

(809) 20-09-2021 YL-AK 2.00

(ಉಪ ಸಭಾಪತಿಯವರ ಉಪಸ್ಥಿತಿ)

07. ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ (ಕ.ವಿ.ಪ):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಈ ಕೆಳಕಂಡ ವಿಧೇಯಕಗಳನ್ನು ಸಭೆಯ ಮುಂದೆ ಮಂಡಿಸುತ್ತಿದ್ದೇನೆ:

01. ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, 2021
02. ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ, 2021
03. ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021
04. ಒಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021
05. ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021

ಸಭಾಪತಿಯವರು:- ಮಂಡಿಸಲಾಯಿತು.

08. ಶಾಸನ ರಚನೆ**ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ**

ಅ) ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, 2021

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು)(ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ನೇ ಸಾಲಿನ ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಹಿಂದೆ ಚಾಲ್ತಿಯಲ್ಲಿರುವಂಥ ಕಾಯ್ದೆಯಲ್ಲಿ 60X40 ಅಡಿ ಗೃಹ ಮತ್ತು ಗೃಹಯೇತರ ಕಟ್ಟಡಗಳಿಗೆ ಹೊಸದಾಗಿ ನಿರ್ಮಿಸುವಂಥ 30X40 ಅಡಿ ಹೆಚ್ಚಿನ ಜಾಗದಲ್ಲಿ ನಿರ್ಮಿಸುವಂಥ ಗೃಹ ಮತ್ತು ಗೃಹಯೇತರ ಕಟ್ಟಡಗಳಿಗೆ ಮಳೆ ನೀರಿನ ಕೊಯ್ಲು ಕಡ್ಡಾಯವಾಗಿ ಅಳವಡಿಸಬೇಕೆಂದು ನಿಯಮ ಇದ್ದು, ಮಳೆ ನೀರಿನ ಪುನರ್ ಬಳಕೆ ಮತ್ತು ಮಳೆ ನೀರಿನ ಪುನಶ್ಚೇತನ ವ್ಯವಸ್ಥೆಯನ್ನು ಅಳವಡಿಸುವುದು ಕಡ್ಡಾಯವಾಗಿದೆ. ಪ್ರಸ್ತುತ ಇದರಲ್ಲಿ ಸ್ವಲ್ಪ ತಿದ್ದುಪಡಿ ತಂದು, ದೊಡ್ಡ ಗಾತ್ರದ ನಿವೇಶನದಲ್ಲಿ ನೀರನ್ನು ಪುನಶ್ಚೇತನಗೊಳಿಸುವುದು ಸ್ವಲ್ಪ ಕಷ್ಟವಾಗಿರುತ್ತದೆ. ಆ ಕಾರಣದಿಂದಾಗಿ ನೀರಿನ ಪುನರ್ ಬಳಕೆಗೆ ಹೆಚ್ಚು ಒತ್ತನ್ನು ನೀಡಿ, ಹೊಸ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಬೇಕೆಂದು ಆಯೋಜನೆ ಮಾಡಲಾಗಿದೆ. 100X100 ಅಡಿ ಹೆಚ್ಚಿನ ನಿವೇಶನದಲ್ಲಿ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸುವಂಥವರಿಗೆ ಮಳೆ ನೀರಿನ ಕೊಯ್ಲು ಮತ್ತು ಮಳೆ ನೀರಿನ ಪುನರ್ ಬಳಕೆಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂಬುದು ಇದರಲ್ಲಿರುವ ತಾತ್ಪರ್ಯ. ಈ ವಿಧೇಯಕವನ್ನು ಅಂಗೀಕರಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

ಶ್ರೀ ಪಿ.ಆರ್.ರಮೇಶ್(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, 'ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, 2021' ಕ್ಕೆ ತಿದ್ದುಪಡಿ ಮಾಡಲು ಸರ್ಕಾರ ಹೊರಟಿದೆ. ಆದರೆ,

ಬೆಂಗಳೂರು ನಗರವು ಸುಮಾರು 800 ಚದರ ಕಿಲೋ ಮೀಟರ್ ಪ್ರದೇಶವಾಗಿದ್ದು, ಈ ಪ್ರದೇಶವು ಸಮುದ್ರ ಮಟ್ಟಕ್ಕಿಂತ ಸುಮಾರು 913 ಚದರ ಕಿಲೋ ಮೀಟರ್‌ಗಿಂತ ಹೆಚ್ಚಿಗೆ ಇರುವಂಥ elevated ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಸರಾಸರಿ 970 ಮಿಲಿ ಮೀಟರ್‌ನಷ್ಟು ಮಳೆ ನೀರು ಪ್ರತಿ ವರ್ಷ ಸ್ವೀಕಾರವಾಗುತ್ತಿದ್ದು, ಇವತ್ತು ಅಷ್ಟು ನೀರನ್ನು ಶೇಖರಣೆ ಮಾಡುವಂಥ ಕೆಲಸ ಆಗಬೇಕಾಗಿತ್ತು. ಸುಮಾರು 100 ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ 106 ಕೆರೆಗಳಿದ್ದವು. ಆ 106 ಕೆರೆಗಳು ಒಂದು ಕೆರೆಯಿಂದ ಮತ್ತೊಂದು ಕೆರೆಗೆ connectivity ರೀತಿಯಲ್ಲಿದ್ದು, ಬಂದ ನೀರನ್ನು ಶೇಖರಣೆ ಮಾಡಿ ಇಟ್ಟುಕೊಳ್ಳುವಂಥ automatic mechanism ನ್ನು create ಮಾಡುವಂತಹ ಕೆಲಸವನ್ನು ಅಂದಿನ ರಾಜ-ಮಹಾರಾಜರು, ಆಡಳಿತಗಾರರು, ಪಾಲಿಗಾರರು ಸಾಕಷ್ಟು ಮಾಡಿದ್ದಾರೆ. ಇವತ್ತು ನಾವು ಆ ಕೆರೆಗಳನ್ನೆಲ್ಲಾ ನುಂಗಿ ಬಿಟ್ಟಿದ್ದೇವೆ. ಬೆಂಗಳೂರು ನಗರದಲ್ಲಿ 400 ಕ್ಕೂ ಹೆಚ್ಚು ಉತ್ತಮವಾದಂಥ ಕೆರೆಗಳಿದ್ದವು. ಆ ಕಾಲದಲ್ಲಿ ಮಳೆ ನೀರನ್ನು ಕೆರೆಗಳಲ್ಲಿ ಶೇಖರಣೆ ಮಾಡಿ, ಪ್ರತಿ ವರ್ಷ ಅವಶ್ಯಕತೆ ಇದ್ದಂತಹ ಸಂದರ್ಭದಲ್ಲಿ ಅಂದರೆ domestic and non-domestic ಉದ್ದೇಶಗಳಿಗೆ ಆ ನೀರು ಉಪಯೋಗವಾಗುತ್ತಿತ್ತು. ಕಾಲಕ್ರಮೇಣ ನಾವು ಪೈಪ್‌ಲೈನ್ ಮೊರೆ ಹೋಗಿದ್ದೆವು. ಬೆಂಗಳೂರಿನಲ್ಲಿರುವಂಥ ಸ್ಯಾಂಕ್ವಿಟ್ರಿಯಂ ಕೆರೆ, ಹಲಸೂರು ಕೆರೆ ಮತ್ತು ತಿಪ್ಪಗೊಂಡನಳ್ಳಿ ಕೆರೆ, ಹೆಸರಘಟ್ಟ ಕೆರೆ ಇವೆಲ್ಲದರ ಉಪಯೋಗ ಪಡೆದುಕೊಂಡು, ಇವತ್ತು ಕಾವೇರಿ ನೀರಿನ ಮೊರೆ ಹೋಗಿದ್ದೇವೆ. ಅಂದರೆ 106 ಕಿಲೋ ಮೀಟರ್‌ನಿಂದ ನಮ್ಮ ಬೆಂಗಳೂರು ನಗರಕ್ಕೆ ನೀರನ್ನು ತರಬೇಕಾಗಿದೆ. ಸುಮಾರು 600 ರಿಂದ 700 ಮೀಟರ್ ಎತ್ತರಕ್ಕೆ ಪಂಪ್ ಮಾಡಲಾಗುತ್ತಿದೆ. ಪ್ರತಿ ದಿನ ಬೆಂಗಳೂರು ನಗರಕ್ಕೆ ಸುಮಾರು 1500 ಎಂ.ಎಲ್.ಡಿ. ನೀರನ್ನು ತರಲಾಗುತ್ತಿದೆ. ಇದರ ಜೊತೆಗೆ ಸುಮಾರು 300 ರಿಂದ 400 ಎಂ.ಎಲ್.ಡಿ. ಗಳಷ್ಟು ಭೂಗರ್ಭದಲ್ಲಿರುವ ನೀರನ್ನು ಬೋರ್‌ವೆಲ್ ಮೂಲಕ ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ದಿವಸ ಕಾವೇರಿ ನದಿಯಿಂದ ಬರುತ್ತಿರುವಂಥ 1500 ಎಂ.ಎಲ್.ಡಿ. ನೀರು ಏನಿದೆ, ಅದನ್ನು ಲೆಕ್ಕ ಹಾಕಿ ನೋಡಿದರೆ, ಪ್ರತಿ ವರ್ಷ 19 ಟಿ.ಎಂ.ಸಿ. ನೀರು ಬೆಂಗಳೂರು ನಗರಕ್ಕೆ ಬರುತ್ತಿದೆ. ಅದರ ಜೊತೆಗೆ ಭೂಮಿಗೆ ಬೀಲುವಂಥ ನೀರನ್ನು ಕನ್ವರ್ಟ್ ಮಾಡಿದರೆ, ಒಂದು ಎಕರೆ ಜಾಗದಲ್ಲಿ ಪ್ರತಿ ವರ್ಷ ಸರಾಸರಿ 900 ಮಿಲಿ ಮೀಟರ್‌ನಷ್ಟು ನೀರು ಬಿದ್ದರೆ, ಸುಮಾರು 1.50 ರಿಂದ 2.00 ಲಕ್ಷ ಲೀಟರ್‌ನಷ್ಟು ನೀರು ಪ್ರತಿ ವರ್ಷ ಒಂದು ಎಕರೆ ಜಾಗದಲ್ಲಿ ಸರಾಸರಿ 900 ಮಿಲಿ ಮೀಟರ್‌ನಷ್ಟು ಬೀಳುವ ನೀರಿನ ಪ್ರಮಾಣ ಮತ್ತು ಬೆಂಗಳೂರಿನಲ್ಲಿ ಶೇಖರಣೆಯಾಗುತ್ತಿರುವ ಮಳೆ ನೀರಿನ ಪ್ರಮಾಣ 24 ರಿಂದ 25 ಟಿ.ಎಂ.ಸಿ. ಆಗುತ್ತದೆ. ಅಂದರೆ, ಪ್ರತಿ ವರ್ಷ 19 ಟಿ.ಎಂ.ಸಿ. ಕಾವೇರಿ ನೀರು ಮತ್ತು ಮಳೆಯಿಂದ ಶೇಖರಣೆಯಾಗುತ್ತಿರುವ

ಸರಾಸರಿ 24 ರಿಂದ 25 ಟಿ.ಎಂ.ಸಿ. ನೀರು ಏನಿದೆ, ಅವೆರಡನ್ನೂ ಲೆಕ್ಕ ಹಾಕಿ ನೋಡಿದಾಗ ಸುಮಾರು 44 ರಿಂದ 45 ಟಿ.ಎಂ.ಸಿ. ನೀರನ್ನು ಭೂಮಿಯಲ್ಲಿ ತೆಗೆದುಕೊಳ್ಳಲಾಗುತ್ತಿದೆ. ಈ ನೀರನ್ನು ಶೇಖರಣೆ ಮಾಡಿ ಇಟ್ಟುಕೊಳ್ಳಲಾಗದೇ, ಮತ್ತೆ ಕಾವೇರಿ ನದಿಗೆ ಹರಿಸಲಾಗುತ್ತಿದೆ. ನಮ್ಮಲ್ಲಿ ಕೋರಮಂಗಲ, ಛಲಘಟ್ಟ, ವೃಷಭಾವತಿ ಮತ್ತು ಹೆಬ್ಬಾಳ ಕಡೆ ಪ್ರಮುಖವಾದಂಥ 04 ರಾಜ ಕಾಲುವೆಗಳಿವೆ. ಇದಕ್ಕೆ ಸೇರಬೇಕಾದಂಥ ಸುಮಾರು 1800 ರಿಂದ 2000 secondary drains, tertiary drains ಇವೆ. ಈ drain ಗಳ ಮೂಲಕ ಮಳೆ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಇವತ್ತಿನ ದಿವಸ ಬೆಂಗಳೂರಿನಲ್ಲಿ ಆಗುವಂಥ ಮಳೆ ನೀರನ್ನು ಕೊಯ್ದು ಮಾಡುವುದಕ್ಕೆ ಸಾರ್ವಜನಿಕ ಸ್ವತ್ತುಗಳಿಗೆ ಮಾತ್ರ ಅನ್ವಯವಾಗುವಂತೆ ಈ ವಿಧೇಯಕ ತರಲಾಗಿದೆ. ಬೆಂಗಳೂರು ನಗರವು 800 ಚದರ ಕಿಲೋ ಮೀಟರ್ ಪ್ರದೇಶವಾಗಿದ್ದು, ಈ ಪ್ರದೇಶವನ್ನು ಟಾರ್, ಸೀಮೆಂಟ್ ಇತ್ಯಾದಿಗಳನ್ನು ಹಾಕಿ footpath ಗಳೆಲ್ಲವನ್ನೂ ಸೀಲ್ ಮಾಡಲಾಗುತ್ತಿದೆ. ಇಲ್ಲಿ ಎರಡು ರೀತಿಯ water harvesting ಆಗುತ್ತದೆ. ಒಂದು harvest ಆದ ನೀರನ್ನು reuse ಮಾಡುವಂಥದು. ಬಿದ್ದಂತಹ ಮಳೆ ನೀರನ್ನು ಶೇಖರಣೆ ಮಾಡಿ, ಪುನರ್ ಬಳಕೆ ಮಾಡುವುದು. ಇನ್ನೊಂದು ಭೂಮಿಯಲ್ಲಿ ಬಿದ್ದಂತಹ ನೀರನ್ನು ಭೂಮಿಯಲ್ಲಿ ಇಂಗುತ್ತಿರುವುದು, ಅಂದರೆ, recharging. ಇವೆರಡೂ ರೀತಿಯಿಂದಾಗಿ ಈ ಕಾನೂನು ಮಾಡಲಾಗಿದೆ. ಇದು ಕೇವಲ ಖಾಸಗಿಯವರಿಗೆ ಮಾತ್ರ ಮಾಡಿರುವಂಥ ಕಾನೂನಾಗಿದೆ. ಸರ್ಕಾರಿ ಕಟ್ಟಡಗಳೆಂಬುದು ಮತ್ತು semi-government ಅಂದರೆ, ಕಾರ್ಪೊರೇಷನ್, ಎಜುಕೇಷನ್ ಇನ್ಸ್ಟಿಟ್ಯೂಷನ್‌ಗಳು ಮತ್ತು ಮಿಲಿಟರಿ ಇರಬಹುದು. ಹಾಗೂ ಹಲವಾರು ಕಡೆ ಸರ್ಕಾರಿ ಮತ್ತು ಕೇಂದ್ರ ಸರ್ಕಾರಿ ಜಾಗಗಳಿವೆ. ಹೆಚ್ಚು-ಕಡಿಮೆ ಅಂತಹ open space, parks and playgrounds ಮತ್ತು ಸರ್ಕಾರದ space ಎಲ್ಲವನ್ನೂ ಒಟ್ಟುಗೂಡಿಸಿದರೆ ಸುಮಾರು ಶೇ.20 ರಿಂದ 30 ರಷ್ಟು ಜಾಗವು ಅವರದೇ ಆಗಿದೆ. ಹಾಗಾಗಿ ಆದಷ್ಟು ನಾವು harvesting programmes ನ್ನು ಬೆಂಗಳೂರು ನಗರಕ್ಕೆ ಹಾಕಬೇಕು ಮತ್ತು ಬೆಂಗಳೂರು ನಗರದಲ್ಲಿ ಬೀದಂತಹ ನೀರನ್ನು ಸಂಪೂರ್ಣವಾಗಿ ಆಯಾಯ ಜಾಗದಲ್ಲಿದ್ದ ಕೆರೆಗಳಿಗೆ ನೀರನ್ನು ತೆಗೆದುಕೊಂಡು ಹೋಗುವಂಥ ಕಾಲುವೆಗಳು ಹಿಂದೆ ಸೃಷ್ಟಿಯಾಗಿತ್ತು. ಭೂಮಿ ಸೃಷ್ಟಿಯಾದ ಕಾಲದಿಂದಲೂ ಆ ಕಾಲುವೆಗಳು ಇವೆ.

(ಮುಂದು ...)

(810) 20.09.2021/2.10/ ಎಸ್‌ಕೆ-ಎಕೆ

(ಉಪ ಸಭಾಪತಿಯವರ ಉಪಸ್ಥಿತಿ)**ಶ್ರೀ ಪಿ. ಆರ್. ರಮೇಶ್ (ಮುಂದು):-**

ಆ ಕಾಲುವೆಗಳ ಸೃಷ್ಟಿಯಿಂದ, ನಮ್ಮನ್ನು ಅಳಿದಂತಹ ಹಿಂದಿನ ರಾಜ-ಮಹಾರಾಜರು ಕೆರೆಗಳನ್ನು ಸೃಷ್ಟಿ ಮಾಡಿದರು. ಮಳೆಯ ನೀರನ್ನು ಸಂಗ್ರಹಣೆ ಮಾಡುವುದು ಅದರ ಅರ್ಥ. ಇವತ್ತು ಅದೇ ಜಾಗದಲ್ಲಿ ಮತ್ತೆ water harvesting ಮಾಡುವಂತಹದ್ದು ಸರಿಯಿಡ್ಡೆ ಕಟ್ಟಡ ಮತ್ತು ಖಾಲಿ ಜಾಗದಲ್ಲಿ ಬಿದ್ದಂತಹ ಮಳೆ ನೀರನ್ನು ಮಾತ್ರ ತೆಗೆದುಕೊಳ್ಳುತ್ತಿದ್ದೀರಾ. What about water falling on roads, footpaths and drains? ಅದು, primary drains, tertiary drains ಅಥವಾ secondary drains ಇರಬಹುದು. ಅಲ್ಲಿ harvesting points ಮಾಡುತ್ತಿಲ್ಲ. ಇದು ಬಹಳ ಪ್ರಮುಖವಾದಂತಹದ್ದು. ಪ್ರತಿ ದಿನ ಸುಮಾರು 1200 ರಿಂದ 1300 ಎಂ.ಎಲ್.ಡಿ. ನೀರನ್ನು drain ನಲ್ಲಿ ಬಿಡುತ್ತಿದ್ದೇವೆ. ಇವತ್ತು STPs ಮಾಡಿ, ಆ ನೀರನ್ನು purify ಮಾಡಿ ಅಥವಾ secondary treatment ಮಾಡಿ, ಅದನ್ನು ಕೆರೆ-ಕುಂಟೆ ಹಾಗೂ ಬೆಂಗಳೂರು ನಗರದ ಸುತ್ತಮುತ್ತಲೂ ಜಲ ವಸತಿಗಳನ್ನು ಮಾಡುವಂತಹದ್ದು. ನಾನು ಈ ಪ್ರಸ್ತಾವನೆಯನ್ನು 2012 ರಲ್ಲಿ ಕೊಟ್ಟಿದ್ದೆ. ಈ ನೀರು ತುಂಬಾ waste ಆಗಿ ಹೋಗುತ್ತಿದೆ. ಈ ನೀರು ತಮಿಳು ನಾಡು ರಾಜ್ಯಕ್ಕೆ ಹರಿದು ಹೋಗುವುದಕ್ಕೆ ಬಿಡುತ್ತಿದ್ದೀರಿ. ಆದಷ್ಟು ಬೇಗ ಈ ನೀರಿನ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದಾಗ, ಸರ್ಕಾರ ಇದಕ್ಕೊಂದು ಕಾರ್ಯಕ್ರಮವನ್ನು ಹಾಕಿಕೊಂಡಿತು. ಇವತ್ತು ಈ ವಿಧೇಯಕವನ್ನು ಏನೊಂದು ತಂದಿದ್ದೀರಿ, residential and non-residential ಜಾಗಗಳಿಗೆ ಅನ್ವಯಿಸುವುದಿಲ್ಲ ಮತ್ತು ಸರ್ಕಾರ ಜಾಗಕ್ಕೂ ಅನ್ವಯಿಸುವುದಿಲ್ಲ. ಇವತ್ತು ಬೆಂಗಳೂರು ನಗರದಲ್ಲಿ ಇಂತಹ ಕಾನೂನು ತಂದಿರುವಂತಹದ್ದು ಬಹಳ ಮುಖ್ಯವಾಗಿದೆ. ತಾವು ಕೊಟ್ಟಿರುವ ಕಾರಣ ಏನೆಂಬುದನ್ನು ಓದಿಬಿಡುತ್ತೇನೆ. ಈ ಕಾನೂನು ತರುವುದರಿಂದ ನಮಗೆ ಏನು ಅನುಕೂಲವಾಗುತ್ತದೆ ಎಂದರೆ, the 'Statement of Objects and Reasons states, "(i) reduce the dependency on Cauvery water or underground water". ಆದಷ್ಟು ನೀರನ್ನು ಶೇಖರಣೆ ಮಾಡುವುದರಿಂದ ಕಾವೇರಿ ನೀರು ಮತ್ತು ground water ಮೇಲೆ reuse ಮಾಡುವಂತಹದ್ದನ್ನು ಮಾಡಿದಾಗ, ನಾವು ಆದಷ್ಟು ಬೇಗ ground water ಉಪಯೋಗವನ್ನು ಕಡಿಮೆ ಮಾಡಬಹುದು.

ಉಪ ಸಭಾಪತಿಯವರು:- ಮಾನ್ಯ ಸದಸ್ಯರೇ, ಮಳೆ ಕೊಯ್ಲು ಬಗ್ಗೆ ತಾವು ಹೇಳುತ್ತಿದ್ದೀರಿ. ಇದಕ್ಕೆ ತಾವು ಸಲಹೆ ಕೊಡಿ.

Sri P.R. RAMESH: The ‘Statement of Objects and Reasons’ further reads, “(ii) reduce the flow of storm water drains.” ಇವತ್ತು storm water drains ನಲ್ಲಿ flow ಅನ್ನು ನಾವು reduce ಮಾಡಬಹುದು ಎಂದು ತಾವು ಮಾಡುತ್ತಿದ್ದೀರಿ. ಆದರೆ storm water drains ನಲ್ಲಿ ಹೋಗುತ್ತಿರುವ ನೀರು ಯಾವುದು? ಮಳೆಗಾಲದಲ್ಲಿ ಇರತಕ್ಕಂತಹ ಮಳೆ ನೀರು ಮಾತ್ರವಲ್ಲ. ಅದರಲ್ಲಿ sanitary ನೀರು ಹೋಗುತ್ತಿದೆ. ಮಾನ್ಯ ಸಭಾಪತಿಯವರೇ, ಮೈಸೂರ ಕಡೆ ಹೋಗುವಾಗ, ತಾವು ನೋಡಿರಬೇಕು. ಮಳೆಗಾಲ ಕಳೆದು ಆರು ತಿಂಗಳಾದರೂ, ಮಳೆಗಾಲದಲ್ಲಿ ಎಷ್ಟು ನೀರು ಹೋಗುತ್ತಿರುತ್ತದೆಯೋ, ಅಷ್ಟೇ ನೀರು ಹೋಗುತ್ತಿರುತ್ತದೆ. ಇದರ ಅರ್ಥವೇನೆಂದರೆ, sanitary line ಒಂದು systematic ಆಗಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆ ಮಾಡಿಲ್ಲವೆಂದು ಬಹಳಷ್ಟು ಸ್ಪಷ್ಟವಾಗಿ ಕಾಣುತ್ತದೆ. ನಾನು ಏತಕ್ಕೆ ಹೇಳುತ್ತಿದ್ದೇನೆಂದರೆ, ಈ ತರಹ ಒಂದು ಕಾನೂನು ತಂದಾಗ, ಮೊದಲನೆಯದಾಗಿ, ತಮ್ಮ ಮಾನ್ಯನೇಜ್‌ಮೆಂಟ್‌ನ್ನು ತಾವು ಸರಿಪಡಿಸಿಕೊಳ್ಳುವಂತಹ ರೀತಿಯಲ್ಲಿ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ. ಸಾರ್ವಜನಿಕರ ಮೇಲೆ ಹೇರುವಂತಹ ಕಾನೂನು ಒಳ್ಳೆಯದು ಎಂದರೂ ಸಹ ಸರ್ಕಾರದ, stakeholders, ಯಾವ್ಯಾವುದು ಇಲಾಖೆಗಳು ಇವೆ ಅವುಗಳೆಲ್ಲಾ model ಆಗಿ ಬೆಂಗಳೂರಿಗೆ ತೋರಿಸಿಕೊಡಿ. Then you insist upon the public. ಸಾರ್ವಜನಿಕರ ಮೇಲೆ insist ಮಾಡುತ್ತಿದ್ದೀರಾ. ನಿಮ್ಮ ಇಲಾಖೆಯ ಮೇಲೆ ಏನು ಮಾಡುತ್ತಿದ್ದೀರಾ? ಕಾರ್ಪೊರೇಷನ್‌ನಲ್ಲಿ ನಾನು ಮೇಯರ್ ಇದ್ದಾಗ, rainwater harvesting ಗೆ ಒತ್ತು ಕೊಟ್ಟು ಅಲ್ಲಿ ಆ ಒಂದು ವ್ಯವಸ್ಥೆಯನ್ನು ಮಾಡಿಸಿದೆ. ಕಾರ್ಪೊರೇಷನ್‌ನ ಮೈನ್ ಬಿಲ್ಡಿಂಗ್‌ನಲ್ಲಿ rainwater harvesting ನಡೆಯುತ್ತಿದೆ. ಇದು ಸುಮಾರು 15 ವರ್ಷಗಳ ಹಿಂದೆ ಆಗಿದ್ದು. ಹಾಗೇ ಪ್ರತಿಯೊಂದು ಕಟ್ಟಡಗಳಲ್ಲಿ ಹಾಗೂ ನಮ್ಮ ಶಾಸಕರ ಭವನದಲ್ಲಿ ಈ ವ್ಯವಸ್ಥೆಯನ್ನು ಮಾಡುವುದಕ್ಕೆ ಸಲಹೆಯನ್ನು ಕೊಟ್ಟಿದ್ದೆ. ಇವತ್ತಿನವರೆಗೂ ಯಾವ ಕ್ರಮದಲ್ಲಿ ಮಾಡುತ್ತಿದ್ದೀರಾ ಎಂಬುದು ಗೊತ್ತಿಲ್ಲ. ನಮ್ಮ ಸರ್ಕಾರಿ ಕಟ್ಟಡಗಳನ್ನು ಮತ್ತು ಜಾಗಗಳಿಗೆ ಮೊದಲು ಇದಕ್ಕೆ ಒಂದು ಕಾನೂನನ್ನು ತರಬೇಕಾಗಿರುವಂತಹದ್ದು ಬಹಳ ಮುಖ್ಯವಿದೆ. ಅದನ್ನು ಬೆಂಗಳೂರಿನಲ್ಲಿ insist ಮಾಡಿ. ತದನಂತರ ಸಾರ್ವಜನಿಕರಿಗೆ ಹಾಕಿ. ರಸ್ತೆಗಳಲ್ಲಿರುವ ಫಿಟ್‌ಪಾತ್‌ನ್ನು ಸೀಲ್ ಮಾಡುತ್ತಿದ್ದೀರಿ. Drainage ಗಳೆಲ್ಲಾ precast concrete ಮಾಡುತ್ತಿದ್ದೀರಿ. ನೀವು ಏನು ಮಾಡಬಹುದು ಎಂದರೆ, ಪ್ರತಿ drain ನಲ್ಲಿ ಒಂದು ಮೀಟರ್‌ನಷ್ಟು ಎಲ್ಲೆಲ್ಲಿ drain ಗಳಿವೆ. ಅಂತಹ drain ಗಳಲ್ಲಿ filter beds ಹಾಕಿ, rainwater flow ಆಗುತ್ತಿದ್ದಾಗ, automatic percolation points ಮಾಡಿದರೆ, ground water recharge ಆಗತಕ್ಕಂತಹ ಬೆಂಗಳೂರಿನಲ್ಲಿ capacity ಅನ್ನು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಬೆಳಸಿಕೊಳ್ಳಬಹುದು. ಇವತ್ತು ಬೆಂಗಳೂರಿನಲ್ಲಿ ನಾಲ್ಕು ಮತ್ತು ಐದನೇ ಹಂತವನ್ನು ತರುತ್ತಿದ್ದೀರಿ. ಎತ್ತಿನಹೊಳೆ ಮತ್ತು ಹೇಮಾವತಿ ನದಿಯಿಂದ ಕುಡಿಯುವ ನೀರನ್ನು ತರಬೇಕೆಂಬ ಯೋಜನೆ ಇದೆ. ಇದನ್ನು ತಿಪ್ಪೆಗೊಂಡನಹಳ್ಳಿ ಕಡೆ ತರಬೇಕು. ಈ ತರಹ source ಹುಡುಕುತ್ತಾ ಹೊಗುತ್ತಿದ್ದೇವೆ ಹೊರತಾಗಿ, ನಮ್ಮಲ್ಲಿರುವಂತಹ source ಇವತ್ತು ಸುಮಾರು 40 ರಿಂದ 45 ಟಿ.ಎಂ.ಸಿ.ಯಷ್ಟು ಬರತಕ್ಕಂತಹ ನೀರು ಅದನ್ನು proper ಆಗಿ, manage ಮಾಡುವಂತಹ ಕೆಲಸವನ್ನು ನಾವು ಮಾಡುತ್ತಿಲ್ಲ. ಇದನ್ನು utilization ಮಾಡುವಂತಹ Plan of Action ಇಲ್ಲ. We are completely careless. ನಮಗೆ costly ನೀರು ಬರುವಂತಹದು; ಇಡೀ ಪ್ರಪಂಚದಲ್ಲಿಯೇ costly ನೀರು ಎಂದರೆ, ಅದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮುಖಾಂತರ ಬೆಂಗಳೂರಿಗೆ ತರುತ್ತಿದ್ದೇವೆ. ಏಕೆಂದರೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ electricity bill ಕಟ್ಟುತ್ತೇವೆಯೆಲ್ಲಾ, ಅದು ನನ್ನ ಪ್ರಕಾರ ಸುಮಾರು 1500 ಕೋಟಿ ರೂಪಾಯಿಗಳಷ್ಟು ಆಗುತ್ತದೆ. ನಾವು costliest ನೀರು ತೆಗೆದುಕೊಳ್ಳುತ್ತಿದ್ದೇವೆ. ಮನೆಯಲ್ಲಿ ಬರುವ ನೀರಿಗೆ ನಾವು ಚಾರ್ಜ್ ಕೊಡುತ್ತೇವೆಯೆಲ್ಲಾ, ಆ ಒಂದು ಹಣವನ್ನು ನೀರಿಗಲ್ಲ, ಅದು ವಿದ್ಯುತ್ ಬಿಲ್‌ಗೆ ಕೊಡುತ್ತಿದ್ದೇವೆ. ಹಾಗಾಗಿ, ಬರಿ ಕರೆಂಟ್ ತೆಗೆದುಕೊಂಡು, costly ನೀರನ್ನು ತೆಗೆದುಕೊಳ್ಳುತ್ತಿದ್ದೇವೆ. ಹಾಗಾಗಿ, ನಾನು ಒತ್ತಾಯ ಮಾಡುವುದೇನೆಂದರೆ, ಈ ಒಂದು ವಿಧೇಯಕವನ್ನು ಏನು ತರುತ್ತಿದ್ದೀರಿ? ಇದು ಎಲ್ಲಾ ತರಹದ ಮನೆಗಳಿಗೂ ತರುತ್ತಿದ್ದೀರಿ. ಇದನ್ನು retrospective ಆಗಿ ಮಾಡುವುದಕ್ಕೆ ಹೋಗಬೇಡಿ. ದಯವಿಟ್ಟು, prospective ಆಗಿ ಮಾಡಿ. ಯಾವ ಬಿಲ್ಡಿಂಗ್ ಕಟ್ಟುತ್ತೀರಿ, ಅಂತಹದಕ್ಕೆ ಮಾತ್ರ ತೆಗೆದುಕೊಳ್ಳುವಂತಹದಕ್ಕೆ ಮಾಡಿ. ಇದನ್ನು ಕೆಡಕಿಕೊಂಡು ಹೋದರೆ, ದಯವಿಟ್ಟು, corruption ಗೆ ದಾರಿ ಆಗುತ್ತದೆ. ತಾವು ಇದಕ್ಕೆ prospective effect ಕೊಡಿ. ಇದರಲ್ಲಿ ಮತ್ತೆ ಒಂದು ತಿದ್ದುಪಡಿಯನ್ನು ತರಬೇಕಾಗುತ್ತದೆ. ಎಲ್ಲೆಲ್ಲಿ ಕಾರ್ಪೊರೇಷನ್ ಬಿಲ್ಡಿಂಗ್ ಮತ್ತು ಸರ್ಕಾರದ ಕಟ್ಟಡವಿದೆ, ಅಲ್ಲಿ mandatory ಆಗಬೇಕು. ಭಾರತ ಸರ್ಕಾರದ ಕಟ್ಟಡ ಮತ್ತು ಜಾಗವಿದೆಯೋ, including military lands, ಅಂತಹ ಕಡೆ ತರುವಂತಹ ಒತ್ತನ್ನು ಈ ಕಾಯಿದೆಯಲ್ಲಿ ತರಬೇಕು. ದಯವಿಟ್ಟು, ಈ ಒಂದು ಅಂಶಗಳನ್ನು ತಾವು ಗಂಭೀರವಾಗಿ ಗಣನೆಗೆ ತೆಗೆದುಕೊಂಡು, ಇದರಲ್ಲಿ ಸೂಕ್ತವಾದ ತಿದ್ದುಪಡಿಗಳನ್ನು ತಂದರೆ ಅರ್ಥಪೂರ್ಣವಾಗುತ್ತದೆ. ಸಾರ್ವಜನಿಕರಿಗೆ ಮಾನ್ಯ ಸಚಿವರು ಮಾಡಲ್ ಆಗುತ್ತಾರೆ.

ಶ್ರೀ ಕೆ.ಟಿ. ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ

ಧನ್ಯವಾದಗಳನ್ನರ್ಪಿಸುತ್ತೇನೆ. ವಾಸ್ತವವಾಗಿ ಭೋಜನ ವಿರಾಮದ ನಂತರ ಈ ವಿಧೇಯಕದ ಬಗ್ಗೆ ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದರೆ, ಇದರ ಮೇಲೆ ಇನ್ನು ಹೆಚ್ಚು ಬೆಳಕು ಚೆಲ್ಲುವುದಕ್ಕೆ ಸಾಧ್ಯವಾಗುತ್ತಿತ್ತು. “2021ರ ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ”ವನ್ನು ನಾನು ಸ್ವಾಗತಿಸುತ್ತೇನೆ. ಇದು ಯಾವತ್ತೋ ಆಗಬೇಕಾಗಿತ್ತು. ನಾನು ಚಿಕ್ಕ ವಯಸ್ಸಿನಿಂದ ಗಿಡ-ಮರಗಳ ಬಗ್ಗೆ ಆಸಕ್ತಿ ಮತ್ತು ಕಾಳಜಿಯನ್ನಿಟ್ಟುಕೊಂಡು ಬಂದಿರುವ ಬಗ್ಗೆ ನಾನು ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದೇನೆ. ನೀರಾವರಿ ಸಚಿವರಾದ ಶ್ರೀ ಜಿ.ಸಿ. ಮಾಧುಸ್ವಾಮಿಯವರು ಇಲ್ಲಿ ಇದ್ದಾರೆ. ಮೊನ್ನೆ ನಾನು ನೇರವಾಗಿ ನೀರಾವರಿ ಸಚಿವರಾದ ಶ್ರೀ ಜಿ.ಸಿ. ಮಾಧುಸ್ವಾಮಿಯವರಿಗೆ ಕೇಳಿದ್ದೆ. ಈ ಹಿಂದೆ ರಾಜ-ಮಹಾರಾಜರು ಹತ್ತು-ಇಪ್ಪತ್ತು ಕೋಟಿಗಳಷ್ಟು ಹಣವನ್ನು ವೆಚ್ಚ ಮಾಡಿ ಕೆರೆ-ಕಟ್ಟಳೆಗಳ ವ್ಯವಸ್ಥೆಯನ್ನೇನು ಮಾಡಿದ್ದಾರೆ ಅಷ್ಟೆ. ಇವತ್ತು ಅದನ್ನು ಕೂಡ ಕಡಿಮೆ ಮಾಡಿದ್ದೇವೆ. ಇದನ್ನು ಹೆಚ್ಚು ಮಾಡುವ ಪ್ರಯತ್ನವನ್ನು ಮಾಡಿಲ್ಲ. ಜನಸಂಖ್ಯೆ ದಪ್ಪಟ್ಟಲ್ಲ, ಸುಮಾರು 5-6 ಪಟ್ಟು ಜಾಸ್ತಿಯಾಗಿದೆ. ನೀರಿನ ಸಂಗ್ರಹದ ವ್ಯವಸ್ಥೆ ಪರಿಣಾಮಕಾರಿಯಾಗಿ ವಿಸ್ತಾರ ಮಾಡುವುದಕ್ಕೆ ಹೋಗಿಲ್ಲ. ಮೊನ್ನೆ ನಾನು ಹೇಳಿದಂತೆ, ಈ ಜಗತ್ತಿನ ನೀರಿನ ಮೂಲವೆಂದರೆ, ಅದು ಮಳೆ. ಆ ಮಳೆ ನೀರನ್ನು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳದೇ ಹೋದರೆ, ಇವತ್ತಲ್ಲ ನಾಳೆ ನೀರಿನ ಹಾಹಾಕಾರವಾಗುತ್ತದೆ. ನೀರಿಗಾಗಿ, ಅದು ಪ್ರಾಣ ಹತ್ಯೆಗೆ ಕಾರಣವಾದರೆ, ಆಶ್ಚರ್ಯವಿಲ್ಲ. ತಾವು ಅದರ ಬಗ್ಗೆ ದಿಗಿಲು ಬೀಳಬೇಕಾಗುತ್ತದೆ. ಆ ಸ್ಥಿತಿಗೆ ಹೋಗಬೇಕಾಗುತ್ತದೆ. ಅದರಲ್ಲಿ ಎರಡು ಮಾತಿಲ್ಲ. ಆ ದಿಸೆಯಲ್ಲಿ ಒಂದು ಸಣ್ಣ ಪ್ರಯತ್ನಕ್ಕೆ ತಾವು ಮುಂದಾಗಿದ್ದೀರಿ. ಇದನ್ನು ಬೆಂಗಳೂರು ನಗರಕ್ಕೆ ಸೀಮಿತ ಮಾಡಿದಿರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ತಮಗೆ ಬೇರೆ ಯಾವುದೇ ನಗರಪಾಲಿಕೆಗಳು ಕಾಣಿಸುತ್ತಿಲ್ಲ? ತಮಗೆ ಬೇರೆ ಯಾವುದೇ ಜಿಲ್ಲಾ ಕೇಂದ್ರಗಳು ಏಕೆ ಕಾಣಿಸುತ್ತಿಲ್ಲ? ಇವತ್ತು ಬೆಂಗಳೂರಿನ ಸ್ಥಿತಿ ಏನಾಗಿದೆ? ಕಾವೇರಿ ನೀರಿನ ಒತ್ತಡ ಕಡಿಮೆ ಮಾಡುವುದಕ್ಕೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ ಕಾರಣ ಹೇಳುತ್ತೀರಿ. ಇದನ್ನು ನಾನು ಒಪ್ಪುತ್ತೇನೆ. ಇವತ್ತು ನಮ್ಮ ವ್ಯವಸ್ಥೆ ಎಲ್ಲಿಗೆ ಹೋಗಿದೆ? ಒಂದು western commode ಅಥವಾ Indian toilets ಹಾಕುತ್ತೀರಿ. Indian toilets ಅನ್ನು flush out ಮಾಡುವುದಕ್ಕೆ ಬಳಸುವುದಾದರೆ, 2-3 ಲೀಟರ್ ನೀರು ಸಾಕು. Western commode ಒಂದು ಸಾರಿ flush out ಮಾಡಿದರೆ, ಎಷ್ಟು ಲೀಟರ್ ತೆಗೆದುಕೊಳ್ಳುತ್ತದೆ ಗೊತ್ತಿದೆಯಾ, ಮಾನ್ಯ ಸಚಿವರೇ ಒಮ್ಮೆ flush out ಮಾಡಿದರೆ, ಸುಮಾರು 16 ರಿಂದ 18 ಲೀಟರ್ ನೀರು ತೆಗೆದುಕೊಳ್ಳುತ್ತದೆ. ಯಾರಾದರೂ ಸ್ವಲ್ಪ ವಾಸನೆ ಜಾಸ್ತಿ ಇದೆ ಎಂದು ಎರಡು ಬಾರಿ ಒತ್ತಿದರೆ

32 ರಿಂದ 36 ಲೀಟರ್ ನೀರು ತೆಗೆದುಕೊಳ್ಳುತ್ತದೆ. ನಾವು ಯಾವುದೋ ಭ್ರಮೆಗಳಿಗೆ ಒಳಗಾಗಿ, ವ್ಯವಸ್ಥೆಗೆ ಬದಲಾಗುತ್ತಿದ್ದೇವೆ. ನೀರಿನ ಅಪವ್ಯಯ ಅರ್ಥವಾಗುತ್ತಿಲ್ಲ. ಹಾಗಾಗಿ ಒಂದು ಕಡೆ ಕೆರೆಗಳನ್ನು ಮುಚ್ಚುತ್ತೇವೆ, ಇನ್ನೊಂದು ಕಡೆ ಇರುವ ಕೆರೆಗಳು ಮಲಿನವಾಗುತ್ತಿವೆ. ಕೆಟ್ಟ ನೀರನ್ನು, ನಾವು ಬಳಕೆ ಮಾಡಿದಂತಹ ನೀರನ್ನು ಬಿಟ್ಟು, ಅವುಗಳನ್ನು ಉಪಯೋಗಿಸಿದ ಹಾಗೇ ಮಳೆ ನೀರು ಬಂದರೂ ಅದನ್ನು ಉಪಯೋಗ ಮಾಡದಂತೆ ಇಡುತ್ತಿದ್ದೇವೆ.

(ಮುಂದು)

(811) 20.09.2021, 2.20, ಟೆಸಿಹೆಚ್-ಆರ್‌ಎನ್

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಮುಂದು):-

ಮಳೆ ನೀರು ಬಂದರೂ ಕೂಡ ಅದನ್ನು ಉಪಯೋಗ ಮಾಡುತ್ತಿಲ್ಲ ಒಂದು ಕಾಲದಲ್ಲಿ ತೆರೆದ ಬಾವಿಗಳು ಇದ್ದವು. ಆ ತೆರೆದ ಬಾವಿಗಳು ಬಹಳಷ್ಟು ಸಂಖ್ಯೆಯಲ್ಲಿದ್ದವು. ಅವು ಮಳೆ ನೀರನ್ನೂ ಕೂಡ ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದವು. ಆ ನೀರನ್ನೇ ನಾವು ಕುಡಿಯುತ್ತಿದ್ದೆವು ಹಾಗೂ ಇನ್ನಿತರೆ ಕಾರ್ಯಗಳಿಗೆ ಬಳಸುತ್ತಿದ್ದೆವು. ಆ ತೆರೆದ ಬಾವಿಗಳ ಕಾನ್ಸೆಪ್ಟ್ ಕೂಡ ಹೊರಟು ಹೋಯಿತು. ಕೃಷಿ ಹೊಂಡಗಳೂ ಅಗ್ರಿಕ್ಚರ್ ವ್ಯವಸ್ಥೆಯಲ್ಲಿ ಇರುತ್ತವೆ. ಈಗ ದೊಡ್ಡ ನಗರಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಬಂದಿವೆ. ಸರ್ಕಾರ ಸ್ಮಾರ್ಟ್ ಸಿಟಿಯನ್ನು ಮಾಡುತ್ತಿದೆ. ಈ ಸ್ಮಾರ್ಟ್ ಸಿಟಿ ಎಂದರೆ ಕಾಂಕ್ರೀಟ್‌ಕರಣ. ಸಿಮೆಂಟ್‌ನಿಂದ ಕಾಂಕ್ರೀಟ್ ಹಾಕಿ ರಸ್ತೆಯನ್ನು ಮಾಡುವುದು. ಹೀಗಾದರೆ ಮಳೆ ನೀರನ್ನು ಸಂಗ್ರಹಿಸಿ ಅಂತರ್ಜಲವನ್ನು ಹೆಚ್ಚು ಮಾಡುವುದು ಹೇಗೆ? ಈಗ ನೀವೆಲ್ಲಾ ನೋಡಿರಬಹುದು, ಕಾಂಕ್ರೀಟ್ ಎಂದರೆ ರಸ್ತೆಗೆ ಕಾಂಕ್ರೀಟ್ ಹಾಕುವುದು. ಆ ಮಟ್ಟಕ್ಕೆ ನಾವು ಹೋಗಿ ನಿಂತಿದ್ದೇವೆ. ಹಾಗಾಗಿ ಸರ್ಕಾರಕ್ಕೆ ನಮ್ಮ ಪ್ರಶ್ನೆ ಮತ್ತು ನಮ್ಮೆದುರು ಇರತಕ್ಕಂಥ ಸವಾಲೆಂದರೆ, ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ವಿಚಾರದಲ್ಲಿ ಬಹುದೊಡ್ಡ ಕ್ರಾಂತಿಗೆ ನಾನಿ ಹಾಡಬೇಕಾಗುತ್ತದೆ. ಆಗಷ್ಟೇ ನೀರಿನ ಆಗರವನ್ನು, ಕ್ರಾಂತಿಯನ್ನು ನೀಗಿಸುವುದಕ್ಕೆ ಸಾಧ್ಯ. ಇದನ್ನು ಬರೀ ಖಾಸಗಿ ವ್ಯಕ್ತಿಗಳು ಮಾಡುವುದಲ್ಲ. ಮಾನ್ಯ ಸದಸ್ಯರಾದ ಶ್ರೀ ಪಿ.ಆರ್.ರಮೇಶ್‌ವರವರು ಬಹಳ ಚೆನ್ನಾಗಿ ಹೇಳಿದರು. ಅದನ್ನು ಸಾರ್ವತ್ರಿಕರಣ ಮಾಡಬೇಕು. ಅದು ಯಾವುದೇ ವ್ಯವಸ್ಥೆ ಇರಲಿ, ಯಾವುದೇ ಅರೆ ಸರ್ಕಾರದ್ದಾಗಿರಲಿ, ಅದು ಸರ್ಕಾರದ್ದು ಇರಲಿ ಅಥವಾ ಯಾರದ್ದಾದರೂ ಇರಲಿ. ಯಾವುದೇ ಇಲಾಖೆಯ ಆಸ್ತಿಯಾಗಿರಲಿ. ಎಲ್ಲಾ ಕಡೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಂಥ ಕೆಲಸವನ್ನು ಮಾಡಲೇಬೇಕಾಗುತ್ತದೆ. ಅದನ್ನು ಆದ್ಯತೆ ಮೇರೆಗೆ ಮಾಡಬೇಕಾಗುತ್ತದೆ. ಸರ್ಕಾರ ಬೆಂಗಳೂರು ನಗರಕ್ಕಷ್ಟಕ್ಕೆ ಸೀಮಿತ ಮಾಡುವುದಲ್ಲ, ಎಲ್ಲಾ

ನಗರಗಳಿಗೆ, ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಮತ್ತು ಎಲ್ಲಾ ಕಡೆಯೂ ಇದನ್ನು ವಿಸ್ತರಣೆ ಮಾಡಬೇಕಾಗುತ್ತದೆ. ನಾವು ಮಳೆ ನೀರನ್ನು ಕುಡಿಯುವ ನೀರಿಗೆ ಹೊರತುಪಡಿಸಿ ಉಳಿದದ್ದಕ್ಕೆಲ್ಲಾ ಬಳಸುತ್ತೇವೆ. ಆ ಬಳಸುವಂತಹ ಎಲ್ಲಾ ವಿಚಾರಗಳಿಗೆ ಈ ಮಳೆ ನೀರನ್ನು ಬಳಸಬಹುದು. ಅಪರೂಪಕ್ಕೆ ಕೆಲವರು ಇಡೀ ವರ್ಷ ಮಳೆ ನೀರನ್ನು ಸಂಗ್ರಹಿಸಿ ಬಳಸುವಂತಹ ಪರಿಸರವಾದಿಗಳು ಸಮಾಜದಲ್ಲಿದ್ದಾರೆ. ಸರ್ಕಾರ ಅಂತಹ ರೋಲ್ ಮಾಡಲ್‌ಗಳನ್ನು ಪರಿಚಯಿಸಿ, ಅಂತಹ ಪ್ರಯತ್ನಕ್ಕೆ ನಾವು ಅಂಥವರ ಬೆನ್ನು ತಟ್ಟಬೇಕು. ಆ ದಿಸೆಯಲ್ಲಿ ನಾನು ಅದರ ಬಗ್ಗೆ ಮಾತನಾಡುವ ಇಚ್ಛೆ ತುಂಬಾ ಇದೆ. ವಿಚಾರಗಳು ಬಹಳ ಇದೆ. ಮಾನ್ಯ ಸಭಾಪತಿಯವರೇ, ಮುಷ್ಕರದ ಸಂಬಂಧ ,ಮಾನ್ಯ ಶಿಕ್ಷಣ ಸಚಿವರ ಜೊತೆ ಮಧ್ಯಾಹ್ನ 2 ಗಂಟೆಗೆ ಇನ್ನೊಂದು ಸಭೆಯನ್ನು ಅಟೆಂಡ್ ಮಾಡಬೇಕೆಂದು ಹಾಗಾಗಿ, ಈ ವಿಧೇಯಕವನ್ನು ಸ್ವಾಗತಿಸುತ್ತೇನೆ. ಸರ್ಕಾರ ಇದನ್ನು ಬಹಳ ವಿಸ್ತಾರವಾಗಿ ತೆಗೆದುಕೊಳ್ಳಬೇಕು. ಇದನ್ನು ಸವಾಲಾಗಿ ತೆಗೆದುಕೊಳ್ಳಿ. ಮಳೆ ನೀರನ್ನು ಸಂಗ್ರಹಿಸುವ ವಿಚಾರದಲ್ಲಿ ಏನೆಲ್ಲಾ ದಾಪುಗಾಲು ಹೆಜ್ಜೆ ಇಡುತ್ತಾರೋ ಅದರ ಜೊತೆ ನಮ್ಮ ಸಹಕಾರ ಇರುತ್ತದೆ. ನಮಸ್ಕಾರ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಎಂ.ನಾರಾಯಣಸ್ವಾಮಿಯವರು ಮಾತ್ರ ಮಾತನಾಡುತ್ತಾರೆ, ಈ ವಿಧೇಯಕವನ್ನು ಮುಗಿಸಿಬಿಡಿ.

ಶ್ರೀ ಎಂ.ನಾರಾಯಣ ಸ್ವಾಮಿ:- ಮಾನ್ಯ ಸಭಾಪತಿಯವರೇ, ಈಗಾಗಲೇ ಸುಮಾರು 2 ಗಂಟೆ 20 ನಿಮಿಷವಾಗಿದೆ.

ಉಪ ಸಭಾಪತಿಯವರು:- ಮಾನ್ಯ ಸಭಾನಾಯಕರೇ, ಇನ್ನೂ ಎರಡೂರು ಸದಸ್ಯರು ಈ ವಿಧೇಯಕದ ಬಗ್ಗೆ ಮಾತನಾಡುವವರಿದ್ದಾರೆ. ಮಧ್ಯಾಹ್ನದ ನಂತರ ತೆಗೆದುಕೊಳ್ಳಲಾಗುವುದು. ಈಗ ಸದನವನ್ನು ಮಧ್ಯಾಹ್ನ 3 ಗಂಟೆ 30 ನಿಮಿಷದವರೆಗೆ ಮುರೂಡಲಾಗಿದೆ.

(ಸದನವು ಭೋಜನ ವಿರಾಮಕ್ಕಾಗಿ ಮಧ್ಯಾಹ್ನ 2 ಗಂಟೆ 23 ನಿಮಿಷಗಳಿಗೆ ಮುಂದೂಡಲ್ಪಟ್ಟು ಪುನಃ ಮಧ್ಯಾಹ್ನ 3 ಗಂಟೆ 30 ನಿಮಿಷಕ್ಕೆ ಸೇರಲು ನಿಶ್ಚಯಿಸಿತು)

(812) 20-09-2021/ 03-40/ ಕೆಹೆಚ್-ವಿಕೆ

(ಭೋಜನ ವಿರಾಮಕ್ಕಾಗಿ ಮುಂದೂಡಲ್ಪಟ್ಟ ಸದನವು ಪುನಃ ಮಧ್ಯಾಹ್ನ 3 ಗಂಟೆ 47 ನಿಮಿಷಕ್ಕೆ ಸಮಾವೇಶಗೊಂಡಿತು)

(ಮಾನ್ಯ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಶ್ರೀ ಎಸ್.ಎಲ್. ಭೋಜೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಸದನದಲ್ಲಿ ಮಾನ್ಯ ಸಚಿವರುಗಳು ಯಾರೂ ಹಾಜರಾಗಿಲ್ಲ.

ಸಭಾಪತಿಯವರು:- ಮಾನ್ಯ ಸದಸ್ಯರಾದ ಎಸ್.ಎಲ್.ಭೋಜೇಗೌಡರವರೇ, ಮಾನ್ಯ ಸಚಿವರುಗಳು ಸದನಕ್ಕೆ ಹಾಜರಾಗುತ್ತಾರೆ. ತಾವು ಮಾತನಾಡಿ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಬಹಳ ಮುಖ್ಯವಾಗಿ ಮಳೆ ನೀರು ಕೊಯ್ಲು...

ಶ್ರೀ ಕೋಟೆ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ಮಾನ್ಯ ಸಭಾನಾಯಕರಾದ ಕೋಟೆ ಶ್ರೀನಿವಾಸ ಪೂಜಾರಿಯವರೇ, ಮಾನ್ಯ ಸದಸ್ಯರಾದ ಎಸ್.ಎಲ್.ಭೋಜೇಗೌಡರವರು ಮಾತನಾಡುತ್ತಿದ್ದಾರೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರಾದ ಕೋಟೆ ಶ್ರೀನಿವಾಸ ಪೂಜಾರಿಯವರ ಮಾತುಗಳನ್ನು ನಾವು ಸಹ ಸ್ವಲ್ಪಮಟ್ಟಿಗೆ ಸ್ವೀಕಾರ ಮಾಡುತ್ತೇವೆ. ನಾವು ಆಕ್ಷೇಪಣೆ ಮಾಡುವುದಿಲ್ಲ. ಮಳೆ ನೀರು ಕೊಯ್ಲು ವಿಚಾರದಲ್ಲಿ ತಿದ್ದುಪಡಿ ವಿಧೇಯಕ, 2021 ಅನ್ನು ತಂದಿದ್ದು, ನಮ್ಮ ಮೂಲಭೂತ ಸಮಸ್ಯೆಗಳಲ್ಲಿ ಇದು ಸಹ ಒಂದು. ಈ ವಿಧೇಯಕವನ್ನು ತಂದಿರುವಂತಹದ್ದು ಸ್ವಾಗತಾರ್ಹವಾಗಿದೆ. ಇದರಲ್ಲಿ ಎರಡನೇ ಮಾತಿಲ್ಲ. ಆದರೆ, ಇಷ್ಟು ತಡವಾಗಿ ಎಚ್ಚೆತ್ತುಕೊಳ್ಳುತ್ತಿದ್ದೇವೆಯಲ್ಲವೇ? ನಾನು ಈ ಸರ್ಕಾರ ಎಂದು ಹೇಳುವುದಿಲ್ಲ. ನಾನು ಎಲ್ಲಾ ಸರ್ಕಾರವನ್ನು ಸೇರಿಸಿ ಹೇಳುತ್ತಿದ್ದೇನೆ. ಬಹಳ ತಡವಾಗಿ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಏಕೆಂದರೆ, ಇವತ್ತು ಎಲ್ಲಾ Metropolitan Cities ನಲ್ಲಿ ಅದೆಷ್ಟೇ ಮಳೆ ಪ್ರಮಾಣ ಇದ್ದರೂ ಕೂಡ ಮತ್ತು ಕೆರೆ-ಕಟ್ಟಿಗಳು ಏನೇ ಇದ್ದರೂ ಕೂಡ ಶುದ್ಧವಾದ ಕುಡಿಯುವ ನೀರನ್ನು ಕೊಡುವುದರಲ್ಲಿ

ನಾವು ವಿಫಲವಾಗಿದ್ದೇವೆ ಎಂದು ಹೇಳಬಯಸುತ್ತೇನೆ. ಮಾಸ್ಟರ್ ಹಿರಣ್ಣಯ್ಯನವರ ಒಂದು ಮಾತು ನನಗೆ ನೆನಪಿಗೆ ಬರುತ್ತದೆ. ಅವರ ನಾಟಕದಲ್ಲಿ ಯಾವಾಗಲೂ ಹೇಳುತ್ತಿರುತ್ತಾರೆ. ನಮ್ಮ ದೇಶದಲ್ಲಿ ಹೇಗಾಗಿದೆ ಎಂದರೆ, ಫಾರಿನ್ ಮತ್ತು ಅಮೇರಿಕಾದಲ್ಲಿ ಕೊಳಚೆ ನೀರು ಹೋಗುವುದಕ್ಕೆ ಒಂದು ಪೈಪ್‌ಲೈನ್, ಕುಡಿಯುವ ನೀರು ಹೋಗುವುದಕ್ಕೆ ಒಂದು ಪೈಪ್‌ಲೈನ್ ಮತ್ತು ಶೌಚಾಲಯದ ನೀರು ಹೋಗುವುದಕ್ಕೆ ಒಂದು ಪೈಪ್‌ಲೈನ್ ಎಂದು ಇರುತ್ತದೆ. ಆದರೆ, ನಮ್ಮ ಭಾರತ ದೇಶದಲ್ಲಿ ಆ ರೀತಿಯಲ್ಲ. ಎಲ್ಲವೂ ಒಂದೇ ಪೈಪ್‌ಲೈನ್‌ನಲ್ಲಿ ಹೋಗುತ್ತದೆ. ಇವತ್ತಿನ ದಿವಸ ಈ ರೀತಿಯ ಪರಿಸ್ಥಿತಿ ಇದೆ. ಒಂದು ಇಂಚು ಮಳೆಯಾದರೆ ಒಂದು ಚದರ ಮೀಟರ್‌ನಲ್ಲಿ 25 ಲೀಟರ್ ನೀರು ಸಂಗ್ರಹವಾಗುತ್ತದೆ, ಒಂದು ಚದರ ಅಡಿಯಲ್ಲಿ ಮಳೆಯಾದರೆ ಎರಡೂವರೆ ಲೀಟರ್ ನೀರು ಸಂಗ್ರಹವಾಗುತ್ತದೆ.

(ಮುಂದು)

(813) 3:50 ಎಸ್‌ಪಿಆರ್-ವಿಕೆ 20/09/2021

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್.ಭೋಜೇಗೌಡ(ಮುಂದು):-

1,200 ವಿಸ್ತೀರ್ಣದ ನಿವೇಶನ ಅಥವಾ ಮನ್ಯ ಇದ್ದರೆ ಅಲ್ಲಿ ಸರಾಸರಿಯಾಗಿ 700-1,000 ಮಿಲಿಮೀಟರ್‌ನಷ್ಟು ಅಂದರೆ 20-40 ಇಂಚಿನಷ್ಟು ಮಳೆಯಾದರೆ, ಸುಮಾರು 1 ಲಕ್ಷ ಲೀಟರ್ ನೀರು ಆ ಜಾಗದಲ್ಲಿ ವ್ಯರ್ಥವಾಗುತ್ತದೆ. 1,200 ಅಡಿ ಎಂದರೆ 30 * 40 ಅಳತೆಯ ನಿವೇಶನ. ಇಷ್ಟು ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿದರೆ, ಆ ಮನೆಯ ಹತ್ತಿರ ಬೀಳುವ ಸುಮಾರು 1 ಲಕ್ಷದಷ್ಟು ನೀರು ವ್ಯರ್ಥವಾಗುತ್ತದೆ. ಇದನ್ನು ಉಳಿಸಿದರೆ, ಕಾವೇರಿ ನೀರಿನ ವಿವಿಧ ಹಂತಗಳ ಯೋಜನೆಗಳ ಅವಶ್ಯಕತೆ ಇದೆಯೇ? ಸರ್ಕಾರದ ಆಲೋಚನೆಯು ಒಳ್ಳೆಯದಾಗಿದೆ ಈ ವಿಚಾರದಲ್ಲಿ ನಾವು ಏನು ಮಾಡಬೇಕಾಗಿದೆ ಹಾಗೂ ಇದನ್ನು ಮಾಡುವುದರಿಂದ ಸರ್ಕಾರಕ್ಕೆ ಯಾವ ರೀತಿಯ ಪ್ರಯೋಜನವಾಗುತ್ತದೆಂದು ಕೇಳಲಿಚ್ಛಿಸುತ್ತೇನೆ.

ಮಳೆ ನೀರು ಕೊಯ್ದು ವ್ಯವಸ್ಥೆ ಅಳವಡಿಕೆಯ ವಿಚಾರದಲ್ಲಿ ಪ್ಲಂಬಿಂಗ್ ಕೆಲಸವು ಬಹಳ ಪ್ರಮುಖವಾದುದು. ಪ್ಲಂಬರ್‌ಗಳಿಗೆ ತರಬೇತಿ ಕೇಂದ್ರಗಳನ್ನು ಮಾಡಬೇಕು. ಇದರಿಂದಾಗಿ ನಿರುದ್ಯೋಗ ಸಮಸ್ಯೆಯನ್ನೂ ಸಹ ಬಗೆಹರಿಸಬಹುದು. ಪ್ರತಿ ಪಂಚಾಯತಿಗಳಲ್ಲಿ ನುರಿತ ಪ್ಲಂಬಿಂಗ್ ವ್ಯವಸ್ಥೆಗಳನ್ನು ಒದಗಿಸಿದರೆ, ಪ್ರತಿ ಹಳ್ಳಿಗಳಲ್ಲಿ ಇದನ್ನು ಉಪಯೋಗಿಸಲು ಸಾಧ್ಯವಾಗುತ್ತದೆ. ಪ್ಲಂಬಿಂಗ್ ಕೆಲಸ ನಿರ್ವಹಿಸುವವರಿಗೆ

ಬ್ಯಾಂಕ್‌ಗಳಿಂದ ವ್ಯವಸ್ಥಿತವಾದ ಸಾಲದ ಸೌಲಭ್ಯವನ್ನು ಒದಗಿಸಬೇಕು. ಇದರ ಜೊತೆಗೆ ಫಿಲ್ಟರ್ ಉತ್ಪಾದನೆಯೂ ಸಹ ಬಹಳ ಪ್ರಮುಖವಾದುದು. ಸರ್ಕಾರವು ಫಿಲ್ಟರ್‌ನ್ನು ಉತ್ಪಾದಿಸುವವರಿಗೆ ವಿದ್ಯುತ್ ಸೌಲಭ್ಯದ ಜೊತೆಗೆ ಸಹಾಯಧನ ನೀಡಬೇಕು. ಈ ವಿಚಾರದಲ್ಲಿ ಉದ್ಯೋಗ ಸೃಷ್ಟಿಯಾದರೆ, ಸಾವಿರಾರು ಪ್ಲಂಬರ್‌ಗಳಿಗೆ ಉದ್ಯೋಗಾವಕಾಶ ದೊರೆಯುತ್ತದೆ. ಇದರ ಬಗ್ಗೆಯೂ ಸಹ ಸರ್ಕಾರವು ಆಲೋಚಿಸಬೇಕು. ಅದನ್ನು ಬಿಟ್ಟು ಸರ್ಕಾರವು ಕೇವಲ 'ಹೋದ ಪುಟ್ಟ ಬಂದ ಪುಟ್ಟ' ಎನ್ನುವ ನಾಣ್ನುಡಿ ರೀತಿಯಲ್ಲಿ ವಿಧೇಯಕಗಳನ್ನು ಮಂಡಿಸಿದರೆ, ಯಾವುದೇ ಪ್ರಯೋಜನಗಳಾಗುವುದಿಲ್ಲ. ಇದುವು ಬಹಳ ಒಳ್ಳೆಯ ವಿಧೇಯಕವಾಗಿದೆ. ನಾಗರಿಕ ಸಮಸ್ಯೆಗಳನ್ನು ಜನರಿಗೆ ವಿಧೇಯಕಗಳ ಮುಖಾಂತರ ಹೇಳಬೇಕೆಂದಿಲ್ಲ; ಇಂತಹ ವಿಚಾರಗಳ ಬಗ್ಗೆ ಸಾರ್ವಜನಿಕರ ಮನವೊಲಿಸಬೇಕು. ಈ ಸಂಬಂಧ ಪ್ರತಿ ವಾರ್ಡ್‌ನಲ್ಲಿ ಸರ್ಕಾರದಿಂದ ಹೆಚ್ಚು ಪ್ರಭಾವಶಾಲಿಯಾಗಿ ಸಾರ್ವಜನಿಕರಿಗೆ ತಿಳಿಯಪಡಿಸುವ ಕೆಲಸಗಳನ್ನು ಮಾಡಬೇಕು.

ಮಳೆ ಕೊಯ್ಲು ಉಪಕರಣಗಳಿಗೆ ಸರ್ಕಾರವು ಶೇಕಡಾ 18 ರಷ್ಟು ಜಿ.ಎಸ್.ಟಿ.ಯನ್ನು ವಿಧಿಸುತ್ತಿದೆ. ಇದು ಸರಿಯೇ? ಇದರ ಬಗ್ಗೆ ಸರ್ಕಾರಕ್ಕೆ ತಿಳಿಯಪಡಿಸಬೇಕು. ನೈಸರ್ಗಿಕ ಸಂಪನ್ಮೂಲಗಳಿಂದ ನೀರು ಬರುತ್ತದೆ. ಈಗ ಒಂದು ಗಂಟೆಗಳ ಹಿಂದೆ ಇಲ್ಲಿ 3 ಇಂಚಿನಷ್ಟು ಮಳೆಯಾಗಿದ್ದು, ವಿಧಾನಸೌಧದ ಆವರಣದಲ್ಲೆಲ್ಲಾ ನೀರು ಬಂದಿದೆ. ಶೇಕಡಾ 18 ರಷ್ಟು ಜಿ.ಎಸ್.ಟಿ.ಯನ್ನು ಸರ್ಕಾರವು ವಿಧಿಸಬಹುದೇ? ಸರ್ಕಾರವು ಜಿ.ಎಸ್.ಟಿ. ಶುಲ್ಕವನ್ನು ವಿಧಿಸದಿದ್ದರೆ, ಬಹಳಷ್ಟು ಜನರು ಇದನ್ನು ಸ್ವಾಗತಿಸುತ್ತಾರೆ. ಸದನದಲ್ಲಿ ಉಪಸ್ಥಿತರಿರುವ ಸಭಾನಾಯಕರು ಒಬ್ಬರಾದರೂ ನನ್ನ ಮಾತುಗಳನ್ನು ಕೇಳಿಸಿಕೊಂಡಿಲ್ಲವೆಂದಾದರೆ, ನನ್ನದು ಅರಣ್ಯ ರೋದನವಾಗುತ್ತದೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಸದಸ್ಯರು ಹೇಳುತ್ತಿರುವುದು ಚೆನ್ನಾಗಿದೆ.

ಶ್ರೀ ಎಸ್.ಎಲ್.ಭೋಜೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಹಾಗಾದರೆ, ನಾನು ಚೆನ್ನಾಗಿಲ್ಲವೇ? ಶೇಕಡಾ 18 ರಷ್ಟು ಜಿ.ಎಸ್.ಟಿ.ಯನ್ನು ವಿಧಿಸುವುದು ಎಷ್ಟರಮಟ್ಟಿಗೆ ಸರಿ ಎನ್ನುವ ಅಂಶವನ್ನು ಸರ್ಕಾರವು ಬಹಳ ಗಂಭೀರವಾಗಿ ಪರಿಗಣಿಸಬೇಕು. ಜನೋಪಯೋಗಿ ಸೌರಶಕ್ತಿ ಉಪಕರಣಗಳಿಗೆ ಸರ್ಕಾರವು ಶೇಕಡಾ 5 ರಷ್ಟು ಜಿ.ಎಸ್.ಟಿ.ಯನ್ನು ವಿಧಿಸಿದೆ. ದೆಹಲಿ ಸರ್ಕಾರವು ಹಳೆಯ ದೆಹಲಿ ಭಾಗದಲ್ಲಿ ಒಂದು ಮಳೆ ಕೊಯ್ಲು ವ್ಯವಸ್ಥೆಗೆ 50 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಅದೇ

ರೀತಿಯಾಗಿ ಓರಿಸ್ಸಾ ಸರ್ಕಾರವು 40 ಸಾವಿರ ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಇದರ ಬಗ್ಗೆ ನಮ್ಮ ರಾಜ್ಯ ಸರ್ಕಾರವು ಆಲೋಚನೆ ಮಾಡಬೇಕಾಗಿದೆ. ನೂರಕ್ಕೆ ನೂರರಷ್ಟು ರಿಯಾಯಿತಿಯನ್ನು ರಾಜ್ಯ ಸರ್ಕಾರವು ಕೊಡಲೇ ಬೇಕಾಗುತ್ತದೆ. ದಯಮಾಡಿ ಮಳೆ ನೀರು ಕೊಯ್ಲು ವಿಚಾರದಲ್ಲಿ ಸರ್ಕಾರವು ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ, ಜಾಹಿರಾತನ್ನು ನೀಡುವುದು ಬೇಡ. ಇದನ್ನು ನಾನು ವೈಯಕ್ತಿಕವಾಗಿ ಹೇಳುತ್ತಿದ್ದೇನೆ. ಸರ್ಕಾರವು ಕೇವಲ ಪ್ರಚಾರಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುವ ಬದಲು ಅದೇ ಹಣವನ್ನು ಸಣ್ಣ-ಪುಟ್ಟ ಮನೆಗಳನ್ನು ನಿರ್ಮಿಸುವವರಿಗೆ ಸಣ್ಣ ಫಿಲ್ಟರ್‌ಗಳನ್ನು ಖರೀದಿಸಲು ಅವಕಾಶ ನೀಡಬೇಕು. ಜಿ.ಎಸ್.ಟಿ. ಒಳಗೊಂಡಂತೆ, ಒಂದು ಫಿಲ್ಟರ್‌ನ ಬೆಲೆ 6,850/- ರೂಪಾಯಿಗಳಾಗುತ್ತವೆ ಎಂಬ ಮಾಹಿತಿಯನ್ನು ನಾನು ಸಂಗ್ರಹಿಸಿದ್ದೇನೆ. ಸಣ್ಣ ಮನೆಗಳನ್ನು ಹೊಂದಿದವರು ಸಣ್ಣ ಫಿಲ್ಟರ್‌ಗಳನ್ನಿಟ್ಟರೆ, ಅವರಿಗೆ ಅನುಕೂಲವಾಗುತ್ತದೆ. ಈ ರೀತಿಯ ಕೆಲಸಗಳನ್ನು ಮಾಡುವ ವಿಚಾರದಲ್ಲಿ ಸರ್ಕಾರವು ಸ್ವಲ್ಪ ಗಮನವಹಿಸಬೇಕು.

ಎಲ್ಲಾ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಗಳಾಗಬೇಕು. ಸಾರ್ವಜನಿಕರಿಗೆ ಹೇಳುವ ಮುನ್ನ ಸರ್ಕಾರವು ಮಾದರಿಯಾಗಿರಬೇಕು. ಒಂದು ವೇಳೆ ಸರ್ಕಾರವು ಇತರರಿಗೆ ಮಾದರಿಯಾಗಿರದಿದ್ದರೆ ಈ ಕೆಲಸಗಳನ್ನು ಯಾವ ರೀತಿಯಾಗಿ ಮಾಡುತ್ತದೆ? ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಸೌರಶಕ್ತಿ ಉಪಕರಣಗಳನ್ನು ಏಕೆ ಅಳವಡಿಸಬಾರದು? ಆಗ ವಿದ್ಯುತ್‌ನ ಸಮಸ್ಯೆ ಇರುವುದಿಲ್ಲ. ಆಟದ ಮೈದಾನಗಳಲ್ಲಿ ಲಕ್ಷಾಂತರ ಲೀಟರ್‌ನಷ್ಟು ಮಳೆ ನೀರು ಸಂಗ್ರಹವಾಗುವುದರಿಂದ ಅಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಆಗ ಮೈದಾನದೊಳಗಿನ ನೀರನ್ನು ಸಾಗಿಸಬೇಕಾಗುತ್ತದೆ. ಇಂತಹ ಕೆಲಸಗಳನ್ನು ಸರ್ಕಾರವು ಏಕೆ ಮಾಡುವುದಿಲ್ಲ? ಕಲ್ಯಾಣ ಮಂಟಪ, ಎಲ್ಲಾ ಸರ್ಕಾರಿ ಕಛೇರಿ, ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಇತ್ಯಾದಿ ಕಡೆಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಈ ವಿಚಾರದಲ್ಲಿ ರಿಯಾಯಿತಿಗಳನ್ನು ನೀಡುವ ಮೂಲಕ ಸಾರ್ವಜನಿಕರನ್ನು ಆಕರ್ಷಿಸಿ, ಉತ್ಪಾದನ ನೀಡಬೇಕು.

Retrospective and Prospective ಎಂಬ ಅಂಶದ ಬಗ್ಗೆ ನಮ್ಮ ಸ್ನೇಹಿತರೊಬ್ಬರು ಮಾತನಾಡುವ ಸಂದರ್ಭದಲ್ಲಿ ಉಲ್ಲೇಖಿಸಿದರು. ಒಂದು ವೇಳೆ ಇದು ಹಿಂದಿನ ದಿನಾಂಕದಿಂದ ಜಾರಿಗೆ ಬಂದರೆ, ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತದೆ. ಉದಾಹರಣೆಗೆ ಹೇಳುವುದಾದರೆ, ಯಾವುದೇ ವ್ಯಕ್ತಿ ಈ ಹಿಂದೆ ಕಟ್ಟಡವನ್ನು ನಿರ್ಮಿಸಿದ್ದರೆ,

ಮಳೆ ನೀರು ಕೊಯ್ದು, ವ್ಯವಸ್ಥೆಯನ್ನು ಅಳವಡಿಸಲು ಮನೆಯ ಒಂದು ಭಾಗವನ್ನು ಅಥವಾ ಕೌಂಪಂಡನ್ನು ಒಡೆಯುವ ಪರಿಸ್ಥಿತಿಯುಂಟಾದರೆ, ಅವರಿಗೆ ತೊಂದರೆಯಾಗುತ್ತದೆ. ಹಣವುಳ್ಳವರು ಹೇಗೋ ನಿಭಾಯಿಸಿಕೊಳ್ಳುತ್ತಾರೆ ಆದರೆ, ಹಣವಿಲ್ಲದವರ ಕಥೆ ಏನಾಗಬೇಕು? ಹೀಗಾಗಿ ಸರ್ಕಾರವು ಇದನ್ನು ಮುಂಬರುವ ದಿನಗಳಿಂದ ಜಾರಿಗೊಳಿಸಬೇಕು. ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸುವುದರಿಂದ ತುಂಬಾ ಅನುಕೂಲವಾಗುತ್ತದೆ. ಈ ವ್ಯವಸ್ಥೆಯನ್ನು ಹಿಂದಿನ ದಿನಾಂಕದಿಂದ ಜಾರಿಗೆ ತರುವುದರ ಬಗ್ಗೆ ಸರ್ಕಾರವು ಸ್ವಲ್ಪ ಚಿಂತನೆಯನ್ನು ಮಾಡಬೇಕಾಗುತ್ತದೆ ಎಂದು ನಾನು ಈ ಸಂದರ್ಭದಲ್ಲಿ ಸರ್ಕಾರವನ್ನು ವಿನಂತಿಸುತ್ತೇನೆ. ಮಳೆ ಕೊಯ್ದು ವ್ಯವಸ್ಥೆಯ ಜೊತೆಗೆ ಬೋರ್‌ವೆಲ್‌ಗಳನ್ನು ಹಾಕುತ್ತಾರೆ. ಇದರ ಬಗ್ಗೆ ಮಾನ್ಯ ಕೆ.ಗೋಪಾಲಯ್ಯನವರಿಗೆ ತಿಳಿದಿದೆ; ಏಕೆಂದರೆ, ಅವರು ಪ್ರತಿನಿಧಿಸುವ ವಾರ್ಡ್‌ಗಳಲ್ಲಿ ಈ ರೀತಿಯಾಗಿ ಮಾಡಿದ್ದಾರೆ.

ಶ್ರೀ ಕೆ.ಗೋಪಾಲಯ್ಯ(ಅಬಕಾರಿ ಸಚಿವರು):- ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಹಿರಿಯ ಸದಸ್ಯರು ತಮ್ಮ ಸಲಹೆಗಳನ್ನು ನೀಡುತ್ತಿದ್ದಾರೆ. ಬೆಂಗಳೂರು ಮಹಾನಗರ ಪಾಲಿಕೆಯ 2017-18ನೇ ಸಾಲಿನ ಆಯವ್ಯಯದಲ್ಲಿ ಬೆಂಗಳೂರು ನಗರದ ನಾಗರಿಕರಿಗೆ ಅವರುಗಳು ಈಗಾಗಲೇ ಮನೆಗಳನ್ನು ನಿರ್ಮಿಸಿದ್ದು, ಮಳೆ ಕೊಯ್ದು ವ್ಯವಸ್ಥೆಯನ್ನು ಅಳವಡಿಸಲು ಸ್ಥಳಾವಕಾಶವಿಲ್ಲವೆಂದರೆ, ಮನೆ ಮುಂದಿರುವ ಮೋರಿಯಲ್ಲಿ ಅದನ್ನು ಅಳವಡಿಸಲು ಆಯ್ಕೆ ನೀಡಲಾಗಿತ್ತು. ಈ ಸಂಬಂಧ ಯಾವುದೇ ಒಂದು ಅರ್ಜಿಯು ಸ್ವೀಕೃತಗೊಳ್ಳಲಿಲ್ಲ. 30*40 ಅಥವಾ 20*30 ವಿಸ್ತೀರ್ಣದ ಅಳತೆಗಳಲ್ಲಿ ಮನೆಯನ್ನು ನಿರ್ಮಿಸಿದ್ದರೆ, ಅಂತಹ ಮನೆಗಳಲ್ಲಿ ಮಳೆ ಕೊಯ್ದು ವ್ಯವಸ್ಥೆಯನ್ನು ಅಳವಡಿಸಲು ಸ್ಥಳಾವಕಾಶವಿರಲಿಲ್ಲ. ಅವರುಗಳಿಗೆ ಮನೆಯ ಮುಂದೆ ಮಳೆ ಕೊಯ್ದು ವ್ಯವಸ್ಥೆಯನ್ನು ಮಾಡಲು ಆಯ್ಕೆ ನೀಡಲಾಗಿತ್ತು.

ನನ್ನ ಕ್ಷೇತ್ರದಲ್ಲಿರುವ ಸರ್ಕಾರಿ ಸೋಪು ಮತ್ತು ಮಾರ್ಜಕಗಳ ಕಾರ್ಖಾನೆಯ ಮುಂದೆ ಶ್ರೀ ಬಸವಣ್ಣ, ಶ್ರೀ ಬಾಲಗಂಗಾಧರ ಸ್ವಾಮಿ ಮತ್ತು ಶ್ರೀ ಸಿದ್ದಗಂಗಾ ಸ್ವಾಮಿ ಇವರುಗಳ ಪ್ರತಿಮೆಗಳನ್ನು ಇಡಲಾಗಿದ್ದು, ಅವುಗಳು ಇನ್ನು ಅನಾವರಣಗೊಂಡಿರುವುದಿಲ್ಲ. ಆ ಸ್ಥಳವು ಬಹಳ ಕೆಟ್ಟ ಪರಿಸ್ಥಿತಿಯಲ್ಲಿತ್ತು. ಅಪರಾಹ್ನದ ವೇಳೆಯಲ್ಲಿ ಕೆಲವರು ಆ ಸ್ಥಳದಲ್ಲಿಯೇ ಕುಡಿದು, ಮಲಗುತ್ತಿದ್ದರು. ಆ ಸ್ಥಳದಲ್ಲಿ ಸುಮಾರು 28 ಮಳೆ ಕೊಯ್ದು ವ್ಯವಸ್ಥೆಯನ್ನು 14 ಅಡಿ ಆಳದ ಮೋರಿಯೊಳಗೆ ಮಾಡಿಸಲಾಗಿದೆ. ಇವತ್ತಿನ ದಿವಸ ವಿಧಾನಸೌಧದಲ್ಲಿ ಎಷ್ಟು ಮಳೆಯಾಗಿದೆಯೋ ಪ್ರಾಯಶಃ ಇಷ್ಟು ಪ್ರಮಾಣ ಮಳೆ ಆ ಸ್ಥಳದಲ್ಲಿ ಆದರೆ, ಸುಮಾರು 4-5

ಅಡಿಗಳಷ್ಟು ನೀರು ರಸ್ತೆಯಲ್ಲಿ ನಿಂತಿರುತ್ತಿತ್ತು. ಆದರೆ ಇವತ್ತಿನ ದಿವಸ ಈ ವ್ಯವಸ್ಥೆಯಿಂದಾಗಿ ನೀರು ಸಂಪೂರ್ಣವಾಗಿ ಮಳೆ ಕೊಯ್ಲು ಗುಂಡಿಗಳಿಗೆ ಹೋಗುತ್ತದೆ. ಅಲ್ಲಿನ ಉದ್ಯಾನವನವನ್ನು ಉಳಿಸುವ ದೃಷ್ಟಿಯಿಂದ 15 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ನೂ ಸಹ ಮಾಡಿಸಲಾಗಿದೆ. ಟ್ಯಾಂಕಿನಲ್ಲಿರುವ ನೀರನ್ನು ಉದ್ಯಾನವನಕ್ಕೆ ಉಪಯೋಗಿಸುವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ. ಪಾಲಿಕೆಯ ವತಿಯಿಂದ ಮಳೆ ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲು ಆಯ್ಕೆ ಕೊಟ್ಟಾಗ ಯಾರೊಬ್ಬರೂ ಸಹ ಮುಂದೆ ಬರಲಿಲ್ಲ. ಇವತ್ತಿನ ದಿವಸ ಬೆಂಗಳೂರು ಮಹಾನಗರದ ನಮ್ಮ ವಾರ್ಡಿನ ಕೆಲವು ಮನೆಗಳಲ್ಲಿ ಆರ್.ಸಿ.ಸಿ. ಡ್ರೈನ್‌ಗಳನ್ನು ಮಾಡುವುದರ ಜೊತೆಗೆ 50-60 ಅಡಿಗಳಿಗೆ ಕಡ್ಡಾಯವಾಗಿ ಒಂದೊಂದು ಮಳೆ ಕೊಯ್ಲು ವ್ಯವಸ್ಥೆಯನ್ನು ಅಳವಡಿಸಬೇಕೆನ್ನುವ ವ್ಯವಸ್ಥೆಯನ್ನು ಮಾಡಿಸಲಾಗುತ್ತದೆ. ಈ ರೀತಿಯ ವ್ಯವಸ್ಥೆಯು ಈಗಾಗಲೇ ಹಲವಾರು ಉದ್ಯಾನವನ ಮತ್ತು ಮೈದಾನಗಳಲ್ಲಾಗಿದೆ. ಸಾರ್ವಜನಿಕರು ಇತ್ತೀಚಿನ ದಿನಗಳಲ್ಲಿ ನಿರ್ಮಿಸುತ್ತಿರುವ ಮನೆಗಳಲ್ಲಿ ಕಡ್ಡಾಯವಾಗಿ ಈ ವ್ಯವಸ್ಥೆಯನ್ನು ಮಾಡಲೇಬೇಕೆಂದು ಕಾನೂನು ಜಾರಿಗೊಳಿಸಿದರೆ, ವ್ಯವಸ್ಥೆಯು ಚೆನ್ನಾಗಿರುತ್ತದೆ. ನಗರದಲ್ಲಿನ ಯಾವುದೇ ವಿಸ್ತೀರ್ಣದ ಹಳೆಯ ಮನೆಗಳ ಮುಂದೆ ಮೋರಿಗಳನ್ನು ಮಾಡುವ ಸಂದರ್ಭದಲ್ಲಿ ಈ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿದಾಗ ಮಾತ್ರವೇ, ಬೆಂಗಳೂರಿನಲ್ಲಿ ಮುಂದಿನ ದಿನಗಳು ಚೆನ್ನಾಗಿ ಇರುತ್ತವೆ. ಈ ಹಿಂದೆ ಮನೆಗೆ ವರ್ಷದ ಪ್ರತಿದಿನವೂ ನೀರಿನ ವ್ಯವಸ್ಥೆ ಇತ್ತು. ಆಗ ತಿಪ್ಪಗೊಂಡನಹಳ್ಳಿಯ ಜಲಾಶಯವಿತ್ತು. ಈಗ ತಿಪ್ಪಗೊಂಡನಹಳ್ಳಿಯ ಭಾಗಶಃ ನೀರು ಕಲ್ಮಶವಾಗಿದೆ. ಈ ಬಗ್ಗೆ ನಾವು ಈ ಹಿಂದೆ 4-5 ವರ್ಷಗಳ ಕೆಳಗೆ ಧರಣಿ ಮಾಡಿದ್ದೆನು. ಇದರಿಂದಾಗಿ ಇವತ್ತಿನ ದಿವಸ ಸದರಿ ಜಲಾಶಯವನ್ನು ಸ್ವಚ್ಛಗೊಳಿಸಲು 250 ಕೋಟಿ ರೂಪಾಯಿಗಳಿಗೆಂತ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿದ್ದು, ಆ ಹಣವನ್ನು ಉಪಯೋಗಿಸಿಕೊಂಡು ಈ ಸಂಬಂಧದ ಕೆಲಸಗಳು ನಡೆಯುತ್ತಿವೆ. ಬೆಂಗಳೂರು ನಗರದ ಒಂದು ಭಾಗದ ನೀರು ಕಲ್ಮಶಗೊಂಡಿದ್ದರೆ, ಪ್ರಾಯಶಃ ಮುಂದಿನ ದಿನಗಳಲ್ಲಿ ಬೋರ್‌ವೆಲ್‌ಗಳಲ್ಲಿಯೂ ಸಹ ಕಲ್ಮಶ ನೀರನ್ನು ನೋಡುವ ಪರಿಸ್ಥಿತಿಯುಂಟಾಗುತ್ತದೆ. ಈ ದೃಷ್ಟಿಯಿಂದಾಗಿ ಸದರಿ ಜಲಾಶಯದ ಸ್ವಚ್ಛತೆಗೆ ಒತ್ತನ್ನು ನೀಡಲಾಗಿದೆ. ಈ ಹಿಂದೆ ಇಡೀ ಬೆಂಗಳೂರು ನಗರಕ್ಕೆ ತಿಪ್ಪಗೊಂಡನಹಳ್ಳಿಯ ಜಲಾಶಯದಿಂದ ನೀರು ಸರಬರಾಜಾಗುತ್ತಿತ್ತು. ಯಾವಾಗ ತಿಪ್ಪಗೊಂಡನಹಳ್ಳಿ ನೀರು ಸಂಪೂರ್ಣವಾಗಿ ಬರಿದಾಯಿತೋ, ಆಗ ನಮ್ಮ ಭಾಗದ ಭಾಗಶಃ ಬೋರ್‌ವೆಲ್‌ಗಳು ಪ್ರತಿ ವರ್ಷ ಡಿಸೆಂಬರ್ ತಿಂಗಳಿನಷ್ಟೊತ್ತಿಗೆ ನೀರು ಇಲ್ಲದಂತಾಯಿತು. ಪ್ರಸಕ್ತ ಸಾಲಿನಲ್ಲಿ ಈಗಲೇ ಬೋರ್‌ವೆಲ್‌ಗಳಲ್ಲಿ ನೀರಿಲ್ಲದ

ಪರಿಸ್ಥಿತಿಯನ್ನು ನಾವು ಕಾಣುತ್ತಿದ್ದೇವೆ. ನಮ್ಮ ಕ್ಷೇತ್ರದಲ್ಲಿ ಸುಮಾರು 400-500 ಬೋರ್‌ವೆಲ್‌ಗಳು ಈಗಾಗಲೇ ಬತ್ತಿ ಹೋಗಿವೆ. ಈ ಮೊದಲು ಕೇವಲ 300-400 ಅಡಿಗಳಷ್ಟು ಕೊರೆದರೆ, ನೀರು ದೊರೆಯುತ್ತಿತ್ತು. ಆದರೆ, ಈಗ ನೀರು ದೊರೆಯಲು 1,200 ಅಡಿಗಳಷ್ಟು ಭೂಮಿಯನ್ನು ಕೊರೆಯಬೇಕಾಗಿದೆ. ಈ ಕಾರಣದಿಂದಾಗಿ ಬೆಂಗಳೂರು, ತುಮಕೂರು ಆದಿಯಾಗಿ ರಾಜ್ಯದ ನಗರ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ದು ವ್ಯವಸ್ಥೆಯನ್ನು ಅಳವಡಿಸಿದಾಗ ಮಾತ್ರವೇ, ಮುಂದಿನ ದಿನಗಳಲ್ಲಿ ನಮಗೆ ಅನುಕೂಲವಾಗುತ್ತದೆ. ಇಲ್ಲವೆಂದಾದರೆ, ನೀರಿಗೆ ತೊಂದರೆಯಾಗುತ್ತದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಆಹಾರ, ಮನೆ ಇತ್ಯಾದಿಗಳಿಗೆ ತೊಂದರೆಯಾಗುವುದಿಲ್ಲ ಕೇವಲ ನೀರಿಗೆ ಮಾತ್ರವೇ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಬೇಕೆಂದರೆ, ಮಳೆ ಕೊಯ್ದು ವ್ಯವಸ್ಥೆಯನ್ನು ಅಳವಡಿಸುವುದು ಚುನಾಯಿತ ಪ್ರತಿನಿಧಿಗಳನ್ನೊಳಗೊಂಡಂತೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನಾನು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ.

(ಮುಂದು)

(814)/20-9-2021/4-00/ಎಲ್‌ಎಂ/ಬಿಎನ್‌ಎಸ್

ಶ್ರೀ ಎಸ್.ಎಲ್.ಭೋಜೇಗೌಡ: ಮಾನ್ಯ ಸಭಾಪತಿಗಳೇ, ಮಾನ್ಯ ಮಂತ್ರಿಗಳು ಬಹಳ ಉಪಯುಕ್ತವಾದ ಮಾಹಿತಿಯನ್ನು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಈ ರೀತಿ ಎರಡು-ಮೂರು ಕಡೆ ಮಾಡಿರುವುದನ್ನು ನೋಡಿದ್ದೇನೆ. ಇನ್‌ಫೋಸಿಸ್‌ನವರು, ಗಾಲ್ಫ್ ಕ್ಲಬ್‌ನವರು ಮತ್ತು ಬಿಬಿಎಂಪಿಯಲಿ ಮಾಡಿದ್ದಾರೆ. ಅಲ್ಲಲ್ಲಾ ಬೋರ್‌ವೆಲ್‌ಗಳಿಗೆ ಕನ್ವೆಕ್ಟ್ ಮಾಡಿದ್ದಾರೆ. ಅಲ್ಲಿ ಬೋರ್‌ವೆಲ್‌ಗಳ ಕೇಸಿಂಗ್ ಪೈಪನ್ನು ತೂತು ಮಾಡುತ್ತಾರೆ. ಇದು ಅವೈಜ್ಞಾನಿಕ. ಇದನ್ನು ಸರ್ಕಾರದವರು ಗಮನಿಸಬೇಕು. ಬೋರ್‌ವೆಲ್ ಕೇಸಿಂಗ್ ಪೈಪನ್ನು ತೂತು ಮಾಡುವುದರಿಂದ ನೇರವಾಗಿ ಬೋರ್‌ವೆಲ್‌ಗೆ ಮಳೆ ನೀರು ಹೋಗುತ್ತದೆ. ಕಲ್ಲು ಮಣ್ಣು ಎಲ್ಲವೂ ಬೋರ್‌ವೆಲ್ ಒಳಗೆ ಹೋಗುತ್ತದೆ ಇದರಿಂದ ಫಿಲ್ಟರ್ ಆಗುವುದಿಲ್ಲ. ಇದಕ್ಕೆ ಪರಿಹಾರ ಏನಿದೆ? must and should V wire system ಮಾಡಬೇಕಾಗುತ್ತದೆ. V wire system ಮಾಡಿದರೆ ಏನಾಗುತ್ತದೆ ಎಂದರೆ ಮಳೆಯಿಂದ ಬಿದ್ದಿರುವ ನೀರು ಕೆಳಗೆ V shape ನಲ್ಲಿ ಹೋಗಿ ಅಲ್ಲಿ ಫಿಲ್ಟರ್ ಆಗುತ್ತದೆ. ಫಿಲ್ಟರ್ ಆದಮೇಲೆ ಮತ್ತೆ ಮೂರು ಅಡಿ ಮಣ್ಣು ಇರುತ್ತದೆ, ಜಲ್ಲಿ ಇರುತ್ತದೆ ಜಲ್ಲಿ ಒಳಗೆ ನೀರು ಹೋಗಿ ಮತ್ತೆ ಫಿಲ್ಟರ್ ಆಗಿ ಕೊನೆಗೆ ಕುಡಿಯುವ ನೀರಿನ ಹಾಗೆ ಆಗಿ ಬೋರ್‌ವೆಲ್ ಒಳಗೆ ಹೋಗುತ್ತದೆ. ಈ ರೀತಿ ನಾನು ನನ್ನ ತೋಟದಲ್ಲಿ ಮಾಡಿದ್ದೇನೆ. It

takes sometime. ಬಹಳ ಚೆನ್ನಾಗಿ ನೀರು filter ಆಗಿ ಹರಿದು ಹೋಗುತ್ತದೆ. ಆ V wire system ನ್ನು ಮಾಡದೆ ಇದ್ದರೆ ಕೇಸಿಂಗ್ ಪೈಪ್‌ಗೆ ತೂತು ಮಾಡಿ ಬಂದಿರುವ ಮಳೆ ನೀರು ತಕ್ಷಣ ಒಳಗೆ ಹೋಗುವ ಹಾಗೆ ಮಾಡಿದರೆ one fine day ಆ ಬೋರ್‌ವೆಲ್ ಕೂಡಾ ಬ್ಲಾಕ್ ಆಗುವುದಕ್ಕೆ ಅವಕಾಶವಿದೆ. ಕಲ್ಲು-ಮಣ್ಣು ಎಲ್ಲಾ ಅದರಲ್ಲಿ ಹೋಗಿ ಬೋರ್‌ವೆಲ್ ಎಲ್ಲಾ ಹಾಳಾಗುತ್ತದೆ. ಹಾಗಾಗಿ V wire system ನ್ನು ಎಲ್ಲಾ ಸರ್ಕಾರಿ ಕಛೇರಿಯಲ್ಲಿ ಮಾಡಿ. ಆ ರೀತಿ ವ್ಯವಸ್ಥೆ ಮಾಡುವ ಮೂಲಕ ನೀವು ರೋಲ್ ಮಾಡಲ್ ಆಗಿ. Fire extinguisher clearance ಎಲ್ಲಾ ಖಾಸಗಿ ಕಟ್ಟಡ ಹಾಗೂ ಶಾಲೆಗಳಿಗೆ ಕೊಡಬೇಕು ಎಂದು ಆಗಿದೆ. ಆದರೆ ಸರ್ಕಾರಿ ಶಾಲೆಗಳಿಗೆ ಇಲ್ಲವಂತೆ ಏಕೆಂದರೆ ಸರ್ಕಾರಿ ಶಾಲೆಗಳಿಗೆ ಸುಪ್ರೀಮ್ ಕೋರ್ಟ್ ಆದೇಶ ಅನ್ವಯಿಸುವುದಿಲ್ಲವಂತೆ. ಈ ವಿಚಾರ ಮಾನ್ಯ ಸಭಾಪತಿಗಳಿಗೂ ಗೊತ್ತು ಇದು ಯಾವ ರೀತಿಯ ಪದ್ಧತಿ? ಈ ಬಿಲ್ ತರುವುದಕ್ಕಿಂತ ಮುಂಚೆ ನಿಮ್ಮ ಮನೆಯನ್ನು ಮೊದಲು ಸ್ವಚ್ಛ ಮಾಡಬೇಕು. ನನ್ನ ಮನೆಯಲ್ಲಿ ಈ ರೀತಿ ಮಾಡಿದ್ದೇನೆ. ತಾವು ಎಲ್ಲರೂ ಈ ರೀತಿ ಮಾಡಿದರೆ ಒಳ್ಳೆಯದಾಗುತ್ತದೆ ಇದಕ್ಕೆ ಎಲ್ಲರೂ ಪ್ರೋತ್ಸಾಹವನ್ನು ಕೊಡಿ ಎಂದರೆ ಜನರು ಬೆಂಬಲ ಕೊಡುತ್ತಾರೆ. ನನ್ನ ಮನೆಯಲ್ಲಿ ನಾನು ಮೊದಲು ಮಾಡದೆ ಇದ್ದರೆ ಹೇಗಾಗುತ್ತದೆ. ಈ ಬಿಲ್ ಬಹಳ ಉಪಯುಕ್ತವಾಗಿದೆ. ಇಂತಹ ಬಿಲ್‌ಗಳನ್ನು ತಂದು ಜನರಿಗೆ enlighten ಮಾಡಿ ಒತ್ತಾಯದಿಂದ ಮಾಡಬೇಕಾಗುತ್ತದೆ. ನಮ್ಮ ಸಂಸ್ಕೃತಿಯೇ ಹಾಗೆ ಇದೆ. ಒಳ್ಳೆಯದಾಗುತ್ತದೆ ಮಾಡಿ ಎಂದು ಸುಮ್ಮನೆ ಹೇಳಿದರೆ ಯಾರು ಕೇಳುವುದಿಲ್ಲ. ಬಿಲ್ ತರದೆಯೇ ಮಾಡಬಹುದು. ಆದರೆ ತಂದಿದ್ದಿರಿ ಒಳ್ಳೆಯದು ಸಮಯೋಚಿತವಾಗಿದೆ. ಈಗಲೂ ಕಾಲ ಮಿಂಚಿಲ್ಲ. ಬೆಂಗಳೂರು, ಜಿಲ್ಲಾ ಕೇಂದ್ರಗಳು ಹಾಗೂ ತಾಲ್ಲೂಕುಗಳಲ್ಲಿ ಸಹ ಮುಂದಿನ ದಿನಗಳಲ್ಲಿ we are all going to fight only for drinking water. ಆಹಾರ ಸಿಗುತ್ತದೆ. ಆದರೆ ಕುಡಿಯುವ ನೀರು ಸಿಗುವುದಿಲ್ಲ. ಮುಂದಿನ ಪೀಳಿಗೆಗೆ ಒಳ್ಳೆಯದಾಗಬೇಕು, ಪರಿಸರ ಉಳಿಯಬೇಕು ಎನ್ನುವ ದೃಷ್ಟಿಯಿಂದ ಈ ಬಿಲ್ ತರುವ ಮುಖಾಂತರ ಜನರನ್ನು enlighten ಮಾಡಬೇಕು. ನಾನು ಹೇಳಿದ ಎಲ್ಲಾ system ಹಾಗೂ ಇದರ ಜೊತೆಗೆ encourage ಮಾಡಲು banks subsidy ಕೊಡಬೇಕು. ಸಾವಿರಾರು ಜನರಿಗೆ ಕೆಲಸ ಕೊಡುವುದಕ್ಕೆ ಪ್ಲಂಬರ್‌ಗಳನ್ನು ನೇಮಕ ಮಾಡಬೇಕಾಗುತ್ತದೆ. ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರ ಆಶಯವಾಗಿರುವ skilled labour ಇರಬೇಕು ಎನ್ನುವ ಆಶಯವನ್ನು ಈಡೇರಿಸಬೇಕು. Technically skilled ಆಗಿರುವಂತಹ ಮೂರರಿಂದ ನಾಲ್ಕು ಜನ ಇದರಲ್ಲಿ ಬರುತ್ತಾರೆ. ಅವರಿಗೆಲ್ಲಾ ತರಬೇತಿ ಕೊಟ್ಟರೆ ಸರ್ಕಾರದಿಂದ ಉತ್ತಮವಾದ ಕೆಲಸವಾಗುತ್ತದೆ. ಆ ರೀತಿಯಾಗಬೇಕು ಎಂದು ಹೇಳಿ ಈ ಬಿಲ್‌ನ್ನು ನಾನು ಅತ್ಯಂತ ಸಂತೋಷದಿಂದ ಸ್ವೀಕಾರ

ಮಾಡುತ್ತೇನೆ ಮತ್ತು ಬಿಲ್ ಪಾಸ್ ಆಗಬೇಕು ಎಂದು ಹೇಳುತ್ತೇನೆ. ಮಾತನಾಡಲು ನನಗೆ ಅವಕಾಶ ಕೊಟ್ಟಿದ್ದಕ್ಕಾಗಿ ಸಭಾಪತಿಗಳಿಗೆ ವಂದಿಸಿ, ನನ್ನ ಮಾತನ್ನು ಕೇಳಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಗಳೇ, ಮಾತನಾಡಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಮಳೆ ನೀರು ಕೊಯ್ಲು ಸಂಗ್ರಹ ಮಾಡುವುದಕ್ಕೆ ಸಂಬಂಧಪಟ್ಟಂತೆ ಈ ಬಿಲ್‌ನ್ನು ತಂದಿದ್ದಾರೆ. ಇದಕ್ಕಾಗಿ model ಏನಾದರೂ ತಯಾರು ಮಾಡಿದ್ದಾರೆಯೇ ಎನ್ನುವುದನ್ನು ತಿಳಿಸಬೇಕು. ಇದರಲ್ಲಿ ಯಾವ ತಂತ್ರಜ್ಞಾನ ಅಳವಡಿಕೆಯಾಗಿದೆ ಎನ್ನುವುದನ್ನು ತಿಳಿಸಬೇಕು. ಬೇರೆ-ಬೇರೆ ದೇಶದವರು ಬಳಸಿರುವಂತಹ ತಂತ್ರಜ್ಞಾನವನ್ನು, ಸಂಶೋಧನೆಯನ್ನು ಇಲ್ಲಿ ಬಳಸಲಾಗಿದೆಯೇ ಎನ್ನುವ ಮಾಹಿತಿಯನ್ನು ಕೊಡಬೇಕೆಂದು ಕೇಳುತ್ತೇನೆ. ನಮ್ಮ ಸ್ನೇಹಿತರಾದ ಶ್ರೀ ಎಸ್.ಎಲ್.ಭೋಜೇಗೌಡರು ಹೇಳಿದ ಹಾಗೆ ಸರ್ಕಾರಿ ಕಟ್ಟಡಗಳಲ್ಲಿ ಇದನ್ನು ಬಳಸಿಕೊಂಡರೆ ಇಡೀ ವರ್ಷ ಬೇಕಾದಷ್ಟು ನೀರಿನ ಪೂರೈಕೆಯಾಗುತ್ತದೆ ಎನ್ನುವುದು ನನ್ನ ಭಾವನೆ. ನಾವೆಲ್ಲರೂ ಬೇರೆ-ಬೇರೆ ಊರುಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ನಿವಾಸಿಗಳು ನಾವು ನಮ್ಮದೆ ಕರ್ತವ್ಯ ಮತ್ತು contribution ನ್ನು ನಗರದ ಅಭಿವೃದ್ಧಿಗೆ ಕೊಡಬೇಕಾಗಿದೆ. ಕಾವೇರಿ ನದಿಯಿಂದ ಬೆಂಗಳೂರು ನಗರಕ್ಕೆ ಕುಡಿಯುವ ನೀರನ್ನು ಒದಗಿಸಲು ಫೇಸ್ ೧,೨,೩,೪,೫ ನಲ್ಲಿ ಕಾರ್ಯಗಳು ನಡೆಯುತ್ತಿದೆ. ಇದರಿಂದ ಇಂದು ಬೆಂಗಳೂರು ನಗರಕ್ಕೆ ಒಟ್ಟು ೧೮ ಟೀಎಂಸಿ ನೀರು ಪೂರೈಕೆಯಾಗುತ್ತಿದೆ. ಇದರ ಹಿನ್ನೆಲೆಯನ್ನು ನಾವು ತಿಳಿದುಕೊಳ್ಳಬೇಕು. ಕಾವೇರಿ ಜಲವಿವಾದ ನ್ಯಾಯಾಧೀಕರಣ ನಮಗೆ ಕೊಟ್ಟಿರುವುದು ಕೇವಲ ೧.೨೫ ಟೀಎಂಸಿ ನೀರನ್ನು. ಇದಕ್ಕೆ ಕಾರಣ ಬೆಂಗಳೂರು ಮಹಾನಗರದ ವಿಸ್ತೀರ್ಣ ಎಷ್ಟು ಇದೆ ಅದರ ಮೂರನೇ ಒಂದು ಭಾಗ ಕಾವೇರಿ ಕಣಿವೆಯಲ್ಲಿ ಬರುತ್ತದೆ. ಅದಕ್ಕಾಗಿ 1/3 ಭಾಗವಾಗಿ ೧.೨೫ ಟೀಎಂಸಿ ನೀರನ್ನು ಕೊಟ್ಟಿದ್ದಾರೆ ಈ ವಿಚಾರವನ್ನು ರಾಜ್ಯ ಸರ್ಕಾರ ಸುಪ್ರೀಮ್ ಕೋರ್ಟಿಗೆ ತೆಗೆದುಕೊಂಡು ಹೋದಾಗ ಸುಪ್ರೀಮ್ ಕೋರ್ಟ್ ರಾಷ್ಟ್ರೀಯ ಜಲನೀತಿಯಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಆದ್ದರಿಂದ ನ್ಯಾಯಾಧೀಕರಣ ಮಾಡಿರುವ ತೀರ್ಪು ಕಡಿಮೆ ಇದೆ ಎಂದು ಮತ್ತೆ ಹೆಚ್ಚುವರಿಯಾಗಿ ೪.೨೫ ಟೀಎಂಸಿ ನೀರನ್ನು ಕೊಟ್ಟಿದೆ. ಇದುವರೆಗೆ ನಮಗೆ ದೊರಕಿರುವುದು ೬.೨೫ ಟೀಎಂಸಿ ನೀರು ಮಾತ್ರ. ಆದರೆ ಈಗ ನಾವು ೧೮ ಟೀಎಂಸಿ ನೀರನ್ನು ಉಪಯೋಗಿಸುತ್ತಿದ್ದೇವೆ. ಅಂದಿನ ಸುಪ್ರೀಮ್ ಕೋರ್ಟ್ ಆದೇಶದಲ್ಲಿ ಪರಿಗಣನೆ ಮಾಡುವ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ೯೦ ಲಕ್ಷ ಜನಸಂಖ್ಯೆ ಇತ್ತು. ಇವತ್ತು ಬೆಂಗಳೂರು ಜನಸಂಖ್ಯೆ ೧.೨೫ ಕೋಟಿ ಇದೆ. ಮುಂದೆ ೨೦೪೪ನೇ ಸಾಲಿಗೆ ಸುಮಾರು ೩ ಕೋಟಿ ಜನಸಂಖ್ಯೆ

ಆಗಬಹುದು. ಅವತ್ತು ಕುಡಿಯುವ ನೀರಿಗಾಗಿ ಸುಮಾರು ೬೦ ಟಿಎಂಸಿ ನೀರು ಬೇಕಾಗುತ್ತದೆ. ಈ ದೃಷ್ಟಿಯಲ್ಲಿ ತೆಗೆದುಕೊಂಡ ಮೇಕೆದಾಟು ಯೋಜನೆ ಯಾವುದೇ ಸರ್ಕಾರ ಬರಲಿ ನಡೆಯುತ್ತಲೇ ಇದೆ. ನಮ್ಮ ಮಾಜಿ ಪ್ರಧಾನಿಗಳಾದ ಶ್ರೀ ಎಚ್.ಡಿ.ದೇವೇಗೌಡರ ಕಾಲದಿಂದಲೂ ಇದು ನಡೆಯುತ್ತಲೇ ಇದೆ. ಮಾನ್ಯ ಶ್ರೀ ಎಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಮತ್ತು ಶ್ರೀ ಕರುಣಾನಿಧಿಯವರು ತಮಿಳುನಾಡಿನ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಈ ಯೋಜನೆಯನ್ನು ಏಕೆ multi purpose ಯೋಜನೆಯಾಗಿ ತೆಗೆದುಕೊಳ್ಳಬಾರದು ಎಂದು ಚರ್ಚೆ ಆಗಿತ್ತು. ಈ ಯೋಜನೆಯಿಂದ ಬರುವ ನೀರನ್ನು ಎರಡು ರಾಜ್ಯಗಳು ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳುವುದು ಮತ್ತು ಇದರಿಂದ ಉತ್ಪಾದನೆಯಾದ ಜಲ ವಿದ್ಯುತ್‌ನ್ನು ಎರಡು ರಾಜ್ಯಗಳು ಹಂಚಿಕೊಳ್ಳುವುದು ಎಂದು ತೀರ್ಮಾನವಾಗಿತ್ತು. ಆದರೆ ಅದು ಬೇರೆ-ಬೇರೆ ಕಾರಣಕ್ಕೆ ಆಗಲಿಲ್ಲ. ಇವರಿಗೂ ತೀರ್ಮಾನ ಮಾಡಲು ಆಗಲಿಲ್ಲ ಮತ್ತು ತಮಿಳುನಾಡಿನಲ್ಲಿರುವ ಡಿಎಂಕೆ ಪಕ್ಷದಿಂದ ನಾನಾ ರಾಜಕೀಯ ಕಾರಣದಿಂದ ಇದು ಆಗಲಿಲ್ಲ. ೨೦೧೮ನೇ ಸಾಲಿನಲ್ಲಿಯೂ ವಿಸ್ತಾರವಾದಂತಹ ವಿಸ್ತೃತ ಯೋಜನಾ ವರದಿಯನ್ನು ತಯಾರು ಮಾಡಿ ಸರ್ಕಾರ ಕೇಂದ್ರ ಸರ್ಕಾರದ Central Water Commission (CWC) ಗೆ ತಲುಪಿಸಿದೆ. ಆ ನಂತರ ಒಂದು terms of references ನ್ನು ತಯಾರು ಮಾಡಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಪರಿಸರ ಮತ್ತು ಹವಾಮಾನ ಇಲಾಖೆಗೆ ಸಲ್ಲಿಸಿದೆ. ಅಲ್ಲಿ ಇರುವ ತಜ್ಞರು ಏನು ತಕರಾರುಗಳನ್ನು ಎತ್ತಿದ್ದಾರೆ ಅವುಗಳಿಗೆ ಎಲ್ಲಾ ರೀತಿಯ ವರದಿಯನ್ನು ಕೊಡಲಾಗಿದೆ. ಆದರೆ ಇದುವರೆಗೆ ಕೇಂದ್ರ ಮಂತ್ರಾಲಯದಿಂದ (CWC) ನಿಂದ ಪರಿಸರ ಮತ್ತು ಹವಾಮಾನ ಇಲಾಖೆಯಿಂದ ನಮಗೆ ಅನುಮತಿ ದೊರಕಿರುವುದಿಲ್ಲ. ಇದು ಹಾಗೆಯೇ ಉಳಿದುಕೊಂಡಿದೆ. ಇದು ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಬಹಳ ಕಷ್ಟವಾಗಬಹುದು. ಇದು ಅಲ್ಲದೆ ಬೇರೆ alternative ಆಗಿ ಎತ್ತಿನ ಹೊಳೆ ಯೋಜನೆಯಲ್ಲಿ 24.1 ಟಿಎಂಸಿ ನೀರು ಸಿಗುತ್ತದೆ ಎಂದು ಯೋಜನೆ ಅಂದಾಜು ಮಾಡಿ ಅದನ್ನು ಗುರುತ್ವಾಕರ್ಷಣೆ ಕಾರಣಕ್ಕಾಗಿ 261 ಕಿ.ಮೀ ದೂರ ತರಲಾಗಿದೆ. ಮೂಲತಃ ಈ ಯೋಜನೆ ನೀರನ್ನು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ; ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಆದರೂ ಕೂಡ 0.೮ ಟಿಎಂಸಿ ನೀರನ್ನು ಹೆಸರಘಟ್ಟಕ್ಕೆ ತುಂಬಿಸಬೇಕು ಮತ್ತು ೩.೮ ಟಿಎಂಸಿ ನೀರನ್ನು ತಿಪ್ಪಗೊಂಡನಹಳ್ಳಿ ಕೆರೆಗೆ ತುಂಬಿಸಬೇಕು ಎನ್ನುವ ಕಾರ್ಯಕ್ರಮ ಅದರಲ್ಲಿ ಇದೆ. ಮೇಲ್ದಂಡೆಯಲ್ಲಿರುವ ಎಲ್ಲರೂ ಅರಿತುಕೊಳ್ಳಬೇಕು. ನಾವು ಮೂಲತಃ ಬೇರೆ-ಬೇರೆ ಹಳ್ಳಿಗಳಿಂದ ಬಂದವರು ಇದರ ಪ್ರಾಮುಖ್ಯತೆಯನ್ನು ಅರಿಯಬೇಕಾಗಿದೆ. ಈ ದೃಷ್ಟಿಯಲ್ಲಿ ಮೇಕೆದಾಟು ಯೋಜನೆ , ಕೃಷ್ಣಾ

ಮೇಲ್ಕಂಡ ಯೋಜನೆಗೆ ಸಂಬಂಧಪಟ್ಟಂತೆ ಮತ್ತು ಮಹದಾಯಿ ಯೋಜನೆಗೆ ಸಂಬಂಧಪಟ್ಟಂತೆ ಮಾನ್ಯ ರಾಜ್ಯಪಾಲರನ್ನು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ Memorandum ನ್ನು ಕೊಟ್ಟಿದ್ದೇವೆ. ದಯಮಾಡಿ ಎಲ್ಲಾ ಯೋಜನೆಗಳನ್ನು ಸರ್ಕಾರ ಕಾರ್ಯಗತ ಮಾಡಬೇಕು. ಸರ್ಕಾರ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗವನ್ನು ತೆಗೆದುಕೊಂಡು ಹೋಗಬೇಕು. ಎಲ್ಲಾ ಪಕ್ಷದವರು ಇದಕ್ಕೆ ಬೆಂಬಲವನ್ನು ಕೊಡುತ್ತೇವೆ. ಮೇಕೆದಾಟು ಯೋಜನೆಗೆ ಸರ್ಕಾರ ಪ್ರಾಮುಖ್ಯತೆಯನ್ನು ಕೊಡಬೇಕು. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆಯಾದರೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಿವಿಧ ರೀತಿಯಲ್ಲಿ ಅಂದರೆ ನೇರವಾಗಿ, ಪರೋಕ್ಷವಾಗಿ ಬೇರೆ ಬೇರೆ ರೀತಿಯಲ್ಲಿ ಸಾಕಷ್ಟು ಹಣ ಬರುತ್ತದೆ. ದೇಶದ ರಾಜ್ಯದ ಅಭಿವೃದ್ಧಿಯಾಗುತ್ತದೆ. ಈ ದೃಷ್ಟಿಯಲ್ಲಿ ಈ ಬಿಲ್‌ನ್ನು ನಾನು ಸಮರ್ಥನೆ ಮಾಡುತ್ತೇನೆ. ಸರ್ಕಾರ ಈ ದಿಸೆಯಲ್ಲಿ ಸಾಕಷ್ಟು ಕ್ರಮ ವಹಿಸಬೇಕೆಂಬುದು ನನ್ನ ಕೋರಿಕೆಯಾಗಿದೆ.

(ಮುಂದು)

(815)20-09-2021(04-10)bsd-bns

ಶ್ರೀ ಎಂ. ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಸರ್ಕಾರವು ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ತಿದ್ದುಪಡಿ ವಿಧೇಯಕವನ್ನು ತಂದಿರುವುದು ಒಂದು ಕಡೆ ಒಳ್ಳೆಯದಾಗಿದ್ದು, ಇದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿಕೊಂಡರೆ ಪಾಸ್ ಮಾಡಲು ನಾವೂ ಸಹಕಾರ ಕೊಡುತ್ತೇವೆ. ಬೆಂಗಳೂರು ನಗರವನ್ನು ಶ್ರೀಯುತ ಕೆಂಪೇಗೌಡರು ಕಟ್ಟಿದಾಗ ಒಂದು ಹಳ್ಳಿಗೆ ಒಂದು ಕೆರೆ ಎಂದು ಸುಮಾರು ೫೦೦ ಕೆರೆಗಳನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಿದರು. ಅಂದು ಅವರಿಗೆ ಅನುಭವ ಇತ್ತು. ಬೆಂಗಳೂರಿಗೆ ಯಾವುದೇ ನೀರಿನ ಮೂಲ ಇಲ್ಲ, ನದಿಗಳು ಹಾಗೂ ಸಮುದ್ರ ಇಲ್ಲ ಎಂದುಕೊಂಡು ಕೇವಲ ಮಳೆ ನೀರನ್ನು ನಂಬಿಕೊಂಡು ಕೆರೆಕಟ್ಟೆಗಳನ್ನು ತುಂಬಿಸಿದರೆ ಮಾತ್ರ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತದೆ ಎಂದು ಮುಂದಾಲೋಚನೆ ಮಾಡಿ ಮಾನ್ಯ ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿರುವುದು ಇತಿಹಾಸವಾಗಿದೆ. ಆದರೆ ಬೆಂಗಳೂರು ನಗರ ಬೆಳೆಯುತ್ತಾ ಇವತ್ತಿನ ಪರಿಸ್ಥಿತಿಯಲ್ಲಿ ಇಡೀ ಪ್ರಪಂಚದಲ್ಲಿ ಬೆಂಗಳೂರು ತನ್ನದೇ ಆದ ಪ್ರಖ್ಯಾತಿಯನ್ನು ಪಡೆದಿದೆ. ಇಂದು I.T. City, silicon valley ಎಂದೆಲ್ಲಾ ಹೇಳುತ್ತೇವೆ, ಬೆಂಗಳೂರಿಗೆ ಬೇಕಾದಷ್ಟು industry ಗಳು, University ಗಳು ಕಾರ್ಖಾನೆ ಸೇರಿದಂತೆ ಎಲ್ಲವೂ

ಬಂದಿವೆ. ಅದರಂತೆ ದೇಶ-ವಿದೇಶಗಳಿಂದ ವಲಸೆ ಬಂದ ಜನರೂ ಬೆಂಗಳೂರಿನ ನಾಡಿನ ಸುತ್ತಮುತ್ತ ವಾಸ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಒಂದು ಕಾಲದಲ್ಲಿ ಕೇವಲ ಕೆರೆಗಳನ್ನು ಅವಲಂಬಿಸಿ ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಆದರೆ ಇವತ್ತು ನಮ್ಮ ಮಿತ್ರರು ಮಾತನಾಡುವಾಗ ಕಾವೇರಿ ನೀರನ್ನು ನೂರಾರು ಕಿ.ಮೀಗಳಿಂದ ಬೆಂಗಳೂರಿಗೆ ತರುತ್ತಿದ್ದಾರೆ, ಮೊದಲನೆ ಹಂತ, ಎರಡನೇ ಹಂತ ಎಂದು ಇವತ್ತು ಐದು ಹಂತಗಳಲ್ಲಿ ನೀರನ್ನು ತರುತ್ತಿದ್ದರೂ ಬೆಂಗಳೂರಿಗೆ ಸಾಕಾಗುತ್ತಿಲ್ಲ. ನಮ್ಮ ಮಾನ್ಯ ಭೋಜೇಗೌಡರು ಹೇಳಿದ್ದಂತೆ ಒಂದಲ್ಲ ಒಂದು ದಿವಸ ಕುಡಿಯುವ ನೀರಿಗೆ ಹೊಡೆದಾಟ ಅಥವಾ ಹೋರಾಟ ಆಗುವ ಪರಿಸ್ಥಿತಿಯನ್ನು ಬಹಳ ಹತ್ತಿರದಲ್ಲಿ ನಾವು ಕಾಣುತ್ತೇವೆ. ನಮ್ಮ ಮುಂದಿನ ಪೀಳಿಗೆಗೆ ಇಂತಹ ಕೆರೆ, ಇಂತಹ ಕುಂಟೆ ಅಥವಾ ಕಾಲುವೆ ಇತ್ತು ಎಂದು ಫೋಟೋದಲ್ಲಿ ತೋರಿಸಬೇಕಾಗುತ್ತದೆ. Practical ಆಗಿ ಇವುಗಳನ್ನು ತೋರಿಸುವುದಕ್ಕೆ ಆಗುವುದಿಲ್ಲ. ಈ ಠೀತಿ ದೊಡ್ಡ ದೊಡ್ಡ builder ಗಳು ಸಾವಿರಾರು ಎಕರೆ ಕೆರೆಗಳ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇಂತಹ ಕೆರೆಗಳು ಒತ್ತುವರಿಯಾಗಿರುವುದನ್ನು ಬಿಡಿಸಿಕೊಳ್ಳಿ ಎಂದು ಎಲ್ಲಾ ಸರ್ಕಾರಗಳ ಮೇಲೆ ಒತ್ತಡವನ್ನು ತಂದರೂ ಬಿಡಿಸಿಕೊಳ್ಳಲು ಸರ್ಕಾರಗಳಿಗೆ ಆಗುತ್ತಿಲ್ಲ. ಯಾವುದೋ ಕಾಣದ ಕೈಗಳ ರೀತಿಯಲ್ಲಿ builder ಗಳು ಪ್ರಭಾವವನ್ನು ಬೀರಿ ಪ್ರಬಲರಾಗಿದ್ದಾರೆ. ಉದಾಹರಣೆಗೆ revenue department ನಲ್ಲಿನ ಕೆರೆಗಳ ವಿಸ್ತೀರ್ಣದ ದಾಖಲೆಗಳು ನಮ್ಮ ಹತ್ತಿರ ಇವೆ. ಅವುಗಳನ್ನು ಸರ್ವೆ ಮಾಡಿದಾಗ ಒಂದರಿಂದ 20% ಕೆರೆಗಳ ಜಮೀನು ಮಾತ್ರ ಸಿಗುತ್ತಿದ್ದು, ಉಳಿದ ಜಾಗ ಕಣ್ಣು ಮುಂದೆಯೇ encroachment ಆಗಿದೆ. ಇವತ್ತಿನ ದಿವಸ ಅದನ್ನು ಬಿಡಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಒಂದು ಕಾಲದಲ್ಲಿ ಬೆಂಗಳೂರನ್ನು ಸಾಕಿದ ಕೆರೆಗಳು ಕಲುಷಿತದಿಂದ ತುಂಬಿ ತುಳುಕಾಡುತ್ತಿವೆ. ಯಾವ ಕೆರೆಗಳಲ್ಲಿ ದನಕರುಗಳು ನೀರು ಕುಡಿಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ waste water ಪೂರ್ತಿಯಾಗಿ ಕೆರೆಗಳಿಗೆ ಹೋಗುತ್ತಿದೆ. ಎಲ್ಲರೂ BWSSB ಬಗ್ಗೆ ಮಾತನಾಡುತ್ತಾರೆ. ಬೆಂಗಳೂರಿನಿಂದ ಬರುವ sewage water ಅನ್ನು ಶುದ್ಧೀಕರಣ ಮಾಡಿ ಕೆರೆಗಳಿಗೆ ಬಿಡಬೇಕೆಂದು ಹೇಳುತ್ತಾರೆ. ಆದರೆ ಎಷ್ಟೋ ಕೆರೆಗಳಿಗೆ ನೇರವಾಗಿ sewage water ಅನ್ನು ಬಿಟ್ಟಿರುವ ಉದಾಹರಣೆ ಇವೆ. ನಾನು ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಗೆದ್ದಿರುವ ಶಾಸಕನಾಗಿ ಖುದ್ದಾಗಿ ಕಣ್ಣಾರೆ practical ಆಗಿ ನೋಡಿದ್ದೇನೆ. ನೇರವಾಗಿ sewage water ಕೆರೆಗಳಿಗೆ ಹೋಗುತ್ತಿರುವುದನ್ನು ತಡೆಯಲು ಆಗುತ್ತಿಲ್ಲ. ಕುಡಿಯುವ ನೀರಿಗೋಸ್ಕರ ನೀರಿನ ಕೊಯ್ಲು ಮಾಡಬೇಕೆಂದು ತರುತ್ತಿರುವ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ. ಆದರೆ ಕಲುಷಿತ ನೀರನ್ನು ಒಂದು ಕಾಲದಲ್ಲಿ ನಾವು ಶುದ್ಧೀಕರಣ ಮಾಡದೇ ನೇರವಾಗಿ

ರಾಜಕಾಲುವೆ ಮೂಲಕ ಬಿಡುತ್ತಿದ್ದು, ಆ ನೀರು ತಮಿಳುನಾಡಿನ ಹೊಸೂರು ಜಿಲ್ಲೆಯ ಬಾಗಲೂರು ಎಂಬ ಗ್ರಾಮಕ್ಕೆ ಮುಟ್ಟುತ್ತಿತ್ತು. ಇಲ್ಲಿಂದ natural ಆಗಿ waste water ಹರಿದುಕೊಂಡು ಹೋಗುತ್ತಾ, ನಮ್ಮಲ್ಲಿನ ಫಲವತ್ತಾದ ಭೂಮಿಗಳು ಕಲುಷಿತದಿಂದ ಹಾಳಾಗಿ ಹೋಯಿತು. ಯಾವುದೇ ಬೆಳೆ ಬೆಳೆಯಲು ಆಗದ ಪರಿಸ್ಥಿತಿ ನಿರ್ಮಾಣವಾಯಿತು. ತಮಿಳುನಾಡಿನಲ್ಲಿ ಒಂದು ಡ್ಯಾಂ ಕಟ್ಟಿ, ನಮ್ಮ ನೀರು ಅಲ್ಲಿಗೆ ತಲುಪುವಷ್ಟರಲ್ಲಿ ನೀರಿನಲ್ಲಿನ chemical ಪರ್ಸೆಂಟೇಜ್‌ವಾರು ಕಡಿಮೆಯಾಗುತ್ತಾ, ಆ ನೀರನ್ನು ಅವರು ಶುದ್ಧೀಕರಣ ಮಾಡಿಕೊಂಡು ಅಲ್ಲಿನ ರೈತರು ವ್ಯವಸಾಯ ಮಾಡುವುದಕ್ಕೆ ಉಪಯುಕ್ತವಾಗುತ್ತಿದ್ದು ಅಲ್ಲಿ ಬೆಳೆಯುವ ತರಕಾರಿ, ಹಣ್ಣುಗಳೆಲ್ಲವನ್ನೂ ಮತ್ತೆ ಬೆಂಗಳೂರಿಗೆ ವಾಪಸ್ಸು ತೆಗೆದುಕೊಂಡು ಬಂದು ಮಾರುತ್ತಿದ್ದಾರೆ. ಆ ನೀರನ್ನು ಬಳಕೆ ಮಾಡಿಕೊಳ್ಳಲು ನಮ್ಮಲ್ಲಿ ಆಗಲಿಲ್ಲ. ಇದನ್ನು ಅರಿತು ನಮ್ಮ ಸರ್ಕಾರದ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ, sewage water ಅನ್ನು filter ಮಾಡಿ ಕೆ.ಸಿ. ವ್ಯಾಲಿ ಮೂಲಕ ಚಿಕ್ಕಬಳ್ಳಾಪುರ ಮತ್ತು ಕೋಲಾರದವರೆಗೂ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಹೆಬ್ಬಾಳದ ಕೆರೆ ಮೂಲಕ ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಹಲವಾರು ಕೆರೆಗಳನ್ನು ತುಂಬಿಸಿದ್ದು ಆಯಿತು, ಅಲ್ಲಿಂದ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಇರುವ ಸಂದರ್ಭದಲ್ಲಿ ೩೦x೪೦, ೪೦x೬೦ ಮತ್ತು ೧೦೦x೧೦೦ ವಿಸ್ತೀರ್ಣದ ನಿವೇಶನಗಳಲ್ಲಿ ಮನೆ ಕಟ್ಟುವವರು ಮಳೆ ನೀರು ಕೊಯ್ದು ಅಳವಡಿಸುವುದು ಕಡ್ಡಾಯ ಎಂದು ಮಾಡುತ್ತಿದ್ದಾರೆ. ಆದರೆ ನಮ್ಮ ಮಿತ್ರರು ಮಾತನಾಡುತ್ತಾ, ವಲಸೆ ಬಂದಿರುವ ಜನ ಕಷ್ಟಪಟ್ಟು ಲಕ್ಷಾಂತರ ರೂಪಾಯಿ ಉಳಿಸಿರುವ ಹಣದಲ್ಲಿ ಯಾವುದೋ ಕಾಲದಲ್ಲಿ ಒಂದು ನಿವೇಶನ ಖರೀದಿಸಿ ಮನೆಯನ್ನು ಕಟ್ಟಿರುತ್ತಾರೆ. ಮನೆಯನ್ನು ಕಟ್ಟಿರುವವರಿಗೆ ಕಾನೂನು ತಂದಾಗ ಅವರು ಹಿಂದೆ ಮನೆ ಕಟ್ಟುವಾಗ ಸುತ್ತಲೂ ಎರಡು ಅಡಿಗಳನ್ನು ಬಿಟ್ಟುಕೊಂಡಿರುವುದಿಲ್ಲ. ಅಂತಹ ಕಡೆ ಕಡ್ಡಾಯವಾಗಿ ನೀರಿನ ಕೊಯ್ದು ತರಲು ಮನೆ ಒಡೆದುಹಾಕಲು ಆಗುತ್ತದೆಯೇ? ಆದ್ದರಿಂದ ಇನ್ನು ಮುಂದೆ ಮನೆ ಕಟ್ಟುವವರು compulsory ಯಾಗಿ ಮಳೆ ನೀರು ಕೊಯ್ದು ಮಾಡಲೇಬೇಕು ಎಂದು ಕಾನೂನು ತಂದರೆ ಒಳ್ಳೆಯದು. ಇದುವರೆಗೂ ಮನೆ ಕಟ್ಟಿರುವವರ ಮೇಲೆ ಒತ್ತಡ ತರಬಾರದೆಂದು ನನ್ನ ಮನವಿ. ಜೊತೆಗೆ ಕೇವಲ ಖಾಸಗಿಯವರಿಗೆ ಮಾತ್ರ ಮಾಡಿ, ಸರ್ಕಾರಿ ಜಾಗಗಳು, ಕಲ್ಯಾಣ ಮಂಟಪಗಳು, ಕಾರ್ಖಾನೆಗಳು ಬೆಂಗಳೂರಿನಲ್ಲಿ ಎಷ್ಟಿವೆ, ಇವತ್ತು ಬೆಂಗಳೂರಿನಲ್ಲಿ Defence land ಸಾವಿರಾರು ಎಕರೆ ಇದೆ. Central Government ನ ಆಸ್ತಿ ಸಾವಿರಾರು ಎಕರೆ ಇದೆ. ಆ ಜಾಗಗಳಲ್ಲಿ ಮಳೆ ಬಿದ್ದು waste ಆಗಿ ನೀರು ಹರಿದು ಹೋಗುತ್ತಿದೆ.

ಈ ನೀರು sewage water ನ ರಾಜಕಾಲುವೆ ಜೊತೆ ಸೇರಿಕೊಂಡು ಎಲ್ಲೋ ಹರಿದು ಹೋಗುತ್ತಿದೆ. ಬೆಂಗಳೂರು ಮಹಾನಗರದಲ್ಲಿ ಬಿಬಿಎಂಪಿ ಕರ್ಮಕಾಂಡದ ಬಗ್ಗೆ ಹೇಳುವುದಕ್ಕೆ ಆಗುವುದಿಲ್ಲ. ಒಂದೆರಡು ವರ್ಷಗಳಲ್ಲಿ ರಸ್ತೆಯಲ್ಲಿನ footpath ಗಳನ್ನು ಕಿತ್ತು ಹಾಕುತ್ತಾರೆ. ಹಳೆ ಕಲ್ಲು ಹೊಸ ಬಿಲ್ಲು ಎನ್ನುವಂತೆ ದಂಧೆಯಾಗಿದೆ. ಎಲ್ಲಾ footpath ಗಳಿಗೆ ಈ ವರ್ಷ ಕಾಂಕ್ರೀಟ್ ಹಾಕಿ ಬರುವ ವರ್ಷ ಕಾಂಕ್ರೀಟ್ ಕಿತ್ತು interlocks ಹಾಕುತ್ತಾರೆ, ಮುಂದಿನ ವರ್ಷ ಕಿತ್ತು ಚಪ್ಪಡಿ ಕಲ್ಲುಗಳನ್ನು ಹಾಕುತ್ತಾರೆ, ಈ ರೀತಿ ಕೆಲಸ ನಡೆಯುತ್ತಿದೆ.

ಡಾ:ಕೆ. ಗೋವಿಂದರಾಜ್:- ಮಾನ್ಯ ಸಭಾಪತಿಯವರೇ, ಶಿರಾ ಕಲ್ಲುಗಳನ್ನು ಬಳಸಬಾರದು ಎಂದು ಬಿಬಿಎಂಪಿ ಯಿಂದ G.O. issue ಮಾಡಿದ್ದಾರೆ. ಕೇವಲ hollow blocks ಹಾಕಬೇಕೆಂದು ಹೇಳಿದ್ದಾರೆ.

ಶ್ರೀ ಎಂ. ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಇವತ್ತಿನ ದಿವಸ ಇಂಗುತ್ತಿದ್ದ ನೀರು ಇಂಗದೇ ತಪ್ಪಿಹೋಗಿದೆ. ಥಾರ್ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮಾಡಲಾಗುತ್ತಿದೆ. ಇದು ಒಂದು ಕಡೆ ಒಳ್ಳೆಯದು, ನಾನು ಇಲ್ಲ ಎಂದು ಹೇಳುವುದಿಲ್ಲ. ಕಾಂಕ್ರೀಟ್ ರಸ್ತೆಯಲ್ಲಿ ಮಳೆ ನೀರು ಇಂಗುವುದಿಲ್ಲ. ಜೊತೆಗೆ ವೇಳೆ asphaltting ಮಾಡಿದ್ದರೆ ಆ ನೀರು ಇಂಗುತ್ತಿತ್ತು. ಅದನ್ನು ಕೂಡ ಒಂದು ಕಡೆಯಿಂದ concreting ಮಾಡಿಕೊಂಡು ಹೋಗುತ್ತಿದ್ದಾರೆ. ನಮ್ಮ ಮಿತ್ರರು ಒಂದು ವರ್ಷಕ್ಕೆ ಸುಮಾರು ೯೦೦ ಎಂ.ಎಂ. ಮಳೆಯಾಗುತ್ತದೆ ಎಂದು ಹೇಳುತ್ತಿದ್ದರು. ಆ ಮಳೆ ನೀರನ್ನು ಭೂಮಿ ಆಕರ್ಷಣೆ ಮಾಡಿ ಇಂಗಿಸಿಕೊಂಡಿದ್ದರೆ ಮಾನ್ಯ ಗೋಪಾಲಯ್ಯನವರು ಹೇಳಿದಂತೆ ಸುಮಾರು ಬೆಂಗಳೂರಿನಲ್ಲಿ ೧೨೦೦ ಅಡಿವರೆಗೂ ಬೋರ್‌ವೆಲ್‌ಗಳಲ್ಲಿ ನೀರು ಸಿಗದಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಒಂದು ಕಾಲದಲ್ಲಿ ತೆರೆದ ಬಾವಿಗಳಲ್ಲಿ ನೀರು ಸಿಗುತ್ತಿತ್ತು, ಇವತ್ತು ಇಷ್ಟು ಆಳದವರೆಗೂ ಹೋದರೂ ನೀರು ಸಿಗುವುದಿಲ್ಲ. ನೀರು ಇಂಗಿದರೆ ತಾನೆ ಸಿಗುವುದು. ನೀರು ಇಂಗಿಸುವ ಕೆಲಸವನ್ನು ಮಾಡುತ್ತಿಲ್ಲ. ಸರ್ಕಾರಿ ಜಾಗದಲ್ಲಿ ಮಾಡಿರುವ ರಸ್ತೆ-ಚರಂಡಿಗಳಲ್ಲಿ ನೀರು ಇಂಗಿಸಿಕೊಳ್ಳುವ ಗುಂಡಿಗಳನ್ನು ಮಾಡಬಹುದು, ಇದನ್ನು ಯಾರೂ ಮಾಡುತ್ತಿಲ್ಲ. ಆದರೆ footpath ಮತ್ತು ಚರಂಡಿಗಳ ಮೇಲೆ ಯಾರ್ಯಾರ ಪ್ರತಿಮೆಗಳು ಹಾಗೂ ದೇವಸ್ಥಾನಗಳೆಲ್ಲ ಸೇರದಂತೆ ಏನೇನೋ ಬರುತ್ತಿವೆ. ಒಂದು ವೇಳೆ ಮಳೆಯಿಂದ flood ಆದಾಗ ಬೆಂಗಳೂರಿನಲ್ಲಿ ನೀರು ಇಂಗುವುದಿಲ್ಲ. ಉದಾಹರಣೆಗೆ ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮಳೆ ಬಂದರೆ ಜನರು ಓಡಾಡುವುದಕ್ಕೆ ಆಗುವುದಿಲ್ಲ, ರಸ್ತೆಗಳು ಹಾಗೂ railway bridge ಕೆಳಗಡೆ ವಾಹನಗಳು ಓಡಾಡುವುದಕ್ಕೆ ಆಗುವುದಿಲ್ಲ. ಇಡೀ ಬೆಂಗಳೂರಿನಲ್ಲಿ ಪ್ರವಾಹ ಬಂದಂತೆ ಆಗುತ್ತದೆ. ಈ ನೀರನ್ನು ಶೇಖರಣೆ ಮಾಡಲು ವ್ಯವಸ್ಥೆ ಏನಿದೆ? ಇಂಗು ಗುಂಡಿಗಳನ್ನು

ಮಾಡಿಕೊಂಡರೆ ಬೆಂಗಳೂರಿನಲ್ಲಿ ಪ್ರವಾಹ ಆಗುವುದನ್ನು ತಡೆಯಬಹುದು ಎಂದು ಒಂದು ಕಡೆ ಹೇಳಿದ್ದಾರೆ. ನಮ್ಮ ಮನೆಯಲ್ಲಿ ಇಂಗು ಗುಂಡಿ ಮಾಡಿ ಮಳೆ ನೀರನ್ನು ಶೇಖರಣೆ ಮಾಡಿ ಎಷ್ಟು ದಿನಗಳಿಗೆ ಆ ನೀರನ್ನು ಉಪಯೋಗ ಮಾಡಲು ಆಗುತ್ತದೆ? ಒಂದು ಅಥವಾ ಎರಡು ದಿವಸ ಉಪಯೋಗ ಮಾಡಬಹುದು, ನಂತರ ಆಗುವುದಿಲ್ಲ. ಆದರೂ waste ಆಗಿ ಹೋಗುವ ನೀರನ್ನು ಶೇಖರಣೆ ಮಾಡಿದರೆ ಲಕ್ಷಾಂತರ ಲೀಟರ್ ನೀರನ್ನು ಸಂಗ್ರಹಿಸಬಹುದು.

(ಮುಂದು)

(816)/20.09.2021/4.20/ಹೆಚ್‌ವಿ:ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಂ.ನಾರಾಯಣಸ್ವಾಮಿ(ಮುಂದು...):-

ಸನ್ಮಾನ್ಯ ಸಭಾಪತಿಯವರೇ, ಅದಕ್ಕೂ ಮೊದಲು ಈ ವಿಧೇಯಕವನ್ನು ಕಾನೂನು ರೂಪದಲ್ಲಿ ತರಲು ಹೊರಟಿರುವ ಈ ಸರ್ಕಾರ, ಸರ್ಕಾರಿ ಜಾಗಗಳಲ್ಲಿ ಈ ಕೆಲಸವನ್ನು ಮೊದಲು ಮಾಡಬೇಕಾಗಿದೆ. ವಿಧಾನಸೌಧ, ವಿಕಾಸಸೌಧ, ಎಂ.ಎಸ್.ಬಿಲ್ಡಿಂಗ್, ಶಾಸಕರ ಭವನದಲ್ಲಿ ಮತ್ತು ಕುಮಾರಕೃಪಾ ಗೆಸ್ಟ್ ಹೌಸ್‌ನಲ್ಲಿಯೂ ಇಂಗು ಗುಂಡಿಗಳು ಇಲ್ಲ. ಕುಮಾರಕೃಪಾ ಗೆಸ್ಟ್ ಹೌಸ್ ದೊಡ್ಡ ಬಯಲಿನಲ್ಲಿ ಇದೆ. ಇಲ್ಲಿ ಬೀಳುವಂತಹ ಮಳೆ ನೀರು ಎಲ್ಲಿಗೆ ಹರಿದು ಹೋಗುತ್ತದೆ? ಯಾವುದೂ ಮೋರಿ ಸೇರಿಕೊಂಡು ಒಳಚರಂಡಿ ನೀರಿನಲ್ಲಿ ಮಿಶ್ರಣಗೊಂಡು ಹೋಗುತ್ತಿದೆ. ಆದ್ದರಿಂದ ಸರ್ಕಾರ ಈಗ ಜಾರಿಗೆ ತರಲು ಹೊರಟಿರುವ ವಿಧೇಯಕದಲ್ಲಿ ನಾನು ಉಲ್ಲೇಖ ಮಾಡಿರುವ ಅಂಶಗಳನ್ನು ಸೇರಿಸಿಕೊಳ್ಳಬೇಕೆನ್ನುವ ಸಲಹೆಯನ್ನು ನೀಡುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಈ ವಿಧೇಯಕವನ್ನು ತರುವುದರಿಂದ ಆಗುವ 4-5 ಪ್ರಯೋಜನಗಳನ್ನು ಪಟ್ಟಿ ಮಾಡಿಕೊಟ್ಟಿದ್ದಾರೆ. ಅದರಲ್ಲಿ ಮೊದಲನೆಯದು ಕಾವೇರಿ ನೀರು ಅಥವಾ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಎಂದು ಹೇಳಿದ್ದಾರೆ. ಮಳೆ ಕೊಯ್ಲು ಮಾಡುವುದರಿಂದ ಬೆಂಗಳೂರು ನಗರದ ಕುಡಿಯುವ ನೀರಿನ ಉದ್ದೇಶಕ್ಕಾಗಿ 18-19 ಟಿ.ಎಂ.ಸಿ. ಕಾವೇರಿ ನೀರನ್ನು ತರಲಾಗುತ್ತಿದೆ, ಅದು ಕಡಿಮೆಯಾಗುವುದಿಲ್ಲ. ಬೆಂಗಳೂರಿನ ಜನಸಂಖ್ಯೆಯೂ ಕಡಿಮೆಯಾಗುತ್ತಿಲ್ಲ. ಮೊದಲು ನಗರಪಾಲಿಕೆಯ ವ್ಯಾಪ್ತಿಯು 800 ಚದುರ ಕಿಲೋ ಮೀಟರ್‌ನಷ್ಟಿತ್ತು. ಸಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇದ್ದಂತಹ ಸಂದರ್ಭದಲ್ಲಿ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯನ್ನು

ಹೆಚ್ಚು ಮಾಡಬೇಡಿ ಎಂದು ನಮ್ಮ ಪಕ್ಷ ಒತ್ತಾಯ ಮಾಡಿತ್ತು. ಆದರೂ ಸಹ ಮಾನ್ಯ ಹೆಚ್.ಡಿ.ಕುಮಾರಸ್ವಾಮಿಯವರ ನೇತೃತ್ವದ ಸಮಿಶ್ರ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ಸುಮಾರು 850 ಚದುರ ಕಿಲೋ ಮೀಟರ್‌ಗಳನ್ನಾಗಿ ವಿಸ್ತರಣೆ ಮಾಡಿತು. ಈಗ ಇರುವಂತಹ 198 ವಾರ್ಡ್‌ಗಳನ್ನು ಪುನರ್‌ವಿಂಗಡಣೆ ಮಾಡಿ ಸುಮಾರು 230-240 ವಾರ್ಡ್‌ಗಳನ್ನಾಗಿ ಮಾಡಲು ಈ ಸರ್ಕಾರ ಹೊರಟಿದೆ. ಇದಕ್ಕೊಂದು ಸಮಿತಿಯನ್ನು ರಚನೆ ಮಾಡಲಾಗಿದೆ. ಅದರಲ್ಲಿ ನಾನು ಸಹ ಒಬ್ಬ ಸದಸ್ಯನಾಗಿದ್ದೇನೆ. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಹೊಸ ಹಳ್ಳಿಗಳನ್ನು ಸೇರಿಸಿಕೊಳ್ಳಬೇಡಿ ಎನ್ನುವುದು ನಮ್ಮ ಒತ್ತಾಯವಾಗಿದೆ. ಹಿಂದೆ 198 ವಾರ್ಡ್‌ಗಳನ್ನು ರಚನೆ ಮಾಡಿದಂತಹ ಸಂದರ್ಭದಲ್ಲಿ ಹೊಸದಾಗಿ 110 ಹಳ್ಳಿಗಳನ್ನು ಸೇರಿಸಿಕೊಳ್ಳಲಾಗಿತ್ತು. ಆ 110 ಹಳ್ಳಿಗಳಿಗೆ ಇಲ್ಲಿಯವರೆವಿಗೂ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ಸಾಧ್ಯವಾಗಿಲ್ಲ. ಈಗ ಪುನಃ ಅವರ ಪಕ್ಷದ ಶಾಸಕರುಗಳು, 'ಕಾರ್ಪೊರೇಶನ್ ಲಿಮಿಟೆಡ್'ಗೆ ಹೊಂದಿಕೊಂಡಿರುವ ಹಳ್ಳಿಗಳನ್ನು ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿಸಿಕೊಳ್ಳಿ' ಎನ್ನುವ ಒತ್ತಾಯವನ್ನು ಮಾಡುತ್ತಾ, ಪಟ್ಟಿಯನ್ನು ಕೊಡುತ್ತಿದ್ದಾರೆ. ಬೆಂಗಳೂರು ನಗರ ದಿನೇದಿನೇ ಬೆಳೆಯುತ್ತಿದೆ. ಮುಂದೆ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಒದಗಿಸಲಾಗುತ್ತಿರುವ 18-19 ಟಿ.ಎಂ.ಸಿ. ಕಾವೇರಿ ನೀರು ಸಾಕಾಗುವುದಿಲ್ಲ. ಆದ್ದರಿಂದ ಅವರ ಮೊದಲನೆಯ ಉದ್ದೇಶ ಈಡೇರುವುದಿಲ್ಲ.

ಇನ್ನು ಎರಡನೆಯದಾಗಿ, ಮಳೆ ನೀರು ಒಳಚರಂಡಿಯಲ್ಲಿ ಹರಿದು ಹೋಗುವುದನ್ನು ತಗ್ಗಿಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ವಿಧೇಯಕವನ್ನು ತರಲಾಗಿದೆ ಎಂದು ಹೇಳಿದ್ದಾರೆ. ಮನೆಯೊಳಗೆ ಒಂದು ಇಂಗು ಗುಂಡಿ ಮಾಡಿ ಅದರೊಳಗೆ ಎಷ್ಟು ನೀರನ್ನು ಸಂಗ್ರಹ ಮಾಡುವುದಕ್ಕೆ ಸಾಧ್ಯವಿದೆ? ಆದರೆ, ಸಾರ್ವಜನಿಕ ಜಾಗಗಳಲ್ಲಿ ಅಂದರೆ, ರಸ್ತೆಗಳಲ್ಲಿ, ಚರಂಡಿಗಳಲ್ಲಿ, ವಿಧಾನಸೌಧ, ವಿಕಾಸಸೌಧಗಳಲ್ಲಿ ಬಿದ್ದಂತಹ ಮಳೆಯ ನೀರನ್ನು ಎಲ್ಲಿ ಹಿಡಿದು ಇಟ್ಟುಕೊಳ್ಳುವುದು? ಅದು ಒಳಚರಂಡಿ ನೀರಿನೊಂದಿಗೆ ಬೆರೆತು ಹರಿದು ಹೋಗುತ್ತದೆ. ಇದಕ್ಕೇನಾದರು ಅರ್ಥವಿದೆಯೇ?

ಇನ್ನು ಮೂರನೆಯದಾಗಿ, ನಗರ ಪ್ರವಾಹವನ್ನು ಇಳಿಸುವುದು ಎನ್ನುವ ಮಾತನ್ನು ಹೇಳಿದ್ದಾರೆ. ಎಲ್ಲಿಂದ ಪ್ರವಾಹವನ್ನು ಇಳಿಸುವುದಕ್ಕೆ ಸಾಧ್ಯವಿದೆ? ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಳನ್ನು ಕಾಲುವೆ ಮೇಲೆ, ರಾಜಕಾಲುವೆಯನ್ನು ಒತ್ತುವರಿ ಮಾಡಿ ನಿರ್ಮಾಣ ಮಾಡಿದ್ದಾರೆ. ಒಮ್ಮೆ ಜೋರಾಗಿ ಮಳೆ ಬಂದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ಟಿ.ವಿ., ಫ್ರಿಡ್ಜ್ ತೇಲಾಡುತ್ತಿರುವ ದೃಶ್ಯವನ್ನು ನಾವು ನೋಡಿದ್ದೇವೆ. ತಗ್ಗು

ಪ್ರದೇಶಗಳಲ್ಲಿರುವ ಸ್ಲಾಟ್‌ಗಳು ಮುಳುಗಿ ಹೋಗುತ್ತವೆ. ಆದ್ದರಿಂದ ಮಳೆ ನೀರನ್ನು ಶೇಖರಣೆ ಮಾಡುವಂತಹ ವ್ಯವಸ್ಥೆಯನ್ನು ಮಾಡಬೇಕಾಗಿದೆ.

ಕೊನೆಯದಾಗಿ, ಮಳೆ ನೀರಿನ ಕೊಯ್ಲಿನ ನೀರು ಉಚಿತವಾಗಿದ್ದು, ತಕ್ಷಣವೇ ಲಭ್ಯವಾಗಿದ್ದು ಮತ್ತು ಸರಬರಾಜಿನ ವೆಚ್ಚವಿಲ್ಲದಿರುವುದರಿಂದ ಮಳೆ ನೀರು ಕೊಯ್ಲನ್ನು ಕಡ್ಡಾಯಗೊಳಿಸುವುದು ಎಂದು ಇದೆ. ಮಳೆ ನೀರನ್ನು ಉಚಿತವಾಗಿ ನೀಡುವುದಲ್ಲದೇ ಅದಕ್ಕೆ ಇವರು ತೆರಿಗೆ ಹಾಕುವುದಕ್ಕೆ ಸಾಧ್ಯವಿದೆಯೇ?

‘ಮಳೆನೀರು ಕೊಯ್ಲಿನ ನೀರು ಉಚಿತವಾಗಿದ್ದು ತಕ್ಷಣವೇ ಲಭ್ಯವಾಗಲಿದ್ದು ಮತ್ತು ಸರಬರಾಜಿನ ವೆಚ್ಚ ಇಲ್ಲದಿರುವುದರಿಂದ’ ಎಂದು ಹೇಳಿದ್ದಾರೆ. ಇದನ್ನು ಯಾರಾದರೂ ನೋಡಿದರೆ ನಗುತ್ತಾರೆ. ದಯವಿಟ್ಟು ಇದನ್ನು ಕೈಬಿಡಬೇಕೆನ್ನುವುದು ನನ್ನ ಒತ್ತಾಯವಾಗಿದೆ. ಮಾನ್ಯ ಸಚಿವರು ನಾವೆಲ್ಲರೂ ನೀಡಿರುವಂತಹ ಸಲಹೆ ಸೂಚನೆಗಳನ್ನು ಈ ತಿದ್ದುಪಡಿ ವಿಧೇಯಕದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳುತ್ತಾ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಶ್ರೀ ಯು.ಬಿ.ವೆಂಕಟೇಶ್(ನಾಮನಿರ್ದೇಶನ ಹೊಂದಿದವರು):- ಸನ್ಮಾನ್ಯ ಸಭಾಪತಿಯವರೇ, ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ(ತಿದ್ದುಪಡಿ) ವಿಧೇಯಕದ ಮೇಲೆ ಮಾತನಾಡುವುದಕ್ಕೆ ಅವಕಾಶವನ್ನು ನೀಡಿದ ತಮಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ನನ್ನ ಮಾತುಗಳನ್ನು ಪ್ರಾರಂಭಿಸುತ್ತಿದ್ದೇನೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ತಂದಿರುವ ಈ ವಿಧೇಯಕ ಬಹಳ ಅಪೈಜ್ಞಾನಿಕವಾಗಿದೆ. ಮಾನ್ಯ ಸಚಿವರಾದ ಶ್ರೀ ಕೆ.ಗೋಪಾಲಯ್ಯನವರು ಮತ್ತು ಅವರ ಧರ್ಮಪತ್ನಿಯವರು ಬಿ.ಬಿ.ಎಂ.ಪಿ.ಯಲ್ಲಿರುವ ಕಾನೂನುಗಳನ್ನು ಕರತಲಮಲಕ ಮಾಡಿಕೊಂಡಿದ್ದಾರೆ. ಮಳೆ ನೀರು ಕೊಯ್ಲನ್ನು 30x40 ಚದರ ಅಡಿಗಳ ನಿವೇಶನಕ್ಕೆ ಕಡ್ಡಾಯಗೊಳಿಸಬಾರದೆನ್ನುವುದು ನನ್ನ ಒತ್ತಾಯವಾಗಿದೆ. 60x40 ಅಥವಾ 100x100 ಚದರ ಅಡಿಗಳ ವಿಸ್ತೀರ್ಣ ಹೊಂದಿರುವ ನಿವೇಶನಗಳಿಗೆ ಈ ಷರತ್ತನ್ನು ಅನ್ವಯಿಸಿದರೆ ನಮ್ಮ ಅಭ್ಯಂತರವೇನೂ ಇಲ್ಲ. ಬಿ.ಡಬ್ಲ್ಯೂ.ಎಸ್.ಎಸ್.ಬಿ.ಯಲ್ಲಿ ಶೇಕಡಾ 30ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಇದನ್ನು ಯಾರೂ ನೋಡುವುದಿಲ್ಲ. ಚರಂಡಿಗಳಲ್ಲಿ ಹರಿಯುವಂತಹ ನೀರು ಎಲ್ಲಿಗೆ ಹೋಗುತ್ತದೆ ಎನ್ನುವುದನ್ನು ಯಾರೂ ನೋಡುವುದಿಲ್ಲ. ಅದು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಹೋಗುತ್ತಿದೆ. ಸರ್ಕಾರ ತೆಗೆದುಕೊಳ್ಳಬಹುದಾಗಿರುವ ಕ್ರಮಗಳನ್ನು ತೆಗೆದುಕೊಳ್ಳದೇ ಬಡಬಗ್ಗರ ಮೇಲೆ ಈ ರೀತಿ

ಕಾನೂನುಗಳನ್ನು ಹೇರಿದರೆ ಹೇಗೆ? ಮಾನ್ಯ ಗೋಪಾಲಯ್ಯನವರು ಎಲ್ಲರಿಗಿಂತಲೂ ಹೆಚ್ಚು ಬೆಂಗಳೂರನ್ನು ಬಲ್ಲವರಾಗಿದ್ದಾರೆ.

ಡಾ|| ಕೆ.ಗೋವಿಂದರಾಜು:- ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಗೋಪಾಲಯ್ಯನವರು ಈಗ ಅಬಕಾರಿ ಸಚಿವರಾಗಿದ್ದಾರೆ. ಅವರು ಈ ವಿಚಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ?

ಶ್ರೀ ಕೆ.ಗೋಪಾಲಯ್ಯ(ಅಬಕಾರಿ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ನಾಡಪ್ರಭು ಕೆಂಪೇಗೌಡರು ಬೆಂಗಳೂರು ಬೆಳವಣಿಗೆಯ ಸೂಚಕವಾಗಿ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗೋಪುರಗಳನ್ನು ನಿರ್ಮಾಣ ಮಾಡಿದ್ದಾರೆ. ಮೆಖ್ಲಿ ಸರ್ಕಲ್, ಹಲಸೂರು, ಲಾಲ್‌ಬಾಗ್ ಮತ್ತು ಕೆಂಪಾಬುದಿ ಕೆರೆಗಳಲ್ಲಿ ಗೋಪುರಗಳನ್ನು ನಿರ್ಮಾಣ ಮಾಡಿ, ಬೆಂಗಳೂರಿನ ಬೆಳವಣಿಗೆ ಇಷ್ಟಕ್ಕೇ ಸೀಮಿತವಾಗಿರಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡಿದ್ದರು. ಇವತ್ತು ಬೆಂಗಳೂರು ನಗರ ಆನೇಕಲ್ಲು, ಸರ್ಜಾಪುರ, ಹೊಸಕೋಟೆ ಮತ್ತು ದೇವನಹಳ್ಳಿಗಳನ್ನು ದಾಟಿ ಬೆಳೆದಿದೆ. ಮಾಗಡ್ ರೋಡ್ ಕಡೆ ತಾವರೆಕೆರೆಯನ್ನು ದಾಟಿ ಮುಂದಕ್ಕೆ ಬೆಳೆದಿದೆ. ಕನಕಪುರ ಹಾಗೂ ತುಮಕೂರಿನವರೆಗೂ ಬೆಂಗಳೂರು ಬೆಳೆದಿದೆ. ಬೆಂಗಳೂರಿನ ಸುತ್ತ ಸಾವಿರಾರು ಸಂಖ್ಯೆಯಲ್ಲಿ ರೆವಿನ್ಯೂ ಪ್ಯಾಕೆಟ್‌ಗಳು ಬೆಳೆದು, ಅಲ್ಲಲ್ಲಿಯೇ ಬೋರ್‌ವೆಲ್‌ಗಳನ್ನು ಹಾಕಿಕೊಂಡಿದ್ದಾರೆ. ಬೆಂಗಳೂರು ಮಾತ್ರವಲ್ಲ, ಬಳ್ಳಾರಿ, ರಾಯಚೂರು ತುಮಕೂರು ಇಂತಹ ಕಡೆಗಳಲ್ಲಿ ನಮ್ಮಂಥವರು 30x40 ಚದರ ಅಡಿಗಳ ವಿಸ್ತೀರ್ಣದ ನಿವೇಶನದಲ್ಲಿ ಮನೆಗಳನ್ನು ಕಟ್ಟಿ ಬಡವರಿಗೆ ಅಥವಾ ಮಧ್ಯಮ ವರ್ಗದವರಿಗೆ ಬಾಡಿಗೆಗೆ ಕೊಟ್ಟಿರುತ್ತೇವೆ. ಬೆಂಗಳೂರಿಗೆ ಸೀಮಿತವಾಗಿ ಒಂದು ಕಾನೂನನ್ನು ರೂಪಿಸಲೇಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಚರಂಡಿಗಳಲ್ಲಿ ಮಳೆ ಕೊಯ್ಲು ಮಾಡುತ್ತಿದ್ದೇವೆ. ಯಾರು ಈಗಾಗಲೇ 30x40 ವಿಸ್ತೀರ್ಣದ ನಿವೇಶನದಲ್ಲಿ ಮನೆಯನ್ನು ಕಟ್ಟಿಬಿಟ್ಟಿದ್ದರೆ, ಅವರಿಗೆ ನಮ್ಮ ಮಹಾನಗರಪಾಲಿಕೆಯ ವ್ಯಾಪ್ತಿಗೆ ಬರುವಂತಹ ಚರಂಡಿಯಲ್ಲಿ ಮಳೆ ಕೊಯ್ಲು ಮಾಡುವುದಕ್ಕೆ ಅವಕಾಶವನ್ನು ನೀಡಿದ್ದೇವೆ. ಶೇಕಡಾ 30 ರಿಂದ 40ರಷ್ಟು ಜನರು ರೆವಿನ್ಯೂ ಪ್ಯಾಕೆಟ್‌ಗಳಲ್ಲಿ ಮನೆಗಳನ್ನು ಕಟ್ಟಿ ಬಾಡಿಗೆಗೆ ಕೊಟ್ಟಿದ್ದಾರೆ. ಉದಾಹರಣೆಗೆ ಹೇಳಬೇಕಾದರೆ, ಮೊದಲು ಸೋಪು ಫ್ಯಾಕ್ಟರಿ ಹತ್ತಿರ ಇರುವ ಟ್ಯಾಂಕ್ ತುಂಬಬೇಕಾದರೆ ಅರ್ಧ ಗಂಟೆ ಬೇಕಾಗುತ್ತಿತ್ತು. ಈಗ ಮಳೆ ಕೊಯ್ಲು ಮಾಡಿದ ಮೇಲೆ ಹತ್ತು ನಿಮಿಷಕ್ಕೆ ಟ್ಯಾಂಕ್ ತುಂಬುತ್ತಿದೆ.

ಸನ್ಮಾನ್ಯ ಸಭಾಪತಿಯವರೇ, ವಿಧಾನಸೌಧದ ಸುತ್ತಮುತ್ತ ಈ ದಿನ ಮಳೆ ಬಿತ್ತು. ನಾನು ನನ್ನ ಮನೆಗೆ ಫೋನ್ ಮಾಡಿ, 'ಅಲ್ಲಿ ಮಳೆ ಬಿದ್ದಿದೆಯೇ' ಎಂದು ಕೇಳಿದರೆ 'ಇಲ್ಲ ಇನ್ನೂ

ಮೋಡ ಆಗಿದೆ’ ಎನ್ನುವ ಉತ್ತರವನ್ನು ನೀಡಿದ್ದರು. ಇಲ್ಲಿ ಒಳ್ಳೆಯ ಮಳೆಯದರೂ, 4 ಕಿಲೋಮೀಟರ್ ಸುತ್ತಮುತ್ತದಲ್ಲಿರುವ ಪ್ರದೇಶದಲ್ಲಿ ಮಳೆ ಬಿದ್ದಿಲ್ಲ. ನಾವು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಮಳೆ ಕೊಯ್ಲು ಮಾಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕೆಲಸ ಮಾಡದೇ ಹೋದರೆ, ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ನೀರು ಸಿಗದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.

ಶ್ರೀ ಯು.ಬಿ.ವೆಂಕಟೇಶ್:- ಸನ್ಮಾನ್ಯ ಸಭಾಪತಿಯವರೇ, ಬಿ.ಡಬ್ಲ್ಯೂ.ಎಸ್.ಎಸ್.ಬಿ.ಯಲ್ಲಿ ಆಗುತ್ತಿರುವಂತಹ ಸೋರಿಕೆಯನ್ನು ಸರ್ಕಾರ ಮೊದಲು ತಡೆಗಟ್ಟಬೇಕಾಗಿದೆ. ನಾಡಪುಭು ಕೆಂಪೇಗೌಡರು ದೂರದೃಷ್ಟಿಯಿಂದ ಈ ಬೆಂಗಳೂರು ನಗರವನ್ನು ಕಟ್ಟಿದ್ದಾರೆ. ನಾವೆಲ್ಲರೂ ಸೇರಿ ಈ ನಗರವನ್ನು ಬೆಳೆಸಿದ್ದೇವೆ. ಇಡೀ ಪ್ರಪಂಚಕ್ಕೇ ಪರಿಚಯವಿರುವ ನಗರ ಬೆಂಗಳೂರು ನಗರವಾಗಿದೆ. ಯಾರಾದರೂ ಭಾರತಕ್ಕೆ ಬಂದರೆ, ದೆಹಲಿಗೆ ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ. ಬೆಂಗಳೂರು ನಗರಕ್ಕೆ ಬಂದು ಹೋಗುತ್ತಾರೆ. ಬೆಂಗಳೂರಿನಲ್ಲಿ 500 ಮಲ್ಟಿ ನ್ಯಾಷನಲ್ ಕಂಪನಿಗಳಿವೆ. ಸುಮಾರು 400ಕ್ಕೂ ಹೆಚ್ಚು ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಕಂಪನಿಗೆ ಸೇರಿದ ವಿದೇಶೀಯವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಡೀ ಪ್ರಪಂಚದಲ್ಲಿಯೇ ಇದ್ದೊಂದೇ ನಗರ ಈ ರೀತಿ ಇರುವುದೆಂದು ಹೇಳುವುದಕ್ಕೆ ನನಗೆ ಬಹಳ ಹೆಮ್ಮೆಯಾಗುತ್ತದೆ. ಇಂತಹ ನಗರದಲ್ಲಿರುವ ಬಡವರ ಮೇಲೆ ಹೊರ ಹಾಕುವುದು ಬೇಡವೆನ್ನುವುದು ನನ್ನ ಒತ್ತಾಯವಾಗಿದೆ. ಮಳೆ ಕೊಯ್ಲನ್ನು 30x40 ಚದುರ ಅಡಿ ವಿಸ್ತೀರ್ಣದ ನಿವೇಶನಕ್ಕೆ ಅನ್ವಯಿಸಬಾರದು. ಇದರ ಬದಲಿಗೆ 60x40 ಅಥವಾ 100x100 ಚದರ ಅಡಿಗಳ ವಿಸ್ತೀರ್ಣ ಹೊಂದಿರುವ ನಿವೇಶನಗಳಿಗೆ ಈ ಷರತ್ತನ್ನು ಅನ್ವಯಿಸಿದರೆ ನಮ್ಮ ಅಭ್ಯಂತರವೇನೂ ಇಲ್ಲ. ನೀರಿಲ್ಲ... ನೀರಿಲ್ಲ ಎಂದು ಹೇಳುವುದಕ್ಕೆ ಬದಲಾಗಿ ಸರ್ಕಾರದ ಮಟ್ಟದಲ್ಲಿ ಆಗುತ್ತಿರುವ ಸೋರಿಕೆಯನ್ನು ತಪ್ಪಿಸಬೇಕಾಗಿದೆ. ಬಿ.ಡಿ.ಎ., ಬಿ.ಡಬ್ಲ್ಯೂ.ಎಸ್.ಎಸ್.ಬಿ. ಮತ್ತು ಕೆ.ಇ.ಬಿ.ಯವರ ನಡುವೆ ಸಮನ್ವಯತೆಯೇ ಇಲ್ಲ. ಯಾವ ಮನೆಗೆ ಪೈಪ್ ಸಂಪರ್ಕ ಇದೆ, ಯಾವ ಮನೆಗೆ ಇಲ್ಲವೆನ್ನುವುದು ಇವರಿಗೇ ಗೊತ್ತಿಲ್ಲ, ಎಲ್ಲೋ ಅಗೆಯುತ್ತಾರೆ, ಅಲ್ಲಿ ಪೈಪ್ ಹೊಡೆದು ಹೋಗಿ ನೀರು ಸೋರಿಕೆಯಾಗಿರುತ್ತದೆ. ಇಂತಹವುಗಳನ್ನು ತಡೆಯುವುದು ಬಿಟ್ಟು ಬಡಬಗ್ಗರ ಮೇಲೆ ಬ್ರಹ್ಮಾಸ್ತ್ರ ಬಿಡುವಂತಹ ಈ ವಿಧೇಯಕವನ್ನು ವಿರೋಧಿಸುತ್ತಾ, ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತೇನೆ.

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ(ಸರ್ಕಾರದ ಮುಖ್ಯ ಸಚೇತಕರು):- ಸನ್ಮಾನ್ಯ ಸಭಾಪತಿಯವರೇ, ಈ ವಿಧೇಯಕವನ್ನು ಸ್ವಾಗತಿಸುತ್ತಾ, ನನ್ನ ಮಾತುಗಳನ್ನು ಪ್ರಾರಂಭಿಸುತ್ತಿದ್ದೇನೆ. ಮಳೆ ನೀರು ಕೊಯ್ಲನ್ನು ಕೇವಲ ಬೆಂಗಳೂರು ನಗರಕ್ಕೆ

ಮಾತ್ರ ಸೀಮಿತಗೊಳಿಸದೇ ನಗರಸಭೆಗಳು, ಪಟ್ಟಣ ಪಂಚಾಯಿತಿಗಳು ಮತ್ತು ಪುರಸಭೆಗಳಿಗೂ ಸಹ ವಿಸ್ತರಿಸಬೇಕೆನ್ನುವುದು ನನ್ನ ಮನವಿಯಾಗಿದೆ. ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ. ಈಗ ಮಾನ್ಯ ಸಚಿವರಾದ ಗೋಪಾಲಯ್ಯನವರು ಮಾತನಾಡುತ್ತಾ, ವಿಧಾನಸೌಧದಲ್ಲಿ ಮಳೆ ಬಿದ್ದಿದೆ, ಅದರ ಸುತ್ತಮುತ್ತ 4 ಕಿಲೋಮೀಟರ್ ದೂರದಲ್ಲಿ ಮಳೆಯಾಗಿಲ್ಲ ಎನ್ನುವ ಮಾತನ್ನು ಹೇಳಿದರು.

ಸನ್ಮಾನ್ಯ ಸಭಾಪತಿಯವರೇ, ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ 10 ವರ್ಷಗಳ ಮಳೆಯ ಪ್ರಮಾಣದ ವಿವರವನ್ನು ತೆಗೆದುಕೊಂಡರೆ, ಪ್ರತಿವರ್ಷ ಸುಮಾರು 5 ಲಕ್ಷ ಕ್ಯೂಸೆಕ್ಸ್‌ನಷ್ಟು ಮಳೆಯಾಗುತ್ತದೆ. ಈ ನೀರು ಕೃಷ್ಣಾ ನದಿಯ ಮೂಲಕ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತಿದೆ.

(ಮುಂದುವರಿದಿದೆ)

(817) 20.9.2021 4.30 ಪಿಕೆ:ಜಿಆರ್

ಶ್ರೀ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ(ಮುಂದುವರಿದಿದೆ):-

ಮಾರ್ಚ್, ಮೇ, ಮತ್ತು ಕೆಲವು ಸಲ ಸೆಪ್ಟೆಂಬರ್ ತಿಂಗಳುಗಳಲ್ಲಿಯೂ ಮಳೆ ಬೀಳುತ್ತದೆ. ಬರುವ 20-30 ವರ್ಷಗಳಲ್ಲಿ ಅತ್ಯಂತ ಕಡಿಮೆ ದಿನಗಳನ್ನು ನಾವು ನೋಡಬೇಕಾಗುತ್ತದೆ. ಇಂತಹ ದಿನಗಳನ್ನು ನಮ್ಮ ಮಕ್ಕಳಲ್ಲಿ ನಾವೇ ನೋಡಬೇಕಾಗುತ್ತದೆ. ಹಿಂದೆ ಬೇರೆ ಬೇರೆ ಕಾರಣಗಳಿಗೆ ಯುದ್ಧಗಳು ಆಗಿರಬಹುದು. ಆದರೆ ಬರುವ ದಿನಮಾನಗಳಲ್ಲಿ ಕುಡಿಯುವ ನೀರಿಗಾಗಿ ಯುದ್ಧ ಆಗುತ್ತದೆ. ಅದು ಬೇರೆ ದೇಶದ ಜೊತೆ ಅಲ್ಲ, ನಮ್ಮ ನಮ್ಮ ಜನಾಂಗಗಳ ಜೊತೆ ಯುದ್ಧ ಮಾಡುವುದು ದೂರ ಉಳಿದಿಲ್ಲ. ಇದನ್ನು ಕೆಲವೇ ದಿನಗಳಲ್ಲಿ, ಕೆಲವೇ ವರ್ಷಗಳಲ್ಲಿ ನೋಡುತ್ತೇವೆ. ಬೆಂಗಳೂರಿನಲ್ಲಿ 30 x 40 ಅಡಿ ವಿಸ್ತೀರ್ಣ ಹೊಂದಿರುವವರಿಗೆ ಇದನ್ನು ಅನ್ವಯಿಸಬೇಡಿ, 40 x 60 ಅಡಿ ವಿಸ್ತೀರ್ಣಕ್ಕೆ ಅನ್ವಯಿಸಿ ಎನ್ನುವ ಮಾತನ್ನು ಹೇಳಿದರು. ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಯಾರೇ ನಾಗರಿಕರಿರಬಹುದು, ಬಡವ-ಬಲ್ಲವರಾಗಿರಬಹುದು ಎಲ್ಲರೂ ಸಹ ಸರ್ಕಾರ ಮಾಡುತ್ತಿರುವ ಯೋಜನೆಯನ್ನು ಅನುಷ್ಠಾನ ಮಾಡಬೇಕು. ನಾವು ಸರ್ಕಾರದ ಕಡೆ ಬದ್ಧತೆಗಳನ್ನು, ಅಪೇಕ್ಷೆಗಳನ್ನು ವ್ಯಕ್ತ ಮಾಡಿದಾಗ, ಸರ್ಕಾರ ಮಾಡುವಂತಹ ಕಾನೂನುಗಳನ್ನೂ ಪಾಲನೆ ಮಾಡಬೇಕು ಎನ್ನುವುದು ನನ್ನ ವಿಚಾರವಾಗಿದೆ. ಇಲ್ಲದೇ ಇದ್ದರೆ ಕೇಳುವುದಕ್ಕೆ ಬೇಕು, ಆದರೆ ಮಾಡಲಿಕ್ಕೆ ಬೇಡ ಎನ್ನುವಂಥದ್ದು ಆಗಬಾರದು. ಬಡವರಿಗೆ ರಿಯಾಯಿತಿಗಳನ್ನು ತೋರಿಸಬೇಕು ಅಥವಾ ಸರ್ಕಾರ ಅವರಿಗೆ ಏನು ಸಹಾಯ ಮಾಡಬೇಕೋ ಅದನ್ನು ಮಾಡಲಿ. ಆದರೆ

ಮಾಡುವ ಕಾನೂನುಗಳನ್ನು ಎಲ್ಲರೂ ಪಾಲನೆ ಮಾಡಬೇಕು. ಸರ್ಕಾರಿ, ಖಾಸಗಿ ಕಟ್ಟಡಗಳ ಬಗ್ಗೆ, ಬಹುಮಹಡಿ ಕಟ್ಟಡಗಳ ಬಗ್ಗೆ ಕಟ್ಟುನಿಟ್ಟಿನ ನಿಲುವು ತೆಗೆದುಕೊಳ್ಳಬೇಕು. ಇದು ಕೇವಲ ಕೆಲವೇ ಜನರಿಗೆ ಸೀಮಿತವಾಗಬಾರದು. ಸರ್ಕಾರಿ ಕಟ್ಟಡಗಳು, ಕೇಂದ್ರ ಸರ್ಕಾರದ ಆದ್ಯತೆಯಲ್ಲಿರುವ ಪ್ರದೇಶಗಳಲ್ಲಿ, ಪ್ರತಿಯೊಬ್ಬ ನಾಗರಿಕ ಕೂಡ ಈ ಕಾನೂನಿನ ಅಡಿಯಲ್ಲಿ ಬರಬೇಕು. Every rain drop has to be stored. ಇದನ್ನು ಮಾಡತಕ್ಕ ವಿಚಾರದಲ್ಲಿ ಸರ್ಕಾರ ಮುಂದಾಗಬೇಕು ಎಂದು ಹೇಳುತ್ತಾ ಈ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ.

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಗಳೆ, ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ)ವಿಧೇಯಕ, 2021ಅನ್ನು ನಾನು ಸಂಪೂರ್ಣವಾಗಿ ಸ್ವಾಗತ ಮಾಡುತ್ತೇನೆ. ಇದೊಂದು ಅತ್ಯುತ್ತಮವಾದ ವಿಧೇಯಕ ಎಂದು ಹೇಳುವುದಕ್ಕೆ ಇಷ್ಟಪಡುತ್ತೇನೆ. ಕೆಲವು ಲೋಪದೋಷಗಳ ಬಗ್ಗೆ ಮಾನ್ಯ ಸದಸ್ಯರು ಹೇಳಿದರು. ಮಳೆ ನೀರು ಕೊಯ್ಲು ಏನಿದೆ, ಮಾನ್ಯ ಕವಟಗಿಮಠರವರು ಹೇಳಿದ ಹಾಗೆ, ಕೇವಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೀಮಿತ ಮಾಡದೇ, ಎಲ್ಲಾ ಮಹಾನಗರ ಪಾಲಿಕೆ, ಪಟ್ಟಣ ಪಂಚಾಯಿತಿ, ನಗರಸಭೆ ಮತ್ತು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪಂಚಾಯಿತಿಗಳ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ತಪ್ಪಲ್ಲ. It is the need of the hour. ನಾವು ಈ ಮುಂಚೆ ವಿದ್ಯುತ್ ಕೊರತೆಯಿಂದ ಬಳಲುತ್ತಿದ್ದೆವು. ಇವತ್ತು ನಮ್ಮ ರಾಜ್ಯಕ್ಕೆ ಬೇಕಾದಷ್ಟು ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇದು ಹೇಗಾಯಿತು? ಅದಕ್ಕೆ ಸೋಲಾರ್ ಎನರ್ಜಿ ಕಾರಣವಾಗಿದೆ. Abundant solar energy is available now. ಇದು ಪ್ರಕೃತಿದತ್ತ ಕೊಡುಗೆಯಾಗಿದೆ. ಮಳೆ ನೀರು ಹರಿದು, ಹಳ್ಳದ ರೂಪದಲ್ಲಿ, ಹೊಳೆಯ ರೂಪದಲ್ಲಿ ಹೋಗಿ ಕೊನೆಗೆ ಸಮುದ್ರಕ್ಕೆ ಸೇರುತ್ತದೆ. ಇಂತಹ ನೀರು ಅಂತರ್ಜಲ ಹೆಚ್ಚಿಸುವುದಕ್ಕೆ ಸಹಾಯವಾಗುತ್ತದೆ. ಕುಡಿಯುವ ನೀರಿನ ಸಲುವಾಗಿ ಕಾವೇರಿ ಜಲಾಶಯದಿಂದ ಸುಮಾರು 50 ಟಿ.ಎಂ.ಸಿ., ನೀರನ್ನು ಬಳಸಿಕೊಳ್ಳುತ್ತಿದ್ದೆವೆ. ಈಗಲೇ ನಾವು ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಮುಂದಿನ ದಿನಮಾನಗಳಲ್ಲಿ ಜಲಾಶಯಗಳು ಕೇವಲ ಕುಡಿಯುವ ನೀರಿಗೆ ಮಾತ್ರ ಬಳಸುವ ಸಂದರ್ಭ ಬರುತ್ತದೆ. ಕೃಷಿಗೆ ನೀರು ಸಾಕಾಗುವುದಿಲ್ಲ. ಇವತ್ತು ಈ ಅಂಶವನ್ನು ಹೇಳಿದರೆ ಬಹುಶಃ ಯಾರು ಒಪ್ಪಲಿಕ್ಕಿಲ್ಲ. ಆದರೆ ಸ್ವಲ್ಪ ದಿನಗಳಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆಲಮಟ್ಟಿ ಜಲಾಶಯ ಇರಬಹುದು, ಕೆ.ಆರ್.ಎಸ್., ಜಲಾಶಯ ಇರಬಹುದು ಅಥವಾ ಬೇರೆ ಜಲಾಶಯಗಳು ಇವತ್ತು ರೈತರ ಭೂಮಿಗೆ ನೀರು ಕೊಟ್ಟು, ಅದರಿಂದ ಆದಾಯ ಪಡೆಯುವಂತಹ ವ್ಯವಸ್ಥೆ ಆಗುತ್ತಿದೆ. ಪ್ರಕೃತಿದತ್ತವಾದಂತಹ ಸೋಲಾರ್ ಎನರ್ಜಿಯನ್ನು

ಉಪಯೋಗ ಮಾಡಿಕೊಳ್ಳುತ್ತಿರುವ ಹಾಗೆ ನೀರನ್ನು ಉಪಯೋಗ ಮಾಡಿಕೊಳ್ಳದೇ ಇದ್ದರೆ ಮುಂದಿನ ದಿನಮಾನಗಳಲ್ಲಿ ಎಲ್ಲಾ ಜಲಾಶಯಗಳು, ನೀರಾವರಿ ಜಲಾಶಯಗಳು ಕುಡಿಯುವ ನೀರಿನ ಅಣೆಕಟ್ಟಿಗಳಾಗಿ ಪರಿವರ್ತನೆ ಆಗುತ್ತದೆ ಎಂದು ಹೇಳಬೇಕಾಗುತ್ತದೆ. ಅಂತಹ ದಿನಗಳು ದೂರ ಇಲ್ಲ. ಅಷ್ಟೇ ಅಲ್ಲ, ಕುಡಿಯುವ ನೀರಿನ ಕೊರತೆಯಿಂದ sewage water treatment ಮಾಡಿ, ಕೆ.ಸಿ. ವ್ಯಾಲಿ, ಕೆರೆಗಳಿಗೆ ನೀರು ತುಂಬಿಸುವ ವ್ಯವಸ್ಥೆ ಏನಿದೆ, ಅದನ್ನೇ treatment ಮಾಡಿ ಕುಡಿಯುವ ನೀರನ್ನಾಗಿಸುವಂತಹ ಪರಿಸ್ಥಿತಿ ಬರಬಹುದು. ಮಾನ್ಯ ಕವಟಗಿಮಠರವರು, ಕುಡಿಯುವ ನೀರಿಗೋಸ್ಕರ ನಮ್ಮ ನಮ್ಮಲ್ಲೇ ಯುದ್ಧ ಆಗುತ್ತದೆ ಎನ್ನುವ ಮಾತನ್ನು ಹೇಳಿದರು. ನನಗೆ ಅನಿಸಿದ ಮಟ್ಟಿಗೆ ಎರಡು ಜಾಗತಿಕ ಮಹಾಯುದ್ಧಗಳಾಗಿವೆ. ಅವು, ಮೊದಲನೆ ವಿಶ್ವಯುದ್ಧ ಮತ್ತು ಎರಡನೇ ವಿಶ್ವಯುದ್ಧ. ಮೂರನೆ ವಿಶ್ವಯುದ್ಧ ಕುಡಿಯುವ ನೀರಿಗೋಸ್ಕರವೇ ಆಗುವಂತಹ ಸಾಧ್ಯತೆ ಇದೆ. ಹೇಗೆ ಒಂದು ಶ್ರೀಮಂತ ರಾಷ್ಟ್ರ, oil rich nation ಮೇಲೆ ಅಟ್ಯಾಕ್ ಮಾಡಿ ಅದನ್ನು ಸ್ವಾಧೀನಪಡಿಸಿಕೊಳ್ಳುತ್ತದೆಯೋ ಅದೇ ರೀತಿ ಯಾವ ದೇಶದಲ್ಲಿ ಕುಡಿಯುವ ನೀರು abundant ಇದೆಯೋ ಆ ದೇಶದ ಮೇಲೆ ಯುದ್ಧ ಮಾಡುವ ಪರಿಸ್ಥಿತಿ ಉದ್ಭವಿಸಬಹುದು. ಇದನ್ನು ಕೇಳಿದರೆ ನಿಮಗೆ ಅತಿರಂಜಿತವೆನಿಸಬಹುದು ಅಥವಾ ಅತಿಶಯೋಕ್ತಿ ಎಂದೆನಿಸಬಹುದು. ಆದರೆ ಆ ಕಾಲ ದೂರ ಇಲ್ಲ ಎನ್ನುವುದನ್ನು ಈ ಸಂದರ್ಭದಲ್ಲಿ ನಾನು ವ್ಯಕ್ತ ಮಾಡುತ್ತಿದ್ದೇನೆ. ಇವತ್ತೇನು ಜಲಾಶಯಗಳಿವೆಯೋ ಅದರಲ್ಲಿನ ಹನಿ ಹನಿ ನೀರು ರೈತರಿಗೆ ಉಪಯೋಗಕ್ಕೆ ಬರಬೇಕು. ಕುಡಿಯುವ ನೀರಿಗೆ ಉಪಯೋಗ ಮಾಡುತ್ತಾ ಹೋದರೆ, ಕೃಷಿಯಲ್ಲೂ ನಾವು ಹಿಂದುಳಿಯುವ ಪರಿಸ್ಥಿತಿ ಬರುತ್ತದೆ. ಅಲ್ಲದೇ ಕಮಾಂಡ್ ಏರಿಯಾದಲ್ಲೂ ನಾವು ನೀರಾವರಿಯನ್ನು ಕಡಿಮೆ ಮಾಡಬೇಕಾಗುತ್ತದೆ. 10 ಲಕ್ಷ ಎಕರೆ ನೀರಾವರಿ ಮಾಡುವಂಥದ್ದು 5 ಲಕ್ಷಕ್ಕೆ ಇಳಿಯಬಹುದು. ಮುಂದೆ ಹೋಗುತ್ತಾ ಹೋಗುತ್ತಾ ಕೃಷಿ ಬಿಟ್ಟು ಕುಡಿಯುವ ನೀರಿಗೆ ಮಾತ್ರ ಬಳಸಿಕೊಳ್ಳುವ ಪರಿಸ್ಥಿತಿ ಬರಬಹುದು. Rain water is a pure water and it is like a distilled water. It is free from all impurities. ಅದನ್ನು ಟ್ರೀಟ್‌ಮೆಂಟ್ ಮಾಡುವ ಅವಶ್ಯಕತೆ ಇರುವುದಿಲ್ಲ, ಯಾವುದೇ ಲವಣಾಂಶ ಅದರಲ್ಲಿ ಸೇರ್ಪಡೆ ಆಗುವುದಿಲ್ಲ. ಸಮುದ್ರದ ನೀರು ಆವಿಯಾಗಿ, ಮೋಡವಾಗಿ ಮಳೆ ಆಗುತ್ತದೆಯೋ ಅದು ಶುದ್ಧ ನೀರು ಆಗಿರುತ್ತದೆ. It is free from impurities. ಇಂತಹ ನೀರನ್ನು ಸಂಗ್ರಹಣೆ ಮಾಡುವಂತಹ ವಿಧೇಯಕವನ್ನು ಏನು ತಂದಿದ್ದೀರೋ ಅದನ್ನು ನಾನು ಸ್ವಾಗತ ಮಾಡುತ್ತೇನೆ. ಇದನ್ನು ಕೇವಲ ಬೆಂಗಳೂರು ಮಹಾನಗರಕ್ಕೆ ಸೀಮಿತ ಮಾಡದೇ, ಕರ್ನಾಟಕದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ, ಎಲ್ಲಾ ಪ್ರದೇಶಗಳಲ್ಲಿ ಹಂತ ಹಂತವಾಗಿ

ಜಾರಿಗೆ ತರುವುದರಿಂದ ಕುಡಿಯುವ ನೀರಿನಲ್ಲಿ ಸ್ವಾವಲಂಬನೆ ಸಾಧಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಹೇಳುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ

ಶ್ರೀ ಎನ್. ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಗಳೆ, ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ 2021ನ್ನು ಸ್ವಾಗತ ಮಾಡುತ್ತೇನೆ. ಬಹುಶಃ ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಕಾನೂನು ಇದೆ. ಆದರೆ ಎಲ್ಲೋ ಒಂದು ಕಡೆ ಆ ಕಾನೂನು ಸರಿಯಾಗಿ ಪಾಲನೆ ಆಗುತ್ತಿಲ್ಲ. ಈ ವಿಧೇಯಕದ ಮುಖಾಂತರ ಇನ್ನೂ ಇದಕ್ಕೆ ಶಕ್ತಿ ಕೊಡುವಂತಹ ಕೆಲಸವನ್ನು ಮಾಡಲಾಗಿದೆ. ಇಲ್ಲಿ ವಾಸ ಮಾಡುತ್ತಿರುವ ನಾಗರಿಕರಿಗೆ, ಇದು ಯಾವರೀತಿ ಇರಬೇಕು ಎನ್ನುವ ಕಲ್ಪನೆ ಇಲ್ಲ, ಇದರ ಮಾಡೆಲ್ ಸರ್ಕಾರ ಕೊಟ್ಟಿಲ್ಲ. ಬೆಂಗಳೂರಿನ ಜಯನಗರದಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ., ಅವರದು ಒಂದು ವಾಟರ್ ಮ್ಯೂಸಿಯಂ ಇದೆ. ಇದನ್ನು ಮೊದಲು ಎಂ.ಎಲ್.ಎ., ಎಂ.ಎಲ್.ಸಿ., ಮತ್ತು ಎಂ.ಪಿ., ಗಳಿಗೆ ಅಂದರೆ, ಜನಪ್ರತಿನಿಧಿಗಳಿಗೆ ತೋರಿಸಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಯಾರು ಆಯ್ಕೆ ಆಗುತ್ತಾರೋ ಅವರಿಗೆ ತೋರಿಸಬೇಕು. ಆ ಮುಖಾಂತರ ಇದೊಂದು ರೀತಿ ದೊಡ್ಡ ಆಂದೋಲನ ಆಗುತ್ತದೆ. ಅಧಿಕಾರಿಗಳನ್ನು ಮತ್ತು ಎನ್.ಜಿ.ಓ., ಗಳಿಗೆ ತೋರಿಸಬೇಕು. ಅಲ್ಲಲ್ಲೇ ಸಣ್ಣ ಪ್ರಾತ್ಯಕ್ಷಿಕೆಯನ್ನು ತೋರಿಸಿದರೆ ಅನುಕೂಲವಾಗುತ್ತದೆ. ಇವತ್ತು ಬೆಂಗಳೂರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮಳೆ ಬಿತ್ತು ಆದರೆ ಬೇರೆ ಕಡೆ ಮಳೆ ಆಗಲಿಲ್ಲ. ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್ ಮತ್ತು ಬಹುಮಡಿ ಕಟ್ಟಡಗಳೇನಿವೆ ಇಲ್ಲಿ ಮೊದಲು ಮಳೆ ನೀರು ಕೊಯ್ಲಿನ ಕೆಲಸ ಆಗಬೇಕು. ಪೆಕ್ಕದಲ್ಲೇ ಕಬ್ಬನ್ ಪಾರ್ಕ್ ಇದೆ. ಅಲ್ಲಿ ಮಾಡಿದರೆ ಸ್ಟೋರೇಜ್ ಆಗುತ್ತದೆ. ಲಾಲ್‌ಬಾಗ್ ಕೂಡ ಇದೆ. ಈಗಂತೂ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಸರ್ಕಾರ ಒಳ್ಳೊಳ್ಳೆ ಪಾರ್ಕ್‌ಗಳನ್ನು ಮಾಡಿದೆ. ಅಲ್ಲಿ ಮಳೆಕೊಯ್ಲಿನ ಕೆಲಸ ಮಾಡಬೇಕು. ಚಿಕ್ಕಮಗಳೂರಿನಲ್ಲಿ Farmland Rainwater Harvesting Systems ಎನ್ನುವ ಒಂದು ರಿಸರ್ಚ್ ಸೆಂಟರ್ ಇದೆ. ಅವರ ಹತ್ತಿರ ಇರುವ ಟೆಕ್ನಾಲಜಿಯನ್ನು 9 ಬೇರೆ ಬೇರೆ ದೇಶದವರು ಪಡೆದುಕೊಳ್ಳುತ್ತಿದ್ದಾರೆ. ಈ ಕೆಲಸವನ್ನು ನಮ್ಮ ಬಿ.ಡಬ್ಲ್ಯೂ.ಎಸ್.ಎಸ್.ಬಿ., ಯವರು ಮತ್ತು ಕೆ.ಯು.ಡಬ್ಲ್ಯೂ.ಎಸ್.ಎಸ್.ಬಿ., ಯವರು ಪಡೆದುಕೊಳ್ಳಬೇಕು. Farmland Rainwater Harvesting Systems ಎನ್ನುವ ಒಂದು ರಿಸರ್ಚ್ ಸೆಂಟರ್‌ನ ಟೆಕ್ನಾಲಜಿಯನ್ನು ಇನ್‌ಫೋಸಿಸ್, ಆದಿತ್ಯ ಬಿಲ್ಡ್, ಎಸ್.ಕೆ.ಫಾರ್ಮ್ ಮತ್ತು ಸೋಶಿಯಲ್ ವೆಲ್‌ಫೇರ್ ಹಾಸ್ಟೆಲ್‌ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

(ಮುಂದು...)

(818) 20-9-2021 4.40 DS-MD

ಶ್ರೀ ಎನ್.ಅಪ್ಪಾಜಿಗೌಡ(ಮುಂದು):-

ಅಲ್ಲಿ ಒಳ್ಳೆಯ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈಗಾಗಲೇ ಏನೇ ಸಣ್ಣಪುಟ್ಟ ಲೋಪದೋಷಗಳಿದ್ದರೂ ಕೂಡ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರದಿದ್ದರೆ ಮುಂದಿನ ದಿವಸಗಳಲ್ಲಿ ಇಡೀ ಬೆಂಗಳೂರು ಅಲ್ಲ, other metropolitan cities like ಮೈಸೂರು, ಧಾರವಾಡ, ಬೆಳಗಾವಿ, ಕಲಬುರಗಿ ಆಗಿರಬಹುದು, ಈ ಎಲ್ಲಾ ಕಡೆ ಸಮಸ್ಯೆಯಾಗುತ್ತದೆ. ಇದನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಡ ಕಚೇರಿಗಳಿವೆಯಲ್ಲಾ ಅಲ್ಲೆಲ್ಲಾ ಇದನ್ನು ಕಡ್ಡಾಯವಾಗಿ ಮಾಡಿ. ನಮ್ಮ ಸಮಾಜ ಕಲ್ಯಾಣ ಸಚಿವರು ಸದನದಲ್ಲಿದ್ದಾರೆ. ಪ್ರಜಿಲ್ ದೇಶದಲ್ಲಿ ಮಳೆ ಕಡಿಮೆ ಬೀಳುತ್ತದೆ. ಆದರೂ ಕೂಡ ಅವರು ವ್ಯವಸ್ಥೆಯಲ್ಲಿ ಬಹಳ ಮುಂದೆ ಇದ್ದಾರೆ. ಆದ್ದರಿಂದ ಈ ವಿಧೇಯಕವನ್ನು ನಾನು ಸಂಪೂರ್ಣವಾಗಿ ಸ್ವಾಗತ ಮಾಡುತ್ತೇನೆ.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ವಿಧೇಯಕವನ್ನು ನಾನು ಬಹಳ ಸಂತೋಷವಾಗಿ ಸ್ವಾಗತಿಸುತ್ತೇನೆ. ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದಿಸುತ್ತೇನೆ. ಈ ವಿಧೇಯಕ ಮೊದಲಿನಿಂದಲೂ ಜಾರಿಗೆಯಲ್ಲಿದ್ದರೂ ಕೂಡ ಇದು ಇಲಾಖೆಯ ಅಧಿಕಾರಿಗಳ ಧೋರಣೆಗಳಿಂದ ಸರಿಯಾಗಿ ಕಾರ್ಯಗತವಾಗುತ್ತಿಲ್ಲ. ಈಗತಾನೇ ಕಾರ್ಪೊರೇಶನ್‌ನಲ್ಲಿ ಇದರ ಕತೆ ಏನು ಎಂದು ನಾನು ಮಾನ್ಯ ರಮೇಶ್‌ರವರ ಜೊತೆ ಮಾತನಾಡಿದೆ. ಕಾರ್ಪೊರೇಶನ್‌ರವರು ಕಟ್ಟಡ ನಿರ್ಮಾಣವಾದ ಮೇಲೆ OC (Occupancy Certificate) ಎಂದು ಕೊಡುತ್ತಾರೆ. ಆ OC certificate ಇಲ್ಲದಿದ್ದರೂ ಇಂಜಿನಿಯರ್‌ಗಳು ದುಡ್ಡು ತೆಗೆದುಕೊಂಡು ಕೊಟ್ಟುಬಿಡುತ್ತಾರೆ. ಆದ್ದರಿಂದ ಇದು ಸಮಪರ್ಕವಾಗಿ ಜಾರಿಯಾಗಿರಲಿಲ್ಲ. ಇದರಲ್ಲಿ ಎಲ್ಲೋ ಒಂದು ಕಡೆ ನ್ಯೂನತೆ ಇತ್ತು. ಮಳೆ ನೀರು ಸಂಗ್ರಹಣೆಯನ್ನು ಕಡ್ಡಾಯವಾಗಿ 40x60 ವಿಸ್ತೀರ್ಣದಲ್ಲಿ ಕಟ್ಟುವಂತಹ ಕಟ್ಟಡಕ್ಕೆ ಮಾಡಬೇಕೆಂದು ಇತ್ತು. ಈಗ ಅದಕ್ಕಿಂತ ಕಡಿಮೆ ವಿಸ್ತೀರ್ಣದಲ್ಲಿ ಕಟ್ಟುವಂತಹ ಕಟ್ಟಡಕ್ಕೂ ಇದನ್ನು ಕಡ್ಡಾಯ ಮಾಡಬೇಕೆನ್ನುವ ಘನ ಉದ್ದೇಶದಿಂದ ತೆಗೆದುಕೊಂಡು ಬಂದಿದ್ದಾರೆ. ಈ ವಿಧೇಯಕವನ್ನು ನಾನು ಸ್ವಾಗತ ಮಾಡುತ್ತೇನೆ. ಇದರ ಬಗ್ಗೆ ನಾವು ಇನ್ನು ಹೆಚ್ಚಿನ ಎಚ್ಚರಿಕೆಯನ್ನು ವಹಿಸದಿದ್ದರೆ ನಗರಗಳಲ್ಲೇ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲೂ ಕುಡಿಯುವ ನೀರಿಗೆ ಅಭಾವ ಬಂದಿದೆ. ಇವತ್ತು ಒಂದು ಲೀಟರ್ ಹಾಲು ಉತ್ಪಾದನೆ ಮಾಡುವುದಕ್ಕೆ ಎಷ್ಟು ಶ್ರಮವಿದೆ, ಎಷ್ಟು ಹಣ ಖರ್ಚಾಗುತ್ತದೆ, ಆದರೆ ಈಗ ಹಾಲಿಗಿಂತ ಒಂದು ಲೀಟರ್ ನೀರಿಗೆ ಹೆಚ್ಚು ಬೆಲೆ ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ

ಬಹಳ ಕಷ್ಟ. ಮಾನ್ಯ ಗೋಪಾಲಯ್ಯನವರು ಹೇಳಿದ ಹಾಗೆ, ಇದನ್ನೇನಾದರೂ ಸಮಪರ್ಕವಾಗಿ ನಮ್ಮ ಅಧಿಕಾರಿಗಳು ಲೋಪದೋಷಗಳನ್ನು ತಿದ್ದಿ, ತಪ್ಪು ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಇನ್ನು ಮುಂದೆ ಓ.ಸಿ. ಕೊಡುವಾಗ ಕಡ್ಡಾಯವಾಗಿ ಕೊಡಬೇಕು.

ಶ್ರೀ ಬಿ.ಸಿ.ಪಾಟೀಲ್:- ಅದು OC ಅಲ್ಲ, NOC.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಕೃಷಿ ಸಚಿವರೇ, ಅದು NOC ಅಲ್ಲ, OC (Occupancy Certificate) and CC (Completion Certificate)

ಮಾನ್ಯ ಸಭಾಪತಿಯವರೇ, ಬೆಂಗಳೂರಿನಲ್ಲಿ OC (Occupancy Certificate) and CC (Completion Certificate). ಬೇರೆ ಇತರೆ ಮಹಾನಗರ ಪಾಲಿಕೆಗಳಲ್ಲಿ ಅದನ್ನು CR (Certificate of Registration) ಎಂದು ಹೇಳುತ್ತಾರೆ. ಇಲ್ಲಿ ಕಟ್ಟಡ ಪ್ರಾರಂಭಿಕವಾಗಿ ಕಟ್ಟುವಾಗ CC ಎಂದು ಹೇಳುತ್ತಾರೆ. ಕಟ್ಟಾದ ಮೇಲೆ OC ಎಂದು ಹೇಳುತ್ತಾರೆ. OC ಯಲ್ಲಿ ಇದೆಲ್ಲಾ ನಡೆಯುತ್ತಿರುವುದು. ಆದ್ದರಿಂದ ಇದರ ಬಗ್ಗೆ ಇನ್ನು ಮುಂದೆ ಎಚ್ಚರಿಕೆ ವಹಿಸದಿದ್ದರೆ ನೀರು ಬದಲು ನಮ್ಮ ಅಬಕಾರಿ ಸಚಿವರು ಹೇಳಿದ ಹಾಗೆ ನೀರು ಬದಲು ವಿಸ್ತು ಕುಡಿಯಬೇಕಾಗುತ್ತದೆ.

ಡಾ: ವೈ.ಎ.ನಾರಾಯಣಸ್ವಾಮಿ:- ವಿಸ್ತುಗೂ ನೀರು ಬೇಕಾಗುತ್ತದೆ.

ಶ್ರೀ ಮರಿತಿಬ್ಬೇಗೌಡ:- ನೀರು ಇಲ್ಲದೆಯೇ ವಿಸ್ತು ತೆಗೆದುಕೊಳ್ಳಬಹುದು. ಮಾನ್ಯ ಸಭಾಪತಿಯವರೇ, ಆದ್ದರಿಂದ ಇದನ್ನು ಕಾರ್ಯಗತಗೊಳಿಸಬೇಕು. ಈ ದಿನದಿಂದ ಇದನ್ನು ಕಾರ್ಯಗತಗೊಳಿಸುವಂತೆ ಮಾಡಬೇಕು ಮತ್ತು ಇದನ್ನು ಕಾರ್ಯಗತಗೊಳಿಸುವಾಗ ಅಧಿಕಾರಿಗಳಿಂದ ಸಾಮಾನ್ಯ ಜನರಿಗೆ ಕಿರುಕುಳವಾಗಬಾರದು. ಅವರನ್ನು ವಂಚಿಸಬಾರದು. ಈ ಕಾರ್ಯಯಲ್ಲೇನು ಇದೆ ಅದನ್ನು ಅಧಿಕಾರಿಗಳಿಂದ ಪಾಲನೆ ಆಗುವಂತೆ ನೋಡಿಕೊಳ್ಳಬೇಕೆಂದು ಹೇಳಿ, ಮತ್ತೊಮ್ಮೆ ಈ ವಿಧೇಯಕವನ್ನು ನಾನು ಸ್ವಾಗತಿಸುತ್ತೇನೆ.

ಡಾ: ವೈ.ಎ.ನಾರಾಯಣಸ್ವಾಮಿ(ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ವಿಧೇಯಕವನ್ನು ನಾನು ಬಹಳ ಸಂತೋಷದಿಂದ ಸ್ವಾಗತ ಮಾಡುತ್ತಿದ್ದೇನೆ. ಈ ವಿಧೇಯಕವನ್ನು ತಂದಿರುವ ಉದ್ದೇಶ ಬಹಳ ಅದ್ಭುತವಾಗಿದೆ. ಮಳೆ ಕೊಯ್ಲು ಪದ್ಧತಿ ಜಾರಿಗೆಯಲ್ಲಿದ್ದರೂ ಅನುಷ್ಠಾನ ಸರಿಯಾಗಿರಲಿಲ್ಲ. ಬಿಬಿಎಂಪಿ ಯಲ್ಲಿ ಅನುಷ್ಠಾನ ಮಾಡುವುದಕ್ಕಿಂತ ಹೆಚ್ಚಾಗಿ ಬೇರೆಯದಕ್ಕೆ ಹೆಚ್ಚಿನ ಆದ್ಯತೆ ಇದೆ. ಈ ವಿಧೇಯಕದ

ಉದ್ದೇಶಗಳು ಬಹಳ ಅದ್ಭುತವಾಗಿದೆ. 'ಕಾವೇರಿ ನೀರು ಅಥವಾ ಅಂತರ್ಜಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು' ಈ ವಿಧೇಯಕದ ಉದ್ದೇಶವಾಗಿದೆ. Climatic changes, river meandering, river direction changes ಇನ್ನು ಮುಂದೆ ಸತತವಾಗಿ ಬರುವುದಿದೆ. ಕಾವೇರಿ ನದಿಯಲ್ಲಿ ನಾವು ಅಂದುಕೊಂಡಷ್ಟು ನೀರು ಯಾವಾಗಲೂ ಸಿಗುವುದಕ್ಕೆ ಸಾಧ್ಯವಿಲ್ಲವೆಂದು ನಾನು ಅಂದುಕೊಂಡಿದ್ದೇನೆ. ನಮ್ಮಲ್ಲೇ ಇರುವ ನೀರನ್ನು ಸಂಗ್ರಹಣೆ ಮಾಡಿ ಆ ನೀರನ್ನು ಸದ್ಯಕ್ಕೆ ಮಾಡಿದರೆ, the load on Cauvery pipeline and Cauvery River reduces ಎಂದು ಬಹಳ ಅದ್ಭುತವಾದ ಉದ್ದೇಶವನ್ನು ಕೊಟ್ಟಿದ್ದಾರೆ. ಎರಡನೆಯದು, ಮಳೆ ಬಂದಾಗ Bengaluru has become a concrete jungle. ಆ ಮಳೆ ನೀರು ಎಲ್ಲಾ ಹರಿದು ತಮಿಳುನಾಡಿಗೆ ಹೊರಟು ಹೋಗುತ್ತಿದೆ. ನಮ್ಮಲ್ಲಿರುವ ನೀರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ನಮಗೆ ಆಗುತ್ತಿಲ್ಲ. ಕಾವೇರಿ ನದಿಯಿಂದ ನೀರನ್ನು ತೆಗೆದುಕೊಂಡು ಬಂದು ಸಂಸ್ಕರಣೆ ಮಾಡಿ ನಾವು ದುಡ್ಡಿಗೆ ಮಾರುತ್ತಿದ್ದೇವೆ. ದ್ವಂದ್ವ ಬಹಳ ಇದೆ. ಹಾಗಾಗಿ storm water drains ನಲ್ಲಿ unnecessary, unutilized ಆಗಿ ಹೋಗುತ್ತಿರುವ ನೀರನ್ನು ಕಡಿಮೆ ಮಾಡುವುದಕ್ಕೂ ಸಾಧ್ಯವಿದೆ. ಹಾಗಾಗಿ ಈ ವಿಧೇಯಕವನ್ನು ಯಾರು ಯಾರು ಹಿಂದೆ ಮನೆ ಕಟ್ಟುಬಿಟ್ಟಿದ್ದಾರೆಯೋ ಅವರಿಗೆ ಮಾಡುವುದಕ್ಕೆ ಬಹಳ ಕಷ್ಟವಿದೆ, ಸುಲಭವಿಲ್ಲ. ಇನ್ನು ಯಾರು ಯಾರು ಹೊಸದಾಗಿ ಮನೆ ಕಟ್ಟುವುದಕ್ಕೆ ಹೋಗುತ್ತಾರೆಯೋ ಅದು ಕಾಂಪ್ಲೆಕ್ಸ್ ಇರಬಹುದು, ಯಾವುದೇ ಇರಬಹುದು, ಅವರಿಗೆ ಶೇಕಡ ನೂರರಷ್ಟು mandatory ಮಾಡಿ ಇದನ್ನು ಕಡ್ಡಾಯ ಮಾಡುವುದು ಅತ್ಯಂತ ಅವಶ್ಯಕತೆ ಇದೆ ಎನ್ನುವುದನ್ನು ಹೇಳುವುದಕ್ಕೆ ಇಷ್ಟಪಡುತ್ತಿದ್ದೇನೆ. ಇದನ್ನು ಮಾಡಿದರೆ ಮನೆಯಲ್ಲಿ ಸಾವಿರ ಲೀಟರ್ ಉಪಯೋಗಿಸುವ ನೀರಲ್ಲಿ ಬರೀ ೬೦೦ ಲೀಟರ್ ಮಾತ್ರ ಕಾವೇರಿ ನೀರು ಸಾಕು. ೪೦೦ ಲೀಟರ್ ನೀರನ್ನು ಈ ಮಳೆ ಕೊಯ್ಲುನಿಂದ ಸಂಗ್ರಹಣೆ ಮಾಡಿರುವ ನೀರನ್ನು ಕಾರು ತೊಳೆಯುವುದಕ್ಕೆ, ತೋಟಗಾರಿಕೆಗೆ, ವಾಶ್ ಮಾಡುವುದಕ್ಕೆ ಎಲ್ಲದಕ್ಕೂ ಉಪಯೋಗಿಸಿಕೊಳ್ಳಬಹುದು. The dependability on Cauvery water will be reduced by atleast 30 percent. ಇದನ್ನು strict ಆಗಿ ಅನುಷ್ಠಾನ ಮಾಡಿದರೆ ಆಗುತ್ತದೆ ಎನ್ನುವ ಮಾತನ್ನು ಹೇಳುವುದಕ್ಕೆ ಇಷ್ಟಪಡುತ್ತಿದ್ದೇನೆ. ಜೊತೆಗೆ ಈ ನೀರು ಮಾಲಿನ್ಯವಾಗಿರುವುದಿಲ್ಲ. ಕಾವೇರಿ ನದಿ ನೀರನ್ನು treat ಮಾಡಿ ತೆಗೆದುಕೊಂಡು ಬರಬೇಕು. ಮಳೆ ನೀರು treatment free ಇದೆ. ಅದಕ್ಕೆ ಯಾವುದೇ treatment ಬೇಕಾಗಿಲ್ಲ. ಅದಕ್ಕೆ ಬೇರೆ additional sump ಮಾಡಿದರೆ ಸಾಕು. ಹಾಗಾಗಿ ಈ ವಿಧೇಯಕವನ್ನು ನಾನು ಬೆಂಬಲಿಸುತ್ತೇನೆ. ಬೆಂಗಳೂರು ನಗರದಲ್ಲಿ ಒಂದು ಕಾನೂನು ಇದೆ. ೨೫ ಫ್ಲಾಟ್ಸ್‌ಕ್ಕಿಂತ ಹೆಚ್ಚು ಫ್ಲಾಟ್ ಕಟ್ಟಿರುವ ಜಾಗದಲ್ಲಿ

ಅವರೇ own STP (Sewage Treatment Plant) ಮಾಡಿಕೊಳ್ಳಬೇಕೆನ್ನುವ ಕಾನೂನು ಇತ್ತು. ಈಗಲೂ ಆ ಕಾನೂನು ಇದೆ. ಅದನ್ನು ಅನುಷ್ಠಾನ ಮಾಡುವುದಕ್ಕೆ ಬಿಡಲೇ ಇಲ್ಲ. STP ಇಲ್ಲದಿದ್ದರೆ OC ಕೊಡುವುದಿಲ್ಲ ಎನ್ನುವ ಕಡ್ಡಾಯವಾದ ಕಾನೂನು ಇದೆ. ಆದರೆ ಅದನ್ನು ಎಷ್ಟು ಲಾಬಿ ಮಾಡಿದ್ದಾರೆಂದರೆ ಬೆಂಗಳೂರಿನ ಅಪಾರ್ಟ್‌ಮೆಂಟ್ ಮಾಲೀಕರು ಎಲ್ಲರೂ ಸೇರಿ ನಾವು ಇದನ್ನು ಅನುಷ್ಠಾನ ಮಾಡುವುದಕ್ಕೆ ಸಾಧ್ಯವಿಲ್ಲವೆಂದು ಸರ್ಕಾರಕ್ಕೆ ಸೆಡ್ಡು ಹೊಡೆದು ಯಾರು ಅನುಷ್ಠಾನ ಮಾಡುವುದಕ್ಕೆ ಹೋಗಲಿಲ್ಲ. ಆದರೆ ಇದು ಆ ರೀತಿ ಆಗಬಾರದು. ನಾನು ಸಂಬಂಧಪಟ್ಟ ಮಂತ್ರಿಗಳಿಗೆ ಮನವಿ ಮಾಡುತ್ತಿದ್ದೇನೆ, ವಿಶೇಷವಾಗಿ ಬೆಂಗಳೂರಿನಲ್ಲಿ ಜನಜಾಗೃತಿಯ ರೀತಿಯಲ್ಲಿ ಸಮಾರೋಪಾದಿಯಲ್ಲಿ ಇದರ ಬಗ್ಗೆ ಜನರಿಗೆ, ಮನೆ ಮಾಲೀಕರಿಗೆ, ಮನೆ ಕಟ್ಟುವವರಿಗೆ ವಿವರವಾಗಿ ತಿಳಿಸುವುದರ ಮುಖಾಂತರ ಇದರ ಅಗತ್ಯತೆಯನ್ನು ಹೆಚ್ಚಿಗೆ ಪ್ರಚಾರ ಮಾಡಿದರೆ ಬೆಂಗಳೂರಿನ ಮೇಲೆ ನೀರಿನ ಒತ್ತಡ ಕಡಿಮೆಯಾಗುತ್ತದೆ. ಮಳೆ ನೀರು ಹರಿಯುವುದು ಕಡಿಮೆಯಾಗುತ್ತದೆ. ಕಾವೇರಿ ನೀರಿನ ಬಳಕೆ ಕಡಿಮೆಯಾಗುತ್ತದೆ. ಹಾಗಾಗಿ ಈ ವಿಧೇಯಕ ಬಹಳ ಅದ್ಭುತವಾಗಿದೆ. ಈ ವಿಧೇಯಕವನ್ನು ನಾನು ಸ್ವಾಗತ ಮಾಡುತ್ತೇನೆ.

ಶ್ರೀ ಹೆಚ್.ಎಂ.ರಮೇಶ ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):-

ಮಾನ್ಯ ಸಭಾಪತಿಯವರೇ, ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಇವತ್ತು ಬೆಂಗಳೂರು ನೀರು ಸರಬರಾಜು BWSSB (Bangalore Water Supply and Sewerage Board) ೧೯೬೪ ಕ್ಕೆ ತಿದ್ದುಪಡಿಯನ್ನು ತರುವುದಕ್ಕೆ ಹೊರಟಿದ್ದಾರೆ ಇದು ಬಹಳ ಒಳ್ಳೆಯ ಕಾಯ್ದೆ. ಈ ವಿಧೇಯಕಕ್ಕೆ ೨೦೦೯ ರಲ್ಲಿ ತಿದ್ದುಪಡಿಯನ್ನು ತಂದಿದ್ದರು. ೨೦೦೯ ರಲ್ಲಿ ತಿದ್ದುಪಡಿಯನ್ನು ತಂತ್ರಾಂಶ ಸಂದರ್ಭದಲ್ಲಿ ಅವತ್ತಿನ ದಿವಸ 30x40 ವಿಸ್ತೀರ್ಣವನ್ನು ಬಿಟ್ಟು ಅದಕ್ಕಿಂತ ಹೆಚ್ಚು ಇರತಕ್ಕಂಥವರು ground water level ಗೆ ಎಲ್ಲಾ ಕಟ್ಟಡಗಳಲ್ಲೂ water harvesting ಮಾಡಬೇಕೆಂದು ಆ ಕಾಯ್ದೆಯಲ್ಲಿ ಇತ್ತು. ಆದರೆ ಈಗ ಅದಕ್ಕೆ ಮತ್ತಷ್ಟು ತಿದ್ದುಪಡಿಯನ್ನು ತಂದು 30x40 ವಿಸ್ತೀರ್ಣವನ್ನು ಇದರಲ್ಲಿ ಸೇರಿಸಿದ್ದಾರೆ. ಇದು ಬಹಳ ಉತ್ತಮವಾದಂತಹ ನಡೆ. ಆದರೆ BWSSB ಯಲ್ಲಿರುವ ಇಂಜಿನಿಯರ್‌ಗಳು ಯಾವುದಕ್ಕೆ ಎಷ್ಟು ಇರಬೇಕೆಂದು ಇದರಲ್ಲಿ ಹೇಳಿಲ್ಲ. 30x40, 60x40 ಅಥವಾ ಹತ್ತು ಸಾವಿರ ಅಡಿಯಿದ್ದರೆ, ಇದು ಶಾಲಾ ಕಟ್ಟಡಗಳಲ್ಲಿ ಬಹಳ ದೊಡ್ಡ ಅವ್ಯವಹಾರ ನಡೆದಿದೆ. ಅದರ ಬಗ್ಗೆ ಇದೇ ಸದನದಲ್ಲಿ ಗಲಾಟೆಯಾಗಿ ಮಾನ್ಯ ಎಸ್.ವಿ.ಸಂಕನೂರ ರವರ ನೇತೃತ್ವದಲ್ಲಿ ಸದನ ಸಮಿತಿಯನ್ನು ಕೂಡ ಮಾಡಿದ್ದರು.

(ಮುಂದು)

819/20-09-2021/ 4-50/bkp-md

ಶ್ರೀ ಹೆಚ್‌ಎಂ. ರಮೇಶ್‌ಗೌಡ(ಮುಂದು)

ಇದೇ ವಿಚಾರವಾಗಿ ಸದನದಲ್ಲಿ ಗಲಾಟೆಯಾಗಿ ಮಾನ್ಯ ಸದಸ್ಯರಾದ ಶ್ರೀ ಎಸ್.ವಿ. ಸಂಕನೂರ ರವರ ನೇತೃತ್ವದಲ್ಲಿ ಒಂದು ಸದನ ಸಮಿತಿಯನ್ನು ಮಾಡಿದ್ದರು. ಈಗಲೂ ಸಹ ಇದರಲ್ಲಿ ಸರಿಯಾದ ರೀತಿಯಲ್ಲಿ clarity ಇರುವುದಿಲ್ಲ. ಏಕೆಂದರೆ rain water harvesting ಮಾಡಬೇಕೆನ್ನುವುದು ನಿಜ. ಆದರೆ, ನೀವು 30x40ರ ನಿವೇಶನದಲ್ಲಿ ಎಷ್ಟು ಮಾಡಬೇಕು, 60x40ರ ನಿವೇಶನ ಇದ್ದರೆ ಎಷ್ಟು ಮಾಡಬೇಕು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಒಂದು ಅಪಾರ್ಟ್‌ಮೆಂಟ್‌ನಲ್ಲಿ 100, 400, 500 ಪ್ಲಾಟ್‌ಗಳನ್ನು ಕಟ್ಟುವಂತಹ ಅಪಾರ್ಟ್‌ಮೆಂಟ್‌ಗಳಿರುತ್ತವೆ. ಅದಕ್ಕೆ ಈ rain water harvesting ಮಾಡಬೇಕೆನ್ನುವುದರ ಬಗ್ಗೆ ಇದರಲ್ಲಿ ಸರಿಯಾದ ಮಾಹಿತಿ ಇರುವುದಿಲ್ಲ. ಅದಕ್ಕೆ ಸರಿಯಾದ ರೀತಿಯಲ್ಲಿ ಇವತ್ತು ಏನು ಈ ಒಂದು ಕಾಯಿದೆಗೆ ತಿದ್ದುಪಡಿ ತರಲಿಕ್ಕೆ ಹೊರಟಿದ್ದಾರೆ. ಅದನ್ನು ಸರಿಯಾದ ರೀತಿಯಲ್ಲಿ ನಮೂದು ಮಾಡಬೇಕಾಗುತ್ತದೆ. ಇಲ್ಲವೆಂದರೆ, ಏನೋ ನಾಮಕಾವಸ್ತೆಗೆ ಮಾಡಿದಂತಾಗುತ್ತದೆ. ನೀವು ಏನು BWSSB (Bangalore Water Supply and Sewerage Board) ಯವರು rain water harvesting ಮಾಡಿಲ್ಲವೆಂದು ಹೇಳಿ ದಂಡ ಹಾಕುತ್ತಾರೆ. ಆ ದಂಡವನ್ನು ಹಾಕುತ್ತಾರೆಂದು ಹೇಳಿ ಅಲ್ಲಿ ಯಾವುದೋ ಸಣ್ಣ ರೀತಿಯಲ್ಲಿ ಮಾಡಿ ತೋರಿಸುತ್ತಾರೆ. ಆದರೆ, ಈ ವಿಚಾರದಲ್ಲಿ ಗಢಾ ಪ್ರಹಾರ ಮಾಡುವುದು ಯಾರ ಮೇಲೆ ಎಂದರೆ ಯಾರು ಅಮಾಯಕರಿರುತ್ತಾರೆ, ಯಾರು ಬಡವರಿರುತ್ತಾರೆ, 30x40 ಅಳತೆಯಲ್ಲಿ ಮನೆಯನ್ನು ಕಟ್ಟಿಕೊಂಡಿರುತ್ತಾರೆ. ಅವರು ಸಹ ಅದನ್ನೇ ಮಾಡುತ್ತಾರೆ. ಅದಕ್ಕೆ ಒಂದು ಪೋಟೋವನ್ನು ಹಾಕಬೇಕಾಗುತ್ತದೆ. ಪೋಟೋ ಹಾಕಿ BWSSB ಗೆ ಕೊಟ್ಟರೆ, ಅವರು ಅದನ್ನು ನಮೂದು ಮಾಡಿ ಈ ಸಂಬಂಧ ವಾಟರ್‌ಗೆ ಏನು ದಂಡವನ್ನು ಹಾಕುತ್ತಾರೆ. ಅದನ್ನು ರದ್ದು ಮಾಡುತ್ತಾರೆ. ಇಲ್ಲವೆಂದರೆ ಅವರು ದಂಡವನ್ನು ಹಾಕಿಕೊಂಡು ಹೋಗುತ್ತಿರುತ್ತಾರೆ. ಆದರೆ, ನೀವು ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ ಎಷ್ಟು ಪ್ರಮಾಣದಲ್ಲಿ rain water harvesting ಮಾಡಬೇಕು ಎನ್ನುವ ವಿಚಾರವಾಗಿ ಇದರಲ್ಲಿ ಮಾಹಿತಿ ಇರುವುದಿಲ್ಲ. ಆದ್ದರಿಂದ ಈ ವಿಚಾರವಾಗಿ ಸರಿಯಾದ ರೀತಿಯಲ್ಲಿ ನಮೂದು ಮಾಡಬೇಕೆಂದು ತಮ್ಮ ಮೂಲಕ ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳ ಪರವಾಗಿ ನಾನು ಬೆಂಗಳೂರು ನೀರು

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ, 2021 ಅನ್ನು ಮಂಡನೆ ಮಾಡಿದ್ದು, ಅನೇಕ ಹಿರಿಯ ಸದಸ್ಯರುಗಳು ಸರ್ಕಾರಕ್ಕೆ ಸಲಹೆಗಳನ್ನು, ಸೂಚನೆಗಳನ್ನು, ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಹಿರಿಯ ಸದಸ್ಯರಾದ ಶ್ರೀ ಪಿ ಆರ್. ರಮೇಶ್ ರವರು ಅನೇಕ ವಿಚಾರಗಳಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಮತ್ತು ಅನೇಕ ಸಲಹೆಗಳನ್ನು ಕೊಟ್ಟಿದ್ದಾರೆ. ಮತ್ತೆ, ಈ ವಿಚಾರವಾಗಿ ಮಾನ್ಯ ಸದಸ್ಯರುಗಳಾದ ಶ್ರೀ ಕೆ.ಟಿ. ಶ್ರೀಕಂಠೇಗೌಡರವರು ಮತ್ತು ಶ್ರೀ ಮರಿತಿಬ್ಬೇಗೌಡರವರು, ಶ್ರೀ ಕೆ.ಐ. ತಿಪ್ಪೇಸ್ವಾಮಿಯವರು, ಶ್ರೀ ಯು.ಬಿ. ವೆಂಕಟೇಶ್‌ರವರು. ಶ್ರೀ ಕವಟಗಿಮಠ ಮಹಂತೇಶ ಮಲ್ಲಿಕಾರ್ಜುನರವರು ಶ್ರೀ. ವೈ.ಎ. ನಾರಾಯಣಸ್ವಾಮಿಯವರು, ಶ್ರೀ ಹೆಚ್.ಎಂ. ರಮೇಶ್‌ಗೌಡ ರವರು, ಮತ್ತೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಎಂ. ನಾರಾಯಣಸ್ವಾಮಿಯವರು ಹಾಗೂ ಕೊನೆಯದಾಗಿ, ಪಕ್ಷದ ನಾಯಕರಾದ ಶ್ರೀ ಎಸ್.ಆರ್. ಪಾಟೀಲ್ ರವರು ಎಲ್ಲರೂ ಸಹಿತ ಸುದ್ದಿವಿಚಾರಣೆ ಮಾಡಿದಾಗ ಈ ಬಿಲ್‌ಗೆ ಸಂಬಂಧಪಟ್ಟ ಹಾಗೆ ಸಲಹೆ ಸೂಚನೆಗಳನ್ನು ಕೊಟ್ಟಿದ್ದಾರೆ. ನಾನು ಈ ವಿಚಾರವಾಗಿ ಮೊದಲೇ ಒಂದು ಮಾತನ್ನು ಸದನದ ಗಮನಕ್ಕೆ ತಂದಿದ್ದೆ. ಈ ತಿದ್ದುಪಡಿಯಲ್ಲಿ ಹಿಂದೆ ಕಟ್ಟಿರುವಂತಹ ಕಟ್ಟಡಗಳಿಗೂ ದಂಡವನ್ನು ಹಾಕುತ್ತೀರಾ, ನಿಯಮವನ್ನು ಕಡ್ಡಾಯ ಮಾಡುತ್ತೀರಾ ಅಥವಾ ಹೊಸದಾಗಿ ಕಟ್ಟುವಂತಹ ಕಟ್ಟಡಗಳಿಗೆ ಇದು ಅನ್ವಹಿಸುತ್ತದೆಯೇ ಎನ್ನುವುದನ್ನು ತಮಗೆ ಸ್ಪಷ್ಟಪಡಿಸುತ್ತಿದ್ದೇನೆ. “ಮಳೆ ನೀರು ಕೊಯ್ಲು” ಮಾಡುವ ಕುರಿತು ತಿಳುವಳಿಕೆ ನೀಡಲಿಕ್ಕೆ ಏನೆಲ್ಲಾ ಅಭಿಪ್ರಾಯಗಳಿದೆ ಎಂದು ಕೇಳಿದಕ್ಕೆ ಜಯನಗರದಲ್ಲಿ ಒಂದು ಪ್ರಾತ್ಯಕ್ಷಿಕೆ ಕೇಂದ್ರ ಇದೆ. “ಮಳೆ ನೀರು ಕೊಯ್ಲು” ಅನ್ನು ಯಾವ ರೀತಿ ಮಾಡಬಹುದು, ಹೇಗೆ ಪುನಃಶ್ಚೇತನ ಕೊಡಬಹುದು ಎನ್ನುವುದಕ್ಕೆ ತಿಳುವಳಿಕೆ ನೀಡುವಂತಹ ಕಾರ್ಯಕ್ರಮಗಳನ್ನು ನಮ್ಮ ಅನೇಕ ಸಂಘಸಂಸ್ಥೆಗಳು ಮತ್ತು ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘ ಸಂಸ್ಥೆಗಳ ಸದಸ್ಯರುಗಳು, ನಾಗರಿಕರು, ಪ್ಲಂಬರ್‌ಗಳು ಸಹಿತ ಸೇರಿ ಅನೇಕರು ತರಬೇತಿಯನ್ನು ಪಡೆಯುತ್ತಿದ್ದಾರೆನ್ನುವುದನ್ನು ಮಾನ್ಯ ಸದಸ್ಯರಾದ ಶ್ರೀ ಕೆ.ಎ. ತಿಪ್ಪೇಸ್ವಾಮಿಯವರ ಗಮನಕ್ಕೆ ತರುತ್ತೇನೆ. ಈ ವಿಧೇಯಕಕ್ಕೆ ಸಂಬಂಧಪಟ್ಟಹಾಗೆ ಮತ್ತು ಈ ಯೋಜನೆಗೆ ಸಂಬಂಧಪಟ್ಟ ಹಾಗೆ ಈಗಾಗಲೇ 1,50,000 ಕಟ್ಟಡಗಳಿಗೆ “ಮಳೆ ನೀರು ಕೊಯ್ಲು” ಅನ್ನು ಅಳವಡಿಸಲಾಗಿದೆ. ಈ ವಿಧೇಯಕದಿಂದ ನೀರಿನ ಮರುಬಳಕೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. ಪರ್ಯಾಯ ವ್ಯವಸ್ಥೆಯನ್ನು ಕಟ್ಟಡದಲ್ಲಿ ಅಳವಡಿಸುವುದರ ಮೂಲಕ ಪುನಃಶ್ಚೇತನಕ್ಕೆ ಈ ಯೋಜನೆಯನ್ನು ರೂಪಿಸಲಾಗಿದೆ.

ನಾನು ಈಗಾಗಲೇ ಹೇಳಿದಂತೆ ಜಯನಗರದಲ್ಲಿ ತರಬೇತಿ ಕೇಂದ್ರದ ಮೂಲಕ ತರಬೇತಿ ನೀಡುವುದರ ಮೂಲಕ ಕಾಲ ಕಾಲಕ್ಕೆ ಪ್ಲಂಬರ್‌ಗಳಿಗೆ ಮತ್ತು ಸಾರ್ವಜನಿಕರಿಗೆ ತರಬೇತಿಯನ್ನು ನೀಡುವಂತಹ ಕೆಲಸಗಳನ್ನು ಮಾಡುತ್ತಿದ್ದೇವೆ. ಕೊಳವೆ ಬಾವಿಯನ್ನು ಪುನಃಶ್ಚೇತನಗೊಳಿಸಲಿಕ್ಕೆ ಯಾವುದಾದರೂ ಮಾಹಿತಿಯನ್ನು ಕೊಡುತ್ತೀರಾ ಎಂದು ಕೇಳಿದ್ದಾರೆ. ಇದನ್ನು ಕೈಪಿಡಿ ಮೂಲಕ ಈ ವಿಚಾರವನ್ನು ಜನರಿಗೆ ತಲುಪಿಸುವಂತಹ ಸಂಪ್ರದಾಯಗಳಿವೆ. ಈಗಾಗಲೇ 30x40 ಅಳತೆಯ ನಿವೇಶನದಲ್ಲಿ ಕಟ್ಟಿರುವ ಕಟ್ಟಡಗಳಿಗೆ ವಿನಾಯಿತಿ ಇದೆ. ಹೊಸ ಕಟ್ಟಡಗಳಿಗೆ ಮಾತ್ರ ಈ ನಿಯಮ ಅನ್ವಹಿಸುತ್ತದೆ ಎನ್ನುವ ಮಾಹಿತಿಯನ್ನು ನೀಡುತ್ತೇನೆ. ಇದನ್ನು ಕೇವಲ ಖಾಸಗಿ ಕಟ್ಟಡಗಳಿಗೆ ಮಾತ್ರ ಅನ್ವಹಿಸುತ್ತೀರಾ ಎನ್ನುವಂತಹ ಅಭಿಪ್ರಾಯಗಳನ್ನು ಮಾನ್ಯ ಸದಸ್ಯರು ಕೇಳಿದ್ದಾರೆ. ಎಲ್ಲಾ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಮತ್ತು ಕೇಂದ್ರ ಸರ್ಕಾರದ ಸಹಮತದಲ್ಲಿರುವ ಎಲ್ಲಾ ಕಟ್ಟಡಗಳಿಗೂ ಈ ನಿಯಮ ಅನ್ವಹಿಸುತ್ತದೆ ಎನ್ನುವುದನ್ನು ತಮ್ಮ ಗಮನಕ್ಕೆ ತರುತ್ತೇನೆ. ಈ ಬಿಲ್ ವಿಚಾರವಾಗಿ ಬಹಳ ಮಹತ್ವವಾದ ಚರ್ಚೆ ನಡೆದಿದೆ. ವಿಸ್ತೃತವಾದ, ಅನುಭವಗಳನ್ನು ಕೊಡುವಂತಹದ್ದನ್ನು ಮಾಡಿದ್ದಾರೆ. ನಾವು ಈಗಾಗಲೇ ಕಾವೇರಿ ನದಿ ನೀರಿನಿಂದ 19 TMC ನೀರನ್ನು ಬೆಂಗಳೂರಿಗೆ ತರುತ್ತೇವೆಂದು ಹೇಳಿದ್ದೆವು. ಆದರೆ ನಮ್ಮ “ಮಳೆ ನೀರು ಕೊಯ್ಲು” ಮತ್ತು ಪುನಃಚೇತನ ಯೋಜನೆಯನ್ನು ಕಡ್ಡಾಯವಾಗಿ ಅಳವಡಿಸಿ ಮಾಡಿಕೊಂಡರೆ 24 TMC ಮಳೆ ಬರುತ್ತದೆ. ಎನ್ನುವ ಅಭಿಪ್ರಾಯ ಅತ್ಯಂತ ಮಹತ್ವದ್ದು ಎನ್ನುವ ವಿಚಾರವನ್ನು ತಮ್ಮ ಗಮನಕ್ಕೆ ತರುತ್ತೇನೆ. ಈ ವಿಚಾರದಲ್ಲಿ ತಾವುಗಳು ಏನು ಸಣ್ಣಪುಟ್ಟ ವಿಚಾರಗಳನ್ನು ಹೇಳಿದ್ದೀರಿ, ಅದೆಲ್ಲವನ್ನು ನಾನು ಟಿಪ್ಪಣಿ ಮಾಡಿಕೊಂಡಿದ್ದು, ಇದರ ತಿದ್ದುಪಡಿಗೆ ಏನೇನು ಸೇರಿಸಬೇಕೆಂದು ಹೇಳಿದ್ದೀರಿ, ಅದನ್ನು ಸೇರಿಸುವಂತಹ ಪ್ರಯತ್ನ ಮಾಡೋಣ. ಹೀಗಾಗಿ, ಈ ತಿದ್ದುಪಡಿಗೇ ಅನುಮೋದನೆ ಕೊಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ:

“ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2021ರ ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕ”ವನ್ನು ಪರ್ಯಾಲೋಚಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು.

ಖಂಡ ಖಂಡವಾಗಿ ವಿಧೇಯಕವನ್ನು ಪರ್ಯಾಲೋಚಿಸುವುದು**ಖಂಡ 2**

ಸಭಾಪತಿಯವರು:- ಖಂಡ 2 ಈ ವಿಧೇಯಕದ ಅಂಗವಾಗಿರುತ್ತದೆ.

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಸಭಾಪತಿಯವರು:- ಪ್ರಸ್ತಾವ ಏನೆಂದರೆ

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ.

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2021ರ ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ:

ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2021ರ “ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ (ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ವಿಧೇಯಕಕ್ಕೆ ಅನುಮೋದನೆ

ನೀಡಲಾಯಿತು.

ಆ) ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ)

ವಿಧೇಯಕ, 2021

ಪರ್ಯಾಯಲೋಚನಾ ಪ್ರಸ್ತಾವ

ಶ್ರೀ ಬಸವನಗೌಡ ಚನ್ನಬಸವನಗೌಡ ಪಾಟೀಲ್(ಕೃಷಿ ಸಚಿವರು) ಮಾನ್ಯ ಸಭಾಪತಿಯವರ, ಈವಿಧೇಯಕದ ಮುಖ್ಯ ಉದ್ದೇಶ ಏನೆಂದರೆ, ಬೆಳೆಗಳು, ಸಸ್ಯಗಳು ಮತ್ತು ಮರಗಳಿಗೆ ಹೊಸದಾಗಿ ಕಾಣಿಸಿಕೊಂಡ ಹರಡುವ ಅಥವಾ ಪುನಃ ಕಾಣಿಸಿಕೊಳ್ಳುವ ಹಾನಿಕಾರಕ ಕೀಟಗಳು ಮತ್ತು ರೋಗಗಳು ಮತ್ತು ಕಳೆಗಳು ಮತ್ತು ಕಳೆಗಳಿಂದ ನೀರಿನ ಮಾರ್ಗಗಳಿಗೆ ಉಂಟಾಗುವ ಅಡಚಣೆಗಳನ್ನು ತಡೆಗಟ್ಟುವುದು ಈ ವಿಧೇಯಕದ ಉದ್ದೇಶವಾಗಿದೆ.

ಎರಡನೆಯದಾಗಿ decentralization of power divide ಆಗಿದೆ. ಮೊದಲು ಕೃಷಿ ಇಲಾಖೆಯಲ್ಲಿಯೇ ಎಲ್ಲಾ ಇಲಾಖೆಗಳು ಬರುತ್ತಿದ್ದವು. ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ ಮತ್ತು ಅರಣ್ಯ ಇಲಾಖೆ ಬರುತ್ತಿತ್ತು. ಇವುಗಳೆಲ್ಲವೂ ವಿಭಾಗವಾಗಿ ಬೇರೆ ಬೇರೆ ಇಲಾಖೆಗಳಾಗಿರುವುದರಿಂದ ಈಗ ಕೃಷಿ ಇಲಾಖೆ ಎಂದರೆ, ಕೃಷಿ ನಿರ್ದೇಶಕ ಎಂದರೆ ಕೃಷಿ ಇಲಾಖೆಗೆ ಮಾತ್ರ ಸೀಮಿತವಾಗಿರುತ್ತದೆ. ಅದೇ ರೀತಿಯಲ್ಲಿ ಅರಣ್ಯ ಇಲಾಖೆಗೆ ಸಂಬಂಧಪಟ್ಟಂತೆ ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆಯ ಮುಖ್ಯಸ್ಥರು ಇರುತ್ತಾರೆ. ಅದೇ ರೀತಿಯಲ್ಲಿ ರೇಷ್ಮೆ ಇಲಾಖೆಯ ಮುಖ್ಯಧಿಕಾರಿಗಳು, ತೋಟಗಾರಿಕೆ ಇಲಾಖೆಯ ಮುಖ್ಯ ಅಧಿಕಾರಿಗಳು, ಈ ರೀತಿಯಲ್ಲಿ ಬೇರೆ ಬೇರೆಯಾಗಿ ಇಲಾಖೆಯ ಮುಖ್ಯಸ್ಥರುಗಳು ಕಾರ್ಯನಿರ್ವಹಿಸುತ್ತಿರುತ್ತಾರೆ.

ಮೂರನೆಯದಾಗಿ, ಜಿಲ್ಲಾ ಮಟ್ಟದಲ್ಲಿ ಕೃಷಿ ಉಪ ನಿರ್ದೇಶಕರು ಎಂದು ಇದ್ದರು. ಈಗ ಕೃಷಿ ಉಪ ನಿರ್ದೇಶಕರು ಎಂದು ಇರುವುದಿಲ್ಲ. ಅದು ಈಗ ಜಂಟಿ ನಿರ್ದೇಶಕರೆಂದು ಆಗಿದೆ. ಜೊತೆಗೆ ಅವರನ್ನು ಜಿಲ್ಲೆಯ ಅಧಿಕಾರಿ ಎಂದು ಸಂಬೋಧನೆ ಮಾಡುತ್ತೇವೆ. ಜಿಲ್ಲಾ ಮಟ್ಟದಲ್ಲಿಯೂ ಕೂಡ ಎಲ್ಲಾ ಇಲಾಖೆಯ ಮುಖ್ಯಸ್ಥರುಗಳು ಅದರ ನೇತೃತ್ವವನ್ನು ವಹಿಸುತ್ತಾರೆ ಮತ್ತು ಸಸ್ಯಗಳನ್ನು ವ್ಯಾಖ್ಯಾನ ಮಾಡುವಾಗ ಕೃಷಿ, ತೋಟಗಾರಿಕೆ, ರೇಷ್ಮೆ , ಅರಣ್ಯ ಬೆಳೆಗಳು, ಮರಗಳು, ಪೊದೆಗಳು, ಹಣ್ಣುಗಳು, ಎಲೆಗಳು ಏರುಬಳ್ಳಿಗಳು, ಬಳ್ಳಿಗಳು, ಗೆಡ್ಡೆಗಳು, ಕಾಂಡ ಬೇರುಗಳು, ಆರೋಹಿಗಳು (creepers) ತೊಗಟೆ ಅಥವಾ ಕಸಿಕಾಂಡಗಳು ಇವುಗಳನ್ನು ಸಹ ಸೇರಿಸಲು ಪ್ರಸ್ತಾವ ಮಾಡಲಾಗಿದೆ. ಸೂಕ್ಷ್ಮ ಜೀವಿಗಳಾದ Nematode and Mycoplasma ಕೂಡ ಸಸ್ಯಗಳಲ್ಲಿ ರೋಗಗಳನ್ನುಂಟು

ಮಾಡುವುದರಿಂದ, ಅಸ್ತಿತ್ವದಲ್ಲಿ ಶಿಲೀಂಧ್ರದ, ಬ್ಯಾಕ್ಟೀರಿಯ, ವೈರಸ್‌ಗಳೊಂದಿಗೆ Nematode and Mycoplasma ಗಳನ್ನು ಸೇರ್ಪಡಿಸಲು ಪ್ರಸ್ತಾಪಿಸಲಾಗಿದೆ. ಹಾನಿಕಾರಕ ಕೀಟ, ರೋಗ ಕಳೆ ನಿರ್ವಹಣೆಗೆ ನಿರ್ದಿಷ್ಟಪಡಿಸಿದ ಸಹಾಯವನ್ನು ನೀಡಲು 18 ವರ್ಷಕ್ಕಿಂತ ಹೆಚ್ಚಿರುವ ಒಂದು ಬಾದಿತ ಪ್ರದೇಶದಲ್ಲಿ ವಾಸಿಸುವ 'ಪುರುಷ' ಎನ್ನುವ ಪದದ ಬದಲಾಗಿ ಲಿಂಗ ಸಮಾನತೆ ನೀಡುವ ನಿಟ್ಟಿನಲ್ಲಿ ಯಾವುದೇ ವ್ಯಕ್ತಿ ಎಂದು ನಮೂದಿಸಲು ಪ್ರಸ್ತಾಪಿಸಲಾಗಿದೆ. ಕೀಟ, ರೋಗ ಮತ್ತು ಕಳೆ ಪ್ರದೇಶದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಅಸ್ತಿತ್ವದಲ್ಲಿರುವ ಡ್ರಮ್ ಭಾರಿಸುವುದರ ಮೂಲಕ ಎನ್ನುವುದಕ್ಕೆ ಬದಲಾಗಿ ಪ್ರಸ್ತುತ ಪರಿಣಾಮಕಾರಿಯಾಗಿ ಮುದ್ರಣ ಮತ್ತು ಸಮೂಹ ಮಾಧ್ಯಮಗಳನ್ನು ಸೇರ್ಪಡಿಸಲು ಪ್ರಸ್ತಾಪಿಸಲಾಗಿದೆ.

ಮುಂದು..

(820) 20.09.2021 05.00 ಎಸ್‌ವಿ-ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಸಿ.ಪಾಟೀಲ್ (ಮುಂದು):-

ಗ್ರಾಮಾಧಿಕಾರಿ ವ್ಯಾಪ್ತಿಯನ್ನು ಗ್ರಾಮ ಲೆಕ್ಕಿಗೆ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಪಂಚಾಯ್ತಿ ಕಾರ್ಯದರ್ಶಿ, ಕೃಷಿ ಸಹಾಯಕ, ತೋಟಗಾರಿಕೆ ಸಹಾಯಕ, ರೇಷ್ಮೆ ನಿರೀಕ್ಷಕರು, ರೇಷ್ಮೆ ಪ್ರದರ್ಶಕ ಅಥವಾ ಸಂಬಂಧಪಟ್ಟ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಯಾರೇ ಇತರ ಸರ್ಕಾರಿ ಅಧಿಕಾರಿಯನ್ನು ಒಳಗೊಳ್ಳುವುದು. 1968ರಲ್ಲಿ ನಿಗದಿ ಪಡಿಸಿದ ದಂಡ ಅತಿ ಕಡಿಮೆಯಾಗಿರುವುದರಿಂದ ಅದನ್ನು ರೂ.50 ರಿಂದ ರೂ.5000ಕ್ಕೆ ಏರಿಸಲಾಗಿದೆ. ಈ ಆದೇಶವನ್ನು ಉಲ್ಲಂಘನೆ ಮಾಡಿದರೆ ರೂ.25000 ದಂಡವನ್ನು ವಿಧಿಸಬೇಕು ಎಂದು ಈ ವಿಧೇಯಕದಲ್ಲಿ ನಮೂದಿಸಲಾಗಿದೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ:

“ಕರ್ನಾಟಕ ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ”ವನ್ನು ಪರ್ಯಾಲೋಚಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ಖಂಡ 2 ರಿಂದ 7 ರವರೆಗೆ

ಸಭಾಪತಿಯವರು:- ಖಂಡ 2 ರಿಂದ 7 ರವರೆಗೆ ಎರಡೂ ಸೇರಿದಂತೆ ಈ ವಿಧೇಯಕದ ಅಂಗವಾಗಿರುತ್ತದೆ.

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ರಿಂದ 7 ರವರೆಗೆ ಎರಡೂ ಸೇರಿದಂತೆ ವಿಧೇಯಕಕ್ಕೆ ಸೇರಿಸಲಾಯಿತು.)

ಖಂಡ 1 ಇತ್ಯಾದಿ

ಸಭಾಪತಿಯವರು:- ಪ್ರಸ್ತಾವ ಏನೆಂದರೆ; “ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಬಿ.ಸಿ.ಪಾಟೀಲ್ (ಕೃಷಿ ಸಚಿವರು):- ಮಾನ್ಯ ಸಭಾಪತಿಯವರೇ, “ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ”ವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ: “ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಕರ್ನಾಟಕ ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ (ತಿದ್ದುಪಡಿ) ವಿಧೇಯಕ”ವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು.

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ವಿಧೇಯಕಕ್ಕೆ ಅನುಮೋದನೆ

ನೀಡಲಾಯಿತು.

ಇ) ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಅರಗ ಜ್ಞಾನೇಂದ್ರ [ಗೃಹ ಸಚಿವರು (ಗುಪ್ತಚರ ಹೊರತುಪಡಿಸಿ)]:- ಮಾನ್ಯ ಸಭಾಪತಿಯವರೇ, “ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ”ವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಅರಗ ಜ್ಞಾನೇಂದ್ರ [ಗೃಹ ಸಚಿವರು (ಗುಪ್ತಚರ ಹೊರತುಪಡಿಸಿ)] :- ಮಾನ್ಯ ಸಭಾಪತಿಯವರೇ, ಯಾವುದೇ ಅಪರಾಧ ಪ್ರಕರಣಗಳಲ್ಲಿ arrest ಆಗಿರುವಂತಹ ವ್ಯಕ್ತಿಯನ್ನು ಪತ್ತೆ ಹಚ್ಚುವುದಕ್ಕಾಗಿ ಬೆರಳಚ್ಚುಗಳನ್ನು ತೆಗೆದುಕೊಂಡು ಅದನ್ನು preserve ಮಾಡುವಂತಹ ವ್ಯವಸ್ಥೆ ಇದುವರೆವಿಗೂ ಕೂಡ ಇತ್ತು. ಈಗ ಅವುಗಳ ಜೊತೆಗೆ ಅಪರಾಧಿಯ ರಕ್ತದ ಮಾದರಿ, ಡಿ.ಎನ್.ಎ. ಮಾದರಿ, ಧ್ವನಿ ಮಾದರಿ ಮತ್ತು ಕಣ್ಣಿನ ಪಾಪೆಯ scan ಮಾದರಿಯನ್ನು ಒಳಗೊಳ್ಳುವುದಕ್ಕಾಗಿ ಈ ಒಂದು amendment ಅನ್ನು ತಂದಿದ್ದೇವೆ. ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ರವರ ಅನುಮತಿಯನ್ನು ಪಡೆದುಕೊಂಡು ಇದೆಲ್ಲವನ್ನು ಪಡೆಯಲಾಗುತ್ತಿತ್ತು. ಈಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ರವರ ಜೊತೆಗೆ ಪೊಲೀಸ್ ಸೂಪರಿಂಟೆಂಡೆಂಟ್ ಅವರಿಗೂ ಅಧಿಕಾರವನ್ನು ಕೊಡಲಾಗುವುದು. ಸಮಯವನ್ನು ಉಳಿಸುವುದಕ್ಕಾಗಿ ಸೂಪರಿಂಟೆಂಡೆಂಟ್ ಅವರಿಂದ ಅನುಮತಿಯನ್ನು ಪಡೆಯುವ ವಿಧೇಯಕ ಇದಾಗಿದೆ.

ಇದರಲ್ಲಿ ಒಂದು ವರ್ಷ ಶಿಕ್ಷೆಗೆ ಒಳಗಾಗುವಂತಹ ಸೆಕ್ಷನ್‌ಗಳು ಇದ್ದಾಗ ಮಾತ್ರ ಈ ಬೆರಳಚ್ಚುಗಳನ್ನು ತೆಗೆಯುತ್ತೇವೆ. ಈಗ ಒಂದು ತಿಂಗಳ ಶಿಕ್ಷೆಯನ್ನು ವಿಧಿಸಬಹುದಾದಂತಹ ಪ್ರಕರಣದಲ್ಲಿಯೂ ಎಲ್ಲಾ ಮಾದರಿಗಳನ್ನು ತೆಗೆಯಲಿಕ್ಕೆ ಅವಕಾಶವನ್ನು ನೀಡಿದೆ. ಕೇಸು ಖುಲಾಸೆಯಾದ 10 ವರ್ಷಗಳ ನಂತರ ಅದನ್ನು dismantle ಮಾಡಲಿಕ್ಕೆ ಅವಕಾಶವನ್ನು ಕೋರಿ ಈ ವಿಧೇಯಕವನ್ನು ಮಂಡಿಸುತ್ತಿದ್ದೇನೆ. ದಯಮಾಡಿ ಇದಕ್ಕೆ ಅನುಮೋದನೆಯನ್ನು ನೀಡಬೇಕೆಂದು ವಿನಂತಿಸುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ:

“ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ”ವನ್ನು ಪರ್ಯಾಲೋಚಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ಖಂಡ 2 ರಿಂದ 5 ರವರೆಗೆ

ಸಭಾಪತಿಯವರು:- ಖಂಡ 2 ರಿಂದ 5 ರವರೆಗೆ ಎರಡೂ ಸೇರಿದಂತೆ ಈ ವಿಧೇಯಕದ ಅಂಗವಾಗಿರುತ್ತದೆ.

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ರಿಂದ 5 ರವರೆಗೆ ಎರಡೂ ಸೇರಿದಂತೆ ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಸಭಾಪತಿಯವರು:- ಪ್ರಸ್ತಾವ ಏನೆಂದರೆ ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ.

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಅರಗ ಜ್ಞಾನೇಂದ್ರ [ಗೃಹ ಸಚಿವರು (ಗುಪ್ತಚರ ಹೊರತುಪಡಿಸಿ):- ಮಾನ್ಯ ಸಭಾಪತಿಯವರೇ, “ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ”ವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ: “ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ಬಂದಿಗಳ ಗುರುತಿಸುವಿಕೆ (ಕರ್ನಾಟಕ ತಿದ್ದುಪಡಿ) ವಿಧೇಯಕ”ವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು.

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು

ಈ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ, 2021

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಅರಗ ಜ್ಞಾನೇಂದ್ರ [ಗೃಹ ಸಚಿವರು (ಗುಪ್ತಚರ ಹೊರತುಪಡಿಸಿ)]:- ಮಾನ್ಯ ಸಭಾಪತಿಯವರೇ, “ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ 2021ರ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ”ವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಅರಗ ಜ್ಞಾನೇಂದ್ರ [ಗೃಹ ಸಚಿವರು (ಗುಪ್ತಚರ ಹೊರತುಪಡಿಸಿ)]:- ಮಾನ್ಯ ಸಭಾಪತಿಯವರೇ, ನ್ಯಾಯಾಲಯದಲ್ಲಿರುವಂತಹ ಎಲ್ಲಾ ಪ್ರಕರಣಗಳಿಗೆ ಖೈದಿಗಳನ್ನು ಮತ್ತು ಸಾಕ್ಷಿಗಳನ್ನು ನ್ಯಾಯಾಲಯದ ಎದುರಿನಲ್ಲಿ ತಂದು ನಿಲ್ಲಿಸಿ ಅವರಿಂದ ಹೇಳಿಕೆಯನ್ನು ಪಡೆಯುವಂತಹ ಪದ್ಧತಿ ಇದುವರೆವಿಗೂ ಇತ್ತು. ಈಗ VC (Video Conference) ಅಂದರೆ audio-video-electronic means ಮೂಲಕ ಜೈಲಿನಲ್ಲಿ, ಬೇರೆ ಬೇರೆ ಸ್ಥಳಗಳಲ್ಲಿ ಪಡೆಯುವಂತಹ ವ್ಯವಸ್ಥೆಯನ್ನು ತರಲಿಕ್ಕಾಗಿ ಈ ವಿಧೇಯಕವನ್ನು ತರಲಾಗಿದೆ. ಇದುವರೆವಿಗೆ Sessions Court ನಲ್ಲಿರಲಿಲ್ಲ. ಈಗ Sessions Court ನಲ್ಲಿ ಕೂಡ ಆ ವ್ಯವಸ್ಥೆಯನ್ನು ತರಲಿಕ್ಕಾಗಿ ಈ ತಿದ್ದುಪಡಿ ವಿಧೇಯಕವನ್ನು ತರುತ್ತಿದ್ದೇವೆ. ಇಂತಹ ಒಂದು ವ್ಯವಸ್ಥೆಯನ್ನು ತರಬೇಕೆಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಅವರಿಂದಲೂ ರಾಜ್ಯ ಸರ್ಕಾರಕ್ಕೆ ಪತ್ರ ಬಂದಿರುತ್ತದೆ. ಆದ್ದರಿಂದ ಈ ಅಧಿನಿಯಮಕ್ಕೆ ಎಲ್ಲಾ ಮಾನ್ಯ ಸದಸ್ಯರು ಅಂಗೀಕಾರವನ್ನು ನೀಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಎಸ್. ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಚಿವರೇ, Accused person ಆಗಲೀ, witness ಆಗಲೀ ನ್ಯಾಯಾಲಯಕ್ಕೆ ಹೋಗದೆ ಅವರಿದ್ದಲ್ಲಿಯೇ evidence record ಮಾಡುವಂತಹ system ಯಾವ ರೀತಿ ಎನ್ನುವ ಬಗ್ಗೆ ಸ್ವಲ್ಪ ಸರಿಯಾದ ವಿವರಣೆಯನ್ನು ನೀಡಿ. ಆರೋಪಿ cell ನಲ್ಲಿಯೇ ಇರುತ್ತಾನೆಯೇ?

ಶ್ರೀ ಅರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಆರೋಪಿ cell ನಲ್ಲಿ ಇರುತ್ತಾನೆ. ಅವರ ವಕೀಲರ ಸಮಕ್ಷಮದಲ್ಲಿ evidence ನ್ನು collect ಮಾಡಲಾಗುತ್ತದೆ.

(...ಮುಂದು)

(821) 20.09.2021, 5.10, KG & AK

(ಸಭಾಪತಿಯವರ ಉಪಸ್ಥಿತಿ)

ಶ್ರೀ ಅರಗ ಜ್ಞಾನೇಂದ್ರ (ಮುಂದು):-

ಅದನ್ನು ಅಲ್ಲಿ collect ಮಾಡಿ ಮತ್ತು FSL (Forensic Science Laboratory) ಯ ತಜ್ಞರುಗಳು witness ಗೆ ಬೇರೆ ಬೇರೆ ಕಡೆಗೆ ಹೋಗಬೇಕಾಗುತ್ತದೆ. ಇದರಿಂದ, ಇವೆಲ್ಲವನ್ನೂ ಹಾಗೂ ಹಣ ಮತ್ತು ಸಮಯವನ್ನು ಉಳಿತಾಯ ಮಾಡುವುದಕ್ಕೆ ಆಗುತ್ತದೆ. ಅಲ್ಲದೇ, court ನಲ್ಲಿರುವಂತಹ ಪ್ರಕರಣಗಳು ಬಹಳ ತ್ವರಿತಗತಿಯಿಂದ ವಿಲೇವಾರಿಯಾಗುವುದಕ್ಕೆ ಸಹಾಯವಾಗುತ್ತದೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“2021ರ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು

ಖಂಡ 2**ಸಭಾಪತಿಯವರು:-**

ಖಂಡ 2 ಈ ವಿಧೇಯಕದ ಅಂಗವಾಗಿರುತ್ತದೆ.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು**(ಖಂಡ 2)ನ್ನು ವಿಧೇಯಕಕ್ಕೆ ಸೇರಿಸಲಾಯಿತು)****ಖಂಡ-1 ಇತ್ಯಾದಿ****ಸಭಾಪತಿಯವರು:-** ಪ್ರಸ್ತಾವ ಏನೆಂದರೆ,

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವನೆ ಅಂಗೀಕಾರ

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, “2021 ರ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“2021 ರ ದಂಡ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು

ಪ್ರಸ್ತಾವನೆ ಅಂಗೀಕರಿಸಲ್ಪಟ್ಟಿತು ಹಾಗೂ ಮಸೂದೆಗೆ ಒಪ್ಪಿಗೆ ನೀಡಲಾಯಿತು

ಉ) ಕರ್ನಾಟಕ ಬಂದಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021

ಪರ್ಯಾಲೋಚನಾ ಪ್ರಸ್ತಾವನೆ

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, “2021ರ ಕರ್ನಾಟಕ ಬಂದಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವನೆಯನ್ನು ಮಂಡಿಸಲಾಯಿತು

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ನಮ್ಮ ರಾಜ್ಯದಲ್ಲಿ ಅನೇಕ ಬಂದಿಖಾನೆಗಳಿವೆ. ಇದು ತಮ್ಮೆಲ್ಲರಿಗೂ ಗೊತ್ತಿದೆ. ಜಮೀನುಗಳಿವೆ, ಬಂದಿಗಳಿದ್ದಾರೆ. ಅದರೊಳಗೆ ಕೈಗಾರಿಕೆಗಳೂ ಸಹ ಕೆಲಸ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅಲ್ಲಿರುವಂತಹ ಬಂದಿಗಳು idle ಆಗಿ ಇರಬಾರದು, jail ನಲ್ಲಿರುವಂತಹ ಮಾನವ ಸಂಪನ್ಮೂಲವನ್ನು ರಾಷ್ಟ್ರೀಯ ಸಂಪತ್ತಾಗಿ ಪರಿವರ್ತನೆ ಮಾಡಬೇಕು. ಬಂದಿಗಳ ಕೈಗೆ ಕೆಲಸ ಕೊಡಬೇಕು. ಉತ್ಪನ್ನಗಳು ಹೆಚ್ಚಿಗೆ ಆಗಬೇಕು. ಈಗಾಗಲೇ ಬಂದಿಗಳಿಗೆ ಕೆಲಸ ಕೊಟ್ಟಿದೆ, ಆದರೆ, ಅದಕ್ಕೆ ಅವರಿಗೆ ಸ್ವಲ್ಪ ವೇತನವನ್ನು ಕೊಡಲಾಗುತ್ತಿದೆ. ಬಂದಿಗಳಿಗೆ ಬಹಳ ಕಡಿಮೆ

ಸಂಬಳವನ್ನು ಕೊಡಲಾಗುತ್ತಿದೆ ಎಂದು ಬಹಳ ಜನರ ಒತ್ತಡ ಇದೆ. ಹಾಗಾಗಿ, ಬಂದಿಗಳು ಹೊರಗಡೆ ಬರುವಂತಹ ಸಂದರ್ಭದಲ್ಲಿ ಅವರ ಬಳಿ ಸ್ವಲ್ಪ ಹಣ ಇರಬೇಕು. ಅವರು ಆ ಹಣದಿಂದ ಒಳ್ಳೆಯ ಜೀವನ ಮಾಡಬೇಕು ಮತ್ತು ಅವರು ಹಳೆಯ ಕೃತ್ಯಗಳನ್ನು ಮರೆಯಬೇಕು. ಅವರು ಗೌರವದ ಬದುಕಿಗೆ ಬೇಕಾದಷ್ಟು ಹಣವನ್ನು ಸಹ ಸಂಗ್ರಹ ಮಾಡಿಕೊಂಡು ಹೊರಗಡೆ ಬರಬೇಕು ಎನ್ನುವಂತಹ ದೃಷ್ಟಿಯಲ್ಲಿ “ಕರ್ನಾಟಕ ಬಂದಿಖಾನೆ ಮಂಡಳಿ”ಯನ್ನು ರಚನೆ ಮಾಡಬೇಕೆಂದು ಈ ವಿಧೇಯಕವನ್ನು ತರಲಾಗಿದೆ.

ಮಾನ್ಯ ಸಭಾಪತಿಯವರೇ, ಈ ಮಂಡಳಿಯಲ್ಲಿ ಕಾರಗೃಹ ಮತ್ತು ಸುಧಾರಣೆ ಸೇವೆಯ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿರುತ್ತಾರೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಗೃಹ ಇಲಾಖೆ, ಇವರು ಉಪಾಧ್ಯಕ್ಷರಾಗಿರುತ್ತಾರೆ. ಅದರಲ್ಲಿ Ex-officio Member ಗಳಾಗಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ; ಪೊಲೀಸ್ ಮಹಾ ನಿರ್ದೇಶಕರು, ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ, ಪೊಲೀಸ್ ಇಲಾಖೆ; ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಅಥವಾ ಸರ್ಕಾರದ ಕಾರ್ಯದರ್ಶಿಗಳು, PCAS (Prisons, Crimes and Auxiliary Services), ಗೃಹ ಇಲಾಖೆ; ಆಯುಕ್ತರು, ಕೈಗಾರಿಕಾ ಇಲಾಖೆ; ಆಯುಕ್ತರು, ಆರೋಗ್ಯ ಇಲಾಖೆ; ನಿರ್ದೇಶಕರು, ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಇಲಾಖೆ; ನಿರ್ದೇಶಕರು, ಕೃಷಿ ಇಲಾಖೆ; ನಿರ್ದೇಶಕರು, ತೋಟಗಾರಿಕೆ ಇಲಾಖೆ; ನಿರ್ದೇಶಕರು, ಪಶುಸಂಗೋಪನೆ ಇಲಾಖೆ; ಪೊಲೀಸ್ ಮಹಾ ನಿರ್ದೇಶಕರು, ಕಾರಗೃಹ ಮತ್ತು ಸುಧಾರಣೆ ಸೇವೆ, ಇವರಿಷ್ಟು ಜನರು ಸದಸ್ಯರಾಗಿರುವಂತಹ ಒಂದು ಮಂಡಳಿಯಾಗಿರುತ್ತದೆ.

ಮಾನ್ಯ ಸಭಾಪತಿಯವರೇ, ಈ ವಿಧೇಯಕವನ್ನು ಮಾನ್ಯ ಸದಸ್ಯರೆಲ್ಲರೂ ಓದಿರಬಹುದು. ಇದರಲ್ಲಿ ಅನೇಕ ನಿಯಮಾವಳಿಗಳು ಇವೆ. ಅಲ್ಲಿರುವಂತಹ ಜಮೀನನ್ನು ಸರಿಯಾದಂತಹ ರೀತಿಯಲ್ಲಿ ಉಪಯೋಗಿಸಬೇಕು. ಅದಕ್ಕೆ ಅಗತ್ಯವಿದ್ದರೆ, machinery ಗಳನ್ನು purchase ಮಾಡಬೇಕಾಗುತ್ತದೆ. ಅಲ್ಲಿ ಚಿಕ್ಕ ಚಿಕ್ಕ industry ಗಳಿವೆ. ಅವುಗಳನ್ನು ದೊಡ್ಡ industry ಗಳನ್ನಾಗಿ ಪರಿವರ್ತನೆ ಮಾಡಿ, ಇವುಗಳಿಗೆ ಬೇರೆ industry ಗಳನ್ನು tag ಮಾಡಿಕೊಂಡು marketing ಅನ್ನು ಅವರೇ ಮಾಡುವ ರೀತಿಯಲ್ಲಿ ಮಾಡಲಾಗುವುದು. ಒಟ್ಟಾರೆಯಾಗಿ, ಸಮಗ್ರವಾದಂತಹ ಅಭಿವೃದ್ಧಿಯಾಗುವಂತೆ ಮಾಡಲಾಗುವುದು. ಈಗಾಗಲೇ ಇಂತಹ ಕಾರ್ಯಕ್ರಮಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ತಂದಿದ್ದಾರೆ. ಉದಾಹರಣೆಗೆ, ಹರಿಯಾಣ ರಾಜ್ಯದಲ್ಲಿ ಒಂದು ವರ್ಷಕ್ಕೆ 750 ಕೋಟಿ ರೂಪಾಯಿಗಳ ಉತ್ಪತ್ತಿ jail ನಿಂದ ಬರುತ್ತಿದೆ. ಆ ರೀತಿಯಲ್ಲಿ ಪರಿವರ್ತನೆ ಮಾಡಲಾಗುವುದು. Jail ಸಹ ಒಂದು ಆದಾಯದ ಮೂಲ. ಆದಾಯದ ಮೂಲ ಎಂದರೆ, ಇದು ಸರ್ಕಾರಕ್ಕೆ ಅಲ್ಲ. ಅಲ್ಲಿ ಇರುವಂತಹ

ಖೈದಿಗಳ ಸುಧಾರಣೆಗೆ, ಆರೋಗ್ಯ, ಆಹಾರ ಪದ್ಧತಿಯನ್ನು ಇನ್ನಷ್ಟು improve ಮಾಡುವುದಕ್ಕೆ ಸಹಾಯವಾಗುತ್ತದೆ. ಯಾವುದೋ ಒಂದು ಸಂದರ್ಭದಲ್ಲಿ criminal ಗಳಾಗಿ ಒಳಗೆ ಹೋಗುತ್ತಾರೆ. ಹೊರಗಡೆಗೆ ಬರುವಂತಹ ಸಂದರ್ಭದಲ್ಲಿ ಉತ್ತಮ ನಾಗರಿಕರಾಗಿ ಬರಬೇಕು ಎನ್ನುವಂತಹ ದೊಡ್ಡ ಆಶಯದೊಂದಿಗೆ ಈ bill ಅನ್ನು ತಂದಿದ್ದೇವೆ. ಹಾಗಾಗಿ, ಈ ಮಂಡಳಿಯನ್ನು ರಚನೆ ಮಾಡುವುದಕ್ಕೆ ಒಪ್ಪಿಗೆಯನ್ನು ಕೊಡಬೇಕೆಂದು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪ್ರತಿಯವರೇ, ಮಾನ್ಯ ಸಚಿವರು ಕರ್ನಾಟಕ ಬಂದಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ 2021 ಅನ್ನು ಮಂಡನೆ ಮಾಡಿದ್ದಾರೆ. ಇದು ಬಹಳ ಒಳ್ಳೆಯ ವಿಧೇಯಕ. ನಾನು ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಬಹಳಷ್ಟು ಸಂದರ್ಭಗಳಲ್ಲಿ ಅಪರಾಧಗಳು ಉದ್ದೇಶ ಪೂರ್ವಕವಾಗಿ ಆಗುವುದಿಲ್ಲ. ಆಕಸ್ಮಿಕವಾಗಿ, ಸಂದರ್ಭಗಳ ಒತ್ತಡಗಳಿಂದಾಗಿ ಹಾಗೂ ಇತ್ಯಾದಿ ಕಾರಣಕ್ಕಾಗಿ ಆಗುತ್ತವೆ. ಆ ಕಾರಣಕ್ಕಾಗಿ ಬಹಳಷ್ಟು ಜನರು ಬಂದಿಖಾನೆಗೆ ಹೋಗುತ್ತಾರೆ. ನಾನೀಗಷ್ಟೇ ಮಾಹಿತಿಯನ್ನು ನೋಡುತ್ತಿದ್ದಾಗ ಗಮನಿಸಿದ ಅಂಶವೆಂದರೆ, ನಮ್ಮಲ್ಲಿ crime graph ಮೇಲಕ್ಕೆ ಹೋಗುತ್ತಿದ್ದೆಯೇ ಹೊರತು ಕೆಳಗೆ ಇಳಿಯುತ್ತಿಲ್ಲ. Covid ಸಂದರ್ಭವನ್ನು ಹೊರತುಪಡಿಸಿದರೆ, ಅಪರಾಧಿಗಳ ಸಂಖ್ಯೆ ದಿನದಿಂದ ದಿನಕ್ಕೆ ಮೇಲಕ್ಕೆ ಹೋಗುತ್ತಿದೆ. ಈಗ Covid ಮುಗಿದ ನಂತರ ಯಾವ ದಿನಪತ್ರಿಕೆಗಳನ್ನು ನೋಡಿದರೂ ಸಹ, ಯಾವುದೇ TV ಅನ್ನು on ಮಾಡಿದರೂ ಸಹ ಅಲ್ಲಿ rape; ಇಲ್ಲಿ rape. ಇಲ್ಲಿ murder, ಅಲ್ಲಿ murder ಹಾಗೂ ಅಲ್ಲಿ suicide ಇಲ್ಲಿ suicide ಇದನ್ನೇ ನೋಡುತ್ತಿದ್ದೇವೆ. Covid ಕಡಿಮೆಯಾದ ಮೇಲೆ ಇವು ಹೆಚ್ಚಾಗಿವೆ. ಅಂದರೆ, ಅಪರಾಧ ಮತ್ತು ಅಪರಾಧಿಗಳ ನಿರಂತರ ಪ್ರಕ್ರಿಯೆ ನಡುವೆ ಬಹಳ ದೊಡ್ಡ ಸಂಖ್ಯೆಯಲ್ಲಿ ಬಂದಿಗಳಾಗುತ್ತಿದ್ದಾರೆ. ಈ ಬಂದಿಗಳಾಗುವವರ ಬಗೆಗೆ ನಾನು ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿದ್ದಾಗ, ಮಂಡ್ಯ ಜಿಲ್ಲಾ ಬಂದಿಖಾನೆಯಲ್ಲಿ ಅವರಿಗೆ ಏನಾದರೂ ಮಾಡಿ ಒಂದು ಜಾಗೃತಿ ಮೂಡಿಸಬೇಕೆಂದು ಪ್ರತಿಶನಿವಾರ ಒಂದು ವಿಶಿಷ್ಟವಾದ ಕಾರ್ಯಕ್ರಮವನ್ನು ರೂಪಿಸಿದ್ದೆವು. ಆ ಕಾರ್ಯಕ್ರಮಕ್ಕೆ ಅವರೆಲ್ಲರೂ ಬಂದು ಯಾರೋ ಮಾಡಿದಂತಹ ತಪ್ಪಿಗೆ ನಾನು ಬಲಿಯಾದೆ, ಯಾವುದೋ ಒಂದು ಸಂದರ್ಭಕ್ಕೆ ಒಳಗಾಗದೆ, ಉದ್ದೇಶ ಪೂರ್ವಕವಾಗಿ ಅಪರಾಧ ಮಾಡಬೇಕೆಂದು ಮಾಡಿಲ್ಲವೆಂದು ಅವರ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಈ bill ಏಕೆ ಅತ್ಯುತ್ತಮ ಮತ್ತು ಪ್ರಯೋಜನವಾಗಿದೆ ಎಂದರೆ, ಮನುಷ್ಯನ ಮನಸ್ಸನ್ನು “An idle mind is a devils workshop” ಎಂದು ಕರೆಯುತ್ತೇವೆ. ಮನುಷ್ಯನ ಮನಸ್ಸು ಸುಮ್ಮನಿದ್ದರೆ, ಅದು ದೆವ್ವಗಳ

ಕಾರ್ಯಾಗಾರವಾಗುತ್ತದೆ ಎಂದು ಹೇಳುತ್ತೇವೆ. ನಾವು ಒಬ್ಬ ಮನುಷ್ಯನ ಶಕ್ತಿಗೆ ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ. ಪ್ರತಿಯೊಬ್ಬ ಮನುಷ್ಯನಲ್ಲಿಯೂ ಆಗಾಧವಾದ ಶಕ್ತಿ ಇರುತ್ತದೆ. ಹಾಗಾಗಿ, ಒಬ್ಬ ಮನುಷ್ಯ ಯಾವುದೋ ಒಂದು ಕಾರಣಕ್ಕೆ ಅಪರಾಧಿಯಾಗಿ ಇರುತ್ತಾನೆ. ಅವರು ಯಾವಾಗಲೂ ಅದೇ ನಿರಂತರವಾದ ಯೋಚನೆಯಲ್ಲಿ ಇರಬಾರದು. ಅದಕ್ಕಾಗಿ ಅವರು ಪರಿತಪಿಸುವಂತಹ ಸಂದರ್ಭ ನಿರ್ಮಾಣವಾಗಬಾರದು. ಒಂದು ಕಡೆ ಮಾನವ ಶಕ್ತಿಯ ಸದ್ಯಕ್ಕೇ, ಮತ್ತೊಂದು ಕಡೆ ಈ ಮಾನಸಿಕ ಆಘಾತದಿಂದ ದೂರ ಮಾಡುವಂಥದ್ದು, ಇನ್ನೊಂದು ಕಡೆ ಇದ್ದಲ್ಲಿಯೇ ಮಾನವನ ಶಕ್ತಿಯ ಪ್ರಯೋಜನದಿಂದ ಉತ್ಪತ್ತಿಯನ್ನು ಹೆಚ್ಚಿಸಿ ಆ ಮೂಲಕ ರಾಷ್ಟ್ರೀಯ ವರಮಾನವನ್ನು ಹೆಚ್ಚು ಮಾಡುವಂಥದ್ದು ಆಗುತ್ತದೆ.

ಮಾನ್ಯ ಸಭಾಪತಿಯವರೇ, ಮಂಡ್ಯ ಬಂದಿಖಾನೆಯನ್ನು shift ಮಾಡಬೇಕು. ಏಕೆಂದರೆ, ಆ ಬಂದಿಖಾನೆ ಬಹಳ ಚಿಕ್ಕದು. ಅದು city ಒಳಗಿಡೆ. ಖೈದಿಗಳನ್ನು jail ಗೆ ಕಳುಹಿಸಿದರೂ ಸಹ, ಅವರು jail ನಲ್ಲಿದ್ದೇವೆಂದು ಅಂದುಕೊಳ್ಳುವುದಿಲ್ಲ. ಅಲ್ಲಿ ಬಹಳ ಚೆನ್ನಾಗಿ ತರಕಾರಿ ಬೆಳೆಯುತ್ತಿದ್ದಾರೆ. ಅಲ್ಲಿನ ಸೊಪ್ಪು ಮತ್ತು ತರಕಾರಿಗೆ ಬಹಳ ಬೇಡಿಕೆ ಇದೆ. ನಮ್ಮ ಜನರು ಅಲ್ಲಿಗೆ ಹೋಗಿ ತರಕಾರಿ ಖರೀದಿಸಲು ಸಾಲಾಗಿ ನಿಂತುಕೊಳ್ಳುತ್ತಾರೆ. ಅಲ್ಲಿನ ಜನರಿಗೆ ಅಲ್ಲಿನ ತರಕಾರಿ ಮತ್ತು ಸೊಪ್ಪನ್ನು ತೆಗೆದುಕೊಂಡರೆ ಸಮಾಧಾನ.

(ಮುಂದು..)

(822) 20-09-2021 (5.20) ಎಂ.ವಿ.ಆರ್.ಎನ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಮುಂದು...):-

ಅಲ್ಲಿ ಒಂದು ರೀತಿಯ ಸಾವಯವ ತರಕಾರಿಗಳನ್ನು ಬೆಳೆಯುತ್ತಾರೆ. ನೀವು ವಿಶಾಲವಾದ ಜಾಗದಲ್ಲಿ ಬಂದಿಖಾನೆಗಳನ್ನು ಮಾಡಿ. ನಾನು ಮಾನ್ಯ ಗೃಹ ಸಚಿವರ ಆಶಯಗಳನ್ನು ನೋಡಿದ್ದೇನೆ. ಅದು ಬಹಳ ಚೆನ್ನಾಗಿದೆ. ಖೈದಿಗಳಿಗೆ ಕಂಪ್ಯೂಟರ್ ಜ್ಞಾನವಿದ್ದರೆ ಅವರು ಕಂಪ್ಯೂಟರ್ ಕೆಲಸವನ್ನು ಮಾಡಬಹುದು. ಗಣಕಯಂತ್ರಗಳು, ವಾಹನಗಳು, ಭದ್ರತೆ, ಪರಿಕರಗಳು, ವಿಡಿಯೋ ಕಾನ್ಫರೆನ್ಸ್ ಮತ್ತು ತೋಟಗಾರಿಕೆ ಎಲ್ಲವನ್ನು ಸಹ ಹೇಳಿದ್ದಾರೆ. ಅವರಿಗೆ ಕೌಶಲ್ಯ ತರಬೇತಿಯನ್ನು ಕೊಟ್ಟು, ಕೃಷಿ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನು ಸಾಕಾಣಿಕೆ, ತೋಟಗಾರಿಕೆ, ಹೀಗೆ ವಾಣಿಜ್ಯ ಕೈಗಾರಿಕೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಅವನು ಕರ್ತವ್ಯವನ್ನು ನಿರ್ವಹಣೆ ಮಾಡುವುದಕ್ಕೆ, ಉತ್ಪನ್ನವನ್ನು ತಯಾರು ಮಾಡುವುದಕ್ಕೆ ಅವಕಾಶ ಮಾಡಿಕೊಡುವಂತಹ ಬಹುದೊಡ್ಡ ವಿಸ್ತಾರವಾದಂತಹ ಒಂದು ಬಂದಿಖಾನೆಯ

ಹೊಸ ಪರಿಕಲ್ಪನೆಯನ್ನು ಇಟ್ಟುಕೊಂಡು ಅವರು ಈ ಮಂಡಳಿಯನ್ನು ಮಾಡುತ್ತಿದ್ದಾರೆ. ಬಹುಶಃ ದುಡಿಮೆ ಮಾಡುವವರಿಗೆ ಈ ಎಲ್ಲಾ ಕೆಲಸವನ್ನು ಕೊಡುವುದಾದರೆ, ಅವರು ಎಲ್ಲವನ್ನು ಮರೆತು ಖಂಡಿತವಾಗಿ ದುಡಿಮೆ ಮಾಡುತ್ತಾರೆ. ಅವರು ಮನೆಗೆ ವಾಪಸ್ಸು ಹೋಗುವಾಗ ಆದಾಯವನ್ನು ಸಹ ತೆಗೆದುಕೊಂಡು ಹೋಗುತ್ತಾರೆ. ಇವತ್ತಿನ ದಿವಸ ಬಂದೀಖಾನೆಗಳಲ್ಲಿ ಏನಾಗಿದೆ ಎಂದರೆ, ಅವು ಇನ್ನೂ ಅಪರಾಧ ವಿಸ್ತರಣೆಯ ಕೇಂದ್ರಗಳಾಗಿವೆ. ಏಕೆಂದರೆ, ಅವರಿಗೆ ನಾವು ಈ ತರಹದ ಕೆಲಸಗಳನ್ನು ಕೊಡುತ್ತಿಲ್ಲ. ಅದಕ್ಕೆ ಅವರು ಸುಮ್ಮನೆ ಇರುವುದಕ್ಕೆ ಆಗುವುದಿಲ್ಲ. ನಮ್ಮ ಊರು ಕಡೆ ಹೇಳುತ್ತಾರೆ, ಅವನು ಜೈಲಿನಲ್ಲಿ ಇದ್ದುಕೊಂಡೆ ಮತ್ತೊಂದು ಮರ್ಡರ್ ಮಾಡಿಸಿಬಿಟ್ಟೆ ಎಂದು. ಏಕೆಂದರೆ, ಅವನಿಗೆ ಅಲ್ಲಿ ಮಾಡುವುದಕ್ಕೆ ಏನೂ ಕೆಲಸವಿರುವುದಿಲ್ಲ. ಮತ್ತೆ ಅವನು ಜೈಲಿನಲ್ಲಿ ಇದ್ದುಕೊಂಡೆ ಎಲ್ಲವನ್ನು ಸಹ ನಿಯಂತ್ರಿಸುತ್ತಾನೆ. ಎಲ್ಲವೂ ಸಹ ಅವನ ಕಣ್ಣಿಂಚಿನಲ್ಲಿ ಮತ್ತು ಕೂಗುಗಳತೆಯಲ್ಲೇ ಆಗುತ್ತದೆ. ಅವನು ಬೇರೆಯವರು ಏನಾದರೂ ಒಳ್ಳೆಯ ಊಟ ತರುತ್ತಾರೆಯೇ ಎಂದು ಕಾಯುತ್ತಿರುತ್ತಾನೆ. ಅವನಿಗೆ ಸಂಪಾದನೆಗೆ ದಾರಿ ಇರುವುದಿಲ್ಲ. ಯಾರಾದರೂ ಬೇರೆಯವರು ಹಣ ತಂದುಕೊಡುತ್ತಾರೆಯೇ ಎಂದು ಕಾಯುತ್ತಿರುತ್ತಾನೆ. ಮತ್ತೆ ಬೇರೆಯವರಿಂದ ಇನ್ನೇನಾದರೂ ಪ್ರಯೋಜನಗಳನ್ನು ಸಿಗುತ್ತವೆಯೇ ಎಂದು ಕಾಯುತ್ತಿರುತ್ತಾನೆ. ಈಗ ಈ ವ್ಯವಸ್ಥೆಯನ್ನು ಜಾರಿಗೆ ತಂದರೆ, ಅವನು ಯಾರ ಮೇಲೂ ಅವಲಂಬಿತನಾಗುವುದಿಲ್ಲ. ಅವನೇ ಉತ್ಪತ್ತಿ ಮಾಡಿ, ಸಂಪಾದನೆ ಮಾಡಿಕೊಳ್ಳುತ್ತಾನೆ. ಅದು ಅವರವರ ಕೌಶಲ್ಯ. ಬಹಳ ಜನ ನಮ್ಮ ಶಿಕ್ಷಣ ಇಲಾಖೆಯಿಂದ ಅಪರಾಧಿಗಳಿಗೆ ಶಿಕ್ಷಕರಾಗಿ ಹೋದಾಗ, ಆ ಜೈಲಿನಲ್ಲೇ ಇರುವವರು ಅಕ್ಷರ ಕಲಿಸಿರುವುದನ್ನು ಕೇಳಿದ್ದೇನೆ. ಅವರನ್ನು ವಿದ್ಯಾವಂತರನ್ನಾಗಿ ಮಾಡುವುದನ್ನು ಕೇಳಿದ್ದೇನೆ. ಅಲ್ಲಿ ಪೇಪರ್ ಓದುವುದಕ್ಕೆ ಬಾರದೇ ಇರುವಂತಹವರಿಗೆ ಪೇಪರ್ ಓದುವುದನ್ನು ಕಲಿಸಿದ್ದಾರೆ. ಸಹಿ ಮಾಡುವುದಕ್ಕೆ ಬಾರದೇ ಇರುವಂತಹವರಿಗೆ ಸಹಿ ಮಾಡುವುದನ್ನು ಕಲಿಸಿದ್ದಾರೆ. ಅಲ್ಲಿಗೆ ಯಾರೋ ಒಬ್ಬ ಅಕ್ಷರ ಕಲಿತ ಶಿಕ್ಷಕ ಅಪರಾಧಿಯಾಗಿ ಹೋಗಿರುತ್ತಾನೆ. ಅವನು ಅನಕ್ಷರಸ್ಥನಿಗೆ ಎಲ್ಲವನ್ನು ಕಲಿಸಿ, ಅವನಿಗೆ ತಿಳುವಳಿಕೆ ನೀಡಿರುತ್ತಾನೆ.

ಶ್ರೀ ಎನ್.ರವಿಕುಮಾರ್:- ಮಾನ್ಯ ಸಭಾಪತಿಯವರೇ, ಅಲ್ಲಿ ಕೆಲವರು ಪುಸ್ತಕಗಳನ್ನು ಸಹ ಬರೆದಿದ್ದಾರೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಹೌದು, ಅಲ್ಲಿ ಕೆಲವರು ಪುಸ್ತಕಗಳನ್ನು ಸಹ ಬರೆದಿದ್ದಾರೆ. ಹಾಗಾಗಿ, ಜೈಲಿನ ಬಂದೀಖಾನೆಯಲ್ಲಿ ಬದಲಾದ ಮನಸ್ಥಿತಿಗೆ ಬಂದಂತಹವರು ಇದ್ದಾರೆ. ಮಾನ್ಯ

ಗೃಹಸಚಿವರು ಈ ರೀತಿಯ ಒಟ್ಟು ಆಶಯಗಳನ್ನು ಇಟ್ಟುಕೊಂಡು, ಹೊಸ ಜಗತ್ತನ್ನು ಬಂದೀಖಾನೆಗೆ ಕೊಡುವುದಾದರೆ, ಅದು ಅತ್ಯಂತ ಆತ್ಮೀಯವಾಗಿ ಸ್ವಾಗತ ಬಯಸುವಂತಹ ವಿಧೇಯಕ ಎಂದು ಹೇಳುವುದಕ್ಕೆ ಬಯಸುತ್ತೇನೆ. ಆದರೆ, ಈಗಿರುವಂತಹ ಬಂದೀಖಾನೆ ವ್ಯವಸ್ಥೆಗಳಲ್ಲಿ ಇದು ಆಗುವುದಿಲ್ಲ. ಈಗ ಬಂದೀಖಾನೆಗಳನ್ನು ಒಂದು ಅಥವಾ ಎರಡು ಎಕರೆಯಲ್ಲಿ ಮಾಡಿರುವುದರಿಂದ, ಅವನು ಮಲಗಿದವನ ಮೇಲೆಯೇ ಹೋಗಿ ಮಲಗಬೇಕು ಎನ್ನುವ ಸ್ಥಿತಿ ಇದೆ. ಅದಕ್ಕೆ ಜೈಲಿನಲ್ಲಿ ಜಾಗವಿಲ್ಲ. ಅದಕ್ಕೆ ಬೇರೆ ಜೈಲಿನಲ್ಲಿ ಜಾಗ ನೋಡಿ ಎಂದು ಹೇಳುತ್ತಾರೆ. ಇದಕ್ಕೆ ಬಹಳ ವಿಸ್ತಾರವಾದ ಹಾಗೂ ವಿಶಾಲವಾದ ಬಂದೀಖಾನೆಗಳು ಬೇಕಾಗುತ್ತದೆ. ಏಕೆಂದರೆ, ಮಾನ್ಯ ಸಚಿವರ ಪರಿಕಲ್ಪನೆ ಕೋಳಿ, ಕುರಿ ಮತ್ತು ಮೀನು ಸಾಕಾಣಿಕೆ ಮಾಡಬೇಕು ಎನ್ನುವುದು. ಅವನು ಏನಾದರೂ technical hand ಆದರೆ ಅವನ ಕೈಯಲ್ಲಿ ಕಂಪ್ಯೂಟರ್ ಕೆಲಸ ಮತ್ತು ಇಂಡಸ್ಟ್ರಿ ಕೆಲಸ, ಮರಗೆಲಸ ಇವುಗಳೆಲ್ಲವನ್ನು ಸಹ ಮಾಡಿಸಬೇಕು ಎನ್ನುತ್ತಾರೆ. ಬಹಳ ವೈವಿಧ್ಯಮಯವಾದಂತಹ ಪರಿಕಲ್ಪನೆಯನ್ನು ಇಟ್ಟುಕೊಂಡು ಈ ಬಂದೀಖಾನೆಯ ವಿಧೇಯಕವನ್ನು ತಂದಿದ್ದಾರೆ. ಇದನ್ನು ಅವರು ನಿಜವಾಗಿಯೂ ಜಾರಿಗೆ ತರುವುದಾದರೆ, ಅವರ ಈ ಪರಿಕಲ್ಪನೆಗೆ ಹೊಸ ಬಂದೀಖಾನೆಗಳನ್ನು ನಿರ್ಮಾಣ ಮಾಡಲಿ. ಆ ಎಲ್ಲಾ ದುಡಿಯುವ ಕೈಗಳಿಗೆ ಕೆಲಸ ಕೊಟ್ಟರೆ, ಅವರು ನಿಜಕ್ಕೂ ಮಾನವರಾಗುತ್ತಾರೆ ಮತ್ತು ಮನುಷ್ಯರಾಗಿ ಬದಲಾಗುತ್ತಾರೆ. ಅವರಿಂದ ಒಂದು ಒಳ್ಳೆಯ ಉತ್ಪತ್ತಿಯನ್ನು ನಿರೀಕ್ಷೆ ಮಾಡಬಹುದು. ಬಹುಶಃ ಈ ಬಂದೀಖಾನೆಗಳ ಮೂಲಕ ಹೊಸ ಬದಲಾವಣೆಗೆ ನಾಂದಿ ಹಾಡಿದಂತೆ ಆಗುತ್ತದೆ. ಈ ವಿಧೇಯಕವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಆದರೆ, ವಿಧೇಯಕವನ್ನು ತರುವುದು ಮಾತ್ರವಲ್ಲ, ಇದನ್ನು ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು. ಬಹಳ ಜನರು ಬಹಳ ಕಾನೂನುಗಳನ್ನು ಮಾಡಿದ್ದಾರೆ. ಆದರೆ, ಆ ಕಾನೂನುಗಳು ಜಾರಿಗೆ ಬರಬೇಕಲ್ಲವೇ? ಅವರ ಈ ಪರಿಕಲ್ಪನೆಯನ್ನು ಬಂದೀಖಾನೆ ಅಭಿವೃದ್ಧಿ ಮಂಡಳಿ ಆ ಎಲ್ಲಾ ಕನಸುಗಳನ್ನು ಹೊತ್ತು ಅದನ್ನು ಸಾಕಾರ ಮಾಡಬೇಕಲ್ಲವೇ? ಅದನ್ನು ಸಾಕಾರ ಮಾಡುವ ದಿಶೆಯಲ್ಲಿ ದೃಢ ಹೆಜ್ಜೆಗಳನ್ನು ಇಡಲಿ ಎಂದು ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತಾ, ಸದರಿ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ.

ಡಾ||ತೇಜಸ್ವಿನಿಗೌಡ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾತನಾಡಲು ಅವಕಾಶ ನೀಡಿದ್ದಕ್ಕೆ ತಮಗೆ ಧನ್ಯವಾದಗಳು. ಮಾನ್ಯ ಗೃಹಸಚಿವರು ತಂದಿರುವಂತಹ ಅತ್ಯಂತ ಮಹತ್ವವಾದಂತಹ 'ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021' ಅನ್ನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ.

ಟೆಕ್ನಾಲಜಿ ಅತ್ಯಂತ ಜಾಸ್ತಿಯಾಗಿರುವಂತಹ ಇವತ್ತಿನ ಸಂದರ್ಭದಲ್ಲಿ, ವಿಶೇಷವಾಗಿ ಯುವ ಜನತೆ ಮತ್ತು ಮಹಿಳೆಯರಿಗೆ ಈ ಟೆಕ್ನಾಲಜಿಯನ್ನು handle ಮಾಡುವುದಕ್ಕೆ ಗೊತ್ತಾಗದೆ, ಅನೇಕ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧದಲ್ಲಿ ಭಾಗವಹಿಸುತ್ತಿದ್ದಾರೆ. ಅದಕ್ಕೆ ಅಪರಾಧಿಗಳ ಸಂಖ್ಯೆ ನೋಡಿದರೆ ಗೊತ್ತಾಗುತ್ತದೆ. ನಾವು ಏನು ಇದರ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದೇವೆ, ಈ ವಿಧಾನ ಸೌಧವನ್ನು ನಮ್ಮ ಪೂರ್ವಜರು, ವಂದನೀಯರು ಆದಂತಹ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದಂತಹ ಸಂದರ್ಭದಲ್ಲಿ ಕಟ್ಟಿಸಿದಂತಹ ಅವರ ದೂರದೃಷ್ಟಿ ಹೇಗಿತ್ತು ಎಂದರೆ, ಈ ಹಿಂದೆ ಮಹಾರಾಣಿ ಕಾಲೇಜ್‌ನ ಎದುರುಗಡೆ ಹಳೆ ಜೈಲು ಇತ್ತು. ಅಲ್ಲಿನ ಖೈದಿಗಳ ಶ್ರಮದಾನವನ್ನು ಇದನ್ನು ಕಟ್ಟಿಸುವುದಕ್ಕೆ ಉಪಯೋಗಿಸಿಕೊಂಡು, ರಾಜ್ಯದ ಬೊಕ್ಕಸಕ್ಕೆ ಹೊರೆಯನ್ನು ಹೇಗೆ ತಪ್ಪಿಸಬೇಕು ಎಂದು ನಮ್ಮ ಹಿರಿಯರು ಯೋಚಿಸುತ್ತಿದ್ದರು. ಇದರಿಂದ ನಾವು ಏನನ್ನು ಕಲಿಯಬೇಕು ಎನ್ನುವುದಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆ. ಅವರು ಅದನ್ನು ಬಳಸಿಕೊಂಡಿದ್ದಾರೆ. ನಾನು ಈ ಮಾಹಿತಿಯನ್ನು ಇಲಾಖೆಯ ಉನ್ನತ ಅಧಿಕಾರಿಗಳಿಂದ ಪಡೆದುಕೊಂಡಿದ್ದೇನೆ. ಈ ವಿಧೇಯಕದ ಮುಖ್ಯ ಉದ್ದೇಶಗಳಲ್ಲಿ, ಜೈಲುಗಳಲ್ಲಿ ಇರತಕ್ಕಂಥ ಕೈಗಾರಿಕೆಗಳ ವಿಸ್ತರಣೆ ಮತ್ತು ಉನ್ನತೀಕರಣ, ಹಾಗೆಯೇ ಏನು ಖೈದಿಗಳಿದ್ದಾರೆ ಅವರ ಆ ಒಂದು ಸಾಮಾಜಿಕ ಚಟುವಟಿಕೆಗಳ ಕಲ್ಯಾಣ ಕಾರ್ಯಕ್ರಮಗಳನ್ನು ಹೆಚ್ಚು ಮಾಡುವಂಥದ್ದು ಆಗಬೇಕು. ಇವರುಗಳು ತಪ್ಪು ಮಾಡಿ ಖೈದಿಗಳಾಗಿರುತ್ತಾರೆ. ಅವರನ್ನು ಸುಧಾರಣೆ ಮತ್ತು ಸಂರಕ್ಷಣೆ ಮಾಡುವಂತಹ ಜೈಲಿನ ಸಿಬ್ಬಂದಿಗಳು ಏನಿದ್ದಾರೆ, ಅವರು ಏನೋ ಒಂದು ದುರ್ದೈವದಿಂದ ಅಲ್ಲಿನ ಸಿಬ್ಬಂದಿಯಾಗಿರುತ್ತಾರೆ. ಅವರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಆ ಖೈದಿಗಳ ರೀತಿಯಲ್ಲಿ ಬದುಕಬೇಕಾಗಿದೆ. ಹಾಗಾಗಿ ಆ ಜೈಲು ಸಿಬ್ಬಂದಿಯ ಕಲ್ಯಾಣ ಚಟುವಟಿಕೆಯನ್ನು ಜಾಸ್ತಿ ಮಾಡುವುದು ಇದರ ಉದ್ದೇಶವಾಗಿದೆ. ಮತ್ತೆ ಆ prisoners ಗಳಿಗೆ Skill Oriented Programmes; ಈಗ ಕೇಂದ್ರ ಮತ್ತು ರಾಜ್ಯದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆ ಇದೆ. ಅವರು ಒಂದು ಒಳ್ಳೆಯ ತರಬೇತಿಯನ್ನು ಕೊಡುತ್ತಿದ್ದಾರೆ. ಅದು ರಾಜ್ಯಕ್ಕೆ ಅವಶ್ಯಕತೆ ಇದೆ. ಅನೇಕ ಕಲೆಗಳನ್ನು ಈ ರೀತಿಯ ತರಬೇತಿ ನೀಡುವುದರ ಮೂಲಕ ಉಳಿಸಬಹುದಾಗಿದೆ. ಹಾಗಾಗಿ ಅದೂ ಕೂಡ ಇದರ ಉದ್ದೇಶದಲ್ಲಿ ಒಳಗೊಂಡಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ, Reformation and Rehabilitation of Prisoners; ಒಂದು ಮನೆಯಲ್ಲಿ ಮಗನೋ, ಗಂಡನೋ ಅಥವಾ ತಂದೆಯೋ ಜೈಲಿಗೆ ಹೋದರೆ, ಅದರ impact ಇಡೀ ಕುಟುಂಬವನ್ನು ಆವರಿಸುವುದರಿಂದ ಇಡೀ ಕುಟುಂಬ ನಾಶವಾಗುತ್ತದೆ. ಅದರಲ್ಲೂ bread earner ಏನೆಂದು ಕರೆಯುತ್ತೇವೆ, ಆ

ಕುಟುಂಬದ ಅನ್ನದಾತ ಅವನು ಏನಾದರೂ ಜೈಲಿಗೆ ಹೋದರೆ, socially, economically, culturally and security-wise ಸಮಾಜದಲ್ಲಿ ಅಪಮಾನಗೊಂಡು, ಇಡೀ ಮಕ್ಕಳ ಮೇಲೆ ಅದು ತುಂಬಾ ಕೆಟ್ಟ ಪರಿಣಾಮ ಬೀರುವುದರಿಂದ, Reformation and Rehabilitation ಮಾಡುವಂತಹ ಒಂದು ಪ್ರಮುಖವಾದ ಅಂಶವನ್ನು ಇದು ಒಳಗೊಂಡಿದೆ. ನಾನು ಈ ಸಂದರ್ಭದಲ್ಲಿ ಒಂದು ಘಟನೆಯನ್ನು ಹಂಚಿಕೊಳ್ಳುವುದಕ್ಕೆ ಇಷ್ಟಪಡುತ್ತೇನೆ. Human rights ಎಷ್ಟು ಮುಖ್ಯವೆಂದರೆ, ಈಗ ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಹೇಳಿದ ಹಾಗೆ, ಒಬ್ಬ ಮನುಷ್ಯನಿಗೆ ಅವನಿಗೆ ಬಹುಶಃ ಈ CrPC., ಅಂದರೆ Criminal Procedure Code ಪ್ರಕಾರ ಇಂತಹ ತಪ್ಪು ಮಾಡಿದರೆ, ಇಂತಹ ಘೋರ ಶಿಕ್ಷೆಯಾಗುತ್ತದೆ ಎನ್ನುವಂತಹ ಜಾಗೃತಿಯಾದರೆ, ಇದರಿಂದ ಅರ್ಧ ಅಪರಾಧ ತಪ್ಪುತ್ತದೆಯೋ ಏನೋ? ಆದ್ದರಿಂದ ಇವತ್ತಿನ ದಿವಸ ಅವುಗಳನ್ನು ನಮ್ಮ ಶಿಕ್ಷಣದ ಪಠ್ಯಕ್ರಮದಲ್ಲಿ compulsory subject ಗಳಾಗಿ teach ಮಾಡಬೇಕಾದಂತಹ ಅವಶ್ಯಕತೆ ಕೂಡ ಇದೆ. ಪಾಕಿಸ್ತಾನದ ಜೈಲಿನಲ್ಲಿ ನಮ್ಮ ಭಾರತದ ಪ್ರಜೆ ಮತ್ತು ನೌಕಾದಳದ ನಿವೃತ್ತ ಅಧಿಕಾರಿ ಶ್ರೀ ಕುಲಭೂಷಣ್ ಜಾಧವ್‌ರವರು ಬಂಧಿಯಾದ ಸಂದರ್ಭದಲ್ಲಿ, ಪಾಕಿಸ್ತಾನ ಸರ್ಕಾರ ಅವರಿಗೆ ಯಾವುದೇ ರೀತಿಯ ಕಾನೂನಿನ ನೆರವನ್ನು ಕೊಡುವುದಕ್ಕೆ deny ಮಾಡಿ, ಆರ್ಮಿ ಕೋರ್ಟ್‌ನಿಂದ ಮರಣ ದಂಡನೆಯನ್ನು ವಿಧಿಸುತ್ತಾರೆ. ಆದರೆ, ಅಂತರಾಷ್ಟ್ರೀಯ ಕಾನೂನಿನ ಚೌಕಟ್ಟಿನಲ್ಲಿ ಭಾರತ ತನ್ನ ಪ್ರಜೆಗಳ ಹಕ್ಕನ್ನು ಉಳಿಸುವುದಕ್ಕೋಸ್ಕರ ಶ್ರೀ ಹರೀಶ್ ಸಾಳ್ವಿ ಎನ್ನುವಂತಹ ಭಾರತದ ಅತ್ಯಂತ ಮೇಧಾವಿ ವಕೀಲರನ್ನು ವಿಶ್ವಸಂಸ್ಥೆಯ ಮೂಲಕ ಕಳುಹಿಸಿಕೊಡುತ್ತಾರೆ. ಈ Reformation and Rehabilitation, ತಪ್ಪು ಮಾಡಿದವರನ್ನು ಆತನ ತಾಯಿ, ಹೆಂಡತಿ ಮತ್ತು ಮಕ್ಕಳು ಭೇಟಿ ಮಾಡಿದಾಗ ಅವರ ಮನಸ್ಸಿನಲ್ಲಿ ಏನು ಪರಿಣಾಮವಾಗುತ್ತದೆ ಎನ್ನುವಂತಹ ವಿಚಾರವನ್ನು ತಿಳಿಸುವ ಸಲುವಾಗಿ ಈ ಮಾತನ್ನು ನಾನು ಹೇಳುತ್ತಿದ್ದೇನೆ. ಆದರೆ, ಕಷ್ಟಪಟ್ಟುಕೊಂಡು ವಿಶ್ವಸಂಸ್ಥೆಯ ಮೂಲಕ ಕಾನೂನಿನ ಚೌಕಟ್ಟಿನಲ್ಲಿ ಹೋದಾಗ, ಆ ಖೈದಿಯನ್ನು ನೋಡುವುದಕ್ಕೆ ಗ್ಲಾಸ್ ತೆರೆಯನ್ನು ಹಾಕುತ್ತಾರೆ. ಇದು human rights violation. ನಾವು ಕರ್ನಾಟಕದ ಈ ಸದನದಲ್ಲಿ ಇರಬಹುದು, ಮಹಾರಾಜರು ಸ್ಥಾಪನೆ ಮಾಡಿದಂತಹ ಈ ಮೇಲ್ಮನೆ ಇವತ್ತು ಕಲಾಪಗಳ ಮೂಲಕ ಭಾರತದಲ್ಲಿ ಒಂದು ಮೈಲುಗಲ್ಲಿನ ಸಾಧನೆಯಾಗಿದೆ. ಅವರನ್ನು ನೋಡುವುದಕ್ಕೆ ಅವರ ತಾಯಿ ಮತ್ತು ಹೆಂಡತಿ ಹೋಗಿರುತ್ತಾರೆ. ಆದರೆ, ಅವರನ್ನು ನೇರವಾಗಿ ನೋಡುವುದಕ್ಕೆ ಅವಕಾಶ ಕೊಡುವುದಿಲ್ಲ. ಅಷ್ಟರ ಮಟ್ಟಿನ ಒಂದು ಹೃದಯ ವಿದ್ರಾವಕ ಘಟನೆಯನ್ನು ನೋಡಿದ್ದೇವೆ. ಇದರಲ್ಲಿ ವಿಚಾರಣಾಧೀನ ಖೈದಿಗಳು undertrials ಮತ್ತು culprits, ಅಪರಾಧ ಘೋಷಣೆಯಾದಂತಹವರು ಮತ್ತು ಇವರು

ಬರುತ್ತಾರೆ. Undertrials ನವರು ಹೆಚ್ಚು stress ನಲ್ಲಿ ಇರುತ್ತಾರೆ. ಅಂದರೆ, ಅವರು ಮಾಡಿರುವಂತಹ ತಪ್ಪಿಗೆ ಏನು ಶಿಕ್ಷೆಯಾಗಬಹುದು ಮತ್ತು ಏನು ಮಾಡಬಹುದು ಎಂದು. ನಮ್ಮ ನ್ಯಾಯಾಂಗ ವ್ಯವಸ್ಥೆ ನಿಧಾನಗತಿಯಲ್ಲಿ ಸಾಗಿರುವುದರಿಂದ ಅನೇಕ ಬಾರಿ; ನಾನು ಸೈಕಾಲಜಿ ವಿದ್ಯಾರ್ಥಿ, I studied psychology in Bachelor of Arts. ಏಕೆಂದರೆ, ಈ ಉದ್ದೇಶಿತ ಮಂಡಳಿ ಏನಿದೆ, ಅದರಲ್ಲಿ ಮಾನ್ಯ ಮಂತ್ರಿಗಳು ಅಧ್ಯಕ್ಷರಾಗಿರುತ್ತಾರೆ. ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ, ಒಳಾಡಳಿತ ಇಲಾಖೆ ಇವರು ಉಪಾಧ್ಯಕ್ಷರಾಗಿರುತ್ತಾರೆ. ಅದಕ್ಕೆ 9 ಜನ Ex-officio Members ಮಾಡಿದ್ದಾರೆ. ಅದರಲ್ಲಿ Finance Department ಇದೆ. Of course ಜೈಲಿಗೆ ಬೇಕಾದಂಥದ್ದು, Inspector General and Director General of Police ಇವರು ಮತ್ತು Directors from Skill Development, Agriculture, Horticulture and Animal Husbandry and Veterinary service ಅವರು ಕೂಡ ಇರುತ್ತಾರೆ. ಕೌಶಲ್ಯ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಇಲಾಖೆಗಳಿಂದ ಸದಸ್ಯರನ್ನು ಮಾಡಿದ್ದಾರೆ.

(ಮುಂದು...)

(823) 20.09.2021 05.30 LL-RN

(ಸಭಾಪತಿಯವರ ಉಪಸ್ಥಿತಿ)

ಡಾ: ತೇಜಸ್ವಿನಿ ಗೌಡ(ಮುಂದು...):

ನಮ್ಮ ಗೃಹ ಸಚಿವರಿಗೆ ಕೇಳುವುದಕ್ಕೆ ಇಷ್ಟಪಡುವುದೇನೆಂದರೆ, ಸಮಾಜದಲ್ಲಿ ಬದಲಾವಣೆ ತರಬೇಕಾದಂತಹ ಜನಪ್ರತಿನಿಧಿಗಳನ್ನು ಐದು ಜನ ಹಾಕುವುದಕ್ಕೆ ಏನು ತೊಂದರೆಯಿದೆ? ಕೆಳಮನೆಯಿಂದ ಮತ್ತು ಮೇಲ್ಮನೆಯಿಂದ ಖೈದಿಗಳ ಮನಪರಿವರ್ತನೆ ಮಾಡುವ ಪ್ರಕ್ರಿಯೆಯಲ್ಲಿ ಆಪರಿಗೆ ಒಂದು ಉತ್ಸಾಹವನ್ನು ತುಂಬತಕ್ಕಂಥದ್ದು ಮತ್ತು ಅವರನ್ನು ಬದಲಾವಣೆ ಮಾಡಿ ಮುಖ್ಯವಾಹಿನಿಗೆ ತರಬೇಕು. ಅದನ್ನು ನಮ್ಮ ಅಧಿಕಾರ ವರ್ಗ ಮತ್ತು ಇಲಾಖೆ ಮಾಡುತ್ತದೆ. ಅದರಲ್ಲಿ ಜನಪ್ರತಿನಿಧಿಗಳು ಮತ್ತು ಮಹಿಳೆಯರನ್ನು ಸೇರಿಸಬೇಕೆಂಬ ಮನವಿಯನ್ನು ನಾನು ಮಾಡುತ್ತಿದ್ದೇನೆ.

ನಮ್ಮ ರಾಜ್ಯದಲ್ಲಿ ಸುಮಾರು 13 ಸಾವಿರ ಖೈದಿಗಳು ವಿವಿಧ ಬಂದಿಖಾನೆಗಳಲ್ಲಿ ಇದ್ದಾರೆ. ಹಾಗೆಯೇ, ಬಂದಿಖಾನೆಗಳ ನಿರ್ವಹಣೆ ಮತ್ತು ಒಟ್ಟು ವೆಚ್ಚಕ್ಕಾಗಿ ಸುಮಾರು 350 ಕೋಟಿ ರೂಪಾಯಿಗಳನ್ನು ನಮ್ಮ ಕರ್ನಾಟಕ ಸರ್ಕಾರ ವ್ಯಯ ಮಾಡುತ್ತಿದೆ. ನಾನು ಅಧ್ಯಯನದಿಂದ ಕಂಡುಕೊಂಡಿದ್ದೇನೆಂದರೆ, ತೆಲಂಗಾಣ ರಾಜ್ಯದ ಬಂದಿಖಾನೆಯಲ್ಲಿರುವ

ಹೊಲಿಗೆ ಕಾರ್ಖಾನೆಯಲ್ಲಿ ಸುಮಾರು 500 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದ್ದಾರೆ. ಬಂದೀಖಾನೆ ನಿರ್ವಹಣೆಯಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗಬಾರದು. ಮಾನ್ಯ ಸಚಿವರು ಈ ವಿಧೇಯಕವನ್ನು ಮಂಡನೆ ಮಾಡುವಾಗ ಒಳ್ಳೆಯ ವಿಚಾರಗಳನ್ನು ಹೇಳಿದ್ದಾರೆ. ಇದರಿಂದ, ಸ್ವಾವಲಂಬನೆ ಸಾಧನೆ ಮಾಡುವುದಕ್ಕೆ ಸಾಧ್ಯತೆ ಇದೆ. ನಾವು ಯಾರ ಮೇಲೆ ಅವಲಂಬಿತರಾಗಬೇಕಾಗಿಲ್ಲ. ಆಗಲೇ ಮಾನ್ಯ ಶ್ರೀಕಂಠೇಗೌಡರು ಮತ್ತು ಇನ್ನಿತರ ಸದಸ್ಯರು, “Idle mind is devil’s workshop” ಯಾವುದೇ ಯೋಚನೆ ಆಲೋಚನೆಯಲ್ಲ, ದುರಾಲೋಚನೆ ಅಲ್ಲ. ಯೋಚನೆಗಳು ಇಲ್ಲದೇ ಇರುವ ಮನುಷ್ಯನ ಮೆದಳು ವಿಕೃತವಾದಂತಹ ನಕರಾತ್ಮಕ ಚಿಂತನೆಗಳನ್ನು ಮಾಡುವುದರಿಂದಾಗಿ, ನಾವು ಇವೊತ್ತಿನ ದಿವಸ ಅವರನ್ನು ಎಂಗೇಜ್ ಮಾಡಬೇಕಾಗಿದೆ ಅದರಲ್ಲಿಯೂ ವಿಶೇಷವಾಗಿ, rigorous punishment ಆದವರಿಗೆ ದೈಹಿಕವಾಗಿ ಕಠಿಣ ಕೆಲಸವನ್ನು ಕೊಡುತ್ತಾರೆ. ಅವರ ಅಪರಾಧದ ಅನುಗುಣವಾಗಿ ಕೆಲಸಗಳನ್ನು ಕೊಡುತ್ತಾರೆ.

ಇದರ ಜೊತೆಗೆ, ಕೌಶಲ್ಯ ವಿಚಾರದಲ್ಲಿ ನನಗೆ ಬಹಳ ದುಃಖ ಅನಿಸಿತು. ಹೌದು, ಖೈದಿಗಳಿಗೆ ಸ್ವಾತಂತ್ರ್ಯ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಏಕೆಂದರೆ, ಅವರು ತಪ್ಪು ಮಾಡಿ ಜೈಲಿಗೆ ಹೋಗಿರುತ್ತಾರೆ. ಆದರೆ, ಅವರು ಮಾಡುವಂತಹ ಕೆಲಸಕ್ಕೆ ಒಳ್ಳೆಯ ಸಂಬಳ ಕೊಡಬಾರದೆಂದು ಎಲ್ಲಿ ಇದೆ. ಅವರು ಮಾಡುವಂತಹ ಕೆಲಸಕ್ಕೆ ಸಂಬಳ ಅವರು ಕುಟುಂಬಕ್ಕೆ ಹೋಗುತ್ತದೆ. ಆತ ಅಪರಾಧ ಮಾಡಿ ಜೈಲಿಗೆ ಹೋಗಿದ್ದರಿಂದ, ಆತನ ಕುಟುಂಬ ನಷ್ಟ ಅನುಭವಿಸಿರುತ್ತದೆ. ಆತ ತಪ್ಪು ಮಾಡಿದ್ದರೆ, ಆತನ ಕುಟುಂಬಕ್ಕೆ ಏತಕ್ಕೆ ನಾವು ಶಿಕ್ಷೆ ಕೊಡಬೇಕು. ಆದುದರಿಂದ, ಆತ ಏನು ಕೆಲಸ ಮಾಡುತ್ತಾನೆ? ಉದಾಹರಣೆಗೆ, ಒಬ್ಬ ಪ್ಲಂಬರ್‌ಗೆ ಅಧ್ಯಕ್ಷ ಎಲೆಕ್ಟ್ರಿಷಿಯನ್‌ಗೆ ಎಷ್ಟು ಸಂಬಳ ಕೊಡುತ್ತಾರೆ ಅಷ್ಟು ಸಂಬಳ ಕೊಡಬೇಕು. ಇವೊತ್ತಿನ ದಿವಸ ಬಂದೀಖಾನೆಯಲ್ಲಿ unskilled ಗೆ ನಾವು ದಿನಕ್ಕೆ 175 ರೂಪಾಯಿ ಸಂಬಳ ಕೊಡುತ್ತಿದ್ದು, ಅದರಲ್ಲಿ ಊಟ-ಬಟ್ಟೆಗೆ 100 ರೂಪಾಯಿ ಕಡಿತಗೊಳಿಸಿ, ಉಳಿದ 75 ರೂಪಾಯಿ ಅವನಿಗೆ ಸಂಬಳ ಎಂದು ನೀಡಲಾಗುತ್ತದೆ. ಅದೇ ರೀತಿ semi-skilled ಗೆ 200 ರೂಪಾಯಿ ಸಂಬಳ ನೀಡುತ್ತಿದ್ದು, 100 ರೂಪಾಯಿ ಊಟ-ಬಟ್ಟೆಗೆ ಕಡಿತಗೊಳಿಸಿ, 100 ರೂಪಾಯಿ ಸಿಗುತ್ತದೆ. ಅದೇ ರೀತಿ, skilled ಗೆ 225 ರೂಪಾಯಿ ಸಂಬಳ ವೇತನ ನೀಡುತ್ತಿದ್ದು, 100 ರೂಪಾಯಿ ಊಟ-ಬಟ್ಟೆಗೆ ಕಡಿತಗೊಳಿಸಿ, 125 ರೂಪಾಯಿ ಸಿಗುತ್ತದೆ. ಇನ್ನೂ highly skilled ಗೆ 250 ರೂಪಾಯಿ ಸಂಬಳ ನೀಡುತ್ತಿದ್ದು, 100 ರೂಪಾಯಿ ಊಟ-ಬಟ್ಟೆಗೆ ಕಡಿತಗೊಳಿಸಿ, 150 ರೂಪಾಯಿ ಸಿಗುತ್ತದೆ. ಆದರೆ, ಇವೊತ್ತಿನ ದಿವಸ ಕನಿಷ್ಠ ವೇತನ 250 ಕ್ಕಿಂತಲೂ ಹೆಚ್ಚು ಕೊಡುವುದರಿಂದ, ದಯಮಾಡಿ ಸಮಾಜದಲ್ಲಿ ಕನಿಷ್ಠ ವೇತನ

ನೀಡುತ್ತಿದ್ದೇವೆ, ಅಷ್ಟು ವೇತನವನ್ನು ಬಂದೀಖಾನೆ ಖೈದಿಗಳಿಗೆ ನೀಡಬೇಕೆಂದು ಹಾಗೂ ಬಂದೀಖಾನೆಯಲ್ಲಿರುವ ಉದ್ಯಮದ ವಹಿವಾಟನ್ನು ಹೆಚ್ಚು ಮಾಡಬೇಕೆಂದು ಕೋರುತ್ತೇನೆ. ಅದರ ಜೊತೆಗೆ, ಉಳಿತಾಯವಾದ ಹಣವನ್ನು ಕುಟುಂಬಕ್ಕೆ ಕೊಡುವಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ.

ಕೊನೆಯದಾಗಿ, ಇವೊತ್ತಿನ ದಿವಸ ಸರ್ಕಾರಕ್ಕೆ ಅನೇಕ ವಸ್ತುಗಳು ಬೇಕಾಗಿರುತ್ತದೆ. ಉದಾಹರಣೆಗೆ, ಸಮವಸ್ತ್ರ, ಇರಬಹುದು, ಕಾರ್ಪೆಟ್ ಇರಬಹುದು, ಕಾರ್ಪೆಂಟರಿ ಕೆಲಸ, ಪೆನ್, ಪೆನ್ಸಿಲ್ ಮತ್ತು ಪೇಪರ್ ಅಥವಾ main things ಎಲ್ಲವೂ ಸರ್ಕಾರಕ್ಕೆ ಅತ್ಯಾವಶ್ಯಕವಾಗಿ ಬೇಕಾಗಿರುತ್ತದೆ. ಸರ್ಕಾರದ ಹಂತದಲ್ಲಿ ಕೌಶಲ್ಯಾಭಿವೃದ್ಧಿ ಯೂನಿಟ್ ಇದ್ದು, ಅವರುಗಳೇ ಬಂದೀಖಾನೆಯ ಖೈದಿಗಳಿಗೆ ತರಬೇತಿ ಕೊಡುತ್ತಾರೆ. ಇದರಿಂದಾಗಿ, ಒಳ್ಳೆಯ ಕೆಲಸಗಾರರನ್ನು ಉಪಯೋಗಿಸಿಕೊಂಡು ಗುಣಮಟ್ಟದ ಉತ್ಪನ್ನಗಳನ್ನು ತಯಾರು ಮಾಡಿ ಬೇರೆ ಬೇರೆ ಉತ್ತಮ ಮಾರುಕಟ್ಟೆಯನ್ನು ಸಂಪರ್ಕಿಸಿದರೆ, I will tell you ಇಡೀ ದೇಶದಲ್ಲಿ ಒಂದು ಮಾದರಿ ಬಂದೀಖಾನೆ ವ್ಯವಸ್ಥೆಯನ್ನು ತರುವುದಕ್ಕೆ ಈ ಮಂಡಳಿ ರಚನೆ ಮಾಡುವುದಕ್ಕೆ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ಈ ವಿಧೇಯಕವನ್ನು ಸಂಪೂರ್ಣವಾಗಿ ಒಮ್ಮತದಿಂದ ಬೆಂಬಲಿಸಬೇಕೆಂದು ಕೋರುತ್ತೇನೆ. ಇದರ ಜೊತೆಗೆ, ಬಂದೀಖಾನೆ ನೀಡುತ್ತಿರುವ ಬಜೆಟ್ ಅನ್ನು ಇನ್ನು ಸ್ವಲ್ಪ ಹೆಚ್ಚಿಗೆ ಮಾಡಬೇಕು. ಏಕೆಂದರೆ, ಖೈದಿಗಳು ಸ್ವಾವಲಂಬನೆ ಮಾಡುವವರೆಗೆ ಗೃಹ ಇಲಾಖೆ ಬೇರೆ ಬೇರೆ ಅನುದಾನ ಕೊಡುತ್ತಿದ್ದು, ವಿಶೇಷವಾಗಿ ಬಂದೀಖಾನೆಯಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಗಳ ಕುಟುಂಬಗಳ ಕಲ್ಯಾಣಗಳಂತಹ ಕಾರ್ಯಕ್ರಮಗಳಿಗೆ ಇನ್ನು ಸ್ವಲ್ಪ ಬಜೆಟ್ ಅನ್ನು ಹೆಚ್ಚು ಮಾಡಬೇಕೆಂದು ಒತ್ತಾಯ ಮಾಡುತ್ತಾ, ಈ ವಿಧೇಯಕವನ್ನು ಸಂಪೂರ್ಣವಾಗಿ ಸಮರ್ಥಿಸುತ್ತೇನೆ.

ಶ್ರೀ ಕೆ.ವಿ. ತಿಪ್ಪೇಸ್ವಾಮಿ(ನಾಮನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಇವೊತ್ತಿನ ದಿವಸ ತಂದಿರತಕ್ಕಂತಹ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021 ನ್ನು ಸ್ವಾಗತ ಮಾಡುತ್ತೇನೆ. ಬಹುಶಃ ಇದು ಕೇವಲ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿಗೆ ಸಂಬಂಧಪಡುವುದಷ್ಟೇ ಅಲ್ಲದೇ, ಸರ್ವಾಂಗೀಣ ಅಭಿವೃದ್ಧಿ ಅಂದರೆ, ಜೈಲಿನೊಳಗೆ ಇರತಕ್ಕಂತಹ ಬಂದಿಗಳು ನಂತರವಾಗಿ ಶಿಕ್ಷೆಯನ್ನು ಮುಕ್ತಾಯಗೊಳಿಸಿ ವಿಮುಕ್ತರಾಗಿ ಬರತಕ್ಕಂತಹ ಉತ್ತಮ ನಾಗರಿಕರಾಗಿ ಬರುವಂತಹವರನ್ನು ಮುಂದಿನ ದಿನಗಳಲ್ಲಿ ಸುಧಾರಣೆ ಮಾಡುವಂತಹ ಕಾನೂನು ಆಗುತ್ತದೆ ಎಂದು ನಾನು ಭಾವಿಸುತ್ತೇನೆ.

ಬಹುಶಃ ಈ ಬಂದಿಖಾನೆ ಅಭಿವೃದ್ಧಿ ಮಂಡಳಿ ರಚನೆ ಮಾಡಬೇಕಾದರೆ ಮಾನ್ಯ ಗೃಹ ಸಚಿವರು ಪ್ರಸ್ತುತ ಇರತಕ್ಕಂತೆ Jail Manual ಮತ್ತು ಕೇಂದ್ರ ಸರ್ಕಾರದ ಗೃಹ ಸಚಿವಾಲಯ ಕಾಲಾನುಕಾಲಕ್ಕೆ ಸೂಚನೆ/ನಿರ್ದೇಶನಗಳನ್ನು ಕೊಟ್ಟಿರುತ್ತದೆ, ಅದೇ ರೀತಿ ಭಾರತದ ಸರ್ವೋಚ್ಚ ನ್ಯಾಯಾಲಯ ಈ ಖೈದಿಗಳ ನಿಗಾ, ಉಸ್ತುವಾರಿ ಮತ್ತು ತದನಂತರವಾಗಿ ಅವರು ವಿಮುಕ್ತರಾದ ನಂತರ ಅವರನ್ನು rehabilitate ಮಾಡಬೇಕೆಂಬ ಬಗ್ಗೆ ಸಾಕಷ್ಟು ನಿರ್ದೇಶನಗಳನ್ನು ಕೊಟ್ಟಿದ್ದಾರೆ, ಅವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಈ ವಿಧೇಯಕವನ್ನು ತಿದ್ದುಪಡಿಗೇ ತಂದಿದ್ದಾರೆಂದು ನಾನು ಭಾವಿಸುತ್ತೇನೆ. ಆದರೆ, ಸರ್ಕಾರ ಎಲ್ಲಿಯೋ ಒಂದು ಕಡೆ role of NGOs ಅದನ್ನು ಸ್ವಯಂಸೇವಾ ಸಂಸ್ಥೆಗಳು ಏನಿವೆ, ಈ ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿವೆ. ಬಹುಶಃ ಆ ಸಂಸ್ಥೆಗಳ ಸೇವೆ ಇಲ್ಲದೇ ಇದ್ದಿದ್ದರೆ, ನಾವು ಇವೊತ್ತಿನ ದಿನ ಉತ್ತಮ ರೀತಿಯಲ್ಲಿ ಇರುತ್ತಿರಲಿಲ್ಲವೆಂದು ನನಗನ್ನಿಸುತ್ತದೆ. ಅಂತಹ ಸೇವೆಯನ್ನು ಯಾವ ರೀತಿ ಕಡೆಗಣಿಸಲಾಗಿದೆಯೆಂದರೆ, ಈ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅದೇನೆಂದರೆ, ಸದರಿ ವಿಧೇಯಕದ ಕ್ರಮ ಸಂಖ್ಯೆ-3ರಲ್ಲಿ ಮಂಡಳಿಯ ರಚನೆ ಮತ್ತು ಸಂರಚನೆಯಲ್ಲಿ ಎಲ್ಲರೂ ಅಧಿಕಾರಿಗಳೇ ಇದ್ದಾರೆ. ಆದರಲ್ಲಿ ಸ್ವಯಂಸೇವಾ ಸಂಸ್ಥೆಗಳು ಇರುವುದಿಲ್ಲ ಅಥವಾ ಬಂದಿಗಳ ಅಥವಾ ಬಂದಿಖಾನೆಗಳಲ್ಲಿ ತರಬೇತಿ ಕೊಡತಕ್ಕಂತಹ ಸಂಸ್ಥೆಗಳಾಗಲಿ, ಡಾಕ್ಟರ್‌ರಾಗಲಿ ಅಥವಾ ಯಾರಾದರೂ ನುರಿತ ಪರಿಣಿತರನ್ನು ಸೇರಿಸಿರುವುದಿಲ್ಲ. ಈ ಬಗ್ಗೆ ಸರ್ಕಾರ ಯೋಚನೆ ಮಾಡಬೇಕು.

ಶ್ರೀ ಅರಗ ಜ್ಞಾನೇಂದ್ರ(ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಸೇರಿಸಲಾಗಿದೆ.

ಶ್ರೀ ಕೆ.ಎ. ತಿಪ್ಪೇಸ್ವಾಮಿ:- ಮಾನ್ಯ ಸಭಾಪತಿಯವರೇ, ಹೌದು ಸೇರಿಸಲಾಗಿದೆ. ಆದರೆ, ನಾನು ಎನ್.ಜಿ.ಓ.ಗಳ ಬಗ್ಗೆ ಮಾತನಾಡುತ್ತಿದ್ದೇನೆ. ಅವರನ್ನು ಈ ವಿಧೇಯಕದಲ್ಲಿ ತಿದ್ದುಪಡಿ ಮೂಲಕ ಸೇರಿಸಬೇಕೆಂದು ಅಥವಾ ಮುಂದಿನ ದಿನಗಳಲ್ಲಿ ತರುವಂತಹ ವ್ಯವಸ್ಥೆಯನ್ನು ಮಾಡಬೇಕೆಂದು ಹೇಳುತ್ತೇನೆ. ತಮಗೆಲ್ಲಾ ಗೊತ್ತಿರುವಂತೆ, ಕೇಂದ್ರ ಸರ್ಕಾರದ ಹಲವಾರು ಪ್ರತಿಷ್ಠಿತ ಯೋಜನೆಗಳಲ್ಲಿ ಸಾಕಷ್ಟು ಸಹಾಯಧನ ದೊರೆಯುತ್ತದೆ, ಅನುದಾನ ಬರುತ್ತದೆ ಮತ್ತು ಸವಲತ್ತುಗಳು ಸಹ ದೊರೆಯುತ್ತದೆ. ಅವೆಲ್ಲವನ್ನೂ ಬಳಸಿಕೊಳ್ಳಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಇದಲ್ಲದೇ, ಯಾವ ಖೈದಿ ತನ್ನ ಸಜೆಯನ್ನು ಅನುಭವಿಸಿ ಹೊರಗಡೆ ಬರುತ್ತಾನೆ, ಅವರುಗಳ ಮೇಲೆ ಕಾಲಾನುಕಾಲಕ್ಕೆ ಯಾವ ರೀತಿ ತಾವು ನಿಗಾ ಇಡುತ್ತಾರೆ ಮತ್ತು ಯಾರು ಉತ್ತಮ ಪ್ರಜೆಯಾಗಿ ಬಾಳುತ್ತಾರೆ ಅವರಿಗೆ ಎಲ್ಲಿಯಾದರೂ ಕೂಡ... ಅವರು ಬಂದಿಖಾನೆಯಲ್ಲಿ 3 ರಿಂದ 10 ವರ್ಷ ಅವಧಿ ಶಿಕ್ಷೆ ಅನುಭವಿಸಿದ್ದರೆ ಆ ಸಮಯದಲ್ಲಿ

ಏನಾದರೂ ಪರಿಣಿತಿ ಅಥವಾ ಕೌಶಲ್ಯಾಭಿವೃದ್ಧಿ ಹೊಂದಿದ್ದರೆ, ಅವರ ಕೈಗೆ ಸ್ವಲ್ಪ ಹಣ ಸಿಕ್ಕಿದರೆ ಅವರು ಹೊರಗಡೆ ಬಂದ ನಂತರ ಯಾವರೀತಿ ಬದುಕಬೇಕೆಂಬ ಬಗ್ಗೆ ಮಾರ್ಗದರ್ಶನ ಸಹ ಮಾಡಬೇಕು. ಇದರ ಜೊತೆಗೆ, ಯಾವ ವ್ಯಕ್ತಿಗಳು ಬೇರೆ ಬೇರೆ ಇಲಾಖೆಗಳಲ್ಲಾಗಲಿ ಅಥವಾ ಬೇರೆ ಬೇರೆ ಕಂಪೆನಿಗಳಲ್ಲಾಗಲಿ ಅಥವಾ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಬೇಕಾದರೆ ಉತ್ತಮ ಗುಣ ಹೊಂದಿದ್ದರೆ ಅವರಿಗೂ ಕೂಡ ಈ ಆಡಳಿತ ಮಂಡಳಿ ಸರ್ಟಿಫಿಕೇಟ್ ಕೊಡತಕ್ಕಂತಹ ವ್ಯವಸ್ಥೆಯನ್ನು ಮಾಡಬೇಕೆಂದು ತಮ್ಮ ಮೂಲಕ ಕೋರಿಕೊಳ್ಳುತ್ತೇನೆ.

ಶ್ರೀ ಹೆಚ್.ಎಂ. ರಮೇಶ್‌ಗೌಡ(ವಿಧಾನಸಭೆಯಿಂದ ಚುನಾಯಿತರಾದವರು):-

ಮಾನ್ಯ ಸಭಾಪತಿಯವರೇ, ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021 ಕ್ಕೆ ಏನು ತಿದ್ದುಪಡಿ ತಂದಿದ್ದಾರೆ, ಅದರ ಮೇಲೆ ಸಾಕಷ್ಟು ಹಿರಿಯ ಸದಸ್ಯರುಗಳು ಚರ್ಚೆ ಮಾಡಿರುತ್ತಾರೆ. ಇವೊತ್ತಿನ ದಿವಸ ಅಪರಾಧವನ್ನು ಮಾಡಿ ಜೈಲಿಗೆ ಹೋಗುತ್ತಾರೆ, ಅವರನ್ನು ಸಾಕಷ್ಟು ಪ್ರಕರಣಗಳಲ್ಲಿ ನೋಡುತ್ತಿದ್ದೇವೆ. ಹಿಂದಿನ ಒಂದು ಪ್ರಕರಣದಲ್ಲಿಯೂ ಸಹ ನಾವು ನೋಡಿರುತ್ತೇವೆ. ಹಿಂದಿನ ತಮಿಳುನಾಡು ರಾಜ್ಯದ ಮುಖ್ಯಮಂತ್ರಿಯಾಗಿದ್ದಂತಹ ಕು.ಜಯಲಲಿತಾರವರು ನಮ್ಮ ರಾಜ್ಯದಲ್ಲಿದ್ದು ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇದ್ದಂತಹ ಸಂದರ್ಭದಲ್ಲಿ ಶ್ರೀಮತಿ ಶಶಿಕಲಾ ನಟರಾಜನ್ ಎಂಬುವವರ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವ್ಯಾಜ್ಯವನ್ನು ಸಹ ನೋಡಿರುತ್ತೇವೆ. ಅದು ಏತಕ್ಕೆ ಆಗಿರುತ್ತದೆಯೆಂದರೆ, ಅಲ್ಲಿಯೂ ಸಹ ಅಕ್ರಮ ಆಗಿದೆ ಎಂದು ಆ ವ್ಯಾಜ್ಯ ಬಂದಿರುತ್ತದೆ. ಈಗ ಅದನ್ನು ಎ.ಸಿ.ಬಿ.ಗೆ ವಹಿಸಲಾಗಿರುತ್ತದೆ. ಇವೊತ್ತಿನ ದಿವಸ ನೂರು ಜನ ಅಪರಾಧಿಗಳು ತಪ್ಪಿಸಿಕೊಂಡರು ಸಹ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವುದು ನಮ್ಮ ದೇಶದ ಕಾನೂನಿನ ಸಿದ್ಧಾಂತವಾಗಿರುತ್ತದೆ. ಆದರೆ, ಇವೊತ್ತಿನ ದಿವಸ ಬೆಂಗಳೂರು ನಗರದಲ್ಲಿ ಆ ರೀತಿ ಆಗುತ್ತಿರುವುದಿಲ್ಲ. ಮಾನ್ಯ ಗೃಹ ಸಚಿವರ ಗಮನಕ್ಕೆ ತರಬಯಸುವುದೇನೆಂದರೆ, ಕಳೆದ ಬಾರಿ ಅಧಿವೇಶನ ನಡೆದ ಸಂದರ್ಭದಲ್ಲಿ ಇದೇ ಸದನದಲ್ಲಿ ನನ್ನ ಕ್ಷೇತ್ರದಲ್ಲಿ ಒಂದು ದೊಡ್ಡ ವ್ಯಾಜ್ಯ ನಡೆಯಿತು. ನಮ್ಮ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಯಿತೆಂದು ನೂರಾರು ಜನರನ್ನು ಜೈಲಿಗೆ ಕಳುಹಿಸಿದರು. ಆ ನೂರಾರು ಜನರನ್ನು ಜೈಲಿಗೆ ಕಳುಹಿಸಿದಂತಹ ಸಂದರ್ಭದಲ್ಲಿ ಈ ಸದನದಲ್ಲಿ ಬಹಳಷ್ಟು ಚರ್ಚೆ ನಡೆಯಿತು. ಅದಾದ ನಂತರ, ಡಿ.ಜಿ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯಲ್ಲಿ ಯಾರು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದರು ಅದರ ಬಗ್ಗೆ ನಾನು ಒಂದು ಉದಾಹರಣೆ ನೀಡುತ್ತೇನೆ.

(ಮುಂದು...)

(824) 20-09-2021 YL-VK 5.40

(ಸಭಾಪತಿಯವರ ಉಪಸ್ಥಿತಿ)

ಶ್ರೀ ಹೆಚ್.ಎಂ. ರಮೇಶ್ ಗೌಡ (ಮುಂದು):-

ವಾಸ್ತವವಾಗಿ ನನಗೆ ತಿಳಿದಿರುವಂಥ ವಿಚಾರವೇನೆಂದರೆ, ಡಿಜೆ ಹಳ್ಳಿ-ಕೆಜಿ ಹಳ್ಳಿ, ಗಲಾಟೆಗೆ ಸಂಬಂಧಿಸಿದಂತೆ ಯಾರನ್ನು ಬಂಧಿಸಲಾಗಿತ್ತು, ಅವರು ಯಾರು ಪಾಲುದಾರರಾಗಲಿ, ಸಂಬಂಧವಾಗಲಿ ಹೊಂದಿರಲಿಲ್ಲ. ಮೂರು-ನಾಲ್ಕು ದಿವಸಗಳ ಬಳಿಕ ದೇವರ ಜೀವನಹಳ್ಳಿಯ ಕಾಲೇಜು ಹುಡುಗರು ಕಾಲೇಜಿಗೆ ಹೋಗುವಂಥ ಸಂದರ್ಭದಲ್ಲಿ ಬಂಧಿಸಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಹಿಂದಿನ ಗೃಹ ಸಚಿವರು ಅದನ್ನು ಸಮರ್ಥನೆ ಮಾಡಿಕೊಂಡರು. ನಂತರ ನಾವು ವಿವರಣೆ ನೀಡಿದ ಮೇಲೆ ಅಂದಿನ ಗೃಹ ಸಚಿವರು ಒಪ್ಪಿಕೊಂಡರು. ಆ ರೀತಿ ಇನ್ನು ಮುಂದೆ ಆಗಬಾರದು. ಕಛೇರಿ ಸಭೆ ನಡೆದಂಥ ಸಂದರ್ಭದಲ್ಲಿ ನಾವು ಹಲವಾರು ಬಾರಿ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ನೋಡಿದ್ದೇವೆ. ಇವತ್ತು ಯಾರು ನಟೋರಿಯಸ್, ಕ್ರಿಮಿನಲ್ಸ್‌ಗಳು ಜೈಲಿನಲ್ಲಿದ್ದಾರೆ ಅಂಥವರಿಗೆ ಗಾಂಜಾ ಸಿಗುತ್ತದೆ. ಹಾಗೂ ಆ ಅಪರಾಧಿಗೆ ಮೊಬೈಲ್ ಸಿಗುವುದರಿಂದ ರಾಜಾರೋಷವಾಗಿ ಕರೆ ಮಾಡಿ ಬೆದರಿಕೆ ಹಾಕುತ್ತಾರೆ. ಏತಕ್ಕಾಗಿ ಈ ರೀತಿ ನಡೆಯುತ್ತದೆ? ಇದಕ್ಕೆಲ್ಲಾ ಕಾರಣ ಮೇಲ್ವರ್ಗದಲ್ಲಿರುವಂಥವರು ಯಾರು ಸರ್ಕಾರವನ್ನು ನಡೆಸುತ್ತಿದ್ದಾರೆ, ಅಂಥವರು. ಪೊಲೀಸ್‌ ಠಾಣೆಗೆ civil disputes ನಲ್ಲಿ ಪೊಲೀಸ್‌ ಅಧಿಕಾರಿಗಳು ಬರಬಾರದು ಎಂದು ಹೇಳುತ್ತಾರೆ. ಎಲ್ಲಾ ಪೊಲೀಸ್‌ ಠಾಣೆಗಳು ರಿಯಲ್‌ ಎಸ್ಟೇಟ್‌ ಅಡ್ಡಾಗಳಾಗಿ ಬಿಟ್ಟಿವೆ. ಪ್ರಾಮಾಣಿಕವಾದಂಥ ಇನ್ಸ್‌ಪೆಕ್ಟರ್‌ ಇರಬಹುದು, ಇಲ್ಲವೆಂದು ಹೇಳುವುದಿಲ್ಲ. Land grabbers ಏನಿದ್ದಾರೆ, ಅವರೆಲ್ಲರೂ ಯಾರು? ನಾಲ್ಕು ಬಾರಿ ಜೈಲಿಗೆ ಹೋಗಿ ಬರುವುದಲ್ಲದೇ ಪೊಲೀಸ್‌ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕವನ್ನಿಟ್ಟುಕೊಂಡಿದ್ದಾರೆ. ಯಾರು ರೌಡಿಶೀಟರ್‌ ಇದ್ದಾನೆ, ಆತನ ಜೊತೆಯೇ ಇನ್ಸ್‌ಪೆಕ್ಟರ್‌ ಓಡಾಡುತ್ತಾರೆ ಹಾಗೂ ರಿಯಲ್‌ ಎಸ್ಟೇಟ್‌ ಬಿಸಿನೆಸ್‌ ನಡೆಸುತ್ತಾರೆ. ಇವತ್ತು ಚಿಕ್ಕಜಾಲದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರಿಗೆ ಕಾನೂನು ಬೇಕಾಗಿದ್ದರೆ, Civil dispute ವಿಚಾರದಲ್ಲಿ ನಾವು ಬಿಡುವುದಿಲ್ಲ ಎಂದು ಹೇಳುತ್ತಾರೆ. ಒಂದು ವೇಳೆ ಅವರು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಲಿಲ್ಲವೆಂದರೆ, ಅದ್ಯಾವುದು ಬೇಡ ಇವರೇ ಹೋಗಿ ಕಾಂಪೌಂಡ್‌ ನಿರ್ಮಿಸಿಕೊಡುತ್ತಾರೆ. ಬೆಂಗಳೂರಿನ ಸುಮಾರು ಪೊಲೀಸ್‌ ಠಾಣೆಗಳಲ್ಲಿ ಈ ರೀತಿ ಆಗುತ್ತಿದೆ. ಈ ವಿಧೇಯಕಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಮಾನ್ಯ ಗೃಹ ಸಚಿವರು ಬಹಳ ಪ್ರಾಮಾಣಿಕರು. ಇದೇ ಸದನದಲ್ಲಿ ಸಾಕಷ್ಟು ಸಲ ಪ್ರಸ್ತಾಪ ಮಾಡಿದಂಥ ಸಂದರ್ಭದಲ್ಲಿ

ತಾವೇ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿದ್ದೀರಿ. ನಾವೇ ರಸ್ತೆಯಲ್ಲಿ ಹೋಗುವ ಸಂದರ್ಭದಲ್ಲಿ ನೋಡಿರುವ ಸಾಕಷ್ಟು ನಿರ್ದೇಶನಗಳಿವೆ. ಪಾಪ ಸಾಮಾನ್ಯ ಮನುಷ್ಯರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಆದರೆ, ಟ್ರಾಫಿಕ್ ಪೊಲೀಸ್‌ನವರಿಗೆ ಅಧಿಕಾರ ಇರುತ್ತದೆ. ಹಾಗಾಗಿ ಟ್ರಾಫಿಕ್ ಪೊಲೀಸ್‌ನವರು ಹೇಳಿದ ಹಾಗೆ ಸಾಮಾನ್ಯ ಮನುಷ್ಯರು ಕೇಳಿದರೆ ಸರಿ. ಇಲ್ಲದಿದ್ದರೆ ಏನಾಗುತ್ತದೆ ಎಂಬುದು ತಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಸಾಕಷ್ಟು ಸಲ ತಾವು ಸದನದ ಮೂಲಕ ನಿರ್ದೇಶನವನ್ನು ನೀಡಿದ್ದೀರಿ. ಜೊತೆಗೆ ಮಾನ್ಯ ಮುಖ್ಯಮಂತ್ರಿಗಳು ಸಹ ನಿರ್ದೇಶನ ನೀಡಿದ್ದಾರೆ. ಯಾರಾದರೂ ಟ್ರಾಫಿಕ್ ನಿಯಮವನ್ನು ಪಾಲಿಸುತ್ತಿದ್ದಾರೆಯೇ? ಪಾಲಿಸುತ್ತಿಲ್ಲ. ಪೊಲೀಸ್ ಅಧಿಕಾರಿಗಳು ಎಲ್ಲಿಯೋ ನಿಂತಿರುತ್ತಾರೆ. ಸಿ.ಸಿ.ಟಿ.ವಿ ಕ್ಯಾಮರಾಗಳಿವೆ, ತಂತ್ರಜ್ಞಾನವು ಸಾಕಷ್ಟು ಅಭಿವೃದ್ಧಿಯಾಗಿದೆ. ಯಾರಾದರೂ ಒಂದು ವೇಳೆ ತಪ್ಪು ಮಾಡಿದರೆ, ನೋಟಿಸ್ ನೀಡುವಂಥ ವ್ಯವಸ್ಥೆ ಇದ್ದು, ಏನೂ ಬೇಕಾದರೂ ಮಾಡಬಹುದು. ಆ ರೀತಿ ಟ್ರಾಫಿಕ್ ಪೊಲೀಸ್‌ನವರು ಮಾಡದೇ ಎಲ್ಲಿಯೋ ಒಂದು ಕಡೆ ಕಳ್ಳರ ರೀತಿ ನಿಂತುಕೊಂಡು, ಸಾಮಾನ್ಯ ಮನುಷ್ಯರನ್ನು ಕಂಡ ಕೂಡಲೇ ಓಡಿಹೋಗಿ ಕುತ್ತಿಗೆಗೆ ಕೈ ಹಾಕುವಂಥ ಕೆಲಸವಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸರಿ? ಏಕೆಂದರೆ, ಈ ವಿಧೇಯಕವು ಪೊಲೀಸ್ ಇಲಾಖೆಗೆ ಸಂಬಂಧಪಟ್ಟಿದ್ದಾಗಿದೆ. ನಾನು ವಾಸ್ತವಾಂಶದ ಬಗ್ಗೆಯೇ ಹೇಳುತ್ತಿದ್ದೇನೆ. ಹಾಗೆಯೇ ಮತ್ತೊಂದು ವಿಚಾರವನ್ನು ಹೇಳುವುದಕ್ಕೆ ಬಯಸುತ್ತೇನೆ. ಪ್ರತಿ ಪೊಲೀಸ್ ಠಾಣೆಗಳಲ್ಲಿ ಎಸ್.ಪಿ. ಕಾನ್ಸ್ಟೇಬಲ್ ಎಂದು ನೇಮಕ ಮಾಡಲಾಗಿದೆ. ಏತಕ್ಕಾಗಿ ಎಸ್.ಪಿ. ಕಾನ್ಸ್ಟೇಬಲ್ ಹುದ್ದೆಯನ್ನು ಮಾಡಲಾಗಿದೆ? ಇನ್ಸ್‌ಪೆಕ್ಟರ್‌ಗಳಿಗೆ ರೋಲ್ ಕಾಲ್ ಮಾಡಿ ಕೊಡುವುದಕ್ಕಾಗಿ ಮಾಡಲಾಗಿದೆಯೇ? ದಯವಿಟ್ಟು ಆ ಹುದ್ದೆಯನ್ನು ತೆರವುಗೊಳಿಸಿ. ಯಾವ ಅಪರಾಧಿ ಜೈಲಿನ ಒಳಗೆ ಹೋಗಿ ಹೊರಗೆ ಬರುತ್ತಾರೆ; ಈಗಾಗಲೇ ನಾವು ನೋಡುತ್ತಿರುವ ಹಾಗೆ ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ ವಲಯಗಳಲ್ಲಿ ರೌಡಿ ಪೆರೇಡ್ ಮಾಡಲಾಗುತ್ತದೆ, ಯಾರೋ ಒಬ್ಬರಿಗೆ ಬೆದರಿಕೆ ಮಾಡುತ್ತಾರೆ. ಒಂದು ವೇಳೆ ಅವರಿಂದ ಸಮಾಜಕ್ಕೆ ತೊಂದರೆಯಾಗುವ ಹಾಗೆ ಇದ್ದರೆ, ಅಂಥವರಿಗೆ ಬೆದರಿಕೆ ಮಾಡಲಿ, ಬೇಡವೆಂದು ಹೇಳುವುದಿಲ್ಲ, ಅವರಿಗೇನು ಕಾಫಿ-ಟೀ ನೀಡಿ ಮಾತಿನಾಡಿಸುವುದಕ್ಕಾಗುವುದಿಲ್ಲ, ಬೆದರಿಕೆ ಹಾಕಲಿ. ಆದರೆ, stunt ಮಾಡುವುದಕ್ಕಾಗಿ ಬೆದರಿಕೆ ಹಾಕುವುದು ಬೇಕಾಗಿಲ್ಲ. ಡಿ.ಸಿ.ಪಿ. ರವರು ಒಂದು ಯಾರೋ ಒಬ್ಬ ರೌಡಿಗೆ ಬೆದರಿಕೆ ಹಾಕಿದರು ಎಂದು ಮಾಧ್ಯಮದಲ್ಲಿ ವರದಿಯಾಗುತ್ತಿರುತ್ತದೆ. ಆ ರೀತಿ ಒಂದು ದಿನ ಒಂದು ಬೆದರಿಕೆ ಹಾಕಿದರೆ ಏನು ಪ್ರಯೋಜನವಿಲ್ಲ. ಸ್ಥಳೀಯವಾಗಿ ಯಾರು ಪೊಲೀಸ್ ಇನ್ಸ್‌ಪೆಕ್ಟರ್‌ಗಳಿರುತ್ತಾರೆ ಅಂಥವರು ಸರಿಯಾದ ರೀತಿಯಲ್ಲಿ, ಪ್ರಾಮಾಣಿಕವಾಗಿ

ಕರ್ತವ್ಯವನ್ನು ನಡೆಸಿದರೆ ಯಾವುದೇ ಅಕ್ರಮವಾಗಲಿ, land grabbing ಆಗಲಿ ನಡೆಯುವುದಿಲ್ಲ. ಇದಕ್ಕೆಲ್ಲಾ ಮೂಲ ಕಾರಣ ಪೊಲೀಸ್ ಠಾಣೆಯಲ್ಲಿರುವ ಪೊಲೀಸ್ ಇನ್ಸ್‌ಪೆಕ್ಟರ್. ಬೇಕಾದರೆ ಯಾರನ್ನಾದರೂ ಕೇಳಿ. ನಾವು 50.00 ಲಕ್ಷ ನೀಡಿ ಈ ಹುದ್ದೆಗೆ ಬಂದಿದ್ದೇವೆ, ನಾವೇನು ಮಾಡಬೇಕು ಎಂದು ಹೇಳುತ್ತಾರೆ. ಅಂತಹ ಪರಿಸ್ಥಿತಿ ಬಂದಿದೆ. ನಾನು ಅಂಥವರ ಹೆಸರನ್ನು ಬೇಕಾದರೆ ಉಲ್ಲೇಖ ಮಾಡುತ್ತೇನೆ, ನನಗೇನು ಭಯವಿಲ್ಲ. ನಾನು ಹೇಳಿದ ವಿಚಾರಗಳು ಸತ್ಯವಾಗಿದ್ದು, ಅದು ತಮಗೂ ಹಾಗೂ ಮಾನ್ಯ ಸಚಿವರಿಗೂ ತಿಳಿದಿದೆ. ಹಾಗಾಗಿ ಮಾನ್ಯ ಗೃಹ ಸಚಿವರು ಪ್ರಾಮಾಣಿಕ ವ್ಯಕ್ತಿಯಾಗಿದ್ದು ಅವರು ಇದಕ್ಕೆಲ್ಲಾ ಕಡಿವಾಣ ಹಾಕಲಿ ಎಂದು ತಮ್ಮ ಮೂಲಕ ಸರ್ಕಾರಕ್ಕೆ ತಿಳಿಸಬಯಸುತ್ತೇನೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು.

ಸಭಾಪತಿಯವರು:- ಮಾನ್ಯ ಸದಸ್ಯರೇ ಸ್ವಲ್ಪವೇ ಮಾತನಾಡಿ. ಬಹಳ ಮಂದಿ ಮಾತನಾಡುವವರಿದ್ದಾರೆ.

ಶ್ರೀ ಎಸ್.ಎಲ್.ಭೋಜೇಗೌಡ:- ಮಾನ್ಯ ಸಭಾಪತಿಯವರೇ, I will not divert anything. ಕರ್ನಾಟಕ ಬಂದಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021 ಅನ್ನು ಮಾನವೀಯತೆಯನ್ನು ಮೆರೆಯುವುದಕ್ಕೋಸ್ಕರ ಈ ವಿಧೇಯಕವನ್ನು ತಂದಿದ್ದಾರೆ ಎಂದು ಭಾವಿಸಿದ್ದೇನೆ. ಈ ವಿಧೇಯಕವನ್ನು ನೋಡಿದ ಮೇಲೆ ನನಗೆ ಸಿದ್ದಯ್ಯ ಪುರಾಣಿಕರವರ ವಚನ ನನಗೆ ನೆನಪಾಗುತ್ತಿದೆ.

ಏನಾದರೂ ಆಗು, ನೀ ಬಯಸಿದಂತಾಗು
ಏನಾದರೂ ಆಗು, ನೀ ಬಯಸಿದಂತಾಗು.
ಏನಾದರೂ ಆಗು, ನಿನ್ನ ಇಚ್ಛೆಯಂತಾಗು.
ಏನಾದರೂ ಸರಿಯೇ, ನೀ ಮೊದಲು ಮಾನವನಾಗು.
ನೀ ಮೊದಲು ಮಾನವನಾಗು.

ಏತಕ್ಕಾಗಿ ನಾನು ಅವರ ವಚನವನ್ನು ಉಲ್ಲೇಖ ಮಾಡಿರುವೆ ಅಂದರೆ, ಅಪರಾಧಿಯು ಹತ್ತು-ಹಲವಾರು ವರ್ಷಗಳ ಕಾಲ ಜೈಲಿನಲ್ಲಿದ್ದು, ಹೊರಗೆ ಬಂದ ಸಂದರ್ಭದಲ್ಲಿ ಸಮಾಜ ಆತನನ್ನು ನೋಡುವ ದೃಷ್ಟಿಯೇ ಬೇರೆ. ಹಾಗಾಗಿ ಜೈಲಿನಿಂದ ಹೊರಗೆ ಬಂದ ಸಂದರ್ಭದಲ್ಲಿ ಅಥವಾ ಜೈಲಿನಲ್ಲಿಯೇ ಇದ್ದರೂ ಸಹ ಆತನನ್ನು ಮಾನವೀಯತೆಯನ್ನು ಮೆರೆದು ವಿಶಾಲ ದೃಷ್ಟಿಯಿಂದ ನೋಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವೆನಿಸಿದೆ, ಹಾಗೂ ಸಿದ್ದಯ್ಯ ಪುರಾಣಿಕರವರ ವಚನ ಏನಿದೆ, ಆ ವಚನವು ಜೈಲು ಬಂದಿಖಾನೆ ವಿಧೇಯಕಕ್ಕೆ

ಸಾರ್ಥಕತೆ ಆಗಬೇಕೆಂದು ಈ ಪದ್ಯವನ್ನು ಉಲ್ಲೇಖ ಮಾಡಿದ್ದೇನೆಯೇ ವಿನಃ ಬೇರೆ ಯಾವುದೇ ಉದ್ದೇಶ ಇಲ್ಲ. ಇವತ್ತು ನೋಡುತ್ತಿರುವ ಹಾಗೆ ಜೈಲಿನಿಂದ ಹೊರಗೆ ಬಂದ ತಕ್ಷಣ ಬಹಳಷ್ಟು ಜನ reform ಆಗಿದ್ದಾರೆ. Habitual offenders ಮಾಡುವ ವಿಚಾರ ಬೇರೆ. ಅನಿರೀಕ್ಷಿತ ಘಟನೆಗಳು ನಡೆದಂಥ ಸಂದರ್ಭದಲ್ಲಿ ಅವರಿಗೆ ಸಮಾಜದಲ್ಲಿ ಬದುಕು ನಡೆಸಲು ಜೈಲು ಬಂದಿಖಾನೆ ಮಂಡಳಿಯನ್ನು ಮಾಡಲಾಗುತ್ತಿದೆ, ಆ ಮಂಡಳಿ ಸಂಪೂರ್ಣವಾಗಿ ಕಣ್ಣು ತೆರೆದು ನೋಡಬೇಕಾಗುತ್ತದೆ. ಕಣ್ಣು ತೆರೆದು ವಿಶಾಲ ಹೃದಯದಿಂದ ನೋಡಿದಾಗ ಅವರಿಗೆ ಸಮಾಜದಲ್ಲಿ ಬದುಕು ನಡೆಸಲು ಅವಕಾಶ ಮಾಡಿಕೊಡುವಂಥ ಕೆಲಸವನ್ನು ಹತ್ತು ಜನರಲ್ಲಿ ಐದು ಅಥವಾ ಇಬ್ಬರಿಗಾದರೂ ಈ ಜೈಲು ಬಂದಿಖಾನೆ ಮಂಡಳಿಯಲ್ಲಿ ಮಾಡಿದರೆ, ಖಂಡಿತವಾಗಿ ಇವತ್ತು ಈ ವಿಧೇಯಕವನ್ನು ತಂದಿರುವುದಕ್ಕೆ ಸಾರ್ಥಕವಾಗುತ್ತದೆ ಎನ್ನುವುದು ವೈಯಕ್ತಿಕ ಅಭಿಪ್ರಾಯವಾಗಿದೆ. ಆ ನಿಟ್ಟಿನಲ್ಲಿ ಖಂಡಿತವಾಗಿ ಘನ ಅಧ್ಯಕ್ಷತೆಯಲ್ಲಿ ಈ ಕೆಲಸವಾಗುತ್ತದೆ. ಮಾನ್ಯ ಸಚಿವರು ರೈತರ ಮಗನಾಗಿದ್ದು, ರೈತರ ಕಷ್ಟವನ್ನು ಅರಿತಿದ್ದಾರೆ, ಎಲ್ಲಾ ಸಮಾಜದ ಕಟ್ಟಕಡೆಯ ಮನುಷ್ಯನಿಗಾಗಿ ಈ ವಿಧೇಯಕವನ್ನು ಜಾರಿಗೆ ತಂದಿದ್ದಾರೆ, ತೊಂದರೆ ಏನಿಲ್ಲ.

ಈ ವಿಧೇಯಕದಲ್ಲಿ ಕೆಲವು ವಿಚಾರಗಳನ್ನು ನೋಡಬೇಕಾಗುತ್ತದೆ. ಬಹಳ ಮುಖ್ಯವಾಗಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ, ಈ ವಿಧೇಯಕದಲ್ಲಿ ತಿದ್ದುಪಡಿ ಮಾಡಲಾಗಿದೆ. ಜೈಲಿನಲ್ಲಿರುವವರು ತುಂಬಾ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ಮಾನವೀಯತೆ ದೃಷ್ಟಿಯಿಂದ ನೋಡಬೇಕೆಂದು ಹೇಳಲಾಗಿದೆ. ಏಕೆಂದರೆ, ಅವರನ್ನು habitual offenders ನೋಡುವ ಹಾಗೆಯೇ ಬೇರೆಯವರನ್ನು ನೋಡುತ್ತಿದ್ದು, ನ್ಯಾಯಾಲಯದ ಅನುಮತಿ ಪಡೆದುಕೊಳ್ಳಬೇಕು ಹಾಗೂ ಇನ್ನಿತರ ಬೇರೆ - ಬೇರೆ ರೀತಿಯ ಕಾನೂನು ಇದೆ. I don't want to go to such an extend to explain all those things. ತಮಗೂ ಸಹ ಗೊತ್ತಿದ್ದು, ತಾವು ಜೈಲಿಗೆ ಭೇಟಿ ನೀಡಿದರೆ ಇನ್ನಷ್ಟು ಸ್ಪಷ್ಟವಾಗಿ ಗೊತ್ತಾಗುತ್ತದೆ. ಕೋವಿಡ್-19 ಬಂದಂತಹ ಸಂದರ್ಭದಲ್ಲಿ ಜೈಲಿನಲ್ಲಿದ್ದ ಹೆಚ್ಚು ಜನರಿಗೆ ಕೋವಿಡ್-19 ಬಂದಿದ್ದು. ಐ.ಐ.ಸಿ. ಸೆಕ್ಷನ್ 307, 302 ಪ್ರಕರಣಗಳಲ್ಲಿ ಹಾಗೂ ಬೇರೆ-ಬೇರೆ especially sandalwood smugglers ಗಳಿಗೆಲ್ಲಾ Magistrate ಬೇಲ್ ನೀಡಿದರು. ಏಕೆಂದರೆ, ಕೋವಿಡ್-19 ರೋಗ ಬಂದ ಪ್ರಯುಕ್ತ ಅವರನ್ನು ಜೈಲಿನಲ್ಲಿಯೇ ಬಂಧಿಸಲು ಆಗುವುದಿಲ್ಲ. ಜೈಲಿನಲ್ಲಿಯೇ ಬಂಧಿಸಿದರೆ ಇಡೀ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗಬಹುದೆಂಬ ಉದ್ದೇಶದಿಂದ ಈ ರೀತಿಯ ಪ್ರಸಂಗ ನಡೆದಿದೆ. Though it was a Non-Bailable Offences,

ಅವರನ್ನೆಲ್ಲಾ ಜೈಲಿನಿಂದ ಹೊರಗೆ ಕಳುಹಿಸುವಂಥ ಪರಿಸ್ಥಿತಿ ಉದ್ಭವಿಸಿತು. ಹಾಗಾಗಿ ಮೂಲಸೌಕರ್ಯಗಳು ಬಹಳ ಅಭಿವೃದ್ಧಿ ಆಗಬೇಕಾಗಿದೆ. ನಾನು ಒಬ್ಬ ವಕೀಲನಾಗಿ ಜೈಲಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಹಾಗೂ Legal Aids Committee ವಿಚಾರಕ್ಕೆ ಸಂಬಂಧಿಸಿದಂತೆ ಜೈಲಿನ ಒಳಗೆ ಹೋಗಿದ್ದಂತಹ ಸಂದರ್ಭದಲ್ಲಿ ಇದನ್ನೆಲ್ಲಾ ನೋಡಿದ್ದೇನೆ.

(ಮುಂದು...)

(825) 20.09.2021/5.50/ ಎಸ್‌ಕೆ-ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಎಸ್.ಎಲ್. ಭೋಜೇಗೌಡ (ಮುಂದು):-

ಶೌಚಾಲಯ ಇರುವ ಕಡೆ ನಾಲ್ಕೈದು ಜನ ಜೈಲು ಖೈದಿಗಳನ್ನು ಜಿಟ್ಟಿಗೆ ಹಾಕಿಬಿಟ್ಟರೆ, ಬೆಳಗ್ಗೆಯೇ ಬಂದು ಬಾಗಿಲು ತೆಗೆಯುವಂತಹ ವಿಚಾರವೂ ನಾವು ಮಾನವೀಯತೆಯ ಗುಣಗಳನ್ನು ಮೆರೆಯುವುದಕ್ಕೆ infrastructure ನೋಳಗಡೆ develop ಮಾಡುವಂತಹ ಕೆಲಸ ಮೊದಲು ಆಗಬೇಕಾಗುತ್ತದೆ. ಖೈದಿಗಳು ಮಾನಸಿಕ ಒತ್ತಡದಲ್ಲಿದ್ದಂತಹ ಸಂದರ್ಭದಲ್ಲಿ ಅವರು free mind ನಲ್ಲಿ ಜೈಲಿನಲ್ಲಿದ್ದಾಗ, ಪರವಾಗಿಲ್ಲ, ನನಗೆ ಎಲ್ಲಾ ರೀತಿಯ ವ್ಯವಸ್ಥೆ ಇದೆ. ನಾನು ಇನ್ನು ಮುಂದೆ ಈ ರೀತಿಯ ಯೋಚಿಸಬಾರದು. ಸಮಾಜದಲ್ಲಿ ಒಳ್ಳೆಯ ನಾಗಬೇಕು ಎಂಬ ಮನಸ್ಸಿನಲ್ಲಿ ಒಳ್ಳೆಯ ಪರಿವರ್ತನೆಯಾಗಬೇಕು. ಅದರ ಬಗ್ಗೆ ಮಾನ್ಯ ಕೆ.ಎ. ತಿಪ್ಪೆಸ್ವಾಮಿಯವರು ಹೇಳಿದರು. ಅನೇಕ resource persons ಪಟ್ಟಿ ಮಾಡಿಕೊಂಡು, ಆಗಾಗ್ಗೆ ಪ್ರತಿ ವಾರ ಜೈಲಿನಲ್ಲಿ ಆ resource person ನ ಮುಖಾಂತರ ಮನಸ್ಸನ್ನು ಬದಲಾವಣೆ ಮಾಡುವಂತಹ ವ್ಯವಸ್ಥೆ ಜೈಲಿನೊಳಗಾದರೆ, ಖಂಡಿತ ಮುಂದಿನ ದಿನಗಳಲ್ಲಿ ಒಳ್ಳೆಯ ಜನರಾಗಿ ಸಮಾಜಕ್ಕೆ ಜೈಲಿನಿಂದ ಹೊರಗಡೆ ಬರುತ್ತಾರೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ತಮ್ಮ ಮಾತನ್ನು ಮುಗಿಸಿ.

ಶ್ರೀ ಎಸ್.ಎಲ್. ಭೋಜೇಗೌಡ:- ದಯಮಾಡಿ, ನಾನು ಮಾತನಾಡುವುದಕ್ಕೆ ಪ್ರಾರಂಭವೇ ಮಾಡಿಲ್ಲ.

(ಈ ಹಂತದಲ್ಲಿ ಸದನ ನಗೆಗಡಲಿನಲ್ಲಿ ತೇಲಿತು)

ಮಾನ್ಯ ಸಭಾಪತಿಯವರೇ, ಈ ರೀತಿ ನನಗೆ ಏಕೆ ಮಾಡುತ್ತೀರಾ? ಮಾನ್ಯ ಸಭಾಪತಿಯವರಿಗೆ ನನ್ನ ಮೇಲೆ ಇಷ್ಟೊಂದು ಕೋಪನಾ. ಇದನ್ನು ತಂದಿರುವ ಉದ್ದೇಶ ಬಹಳ ಒಳ್ಳೆಯದು ಇದೆ. ಅವನು ಮನೆಯಲ್ಲಿ ದುಡಿಯುವಂತಹ ವ್ಯಕ್ತಿಗೆ ಏನೋ ಒಂದು

ವ್ಯತ್ಯಾಸವಾಗಿ, ಜೈಲು ಸೇರುವಂತಹ ಸಂದರ್ಭ ಬಂದಾಗ, ಸಂಸಾರವನ್ನು ನಿಭಾಯಿಸಬೇಕಲ್ಲ. ಆ ಸಂಸಾರವನ್ನು ನಿಭಾಯಿಸುವಂತಹವರು ಯಾರೂ ಇರುವುದಿಲ್ಲ ಅಥವಾ ಮಹಿಳೆ ಇದ್ದರೆ, ನಿಭಾಯಿಸತಕ್ಕದ್ದಲ್ಲ. ಆ ಒಂದು ಸಂದರ್ಭದಲ್ಲಿ ಅವರಿಗೆ ದುಡಿಮೆ ಅವಶ್ಯಕತೆ. ಆ ದುಡಿಮೆಗೆ ತಕ್ಕಂತೆ ಸರಿಯಾದ ವೇತನ. It is a constitutional right. 'ಸಮಾನ ವೇತನ, ಸಮಾನ ಕೆಲಸ' ಎಂದು ಹೇಳಿ, ಇಲ್ಲಿ ಕೆಲಸ ಮಾಡುವುದಕ್ಕೆ ಏನು ಕೊಡುತ್ತೀರಿ. ಇಲ್ಲಿ ಕೆಲಸ ಮಾಡಿದರೆ, ಏನು ವೇತನ ಕೊಡುತ್ತೀರಿ? ಅದೇ ವೇತನವನ್ನು ಖೈದಿಗಳಿಗೆ ಕೊಡಬೇಕಾಗುತ್ತದೆ. ಆಗ ನಮ್ಮ constitutional right ಅನ್ನು ಅವರಿಗೆ ಕೊಟ್ಟಂತಾಗುತ್ತದೆ. ಆ ಕೆಲಸ ಮಾಡಲೇಬೇಕು. ಸರ್ಕಾರಕ್ಕೆ ಹೊರೆ ಆಗುತ್ತದೆ. ಆಗ ಮಾಡುವಂತಹ ಕೆಲಸವಿದೆಯೆಲ್ಲಾ, ಊಟ ಹಾಕಿ ವಸತಿ ಕೊಟ್ಟರೆ, ಅದನ್ನು less ಮಾಡಬೇಡಿ. ಅದಕ್ಕೆ ಏನು ಬಾಕಿ ಕೊಡಬೇಕು. ಡಾ. ತೇಜಸ್ವಿನಿ ಗೌಡರು ಮಾತನಾಡುವಂತಹ ಸಂದರ್ಭದಲ್ಲಿ minimum wages ಬಗ್ಗೆ ಹೇಳಿದರು. At least minimum wages ಅನ್ನು ಕೊಡಬೇಕಾದರೆ, ಇವತ್ತು ಒಂದು ದಿವಸ ಒಬ್ಬ ಅಳಿಗೆ ಕನಿಷ್ಠ ಕೂಲಿ ಎಷ್ಟು ಕೊಡಬೇಕೆಂಬುದು ಮಾನ್ಯ ಅರಗ ಜ್ಞಾನೇಂದ್ರದವರಿಗೆ ಗೊತ್ತಿದೆ. ತಮ್ಮ ತೋಟದಲ್ಲಿ ಕೂಲಿ ಕೆಲಸ ಮಾಡುವುದಕ್ಕೆ ರೂ.600 ಗಿಂತ ಕಡಿಮೆ ಯಾರೂ ಬರುವುದಿಲ್ಲ. ಈಗ ಅಡಿಕೆ ಒಂದು ಕ್ವಿಂಟಾಲ್‌ಗೆ ಸುಮಾರು ರೂ. 50,000 ಗಳಷ್ಟು ದಾಟಿದೆ. ಒಬ್ಬ ಕೊಣಕಾರನು ಕೂಲಿ ಕೆಲಸದಿಂದ ದಿನಕ್ಕೆ ಸುಮಾರು ರೂ.1,500 ಗಳಷ್ಟು ದುಡಿಯುತ್ತಾನೆ. ಆಂಥೆ ಅವರಿಗೆ ಕೊಡಿ ಎಂದು ನಾನು ಹೇಳುವುದಿಲ್ಲ. ಕನಿಷ್ಠ ವೇತನ ಕೊಡುವಂತಹ ವ್ಯವಸ್ಥೆಯಾಗಬೇಕು. ಇದರಲ್ಲಿ ನಿಮ್ಮ ಉದ್ದೇಶ ಏನಿದೆ? ಹಣ್ಣು, ಹೂವು, ತರಕಾರಿ ಬೆಳೆಗಳನ್ನೆಲ್ಲಾ ಬೆಳೆಯಬೇಕು. ಕನಿಷ್ಠ ಆ ಜೈಲು ಸಿಬ್ಬಂದಿಗೆ ಬರುವಂತಹ ದೈನಂದಿನ ತರಕಾರಿಗಳಿವೆಯೆಲ್ಲಾ, ಆ ತರಕಾರಿ ಬೆಳೆಯುವಂತಹ ವ್ಯವಸ್ಥೆಯನ್ನು ಎಲ್ಲಿ ಮಾರಬೇಕು. ಅದನ್ನು ಅಲ್ಲಿ ಮಾಡುವುದಕ್ಕೆ ಅವಕಾಶವಿದೆ. ಅದು ಯಾವಾಗ ಎಂದರೆ, ತಾವು ಒಂದು ಹತ್ತು ಎಕರೆ ಜಾಗವನ್ನು ಗುರುತು ಮಾಡಿದಾಗ, exclusively five acres for all these infrastructures. ಕುರಿ ಮತ್ತು ಕೋಳಿ ಸಾಕಾಣಿಕೆ, ಇರಬಹುದು. ಒಂದು ಎಕರೆ ಪ್ರದೇಶದಲ್ಲಿ ನೂರು ಕುರಿಗಳನ್ನು ಸಾಕಬಹುದು. ಒಂದು ಎಕರೆ ಪ್ರದೇಶದಲ್ಲಿ ಸಾವಿರ ಕೋಳಿಗಳನ್ನು ಸಾಕಬಹುದು. ಸಾವಿರ ಕೋಳಿಗಳನ್ನು ಸಾಕಿದರೆ, ದೈನಂದಿನ ವಾರ ವಾರ ಕೋಳಿಗಳನ್ನು ಅಲ್ಲಿಯೇ ಕೊಡಿ. ಜೈಲಿನವರು ಬೇರೆ ಕಡೆ ಎಲ್ಲಿಯೂ ಕೂಡ ಕೊಂಡು ಕೊಳ್ಳಬೇಕಾಗುವುದಿಲ್ಲ. ತರಕಾರಿಗಳನ್ನು ಅಲ್ಲಿಯೇ ಬೆಳೆದು, ಅಲ್ಲಿಯೇ ಕೊಡಿ. ಇದರಿಂದಾಗಿ, ಆದಾಯ ಉಳಿಯುತ್ತದೆ. ದೈನಂದಿನ ಜೈಲು ಖರ್ಚು ಎಷ್ಟು ಬರುತ್ತದೆ ಎಂಬುದರ ಬಗ್ಗೆ ನೋಡಿದೀರಾ? ಇದೆಲ್ಲವನ್ನು ಅಲ್ಲಿ ಏಕೆ ಮಾಡುವುದಕ್ಕಾಗುವುದಿಲ್ಲ?

ಅದನ್ನು ಮಾಡಬೇಕಾದರೆ, ಜಮೀನಿನ ಅವಶ್ಯಕತೆ ಇದೆ. ಜಮೀನನ್ನು ತೆಗೆದುಕೊಳ್ಳುತ್ತೇವೆಂದು ಹೇಳಿದಿರಿ. ಇಲ್ಲಿ ಬಹಳ ಸ್ವಾರಸ್ಯಕರವಾದ ವಿಚಾರವೇನೆಂದರೆ, ಜಮೀನನ್ನು ಹೇಗೆ ತೆಗೆದುಕೊಂಡು ಬಿಡುತ್ತಾರೆ? ಈ ವಿಧೇಯಕದಲ್ಲಿ ಏನು ಹೇಳುತ್ತಾರೆ ಎಂದರೆ, ಮಂಡಳಿಯು ಕರ್ನಾಟಕ ಸರ್ಕಾರಕ್ಕೆ ಅಥವಾ ಖಾಸಗಿ ವ್ಯಕ್ತಿಗೆ ಸೇರಿರುವ ಯಾವುದೇ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಬಹುದು. ಪಡೆದುಕೊಳ್ಳಿ. In the interests of Society, in the interests of the Nation, in the interests of the State. ಇವರಿಂದ ಸಾಕಷ್ಟು ಪಡೆದುಕೊಳ್ಳಿ. ನಾವು ಬೇಡ ಎಂದು ಹೇಳುವುದಿಲ್ಲ. ನನಗೆ ಇರುವಂತಹ ಜಮೀನನ್ನು ನೀವು ಪಡೆದುಕೊಳ್ಳಬೇಕಾದರೆ, ಕಾನೂನಿನಲ್ಲಿ ಇರುವಂತಹ ಇತಿ-ಮಿತಿಗೆ ಒಳಪಟ್ಟು, ಪಡೆದುಕೊಳ್ಳಬೇಕಲ್ಲವೇ? ನನಗೆ ಇರುವಂತಹ ಎರಡು ಎಕರೆ ಜಮೀನನ್ನು ಜೈಲು ಸಿಬ್ಬಂದಿಗಳಿಗೆ ಬೇಕೆಂದು ಪಡೆದುಕೊಂಡು ಬಿಟ್ಟರೆ, ನಾನು ಏನು ಮಾಡಬೇಕು? ಮಾನ್ಯ ಸರ್ವೋಚ್ಚ ನ್ಯಾಯಾಲಯವು ಹೇಳಿರುವ ಬಗ್ಗೆ ಅನೇಕರಿಗೆ ಗೊತ್ತಿರಬೇಕಲ್ಲ. A very recent judgement has come out that, seven times the value of the property ಕೊಡಬೇಕು ಎನ್ನುವಂತಹದ್ದು ಇದೆ. ಆ ರೀತಿ ಯಾವುದಾದರೂ ತೆಗೆದುಕೊಳ್ಳಬೇಕೆಂದರೆ, seven times market value ಕೊಡಬೇಕು ಎನ್ನುವುದು ಇದೆ. All of a sudden, ಇದರ ಪ್ರಕಾರ ನನಗೆ ಇರುವಂತಹ ಐದು ಎಕರೆ ಜಮೀನನ್ನು ಕಿತ್ತುಕೊಂಡು ಬಿಟ್ಟರೆ, ನಾವು ಏನು ಮಾಡಬೇಕು? ದಯವಿಟ್ಟು, ಇದರಲ್ಲಿ ಸ್ವಲ್ಪ ಬದಲಾವಣೆಯಾಗಬೇಕು. ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರದ ಶಿಫಾರಸ್ಸುಗಳೊಂದಿಗೆ ಅಸಮ್ಮತಿಯ ಸಂದರ್ಭದಲ್ಲಿ ಮಂಡಳಿಯು ತನ್ನ ಅನಿಸಿಕೆಗಳೊಂದಿಗೆ ಸರ್ಕಾರಕ್ಕೆ ಇದನ್ನು ಉಲ್ಲೇಖಿಸಬಹುದು. ಜಿಲ್ಲಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿಯು ನಿಗದಿಪಡಿಸುವ ಮಾರುಕಟ್ಟೆ ಮೌಲ್ಯವನ್ನು ಸಂದಾಯ ಮಾಡುವ ಮೂಲಕ ಸ್ವಾಧೀನಪಡಿಸಿಕೊಳ್ಳಬಹುದು. ಅವರು ನಿಗದಿಪಡಿಸಿಬಿಟ್ಟರೆ, ಕಾನೂನಿನ ಪ್ರಕಾರ ಅಥವಾ Sub-Registrar value, market value ನಲ್ಲಿಯೇ ಇಂತಿಷ್ಟು ಪರ್ಸೆಂಟ್. Market value ನ ಕೋರ್ಟಿನ ಆದೇಶ ಇತ್ತೀಚಿನ ತೀರ್ಪುಗಳಲ್ಲಿ ಬಂದಿದೆ. ಆ ತೀರ್ಪಿನ ಪ್ರಕಾರ ನಾವು ಇವತ್ತು ತೆಗೆದುಕೊಂಡು ಬಿಡುತ್ತೇವೆ. ತೆಗೆದುಕೊಂಡೆಲ್ಲವೆಂದರೆ, ಅದು ತಪ್ಪಾಗುತ್ತದೆ. ದಯವಿಟ್ಟು, ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಈ ವಿಧೇಯಕದೊಳಗೆ ಇನ್ನೊಂದು ಏನಿದೆ ಎಂದರೆ, ಬಂದೀಖಾನೆಯ ಸಚಿವರು ಅಧ್ಯಕ್ಷರಾಗಿದ್ದಾರೆ. ಒಳ್ಳೆಯದು. ನ್ಯಾಯಾಂಗ ವ್ಯವಸ್ಥೆಯಲ್ಲಿ at least ಒಬ್ಬ ನಿವೃತ್ತ ನ್ಯಾಯಾಧೀಶರನ್ನು ಈ ಸಮಿತಿಯಲ್ಲಿ ನೇಮಿಸಬೇಕಾಗುತ್ತದೆ. ಅವರು ಆ ಸಮಿತಿಯಲ್ಲಿದ್ದರೆ, at least ಅದರೊಳಗಡೆ ಅಗಾಧವಾದ ವಿಚಾರದ ಬಗ್ಗೆ ಗೊತ್ತಿರುತ್ತದೆ. ಅವರು ತಮಗೆ

ಮಾರ್ಗದರ್ಶನ ನೀಡುತ್ತಾರೆ. ಮಾನ್ಯ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ಈ ಸಮಿತಿಗೆ ನೇಮಿಸಿದರೆ, ಒಳ್ಳೆಯದಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಈಗಾಗಲೇ ಉಸ್ತವಾರಿ ಇದ್ದಾರೆ. Legal Aids Committee, ಅವರನ್ನು ತೆಗೆಯುವುದಿಲ್ಲ ಎಂಬುದು ಕಾಣುತ್ತದೆ. ಅವರನ್ನು ತೆಗೆಯುತ್ತಾರೆಯೇ?

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):-ಅದು ಹಾಗೆಯೇ ಇರುತ್ತದೆ.

ಶ್ರೀ ಎಸ್.ಎಲ್. ಭೋಜೇಗೌಡ:- ಮಾನ್ಯ ಸಭಾಪತಿಯವರೇ, ಅವರು ಹಾಗೆಯೇ ಇರುತ್ತಾರೆ. ಅವರು Legal Aids ನಲ್ಲಿ ಬರುತ್ತಾರೆ. District Judge already ಇರುತ್ತಾರೆ. Any untold incidents happened ಅಥವಾ ಖೈದಿ ಏನಾದರೂ ದೂರ ಸಲ್ಲಿಸಬೇಕೆಂದರೆ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ದೂರು ಕೊಡುವಂತಹ ವ್ಯವಸ್ಥೆ ಇದ್ದು, ಆ ವ್ಯವಸ್ಥೆ ಹಾಗೇ ಇರಲಿ. ದಯವಿಟ್ಟು, ಆ ವ್ಯವಸ್ಥೆ ತೆಗೆಯುವುದು ಬೇಡ. Parallel ಅಗಿ ನಿಮಗೂ ಕೊಡಲಿ ಮತ್ತು ಅವರಿಗೆ ಕೊಡಲಿ. ಇಲ್ಲಿ ವಿಚಾರಣೆ ನಡೆಯುವುದಿಲ್ಲವಲ್ಲ. ನನಗೆ ಸರಿಯಾಗಿ ಊಟ ಕೊಡುವುದಿಲ್ಲ. ನನಗೆ ಸರಿಯಾಗಿ ಮಲಗುವುದಕ್ಕೆ ಬೆಡ್, ಪೆಸ್ಟ್ ಕೊಡಲಿಲ್ಲ ಎನ್ನುವ ದೂರು ಇದೆಯೆಲ್ಲಾ, ಆ ದೂರು ಕೊಡುವಂತಹ ಅಧಿಕಾರ ಇರಲಿ. ಆದರೆ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ಸಮಿತಿಗೆ ನೇಮಿಸಿದರೆ, ಒಳ್ಳೆಯದು ಎಂದು ನನಗೆ ಅನಿಸುತ್ತದೆ. ಅದರ ಬಗ್ಗೆ ಯೋಚನೆ ಮಾಡಿ. ಈ ತಿದ್ದುಪಡಿ ವಿಧೇಯಕ ತರುವ ಮುಖಾಂತರ ಅವರು ಜೈಲಿಗೆ ಹೋಗಿ ಬಂದಿದ್ದಾರೆಂದು, ಸಮಾಜ ಅವರನ್ನು ಕಡೆಗಣಿಸುವಂತಹ ವ್ಯವಸ್ಥೆ ಏನಿದೆಯೆಲ್ಲಾ, ಆ ವ್ಯವಸ್ಥೆಗೂ ನಾನಿ ಆಡುವುದಕ್ಕೆ, ಸರಿಯಾದ infrastructure ಮತ್ತು ಅವರು ಮಾನಸಿಕವಾಗಿ ಜೈಲಿಂದ ಹೊರಗಡೆ ಬರಬೇಕಾದರೆ, ನಾನು ಜೈಲಿಗೆ ಹೋಗಿದ್ದೆ. ನಾನು ಇಂತಿಷ್ಟು ಹಣ ಸಂಪಾದನೆ ಮಾಡಿದೆ. ಆರ್ಥಿಕವಾಗಿ ಸದೃಢನಾಗಿದ್ದೇನೆ. ಇಷ್ಟು ಆರ್ಥಿಕತೆಯನ್ನು ಮನೆಗೆ ಒತ್ತಿಕೊಂಡು ಹೋಗುತ್ತಿದ್ದೇನೆ ಎಂದು ಸಂತೋಷವಾಗಿ ಅವರು ಹೊರಗಡೆ ಬಂದು, ಅವರ ಹೆಂಡತಿ ಮಕ್ಕಳಿಗೆ ಸಂತೋಷ ಮತ್ತು ನೆಮ್ಮದಿಯನ್ನು ಕೊಡುವಂತಹ ಜೀವನವನ್ನು ಮತ್ತೊಮ್ಮೆ ಮರು ಜೀವನವನ್ನು ಸಾಗಿಸುವುದಕ್ಕೆ ಈ ಕರ್ನಾಟಕ ಬಂಧೀಖಾನೆ ಅಭಿವೃದ್ಧಿ ಮಂಡಳಿ ಸಹಾಯ ಮಾಡಲಿ ಎಂದು ನಾನು ಈ ಸಂದರ್ಭದಲ್ಲಿ ನನಗೆ ಮಾತನಾಡಲು ಎರಡೂರು ನಿಮಿಷ ಜಾಸ್ತಿ ಅವಕಾಶ ಕೊಟ್ಟಂತಹ ಮಾನ್ಯ ಸಭಾಪತಿಯವರಿಗೆ ವಿಶೇಷವಾಗಿ ಧನ್ಯವಾದಗಳನ್ನರ್ಪಿಸುತ್ತೇನೆ.

ಸಭಾಪತಿಯವರು:- ಇನ್ನು ಮಾತನಾಡುವವರು ಆರೇಳು ಜನ ಸದಸ್ಯರಿದ್ದಾರೆ. ಮಾನ್ಯ ಆಯನೂರು ಮಂಜುನಾಥ್‌ರವರೇ ತಾವು ಮಾತನಾಡಿ.

ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈ ವಿಧೇಯಕದ ಬಗ್ಗೆ ನಾನು ಮಾತನಾಡುವುದಕ್ಕೆ ಬೇರೆ ಎಲ್ಲಾ ಸದಸ್ಯರಿಗಿಂತ ಜಾಸ್ತಿ ಅರ್ಹತೆ ಇದೆ. ಕಾರಣವೇನೆಂದರೆ, ಅತಿ ಹೆಚ್ಚಾಗಿ ನಾನು ಜೈಲಿಗೆ ಹೋಗಿ ಬಂದವನು. ರಾಜ್ಯದಲ್ಲಿರುವ ನಾಲ್ಕು ಜೈಲಿನಲ್ಲಿ ವಾಸ ಮಾಡಿ ಬಂದವನು. ಶಿವಮೊಗ್ಗ ಜೈಲು, ಬಳ್ಳಾರಿ ಸೆಂಟ್ರಲ್ ಜೈಲು, ಬೆಂಗಳೂರು ಸೆಂಟ್ರಲ್ ಜೈಲು, ಗುಲ್ಬರ್ಗಾ ಜೈಲುಗಳನ್ನು ಹೊರತುಪಡಿಸಿ, ಬೆಳಗಾವಿ ಹಿಂಡಲಗಾ ಜೈಲನ್ನು ನೋಡಿಲ್ಲ.

ಸಭಾಪತಿಯವರು:- ಈಗ ಪ್ರಯತ್ನ ಮಾಡಿ ನೋಡಿ.

ಶ್ರೀ ಆಯನೂರು ಮಂಜುನಾಥ್ :- ಮಾನ್ಯ ಸಭಾಪತಿಯವರೇ, ನನಗೆ ಅವಕಾಶ ಸಿಕ್ಕಿಬಿಟ್ಟರೆ, ಅದನ್ನು ಪ್ರಯತ್ನ ಮಾಡಿ ನೋಡುತ್ತೇನೆ. ಆದರೆ ಬೇರೆ ಬೇರೆ ರೀತಿ ಹೋಗುತ್ತಾರಲ್ಲ, ನಾನು ಆ ರೀತಿ ಹೋಗುವುದಿಲ್ಲ. ನಾನು ಹಿಂದೆ ಯಾವ ರೀತಿ ಹೋಗಿದ್ದೆ, ಅದೇ ರೀತಿ ಹೋಗುತ್ತೇನೆ. ಹಲವು ಹೋರಾಟಗಳ ಪರಿಣಾಮವಾಗಿ ಒಂದೊಂದೆ ವರ್ಷಗಳ ಕಾಲ ಜೈಲು ವಾಸ. ಇದರ ಮಧ್ಯೆ ನಾನು ಶಾಸಕನಾಗುವ ಸಂದರ್ಭದಲ್ಲಿ ಹೋರಾಟ ಮಾಡುವಂತಹ ಸಂದರ್ಭದಲ್ಲಿ ಸುಮಾರು 31 ಪ್ರಕರಣಗಳು ನನ್ನ ಮೇಲೆ ದಾಖಲಾಗಿತ್ತು. ಕೆಲವೊಮ್ಮೆ ಗೈರು ಹಾಜರಾಗುತ್ತಿದ್ದೆ. ಕೆಲವೊಮ್ಮೆ ಜಾಮೀನು ಸಿಗುತ್ತಿರಲಿಲ್ಲ. ಹಾಗಾಗಿ ಮಧ್ಯೆ ಮಧ್ಯೆ ಜೈಲನ್ನು ನೋಡಿಕೊಂಡು ಬರುವ ಅವಕಾಶ ನನಗೆ ಇತ್ತು. ನನಗೆ ಬಹಳ ಸಂತೋಷದ ವಿಷಯವೇನೆಂದರೆ ಮಾನ್ಯ ಗೃಹ ಮಂತ್ರಿಯವರು ಜೈಲಿನಲ್ಲಿದ್ದವರು. ಹಾಗಾಗಿ, ಇದನ್ನು ಸುಧಾರಣೆ ಮಾಡಿರಬೇಕೆಂದು ಅವರಿಗೆ ಅನಿಸಿರಬೇಕು. ಅವರು ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ಹತ್ತು ಹಲವಾರು ಹೋರಾಟಕ್ಕೆ ಹೋಗಿ ಬಂದಾಗ, ಬೇರೆ ಬೇರೆ ವಾತವಾರಣವನ್ನು ನೋಡಿದ್ದೇವೆ. ಈಗ ಕ್ವಾರಂಟೈನ್ ಎಂಬ ಪದವನ್ನು ಈ ಕೋವಿಡ್-19 ಬಂದಾಗ ಕೇಳಿದ್ದೇವೆ. ರಾಜ್ಯದಲ್ಲಿರುವ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಮಾತ್ರ ಕ್ವಾರಂಟೈನ್, ಜೈಲಿನೊಳಗೊಂದು ಜೈಲು ಇದೆ. ಅಲ್ಲಿ ಅಪಾಯಕಾರಿಯಾದ ಖೈದಿಗಳು, ಮುಖ್ಯ ಗಣ್ಯತೀತರು, ರಾಜಿಯಾದವರು ಸಹ ಇದ್ದಾರೆ ಎಂದು ಹೇಳುತ್ತಾರೆ. ಆ ರೀತಿ ಜೈಲಿನೊಳಗೆ ಜೈಲು ಇರುವಂತಹದನ್ನು ಅದು ಬಳ್ಳಾರಿ ಜೈಲನ್ನು ನಾನು ನೋಡಿದ್ದೇನೆ.

Sri S.R. PATIL:- Death punishment ಆದವರನ್ನು recommend ಮಾಡುತ್ತಾರೆ.

Sri AYANUR MANJUNATH:- Death Sentences ಆದವರನ್ನು ಕೂಡ ಇಟ್ಟಿರುತ್ತಾರೆ.

Sri S.R. PATIL:- Condemned prisoners ಆಗಿರುತ್ತಾರೆ.

(ಮುಂದು)

(826) 20.09.2021, 6.00, ಟಿಸಿಹೆಚ್-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಆಯನೂರು ಮಂಜುನಾಥ್ (ಮುಂದು):-

ಆಮೇಲೆ ನಾನು 'quarantine' ಎನ್ನುವ ಪದವನ್ನು ಕೇಳಿದ್ದು ಈ ಕೊರೋನಾ ಹಿಂದಿನಂತರವೆ. ಜೈಲಿನ ಖೈದಿಗಳಿಗೆ ಸುಧಾರಣೆ ಮಾಡುವ ವಿಚಾರದಲ್ಲಿ ಬಹಳಷ್ಟು ಸಂಗತಿಗಳನ್ನು ಹೇಳಿದ್ದಾರೆ. ಅದರ ಬಗ್ಗೆಯೂ ಸ್ವಲ್ಪ ಮಾತನಾಡುತ್ತೇನೆ ಮತ್ತು ಅದನ್ನು ಸ್ವಾಗತ ಮಾಡುತ್ತೇನೆ. ಜೈಲು ಸಿಬ್ಬಂದಿಯನ್ನು ಸುಧಾರಣೆ ಮಾಡುವುದು ಯಾವಾಗ? ಅದು ಅತ್ಯಂತ ಕಡು ಭ್ರಷ್ಟಾಚಾರ ಇರುವಂಥ ಜಾಗಗಳು. ಕೈಗಾರಿಕೆಗಳೇನು ಹೊಸದಾಗಿ ಸ್ಥಾಪನೆಯಾಗಬೇಕಾಗಿಲ್ಲ. ಸಾಮಾನ್ಯವಾಗಿ ಎಲ್ಲಾ ಸೆಂಟ್ರಲ್ ಜೈಲುಗಳಲ್ಲೂ ಈಗಾಗಲೇ ಕೈಗಾರಿಕೆಗಳಿವೆ. ಕಾರ್ಪೆಂಟ್ರಿ ಮತ್ತು ವೀವಿಂಗ್ ಮೆಷಿನ್‌ಗಳಿವೆ. ಹಲವಾರು ಸಂಗತಿಗಳಲ್ಲಿ ಅಲ್ಲಿ ಎಷ್ಟು ಉತ್ಪನ್ನವಾಯಿತು, raw material ಎಷ್ಟು ಕೊಟ್ಟಿದ್ದರು, ಅದು ಎಷ್ಟು marketing ಆಯಿತು ಎಂದು ಗೊತ್ತಾಗುವುದಿಲ್ಲ. ಅಲ್ಲೂ ಕೂಡ ಮಾರಾಟದೊಳಗೆ ಭ್ರಷ್ಟಾಚಾರ ಇದೆ. ಆ ಉತ್ಪನ್ನಗಳನ್ನು ಅಲ್ಲಿನ ಅಧಿಕಾರಿಗಳು ತೆಗೆದುಕೊಂಡು ಹೋಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಜೈಲಿನ ಮ್ಯಾನ್ಯುಯಲ್ ಪ್ರಕಾರ ಕೈದಿಗಳಿಗೆ ಕೊಡಬೇಕಾದಂಥ ಆಹಾರದ ಕ್ವಾರಂಟಮ್ ಯಾವ್ಯಾವುದು ಎಷ್ಟೆಷ್ಟು ಇರಬೇಕು ಎಂದು ಇದೆ. ಅವರಿಗೆ ಎಷ್ಟು ಉತ್ತಮವಾದ ಆಹಾರ ಕೊಡಬೇಕೆಂದು ಇದೆ. ಆ ರೀತಿಯ ಮ್ಯಾನ್ಯುಯಲ್ ಪ್ರಕಾರ ಫುಡ್ ಕೊಡದೇ ಅದನ್ನೇ ತಿಂದು ಕೊರುವಂಥ ಅಧಿಕಾರಿಗಳ ದೊಡ್ಡ ಸಮೂಹ ಜೈಲುಗಳಲ್ಲಿದೆ. ನೈಜವಾಗಲೂ ಜೈಲಿನಲ್ಲಿ ಇರಬೇಕಾದವರು ಅಧಿಕಾರಿಗಳ ರೂಪದಲ್ಲಿ ಇದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಖೈದಿಗಳನ್ನು ಹೊರಗೆ ಕರೆದುಕೊಂಡು ಹೋಗಬೇಕಾದರೂ ಲಂಚ ಕೊಡಬೇಕು. ಖೈದಿಗಳನ್ನು ಕೃಷಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ಅವರು ಸುಮ್ಮನೆ ಏನೂ ಕರೆದುಕೊಂಡು ಹೋಗುವುದಿಲ್ಲ. ಅಲ್ಲಿರತಕ್ಕಂಥ ಪೊಲೀಸ್‌ಗೆ 'ಅಣ್ಣಾ, ನನ್ನನ್ನು ಇವತ್ತು ಅಲ್ಲಿಗೆ ಹಾಕಿಕೊಳ್ಳಿ' ಎಂದು ಕೇಳುತ್ತಾರೆ. ಏಕೆಂದರೆ ಅವರು ಯಾವಾಗಲೂ ಒಳಗಡೆಯೇ ಇರುತ್ತಾರೆ, ಅವರು ಹೊರಗಡೆ ಬಯಲಿಗೆ ಹೋಗಬೇಕಲ್ಲವೇ? ಅಲ್ಲೂ ಇವರಿಗೆ ಲಂಚ ಕೊಡಬೇಕು. ಒಳಗಡೆ ಇದ್ದವನು ಆಸ್ಪತ್ರೆಗೆ ಹೋಗಿ admit ಆಗಲು ಸುಳ್ಳು ಪ್ರಮಾಣ ಪತ್ರಗಳನ್ನು ಬರೆಸಿಕೊಂಡು ಹೋಗಬೇಕಾದರೆ ಡಾಕ್ಟರ್‌ಗೂ ಕೂಡ ಲಂಚ ಕೊಡಬೇಕು. ಬಂಧು-ಬಾಂಧವರನ್ನು ಭೇಟಿ ಮಾಡಬೇಕೆಂದರೆ

ಅಲ್ಲಿರತಕ್ಕಂಥ ಪೊಲೀಸ್‌ಗೆ ಚೆನ್ನಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅವರು ಗಂಟೆಗಟ್ಟಲೆ ಕಾಯ್ದುಕೊಂಡಿರುತ್ತಾರೆ. ಆ ರೀತಿಯ high degree corruption ಅಲ್ಲಿ ಇದೆ. ಇನ್ನೊಂದು ಸಂಗತಿ ಇದೆ. ಬಹುಶಃ ನಾನು ಅದನ್ನು ಕೋಟ್ ಮಾಡಲೋ, ಬೇಡವೋ ಗೊತ್ತಿಲ್ಲ. ಮಾನ್ಯ ಗೃಹ ಸಚಿವರು ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಾರೆ ಎಂದುಕೊಂಡಿದ್ದೇನೆ. ನಾನು ಕಿವಿಯಲ್ಲಿ ಕೇಳಿದ್ದನ್ನು ಹೇಳುತ್ತೇನೆ. ಬಾಲಾಪರಾಧಿಗಳು ಜೈಲಿಗೆ ಬರುತ್ತಾರೆ. ಅವರನ್ನು ದೊಡ್ಡವರ ಜೊತೆಗೆ ಸೇರಿಸಿರುತ್ತಾರೆ. ಅಪಾಯಕ್ಕೆ ಸಿಕ್ಕಿಹಾಕಿಕೊಂಡಂಥ ಘಟನೆಗಳು ಜೈಲಿನಲ್ಲಿ ನಡೆಯುತ್ತವೆ. ಬಾಲಾಪರಾಧಿಗಳನ್ನು ಹೊರಗಡೆಗೆ ತರುವುದಕ್ಕೆ ಆಗುವುದಿಲ್ಲ. ವರ್ಷಾನುಗಟ್ಟಲೆ ಜೀವಾವಧಿ ಶಿಕ್ಷೆ ಅನುಭವಿಸುವ ಹತ್ತಾರು ವರ್ಷಗಳ ಕಾಲ ಜೈಲಿನಲ್ಲಿದ್ದಂಥ ಖೈದಿ ಕೈಯಲ್ಲಿ ಆ ಅಮಾಯಕ ಬಾಲಕರ ಕಥೆ ಏನಾಗಿದೆಯೆಂದು ಹೊರಗಡೆ ಬರುವುದೇ ಇಲ್ಲ. ನಮ್ಮ ದೇಶದಲ್ಲಿ highest rate of homosexuality ಜಾಸ್ತಿ ಇರುವಂಥ ಜಾಗಗಳು ಇದ್ದರೆ, ಅದು ಜೈಲುಗಳು. ಮಾನ್ಯ ಸಚಿವರು ಇದನ್ನು ತಮ್ಮ ಗಮನದಲ್ಲಿ ಇಟ್ಟುಕೊಳ್ಳಬೇಕು. Inhuman behaviour ಮಹಿಳೆಯರನ್ನು ಬೇರೆ ಬೇರೆ ಕೇಸ್‌ಗಳಲ್ಲಿ ಜೈಲಿಗೆ ಕರೆದುಕೊಂಡು ಬಂದಿರುತ್ತಾರೆ. ಕೆಲವೊಮ್ಮೆ ವೇಶ್ಯಾವಾಟಿಕೆ ಅಥವಾ ಮತ್ತೊಂದು ಪ್ರಕರಣದಲ್ಲಿ ಭಾಗಿಯಾಗಿರುವುದಕ್ಕೆ ಬಂದಿರುತ್ತಾರೆ. ಜೈಲಿನಲ್ಲಿ ಸುಂದರವಾದ ಹೆಣ್ಣುಮಕ್ಕಳ ದುರ್ಬಳಕೆಯಾದಂಥ ಪ್ರಕರಣಗಳು ಏನಾದರೂ ಇಲಾಖೆ ಗಮನಕ್ಕೆ ಬಂದಿದೆಯೇ? ಒಂದು ವೇಳೆ ಬಂದಿದ್ದರೆ ಏನಾದರೂ ಕ್ರಮ ತೆಗೆದುಕೊಂಡಿದ್ದಾರೆಯೇ? ಅಮಾಯಕ ಹೆಣ್ಣುಮಕ್ಕಳು ಇರುತ್ತಾರೆ. ರಕ್ಷಣೆ ಮಾಡುವಂಥ ಹೆಣ್ಣುಮಕ್ಕಳು ಇಲ್ಲ. ಅಲ್ಲಿ ಬಡ ಹೆಣ್ಣುಮಕ್ಕಳು ಇರುತ್ತಾರೆ. ಅಂತಹ ಸುಂದರ ಹೆಣ್ಣುಮಗಳು ಜೈಲಿನಲ್ಲಿದ್ದು, ಅಲ್ಲಿಂದ ಬಿಡಿಸಿಕೊಳ್ಳುವುದಕ್ಕೆ ಗತಿ ಇಲ್ಲದೇ ಇದ್ದಾಗ, ಅವರ ದುರ್ಬಳಕೆಯನ್ನು ಅಧಿಕಾರಿಗಳು ಮಾಡಿಕೊಂಡಿಲ್ಲವೇ? ಸರ್ಕಾರ ಇದನ್ನು ಸುಧಾರಿಸಬೇಕಲ್ಲವೇ? ಅದೇ ಒಂದು ರೀತಿಯ ವಿಚಿತ್ರವಾದಂಥ ಅಪರಾಧದ ಲೋಕವೇ ಜೈಲು ಎನ್ನುವಂತಹ ಪರಿಸ್ಥಿತಿ ಇದೆ. ಅಲ್ಲಿ ದೊಡ್ಡ ದೊಡ್ಡ dormitory type cell ಗಳಿವೆ. ಅದರಲ್ಲಿ ಸುಮಾರು 10 ರಿಂದ 15 ಜನ ಖೈದಿಗಳು ಮಲಗುತ್ತಾರೆ. ಕೆಲವೊಮ್ಮೆ ಸಿಮೆಂಟ್‌ನಲ್ಲಿ ಸಮಾಧಿ ಕಟ್ಟಿ ರೀತಿ ಕಟ್ಟಿರುತ್ತಾರೆ. ಅದೇ ಮಂಜೆಗಳು, ಅದರಲ್ಲಿ ಒಬ್ಬೊಬ್ಬರು ಮಲಗಬೇಕು. ಅಷ್ಟೂ ಜನಕ್ಕೆ ಸೇರಿ ಒಂದು ಟಾಯೆಟ್ ಇರುತ್ತದೆ. ನಮ್ಮ ಸ್ನೇಹಿತರು ಹೇಳಿದಂತೆ ಸಂಜೆ ಸೂರ್ಯ ಮುಳುಗುತ್ತಿದ್ದಂತೆ ಲಾಕ್ ಮಾಡಿದರೆ ಬೆಳಿಗ್ಗೆ ಸೂರ್ಯೋದಯವಾದ ನಂತರವೇ ಓಪನ್ ಮಾಡುವುದು. ಬರೀ ಒಂದು ಟಾಯೆಟ್‌ಗೆ ಅಲ್ಲಿ ಇರತಕ್ಕಂಥವರೆಲ್ಲರೂ ಪದೇ ಪದೇ ಟಾಯೆಟ್, ಯೂರಿನ್ ಪಾಸ್ ಮಾಡಲು ಹೋಗುತ್ತಿರುತ್ತಾರೆ. ಅಲ್ಲಿ ಸಾಕಷ್ಟು ದುರ್ವಾಸನೆ ಹೊಡೆಯುತ್ತಿರುತ್ತದೆ.

ಕೆಲವೊಮ್ಮೆ ನೀರಿನ ಸಪ್ಲೈ ಕೂಡ ಇರುವುದಿಲ್ಲ. ಇದನ್ನು ಯಾರ ಹತ್ತಿರ ಹೇಳಿಕೊಳ್ಳುವುದು. ಜೈಲು ವಾಸ ಒಂದು ರೀತಿಯಲ್ಲಿ ನರಕಯಾತನೆಯಂತಿರುತ್ತದೆ. ಆಮೇಲೆ ಸಿಂಗಲ್ ಸೆಲ್ ಮತ್ತು ಡಬಲ್ ಸೆಲ್‌ಗಳು ಇರುತ್ತವೆ. Dormitory ರೀತಿ ಇರತಕ್ಕಂಥ ಸೆಲ್‌ಗಳು ಕೂಡ ಇವೆ. ಅದರ ಮಧ್ಯೆ ತಿಳಿದೋ, ತಿಳಿಯದೆಯೋ ಅಥವಾ ಉದ್ದೇಶ ಪೂರ್ವಕವಾಗಿಯೋ, ದುರುದ್ದೇಶದಿಂದಲೋ ಅಪರಾಧವೆಸಗಿದಂಥ ವ್ಯಕ್ತಿ ತಿಂಗಳುಗಳ ಕಾಲ ಜೈಲಿನಲ್ಲಿ ಕಳೆದು ಬಂದಾಗ ಅವನ ಮಾನಸಿಕ ಬದಲಾವಣೆ ಯಾವ ರೀತಿ ಆಗಿರಬಹುದು ಎಂದು ಸಮಾಜಶಾಸ್ತ್ರಜ್ಞರೇ ಅಧ್ಯಯನ ಮಾಡಬೇಕು. ಯಾವುದೇ ಸೌಲಭ್ಯಗಳನ್ನು ಕೊಡದೇ ಅಲ್ಲಿರತಕ್ಕಂಥವರನ್ನು ದುರ್ಬಳಕೆ ಮಾಡಿಕೊಳ್ಳತಕ್ಕಂಥ ಕೆಲಸಗಳು ನಡೆದಿವೆ.

ಬಳ್ಳಾರಿ ಜೈಲಿನಲ್ಲಿ ಒಂದು ಬಾರಿ ತುರ್ತು ಪರಿಸ್ಥಿತಿ ಇತ್ತು. ಅದು ನನಗೆ ನೆನಪಿದೆ. ರಾಜಕೀಯ ಖೈದಿಗಳನ್ನು ಹೊಡೆಯುವುದಕ್ಕೆ ಅಲ್ಲಿರತಕ್ಕಂಥ ಜೀವಾವಧಿ ಖೈದಿಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಬಳ್ಳಾರಿ ಜೈಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಮಾನ್ಯ ಯಡಿಯೂರಪ್ಪನವರು ಹೊಡೆತ ತಿಂದಿದ್ದರು. ಖೈದಿಗಳ ಮೇಲೆ ಖೈದಿಗಳನ್ನು ಬಿಡುವ ಪೊಲೀಸನವರು ಇದ್ದಾರೆ. ಜೀವಾವಧಿ ಶಿಕ್ಷೆಗೆ ಒಳ್ಳೆಗಾಗಿ ಜೈಲಿನೊಳಗಡೆ ಇರುತ್ತಾರಲ್ಲಾ, ಅವರಿಗೆ ಖೈದಿಗಳನ್ನು ಗಾರ್ಡ್‌ಗಳ ಟೈಪ್ ಬಳಕೆ ಮಾಡುತ್ತಾರೆ. ಗೃಹ ಸಚಿವರಾದ ಮಾನ್ಯ ಅರಗ ಜ್ಞಾನೇಂದ್ರರವರು ಒಮ್ಮೆ ಜೈಲಿನೊಳಗಡೆ ಹೋಗಿ ನೋಡಿಕೊಂಡು ಬರಬೇಕು. ಬರೀ ಅಧಿಕಾರಿಗಳ ವಿವರಣೆ ಮೇಲೆ ನಾವು ಇರಬಾರದು. ಅವರ ವಿವರಣೆ ಅಗತ್ಯವೂ ಇದೆ. ಜೈಲುಗಳಲ್ಲಿ ಏನು ಸುಧಾರಣೆ ಮಾಡಬೇಕೆಂದು ನೋಡಿ. ಸ್ನಾನಕ್ಕೆ ಏನು ವ್ಯವಸ್ಥೆ ಇರುತ್ತದೆ, ಶೌಚಕ್ಕೆ ಏನು ವ್ಯವಸ್ಥೆ ಇರುತ್ತದೆ, ಅವರಿಗೆ ಎಷ್ಟು ದಿನಗಳಿಗೊಮ್ಮೆ ಸ್ನಾನ ಮಾಡಲು ಸೋಪ್ ಕೊಡುತ್ತಾರೆ. ಇಂತಹ ಸಣ್ಣ ಸಣ್ಣ ಅಂಶಗಳನ್ನು ಸಹ ಗಮನಿಸಬೇಕು. ಖೈದಿಗಳನ್ನು ಮೃಗಗಳ ರೀತಿ ಇರಿಸಿಕೊಳ್ಳುತ್ತಾರೆ. ಅದೇ ಹಣಕಾಸಿನ ಬಲ ಇದ್ದವರು, ರೌಡಿ ಇದ್ದವರಾದರೆ ಅವರಿಗೆ ಎಲ್ಲಾ ವ್ಯವಸ್ಥೆ ಇದೆ. ಆಗಾಗ ರೈಡ್ ಗಳಾದಾಗ ಮೊಬೈಲ್‌ಗಳು ಸಿಗುತ್ತವೆ. ಆ ರೀತಿ ಮೊಬೈಲ್ ಸಿಕ್ಕಾಗ ಯಾವುದಾದರೂ ಜೈಲಿನ ಅಧಿಕಾರಿಗಳು suspend ಆಗಿದ್ದಾರೆಯೇ? ಆಯುಧಗಳು ಸಿಕ್ಕಿವೆ ಎಂದು ಪತ್ರಿಕೆಗಳಲ್ಲಿ ವರದಿಗಳಾಗಿವೆ. ಆ ಆಯುಧಗಳು ಜೈಲಿನೊಳಗೆ ಹೇಗೆ ಹೋಯಿತು? ಜೈಲಿನೊಳಗೆ ಒಬ್ಬ ಖೈದಿ ಹೋಗುವಾಗ ಅವನ ಬಟ್ಟೆಯನ್ನೆಲ್ಲಾ ಬಿಚ್ಚಿ ಮೈಮೇಲಿರುವ ನಾಲ್ಕು ಮಚ್ಚೆ ಗುರ್ತುಗಳನ್ನೆಲ್ಲಾ ಮಾರ್ಕ್ ಮಾಡಿಕೊಳ್ಳುತ್ತಾರೆ. ಖೈದಿಗಳ ಒರಿಜಿನಲ್ ಬಟ್ಟೆಯನ್ನೇ ಬಿಚ್ಚಿಟ್ಟಿರುತ್ತಾರೆ. Except under trial ನವರಿಗೆ ಮಾತ್ರ civil dress ಬಿಡುತ್ತಾರೆ. ಅವನ ಎಲ್ಲಾ ಬಟ್ಟೆಗಳನ್ನು ಬಿಚ್ಚಿ ಒಳಗೆ ಕರೆದುಕೊಂಡಿರುತ್ತಾರೆ. ಹಾಗಾದರೆ ಅಲ್ಲಿಗೆ ಆಯುಧಗಳು ಹೇಗೆ ಬಂದವು, ಮೊಬೈಲ್ ಹೇಗೆ ಬಂತು? ಜೈಲಿನೊಳಗೆ ಗಾಂಜಾವನ್ನು

ಸಪ್ಲೈ ಮಾಡುವವರು ಯಾರು? ಮತ್ತೆ ಬೀಡಿ, ಸಿಗರೇಟ್ ಚಪಲ ಇರುವಂಥವರಿಗೆ ಅದನ್ನು ಸಪ್ಲೈ ಮಾಡುವವರು ಯಾರು? ಕುಡಿಯುವ ಅಭ್ಯಾಸ ಇದ್ದವರಿಗೆ ಅಲ್ಲಿ ಹೆಂಡವನ್ನು ಸಪ್ಲೈ ಮಾಡುತ್ತಿರುವವರು ಯಾರು? ಹೊರಗಡೆ ಏನೇನು ಸಿಗುತ್ತದೆಯೋ ಅದೆಲ್ಲವೂ ಒಳಗಡೆ ಸಿಗುತ್ತಿದೆ. ಇದನ್ನು ಸುಧಾರಣೆ ಮಾಡುವುದು ಹೇಗೆ? ಅಂಥವರ ಕೈಯಿಂದ ಖೈದಿಗಳ ಬದಲಾವಣೆಯಾಗುತ್ತದೆಂದು ನಂಬುವುದಕ್ಕೆ ಸ್ವಲ್ಪ ಕಷ್ಟಸಾಧ್ಯ. ಅಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲೇಬೇಕು. ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಅತ್ಯಂತ ಕೇರ್ ತೆಗೆದುಕೊಳ್ಳಬೇಕು, ಕಾಳಜಿಯಿಂದ ಗಮನಿಸಿಕೊಳ್ಳಬೇಕು. ಇದರ ಜೊತೆಗೆ ಕೈಗಾರಿಕೆಗಳ ಮೇಲೆ ಖಾಸಗಿಯವರು ಹೇಗೆ investment ಮಾಡುತ್ತಾರೋ; ನಮ್ಮ ಸರ್ಕಾರಿ ಕೈಗಾರಿಕೆಗಳಾದ ಎಂಪಿಎಂ, ವಿ.ಐ.ಎಸ್.ಎಲ್. ನಿಂದ ಹಿಡಿದು, ಸ್ಯಾಂಡಲ್ ಆಯಿಲ್ ಫ್ಯಾಕ್ಟರಿಯವರೆಗೆ ನಮ್ಮ plywood industries, NGEF ವರೆಗೆ ನೋಡಿದ್ದೇನೆ. ಆ ರೀತಿ ಜೈಲಿನೊಳಗಿರುವಂಥ ಕೈಗಾರಿಕೆ ಆಗಬಾರದು. ಅಲ್ಲಿ Investment ಎಷ್ಟು? ಅದರ turn over ಎಷ್ಟು? ಅದರ ಲಾಭ ಹೇಗೆ ಆಗುತ್ತದೆಂದು ನೋಡಬೇಕಲ್ಲವೆ? ಸರ್ಕಾರ ನಡೆಸತಕ್ಕಂಥ ಎಲ್ಲಾ ಕೈಗಾರಿಕೆಗಳು ಮುಚ್ಚಿಹೋಗುತ್ತಿವೆ. ಖಾಸಗಿಯವರು ನಡೆಸತಕ್ಕಂಥ ಕೈಗಾರಿಕೆಗಳು ಮಾತ್ರ ಮೇಲೆ ಬರುತ್ತಿವೆ. ನಮ್ಮ ರಾಜ್ಯದಲ್ಲಿರತಕ್ಕಂಥ ಒಂದೇ ಒಂದು sandal oil factory run ಆಗಲಿಲ್ಲ. ಸರ್.ಎಂ.ವಿಶ್ವೇಶ್ವರಯ್ಯನವರು ಸ್ಥಾಪನೆ ಮಾಡಿದಂಥ ಎಂಪಿಎಂ ಕಾಗದ ಕಾರ್ಖಾನೆ, ವಿಐಎಸ್‌ಎಲ್ ರನ್ ಆಗಲಿಲ್ಲ. ನಾವು ಮುಚ್ಚಿರತಕ್ಕಂಥ ಕಾರ್ಖಾನೆಗಳ ಬಗ್ಗೆ ಪ್ರತಿನಿತ್ಯ ಮಾತನಾಡುತ್ತಲೇ ಇದ್ದೇವೆ. ಹೊರಗಿನ ಜಗತ್ತಿನ ಕಣ್ಣಿಗೆ ಕಾಣುವ ಕೈಗಾರಿಕೆಗಳೇ ನಷ್ಟಕ್ಕೆ ಒಳಗಾಗಬೇಕಾದರೆ, ಒಳಗಿದ್ದ ಕೈಗಾರಿಕೆಗಳನ್ನು supervision ಮಾಡುವಂಥ ಪ್ರಾಮಾಣಿಕರ ಅವಶ್ಯಕತೆ ಇದೆ. ಅವರಿಗೆ ಕೆಲಸವನ್ನು ಕಲಿಸಿಕೊಡಿ. ಅದರ ಬಗ್ಗೆ ಬಿನ್ನಾಭಿಪ್ರಾಯಗಳಿಲ್ಲ. ಅದರ ಜೊತೆಗೆ ನಾವು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದಾಗ, ನಾನು ಒಂದು ಅದ್ಭುತವಾದ ವಾಲಿಬಾಲ್ ಟೀಂ ನೋಡಿದ್ದೆನು. ಅವತ್ತಿನ ಕಾಲಕ್ಕೆ ಜೈಲಿನೊಳಗೆ ಇದ್ದದ್ದು ಬಹುಶಃ ಬೆಸ್ಸು ಟೀಂ ಎಂದೂ ಕಾಣುತ್ತದೆ. ಆ ರೀತಿಯ ಕ್ರೀಡಾ ಪಟುಗಳು ನಾನಾ ಕಾರಣಕ್ಕಾಗಿ ಬಂದಿದ್ದಾರೆ. ಆ ಜೈಲಿನಲ್ಲಿರತಕ್ಕಂಥ ಖೈದಿಗಳನ್ನು ವರ್ಷಕ್ಕೆ ಒಂದೆರಡು ಬಾರಿ ಬೇರೆ ಬೇರೆ ತಂಡಗಳ ಜೊತೆಗೆ ಸ್ಪರ್ಧೆಗೆ ಬಿಡಿ. ಅವರು ವಾಲಿಬಾಲ್ ಪ್ಲೇಯರ್ ಇದ್ದರೆ, ವಾಲಿಬಾಲ್ ಆಡಲಿ. ಬೇರೆ ಆಟಗಳು ಗೊತ್ತಿರತಕ್ಕಂಥವರ ಜೊತೆಗೂಡುವಂತಾಗಲಿ. ಯಾವುದಾದರೂ ಜಿಲ್ಲಾ ಜೈಲುಗಳಿಂದ ಬೇರೆ ಜೈಲುಗಳಿಗೆ ವರ್ಗಾವಣೆಯಾಗಬೇಕಾದರೆ ಯಾವ ರೀತಿ ನಡೆಯುತ್ತದೆಂದು ನನಗೆ ಗೊತ್ತಿದೆ. ವರ್ಗಾವಣೆ ಮಾಡುವಾಗಲೂ ಕೂಡ ಕರೆದುಕೊಂಡು ಹೋಗತಕ್ಕಂಥವರಿಗೆ ದುಡ್ಡು ಕೊಡಬೇಕು. ಆ ರೀತಿ ಕರೆದುಕೊಂಡು ಬಂದರೆ ಮಾತ್ರ ಜೊತೆಗೆ

ಇರತಕ್ಕಂಥ ಪೊಲೀಸ್‌ನವರು ಯಾವುದಾದರೂ ಹೋಟೆಲ್‌ನಲ್ಲಿ ಖೈದಿ ಹೆಂಡತಿ ಮಕ್ಕಳ ಜೊತೆ ಕುಳಿತುಕೊಂಡು ತಿಂಡಿ, ಊಟ ಮಾಡುವುದಕ್ಕೆ ಬಿಡುತ್ತಾನೆ. ಕೋರ್ಟ್‌ನಿಂದ ಕರೆದುಕೊಂಡು ಬಂದರೆ, ಮಧ್ಯೆ ಕೋರ್ಟ್ ಮುಗಿದ ನಂತರ ಅಥವಾ ಬೇಗ ಮುಗಿದರೆ ಒಂದು ಗಂಟೆ ಹೊರಗಡೆ ಕುಳಿತುಕೊಂಡು ತನ್ನ ಸಂಸಾರದ ಜೊತೆ ಮಾತನಾಡಲು ಬಿಡುತ್ತಾನೆ. ಜೈಲು ಪೊಲೀಸ್‌ನ್ನು ಚೆನ್ನಾಗಿ ನೋಡಿಕೊಂಡರೆ ಬೇರೆಯದ್ದಕ್ಕೆಲ್ಲಾ ಅವಕಾಶ ಮಾಡಿಕೊಡುತ್ತಾನೆ.

(ಮುಂದು...)

(827)20.9.2021/6.10/ಎಂ.ಎಂ-ಬಿ.ಎನ್.ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆಯನೂರು ಮಂಜುನಾಥ್ (ಮುಂದು):-

ಖಂಡಿತ ಬದಲಾಗಲೇಬೇಕು. ಖೈದಿಗಳ ಮನೋವಿಕಾಸ ಹೇಗೆ ಆಗಬೇಕೋ ನಮ್ಮ ಅಧಿಕಾರಿಗಳ ಮನೋ ಪರಿವರ್ತನೆ ಕೂಡ ಹಾಗೆ ಆಗಬೇಕಾಗಿದೆ. ಅವರು ಪರಿವರ್ತನೆಯಾದರೆ ಮಾತ್ರ ಇವೆಲ್ಲವೂ ಸರಿಯಾಗುತ್ತದೆ. ಆ ಹಿನ್ನೆಲೆಯಲ್ಲಿ ತಾವು ಮಾಡುತ್ತಿರುವಂತಹ ಈ ಪ್ರಯತ್ನ ಯಶಸ್ವಿಯಾಗಲಿ. ನಾನೇನು ಕ್ರಿಮಿನಲ್ ಖೈದಿಯಾಗದೇ ಒಳಗೆ ಹೋಗಿ ಒಬ್ಬ ಸಿವಿಲ್ ಖೈದಿ ರೀತಿ ಇದ್ದವನೇ ಈ ಸಂಗತಿಗಳನ್ನು ನೋಡಿದ್ದೇನೆ. ಜೈಲಿನೊಳಗೆ ಒಂದು ಕ್ಯಾಂಟೀನ್ ಇರುತ್ತದೆ. ಅದರಲ್ಲಿ ಏನು ವ್ಯವಸ್ಥೆ ಇದೆಯೆಂದು ನೋಡಿ. ಅಲ್ಲಿ ಏನು ಇಟ್ಟಿರುತ್ತಾರೆ? ಅವನು ದುಡಿದ ದುಡ್ಡಿನಲ್ಲಿ ತಿನ್ನುವುದಕ್ಕಾದರೂ ಒಂದು ವ್ಯವಸ್ಥೆ ಇರಬೇಕಲ್ಲವೇನೀವು ಕೂಲಿ ಕೊಡುತ್ತೀರಿ, ಅದು ಅವನ ಖಾತೆಗೆ ಜಮಾ ಆಗುತ್ತದೆ. ಅಲ್ಲೊಂದು ಕ್ಯಾಂಟೀನ್ ಇರುತ್ತದೆ. ಅಕಸ್ಮಾತ್ ಅವನು ಬಯಸಿದ್ದನ್ನು ಬಿಸ್ಕೆಟ್ ತಿನ್ನುತ್ತಾನೋ, ಇನ್ನೊಂದು ತಿನ್ನುತ್ತಾನೋ ಏನೋ ಮಾಡುತ್ತಾನೆ. ಏನೋ ಅಲ್ಲಿ ಲಭ್ಯವಿರುವ; ಚಪಲ, ಆಸೆ ಇರುತ್ತದಲ್ಲಾ, ಹೊರಗೆ ಬರಬೇಕಾದರೆ ಆ ಹಣವನ್ನು ತೆಗೆದುಕೊಂಡು ಬರಬೇಕು, ಅಲ್ಲಿರುವವರಗೆ ಅವನು ಮನುಷ್ಯನಾಗಿ ಇರಬೇಕೋ ಬೇಡವೋ? ನಾನು ದುಡಿದ ದುಡ್ಡನ್ನು ನಿಮ್ಮದೇ ಜೈಲಿನೊಳಗೆ ಖರ್ಚು ಮಾಡಿಕೊಳ್ಳುವುದಕ್ಕೆ ಅವಕಾಶವಿದ್ದರೆ ಒಳ್ಳೆಯ ರೀತಿಯಲ್ಲಿ ಅವಕಾಶ ಮಾಡಿಕೊಡಿ. ಆ ರೀತಿ ಎಲ್ಲಾ ಸುಧಾರಣೆಗಳನ್ನು ನಾವು ಉಡುವ ಬಟ್ಟೆ, ತೊಡುಗೆಗಳಿಂದ ಹಿಡಿದು ಎಲ್ಲಾ ವಿಷಯಗಳಲ್ಲೂ ಕೂಡ ಸಮಗ್ರ ಅಧ್ಯಯನವನ್ನು ಮಾಡಿ ಇದಕ್ಕೋಸ್ಕರ ಒಂದು ತಂಡವನ್ನು ಕರೆದುಕೊಂಡು ಬನ್ನಿ. ಇದನ್ನು ಜೈಲಿನಲ್ಲಿ Judicial Custody ಎಂದು ಕರೆಯುತ್ತಾರೆ. ಜೈಲು ಇವರ ಕೈಯಲ್ಲಿ

ಇರುವುದಿಲ್ಲ. ಅದು ನ್ಯಾಯಾಧೀಶರ ಕೈಯಲ್ಲಿರುತ್ತದೆ. ಸಜೆ ಆಗಿಯೋ, ಸಜೆ ಆಗದೆಯೋ ನ್ಯಾಯಾಂಗ ಬಂಧನಕ್ಕೆ ಆಗಿರುವುದು ನ್ಯಾಯಾಂಗ ಬಂಧನ. ನ್ಯಾಯಾಂಗ ಬಂಧನದಲ್ಲಿ ನ್ಯಾಯ ಸಿಗಬೇಕಾದ ಒಂದು ಅಂಗದಲ್ಲಿ ಅವ್ಯವಸ್ಥೆಗಳನ್ನು ತೊಡೆದು ಹಾಕುವ ಪ್ರಯತ್ನ ಮಾಡಿದ ಈ ಸರ್ಕಾರಕ್ಕೆ ಮತ್ತು ಗೃಹ ಮಂತ್ರಿಗಳಿಗೆ ನಾನು ಅತ್ಯಂತ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದರ ಮಧ್ಯೆ ಅಲ್ಪಸ್ವಲ್ಪ ಹೇಳುವುದಕ್ಕೆ ನಾನು ಪ್ರಯತ್ನ ಮಾಡಿದ್ದೇನೆ. ಬಹಳ ದೀರ್ಘವಾಗಿ ಹೋಗುವಂತಹದಲ್ಲ, ನಾನು ಹೇಳಿದಂತಹ ಅಂಶಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಮತ್ತು ಆಂತರಿಕ ಭ್ರಷ್ಟಾಚಾರದ ಬಗ್ಗೆ ಬಹಳ ಗಂಭೀರವಾಗಿ ಮಾಡಿದ್ದೇನೆ. ಹೆಚ್ಚು ವಿವರಗಳಿಗೆ ಹೋಗುವುದು ಸೂಕ್ತವಲ್ಲ. ಅದನ್ನು ಗಮನಿಸಬೇಕೆಂದು ವಿನಂತಿ ಮಾಡಿಕೊಂಡು ನನ್ನ ಮಾತುಗಳನ್ನು ಮುಕ್ತಾಯ ಮಾಡುತ್ತೇನೆ, ಧನ್ಯವಾದಗಳು.

ಸಭಾಪತಿಯವರು:- ಈಗ ಮಾನ್ಯ ಅಪ್ಪಾಜಿಗೌಡರು. ಎಲ್ಲರೂ ಸ್ವಲ್ಪ ಬೇಗ ಬೇಗ ಮಾತನಾಡಬೇಕು.

ಶ್ರೀ ನಸೀರ್ ಅಹಮದ್:- ಮಾನ್ಯ ಸಭಾಪತಿಯವರೇ, ...

ಸಭಾಪತಿಯವರು:- ನಿಮಗೂ ಅವಕಾಶ ಕೊಡುತ್ತೇನೆ. ಪಾಳೆ ಪ್ರಕಾರ ಬರುತ್ತಿದ್ದೇನೆ.

ಶ್ರೀ ನಸೀರ್ ಅಹಮದ್:- ಮಾನ್ಯ ಸಭಾಪತಿಯವರೇ, ನೀವು ನಾಲ್ಕೈದು ಜನ ಜೆ.ಡಿ(ಎಸ್) ಪಕ್ಷದ ಸದಸ್ಯರುಗಳಿಗೆ ಅವಕಾಶ ಕೊಟ್ಟಿದ್ದೀರಿ.

ಸಭಾಪತಿಯವರು:- ಹಾಗಲ್ಲ, ನೋಡಿ, ಇಲ್ಲಿ ಯಾರ್ಯಾರೂ ಕೈ ಎತ್ತಿದ್ದಾರೆ ಅವರ ಹೆಸರನ್ನು ಪಾಳೆ ಪ್ರಕಾರ ಬರೆದುಕೊಂಡಿದ್ದೇನೆ. ಅದರಂತೆ ಕರೆಯುತ್ತೇನೆ. ಜೆ.ಡಿ(ಎಸ್), ಕಾಂಗ್ರೆಸ್ ಎಂದು ಅಲ್ಲ.

ಶ್ರೀ ನಸೀರ್ ಅಹಮದ್:- ನಮಗೂ ಅವಕಾಶ ಮಾಡಿಕೊಡಬೇಕು.

ಸಭಾಪತಿಯವರು:- ನೀವು ಯಾವಾಗ ಕೈ ಎತ್ತಿದ್ದೀರಿ ಆಗ ನಿಮ್ಮ ಹೆಸರನ್ನು ಬರೆದುಕೊಂಡಿದ್ದೇನೆ.

ಶ್ರೀ ಎನ್. ಅಪ್ಪಾಜಿಗೌಡ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, 2021ನೇ ಸಾಲಿನ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ನಾನು ಸ್ವಾಗತ ಮಾಡುತ್ತೇನೆ. ಮಾನ್ಯ ಸದಸ್ಯರಾದ ಆಯನೂರು

ಮಂಜುನಾಥರವರು ದೊಡ್ಡ ಚರ್ಚೆಯ ರೀತಿ ಈ ವಿಧೇಯಕವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಾನು ಜಾಸ್ತಿ ಚರ್ಚೆ ಮಾಡಲು ಹೋಗದೇ ಈ ಸುಂದರವಾದ ವಿಧಾನಸೌಧವನ್ನು ಆಗಿನ ಮುಖ್ಯಮಂತ್ರಿಯಾಗಿದ್ದ ಶ್ರೀ ಕೆಂಗಲ್ ಹನುಮಂತಯ್ಯನವರು ಯಾರ್ಯಾರು ಬಂದಿಗಳಾಗಿದ್ದರು, ಖೈದಿಗಳಾಗಿದ್ದರು ಅಂತಹವರಿಂದ ನಾಲ್ಕು ಕೋಟಿ ರೂಪಾಯಿಗಳ ಹಣದಲ್ಲಿ ಯಾರ್ಯಾರು ಕಲ್ಲು ಹೊಡೆಯುವವರಿದ್ದರು, ಗಾರೆ ಕೆಲಸದಲ್ಲಿ ನಿಪುಣರಾಗಿದ್ದರು ಅಂತಹ ಎಲ್ಲಾ ಖೈದಿಗಳನ್ನು ಒಟ್ಟುಗೂಡಿಸಿ ಇಂತಹ ಸುಂದರವಾದ ವಿಧಾನಸೌಧವನ್ನು ಕಟ್ಟಿಸಿದಂತಹ ಪುಣ್ಯಾತ್ಮರು ಶ್ರೀ ಕೆಂಗಲ್ ಹನುಮಂತಯ್ಯನವರು. ಆ ಖೈದಿಗಳಲ್ಲಿ ಕೂಡ ಎಂತೆಂತಹ ಸ್ಕಿಲ್ ಇತ್ತು, ಗಾರೆ ಕೆಲಸ ಮಾಡುವವರು, ಕಲ್ಲು ಕೆತ್ತನೆ ಮಾಡುವಂತಹವರನ್ನು ಗುರುತಿಸಿ ಈ ಸೌಧವನ್ನು ಕಟ್ಟಿಸಿದ್ದಾರೆ. ಅಂತಹ ಪ್ರಯತ್ನ ಮಾಡಿದ ನಂತರ ಈಗಿನ ಗೃಹ ಸಚಿವರಾದ ಶ್ರೀ ಅರಗ ಜ್ಞಾನೇಂದ್ರರವರು ಖೈದಿಗಳ ಮನೋ ಪರಿವರ್ತನೆಗೆ ಸಮಗ್ರವಾಗಿ ತಿದ್ದುಪಡಿ ತರಲು ಹೊರಟಿದ್ದಾರೆ. ಬಹುಶಃ ಉದ್ದೇಶಪೂರ್ವಕವಾಗಿ ಖೈದಿಗಳಾಗುವ ಮನಸ್ಸು ಯಾರಿಗೂ ಇರುವುದಿಲ್ಲ. ಪರಿಸ್ಥಿತಿಯ ಕೈಗೊಂಬೆಯಾಗಿ ಯಾವ್ಯಾವುದೋ ಕಾರಣಕ್ಕೆ ಕೆಲವರು ಖೈದಿಗಳಾಗಿದ್ದಾರೆ. ಅಂತಹ ಖೈದಿಗಳು ಬಹಳ ಕಂಪ್ಯೂಟರ್ ಜ್ಞಾನದಿಂದ ಹಿಡಿದು, ವ್ಯಾಪಾರಿಗಳಿಂದ ಹಿಡಿದು ಬೇರೆ ಬೇರೆ ಕೆಲಸದಲ್ಲಿ ಪರಿಣಿತರಾಗಿರುತ್ತಾರೆ. ಅಂತಹ ವ್ಯಕ್ತಿಗಳು ಜೈಲಿಗೆ ಹೋದರೆ ಇಡೀ ಅವರ ಸಂಸಾರ ಬೀದಿಗೆ ಬೀಳುತ್ತದೆ. ಅದಕ್ಕೆ ಮೂನ್ಯ ಗೃಹ ಸಚಿವರು ಯಾರ್ಯಾರು ಯಾವ್ಯಾವ ವಿಷಯದಲ್ಲಿ ಪರಿಣಿತರಿದ್ದಾರೆ, ಕೆಲವರು ತೋಟಗಾರಿಕೆ, ಕೃಷಿ, ಕೋಳಿಸಾಕಾಣಿಕೆ ಇರಬಹುದು, ಕಂಪ್ಯೂಟರ್ ಜ್ಞಾನವುಳ್ಳವರಿರಬಹುದು ಅಥವಾ ಹೊಲಿಗೆ ಕೆಲಸ ಇರಬಹುದು ಅಥವಾ ಡ್ರೈಮಂಡ್ ಮತ್ತು ಚಿನ್ನದ ಕೆಲಸದಲ್ಲಿ ಪರಿಣಿತರಿರಬಹುದು ಎಲ್ಲರನ್ನೂ ಒಟ್ಟುಗೂಡಿಸಿ ಅವರ ಮನ ಪರಿವರ್ತನೆ ಮಾಡಬೇಕು ಆ ಮುಖಾಂತರ ಜೈಲಿನಲ್ಲಿರುವವರಿಗೂ ಕೂಡ ಉತ್ತಮವಾದ ಅವಕಾಶ ಕೊಟ್ಟು ಆದಾಯವನ್ನು ಕೊಡುವಂತಹ ಮೂಲವಾಗುತ್ತದೆ ಎನ್ನುವ ಸದುದ್ದೇಶದಿಂದ ಈ ವಿಧೇಯಕವನ್ನು ತಂದಿದ್ದಾರೆ. ಅದು ಬಹಳ ಒಳ್ಳೆಯ ಕೆಲಸ. ನನ್ನ ಮೂಲಭೂತ ಮನವಿಯೇನೆಂದರೆ, ಮಾನ್ಯ ಗೃಹ ಸಚಿವರು ಅವರ ವಿವರಣೆಯಲ್ಲಿ ಹೇಳುತ್ತಿದ್ದರು, ಕಾರ್ಮಿಕ ಇಲಾಖೆಯ ರೀತಿ ಇವರಿಗೆ ಸಂಬಳ ಕೊಡಬೇಕಾದ ಪದ್ಧತಿಯನ್ನು ಮಾಡಬೇಕಾಗಿದೆ. ಕುಟುಂಬದ ಯಜಮಾನನನ್ನೇ ಅವಲಂಬಿತರಾದವರು ಜೈಲಿಗೆ ಹೋದಾಗ ಕೊನೆಯಲ್ಲಿ ಅವರಿಗೆ ಹಣ ಕೊಟ್ಟರೆ ಅಷ್ಟೊಂದು ಉಪಯೋಗವಾಗುವುದಿಲ್ಲ. ಯಾರ್ಯಾರು ಯಾವ ಯಾವ ಕೆಲಸ ಮಾಡುತ್ತಾರೆ, ಪರಿಣಿತಿ ಇದೆ, ಅವರ ಸಂಬಳದಲ್ಲಿ ಕನಿಷ್ಠ ಪಕ್ಷ ಅರ್ಧದಷ್ಟು

ಸಂಬಳವನ್ನಾದರೂ ಅವರ ಕುಟುಂಬಕ್ಕೆ ಪ್ರತಿ ತಿಂಗಳು ಕಳುಹಿಸಿದರೆ ಬಹಳ ಒಳ್ಳೆಯದಾಗುತ್ತದೆ. ಇದರ ಬಗ್ಗೆ ಮಾನ್ಯ ಗೃಹ ಸಚಿವರು ಗಮನ ಹರಿಸಬೇಕೆಂದು ಹೇಳಿ, ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ ಬಹಳ ಒಳ್ಳೆಯ ವಿಧೇಯಕವಾಗಿದೆ. ಇದರ ಜೊತೆಗೆ ಒಂದೇ ಒಂದು ಮಾತನ್ನು ಹೇಳಿ ನನ್ನ ಮಾತನ್ನು ಮುಗಿಸುತ್ತೇನೆ. ಇದಕ್ಕೆಲ್ಲದಕ್ಕೂ ಬಹಳ ಮುಖ್ಯವಾಗಿ ಜಾಗ ಬೇಕು. ಜಾಗಗಳೂ ಇಲ್ಲದೇ ಸುಮಾರು 40-50 ವರ್ಷದ ಹಿಂದೆ ಪ್ರಾರಂಭವಾಗಿರುವ ಬಂದೀಖಾನೆಗಳೆಲ್ಲವೂ central place ನಲ್ಲಿದೆ. ಆ ಬಂದೀಖಾನೆಗಳು ಇರುವ ಜಾಗಕ್ಕೆ ಬಹಳ ದೊಡ್ಡ ಆದಾಯ ಇದೆ ಮತ್ತು ಅವು ಬೇಡಿಕೆ ಇರುವ ಜಾಗಗಳಾಗಿವೆ. ಆ ಜಾಗಗಳಲ್ಲಿ ಬೇರೆ ಏನಾದರೂ ಮಾಡುವುದಕ್ಕೆ ಯೋಜನೆ ಮಾಡಿ ನಗರದಿಂದ 10-15 ಕಿಲೋ ಮೀಟರ್ ಆಚೆ ಹೋದರೆ ಪ್ರತಿಯೊಂದು ಜಿಲ್ಲೆಯಲ್ಲೂ ಜಾಗ ಸಿಗುತ್ತದೆ. ಬೆಂಗಳೂರಿನಲ್ಲಿರುವ ಸೆಂಟ್ರಲ್ ಜೈಲ್ ಬಹಳ ಚಿಕ್ಕದಾಗಿತ್ತು. ಈಗ ಪರಪ್ಪನ ಅಗ್ರಹಾರ ಜೈಲನ್ನು ಮಾಡಿದರು. ಈಗ ಅಲ್ಲೂ ಕೂಡ ಜಾಗ ಕಡಿಮೆಯಾಗುತ್ತಿದೆ. ಅದೇ ರೀತಿ ಇಡೀ ರಾಜ್ಯದಲ್ಲಿ ಎಲ್ಲೆಲ್ಲಿ ಜೈಲುಗಳಿವೆ, ಅಲ್ಲಿ ಮೂಲಭೂತ ಸೌಲಭ್ಯಗಳನ್ನು ಕೊಡಲು ಕಷ್ಟವಾಗುತ್ತಿದೆ ಆ ಜೈಲುಗಳನ್ನು ಸುಮಾರು 10 ರಿಂದ 15 ಕಿಲೋ ಮೀಟರ್ ನಗರದಿಂದ ಆಚೆ ಹೋದರೆ ತಾವು ಮನಸ್ಸಿನಲ್ಲಿ ಏನೇನು ಮಾಡಬೇಕೆಂದು ಆಶಯ ಇದೆ, ಆ ಆಶಯಗಳು ಈಡೇರುವುದಕ್ಕೆ ಅವಕಾಶವಾಗುತ್ತದೆಂದು ಹೇಳಿ, ನಾನು ತುಂಬು ಮನಸ್ಸಿನಿಂದ ಈ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ.

ಶ್ರೀ ನಸೀರ್ ಅಹಮದ್(ವಿಧಾನಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಬೆಂಬಲಿಸುತ್ತಾ, ಕೆಲವು ಸಲಹೆಗಳನ್ನು ಕೊಡುವುದಕ್ಕೆ ಇಚ್ಛೆ ಪಡುತ್ತೇನೆ. ಈಗಾಗಲೇ ಸಾಕಷ್ಟು ಚರ್ಚೆಗಳಾಗಿದೆ. ಈ ಮಂಡಳಿಯ ex-officio Member ಗಳನ್ನು ಯಾರ್ಯಾರನ್ನು ತೆಗೆದುಕೊಳ್ಳಬೇಕೆಂದು ಪಟ್ಟಿಯನ್ನು ಕೊಟ್ಟಿದ್ದೀರಿ. ಅದರಲ್ಲಿ ನೋಡಿದಾಗ Commissioner, textile sector ಅನ್ನು ಬಿಟ್ಟಿದ್ದೀರಿ. ಅದನ್ನು ಮಾಡಿದರೆ 15 ದಿನಗಳಲ್ಲಿ ಯಾರಿಗಾದರೂ ತರಬೇತಿ ಕೊಟ್ಟು ಮೆಷಿನ್‌ನಲ್ಲಿ ಕೂರಿಸಿ ಮಾಡಬೇಕೆನ್ನುವ ಅವಕಾಶ textile sector ನಲ್ಲಿದೆ. ಅದನ್ನು ಉಪಯೋಗ ಮಾಡುವ ಇಲಾಖೆ ನಿಮ್ಮಲ್ಲಿಯೇ ಇದೆ. ಪೊಲೀಸ್ ಸಮವಸ್ತ್ರ, ಆದರೂ ಆಗಬಹುದು, ವಿದ್ಯಾರ್ಥಿಗಳ ಸಮವಸ್ತ್ರವಾದರೂ ಆಗಬಹುದು. ಅದನ್ನು ಮಾಡುವುದಕ್ಕೆ ಅವಕಾಶವಾದರೆ ಅದರಲ್ಲಿ ಹೆಚ್ಚಾಗಿ ಹೂಡಿಕೆ ಮಾಡುವುದು ಇರುವುದಿಲ್ಲ. ಕೇವಲ 100 ಜನರನ್ನಿಟ್ಟುಕೊಂಡು ಬೇಕಾದಂತಹ machineries ಹಾಕಿಕೊಂಡರೆ ಸುಮಾರು ಒಂದು ದಿವಸಕ್ಕೆ 1500 ಶರ್ಟ್, ಪ್ಯಾಂಟ್ ಅಥವಾ ಸಮವಸ್ತ್ರ, ಆಗಿರಬಹುದು ಅದನ್ನು

ಹೊಲಿಯುವುದಕ್ಕೆ ಅವಕಾಶವಾಗುತ್ತದೆ. ಇದಕ್ಕೆ ಕೇವಲ 15 ದಿವಸದಲ್ಲಿ ಅವರಿಗೆ ತರಬೇತಿ ಕೊಡುವುದಕ್ಕೆ ಮತ್ತು ಮಷಿನ್‌ನಲ್ಲಿ ಕೂರಿಸುವುದಕ್ಕೆ ಅವಕಾಶ ಆಗುತ್ತದೆ. ಇದಕ್ಕೆ ಒಂದು ತಿಂಗಳು, ಎರಡು ತಿಂಗಳು ಅಥವಾ ಆರು ತಿಂಗಳ ತರಬೇತಿಯೇನೂ ಬೇಕಾಗಿಲ್ಲ. Textile sector ಅನ್ನು ಹಾಕಿದರೆ ಆದಷ್ಟು ಮಾಹಿತಿ ಇದೆ ಅದರ ಮುಖಾಂತರ ಅನುಷ್ಠಾನ ಮಾಡುವುದಕ್ಕೆ ಅವಕಾಶವಾಗುತ್ತದೆ ಎಂದು ತಮಗೊಂದು ಸಲಹೆ ಕೊಡುತ್ತೇನೆ. ಇದರ ಜೊತೆಯಲ್ಲಿ ಈಗಾಗಲೇ ಮಾನ್ಯ ಆಯನೂರು ಮಂಜುನಾಥ್‌ರವರು ಮತ್ತು ಸಾಕಷ್ಟು ಸದಸ್ಯರು ಪ್ರಸ್ತಾಪ ಮಾಡಿದರು human rights violation ಹೆಚ್ಚಾಗಿ ಎಲ್ಲಾದರೂ ಆಗುತ್ತದೆ ಎಂದರೆ ಅದು ಜೈಲಿನಲ್ಲಿ ಆಗುತ್ತದೆ. ಅಲ್ಲಿ habitual offenders ಯಾರಿದ್ದಾರೆ ಅವರದೊಂದು kingdom ಆಗಿದೆ.

(ಮುಂದು)

(828) 20-09-2021/ 06-20/ ಕೆಹೆಚ್-ಜಿಆರ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ನಸೀರ್ ಅಹ್ಮದ್ (ಮುಂದು):-

ಅದರಲ್ಲಿ ಯಾರಾದರೂ ಏನಾದರೂ ತೆಗೆದುಕೊಂಡು ಹೋದರೂ ಸಹ ಅವರಿಗೆ ಮಾಹಿತಿ ಕೊಡಬೇಕು. ಹೊಸದಾಗಿ ಹೋಗುವವನು ಏನಾದರೊಂದು ತರಿಸಿದರೂ ಸಹ ಅವನಿಗೆ ಒಂದು ಪ್ಯಾಕೇಟ್ ಕೊಡಬೇಕು. ಈ ರೀತಿ ನಡೆಯುತ್ತಿರುವಂತಹದ್ದು. ಇದರ ಜೊತೆಗೆ ತಮಗೆ ಮಾಹಿತಿ ಇದೆಯೋ, ಇಲ್ಲವೋ ಗೊತ್ತಿಲ್ಲ. Habitual offenders, ಅಲ್ಲಿ ವಾಸ ಮಾಡುವಂತಹ prisoners ಯಾರಿದ್ದಾರೆ ಅವರು ಹೊಸದಾಗಿ ಹೋಗುವವರನ್ನು ಹೊಡೆಯುತ್ತಾರೆ, ಬಡಿಯುತ್ತಾರೆ; ವಸೂಲಿ ಮಾಡುತ್ತಾರೆ. ಮೊನ್ನೆಯ ದಿವಸ ಒಂದು ಘಟನೆ ಆದಂತಹ ಸಂದರ್ಭದಲ್ಲಿ ಸುಮಾರು 400 ಜನ ಅಲ್ಲಿದ್ದರು. ಒಂದೇ dormitory ಯಲ್ಲಿ 140 ಜನ ಇದ್ದರು. ಅಲ್ಲಿ ಒಂದೇ ಶೌಚಾಲಯ ಇದೆ. ಅವನು ಫೋನ್ ಮಾಡಿ ಸ್ವಲ್ಪ ದುಡ್ಡು ಕಳುಹಿಸಿ ಕೊಡಿ ಎಂದು ಕೇಳುತ್ತಿದ್ದ. ಏಕೆಂದರೆ, ಅವನು ಊಟ ಮಾಡುವುದಕ್ಕೆ ಅಲ್ಲ. ಅವನಿಗೆ ನಾನು ದುಡ್ಡು ಕೊಡದೇ ಇದ್ದರೆ ಹೊಡೆಯುತ್ತಾರೆ. ನನಗೆ ಸ್ವಲ್ಪ ದುಡ್ಡು ಕಳುಹಿಸಿ ಎಂದು ಫೋನ್ ಮಾಡಿ ಕೇಳುತ್ತಿರುವ ವಿಚಾರ ನಮ್ಮ ಕಿವಿಗೆ ಬಿದ್ದಿದೆ. ಇದನ್ನು ಸ್ವಲ್ಪ ಸುಧಾರಣೆ ಮಾಡಬೇಕೆಂದು ನಾನು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ನಿಜವಾಗಿಯೂ ಇದು ನಡೆಯುತ್ತಿರುವ ದಂಧೆಯಾಗಿದೆ. ಇದು ಯಾವ ಮಟ್ಟಿಗೆ ಹೋಗಿದೆ ಎಂದರೆ, ಈಗ ಕೋರ್ಟ್ Virtual Court ನಡೆಯುತ್ತಿದೆಯಲ್ಲವೇ, ಅದನ್ನು ನೋಡಿಕೊಂಡು ಕುಳಿತಿರುತ್ತಾರೆ.

ಅಷ್ಟೊಂದು technological development prison ನಲ್ಲಿ ಇದೆ. ಇದರ ಬಗ್ಗೆ ಗಮನಕೊಡಬೇಕೆಂದು ತಮ್ಮಲ್ಲಿ ಕೇಳಿಕೊಂಡು ನಾನು ಈ ಎರಡು-ಮೂರು ಸಲಹೆಗಳನ್ನು ಕೊಡುತ್ತಿದ್ದೇನೆ. ಧನ್ಯವಾದಗಳು.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಅರಗ ಜ್ಞಾನೇಂದ್ರವರರು ಗೃಹ ಸಚಿವರಾದ ಕೂಡಲೇ ಇದರ ಬಗ್ಗೆ ಯಾರು ಸಲಹೆ ಕೊಟ್ಟರೋ ಏನೋ ಗೊತ್ತಿಲ್ಲ. “ಕರ್ನಾಟಕ ಬಂಧಿಖಾನೆ ಅಭಿವೃದ್ಧಿ ಮಂಡಳಿ” ವಿಧೇಯಕ, 2021 ಅನ್ನು ತಂದಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಜೈಲಿನಲ್ಲಿರುವಂತಹ ಖೈದಿಗಳಲ್ಲಿ ಸುಧಾರಣೆ ತರಬೇಕೆನ್ನುವ ಒಂದು ಒಳ್ಳೆಯ ಯೋಜನೆಯಾಗಿದೆ. ಸುಧಾರಣೆ ಎನ್ನುವುದು ಬಹಳ ಹಿಂದಿನಿಂದಲೂ ನಡೆಯುತ್ತಿದೆ. ಆದರೂ ಕೂಡ ಹೆಚ್ಚಿನ ಬದಲಾವಣೆ ಸುಧಾರಣೆ ವಿಸ್ತಾರ ಮಾಡಬೇಕೆಂಬ ಒಂದು ಸದುದ್ದೇಶದಿಂದ ಮಾನ್ಯ ಸಚಿವರು ಈ ವಿಧೇಯಕವನ್ನು ತಂದಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿರುವಂತಹ ನಿಗಮ, ಮಂಡಳಿಗಳೆಲ್ಲವುಗಳ ಪರಿಸ್ಥಿತಿ ತಮಗೆ ಗೊತ್ತಿದೆ. ಎಲ್ಲಾ ನಿಗಮಗಳಿಗೂ ಹಣಕಾಸಿನ ಕೊರತೆಯೇ ಬಹಳಷ್ಟು ಸಮಸ್ಯೆಯಾಗಿದೆ. ಈಗ ಪೊಲೀಸ್ ಇಲಾಖೆಯಲ್ಲಿ ಬಂಧಿಖಾನೆಗೆ ಪ್ರತ್ಯೇಕವಾಗಿ ಡಿ.ಜಿ., ಡಿ.ಜಿ.ಪಿ., ಎಲ್ಲಾ ಹುದ್ದೆಗಳು, ಅಧಿಕಾರಿಗಳು ಇದ್ದಾರೆ. ಈಗ ಮಾನ್ಯ ಸದಸ್ಯರುಗಳಾದ ನಸೀರ್ ಅಹ್ಮದ್ ಮತ್ತು ಆಯನೂರು ಮಂಜುನಾಥ್‌ವರರು ಪ್ರಸ್ತಾವ ಮಾಡಿದಂತಹ ವಿಚಾರ ಬಹಳ ಬಹಳ ಚೆನ್ನಾಗಿತ್ತು. ತಾವು ಖೈದಿಗಳಿಗೆ ಸಂಪನ್ಮೂಲಗಳನ್ನು ಕೊಟ್ಟು ಅವರಿಂದ ಹೆಚ್ಚು ದುಡಿಮೆ ಮಾಡಿಸಿ, ಅವರು ಹೊರಗೆ ಹೋಗುವಾಗ ಅವರು ಬದುಕುವುದಕ್ಕೆ ಸಾಧ್ಯವಾಗುವಂತೆ ಆರ್ಥಿಕ ಸಲಹೆ ಹೆಚ್ಚಿನ ರೀತಿಯಲ್ಲಿ ಆಗಬೇಕು ಮತ್ತು ನಮ್ಮಲ್ಲಿರುವಂತಹ ಸಂಪನ್ಮೂಲಗಳನ್ನು ನಾವು ಬಳಕೆ ಮಾಡಿಕೊಂಡು, ಹಾಗೆಯೇ ಅವರಲ್ಲಿರುವಂತಹ ಕೌಶಲ್ಯಗಳನ್ನು ಬಳಸಿಕೊಂಡು ಅವರಿಗೆ ಹೆಚ್ಚಿಗೆ ಉಪಯೋಗ ಮಾಡುವಂತಹದ್ದು ಇದರಲ್ಲಿ ಇದೆ. ಆದರೆ, ಇವತ್ತು ಎಲ್ಲಾ ಜೈಲುಗಳಲ್ಲೂ ಕೂಡ ದೊಡ್ಡ ಶೋಷಣೆ ನಡೆಯುತ್ತಿದೆ. ಈ ಜಗತ್ತಿನಲ್ಲಿ, ಈ ನಾಡಿನಲ್ಲಿ ಬಡವರ ಮೇಲೆ, ದೀನ-ದುರ್ಬಲರ ಮೇಲೆ ಏನು ಶೋಷಣೆ ನಡೆಯುತ್ತಿದೆ, ಹಾಗೆಯೇ ಈ ಜೈಲುಗಳಲ್ಲೂ ಕೂಡ ದುರ್ಬಲ ಖೈದಿಗಳ ಮೇಲೆ ನಿರಂತರವಾದ ಶೋಷಣೆ ನಡೆಯುತ್ತಿದೆ. ಆ ಜೈಲಿನಲ್ಲಿರುವ ಖೈದಿಗಳಿಗೆ ಕೊಡುವಂತಹ ಊಟ, ವಸತಿ, ಶೌಚಾಲಯ ಇದು ಬಹಳ ನರಕ ಸದೃಶ್ಯವಾಗಿದೆ. ಇದಕ್ಕೆಲ್ಲಾ ರಾಜ್ಯ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತದೆ, ಹಾಗೆಯೇ ಹಣವನ್ನು ಕೊಡುತ್ತದೆ. ಆದರೆ, ಅಲ್ಲಿ ಕೆಲವು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳು ಇದ್ದಾರೆ. ನಾನು ಅವರ ಬಗ್ಗೆ ಮಾತನಾಡುವುದೇ ಇಲ್ಲ. ಆದರೆ, ಇವತ್ತಿನ ದಿವಸ ಕೆಲವು ಜೈಲಿನಲ್ಲಿರುವಂತಹ ಕೆಟ್ಟ ಅಧಿಕಾರಿಗಳು ಆ

ಖೈದಿಗಳಿಗೆ ಕೊಡುವುದರಲ್ಲೂ ಕೂಡ ತಾವು ತೆಗೆದುಕೊಂಡು ತಿನ್ನುವಂತಹ ವ್ಯವಸ್ಥೆ ಅವ್ಯಾಹತವಾಗಿ ನಡೆಯುತ್ತಿದೆ. ಉದಾಹರಣೆಗೆ ಇತ್ತೀಚೆಗೆ ಕೆಲವು ಪೊಲೀಸ್ ಅಧಿಕಾರಿಗಳೇ ಜೈಲಿನೊಳಗೆ ಹೋಗಿ ತನಿಖೆ ಮಾಡಿ, ವರದಿಯನ್ನು ಕೊಟ್ಟಿರುವಂತಹದ್ದು ಬಹಿರಂಗವಾಗಿ ಪತ್ರಿಕೆಯಲ್ಲಿ ಬಂದಿರುವಂತಹದ್ದು ಆಗಿದೆ. ಸದನದಲ್ಲಿ ಚರ್ಚೆಯಾದಂತಹ ವಿಚಾರದಲ್ಲೂ ಕೂಡ ಯಾವುದೇ ಒಂದು ಸಮಸ್ಯೆ ಕೊನೆಗಾಣಲಿಲ್ಲ. ಆ ವರದಿಯ ಪ್ರಕಾರ ಯಾರ ಮೇಲೂ ಕ್ರಮ ಕೈಗೊಳ್ಳಲಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಇಂತಹ ವಿಚಾರಗಳನ್ನು ಹತ್ತಾರು ಬಾರಿ ನೋಡಿದ್ದೇವೆ. ಈ ದಿಸೆಯಲ್ಲಿ ತಾವು ಅಂತಹ ವಿಚಾರದ ಬಗ್ಗೆಯೂ ಕೂಡ ಖೈದಿಗಳಿಗೆ ಏನು ಶೋಷಣೆಯಾಗುತ್ತಿದೆ, ಅದರ ಬಗ್ಗೆ ಗಮನಕೊಡಬೇಕು. ಮಾನ್ಯ ಸದಸ್ಯರಾದ ನಸೀರ್ ಅಹ್ಮದ್‌ರವರು ಹೇಳಿದ ಹಾಗೆ ಅಲ್ಲಿ ಒಬ್ಬೊಬ್ಬರು ದೊಡ್ಡ ಸಾಮ್ರಾಜ್ಯವನ್ನೇ ಸ್ಥಾಪಿಸಿಕೊಂಡಿದ್ದಾರೆ. ಅವರಿಗೆ ಅಲ್ಲಿರುವಂತಹ ಪೊಲೀಸ್ ಅಧಿಕಾರಿಗಳು 'ಸರ್' ಎಂದು ಸೆಲ್ಯೂಟ್ ಒಡೆಯುತ್ತಾರೆ. ಇಂತಹ ವ್ಯವಸ್ಥೆಗಳೆಲ್ಲಾ ಇವೆ. ಅಂತಹ ಕಡೆಗಳಲ್ಲಿ ನಾವು ಎಷ್ಟು ನಿಗಮಗಳನ್ನು ಮಾಡಿ, ಏನೇ ಮಾಡಿದರೂ, ಏನೇ ಬಂಡವಾಳ ಹಾಕಿದರೂ ಕೂಡ ಸುಧಾರಣೆ ಕಾಣುವುದಕ್ಕೆ ಆಗುವುದಿಲ್ಲ. ಆದ್ದರಿಂದ, ದಯಮಾಡಿ ಜೈಲನ್ನು ಕಾಯುವುದಕ್ಕೆ, ನಿರ್ವಹಣೆ ಮಾಡುವುದಕ್ಕೆ ಇರುವಂತಹ ಪೊಲೀಸ್ ಅಧಿಕಾರಿಗಳು ಸ್ವಲ್ಪ ಪ್ರಾಮಾಣಿಕವಾಗಿ ಭದ್ರತೆಯಿಂದ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದರೆ, ನಿಜವಾಗಿಯೂ ಅಲ್ಲಿರುವಂತಹ ಖೈದಿಗಳನ್ನು ಸುಧಾರಿಸಬಹುದು. ಜೈಲಿನಲ್ಲಿರುವ ಖೈದಿಗಳ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಅಪರಾಧಿ, ನಿರಾಪರಾಧಿ, ಇಬ್ಬರೂ ಕೂಡ ಜೈಲಿನಲ್ಲಿ ಇರುತ್ತಾರೆ. ಮೈಸೂರು ಜೈಲಿನಿಂದ ಬಿಡುಗಡೆಯಾಗಿ ಬಂದವರನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಒಂದು ಅಜ್ಜಿ ಬಿಡುಗಡೆಯಾದ ಮೇಲೆ ಏನು ಹೇಳುತ್ತದೆ ಎಂದರೆ, ನನ್ನನ್ನು ನೋಡುವವರು, ನನ್ನನ್ನು ಕರೆದುಕೊಂಡು ಹೋಗುವವರು ಯಾರೂ ಇಲ್ಲ. ನನ್ನ ಬಂಧು-ಬಾಂಧವರು ಯಾರೂ ಕೂಡ ನನ್ನನ್ನು ಸೇರಿಸುವುದಿಲ್ಲ. ನಾನು ಈ ಜೈಲಿನಿಂದ ಹೊರಗೆ ಹೋಗಿ ಏನು ಮಾಡಲಿ. ನನಗೆ ಬಿಡುಗಡೆ ಕೊಟ್ಟಿದ್ದೀರಿ ಎಂದು ದುಃಖಪಡುವುದನ್ನು ನಾನು ನೋಡಿದ್ದೇನೆ. ಜೈಲಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವ ದಿನಾಚರಣೆಗಳಂತಹ ಪ್ರಸಂಗಗಳಲ್ಲಿ ಅವರಿಗೆ ಕೆಲವು ಶಿಕ್ಷೆಗಳನ್ನು ಮಾಫಿ ಮಾಡಿ, ಅವರನ್ನು ಬಿಡುಗಡೆಗೊಳಿಸಿದಂತಹ ದಿನಗಳಲ್ಲಿ ಕೆಲವರ ಊರಿನ ಸಂಬಂಧಿಕರಾಗಲಿ, ಬಂಧು-ಬಾಂಧವರಾಗಲಿ, ಮಕ್ಕಳೇ ಆಗಲಿ, ಯಾರೇ ಆಗಲಿ ಬರದೇ ಇರುವಂತಹ ದಿನಗಳನ್ನು ನಾವು ನೋಡುತ್ತಿದ್ದೇವೆ. ದಯಮಾಡಿ ಅಂತಹ ಬಿಡುಗಡೆ ಹೊಂದಿದಂತಹ ಖೈದಿಗಳಿಗೆ ಪುನರ್ ವಸತಿ ಕಲ್ಪಿಸುವಂತಹ ವ್ಯವಸ್ಥೆಯನ್ನು ಮಾಡಬೇಕೆಂದು ನಾನು ವಿನಂತಿ ಮಾಡುತ್ತೇನೆ.

ಮತ್ತೊಂದು ವಿಚಾರವೇನೆಂದರೆ, ಇಂತಹ ನಿಗಮ, ಮಂಡಳಿಗಳನ್ನು ರಚನೆ ಮಾಡುವಂತಹ ಸಂದರ್ಭದಲ್ಲಿ ತಾವು ಎಲ್ಲಾ ಅಧಿಕಾರಿಗಳನ್ನು ಹಾಕಿ, ಸಂತೋಷದಯಮಾಡಿ ಅವರ ಜೊತೆಗೆ ವಿಧಾನ ಸಭೆಯ ಇಬ್ಬರು ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಸಹ ಅಲ್ಲಿದ್ದರೆ, ಕನಿಷ್ಠಪಕ್ಷ ಜೈಲು ಎಂದರೆ ಏನು, ಖೈದಿಗಳ ಜೀವನವೆಂದರೆ ಏನು ಎಂದು ತುಂಬಾ ಹತ್ತಿರದಿಂದ ನೋಡಬಹುದು. ಜೊತೆಗೆ ನಮ್ಮ ಅಧಿಕಾರಿಗಳು ಜೈಲುಗಳನ್ನು ಯಾವ ರೀತಿ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದು ಆ ಸಭೆಗಳಿಗೆ ಹೋದರೆ ಮಾನ್ಯ ಶಾಸಕರಿಗೆ ಮತ್ತು ಮಾನ್ಯ ಸದಸ್ಯರಿಗೆ ಅರ್ಥವಾಗುತ್ತದೆ. ಆದ್ದರಿಂದ, ಆ ನಿಗಮ, ಮಂಡಳಿಗಳಿಗೆ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಶಾಸಕರನ್ನು ಕೂಡ ಹಾಕಿದರೆ ಒಳ್ಳೆಯದು. ಎಲ್ಲದಕ್ಕಿಂತ ಮುಖ್ಯವಾಗಿ ಜೈಲಿನಲ್ಲಿರುವ ಖೈದಿಗಳ ಬಗ್ಗೆ, ಮತ್ತೊಂದರ ಬಗ್ಗೆ ಸಾರ್ವಜನಿಕವಾಗಿ ಕೆಲಸ ಮಾಡುವಂತಹ ಮತ್ತು ಒಳ್ಳೆಯ ಸೇವೆಯನ್ನು ಸಲ್ಲಿಸುವಂತಹ ಒಳ್ಳೊಳ್ಳೆಯ ಎನ್.ಜಿ.ಓ.ಗಳು ಇವೆ. ಆ ಎನ್.ಜಿ.ಓ.ಗಳ ಸದಸ್ಯರೊಬ್ಬರನ್ನೂ ಈ ಸಭೆಗೆ ಹಾಕಿದರೆ, ಅವರಿಂದ ಬಹಳಷ್ಟು ಒಳ್ಳೆಯ ಸಲಹೆ-ಸೂಚನೆಗಳು ಆ ಸಮಿತಿಗೆ ಸಿಗುತ್ತದೆ. ಇದರಿಂದ ಜೈಲುಗಳಲ್ಲಿ ದೊಡ್ಡ ಸುಧಾರಣೆಯನ್ನು ತರುವುದಕ್ಕೆ ಅವಕಾಶವಾಗುತ್ತದೆ. ಇಂತಹದನ್ನು ಮುಂದಿನ ದಿನಗಳಲ್ಲಾದರೂ ಜೋಡಣೆ ಮಾಡಬೇಕೆಂದು ಹೇಳುತ್ತಾ, ತಾವು ಒಂದು ಹೊಸ ಬದಲಾವಣೆಯನ್ನು ತರಬೇಕು. ಇದಕ್ಕೊಂದು ಮಂಡಳಿಯನ್ನು ರಚನೆ ಮಾಡಬೇಕು. ಇದಕ್ಕೊಂದು ಹೊಸ ರೂಪ ಕೊಡಬೇಕು. ಜೈಲಿನಲ್ಲಿರುವಂತಹ ಖೈದಿಗಳಿಗೆ ನೆಮ್ಮದಿಯನ್ನು ಕೊಡಬೇಕು. ಅವರ ಬದುಕಿನಲ್ಲಿ ಏನೋ ಒಂದು ಆಶಾಭಾವನೆಯನ್ನು ಹುಟ್ಟು ಹಾಕಬೇಕೆಂಬ ಒಂದು ಸದುದ್ದೇಶದಿಂದ ಈ ವಿಧೇಯಕವನ್ನು ತಂದಿದ್ದಾರೆ. ಆದರೆ, ಇದು ಸಫಲವಾಗುವುದು ಬಹಳ ಕಷ್ಟವಿದೆ. ಮಾನ್ಯ ಸಚಿವರ ಪ್ರಯೋಗಕ್ಕೆ ನಾನು ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ. ಆದರೆ, ತಮ್ಮ ಪ್ರಯತ್ನ ಬಹಳ ಮೆಚ್ಚುವಂತಹದ್ದು, ಆದ್ದರಿಂದ, ದಯಮಾಡಿ ಅಲ್ಲಿ ಮೊದಲು ನಮ್ಮ ಪೊಲೀಸ್ ಅಧಿಕಾರಿಗಳ ಕಾರ್ಯದಕ್ಷತೆ ಮತ್ತು ಪ್ರಾಮಾಣಿಕತೆ ಹೆಚ್ಚಬೇಕು. ಶೀಲವಂತ ಜೈಲು ಬಂದಿಖಾನೆ ಅಧಿಕಾರಿಗಳು ಅಲ್ಲಿಗೆ ಹೋದರೆ ಮಾತ್ರ ಸಾಧ್ಯ. ಶೀಲ ಇಲ್ಲದೆಯೇ ಕೇವಲ ಓದಿಕೊಂಡು ಡಿ.ಐ.ಜಿ., ಆಗಿದ್ದಾರೆ ಎಂದು ತಾವು ಅಲ್ಲಿ ಹಾಕಿದರೆ ಅವರಿಂದ ಏನೂ ಉಪಯೋಗವಾಗುವುದಿಲ್ಲ. ಇನ್ನೂ ಎಲ್ಲಾ ಅವ್ಯವಸ್ಥೆಯಿಂದ ಕೂಡುತ್ತದೆ. ಆದ್ದರಿಂದ, ಖೈದಿಗಳು ಕೂಡ ಮೂಲಭೂತ ಸೌಲಭ್ಯಗಳನ್ನು ಇನ್ನು ಹೆಚ್ಚು ಮಾಡುವಂತಹ ರೀತಿಯಲ್ಲಿ ದಯಮಾಡಿ, ಬಂದಿಖಾನೆಯಲ್ಲಿ ಒಂದು ಉತ್ತಮವಾದ ವ್ಯವಸ್ಥೆಯನ್ನು ತೆಗೆದುಕೊಂಡು ಬರಬೇಕೆಂದು ಹೇಳುತ್ತಾ, ಈ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ.

(829) 6:30 SPR-GR 20/09/2021

(ಸಭಾಪತಿಯವರ ಉಪಸ್ಥಿತಿ)

ಡಾ||ತಳವಾರ್ ಸಾಬಣ್ಣ(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021 ನ್ನು ನಾನು ಬೆಂಬಲಿಸುತ್ತೇನೆ. ಇದಕ್ಕೆ ಮೂಲಭೂತವಾಗಿ ಅವಶ್ಯಕವಾದ ಸೌಕರ್ಯಗಳು, ಆಂತರಿಕವಾಗಿರುವ ಹಲವಾರು ಸಮಸ್ಯೆಗಳು ಕುರಿತು ಹಿರಿಯ ಸದಸ್ಯರುಗಳು ಮಾತನಾಡಿದ್ದಾರೆ. ಮೂಲತಃ ಅಪರಾಧಿ ಅಥವಾ ಬಂದೀಖಾನೆಗೆ ಹೋಗುವವರು ಉದ್ದೇಶಪೂರ್ವಕವಾಗಿ ಯಾವುದೇ ಅಪರಾಧಿಕ ಕೃತ್ಯಗಳನ್ನು ಮಾಡಿರುವುದಿಲ್ಲ. ಹಲವಾರು ಸಂದರ್ಭಗಳಲ್ಲಿ ಸಂದರ್ಭ ಮತ್ತು ಸಾಮಾಜಿಕ ವ್ಯವಸ್ಥೆಗಳ ಪಟ್ಟು, ಹಣವುಳ್ಳವರ ಮಾತುಗಳಿಗೆ ಮರುಳಾಗಿ ಬಡತನ ಮತ್ತು ಆಮೀಷಗಳಿಗೊಳಗಾಗಿ ಅಪರಾಧಿಕ ಕೃತ್ಯಗಳನ್ನು ಎಸಗಿ, ಜೈಲಿಗೆ ಹೋದಾಗ, ಅವರ ಕುಟುಂಬವು ಸಂಪೂರ್ಣವಾಗಿ ಅನಾಥವಾಗುತ್ತದೆ. ರಾಜ್ಯದ ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ದೊಡ್ಡ ಜೈಲುಗಳಿವೆ. ನಾನು ಮೂಲತಃ ಕಲಬುರಗಿ ಜಿಲ್ಲೆಯಿಂದ ಬಂದಿರುವುದರಿಂದ ಮತ್ತು ಬೆಳಗಾವಿಯಲ್ಲಿ ಪಾಸಿಸುತ್ತಿರುವುದರಿಂದ ಅವುಗಳನ್ನು ನೋಡಿದ್ದೇನೆ. ಯಾವ ರೀತಿಯ ಜನರು, ಯಾವ ಕಾರಣಗಳಿಗಾಗಿ ಜೈಲಿಗೆ ಹೋಗುತ್ತಾರೆನ್ನುವುದನ್ನು ನಾನು ಹತ್ತಿರದಿಂದ ಬಲ್ಲೆನು. ಹಲವಾರು ಸಾಮಾಜಿಕ ಸಂಘಟನೆಗಳ ಮುಖಾಂತರ ಅವರಲ್ಲಿ ಬದಲಾವಣೆಯನ್ನು ತರಬೇಕೆನ್ನುವ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅವರು ಅಪರಾಧಗಳನ್ನು ಮಾಡಿ, ಜೈಲಿಗೆ ಹೋದಾಗ, ಅವರ ಕುಟುಂಬದ ಸದಸ್ಯರು ಅಂದರೆ, ವಯಸ್ಸಾದ ತಂದೆ-ತಾಯಂದಿರು, ಹೆಂಡತಿ-ಮಕ್ಕಳು ಅನಾಥರಾಗುತ್ತಾರೆ. ಆ ಕುಟುಂಬಕ್ಕೆ ಆಧಾರವಾಗಿರುವ ಮುಖ್ಯ ವ್ಯಕ್ತಿಯೇ ಜೈಲಿಗೆ ಹೋದಾಗ, ಆ ಕುಟುಂಬದ ಆದಾಯವು ಸಂಪೂರ್ಣವಾಗಿ ನಿಂತು ಹೋಗಿ, ಅವರೆಲ್ಲರು ಬಯಲಿಗೆ ಬರುತ್ತಾರೆ; ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಅಭದ್ರತೆಗಳಿಗೆ ಒಳಗಾಗುತ್ತಾರೆ. ಇಂತಹ ಸಂದರ್ಭದಲ್ಲಿ ಕುಟುಂಬದ ಆದಾಯವು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಪ್ರಸ್ತುತ ಗೃಹ ಸಚಿವರು ಮಂಡಿಸಿರುವ ವಿಧೇಯಕವು ತುಂಬಾ ಉತ್ತಮವಾಗಿದೆ ಎಂದು ನಾನು ಹೇಳುತ್ತೇನೆ. ಇದಕ್ಕೆ ಕಾರಣ, ಆರೋಪಿಗಳು ಜೈಲಿನ ಒಳಗಡೆ ಹೋದಾಗಲೂ ಸಹ ಆರ್ಥಿಕವಾದ ಭದ್ರತೆಯು ಅವರಿಗೆ ದೊರೆಯುತ್ತದೆ. ಅವರ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗವನ್ನು ನೀಡಿದಾಗ, ಆದಾಯಗಳಿಸುತ್ತಾರೆ. ಜೈಲಿನ ಅವಧಿ ಪೂರ್ಣಗೊಳಿಸಿಕೊಂಡು ಹೊರಗಡೆ ಬಂದಾಗ ಗಳಿಸಿದ ಅಲ್ಪ ಸ್ವಲ್ಪ ಆದಾಯದಿಂದ ತಮ್ಮ ಮರು ಜೀವನವನ್ನು ಪ್ರಾರಂಭಿಸಬಹುದು.

ಅವರ ಮಕ್ಕಳಿಗೆ ಬೇಕಾದ ಶಿಕ್ಷಣ ಅಥವಾ ಆರೋಗ್ಯ ಕಾರಣಗಳಿಗಾಗಿ ಹಣ ಒದಗಿಸಬಹುದು. ಮೂಲವಾಗಿ ಅವರ ಆಹಾರ ಮತ್ತು ಬಟ್ಟೆಗಾಗಿ ಅವಶ್ಯವಾದ ಹಣವನ್ನು ಒದಗಿಸಬಹುದು. ಏಕೆಂದರೆ, ಅಂತಹ ಕಡು ಬಡತನದ ಹಿನ್ನೆಲೆಯುಳ್ಳವರೇ ಹೆಚ್ಚಿನವರು ಜೈಲಿಗೆ ಹೋಗುತ್ತಿದ್ದಾರೆಂದು ನಾನು ಈ ಸಂದರ್ಭದಲ್ಲಿ ಹೇಳಲಿಚ್ಛಿಸುತ್ತೇನೆ.

ಸದಸ್ಯರು ಪ್ರಸ್ತಾಪಿಸಿದಂತೆ, ಆರೋಪಿಗಳು ಜೈಲಿನಿಂದ ಹೊರಗೆ ಬಂದ ಮೇಲೆ, ಅವರಿಗೆ ಪುನರ್ವಸತಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಅವರಿಗೆ ಅವಶ್ಯವಾದ ಸೌಲ ಅಥವಾ ಅವರ ಕುಟುಂಬಕ್ಕೆ ಅವಶ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಮುಖಾಂತರ, ಅವರ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಧ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಯತ್ನಗಳನ್ನು ಮಾಡಬೇಕೆಂದು ನಾನು ಹೇಳುತ್ತೇನೆ. ಪ್ರಸ್ತುತ ಮಂಡಿಸಿರುವ ವಿಧೇಯಕಕ್ಕೆ ಬೆಂಬಲವನ್ನು ವ್ಯಕ್ತಪಡಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ. ಧನ್ಯವಾದಗಳು.

ಶ್ರೀ ಕೆ.ಸಿ.ಕೊಂಡಯ್ಯ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಇವತ್ತಿನ ದಿವಸ ಗೃಹ ಸಚಿವರು ಕರ್ನಾಟಕ ಬಂದಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021 ಮುಂದುವರಿಸಿದ್ದಾರೆ. ಸ್ನೇಹಿತರುಗಳಾದ ನಮ್ಮ ಕೆಲವು ಸದಸ್ಯರುಗಳು ಬೇರೆ ಬೇರೆ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಶ್ರೀ ಆಯನೂರು ಮಂಜುನಾಥರವರು ಜೈಲಿನಲ್ಲಿ ಸುಧಾರಣೆ ಮಾಡಬೇಕಾದ ಅಂಶಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಪ್ರಸ್ತುತ ವಿಧೇಯಕವು ಅದಕ್ಕೆ ಸಂಬಂಧಪಟ್ಟಿದ್ದಾಗಿಲ್ಲವೆಂದು ನನ್ನ ಭಾವನೆಯಾಗಿದೆ. ಈ ಕಾರಣಕ್ಕಾಗಿ ಬೇರೆ ರೀತಿಯ ಚರ್ಚೆಯನ್ನು ಮಾಡಿ ಪ್ರತ್ಯೇಕವಾದ ವಿಧೇಯಕವನ್ನು ಮಂಡಿಸುವುದು ಸೂಕ್ತ. ಈ ವಿಧೇಯಕದ ಉದ್ದೇಶವೇನು? ಗಂಡು ಖೈದಿಗಳಾಗಲೀ ಅಥವಾ ಹೆಣ್ಣು ಖೈದಿಗಳಾಗಲೀ ಇವರಲ್ಲಿರುವ ಕೌಶಲ್ಯತೆಯನ್ನು ಗುರ್ತಿಸಿ, ಅದನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಅವರುಗಳು ಮಾನಸಿಕವಾಗಿ ಅನುಭವಿಸುತ್ತಿರುವ ಸ್ಥಿತಿಯನ್ನು ಬೇರೆಡೆಗೆ ವರ್ಗಾಯಿಸುವ ಉದ್ದೇಶದಿಂದ ಈ ಮಂಡಳಿಯ ಪ್ರಸ್ತಾಪವಾಗಿದೆ. ಅಪರಾಧಿಯು ತನ್ನ ಕ್ಷಣಿಕ ಆವೇಶದಲ್ಲಿ ಬೇರೆಯವರನ್ನು ಕೊಲ್ಲುತ್ತಾನೆ, ನಂತರ 15-20 ವರ್ಷಗಳ ಅಥವಾ ಜೀವಾವಧಿ ಶಿಕ್ಷೆಗೊಳಪಡುತ್ತಾನೆ. ಈ ಕಾರಣಕ್ಕಾಗಿ ಅಪರಾಧಿಯ ಮನಸ್ಸನ್ನು ಬೇರೆಡೆಗೆ ವರ್ಗಾಯಿಸುವ ದೃಷ್ಟಿಯಿಂದ ಪ್ರಸ್ತುತ ವಿಧೇಯಕವನ್ನು ಮಂಡಿಸಲಾಗಿದೆ. ಈ ವ್ಯವಸ್ಥೆಯು ಹೋಸದೇನೂ ಅಲ್ಲ. ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರವು ಈ ವಿಧೇಯಕವನ್ನು ಈಗ ಪ್ರಸಕ್ತ ಸಾಲಿನಲ್ಲಿ ಮಂಡಿಸಿದೆ. 1800 ನೇ ಇಸ್ವಿಯಲ್ಲಿ

ನಮ್ಮ ಬಳಾರಿ ಜಿಲ್ಲೆಯಲ್ಲಿರುವ ಜೈಲಿನ ಸ್ಥಾಪನೆಯಾಗಿದೆ. ಆಗಿನ ಕಾಲದಲ್ಲಿಯೇ ಬ್ರಿಟಿಷರು 30 ಎಕರೆಗಳಷ್ಟು ಜಾಗವನ್ನು ಇದಕ್ಕಾಗಿ ಮೀಸಲಿಟ್ಟಿದ್ದರು. ಅಲ್ಲಿನ ಖೈದಿಗಳು ಉತ್ಪಾದಿಸುವ ಸಾಮಗ್ರಿಗಳ ಮಾರಾಟಕ್ಕಾಗಿ ಮಾರಾಟ ಮಳಿಗೆಯನ್ನೂ ಸಹ ಸ್ಥಾಪಿಸಿದ್ದರು. ಆದರೆ ಇದು ಸುಮಾರು 15-20 ವರ್ಷಗಳ ನಂತರ ಮುಚ್ಚಲ್ಪಟ್ಟಿತು. ಇದರ ಬಗ್ಗೆ ಯಾರೂ ಸಹ ಗಮನ ಹರಿಸಲಿಲ್ಲ. ಅಂದಿನ ಕಾಲದಲ್ಲಿ ಬ್ರಿಟಿಷರು ಎತ್ತುಗಳನ್ನು ಸಾಕಿದ್ದರು. ಅಲ್ಲಿನ ಸುಮಾರು 30 ಖೈದಿಗಳು ಎತ್ತುಗಳೊಂದಿಗೆ ಪ್ರತಿದಿನ ಬೆಳಗ್ಗೆ ಅಲ್ಲಿದ್ದ ಬಾವಿಯಿಂದ ನೀರು ಸೇದಿ, ಕಾಯಿ-ಪಲ್ಯಗಳನ್ನು ಬೆಳೆಯುತ್ತಿದ್ದರು ಹಾಗೂ ಇದನ್ನು ಅವರ ಊಟಕ್ಕಾಗಿ ಬಳಸುತ್ತಿದ್ದರು. ಇದಲ್ಲದೇ ಅಲ್ಲಿ ಜೋಳ ಮತ್ತಿತರ ಕಾಳುಗಳನ್ನೂ ಸಹ ಬೆಳೆಯುತ್ತಿದ್ದರು. ಹೀಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದ ತರಕಾರಿ, ಕಾಳುಗಳನ್ನು ಬಜಾರ್‌ನಲ್ಲಿ ಮಾರಾಟಮಾಡುತ್ತಿದ್ದರು. ಆದರೆ ಯಾವ ಕಾರಣಕ್ಕಾಗಿ ಈ ಮಾರಾಟ ಮಳಿಗೆಗಳು ಮುಚ್ಚಲ್ಪಟ್ಟವೋ ತಿಳಿಯಲಿಲ್ಲ. ಇವತ್ತಿನ ದಿಸವ ಸರ್ಕಾರವು ರಾಜ್ಯ ಮಟ್ಟದಲ್ಲಿ ಈ ಮಂಡಳಿಯನ್ನು ರಚಿಸಿ, ಪುನಃ ಹಿಂದೆ ಇದ್ದ ವ್ಯವಸ್ಥೆಯನ್ನು ಪ್ರಾರಂಭಿಸಲು ಹೊರಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಇವತ್ತಿನ ದಿಸವ ನಾವು ಸೆಂಟ್ರಲ್ ಜೈಲ್‌ಗಳಲ್ಲಿಯೂ ಸಹ ಸಮಿತಿಗಳನ್ನು ಮಾಡಿ, ಅದರ ಮೂಲಕ ಅಲ್ಲಿನ ಖೈದಿಗಳಲ್ಲಿರುವ ಕೌಶಲ್ಯವನ್ನು ಗುರ್ತಿಸಿ, ಅವರ ಅಭಿವೃದ್ಧಿಯನ್ನು ಮಾಡಬೇಕು. ಇದಕ್ಕೆ ತಕ್ಕಂತೆ ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನವು ಲಭ್ಯವಿದೆ. ಈ ಅನುದಾನವನ್ನೂ ಸಹ ಮಂಡಳಿಯ ವತಿಯಿಂದ ಉಪಯೋಗಿಸಿ, ಖೈದಿಗಳಲ್ಲಿರುವ ಕೌಶಲ್ಯವನ್ನು ಗುರ್ತಿಸಬೇಕು. ಇದರ ಜೊತೆಗೆ, ಜೈಲಿನಲ್ಲಿ ಅವಶ್ಯಕವಾದ ಸಾಮಗ್ರಿಗಳನ್ನು ನಮ್ಮ ಶಾಸಕರ ನಿಧಿಯಿಂದ ಒದಗಿಸಬೇಕು. ಉದಾಹರಣೆಗೆ, ಖೈದಿಗಳು ನೇಕಾರಿಕೆ ಮಾಡುವುದಾದರೆ, ಅವರಿಗೆ ಪವರ್ ಲೂಂ ಯಂತ್ರೋಪಕರಣಗಳನ್ನು ಒದಗಿಸಬೇಕು. ಅವರುಗಳು ಬಡಿಗಿ ವೃತ್ತಿಯನ್ನು ಮಾಡುವುದಾದರೆ, ಅದಕ್ಕೆ ಸಂಬಂಧಿತ ಉಪಕರಣಗಳನ್ನು ಒದಗಿಸಬೇಕು. ಹೀಗೆ ಖೈದಿಗಳು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಬಂದ ಆದಾಯದಲ್ಲಿ ಕೈದಿಗಳಿಗೆ ಇಂತಿಷ್ಟು ಕೂಲಿ ಎಂದು ನಿಗದಿಪಡಿಸಬೇಕು. ಹೆಚ್ಚುವರಿಯಾಗಿ ಬಂದ ಲಾಭವನ್ನು ಕಾರ್ಪಸ್ ಫಂಡ್ ಆಗಿ ನಿರ್ವಹಿಸಿದರೆ, ಒಳ್ಳೆಯದಾಗುತ್ತದೆ. ಈ ಹಿಂದೆ ಚಾಲ್ತಿಯಲ್ಲಿದ್ದ ಇಂತಹ ವ್ಯವಸ್ಥೆಯು ಯಾವ ಕಾರಣಕ್ಕಾಗಿ ಸ್ಥಗಿತಗೊಂಡಿತ್ತು ಎನ್ನುವುದನ್ನು ದಾಖಲೆಗಳನ್ನು ಪರಿಶೀಲಿಸಿ, ಕಾರಣವನ್ನು ಕಂಡು ಹಿಡಿದು, ಸರ್ಕಾರ ಮತ್ತು ಅಧಿಕಾರಿಗಳು ಅವುಗಳಿಗೆ ಪುನರ್ಜೀವನ ನೀಡುವುದು ಒಳ್ಳೆಯ ಉದ್ದೇಶವೆಂದು ನಾನು ಹೇಳಲಿಚ್ಛಿಸುತ್ತೇನೆ. ಪ್ರಸ್ತುತ ಮಂಡಿಸಿರುವ

ವಿಧೇಯಕವನ್ನು ನಾನು ಸ್ವಾಗತಿಸುತ್ತಾ, ನನ್ನ ಸಲಹೆಗಳನ್ನು ಸರ್ಕಾರದ ಮುಂದಿಡುತ್ತಿದ್ದೇನೆ.

ಶ್ರೀ ಪಿ.ಆರ್.ರಮೇಶ್(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಪ್ರಸ್ತುತ ವಿಧೇಯಕವನ್ನು ಮಂಡಿಸುವುದರ ಮೂಲಕ ಸರ್ಕಾರವು ಹೊಸದಾಗಿ ಮಂಡಳಿಯನ್ನು ಸೃಜಿಸುವ ಕಾಯ್ದೆಯನ್ನು ಮಾಡಲಾಗಿದೆ. ಇದನ್ನು ನಾನು ಪರಾಮರ್ಶಿಸಿದಾಗ, ಈ ಮಂಡಳಿಯು ಸ್ವಾಯತ್ತ ಸಂಸ್ಥೆಯ ರೀತಿಯಲ್ಲಿ ಮಂಡಳಿಯ ರಚನೆಯಾಗುತ್ತದೆ. ಮಂಡಳಿಗೆ ಸ್ವಾಯತ್ತತೆ ನೀಡುವುದರಿಂದ ಇದು ಯಾವ ಮಟ್ಟಕ್ಕೆ ಬೆಳೆಯುತ್ತದೆ ಅಥವಾ ಅಸ್ತಿತ್ವದಲ್ಲಿರುತ್ತದೆ ಎನ್ನುವುದು ಬಹಳ ಪ್ರಮುಖವಾದ ಪ್ರಶ್ನೆಯಾಗಿದೆ. ಖೈದಿಗಳು ಮತ್ತು ಜೈಲಿನಲ್ಲಿರುವವರ ಕೌಶಲ್ಯವನ್ನು ಗುರ್ತಿಸಿ, ಅಭಿವೃದ್ಧಿಗೊಳಿಸುವುದರ ಜೊತೆಗೆ, ಅಲ್ಲಿನ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಜೈಲಿನಲ್ಲಿರುವ ಕೈಗಾರಿಕೆಗಳನ್ನು ಪೋಷಣೆ ಮಾಡುವ ಕಾರಣಕ್ಕಾಗಿ ಪ್ರಸ್ತುತ ವಿಧೇಯಕವನ್ನು ಮಂಡಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ‘Statement of objects and reasons’ ನಲ್ಲಿ “It is considered necessary for,- (1) the constitution of the ‘Karnataka Prison Development Board’ for strengthening of Prisons and Correctional administration particularly correctional interventions, skill improvement, welfare of Prisoners and Prison Staff and expanding Prison industries.” ಎಂದು ಉಲ್ಲೇಖಿಸಲಾಗಿದೆ. At what cost? ಸದರಿ ಮಂಡಳಿಯು without prior approval of the Government ಸಾಲವನ್ನು ಪಡೆಯಲು ಸಂಪೂರ್ಣವಾಗಿ ಸ್ವಾಯತ್ತತೆಯನ್ನು ಕೊಡಲಾಗಿದೆ. ಎಂದು ತಿಳಿಸಲಾಗಿದೆ. ಈ ಆಯ್ದ ಭಾಗವನ್ನು ನಾನು ಓದಲಿಚ್ಛಿಸುತ್ತೇನೆ. Clause 11 reads thus:

“11. Power of the Board to borrow.- The Board may, from time to time, subject to such conditions as may be prescribed borrow any sum required for the purposes of this Act.”

Without prior approval of the Government, that Board can borrow any sum of money. They may borrow what they want. ಇದರರ್ಥ ಮಂಡಳಿಯ ಮೇಲೆ ಸರ್ಕಾರವು ಯಾವ ರೀತಿಯ ಹಿಡಿತವನ್ನು ಹೊಂದಿದೆ? This is a very very dangerous move. ಪ್ರಸ್ತುತ ವಿಧೇಯಕದಲ್ಲಿ ಭೂ ಸ್ವಾಧೀನಪಡಿಸಿಕೊಳ್ಳುವುದಕ್ಕೂ ಸಹ ಅವಕಾಶ ಮಾಡಿಕೊಡಲಾಗಿದೆ. ಖೈದಿಗಳ ಸಂರಕ್ಷಣೆ ಮಾಡಲು ಮತ್ತು ಶಿಕ್ಷೆಯ ಅವಧಿಯನ್ನು

ಕಳೆಯಲು ಬಂದಿಖಾನೆ ಇರುವುದು. ಜೈಲಿನಲ್ಲಿ ಖೈದಿಗಳು ಪರಿವರ್ತನೆಯಾಗಬೇಕು ಮತ್ತು ಅವರುಗಳು ಬೌದ್ಧಿಕವಾಗಿ ತಯಾರಾಗಬೇಕು. ಜೈಲಿನಿಂದ ಹೊರಬಂದ ಮೇಲೆ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕುವ ರೀತಿಯಲ್ಲಿ ಅವರಿಗೆ ಜೈಲಿನಲ್ಲಿ ತರಬೇತಿ ನೀಡಬೇಕು ಹಾಗೂ ಅವರು ಒಬ್ಬ ಸಾಧಾರಣ ಮನುಷ್ಯನಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕು.

(ಮುಂದು)

(830) 6:40 LM(SPR)-MD 20/09/2021

(ಸಭಾಪತಿಯವರ ಉಪಸ್ಥಿತಿ)

ಶ್ರೀ ಪಿ.ಆರ್.ರಮೇಶ್(ಮುಂದು):-

ನನ್ನ ಪ್ರಕಾರ, ಮುಂದಿನ ದಿನಗಳಲ್ಲಿ ಎಲ್ಲರೂ ಅಪರಾಧಿಕ ಕೃತ್ಯಮಾಡಿ, ಕೆಲಸ ಸಿಗುತ್ತದೆಂದು ಜೈಲಿಗೆ ಹೋಗುತ್ತಾರೆಂದು ನನಗನ್ನಿಸುತ್ತದೆ. ಇದನ್ನು ಯಾರೂ ತಪ್ಪಾಗಿ ಭಾವಿಸಬಾರದು. ಏಕೆಂದರೆ ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. It has become an Employment Generation Centre. ದಯಮಾಡಿ ಯಾರೂ ಈ ಬಗ್ಗೆ ನಗಬಾರದು. ಪ್ರಸ್ತುತ ವಿಧೇಯಕದ ಮೇಲೆ ಮಾತನಾಡಲು ಇವತ್ತಿನ ದಿವಸ ಚೆನ್ನಾಗಿ ಇದೆ. ಆದರೆ, repercussions ಏನಾಗುತ್ತದೆಂದು ದಯಮಾಡಿ ನೋಡಬೇಕು. ಸರ್ಕಾರವು ವಿಧೇಯಕದಲ್ಲಿ ಯಾವುದಕ್ಕೆ ಅವಕಾಶ ನೀಡಿದೆ ಎನ್ನುವುದನ್ನು ಗಮನಿಸಬೇಕು. “Disposal of land, building etc., by the Board” ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ. ಮುಂದಿನ ದಿನ ಮಾರಾಟ ಮಾಡುವುದಕ್ಕಾಗಿಯೇ ಇರುವ ಮಂಡಳಿ ಇದಾಗುತ್ತದೆ. This Board will become an organisation for disposal of the buildings, infrastructure and also the jail area. Of course, with the ‘prior approval of the Government’ ಎಂದು ನಮೂದಿಸಲಾಗಿದೆ. ಆದರೆ, it will have proposals to dispose, to lease, to sell. Otherwise ಏನು ಬೇಕಾದರೂ ಮಾಡಬಹುದು. It is the gateway for prison properties to take over by the private people and it is open for everything. ಮುಂಬರುವ ದಿನಗಳಲ್ಲಿ ಈ ಕಾಯ್ದೆಯನ್ನು ಜಾರಿಗೆ ತರುವುದರಿಂದ ಏನೆಲ್ಲಾ ಅನಾಹುತಗಳಾಗಬಹುದೆಂದು ನಾನು ಈಗ ಹೇಳುತ್ತಿದ್ದೇನೆ. ಬಹಳಷ್ಟು ಕಾಯ್ದೆಗಳು ಜಾರಿಗೆ ಬಂದ ಮೇಲೆ, ಯಾವ ರೀತಿಯ ಅನಾಹುತಗಳಾಗಿವೆ ಎನ್ನುವುದನ್ನು ನಾನು ನೋಡಿದ್ದೇನೆ. ಪ್ರಸ್ತುತ ವಿಧೇಯಕವು ಬಹಳ ಅಪಾಯಕಾರಿಯಾಗಿದೆ. ಇಲಾಖೆಯ ಸಚಿವರುಗಳು ಬದಲಾಗುತ್ತಿರುತ್ತಾರೆ. ಇವತ್ತಿನ ದಿವಸ ಹಾಲಿ ಸಚಿವರು ಕಾಯ್ದೆಯನ್ನು ಮಾಡಿದ್ದಾರೆ; ನಂತರ ಬರುವ ಸಚಿವರು ಇನ್ನೇನು ಮಾಡುತ್ತಾರೋ ಗೊತ್ತಿಲ್ಲ.

ಹಾಲಿ ಸಚಿವರು ಒಳ್ಳೆಯ ಕಾನೂನು ಮಾಡಬಹುದು. ಆದರೆ, ಈ ರೀತಿಯ ವ್ಯವಸ್ಥೆಯಲ್ಲಿಯೇ ಮುಂದುವರೆದರೆ, how long it can be... It is a very important point. ಪ್ರಸ್ತುತ ವಿಧೇಯಕದಲ್ಲಿ ಈ ರೀತಿಯಾದ ಸಾಕಷ್ಟು ಅಂಶಗಳಿದ್ದು, ಅದರಲ್ಲಿ 'ಕನಿಷ್ಠ ವೇತನ' ಎನ್ನುವ ಅಂಶವನ್ನೂ ಸಹ ಜಾರಿಗೆ ತರಬೇಕಾಗುತ್ತದೆ. ಪ್ರಸ್ತುತ ವಿಧೇಯಕವು 'ಕೌಶಲ್ಯಾಭಿವೃದ್ಧಿ'ಗೆ ಸಂಬಂಧಪಟ್ಟಿದ್ದು ಎಂದು ಸಚಿವರು ಹೇಳುತ್ತಿದ್ದಾರೆ. ಕೌಶಲ್ಯಾಭಿವೃದ್ಧಿ ಎಂದು ಹೇಳುವುದಕ್ಕಿಂತ ಇಲ್ಲಿ ಒಂದು ಮಂಡಳಿಯನ್ನು ರಚಿಸಿದಾಗ, ಇಲಾಖೆಯ ಸಚಿವರು ಅಧ್ಯಕ್ಷರಾಗುತ್ತಾರೆ; ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಉಪಾಧ್ಯಕ್ಷರಾಗಿರುತ್ತಾರೆ. ಇಲಾಖಾಧಿಕಾರಿಗಳೂ ಸಹ ಈ ಮಂಡಳಿಯಲ್ಲಿರುತ್ತಾರೆ. ಈ ಅಂಶದ ಬಗ್ಗೆ ಮರು ಪರಿಶೀಲಿಸಬೇಕು. It should be re-examined in the interest of the state. Of course, prisons come under state-list, ಎಂದು ಹೇಳಿ, ರಾಜ್ಯ ಶಾಸಕಾಂಗದ ಅಧಿಕಾರವಿದೆ ಎಂದು ನಾವು ಏನು ಬೇಕಾದರೂ ಮಾಡುವುದಕ್ಕಾಗುವುದಿಲ್ಲ. No, it is very bad. ಪ್ರಸ್ತುತ ವಿಧೇಯಕದ ಬಗ್ಗೆ ಸಂಪೂರ್ಣವಾದ ಪರಿಶೀಲನೆಯಾಗಬೇಕು. There are so many lacunas and inherent provisions in this. ಸರ್ಕಾರವು ಇದನ್ನು ಪುನಃ ಪರಿಶೀಲಿಸಬೇಕು. ಈ ಮಂಡಳಿಗೆ ಆಯುಕ್ತರು ಅಥವಾ ಇನ್ನಾರನ್ನೇ ಬೇಕಾದರೂ ಸರ್ಕಾರವು ನೇಮಿಸಬಹುದು, ಅದೂ without the sanction of the Government. There is no sanction for any appointment for this board. ಯಾವುದೇ ನೇಮಕಾತಿ ಮಾಡುವುದಕ್ಕೆ ಕರ್ನಾಟಕ ಲೋಕಸೇವಾ ಆಯೋಗದ ಅಗತ್ಯತೆಯೂ ಸಹ ಇರುವುದಿಲ್ಲ. ಯಾರನ್ನೇ ಬೇಕಾದರೂ ನೇರ ನೇಮಕಾತಿ ಮಾಡಬಹುದು; ಅದಕ್ಕೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಇದು ಬಹಳ ಅಪಾಯಕಾರಿಯಾಗಿದ್ದು, ದಯಮಾಡಿ ಸರ್ಕಾರವು ಇದರ ಬಗ್ಗೆ ಪರಿಶೀಲಿಸಬೇಕು. It's a dangerous bill.

ಶ್ರೀ ಎಸ್.ಆರ್.ಪಾಟೀಲ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಮ್ಮ ಸದನದ ಬಹುತೇಕ ಸದಸ್ಯರುಗಳೆಲ್ಲರೂ ಪ್ರಸ್ತುತ ವಿಧೇಯಕದ ಬಗ್ಗೆ ಈಗಾಗಲೇ ಮಾತನಾಡಿ, ತಮ್ಮ ಸಲಹೆಗಳನ್ನು ನೀಡಿದ್ದಾರೆ. ಇನ್ನೂ ಮಾತನಾಡುವ ಸದಸ್ಯರುಗಳಿದ್ದಾರೆ. ಪ್ರಸ್ತುತ ವಿಧೇಯಕಕ್ಕೆ ಸಂಬಂಧಪಟ್ಟಂತೆ ನಾನು ಒಂದೆರಡು ಸಲಹೆಗಳನ್ನು ಮಾತ್ರವೇ ನೀಡಬಯಸಿ, ಕರ್ನಾಟಕ ಬಂದಿಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, 2021 ನ್ನು ಸ್ವಾಗತಿಸುತ್ತೇನೆ.

ಇಲ್ಲಿ ಉಲ್ಲೇಖಿಸಿರುವಂತೆ, ಮಂಡಳಿಯು ಅಸ್ತಿತ್ವಕ್ಕೆ ಬರುವುದರಿಂದ ಖೈದಿಗಳ ಆರ್ಥಿಕ ಸ್ಥಿತಿ-ಗತಿ ಸುಧಾರಣೆಯಾಗಲು ಸಹಕಾರಿಯಾಗುತ್ತದೆ. ಇವತ್ತಿನ ದಿವಸ ಜೈಲಿನಿಂದ ಮಾಡುವ ಉದ್ಯಮಗಳ ತಂತ್ರಜ್ಞಾನವನ್ನು ಉನ್ನತೀಕರಿಸಿದಾಗ, ಹೆಚ್ಚಿನ ಪ್ರಮಾಣದಲ್ಲಿ ಆದಾಯ ದೊರೆಯುವಂತೆ ಅವುಗಳನ್ನು ಬೆಳೆಸಬೇಕು. ಜೈಲಿನಲ್ಲಿರುವ ಖೈದಿಗಳು ಸದರಿ ಉದ್ಯಮಗಳಲ್ಲಿ ಪಾಲ್ಗೊಳ್ಳುವುದರಿಂದ ಅವರಿಗೆ ನೀಡುವ ವೇತನವನ್ನು ಹೆಚ್ಚಿಸಬೇಕು. ಏಕೆಂದರೆ ಅವರುಗಳಿಗೆ ಬಹಳಷ್ಟು ಕನಿಷ್ಠ ವೇತನ ಅಂದರೆ, 'ಜುಜುಬಿ' ಮೊತ್ತದ ವೇತನವನ್ನು ನೀಡಲಾಗುತ್ತದೆ. ಮಾನ್ಯ ಸದಸ್ಯ ಸಹೋದರಿ ಡಾ|| ತೇಜಸ್ವಿನಿಗೌಡರವರು ಪ್ರಸ್ತಾಪಿಸಿದಂತೆ, ಇಲ್ಲಿ ಕನಿಷ್ಠ ವೇತನ ಕಾಯ್ದೆಯ ನಿಯಮಾವಳಿಗಳನ್ನು ಜಾರಿಗೊಳಿಸುವುದು ಸೂಕ್ತ. ಏಕೆಂದರೆ, ಜೈಲಿನ ಮೂಲಕ ದೊಡ್ಡ ಪ್ರಮಾಣದ ಆದಾಯವನ್ನು ಗಳಿಸಲು ಅವಕಾಶವಿದೆ. ಜೈಲಿನಲ್ಲಿ ಶಿಸ್ತು, ಸಂಯಮವಿರುವುದೇ ಇದಕ್ಕೆ ಕಾರಣವಾಗಿದೆ. ಜೈಲಿನಿಂದ ಹೊರಗಡೆ ನಡೆಸುವ ಉದ್ಯಮಕ್ಕೂ ಜೈಲಿನ ಮೂಲಕ ನಡೆಸುವ ಉದ್ಯಮಕ್ಕೂ ಬಹಳ ಅಂತರವಿದೆ. ಜೈಲಿನಲ್ಲಿ ಕೆಲಸ ಮಾಡುವವರು ಸಮಯ ಹಾಗೂ ಶಿಸ್ತು ಬದ್ಧರಾಗಿದ್ದು; ನಿಗದಿತ ಅವಧಿಯವರೆಗೆ ಕರ್ತವ್ಯ ನಿರ್ವಹಿಸುತ್ತಾರೆ. ಅವರಲ್ಲಿನ ಕೌಶಲ್ಯವನ್ನು ಗುರ್ತಿಸಿ, ಅವರುಗಳಿಗೆ ಕೆಲಸವನ್ನು ನೀಡಲಾಗಿರುತ್ತದೆ. ಪ್ರಸ್ತುತ ವಿಧೇಯಕದ ಮೂಲಕ ಖೈದಿಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಮಾಡುವುದರ ಜೊತೆಗೆ ಆದಾಯವನ್ನೂ ಹೆಚ್ಚು ಮಾಡುವ ಅತ್ಯುತ್ತಮವಾದ ಮಂಡಳಿಯನ್ನು ಸರ್ಕಾರವು ಪ್ರಸ್ತಾಪಿಸಿದೆ. ಇದರ ಲೋಪದೋಷಗಳ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ಇಲ್ಲಿ ನಾನು ಪ್ರಸ್ತಾಪಿಸಬಯಸುವುದೇನೆಂದರೆ, ಖೈದಿಗಳ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಿದೆ ಎಂದ ಮಾತ್ರಕ್ಕೆ ನಾವು ಜಿಲ್ಲೆಯ ಕೆಲಸಗಳನ್ನು ಮಾಡಿದ್ದೇವೆಂದು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಬದಲಾಗಿ ಖೈದಿಗಳ ಸುಧಾರಣೆಯಾಗಬೇಕು. They should become the useful member of the society. ಖೈದಿಗಳು ತಮ್ಮ ಜೈಲು ಶಿಕ್ಷೆಯನ್ನು ಮುಗಿಸಿ ಹೊರಗಡೆ ಬಂದ ನಂತರ ಸಮಾಜದ ಉಪಯುಕ್ತ ಪ್ರಜೆಗಳಾಗಿ ಬೆಳೆಯಬೇಕು. ಸಮಾಜವು ಅವರನ್ನೂ ಸಹ ಅದೇ ರೀತಿಯಾಗಿ ನೋಡಬೇಕು. ಇಂತಹ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು. ಜೈಲಿನಲ್ಲಿರುವವರ ಪೈಕಿ ಕೆಲವು ವಿಚಾರಣೆ ಎದುರಿಸುತ್ತಿರುವವರ ವಿರುದ್ಧ ತಪ್ಪು ದೂರುಗಳನ್ನು ನೀಡಿರುತ್ತಾರೆ. ಕೆಲವೊಮ್ಮೆ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಬಹಳಷ್ಟು ಆರೋಪಿಗಳನ್ನು ಪೊಲೀಸರು ಬಂಧಿಸಿರುತ್ತಾರೆ. ಬಂಧನಗೊಂಡ ಆರೋಪಿಗಳೆಲ್ಲರೂ ಅಪರಾಧದಲ್ಲಿ ಭಾಗಿಯಾಗಿರುವವರು ಎಂದು ಹೇಳುವುದಕ್ಕಾಗುವುದಿಲ್ಲ. ತನಿಖೆ ಪೂರ್ಣಗೊಂಡ ನಂತರ ನ್ಯಾಯಾಲಯಕ್ಕೆ

ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದಾಗ, ಪ್ರಕರಣದ ವಿಚಾರಣೆ ನಡೆದು ಆರೋಪಿಗಳು ಸಾಬೀತಾಗಿ ಶಿಕ್ಷೆಗೊಳಪಡಿಸಿದಾಗ, ಅವರು ಅಪರಾಧಿಗಳಾಗುತ್ತಾರೆ. ಮಾನ್ಯ ಹೆಚ್.ಎಂ.ರಮೇಶ್‌ಗೌಡ ರವರು ಮಾತನಾಡುವಾಗ “A Judge may acquit thousand guilty persons, but he should not convict a single innocent” ಎಂಬುದರ ಬಗ್ಗೆ ಪ್ರಸ್ತಾಪಿಸಿದರು. Convicted personsಗಳಲ್ಲಿ ಮುಗ್ಧರು ಇರುವುದಿಲ್ಲವೆಂದು ನಾನು ಹೇಳುವುದಿಲ್ಲ. ಅನೇಕ ಮುಗ್ಧರಿಗೂ ಸಹ ಶಿಕ್ಷೆಯಾಗಿರುವ ಅನೇಕ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಏಕೆಂದರೆ, ಸಾರ್ವಜನಿಕ ಅಭಿಯೋಜಕರು ನ್ಯಾಯಾಲಯದಲ್ಲಿ ಆ ರೀತಿಯಾದ ಸಾಕ್ಷ್ಯಗಳನ್ನು ಸಿದ್ಧಪಡಿಸಿರುತ್ತಾರೆ. Defence Lawyer ಸರಿಯಾದ ಕ್ರಮಗಳನ್ನು ತೆಗೆದುಕೊಂಡಿಲ್ಲವೆಂದಾದರೆ, ಎಷ್ಟೋ ಬಾರಿ ಮುಗ್ಧರಿಗೆ ಶಿಕ್ಷೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂತಹ ಅಪರಾಧಿಗಳನ್ನು ಸುಧಾರಣೆ ಮಾಡುವ ಅವಶ್ಯಕತೆ ಇಲ್ಲ. ಆದರೆ habitual offenders, ಅಂದರೆ ದೊಡ್ಡ ದೊಡ್ಡ don ಮತ್ತು ಗೂಂಡಾಗಳು ಖಾಯಂ ಆಗಿ ಜೈಲಿನಲ್ಲಿರುತ್ತಾರೋ, ಅವರುಗಳ ಸುಧಾರಣೆ ಮಾಡಿ, ಅವರುಗಳು ಸಮಾಜಕ್ಕೆ ಉಪಯುಕ್ತ ಪ್ರಜೆಗಳಾಗುವ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜೈಲಿನಿಂದ ಹೊರಗಡೆ ಬಂದ ನಂತರದ ದಿನಗಳಲ್ಲಿ ಅವರುಗಳು ಸಮಾಜದಲ್ಲಿ ಬೆರೆತು, ಒಳ್ಳೆಯ, ಸುಸಂಸ್ಕೃತ, ಸಂಭಾವಿತರಾಗಲು ಮತ್ತು ಅವರುಗಳನ್ನು ಸಮಾಜಕ್ಕೆ ಅವಶ್ಯಕವಾಗುವ ರೀತಿಯಲ್ಲಿ ಬದಲಾವಣೆ ಮಾಡಿದರೆ ಅದುವೇ ನಿಜವಾದ ಬದಲಾವಣೆಯಾಗುತ್ತದೆ.

ಶ್ರೀ ಆಯನೂರು ಮಂಜುನಾಥ್‌ರವರು ಮಾತನಾಡುವ ಸಂದರ್ಭದಲ್ಲಿ ತಮ್ಮ ನಾಲ್ಕು ಜೈಲಿನ ಅನುಭವದ ಮಾತುಗಳನ್ನು ಹೇಳಿದರು. ಅವರಿಗಿಂತಲೂ ಹೆಚ್ಚಿನ ಅನುಭವ ನಮಲ್ಲಿ ಯಾರಿಗೂ ಸಹ ಇಲ್ಲ. ನಾನು conviction or under trial ಆಗಿ ಜೈಲಿಗೆ ಹೋಗಿಲ್ಲ. ವಿಜಯಪುರ ಜಿಲ್ಲೆಯ ಜೈಲಿನಲ್ಲಿ ಡಾ|| ಬಿ.ಆರ್.ಅಂಬೇಡ್ಕರ್‌ರವರ ಜಯಂತಿ ಪ್ರಯುಕ್ತ ಮಾಡಿದ ಕಾರ್ಯಕ್ರಮವೊಂದಕ್ಕೆ ನನ್ನನ್ನು ಆಹ್ವಾನಿಸಿದ್ದರು. ನಾನು ಆ ನಿಮಿತ್ತ ಜೈಲಿಗೆ ಹೋಗಿದ್ದೆನು. ಅದೇ ರೀತಿಯಾಗಿ ಬಳ್ಳಾರಿ ಜೈಲಿಗೂ ಸಹ ನಾನು ಹೋಗಿದ್ದೇನೆ. ನಮ್ಮ ಕಡೆಯವರನ್ನು ಬಂಧಿಸಿ, ಅಲ್ಲಿಟ್ಟಿದ್ದರು. ಅವರುಗಳನ್ನು ನೋಡುವ ಸಂಬಂಧ ನಾನು ಜೈಲಿಗೆ ಹೋಗಿದ್ದೆನು. ಆ ಸಂದರ್ಭದಲ್ಲಿ ನಾನು ಹೆಚ್ಚು ಸಮಯ ಬ್ಯಾರಾಕ್‌ನಲ್ಲಿ ಓಡಾಡಿ, ಅಲ್ಲೆಲ್ಲಾ ನೋಡಿದ್ದೇನೆ. ಆಗ ಅಲ್ಲಿನ ಮಹಿಳಾ ಖೈದಿಗಳು ತಮ್ಮ ಅಹವಾಲುಗಳನ್ನು ತಿಳಿಸಿದರು. ಅಲ್ಲಿ ನನಗೆ ಪರಿಚಿತ ನಮ್ಮ ಜಿಲ್ಲೆಯ ವ್ಯಕ್ತಿಗಳೂ ಸಹ ಇದ್ದರು. ಆಗ ಅವರುಗಳು ತಮ್ಮ ಕಷ್ಟ, ದುಃಖ, ದುಮ್ಮಾನಗಳನ್ನು ಹಂಚಿಕೊಂಡರು. ಮಾನ್ಯ ಸದಸ್ಯರು ಪ್ರಸ್ತಾಪಿಸಿದಂತೆ, ಖೈದಿಗಳ ಸುಧಾರಣೆ ಮಾಡುವುದಕ್ಕಿಂತ ಜೈಲಿನ ಸಿಬ್ಬಂದಿಗಳ ಸುಧಾರಣೆ

ಮಾಡುವುದು ಬಹಳ ಮಹತ್ವದ್ದಾಗಿದೆ. ಜಗತ್ತಿನಲ್ಲಿ ಎಲ್ಲೂ ಇರದ ಭ್ರಷ್ಟಾಚಾರವೆಲ್ಲವೂ ಜೈಲಿನಲ್ಲಿಯೇ ನಡೆಯುತ್ತದೆ ಎಂಬುದರ ಬಗ್ಗೆ ಸದಸ್ಯರು ಪ್ರಸ್ತಾಪಿಸಿದರು. Juvenile offenders ಅಂದರೆ ಮಕ್ಕಳು, ಮಹಿಳೆಯರು ಇವರುಗಳನ್ನು sexual abuse ಮಾಡಿಕೊಳ್ಳುವ ಕೆಲಸಗಳು ನಡೆಯುತ್ತವೆ ಎಂದರೆ, ಅದು ಬಹಳ ನೋವಿನ ಮಾತು. ಇಷ್ಟು ಮಟ್ಟಕ್ಕೆ ನನಗೆ ಅನುಭವವಿರಲಿಲ್ಲ; ಅದನ್ನು ನಾನು ಇವತ್ತು ತಿಳಿದುಕೊಂಡೆನು. ಸಣ್ಣ ಸಣ್ಣ ಮಕ್ಕಳು homosexual, unnatural offence ಗಳು ಜೈಲಿನಲ್ಲಿ ನಡೆಯುತ್ತವೆ. ಮಹಿಳಾ ಖೈದಿಗಳ ದುರ್ಬಳಕೆ ಮಾಡಿ, sexual abuse ಮಾಡುತ್ತಾರೆ. ಶ್ರೀ ಅರಗ ಜ್ಞಾನೇಂದ್ರ ರವರು ಹೊಸದಾಗಿ ಗೃಹ ಇಲಾಖೆಯ ಮಂತ್ರಿಗಳಾಗಿದ್ದು, ಅವರಿಗೆ ಬಹಳ ಉತ್ಸಾಹವಿದೆ. ಜೈಲಿನ ಸಿಬ್ಬಂದಿಗಳನ್ನು ಸುಧಾರಣೆ ಮಾಡುವ ಬಗ್ಗೆ ಸಚಿವರು ಯೋಚಿಸಬೇಕು. ಖೈದಿಗಳಿಗಿಂತ ಜೈಲಿನ ಸಿಬ್ಬಂದಿಗಳ ಸುಧಾರಣೆಯೇ ದೊಡ್ಡದು ಎಂದು ನನಗನ್ನಿಸುತ್ತದೆ. ಜೈಲಿನಲ್ಲಿ ಖೈದಿಗಳನ್ನು ವಿವಸ್ತ್ರಗೊಳಿಸಿ, ಅವರ ವೈದ್ಯಕೀಯ ತಪಾಸಣೆ ಮಾಡುತ್ತಾರೆ. ಅವರ ದೇಹದ ಮೇಲಿರುವ ಗುರುತುಗಳನ್ನೂ ಸಹ ಗಮನಿಸಿ, ಅವರುಗಳನ್ನು ಜೈಲಿನೊಳಗೆ ಕಳುಹಿಸುತ್ತಾರೆ. ಆದಾಗ್ಯೂ ಸಹ ಖೈದಿಗಳ ಬಳಿ ಶಸ್ತ್ರಾಸ್ತ್ರ, ಮೊಬೈಲ್ ಮತ್ತು ಸಾರಾಯಿ ಬಾಟಲ್‌ಗಳಿದ್ದು, ಇವುಗಳು ಹೇಗೆ ಬರುತ್ತವೆ? ಕೆಲವು ಜೈಲುಗಳಲ್ಲಿ ಫೈವ್ ಸ್ಟಾರ್ ಹೋಟೆಲ್‌ಗಳಂತೆ ಮಾರ್ಪಟ್ಟಿವೆ. ಇದರ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ಅಂಶದ ಬಗ್ಗೆಯೂ ಸಹ ಚರ್ಚೆಯಾಗಿದೆ.

(ಮುಂದು)

(831)20-09-2021(06-50)bsd- md

ಶ್ರೀ ಎಸ್.ಆರ್. ಪಾಟೀಲ್ (ಮುಂದು)

ಅಲ್ಲಿ ಬಹಳ ಐಷಾರಾಮಿ ಜೀವನ ಇರುತ್ತದೆ, ನಮಗೆ ಹೊರಗೆ ಅಂತಹ ಜೀವನ ಸಿಗುವುದಿಲ್ಲ. ಇಲ್ಲಿಗಿಂತ ಅಲ್ಲಿಯೇ ಐಷಾರಾಮಿ ಜೀವನದ ಅನೇಕ ಉದಾಹರಣೆಗಳು ಇವೆ. ಇದು ಮಾನ್ಯ ಸಚಿವರಿಗೆ ಗಮನಕ್ಕೆ ಬಂದಿದೆ ಎಂದು ಭಾವಿಸುತ್ತೇನೆ. ಇದರ ಮೇಲೆ ಮಾನ್ಯ ಸಚಿವರು ನಿಗಾ ಇಟ್ಟು, ಸುಧಾರಣೆ ಮಾಡಬೇಕು. ಇಂತಹವುಗಳಲ್ಲಿ involve ಆದವರಿಗೆ merciless action ತೆಗೆದುಕೊಳ್ಳಬೇಕು. ಕೈದಿಗಳನ್ನು ನೋಡಲು ಸಂಬಂಧಿಕರು ಬಂದು ಹಣ ಕೊಟ್ಟಾಗ ಭೇಟಿ ಮಾಡಿಸುವುದು ಸೇರಿದಂತೆ ಅನೇಕ ನಮೂನೆ ವಿಚಾರಗಳು ಜೈಲಿನಲ್ಲಿದ್ದು, ಭ್ರಷ್ಟಾಚಾರ ಮಿತಿ ಮೀರಿ ಬೆಳೆದಿರುತ್ತದೆ. ಒಳ್ಳೆಯ honest, ಬಹಳ ಪ್ರಾಮಾಣಿಕ ನಿಷ್ಠಾವಂತ Jail Superintendent ಇದ್ದಾಗ ಮಾತ್ರ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಎಂದು ನಾನು

ಭಾವಿಸುತ್ತೇನೆ. ಏಕೆಂದರೆ Jail Superintendent ಹಾದಿ ತಪ್ಪಿದರೆ ಸಿಬ್ಬಂದಿಗಳು ಪೂರ್ತಿ ದಾರಿ ತಪ್ಪುತ್ತಾರೆ. ಜೈಲಿನ ಹೊರಗೆ ಆಗುವ crimes ಕೆಲಸಗಳು ಒಳಗೂ ಆಗುತ್ತವೆ. Sometimes criminal conspiracy will be hatched within the cell itself. ಜೈಲಿನೊಳಗೆ ಕುಳಿತು criminal conspiracy ಮಾಡುತ್ತಾರೆ, ಅದನ್ನು ಮಾಡಿ ಹೊರಗೆ ಬಂದ ಕೂಡಲೇ ಯಾರನ್ನು ಮುಗಿಸಬೇಕೋ, ಆ ಕೆಲಸ ಮುಗಿಸಿರುವ ಅನೇಕ ಘಟನೆಗಳನ್ನು ನಾನು ಕೇಳಿದ್ದೇನೆ.

ಶ್ರೀ ಸಿ.ಎಂ. ಲಿಂಗಪ್ಪ:- ಮಾನ್ಯ ಸಭಾಪತಿಯವರೇ, ಕೈದಿಗಳು ಒಳಗಡೆ ಇದ್ದುಕೊಂಡೇ ಇನ್ನೊಂದು murder ಆಗುವುದಕ್ಕೆ ವ್ಯವಸ್ಥೆ ಮಾಡುತ್ತಾರೆ.

ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):- ಆತ ಒಳಗಡೆ ಇದ್ದುಕೊಂಡು instruction ಕೊಡುವುದು, ಅಂದರೆ arrange ಮಾಡುತ್ತಾನೆ. He will be an abettor. He will be No.1 accused. He will be jointly and severally tried for the offence. ಒಳಗಡೆ ಕುಳಿತು abetment ಮಾಡಿ, ಹೊರಗೂ crime ಮಾಡುವುದಕ್ಕೆ ಕಾರಣೀಭೂತನಾಗುತ್ತಾನೆ ಎಂದರೆ ಆತ ಪ್ರಚಂಡ ಇರಬಾರದು. ಆತ ಎಂತಹ don, ಎಂತಹ ದೊಡ್ಡ ಗುಂಡಾ ಇರಬಹುದು. ಇವರನ್ನು ಸುಧಾರಣೆ ಮಾಡುವುದು ಬಹಳ ಅವಶ್ಯಕತೆ ಇದೆ. ಜೊತೆಗೆ ಜೈಲಿನ ಸಿಬ್ಬಂದಿ ಮಕ್ಕಳು-ಮಹಿಳೆಯರ ಮೇಲೆ ನಡೆಯುವ sexual offences ಗಳನ್ನು ಹೇಗೆ control ಮಾಡುತ್ತಾರೋ, ಆ ಕೆಲಸ ಮಾಡಲಿ. You take it as a challenge. ಇದನ್ನು ಸವಾಲು ಎಂದು ಸ್ವೀಕಾರ ಮಾಡಲಿ. ಜೈಲುಗಳನ್ನು ಸುಧಾರಣೆ ಮಾಡಿದರೆ ಅವರ ಹೆಸರು ಅಜರಾಮರವಾಗಿ ಇತಿಹಾಸ ಪುಟದಲ್ಲಿ ಉಳಿಯುತ್ತದೆ. ಮಾನ್ಯ ಅರಗ ಜ್ಞಾನೇಂದ್ರ ರಂತಹವರು ಗೃಹ ಮಂತ್ರಿಯಾಗಿ ಇರಬೇಕು ಎಂಬ ಹೆಸರು ಬರುತ್ತದೆ. ಅಲ್ಲಿ ನಡೆಯುವ ಭ್ರಷ್ಟಾಚಾರವನ್ನು ಹೋಗಲಾಡಿಸಬೇಕು.

ಇನ್ನು innocent ಕೈದಿಗಳು habitual offenders ಗಳ ಮುಖಾಂತರ ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಏಕೆಂದರೆ under grave and sudden provocation ಮನುಷ್ಯ ಸಿಟ್ಟಿನ ಭರದಲ್ಲಿ, ಅಚಾತುರ್ಯದಿಂದ ಏನೋ ಒಂದು ತಪ್ಪು ಅಥವಾ offence ಆಗುತ್ತದೆ. ಅದಕ್ಕೆ he will be convicted. He will go to the jail. Basically, he will not be like that. ಆತ ಒಳ್ಳೆಯ ಹಾಗೂ ಸುಸಂಸ್ಕೃತ ಹಾಗೂ ಸಂಭಾವಿತ ಮನುಷ್ಯ ಇರುತ್ತಾರೆ. ಸಮಾಜಕ್ಕೆ ಉಪಯುಕ್ತ ಹಾಗೂ popular ವ್ಯಕ್ತಿಯಾಗಿರುತ್ತಾನೆ. ಆದರೆ ಏನೋ ಒಂದು under sudden and grave provocations, sometimes a man is bound to commit a crime. ಆಗ automatically he will be convicted. ಎಷ್ಟೋ ಮಂದಿ innocents ಗಳು ಒಳಗೆ ಇರುತ್ತಾರೆ.

ಆದರೆ habitual offenders ಮಾಡುವ ಕೆಲಸ ಚೆನ್ನಾಗಿವೆ ಎಂದು ಆ ಕಡೆ attraction ಆಗಿ ಮತ್ತೆ hardened criminals ಗಳಾಗಿ ಜೈಲಿಗೆ ಹೋಗಬಾರದು. ಅವರು hardened criminals ಗಳಾದರೆ ಮುಗಿದು ಹೋಯಿತು. ಏನೇ ಆದರೂ ಸಹಿಸಿಕೊಳ್ಳಬಹುದು, ಮಳೆ ಆದರೆ ಏನು? ಚಳಿ ಆದರೆ ಏನು? ಎನ್ನುವಂತೆ ಆಗಬಾರದು. ಒಂದು ಬಾರಿ ಜೈಲಿಗೆ ಹೋಗಿ ಬಂದಿದ್ದು, ಇನ್ನೊಮ್ಮೆ ಆದರೆ ಮನೆ ಮತ್ತು ಕುಟುಂಬದ ಗತಿ ಏನು ಎನ್ನುವಂತೆ ಇರಬೇಕು. ಇಂತಹ ಘಟನೆಗಳನ್ನು ನಾನು ಕಂಡುಕೊಂಡಿದ್ದೇನೆ. ಇಂತಹವುಗಳ ಬಗ್ಗೆ ವಿಶೇಷವಾಗಿ ಆಸಕ್ತಿ ವಹಿಸಬೇಕು. ಮಾನ್ಯ ಸಚಿವರು ಅಲ್ಲಿ ನಡೆಯುವ criminal activities ಗಳನ್ನು ಮತ್ತು more than that ಭ್ರಷ್ಟಾಚಾರಗಳನ್ನು ಹಾಗೂ ಸಿಬ್ಬಂದಿಗಳನ್ನು control ನಲ್ಲಿ ಇಟ್ಟುಕೊಳ್ಳುವ ಕೆಲಸ ಆಗಬೇಕು. ಅದರ ಜೊತೆಗೆ ಜೈಲಿನಲ್ಲಿರುವ ದೊಡ್ಡ ದೊಡ್ಡ don ಗಳನ್ನು ಸುಧಾರಣೆ ಮಾಡುವುದಕ್ಕೆ ಆಗುತ್ತದೆಯೇ ಎಂದು ನೋಡಬೇಕು. ಅಲ್ಲದೇ ಒಳ್ಳೆಯ innocent ಆಗಿರುವವರನ್ನು separate ಇಡುವ ವ್ಯವಸ್ಥೆ ಆಗಬೇಕು. ಹಣ ಕೊಟ್ಟು ಅವರವರ barrack ಗಳಿಗೆ ಹಾಕಿಸಿಕೊಳ್ಳುವ ವ್ಯವಸ್ಥೆ ಇದೆ ಎಂದು ನಾನು ಕೇಳಿದ್ದೇನೆ. Sexual abuse ಮಾಡಬೇಕೆಂದರೆ ಒಂದು juvenile offender, ಸಣ್ಣ ವಯಸ್ಸಿನ ಮಕ್ಕಳನ್ನು ಉಪಯೋಗ ಮಾಡುವಂತಹ carnal intercourse ಇಂತಹವುಗಳಿಗೆ ಉಪಯೋಗ ಮಾಡುವಂತಹದ್ದು, homosexual activity ಗಳಿಗೆ ಉಪಯೋಗ ಮಾಡುವಂತಹದ್ದು ನಡೆಯದಂತೆ ನಿಗಾ ವಹಿಸಬೇಕು. ಆ ಮಂಡಳಿಯನ್ನು ತಂದಿರುವುದು ಒಳ್ಳೆಯದು. ಇದಕ್ಕಿಂತ ಹೆಚ್ಚಾಗಿ ಸಿಬ್ಬಂದಿ ಸುಧಾರಣೆ ಮತ್ತು ಜೈಲಿನಲ್ಲಿರುವ ಕೈದಿಗಳಿಗೆ reformative measures adopt ಮಾಡಿ, ಆತ ಒಬ್ಬ useful member ಆಗಿ ಸಮಾಜಕ್ಕೆ ಉಪಯುಕ್ತ ಆಗುವಂತಹ ಪ್ರಜೆಯಾಗಿ ಹೊರಬಂದರೆ ದೊಡ್ಡ ಸಾಧನೆ ಎಂದು ಹೇಳಿ ನನ್ನ ಮಾತು ಮುಗಿಸುತ್ತೇನೆ.

ಶ್ರೀ ಪ್ರತಾಪ ಸಿಂಹ ನಾಯಕ್.ಕೆ (ವಿಧಾನಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಈಗಾಗಲೇ ಪ್ರಸ್ತಾಪವಾಗಿರುವ ವಿಷಯಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಒಬ್ಬ ನ್ಯಾಯವಾದಿಯಾಗಿ ನನ್ನ ವೃತ್ತಿಯ ಕಾರಣದಿಂದ ಆರೋಪಿಗಳ ಜೊತೆ ಹತ್ತಿರದ ಸಂಬಂಧವಿರುವುದರಿಂದ ಒಂದೇ ಸಲಹೆಯನ್ನು ಕೊಡಬಯಸುತ್ತೇನೆ. ಈ ಸುಧಾರಣೆ ಬಹಳ ಸ್ವಾಗತಾರ್ಹ. ಆಕಸ್ಮಿಕ ಜೀವನದ ಏರುಪೇರುಗಳಿಂದ ಹಾಗೂ ಕೆಲವು ಅನಿರೀಕ್ಷಿತ ತಿರುವುಗಳಿಂದ ಎಷ್ಟೋ ಮಂದಿ ಬಂಧಿಖಾನೆಗೆ ಹೋಗುವ ಅನಿವಾರ್ಯ ಸ್ಥಿತಿ ಜೀವನದಲ್ಲಿ ಬರುತ್ತದೆ. ಅಂತಹದ್ದರಲ್ಲಿ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಕ ಮಾಡುವುದು ಸರಿಯಲ್ಲ. ಮದ್ಯಪಾನದ ಚಟಗಳಿಗೆ ಒಳಗಾಗಿರುವವರನ್ನು ಹೊರಗೆ ತರಲು ಪುನರ್ವಸತಿ ಕೇಂದ್ರಗಳಲ್ಲಿ gradation ಮಾಡುತ್ತಾರೆ.

ಯಾರನ್ನು ಸುಧಾರಣೆಗೆ ತರಲು ಸಾಧ್ಯವಿಲ್ಲ ಎನ್ನುವವರನ್ನು ಒಂದು ಕಡೆ ಮತ್ತು ಸುಧಾರಣೆ ಮಾಡಲು ಸಾಧ್ಯವಿರುವವರನ್ನು A, B and C grade ಎಂದು ವಿಂಗಡಿಸುತ್ತಾರೆ. ನಾನು ಅನುಭವದಲ್ಲಿ ಹೇಳುವುದೇನೆಂದರೆ, ವೃತ್ತಿಪರ criminals ಗಳು ಹಾಗೂ ಆಕಸ್ಮಿಕ ಕಾರಣಗಳಿಂದ ಜೈಲಿಗೆ ಹೋಗುವವರನ್ನು ಒಟ್ಟಿಗೆ ಹಾಕಿದಾಗ ಚಕ್ರವ್ಯೂಹದಲ್ಲಿ ಹಾಕಿದಂತೆ ಆಗುತ್ತದೆ. ಅದರಿಂದ ಹೊರಗೆ ಬರುವುದಕ್ಕೆ ಬಹಳ ಕಷ್ಟ ಆಗುತ್ತದೆ. ಈ ರೀತಿಯಲ್ಲಿ heinous offence ಅಥವಾ ವೃತ್ತಿಪರ criminals ಅಗಿರುವ ಅಪರಾಧಿಗಳಿಗೆ ವಿಶೇಷ ಕಾರಣ ಅಥವಾ ಜೀವನದ ಅನಿವಾರ್ಯ ಕಾರಣಗಳಿಂದ ಜೈಲಿಗೆ ಹೋದವರನ್ನು ಬೇರೆ ಮಾಡುವುದಕ್ಕೆ ಸಾಧ್ಯವೆ ಎಂಬ ಬಗ್ಗೆ ಆಲೋಚನೆ ಮಾಡಬೇಕು. ಈ ರೀತಿಯ ಸುಧಾರಣೆಗಳಿಂದ ಬಹುಶಃ investigation ಸಂದರ್ಭದಲ್ಲಿಯೂ ಮಾಡುವಂತಹ ಅಗತ್ಯ ಇದೆ ಎಂದು ಹೇಳುತ್ತೇನೆ. Law and Order and investigation ಇವೆರಡನ್ನು separate ಮಾಡುವ ದೃಷ್ಟಿಯಲ್ಲಿ, ಇವತ್ತು ವೈಜ್ಞಾನಿಕವಾಗಿ ವಿಶೇಷ ರೀತಿಯಲ್ಲಿ ಅಪರಾಧಗಳನ್ನು ಪತ್ತೆ ಮಾಡುವಂತಹ ವ್ಯವಸ್ಥೆ ಬರುತ್ತಿರುವ ಹಿನ್ನೆಲೆಯಲ್ಲಿ ಒಳ್ಳೆಯ ತರಬೇತಿ ಇರುವವರನ್ನು ಮತ್ತು investigation ದೃಷ್ಟಿಯಿಂದ ಪೊಲೀಸ್ ಇಲಾಖೆಯಲ್ಲಿ separate wing ಮಾಡುವುದು ಹೆಚ್ಚು ಒಳ್ಳೆಯದು. ಇಲ್ಲದಿದ್ದರೆ Law and Order ಕಾರಣಕ್ಕೋಸ್ಕರ ಅಪರಾಧಿಗಳ investigation ಜವಾಬ್ದಾರಿ ಇದ್ದಾಗ ಎಷ್ಟೋ ಬಾರಿ case ಗಳಲ್ಲಿ charge sheet ಅನ್ನು ಅತ್ಯಂತ weak ಆಗಿ ಸಲ್ಲಿಸುವುದನ್ನು ನೋಡಿದ್ದೇನೆ. ಈ ಹಿನ್ನೆಲೆಯಲ್ಲಿ ಬಂಧಿಖಾನೆಗಳಲ್ಲಿ ಸರ್ಕಾರವು ಯಾವ ರೀತಿ ಸುಧಾರಣೆ ತರಲು ಪ್ರಯತ್ನ ಮಾಡುತ್ತಿದೆಯೋ, ಅದೇ ರೀತಿ Law and Order and investigation ಗಳ ಬಗ್ಗೆ ವಿಶೇಷ ಸುಧಾರಣೆ ತರುವ ದಿಕ್ಕಿನಲ್ಲಿ ಸರ್ಕಾರವು ಆಲೋಚನೆ ಮಾಡಬೇಕೆಂದು ವಿನಂತಿಸುತ್ತಾ, ನನಗೆ ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

ಸಭಾಪತಿಯವರು:- ಒಟ್ಟು ೧೪ ಜನ ಮಾತನಾಡಿದ್ದಾರೆ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು) (ಗುಪ್ತಚರ ಇಲಾಖೆಯನ್ನು ಹೊರತುಪಡಿಸಿ):- ಮಾನ್ಯ ಸಭಾಪತಿಯವರೇ, ನನಗೆ ಅತ್ಯಂತ ಸಂತೋಷವಾಗಿದೆ. ಏಕೆಂದರೆ ನಾನು ಮಂಡಿಸಿರುವ ಮಸೂದೆ ಮೇಲೆ ಎಲ್ಲಾ ಸದಸ್ಯರು ಅತ್ಯಂತ ಆಸಕ್ತಿಯಿಂದ ಭಾಗವಹಿಸಿ ಮಾತನಾಡಿದ್ದಾರೆ. ಇದಕ್ಕೆ ಕಾರಣವೇನೆಂದರೆ ಅಪರಾಧಿ ಜಗತ್ತನ್ನು ಪರಿವರ್ತನೆ ಮಾಡಬೇಕೆಂಬ ಕಾಳಜಿಯ ತುಡಿತ ನಮ್ಮೆಲ್ಲರಲ್ಲೂ ಇದೆ. ಆ ಕಾರಣಕ್ಕಾಗಿ ಅನೇಕ ಮಾತು ಹಾಗೂ ಸಲಹೆಗಳು ಮಾನ್ಯ ಸದಸ್ಯರಿಂದ ಹೊರಬಂದಿವೆ. ಮಾನ್ಯ ಶ್ರೀಕಂಠೇಗೌಡರು ಮಂಡ್ಯ ಜೈಲಿನಲ್ಲಿ ಬೆಳೆದ ತರಕಾರಿ ಖರೀದಿಸಲು ಜನರು ಕಾಯುತ್ತಿದ್ದಾರೆ ಎಂಬ ವಿಷಯವನ್ನು ಹೇಳಿದರು. ಹಾಗೆ ತಾ||ತೇಜಸ್ವಿನಿಗೌಡರು ಅಧಿಕಾರೇತರ ಸದಸ್ಯರನ್ನು ಹಾಕಬೇಕು, People

representatives ಗಳನ್ನು ಹಾಕಿದರೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ, ಇದೇ ಸಲಹೆಯನ್ನು ಅನೇಕರು ಕೊಟ್ಟಿದ್ದಾರೆ. ಅನೇಕ ತಜ್ಞರುಗಳನ್ನು ಆಗಾಗ special invitees ಎಂದು ಕರೆದುಕೊಳ್ಳುವ provision ಮಾಡಿದ್ದೇವೆ. ಸಂಬಳ ಸಾಕಾಗುತ್ತಿಲ್ಲ ಎನ್ನುವ ವಿಚಾರವನ್ನು ಅನೇಕರು ಹೇಳಿದ್ದಾರೆ. ಇದು ನನ್ನ ಮನಸ್ಸಿನಲ್ಲಿಯೂ ಇದ್ದು, ಈಗಾಗಲೇ ೨೦೧೮ರಲ್ಲಿ fix ಆಗಿದ್ದು, ಇತ್ತೀಚೆಗೆ ಮಾಡಿಲ್ಲ. ಇದರ ಬಗ್ಗೆ ಜೈಲಿನ ಅಧಿಕಾರಿಗಳ ಜೊತೆ ಮೊನ್ನೆ ಮಾತನಾಡುವಾಗ re-fixation ಮಾಡಲು ಅವಕಾಶ ಮಾಡಿಕೊಳ್ಳಬೇಕೆಂದು ಹೇಳಿದ್ದೇನೆ. ಅದೇರೀತಿ ಮಾನ್ಯ ತಿಪ್ಪೇಸ್ವಾಮಿ ರವರು NGO's ಗಳನ್ನು invite ಮಾಡುವ ಬಗ್ಗೆ ಹೇಳಿದ್ದಾರೆ. ಈ ವಿಚಾರವನ್ನು ಪರಿಗಣಿಸುತ್ತೇನೆ. CSR (Corporate Social Responsibility) fund ಬಗ್ಗೆ ಹೇಳಿದ್ದಾರೆ. ಕೈದಿಗಳು ಹೊರಗೆ ಹೋಗುವಾಗ ಅವರಿಗೆ ಯಾವುದರಲ್ಲಿ skill ಇದೆ ಎಂಬ ಬಗ್ಗೆ certificate ಗಳನ್ನು ಕೊಡುವ ಬಗ್ಗೆ ಹೇಳಿದ್ದಾರೆ. ಅದರಿಂದ ಅವರಿಗೆ ಬಹಳ ಬೇಗ opportunity ಗಳು ಸಿಗುತ್ತದೆ ಎಂಬ ಸಲಹೆಯನ್ನು ಗಮನಿಸಿದ್ದೇನೆ.

(ಮುಂದು)

(832)/20.09.2021/7.00/ಹೆಚ್‌ವಿ:ಎಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಆರಗ ಜ್ಞಾನೇಂದ್ರ(ಮುಂದು):-

ಸನ್ಮಾನ್ಯ ಸಭಾಪತಿಯವರೇ ಸಿ.ಎಸ್.ಆರ್. ಫಂಡ್ ಅನ್ನು ತೆಗೆದುಕೊಳ್ಳುವುದಕ್ಕೆ ಪ್ರಾವಿಷನ್ ಮಾಡಿದ್ದೇವೆ. ಮಾನ್ಯ ಎಸ್.ಎಲ್.ಭೋಜೇಗೌಡರು ಮಾತನಾಡುತ್ತಾ, ಖೈದಿಗಳಿಗೆ ಉತ್ತಮ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿಕೊಡಬೇಕೆನ್ನುವ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಬಹಳ ಜನರು ಜೈಲುಗಳಿಗೆ ವಿಸಿಟ್ ಮಾಡಿದ್ದಾರೆ, ಜೈಲಿನಿಂದ ಹೊರಬಂದಿರುವ ಖೈದಿಗಳ ಅನುಭವಗಳನ್ನು ಕೇಳಿದ್ದಾರೆ. ಆದರೆ, ಮಾನ್ಯ ಆಯನೂರು ಮಂಜುನಾಥ್ ಮತ್ತು ನನ್ನ ಅನುಭವವೇ ಬೇರೆಯಾಗಿದೆ. ನಾವಿಬ್ಬರು ಸುಮಾರು 5-6 ತಿಂಗಳುಗಳ ಕಾಲ ಜೈಲಿನಲ್ಲಿದ್ದು, ಜಿ.ಪಿ. ಆಂದೋಲನದಲ್ಲಿ ಭಾಗವಹಿಸಿ ಜೈಲಿನ ಅನ್ನ ತಿಂದಿದ್ದೇವೆ. ಇದರ ಜೊತೆಗೆ ಬೇರೆ ಖೈದಿಗಳ ಜೊತೆಗೆ ಬೆರೆತು, ಬಂದಿಖಾನೆಯೊಳಗೆ ಏನು ನಡೆಯುತ್ತಿದೆ ಎನ್ನುವುದರ ಅನುಭವವನ್ನು ಪಡೆದುಕೊಂಡಿದ್ದೇವೆ. ನಾನು, ಮಾನ್ಯ ಜಿ.ಹೆಚ್.ಪಟೇಲ್‌ರವರು, ಶ್ರೀ ಸಿ.ಎಂ.ಇಬ್ರಾಹಿಂ‌ರವರು ಮತ್ತು ಶ್ರೀ ಆಯನೂರು ಮಂಜುನಾಥ್‌ರವರು ಕ್ಲಾಸ್‌ಮೆಂಟ್ಸ್‌ಗಳ ರೀತಿ ಜೇಲ್‌ಮೆಂಟ್ಸ್ ಆಗಿದ್ದೇವೆ. ಅದಕ್ಕಾಗಿ ಶ್ರೀಮತಿ

ಇಂದಿರಾಗಾಂಧಿಯವರಿಗೆ ಧನ್ಯವಾದಗಳನ್ನು ಹೇಳಬೇಕಾಗಿದೆ. ಆಗ ನಾವುಗಳು ವಿದ್ಯಾರ್ಥಿ ಮುಖಂಡರಾಗಿದ್ದೆವು. ತುರ್ತು ಪರಿಸ್ಥಿತಿಯಲ್ಲಿ ನಮ್ಮನ್ನು ಸುಮಾರು 5-6 ತಿಂಗಳುಗಳ ಕಾಲ ಜೈಲ್ ಒಳಗೆ ಹಾಕಿದ್ದರು, ಬದುಕಿ ಹೊರಗೆ ಬರುತ್ತೇವೆ ಎನ್ನುವ ಖಾತರಿ ನಮಗೆ ಇರಲಿಲ್ಲ. ಒಂದು ಛಲ ನಮ್ಮೊಳಗೆ ನಿರ್ಮಾಣಗೊಂಡಿತು. ನಾವುಗಳು ಪುನಃ ಸಾರ್ವಜನಿಕ ಜೀವನಕ್ಕೆ ಮರಳಿ ಬಂದು ಈ ಸ್ಥಾನದಲ್ಲಿ ನಿಲ್ಲುವುದಕ್ಕೆ ಅದೇ ಕಾರಣವಾಗಿದೆಯೆಂದು ಹೇಳಬಹುದಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಆಯನೂರು ಮಂಜುನಾಥ್‌ರವರು ಜೈಲಿನ ಸಿಬ್ಬಂದಿಗಳ ಮನಃ ಪರಿವರ್ತನೆಯ ಬಗ್ಗೆ ಬಹಳ ಒತ್ತು ಕೊಟ್ಟು ಹೇಳಿದ್ದಾರೆ. ಸಹಜವಾಗಿಯೇ ಒಂದಷ್ಟು ಜನರು ಈ ಮನಃಸ್ಥಿತಿಯಲ್ಲಿದ್ದಾರೆ. ಇದಕ್ಕೆ ಕಾರಣವೇನೆಂದರೆ, 24/7 ಇವರುಗಳು ಖೈದಿಗಳ ಜೊತೆಗೆ ಇರುತ್ತಾರೆ. ಅದು ಸ್ವಲ್ಪ ಪಾಸ್‌ಆನ್ ಆಗಿರಬಹುದು. ಇಂತಹ ಅನುಭವ ನನಗೂ ಆಗಿದೆ. ಇಲ್ಲಿ ಒಂದು ಉದಾಹರಣೆಯನ್ನು ಹೇಳುವುದಕ್ಕೆ ಬಯಸುತ್ತೇನೆ. ನಾನು ಮಾಜಿ ಶಾಸಕನಾಗಿದ್ದಾಗ ನಮ್ಮೂರಿನಲ್ಲಿ ಒಂದು ಕಹಿ ಘಟನೆ ನಡೆದಂತಹ ಸಂದರ್ಭದಲ್ಲಿ ಸುಮಾರು 200 ಜನರನ್ನು ಅರಸ್ಟ್ ಮಾಡಿ, ಬಳ್ಳಾರಿ ಜೈಲಿಗೆ ಕಳುಹಿಸಿಕೊಟ್ಟಿದ್ದರು. ಅವರುಗಳನ್ನು ಬಿಡಿಸಿಕೊಂಡು ಬರಬೇಕೆಂದು ಕೋರ್ಟ್ ಆರ್ಟರ್ ಜೊತೆಗೆ 2-3 ಬಸ್‌ಗಳನ್ನು ತೆಗೆದುಕೊಂಡು ಬಳ್ಳಾರಿಗೆ ಹೊರಟೆ. ಕೋರ್ಟ್ ಆರ್ಟರ್ ಅನ್ನು ಮಧ್ಯಾಹ್ನ 12.00 ಗಂಟೆಗೆ ತೆಗೆದುಕೊಂಡು ಹೋಗಿ ಸಂಬಂಧಪಟ್ಟ ಜೈಲಿನ ಅಧಿಕಾರಿಗೆ ಕೊಟ್ಟು, ಎಲ್ಲರನ್ನು ಬಿಡುಗಡೆ ಮಾಡಬೇಕೆಂದು ಕೇಳಿಕೊಂಡೆ. ಈ ಬಿಡುಗಡೆಯ ಪ್ರಕ್ರಿಯೆಯನ್ನು ಮಾಡಬೇಕಾಗಿದ್ದ ಅಧಿಕಾರಿ 12.00 ಗಂಟೆಗೆ ಮನೆಗೆ ಹೋಗಿ ಮಲಗಿಬಿಟ್ಟ, ಸಂಜೆ 4 ಗಂಟೆಯಾದರೂ ಬರಲಿಲ್ಲ. ಅವನು ಬಂದು ಸಹಿ ಮಾಡದ ಹೊರತು ಅವರುಗಳನ್ನು ರಿಲೀಸ್ ಮಾಡುವಂತಿರಲಿಲ್ಲ. ನಾವೆಲ್ಲರೂ ಚಡಪಡಿಸಿಬಿಟ್ಟೆವು. ಆ ಜೈಲಿನ ಸುತ್ತಮುತ್ತ ಕೆಲವು ಬ್ರೋಕರ್‌ಗಳು ಇದ್ದರು, ಅವರು ಬಂದು 'ಸಾರ್ ಇಲ್ಲಿ ನಡೆಯುವುದು ಇದೇ ರೀತಿ ಪುಕ್ಕಸಟ್ಟೆ ಬಿಟ್ಟು ಇವರಿಗೆ ಅಭ್ಯಾಸವೇ ಇಲ್ಲ. ಆದ್ದರಿಂದ ಏನಾದರೂ ಕೊಡಿ' ಎಂದು ಹೇಳಿದರು. ಏನು ಕೊಡುವುದು? ರಾತ್ರಿ ವಾಪಸ್ಸು ಬರುವಾಗ ಊಟ ಮಾಡುವುದಕ್ಕೆಂದು ನನ್ನ ಜೇಬಿನಲ್ಲಿ 8 ಸಾವಿರ ರೂಪಾಯಿಗಳು ಇದ್ದವು. ಒಂದು ತಲೆಗೆ ಇಷ್ಟು ಎಂದು ಅವರು ನಿಗದಿ ಮಾಡಿ 25 ಸಾವಿರ, 50 ಸಾವಿರ ರೂಪಾಯಿಗಳನ್ನು ಕೇಳುತ್ತಿದ್ದರು. ಆಗ ನಾನು 'ನನ್ನ ಹತ್ತಿರ ಏನೂ ಇಲ್ಲವಷ್ಟೆ ಈ 8 ಸಾವಿರ ರೂಪಾಯಿಗಳನ್ನು ಅವನ ಎದೆಯ ಮೇಲೆ ಹಾಕಿ ಬಾ' ಎಂದು ಹೇಳಿ, 8 ಸಾವಿರ ರೂಪಾಯಿಗಳನ್ನು ಕೊಟ್ಟು ಕಳುಹಿಸಿದ್ದೆ. ಆಗ ನಾನು ಇದೇ ಪದ ಪ್ರಯೋಗವನ್ನು ಮಾಡಿದ್ದೆ. ದುಡ್ಡು ಕೊಟ್ಟ ನಂತರ ಆ

ಅಧಿಕಾರಿ ಮುಖ ತೊಳೆದುಕೊಂಡು ಬಂದು ಸಹಿ ಮಾಡಿದ. ನಂತರ ನಮ್ಮವರನ್ನು ಬಿಡುಗಡೆಗೊಳಿಸಿದರು. ನಾನು ದುಡ್ಡು ಕೊಡದೇ ಜಗಳ ಆಡಿದ್ದರೆ, ಯಾವುದಾರೂ ಕೋರ್ಟ್ ಪೇಪರ್ ಅನ್ನು ಹರಿದು ಹಾಕಿ, ಮತ್ತೇ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರೆ ನಾನು ಎಲ್ಲಿಗೆ ಹೋಗಬೇಕಾಗಿತ್ತು? ಆ ಕಾರಣಕ್ಕಾಗಿಯೇ ದುಡ್ಡು ಕೊಡಬೇಕಾಯಿತು.

ಶ್ರೀ ಬಿ.ಕೆ.ಹರಿಪ್ರಸಾದ್:- ಸನ್ಮಾನ್ಯ ಸಭಾಪತಿಯವರೇ, ಆ ಮನುಷ್ಯ ಈಗ ಎಲ್ಲಾದರೂ ಇದ್ದಾನೆಯೇ ಎಂದು ಇವರು ಹುಡುಕಿಸಬೇಕಾಗಿದೆ.

ಶ್ರೀ ಆರಗ ಜ್ಞಾನೇಂದ್ರ:- ಸನ್ಮಾನ್ಯ ಸಭಾಪತಿಯವರೇ, ಈಗ ಆತನನ್ನು ಪತ್ತೆ ಹಚ್ಚುವ ಪ್ರಯತ್ನ ಮಾಡಿದ್ದೇ, ಆದರೆ, ಆತ ನಿವೃತ್ತಿ ಹೊಂದಿದ್ದಾನೆಂದು ಯಾರೋ ಹೇಳಿದರು. ಸೇವೆಯಲ್ಲಿ ಇದ್ದಿದ್ದರೆ ಸ್ವಲ್ಪ ವಿಚಾರಿಸಿಕೊಳ್ಳುತ್ತಿದ್ದೆ. ಜೈಲಿನೊಳಗೆ ಒಂದು ಕಟ್ಟು ಬೀಡಿ ತೆಗೆದುಕೊಂಡು ಹೋಗಿ ಕೊಡುವುದಕ್ಕೆ 25 ರಿಂದ 50 ರೂಪಾಯಿಗಳೆಂದು ಫಿಕ್ಸ್ ಮಾಡಿರುತ್ತಾರೆ. ಇಂತಹ ವ್ಯವಸ್ಥೆ ಅಲ್ಲಿದೆ. ಅದನ್ನು ಹೇಳುವುದಕ್ಕೆ ಆಗುವುದಿಲ್ಲ.

ಜೈಲನ ಒಳಗಡೆ ಶುಚಿತ್ವ ಕಾಪಾಡಿಕೊಳ್ಳುವುದರ ಬಗ್ಗೆ ಮಾನ್ಯ ಸದಸ್ಯರುಗಳು ಉಲ್ಲೇಖ ಮಾಡಿದ್ದಾರೆ. ಇದರ ಬಗ್ಗೆ ನಾನು ಒಂದು ಉದಾಹರಣೆಯನ್ನು ಹೇಳುವುದಕ್ಕೆ ಬಯಸುತ್ತೇನೆ. 1975ನೇ ಇಸವಿಯಲ್ಲಿ ನಾನು ನೋಡಿದಂತೆ, ಖೈದಿಗಳಿಗೆ ಒಂದು ಮಣ್ಣಿನ ಕುಡಿಕೆ ಕೊಡುತ್ತಿದ್ದರು, ಆ ಕುಡಿಕೆಯೊಳಗೆ ಪಾಯಿಖಾನೆ ಮಾಡಬೇಕಾಗಿತ್ತು. ಅದನ್ನು ಅವರೇ ತೆಗೆದುಕೊಂಡು ಹೋಗಿ ಹೊರಗೆ ಹಾಕಬೇಕಾಗಿತ್ತು ಅಂತಹ ಕಠೋರವಾದ ವ್ಯವಸ್ಥೆ ಇತ್ತು. ನಮ್ಮ ರಾಜಕೀಯ ಖೈದಿಗಳಿಗೆ ಶೌಚಾಲಯವನ್ನು ಉಪಯೋಗಿಸುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಆಗಷ್ಟೆ 15ನೇ ತಾರೀಖಿನಂದು ಜೈಲಿನೊಳಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೆವು. ಆ ಸಮಾರಂಭಕ್ಕೆ ಮಾನ್ಯ ಜೆ.ಹೆಚ್.ಪಟೇಲ್‌ರವರು ಮುಖ್ಯ ಅತಿಥಿಗಳಾಗಿದ್ದರು. ನಾನು ಅವರನ್ನೇ ನೋಡುತ್ತಿದ್ದೆ. ಅವರ ಕುತ್ತಿಗೆಯ ಮೇಲೆ 2-3 ಕೂರೆಗಳನ್ನು ಹರಿಯುತ್ತಿದ್ದವು. ಅವರು ಅವುಗಳನ್ನು ಕೈ ಬೆರಳುಗಳ ನಡುವೆ ತೆಗೆದುಕೊಂಡು ಹೊಸಕಿ ಹಾಕಿದರು. ಜೈಲಿನ ಪರಿಸ್ಥಿತಿ ಆ ರೀತಿ ಇತ್ತು. ಈಗ ಸ್ವಲ್ಪ ಸುಧಾರಣೆ ಆಗಿದೆ. ನಾನು ಮೊನ್ನೆ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದೆ. ಅದನ್ನು ಬಹಳ ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆ. ಕೆಲವು ಜೈಲುಗಳಲ್ಲಿ ಖೈದಿಗಳ ಬಟ್ಟೆಗಳು ಸ್ವಚ್ಛವಾಗಿರುವುದಿಲ್ಲ, ಸ್ನಾನ ಮಾಡುವುದಕ್ಕೆ ನೀರು ಇರುವುದಿಲ್ಲ. ಇಂತಹ ಪರಿಸ್ಥಿತಿ ಇದೆ. ನಿಜವಾಗಿಯೂ ಹೇಳಬೇಕಾದರೆ, ಭೂಮಿ ಮೇಲಿರುವ ಮನುಕುಲದ ನರಕ ಇದು. ಯಾರಿಗಾದರೂ ಭೂಮಿಯ ಮೇಲಿರುವ ನರಕವನ್ನು ತೋರಿಸಬೇಕಾದರೆ ಜೈಲುಗಳಿಗೆ ಕರೆದುಕೊಂಡು ಹೋಗಿ ತೋರಿಸಬೇಕಾಗುತ್ತದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಎನ್.ಅಪ್ಪಾಜಿಗೌಡರು ಮಾತನಾಡುತ್ತಾ, ಜೈಲಿನೊಳಗೆ ಅವರ ದುಡಿಮೆಯಿಂದ ಸಿಕ್ಕಿರುವ ಹಣವನ್ನು ಅವರ ಕುಟುಂಬ ವರ್ಗದವರಿಗೆ ಕಳುಹಿಸಿಕೊಡಬೇಕೆನ್ನುವ ಸಲಹೆಯನ್ನು ನೀಡಿದ್ದಾರೆ. ಇದು ನಿಜಕ್ಕೂ ಸ್ವಾಗತಾರ್ಹವಾಗಿದೆ. ಈ ಬಗ್ಗೆ ನಮ್ಮ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಮಾನ್ಯ ನಸೀರ್ ಅಹ್ಮದ್‌ರವರು ಮಾತನಾಡುತ್ತಾ, ಈ ಖೈದಿಗಳಿಗೆ ಕೈಮಗ್ಗ ಮತ್ತು ಜವಳಿ ಕ್ಷೇತ್ರದಲ್ಲಿ ತರಬೇತಿಯನ್ನು ಕೊಡಿಸಿದರೆ ಒಳ್ಳೆಯದಾಗುತ್ತದೆನ್ನುವ ಮಾತನ್ನು ಹೇಳಿದ್ದಾರೆ. ಬೇರೆಬೇರೆ ಜೈಲುಗಳಲ್ಲಿ ಈಗಾಗಲೇ ನಾವು ನೇಯ್ಗೆ ಕೆಲಸವನ್ನು ಮಾಡಿಸುತ್ತಿದ್ದೇವೆ. ಕಂಬಳಿ ಬೆಡ್‌ಶೀಟ್‌ಗಳನ್ನು ಮತ್ತು ಬಟ್ಟೆಗಳನ್ನು ನೇಯುವಂತಹ ಕೆಲಸವನ್ನು ಮಾಡಿಸಲಾಗುತ್ತಿದೆ. ಇದನ್ನು ಅಭಿವೃದ್ಧಿಪಡಿಸುವಂತಹ ಕೆಲಸವನ್ನು ಮಾಡಲಾಗುತ್ತದೆ.

ಮಾನ್ಯ ಮರಿತಿಬ್ಬೇಗೌಡರು ಮಾತನಾಡುತ್ತಾ, ಕೆಲವು ಖೈದಿಗಳು 10-15 ವರ್ಷಗಳ ಕಾಲ ಜೈಲಿನಲ್ಲಿದ್ದು, ಅಲ್ಲಿಂದ ಬಿಡುಗಡೆಗೊಂಡ ನಂತರ ಅನಾಥರಾಗುತ್ತಾರೆ. ಹೊರಗಡೆ ನನಗೆ ಯಾರೂ ಇಲ್ಲ, ನಾನು ಜೈಲಿನಲ್ಲಿಯೇ ಇರುತ್ತೇನೆ ಎನ್ನುವವರು ಇದ್ದಾರೆ. ಇವರಿಗೆ ಪುನರ್‌ವಸತಿಯನ್ನು ಯಾವ ರೀತಿ ಕಲ್ಪಿಸಲಾಗುವುದು ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಮಾನ್ಯ ಕೆ.ಸಿ.ಕೊಂಡಯ್ಯನವರು ಕೌಶಲ್ಯ ಅಭಿವೃದ್ಧಿ ಫಂಡ್ ಅನ್ನು ಬಳಕೆ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಶ್ರೀ ರಮೇಶ್‌ಗೌಡರು ಮಾತನಾಡುತ್ತಾ, ಬಂದೀಖಾನೆಗೆ ಸಂಬಂಧಪಟ್ಟ ಭೂಮಿಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿ ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ. ಏಕೆಂದರೆ, ಇಲ್ಲಿ ಮಂತ್ರಿಗಳು ಮಾತ್ರ ಅಧಿಕಾರೇತರ ವರ್ಗಕ್ಕೆ ಸೇರಿದವರಾಗಿದ್ದಾರೆ. ಉಳಿದವರೆಲ್ಲರೂ ಮೇಲ್ಮಟ್ಟದ ರಾಜ್ಯ ಸರ್ಕಾರಕ್ಕೆ ಸೇರಿದ ಉನ್ನತ ಅಧಿಕಾರಿಗಳಾಗಿದ್ದಾರೆ. ಅವರು ಯಾವುದಾದರೂ ಸ್ವತ್ತನ್ನು ಮಾರಾಟ ಮಾಡಲು ಹೊರಟರೆ ಅನುಮತಿ ಕೊಡುವುದಕ್ಕೆ ಯಾವ ರೀತಿ ಸತಾಯಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದ್ದರಿಂದ ಅಷ್ಟು ಸುಲಭವಾಗಿ ಈ ಆಸ್ತಿಗಳನ್ನು ಪರಭಾರೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅಂತಹ ಅನುಮಾನಗಳು ಮಾನ್ಯ ಸದಸ್ಯರ ಮನಸ್ಸಿಗೆ ಬರುವುದು ಬೇಡವೆಂದು ಹೇಳುವುದಕ್ಕೆ ಬಯಸುತ್ತೇನೆ.

ಸನ್ಮಾನ್ಯ ಸಭಾಪತಿಯವರೇ, ಈ ಮನೆಯ ಎಲ್ಲ ಸದಸ್ಯರು ಬಹಳ ಉತ್ತಮವಾದ ಸಲಹೆಗಳನ್ನು ನೀಡುವ ಮೂಲಕ ಎಲ್ಲ ಸದಸ್ಯರು ಈ ವಿಧೇಯಕವನ್ನು ಸ್ವಾಗತಿಸಿದ್ದಾರೆ. ಈ ವಿಧೇಯಕ ಅವಿರೋಧವಾಗಿ ಅಂಗೀಕರಿಸಲ್ಪಡುತ್ತಿದೆ. ಇದು ನನಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ. ಈ ವಿಧೇಯಕವನ್ನು ಅಧಿಕಾರಿ ವರ್ಗದವರು ತಯಾರು

ಮಾಡಿದ್ದರು ಅದರ ಜೊತೆಗೆ ನನ್ನ ಅನುಭವಗಳನ್ನು ಸೇರಿಸಿ ಈ ವಿಧೇಯಕವನ್ನು ತಂದಿದ್ದೇವೆ. ಇದೊಂದು ಹೊಸ ಪ್ರಯೋಗವಾಗಿದೆ. ಮಾನವ ಸಂಪನ್ಮೂಲವನ್ನು ಸದ್ಯಕ್ಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಾನವ ಸಂಪನ್ಮೂಲವನ್ನು ರಾಷ್ಟ್ರೀಯ ಸಂಪನ್ಮೂಲವನ್ನಾಗಿ ಪರಿವರ್ತನೆ ಮಾಡುವಂತಹ ಒಂದು ದೊಡ್ಡ ಆಶಯದೊಂದಿಗೆ ಈ ವಿಧೇಯಕವನ್ನು ತರಲಾಗಿದೆ. ಈ ಮನೆಯ ಎಲ್ಲ ಸದಸ್ಯರು ಈ ವಿಧೇಯಕವನ್ನು ಸ್ವಾಗತಿಸುವುದರ ಜೊತೆಗೆ ಅದಕ್ಕೆ ಅನುಮೋದನೆಯನ್ನು ನೀಡಬೇಕೆಂದು ಕೇಳಿಕೊಳ್ಳುತ್ತಾ ನನ್ನ ಮಾತುಗಳನ್ನು ಮುಕ್ತಾಯಗೊಳಿಸುತ್ತಿದ್ದೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2021ರ ಕರ್ನಾಟಕ ಬಂದಿಖಾತೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಪರ್ಯಾಲೋಚಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ಖಂಡ ಖಂಡವಾಗಿ ವಿಧೇಯಕವನ್ನು ಪರ್ಯಾಲೋಚಿಸುವುದು

ಖಂಡ 2 ರಿಂದ 27ರವರೆಗೆ

ಸಭಾಪತಿಯವರು:- “ಖಂಡ 2 ರಿಂದ 27ರವರೆಗೆ ಎರಡೂ ಸೇರಿದಂತೆ ಈ ವಿಧೇಯಕದ ಅಂಗವಾಗಿರುತ್ತದೆ.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ರಿಂದ 27ರವರೆಗೆ ಎರಡೂ ಸೇರಿದಂತೆ ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಆರಗ ಜ್ಞಾನೇಂದ್ರ(ಗೃಹ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ “2021ರ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ”

ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ವಿಧಾನಸಭೆಯಿಂದ ಅಂಗೀಕೃತವಾದ ರೂಪದಲ್ಲಿರುವ 2021ರ ಕರ್ನಾಟಕ ಬಂದೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕವನ್ನು ಅಂಗೀಕರಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು

(ಮುಂದುವರೆದಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

(833) 20.9.2021 7.10 ಪಿಕೆ:ಎಕೆ

9. ಗಮನ ಸೆಳೆಯುವ ಸೂಚನೆಗಳು

(ಅ)ವಿಷಯ: ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರ ಕಾರ್ಯಭಾರವನ್ನು ದಿನಾಂಕ 20.2.2017ರ ಸುತ್ತೋಲೆಯಲ್ಲಿ ನಿಗದಿ ಪಡಿಸಿರುವುದರಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಉಂಟಾಗಿರುವ ತೊಂದರೆ ಬಗ್ಗೆ.

ಶ್ರೀ ಎಸ್.ವಿ.ಸಂಕನೂರ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರ ಕಾರ್ಯಭಾರವನ್ನು ದಿನಾಂಕ 20.2.2017ರ ಸುತ್ತೋಲೆಯಲ್ಲಿ ನಿಗದಿ ಪಡಿಸಿರುವುದರಿಂದ ತೆರವಾಗಿರುವ ಹುದ್ದೆಗಳನ್ನು ಭರ್ತಿ ಮಾಡಲು ಉಂಟಾಗಿರುವ ತೊಂದರೆ ಕುರಿತು ಸರ್ಕಾರದ ಗಮನಸೆಳೆಯ ಬಯಸುತ್ತೇನೆ.

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ ಸಭಾಪತಿಗಳೇ,

(ಲಿಖಿತ ಉತ್ತರ ಪ್ರತಿಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಮಾನ್ಯ ಸಭಾಪತಿಗಳೆ, ಕಾರ್ಯಭಾರದ ಆಧಾರದ ಮೇಲೆ ಶಿಕ್ಷಕರಿಗೆ, ಅದರಲ್ಲೂ ವಿಜ್ಞಾನ ಶಿಕ್ಷಕರಿಗೆ 24 ಗಂಟೆ ಹಾಗೂ ಕಾಮರ್ಸ್ ಮತ್ತು ಆರ್ಟ್ಸ್‌ನ ಶಿಕ್ಷಕರಿಗೆ 20 ಗಂಟೆಗಳ ಕಾರ್ಯಭಾರದ ಆಧಾರದ ಮೇಲೆ ಆ ಪೋಸ್ಟನ್ನು ಮಂಜೂರು ಮಾಡಲಾಗಿತ್ತು. ಅನುದಾನಿತ ಕಾಲೇಜುಗಳಲ್ಲಿ ಒಂದು ವೇಳೆ ಕಾರ್ಯಭಾರ 24 ಗಂಟೆಗಳಿಗಿಂತ ಕಡಿಮೆ ಆಗಿದ್ದರೆ ಇನ್ನೊಂದು ಅನುದಾನಿತ ಕಾಲೇಜಿನಲ್ಲಿ ಆ ಕಾರ್ಯಭಾರವನ್ನು ಫುಲ್ ಮಾಡಲು ಸ್ಥಾನವನ್ನು ಕೊಡಲಾಗಿತ್ತು. ಆದರೆ ಕಾರ್ಯಭಾರ ಮತ್ತೆ ಅಕಸ್ಮಾತ್ ಜಾಸ್ತಿಯಾದರೂ ಆ ಪೋಸ್ಟ್ 2015ಕ್ಕಿಂತ ಹಿಂದಿದ್ದರೆ ಸರ್ಕಾರ ಅದನ್ನು ತೆಗೆದುಕೊಳ್ಳುವುದಕ್ಕೂ ಸಹಿತ ಅವಕಾಶ ಮಾಡಿಕೊಟ್ಟಿತ್ತು. ಇದಾದ ಮೇಲೆ ಅನುದಾನಿತ ಶಾಲೆಗಳಲ್ಲಿ ಮತ್ತೆ ಕಾರ್ಯಭಾರ ಬಂದರೆ ಮತ್ತೆ ಪುಸ್ತಾವನೆ ಕೊಡುವಂತಹ ವ್ಯವಸ್ಥೆಯನ್ನೂ ಮಾಡಲಾಗಿತ್ತು. 2000ನೇ ಇಸವಿಗಿಂತ ಹಿಂದೆ, ಈ ರೀತಿ ಕಾರ್ಯಭಾರ ಕಡಿಮೆ ಆದಾಗ, ಸರ್ಕಾರಿ ಶಾಲೆಗಳಿಗೂ ಸಹಿತ ಆ ಕಾರ್ಯಭಾರವನ್ನು ಹಂಚಿಕೆ ಮಾಡುವಂತಹ ವ್ಯವಸ್ಥೆ ಮಾಡಲಾಗಿತ್ತು. ಆದರೆ 2000ನೇ ಇಸವಿಯಿಂದ ಈಚೆಗೆ ಕಡಿತ ಮಾಡಿ, ಅನುದಾನಿತ ಶಾಲೆಯಿಂದ ಅನುದಾನಿತ ಶಾಲೆಗೆ ಮಾತ್ರ ಮಾಡುವಂತಹ ವ್ಯವಸ್ಥೆ ಇತ್ತು. ಅದು ಏನಾದರೂ ಮತ್ತೆ ಕಡಿಮೆಯಾದರೆ ಆ ಪೋಸ್ಟನ್ನು ತೆಗೆಯುವಂತಹ ಯೋಜನೆಯನ್ನು ಮಾಡಲಾಯಿತು.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಗಳೆ, ಪಿ.ಯು.ಉಪನ್ಯಾಸಕರಿಗೆ ಕಾರ್ಯಭಾರವನ್ನು 1983ನೇ ಎಜುಕೇಷನ್ ಆಕ್ಟ್‌ನಲ್ಲಿ 2006ರಲ್ಲಿ ನಿಗದಿಪಡಿಸಲಾಯಿತು. ಆರ್ಟ್ಸ್ ಮತ್ತು ಕಾಮರ್ಸ್‌ಗೆ ಐರಕ್ಕೆ 16 ತಾಸು ಮತ್ತು ಸೈನ್ಸ್‌ನವರಿಗೆ ಐರಕ್ಕೆ 20 ತಾಸು ಇರಬೇಕು ಎಂದಿತ್ತು. ನಂತರ 20 ತಾಸು ಇದ್ದುದನ್ನು 24 ಗಂಟೆ ಎಂದು ಮಾಡಿದರು. ಈ ಸಂದರ್ಭದಲ್ಲಿ ಮಾನ್ಯ ಸಚಿವರ ಗಮನಕ್ಕೆ ಒಂದು ವಿಷಯ ತರಬಯಸುತ್ತೇನೆ. ನಮ್ಮ ರಾಜ್ಯದಲ್ಲಿ 1972-73 ರಲ್ಲಿ ಪಿ.ಯು. ಕಾಲೇಜುಗಳು ಪ್ರಾರಂಭವಾಯಿತು. ಅಲ್ಲಿಂದ 2006ರ ತನಕ ಅಂದರೆ ಸುಮಾರು 33 ವರ್ಷಗಳ ಕಾಲ ಕಾರ್ಯಭಾರ ನಿಗದಿಯಾಗಿರಲಿಲ್ಲ. ಆಗ, ಪ್ರತಿ ವಿಷಯಕ್ಕೆ ಒಬ್ಬ ಉಪನ್ಯಾಸಕರು ಇರಬೇಕು ಏನ್ನುವ ವ್ಯವಸ್ಥೆ ಇತ್ತು. Irrespective of workload, there should be one lecturer for one subject; that was the rule. 2006ರ ನಂತರ ಆರ್ಟ್ಸ್, ಕಾಮರ್ಸ್‌ಗೆ 16 ತಾಸು ಇರಬೇಕು ಮತ್ತು ಸೈನ್ಸ್‌ಗೆ 20 ರಿಂದ 24 ತಾಸು ಇರಬೇಕೆಂದು ನಿಯಮ ಮಾಡಿದರು. ಮಾನ್ಯ ಸಭಾಪತಿಗಳೆ, ಒಂದು ವೇಳೆ ಈ ನಿಯಮವನ್ನು ಸ್ವೀಕೃಷ್ಠ ಆಗಿ ಪಾಲಿಸಿದರೆ, ಗ್ರಾಮಾಂತರ ಪ್ರದೇಶಗಳಲ್ಲಿರುವ ಪಿ.ಯು. ಕಾಲೇಜುಗಳು ಸಂಪೂರ್ಣ ಮುಚ್ಚುತ್ತವೆ. ಗ್ರಾಮಾಂತರ ಪ್ರದೇಶಗಳಲ್ಲಿ ಪಿ.ಯು.ಸಿ ಒಂದು

ಭಾಗ ಇರುತ್ತದೆ; ಮತ್ತೊಂದು ಸೆಕೆಂಡ್ ಇಯರ್ ಎರಡು ಭಾಗ ಇರುತ್ತದೆ. ನಿಯಮದಂತೆ ಮೊದಲಿನ ವರ್ಷಕ್ಕೆ ಸಿಲಬಸ್ ಪ್ರಕಾರ 5 ತಾಸು ಕಾರ್ಯಭಾರ ಇರುತ್ತದೆ. ಎರಡನೆ ವರ್ಷಕ್ಕೆ 5 ತಾಸು ಇರುತ್ತದೆ. ಅಂದರೆ ಕೇವಲ 10 ತಾಸು ಕಾರ್ಯಭಾರವಾಗುತ್ತದೆ. ಆದರೆ ಇವರು, 16 ತಾಸು ಇದ್ದರೆ ಮಾತ್ರ ಅಲ್ಲಿ ಹುದ್ದೆಯನ್ನು ಕೊಡುತ್ತೇವೆ ಎಂದು ಹೇಳುತ್ತಾರೆ. ಇವೆಲ್ಲವು ಆರ್ಥಿಕ ಇಲಾಖೆಯಿಂದ ಗ್ರ್ಯಾಂಟ್ ಆದ ಹುದ್ದೆಗಳಾಗಿವೆ, ಮಂಜೂರಾದ ಹುದ್ದೆಗಳಾಗಿವೆ. ಯಾವ ಕಾಲೇಜುಗಳಲ್ಲಿ ಮಂಜೂರಾದ ಹುದ್ದೆಗಳು ನಿವೃತ್ತಿಯಿಂದ ಖಾಲಿ ಆಗುತ್ತದೆಯೋ ಆ ಹುದ್ದೆಗಳನ್ನು ತುಂಬುವ ಸಂದರ್ಭದಲ್ಲಿ 2006ರ ಎಜುಕೇಷನ್ ಆಕ್ಟ್‌ನಲ್ಲಿ ಒಂದು ಅವಕಾಶ ಕಲ್ಪಿಸಿ ಕೊಡಲಾಗಿದೆ. ಒಂದು ವೇಳೆ ಅಲ್ಲಿ ಕಾರ್ಯಭಾರ ಕಡಿಮೆಯಾದರೆ ಪಕ್ಕದ ಕಾಲೇಜುಗಳ ವರ್ಕ್ ಲೋಡ್ ಅನ್ನು ಟ್ಯಾಂಗ್ ಮಾಡಬೇಕು ಎಂದು ಕೊಡಲಾಗುತ್ತಿತ್ತು. ಆದರೆ ಇವತ್ತು ಈ ರೀತಿಯಾದ ನಿಯಮವನ್ನು ಸ್ವೀಕೃತ ಆಗಿ ಪಾಲಿಸಿದರೆ ಯಾವುದೇ ಹುದ್ದೆಯನ್ನು ತುಂಬುವುದಕ್ಕೆ ಆಗುವುದಿಲ್ಲ. ಯಾವ ಕಾಲೇಜಿನಲ್ಲಿ ನಿವೃತ್ತಿ ಆದಮೇಲೆ ಆ ಜಾಗ ಖಾಲಿ ಆಗುತ್ತದೆಯೋ ಅಲ್ಲಿ 10 ತಾಸು ಕಾರ್ಯಭಾರ ಇರುತ್ತದೆ; ಇವರು 16 ತಾಸು ಕೊಡುತ್ತೇವೆ ಎಂದು ಹೇಳುತ್ತಾರೆ. ಪಕ್ಕದ ಅನುದಾನಿತ ಕಾಲೇಜುಗಳಿಗೆ ಹೋಗಿ ಎಂದರೆ ಅವರು ಆ ಹುದ್ದೆಯನ್ನು ಕೊಡುವುದಕ್ಕೆ ತಯಾರಿರುವುದಿಲ್ಲ, ಎನ್‌ಓಸಿ ಕೊಡುವುದಕ್ಕೆ ತಯಾರಾಗುವುದಿಲ್ಲ. ಏಕೆಂದರೆ, ಪ್ರೈವೇಟ್ ಮ್ಯಾನೇಜ್‌ಮೆಂಟ್‌ನವರು ಖಾಲಿಯಾದ ಹುದ್ದೆಯನ್ನು ಯಾವರೀತಿ ತುಂಬುತ್ತಾರೆ, ಎಷ್ಟು ಹಣ ತೆಗೆದುಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಕಾಲೇಜುಗಳಲ್ಲೂ ಹುದ್ದೆಗಳನ್ನು ತುಂಬುವುದಕ್ಕೆ ಆಗುವುದಿಲ್ಲ, ಎರಡೂ ಕಾಲೇಜುಗಳಲ್ಲಿ ಉಪನ್ಯಾಸಕರ ನೇಮಕಾತಿ ಆಗುವುದಿಲ್ಲ. ಉಪನ್ಯಾಸಕರ ನೇಮಕಾತಿ ಆಗುವುದಿಲ್ಲ ಎಂದರೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ; ಗುಣಮಟ್ಟದ ಶಿಕ್ಷಣ ಕೊಡುವುದಕ್ಕಾಗುವುದಿಲ್ಲ. ಕೊನೆಗೆ, ಗ್ರಾಮಾಂತರ ಪ್ರದೇಶಗಳಲ್ಲಿರುವ ಪಿ.ಯು. ಕಾಲೇಜುಗಳು ಸಂಪೂರ್ಣ ಮುಚ್ಚಿ ಹೋಗುತ್ತವೆ. ದಿನಾಂಕ 25.5.2018ಕ್ಕೆ ಒಂದು ಸುತ್ತೋಲೆ ಹೊರಡಿಸುತ್ತಾರೆ. ಅದೇನೆಂದರೆ, ಹಿಂದೆ ಏನು ಅನುದಾನಿತ ಕಾಲೇಜುಗಳಿಗೆ ಟ್ಯಾಂಗ್ ಮಾಡಿ ಕಾರ್ಯಭಾರವನ್ನು ಸರಿದೂಗಿಸುವ ಕೆಲಸ ಮಾಡಲಾಗುತ್ತಿತ್ತೋ ಅದನ್ನು ಆರ್ಥಿಕ ಇಲಾಖೆಯವರ ಅಪ್ರೊವಲ್ ತೆಗೆದುಕೊಂಡು, ಅನುದಾನಿತ ಕಾಲೇಜುಗಳಿಗೆ ಟ್ಯಾಂಗ್ ಮಾಡಬೇಡಿ; ಸರ್ಕಾರಿ ಕಾಲೇಜುಗಳಿಗೆ ಟ್ಯಾಂಗ್ ಮಾಡಿ ಎಂದು ಹೇಳುತ್ತಾರೆ. ಇದರ ಕಾಪಿಯನ್ನು ಮಾನ್ಯ ಸಚಿವರಿಗೆ ಕಳುಹಿಸಿಕೊಡುತ್ತೇನೆ. ಇದಾದ ಎರಡು ತಿಂಗಳ ನಂತರ ದಿನಾಂಕ 18.7.2018 ರಲ್ಲಿ, ಅನುದಾನಿತ ಕಾಲೇಜುಗಳಲ್ಲಿ ಖಾಲಿ ಆಗಬಹುದಾದ ಹುದ್ದೆಗಳನ್ನು ತುಂಬಿಕೊಳ್ಳಬೇಕಾದರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಸರ್ಕಾರಿ

ಕಾಲೇಜಿಗೆ ಟ್ಯಾಗ್ ಮಾಡಬೇಕು ಎಂದು ಹೇಳುತ್ತಾರೆ. ಆದರೆ ಮೊದಲು, ಅನುದಾನಿತ ಕಾಲೇಜುಗಳಿಗೆ ಟ್ಯಾಗ್ ಮಾಡುತ್ತಿದ್ದುದನ್ನು ಕ್ಯಾನ್ಸಲ್ ಮಾಡಿ ಸರ್ಕಾರಿ ಕಾಲೇಜುಗಳಿಗೆ ಟ್ಯಾಗ್ ಮಾಡಿ ಎಂದು ಹೇಳುತ್ತಾರೆ. ಎರಡು ತಿಂಗಳ ನಂತರ, ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಅನುದಾನಿತ ಕಾಲೇಜುಗಳಲ್ಲಿ ಸಿಗಲಿಲ್ಲ ಎಂದರೆ ಸರ್ಕಾರಿ ಕಾಲೇಜುಗಳಿಗೆ ಟ್ಯಾಗ್ ಮಾಡಿ ಎಂದು ಹೇಳುತ್ತಾರೆ. ಇದನ್ನು ಹೇಳಿದ್ದು ಆರ್ಥಿಕ ಇಲಾಖೆಯವರು. ಇದೇ ರೀತಿ ರಾಜ್ಯದಲ್ಲಿ 13 ವರ್ಷದಿಂದ ನಡೆದುಕೊಂಡು ಬರುತ್ತಿದೆ. ಯಾವುದೇ ಒಂದು ಪ್ರೈವೇಟ್ ಮ್ಯಾನೇಜ್‌ಮೆಂಟ್‌ನಲ್ಲಿ ಹುದ್ದೆ ಖಾಲಿಯಾದರೆ ಅದನ್ನು 15 ಕಿ.ಮೀ ವ್ಯಾಪ್ತಿಯೊಳಗೆ ಇರುವಂತಹ ಸರ್ಕಾರಿ ಕಾಲೇಜಿಗೆ ಟ್ಯಾಗ್ ಮಾಡಿ ಹುದ್ದೆಯನ್ನು ಮಂಜೂರು ಮಾಡುವ ಕೆಲಸವನ್ನು 13 ವರ್ಷದಿಂದ ಮಾಡುತ್ತಿದ್ದಾರೆ. ಇತ್ತೀಚೆಗೆ ಆರ್ಥಿಕ ಇಲಾಖೆಯವರು, ಸರ್ಕಾರಿ ಕಾಲೇಜಿಗೆ ಟ್ಯಾಗ್ ಮಾಡಬೇಡಿ; ಅನುದಾನಿತ ಸಂಸ್ಥೆಯಿಂದ ಎನ್‌ಒಸಿ ತಂದರೆ ಮಾತ್ರ ಕೊಡಬೇಕು ಎಂದು ಹೇಳುತ್ತಾರೆ. ಮಾನ್ಯ ಸಭಾಪತಿಗಳೇ, ಆರ್ಥಿಕ ಇಲಾಖೆಯವರು ಆಟ ಆಡುತ್ತಿದ್ದಾರೆಯೇ? ಇದು ಎಂತಹ ವ್ಯವಸ್ಥೆ? ಆರ್ಥಿಕ ಇಲಾಖೆಯವರು ಹೇಳಿದ ಹಾಗೆ ಸರ್ಕಾರ ನಡೆಯಬೇಕೇ? ಶಿಕ್ಷಣ ಇಲಾಖೆ ನಡೆಯಬೇಕೇ? ಮಾನ್ಯ ಸಚಿವರಾದ ನಾಗೇಶ್‌ವರರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ, ಅವರ ಕಾಲದಲ್ಲಿ ಗ್ರಾಮಾಂತರ ಪ್ರದೇಶಗಳ ಕಾಲೇಜುಗಳು ಮುಚ್ಚುವಂತಾಗಬಾರದು. ಆ ರೀತಿ ಮುಚ್ಚಬಾರದು ಎಂದರೆ, 36 ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿರುವಂತಹ ವ್ಯವಸ್ಥೆಯನ್ನೇ ಮುಂದುವರಿಸಬೇಕಾಗುತ್ತದೆ. ಇದೇ ಆರ್ಥಿಕ ಇಲಾಖೆಯವರು, ಪಕ್ಕದ ಅನುದಾನಿತ ಕಾಲೇಜುಗಳು ಕೂಡ ಕಾರ್ಯಭಾರವನ್ನು ಸರಿದೂಗಿಸಲು ಪೋಸ್ಟ್ ಪರ್ಮಿಷನ್ ಕೊಡಬೇಕೆಂದು 12 ವರ್ಷಗಳ ಕಾಲ ಒಪ್ಪಿಗೆ ಕೊಟ್ಟಿದ್ದರು. ನೀವು ನಿವೃತ್ತಿಯಾದ ಹುದ್ದೆಗಳಿಗೆ ಸಂಬಂಧಪಟ್ಟಂತೆ ಮಾತ್ರ ಪರ್ಮಿಷನ್ ಕೊಡುತ್ತೀರಿ. ಹೊಸ ಹುದ್ದೆ ಸೃಷ್ಟಿ ಮಾಡಬೇಕಾದರೆ ಸರ್ಕಾರಿ ಕಾಲೇಜಿಗೆ ಟ್ಯಾಗ್ ಮಾಡಬೇಡಿ. ಹೊಸ ಹುದ್ದೆಯಾದರೆ ಮಾಡಬೇಡಿ. ನಾನು ವರ್ಕ್‌ಲೋಡ್ ಕಡಿಮೆ ಮಾಡಬೇಕು ಎಂದು ಹೇಳುತ್ತಿಲ್ಲ. ಆರ್ಟ್ಸ್ ಮತ್ತು ಕಾಮರ್ಸ್‌ಗೆ 16 ತಾಸು ಮತ್ತು ಸೈನ್ಸ್‌ಗೆ 20 ತಾಸು ನಿಗದಿ ಮಾಡಿದ್ದೀರಿ, ಅದನ್ನು ನಾವು ಕಡಿಮೆ ಮಾಡಿ ಎಂದು ಹೇಳುತ್ತಿಲ್ಲ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿರುವ ಖಾಸಗಿ ಅನುದಾನಿತ ಕಾಲೇಜುಗಳು ಉಳಿಯಬೇಕಾದರೆ, ಸರ್ಕಾರಿ ಕಾಲೇಜುಗಳೊಂದಿಗೆ ಕಾರ್ಯಭಾರವನ್ನು ಟ್ಯಾಗ್ ಮಾಡಿ ಹುದ್ದೆಗಳನ್ನು ಮಂಜೂರು ಮಾಡುವ ಕೆಲಸ ಮಾಡುವುದು ಅನಿವಾರ್ಯವಾಗಿದೆ.

ಅನುದಾನಿತ ಕಾಲೇಜುಗಳ ಲೆಕ್ಚರರ್‌ಗಳು ಯಾರಿದ್ದಾರೋ ಅವರನ್ನು ಸರ್ಕಾರಿ ಕಾಲೇಜಿನ ಉಪನ್ಯಾಸಕರೆಂದು ತುಂಬುತ್ತಾರೆ. ಅಲ್ಲಿ ಹುದ್ದೆ ಖಾಲಿ ಇದ್ದಾಗ ಇವರನ್ನು

ಡೆಪ್ಯೂಟಿ ಕಮಿಷನರ್ ಮಾಡುತ್ತಾರೆ. ಅಂದರೆ, ಅನುದಾನಿತ ಕಾಲೇಜಿನವರು ಡೆಪ್ಯೂಟಿ ಕಮಿಷನರ್ ಮೇಲೆ ಸರ್ಕಾರಿ ಕಾಲೇಜಿಗೆ ಕಳುಹಿಸಿ ಕೊಡಲು ಒಪ್ಪುತ್ತಾರೆ. ಆದರೆ, ಅದೇ ಹುದ್ದೆಗೆ ವರ್ಕ್‌ಲೋಡ್ ಸರಿದೂಗಿಸುವ ವಿಷಯ ಬಂದಾಗ ಬೇಡ ಎಂದು ಹೇಳುತ್ತಾರೆ. ಆದ್ದರಿಂದ ನಾನು ಕೈಮುಗಿದು, ಆರ್ಥಿಕ ಇಲಾಖೆಯವರು ಹೇಳುವಂತಹ ಮಾತುಗಳನ್ನು ಕೇಳಬಾರದು ಎಂದು ಕೇಳಿಕೊಳ್ಳುತ್ತೇನೆ. ಅವರ ಮಾತು ಕೇಳಿದರೆ ಸರ್ಕಾರದ ಹೆಸರು ಕೆಡುತ್ತದೆ; ಮಾನ್ಯ ಸಚಿವರ ಹೆಸರೂ ಕೆಡುತ್ತದೆ. ನಿರಂತರವಾಗಿ ಇಷ್ಟು ವರ್ಷ ಹೇಗೆ ನಡೆದುಕೊಂಡು ಬಂದಿದೆಯೋ, ಅಂದರೆ ಸರ್ಕಾರಿ ಕಾಲೇಜಿನ ಕಾರ್ಯಭಾರವನ್ನು ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಸರಿದೂಗಿಸುವಂತಹ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಒತ್ತಾಯಿಸುತ್ತೇನೆ.

ಶ್ರೀ ಅರುಣ ಶಹಾಪುರ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಗಳೇ, ಕಾರ್ಯಭಾರ ಕುರಿತಂತೆ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ನಾನು ಭಾವಿಸುತ್ತೇನೆ. ಮಾನ್ಯ ಸಂಕನೂರವರು ಈ ಕುರಿತು ತುಂಬಾ ಚೆನ್ನಾಗಿ ಮಾತನಾಡಿದ್ದಾರೆ. ಒಂದೇ ಕಾಲೇಜಿನಲ್ಲಿ ಇರುವಂತಹ ಮೂರು ಜನರಿಗೆ ಸರ್ಕಾರಿ ಕಾಲೇಜಿನಲ್ಲಿರುವ ಕಾರ್ಯಭಾರವನ್ನು ಕನ್ನಿಡರ್ ಮಾಡಿ ಅನುದಾನಕ್ಕೆ ಒಳಪಡಿಸುತ್ತಾರೆ.

(ಮುಂದು...)

(834) 20-9-2021 7.20 DS-RN

ಶ್ರೀ ಅರುಣಶಹಾಪುರ(ಮುಂದು):-

ಇನ್ನು ಮೂರು ಜನರಿಗೆ ನಾವು ಸರ್ಕಾರಿ ಕಾಲೇಜಿನ ವರ್ಕ್‌ಲೋಡ್‌ನ್ನು ಕನ್ನಿಡರ್ ಮಾಡುವುದಕ್ಕಾಗುವುದಿಲ್ಲವೆಂದು ಯಾವುದೋ ಒಂದು ದಿನ ಹಣಕಾಸು ಇಲಾಖೆಯವರಿಗೆ ಜ್ಞಾನೋದಯವಾಗುತ್ತದೆ. ಅಂದರೆ ಮನಬಂದಂತೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ? ಇಲ್ಲಿ ತ್ವರಿತಮ್ಯವಾಗುವುದಿಲ್ಲವೇ? ಸರ್ಕಾರದವರು ಸಹಜ ನ್ಯಾಯವನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇದು ಶಿಕ್ಷಣ ಇಲಾಖೆಯಲ್ಲಿ ಆಗುತ್ತಿರುವಂತಹ ದೊಡ್ಡ ಲೋಪವಾಗಿದೆ. ಶಿಕ್ಷಣ ಇಲಾಖೆಯಲ್ಲಿ ಏನು ಪಾಲಿಸಿ ಮಾಡಬೇಕೆನ್ನುವುದನ್ನು ನಿರ್ಧರಿಸುವ ವಿಚಾರದಲ್ಲಿ ಹಣಕಾಸು ಇಲಾಖೆಯವರಿಗೆ ಏನು ಅಧಿಕಾರ ಇದೆ? ಹಣಕಾಸು ಇಲಾಖೆಯವರು ಏಕೆ ಹಸ್ತಕ್ಷೇಪ ಮಾಡುತ್ತಿದ್ದಾರೆ? ಹಣ ಕೊಡುತ್ತೇವೆ ಎಂಬುದನ್ನು ಅವರು ಹೇಳಲಿ. ಒಂದು ಕಾಲೇಜಿಗೆ ಎಷ್ಟು ವರ್ಕ್‌ಲೋಡ್ ಇರಬೇಕು, ಪಕ್ಕದ ಕಾಲೇಜನ್ನು ಈ ಕಾಲೇಜಿನ ಜೊತೆಗೆ tag ಮಾಡಬೇಕೋ ಮಾಡಬಾರದೋ ಎಂಬುದು ಹಣಕಾಸು ಇಲಾಖೆಗೆ ಏನು ಗೊತ್ತಿರುತ್ತದೆ?

ವೈಜ್ಞಾನಿಕವಾಗಿ ಮತ್ತು ಸಹಜವಾಗಿ ಶಿಕ್ಷಣ ಇಲಾಖೆಯವರು ಬಿಟ್ಟುಕೊಡುತ್ತಿದ್ದಾರೆ. ಹಣಕಾಸು ಇಲಾಖೆಯವರೇ ಶಿಕ್ಷಣ ಇಲಾಖೆಯ ಪಾಲಿಸಿಗಳನ್ನು ಮಾಡುವಂತಹ ಸ್ಥಿತಿ ಬಂದರೆ ಶಿಕ್ಷಣ ಇಲಾಖೆ ಉಳಿಯುವುದಕ್ಕೆ ಸಾಧ್ಯವಿದೆಯೇ? ಇವತ್ತು ಮೊದಲ ಡಿವಿಜನ್‌ಗೆ ಒಂದು ಕಾಲೇಜು ಎಂದರೆ, ಎರಡು ತರಗತಿಗಳು. ಒಂದು ಫಸ್ಟ್ ಪಿ.ಯು, ಮತ್ತೊಂದು ಸೆಕೆಂಡ್ ಪಿ.ಯು. ಈ ರಾಜ್ಯದಲ್ಲಿ ಮೊದಲನೇ ಹುದ್ದೆಗೆ ಯಾವತ್ತೂ ವರ್ಕ್‌ಲೋಡ್ ನೋಡುವ ಪದ್ಧತಿ ಇರಲಿಲ್ಲ. ಪ್ರಥಮ ಬಾರಿಗೆ ಮೊದಲನೇ ಹುದ್ದೆಗೂ ಕೂಡ ವರ್ಕ್‌ಲೋಡ್ ಬೇಕು, ಒಂದು ಕಾಲೇಜು ಎಂದರೆ, ಒಂದು ವಿಷಯಕ್ಕೆ ಒಬ್ಬ ಶಿಕ್ಷಕ ಇದು common sense. ಆದರೆ, ಇವತ್ತು ಏನಾಗಿದೆ ಎಂದರೆ, ಮೊದಲನೇ ಹುದ್ದೆಗೂ ವರ್ಕ್‌ಲೋಡ್ ಬೇಕು ಎಂದು ಹೇಳಿರುವ ಕಾರಣಕ್ಕಾಗಿ ಇವತ್ತು ಯಾವುದೇ ಕಾಲೇಜುಗಳಲ್ಲಿ ಆ ರೀತಿಯ ವ್ಯವಸ್ಥೆ ಸಿಗುವುದಕ್ಕೆ ಅವಕಾಶಗಳಿಲ್ಲ. ಐದು ದಿನಗಳ ಒಂದು ವಾರದಲ್ಲಿ ದಿನಕ್ಕೆ ಎರಡು ಕ್ಲಾಸ್‌ಗಳನ್ನು ಮಾಡಿದರೂ ಕೂಡ ಹತ್ತು ಗಂಟೆಗಳಿಗಿಂತ ಹೆಚ್ಚು ಮಾಡುವುದಕ್ಕೆ ಸಾಧ್ಯವಿಲ್ಲ. ನಾನು ವಿನಂತಿ ಮಾಡಿಕೊಳ್ಳುವುದೇನೆಂದರೆ, ಹಣಕಾಸು ಇಲಾಖೆಗೆ ಸನ್ಮಾನ್ಯ ಶಿಕ್ಷಣ ಮಂತ್ರಿಗಳು ಮನದಟ್ಟು ಮಾಡಿಕೊಡಬೇಕು. ಮೊದಲನೇ ಹುದ್ದೆಗೆ ವರ್ಕ್‌ಲೋಡ್‌ನ್ನು ಕನ್ನಿಡರ್ ಮಾಡಬಾರದು. ಎರಡನೆಯದು, ಯಾವ ರೀತಿ ಒಂದಷ್ಟು ಜನರಿಗೆ ಸರ್ಕಾರಿ ವರ್ಕ್‌ಲೋಡ್ ತೋರಿಸಿ ಅನುದಾನಕ್ಕೆ ಒಳಪಡಿಸುತ್ತೇವೆ, ಒಂದಷ್ಟು ಹುದ್ದೆಗಳಿಗೆ ನಾವು ಸರ್ಕಾರಿ ವರ್ಕ್‌ಲೋಡ್‌ನ್ನು ತೋರಿಸುವುದಿಲ್ಲ ಎಂದು ಹೇಳುವುದು ತಾರತಮ್ಯವಾಗುತ್ತದೆ; ನೈಸರ್ಗಿಕ ನ್ಯಾಯದ ಉಲ್ಲಂಘನೆಯಾಗುತ್ತದೆ. ಆದ್ದರಿಂದ ದಯವಿಟ್ಟು ಇದರ ಬಗ್ಗೆ ಸರಿಯಾದಂತಹ ನಿಲುವನ್ನು ತೆಗೆದುಕೊಳ್ಳಬೇಕೆಂದು ನಾನು ವಿನಂತಿ ಮಾಡುತ್ತಿದ್ದೇನೆ.

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಅನುದಾನಿತ ಕಾಲೇಜುಗಳ ಬಗ್ಗೆ ಮಹತ್ವವಾದ ವಿಚಾರವನ್ನು ಮಾನ್ಯ ಸಂಕನೂರರವರು ಮತ್ತು ಮಾನ್ಯ ಅರುಣ ಶಹಾಪುರರವರು ಪ್ರಸ್ತಾಪ ಮಾಡಿದ್ದಾರೆ. ನಾನು ಮೂಲತಃ ಪದವಿ ಪೂರ್ವ ಕಾಲೇಜಿನಿಂದ ಬಂದವನು. ೭ ವರ್ಷಗಳ ಕಾಲ ಉಪನ್ಯಾಸಕನಾಗಿ, ೨೬ ವರ್ಷಗಳ ಕಾಲ ಪ್ರಾಚಾರ್ಯನಾಗಿ ಕೆಲಸ ಮಾಡಿದ್ದೇನೆ. ನನಗೆ ಈ ಕಾಯ್ದೆ ಮಾಡುವವರ ನಿಲುವೇ ಅರ್ಥವಾಗುವುದಿಲ್ಲ. ಕಾಲೇಜುಗಳು ಪ್ರಾರಂಭವಾದ ನೂರಾರು ವರ್ಷಗಳ ಕಾಲ ೧೯೮೩ ರವರೆಗೆ ಇದ್ದ ಎಲ್ಲಾ ಕಾಯ್ದೆಗಳು ಹೇಳುವ ಪ್ರಕಾರ ಒಂದು ಕಾಲೇಜಿನಲ್ಲಿ ಪ್ರಾರಂಭವಾದ ಎಲ್ಲಾ ವಿಷಯಗಳಿಗೆ for each and every subject, irrespective of the workload there must be a full-fledged lecturer ಎಂದು ಹೇಳುತ್ತಾರೆ. ಮೊದಲನೇ ಹುದ್ದೆ ಎಷ್ಟು ವಿಷಯಗಳನ್ನು ಪ್ರಾರಂಭ ಮಾಡುತ್ತಾರೆಯೋ ಅಷ್ಟು ವಿಷಯಗಳಿಗೆ ಪೂರ್ಣಕಾಲಿಕ

ಉಪನ್ಯಾಸಕರು ಇರಬೇಕು. ಅದಕ್ಕೆ ಕಾರ್ಯಭಾರದಲ್ಲಿ ಲೆಕ್ಕಾಚಾರ ಹಾಕುವ ಹಾಗಿಲ್ಲ. ಕಾರ್ಯಭಾರದ ಲೆಕ್ಕಾಚಾರ ಯಾವಾಗ ಹಾಕಬೇಕು ಎಂದರೆ, ಎರಡನೇ ಹುದ್ದೆಗೆ ಹಾಕಬೇಕು. ಈಗ ನೀವು ಆರು ವಿಷಯಗಳನ್ನು ಪ್ರಾರಂಭ ಮಾಡುತ್ತೀರಿ, ಲೆಕ್ಕಾಚಾರ ಹಾಕಿಕೊಂಡು ಕುಳಿತರೆ ಆರು ವಿಷಯಗಳಿಗೆ ಪಾಠ ಮಾಡುವವರು ಯಾರು? ಉಪನ್ಯಾಸಕರನ್ನು ಕೊಡುವುದಿಲ್ಲವೆಂದರೆ ಹೇಗೆ? ಎರಡನೇ ಹುದ್ದೆ ಕೊಡುವಾಗ ವರ್ಕ್‌ಲೋಡ್ ಕೇಳಿ. ವರ್ಕ್‌ಲೋಡ್ ಕೇಳಬಾರದು ಎಂಬ ನಿಯಮ ೧೯೮೩ ರವರೆಗೆ ಇತ್ತು. ಯಾರು ಈ ತಿದ್ದುಪಡಿಗೆ ಸೂಚನೆ ಕೊಟ್ಟರೋ ನಮಗೆ ಅರ್ಥವಾಗುತ್ತಿಲ್ಲ. ಮುಂಚೆ ವರ್ಕ್‌ಲೋಡ್ ೧೬ ಗಂಟೆ ಇತ್ತು, ೧೦ ಗಂಟೆ ಸಾಕು ಎಂದು ಇತ್ತು. ನಾವು ೧೨ ಗಂಟೆ ಪಾಠ ಮಾಡುತ್ತಿದ್ದೆವು. ವಾರದ ಆರು ದಿನ ದಿನಕ್ಕೇರಡು ಪಿರಿಯಡ್‌ನಂತೆ ೧೨ ಗಂಟೆ ಪಾಠ ಮಾಡುತ್ತಿದ್ದೆವು. ಈಗ ಟೈಮ್‌ಟೇಬಲ್, ವರ್ಕ್‌ಲೋಡ್ ಎಲ್ಲವನ್ನು ಬದಲಾಯಿಸಿಕೊಂಡಿದ್ದಾರೆ. ಈಗ ೧೬ ರಿಂದ ೨೦ ಗಂಟೆ ಬೇಕು, ೨೦ ಗಂಟೆ ಪಾಠ ಮಾಡಲಿಲ್ಲವೆಂದರೆ ಅನುಮೋದನೆ ಮಾಡುವುದಿಲ್ಲ, ಇನ್ನೊಂದು ಕಾಲೇಜಿಗೆ ಹೋಗಿ ಎನ್.ಓ.ಸಿ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿದ್ದಾರೆ. ಅವರ ಪ್ರಕಾರ ೧೦-೨೦ ಲಕ್ಷ ರೂಪಾಯಿ ಕೊಟ್ಟು ಹೋಗಬೇಕು. ಇನ್ನೊಂದು ಕಾಲೇಜಿಗೆ ಹೋಗಿ ಎನ್.ಓ.ಸಿ. ತೆಗೆದುಕೊಂಡು ಬರುವುದಕ್ಕೆ ಇನ್ನು ೧೦-೨೦ ಲಕ್ಷ ರೂಪಾಯಿ ಎಲ್ಲಿಂದ ತರುತ್ತಾನೆ? ನಾವು ಕೊಡುವುದಿಲ್ಲ, ನಮಗೆ ಫುಲ್‌ಟೈಮ್‌ನವರೇ ಬೇಕು. ಪೂರ್ಣ ಪೇಮೆಂಟ್ ಕೊಡಬೇಕೆಂದು ಹೇಳುತ್ತಾರೆ. ಹಾಗಾಗಿ ಈ ಕಾಯ್ದೆಯಾದ ಮೇಲೆ ಒಂದು ರಿಯಾಯಿತಿಗೆ ಬಂದಿದ್ದಾರೆ. ಅದೇನೆಂದರೆ, ಅಪನು aided ನಲ್ಲಿ ಇರಲಿ, ಇನ್ನೊಂದು ಎನ್.ಓ.ಸಿ.ಯನ್ನು ಸರ್ಕಾರಿ ಕಾಲೇಜಿನಿಂದ ತೆಗೆದುಕೊಂಡು ಬನ್ನಿ, ಸರ್ಕಾರಿ ಕಾಲೇಜಿನಲ್ಲಿ ಬಹಳ ಹುದ್ದೆಗಳಿವೆ ಎಂದು, ಅದು ಹೇಗೋ ಆಗುತ್ತಿತ್ತು. ಈಗ ಅದನ್ನು ವಿತ್‌ಡ್ರಾ ಮಾಡಿದ್ದಾರೆ. ಸರ್ಕಾರದವರು ಪೂರ್ಣವಾಗಿ ಅನುದಾನಿತ ಕಾಲೇಜಿನಿಂದ ತರಬೇಕು ಎಂದು ಹೇಳುತ್ತಿದ್ದಾರೆ. ಒಬ್ಬರು ಕೊಡುತ್ತಾರೆ, ಒಬ್ಬರು ಕೊಡುವುದಿಲ್ಲ. ನಾವು ಯಾರ ಕೈಯಲ್ಲಿ ಪಾಠ ಮಾಡಿಸುವುದು? ವಿಜ್ಞಾನಕ್ಕೆ ೧೫ ಗಂಟೆ ಇರುತ್ತಿತ್ತು; ಈಗ ಅದಕ್ಕೂ ಇಲ್ಲ. Arts and Commerce ಎರಡಕ್ಕೂ ಇಲ್ಲ. ಪ್ರಥಮ ವಿಷಯಕ್ಕೆ for each and every subject for first post ಈ ಹಿಂದೆ ಹೇಗಿತ್ತೋ ಹಾಗೆ ಕೊಡಬೇಕು. ಕೊಡದಿದ್ದರೆ ಕಾಲೇಜುಗಳು ಉಳಿಯುವುದಿಲ್ಲ. ಗುಣಮಟ್ಟದ ಶಿಕ್ಷಣವನ್ನು ಕೊಡುವುದಕ್ಕಾಗುವುದಿಲ್ಲ. ಆರು ದಿನದಲ್ಲಿ ಮೂರು ಜನರನ್ನು ಬೇರೆ ಕಡೆಗೆ ಹಾಕಿಬಿಡುತ್ತಾರೆ. ೫ ರಿಂದ ೬ ಗಂಟೆ ಪಾಠ ಮಾಡಬೇಕು. ಮೂರು ಜನರ ಕೈಯಲ್ಲಿ ನಾವು ಹೇಗೆ ಪಾಠ ಮಾಡಿಸುವುದು? ಫೆಸ್ಟ್ ಪಿ.ಯು.ಸಿ. ಗೆ ಯಾರನ್ನು ಕಳುಹಿಸೋಣ, ಸೆಕೆಂಡ್ ಪಿ.ಯು.ಸಿ.ಗೆ ಯಾರನ್ನು ಕಳುಹಿಸೋಣ? ಮೊದಲನೆ ವಿಷಯಕ್ಕೆ ಮೊದಲನೇ ಹುದ್ದೆಗೆ ಈ

ಹಿಂದಿನಂತೆ ಕಾರ್ಯಭಾರವನ್ನು ಲೆಕ್ಕಾಚಾರ ಹಾಕಬೇಡಿ, ಕೊಟ್ಟುಬಿಡಿ. ಎರಡನೇ ಹುದ್ದೆ ಕೊಡುವಾಗ ಲೆಕ್ಕ ಹಾಕಿಕೊಳ್ಳಿ. ದಯವಿಟ್ಟು ಈ ಕಾಲೇಜುಗಳನ್ನು ಉಳಿಸುವ ನಿರ್ಣಯಕ್ಕೆ ಬನ್ನಿ. ನಮಸ್ಕಾರ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಯವರೇ, ತಮ್ಮ ಮುಖಾಂತರ ನನ್ನ ಹತ್ತಿರ ಇರುವ ಎರಡು ಸುತ್ತೋಲೆಗಳನ್ನು ಮಾನ್ಯ ಸಚಿವರಿಗೆ ಕೊಡುತ್ತೇನೆ.

(ಈ ಹಂತದಲ್ಲಿ ಮಾನ್ಯ ಎಸ್.ವಿ.ಸಂಕನೂರರವರು ಮಾನ್ಯ ಸಚಿವರಿಗೆ ಸುತ್ತೋಲೆಗಳ ಪ್ರತಿಗಳನ್ನು ಕೊಟ್ಟರು)

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಂಕನೂರರವರು, ಮಾನ್ಯ ಅರುಣ ಶಹಾಪುರರವರು, ಮಾನ್ಯ ಶ್ರೀಕಂಠೇಗೌಡರು ಇದುವರೆಗೆ ಮಾತನಾಡಿರುವುದನ್ನೆಲ್ಲಾ ಕೇಳಿದ್ದೇನೆ.

ಸಭಾಪತಿಯವರು:- ಮಾನ್ಯ ಸದಸ್ಯರುಗಳು ಏನು ಹೇಳಿದ್ದಾರೆಂದರೆ, ಸರ್ಕಾರಿ ಕಾಲೇಜಿನಲ್ಲಿ ಒಬ್ಬರು ಶಿಕ್ಷಕರು ಇರುವುದಿಲ್ಲ, ಆದರೆ ಖಾಸಗಿ ಕಾಲೇಜಿನಲ್ಲಿ ಹೆಚ್ಚಿನ ಶಿಕ್ಷಕರು ಇರುತ್ತಾರೆ. ಹಾಗಾಗಿ ವರ್ಕ್‌ಲೋಡ್‌ನ್ನು ಅಡ್ಡಸ್ತು ಮಾಡಿ ಎಂದು ಹೇಳುತ್ತಿದ್ದಾರೆ, ಅದನ್ನು ಮಾಡಿ.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ತಾವು ಒಪ್ಪಿಕೊಂಡರೆ ತಮ್ಮ ನೇತೃತ್ವದಲ್ಲಿ ಒಂದು ಸಭೆಯನ್ನು ಕರೆದು ಕಾರ್ಯದರ್ಶಿಯವರ ಮೂಲಕ ಏನೇನು ತಿದ್ದುಪಡಿ ತಂದಿದ್ದಾರೆ, ಅದನ್ನು ಸರಿಪಡಿಸುವಂತಹ ಪ್ರಯತ್ನ ಮಾಡೋಣ. ಖಂಡಿತ ಕಾಲೇಜುಗಳು ನಡೆಯಬೇಕೆಂದರೆ ಒಬ್ಬ ಅಧ್ಯಾಪಕ ಅಲ್ಲಿರಲೇಬೇಕಾದಂತಹ ಅವಶ್ಯಕತೆ ಇದೆ. ಅಧಿಕಾರಿಗಳ ಜೊತೆ ಮಾತನಾಡಿ ತಮ್ಮ ನೇತೃತ್ವದಲ್ಲಿ ಸಭೆ ಮಾಡುವುದಕ್ಕೆ ತಾವೇನಾದರೂ ಒಪ್ಪಿದರೆ ಸಭೆ ಮಾಡಿ ಆ ವ್ಯವಸ್ಥೆಯನ್ನು ಬಗೆಹರಿಸುವಂತಹ ಪ್ರಯತ್ನ ಮಾಡುತ್ತೇನೆ.

ಆ) ವಿಷಯ: ಖಾಸಗಿ ಅನುದಾನಿತ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಿನಾಂಕ:09.09.2021ರ ಪೂರ್ವದ ಸೇವೆಯನ್ನು ಪರಿಗಣಿಸದೆ ಇರುವುದರಿಂದ ಸದರಿ ನೌಕರರು ಪಿಂಚಣಿ ಸೌಲಭ್ಯದಿಂದ ವಂಚಿತರಾಗುತ್ತಿರುವ ಕಾರಣದಿಂದ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ತೀರ್ಪಿನನ್ವಯ ನೌಕರರು ಸೇವೆಗೆ ಸೇರಿದ ದಿನಾಂಕದಿಂದ ನಿವೃತ್ತಿವರೆಗಿನ ವೇತನವನ್ನು ನಿಗದಿಪಡಿಸುವುದರ ಜೊತೆಗೆ ಹಳೆಯ ನಿಶ್ಚಿತ ಪಿಂಚಣಿ (OPS) ಸೌಲಭ್ಯವನ್ನು ಒದಗಿಸುವ ಕುರಿತು.

ಶ್ರೀ ಆಯನೂರು ಮಂಜುನಾಥ(ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಖಾಸಗಿ ಅನುದಾನಿತ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಿನಾಂಕ:09.09.2021ರ ಪೂರ್ವದ ಸೇವೆಯನ್ನು ಪರಿಗಣಿಸದೆ ಇರುವುದರಿಂದ ಸದರಿ ನೌಕರರು ಪಿಂಚಣಿ ಸೌಲಭ್ಯದಿಂದ ವಂಚಿತರಾಗುತ್ತಿರುವ ಕಾರಣದಿಂದ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ತೀರ್ಪಿನನ್ವಯ ನೌಕರರು ಸೇವೆಗೆ ಸೇರಿದ ದಿನಾಂಕದಿಂದ ನಿವೃತ್ತಿವರೆಗಿನ ವೇತನವನ್ನು ನಿಗದಿಪಡಿಸುವುದರ ಜೊತೆಗೆ ಹಳೆಯ ನಿಶ್ಚಿತ ಪಿಂಚಣಿ (OPS) ಸೌಲಭ್ಯವನ್ನು ಒದಗಿಸುವ ಕುರಿತು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರ ಗಮನ ಸೆಳೆಯುತ್ತಿದ್ದೇನೆ.

ಶ್ರೀ ಬಿ.ಸಿ.ನಾಗೇಶ್(ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು):-
ಮಾನ್ಯ ಸಭಾಪತಿಯವರೇ,

(ಸಚಿವರ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ)

ಶ್ರೀ ಆಯನೂರು ಮಂಜುನಾಥ್:- ಮಾನ್ಯ ಸಭಾಪತಿಯವರೇ, ಖಾಸಗಿ ಅನುದಾನಿತ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ದಿನಾಂಕ:01.04.2000ರ ಪೂರ್ವದಲ್ಲಿ ಇಲಾಖಾ ನಿಯಮಾನುಸಾರ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ನೌಕರರಿಗೆ ಅವರ ನಿವೃತ್ತಿ ನಂತರ ಯಾವುದೇ ಪಿಂಚಣಿ ಸೌಲಭ್ಯಗಳಿಲ್ಲದೆ ಕೊನೆ ತಿಂಗಳ ವೇತನ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗುತ್ತಿದ್ದಾರೆ. ಇಂತಹ ನೌಕರರಿಗೆ ಪಶ್ಚಿಮ ಬಂಗಾಳ, ತ್ರಿಪುರ, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಈಗಾಗಲೇ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯವನ್ನು ಒದಗಿಸಲು ಮುಂದಾಗಿದ್ದಾರೆ. ಈ ನೌಕರರು ಸೇವೆಗೆ ಸೇರಿದ ದಿನಾಂಕದಿಂದಲೇ ಸೇವಾ ಸೌಲಭ್ಯಗಳನ್ನು ನೀಡುವಂತೆ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳು ತೀರ್ಪನ್ನು ನೀಡಿರುತ್ತವೆ, ಈ ಮೇಲಿನ ಅಂಶಗಳನ್ನು ಗಮನಿಸಿ ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ನೌಕರರಿಗೆ ದಿನಾಂಕ:01-04-2000 ರ ಪೂರ್ವ ಸೇವೆಯನ್ನು ಸಹ ಪರಿಗಣಿಸಿ ಅವರಿಗೆ ಯಾವುದೇ ಹಿಂಚಾಕಿ ನೀಡದೆ ಹಾಗೂ ಸೇವೆಗೆ ಸೇರಿದ ದಿನಾಂಕದಿಂದ ನಿವೃತ್ತಿವರೆಗಿನ ವೇತನವನ್ನು ನಿಗದಿಪಡಿಸುವುದರ ಜೊತೆಗೆ ಹಳೆಯ ನಿಶ್ಚಿತ ಪಿಂಚಣಿ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಆದ್ದರಿಂದ ಈ ನೌಕರರು ಮತ್ತು ಕುಟುಂಬದವರಿಗೆ ಸಂಧ್ಯಾ ಕಾಲದಲ್ಲಿ ನೆರವಾಗುವಂತೆ ಹಳೆಯ ಪಿಂಚಣಿ ಸೌಲಭ್ಯವನ್ನು ಒದಗಿಸಬೇಕೆಂದು ಕೋರುತ್ತೇನೆ.

(ಮುಂದು)

835/20-09-2021/7-30/bkp-rn

ಶ್ರೀಆಯನೂರು ಮಂಜುನಾಥ್(ಮುಂದು):-

ಮಾನ್ಯ ಸಭಾಪತಿಯವರೇ, ಇತ್ತೀಚೆಗೆ ಸರ್ಕಾರ -6ನೇ ಆಗಸ್ಟ್ 2021ನೇ ಸಾಲಿನಲ್ಲಿ ಒಂದು ಸುತ್ತೋಲೆಯನ್ನು ಹಾಕಿದೆ. ಅದು pensionಗೆ ಸಂಬಂಧಪಟ್ಟಿದ್ದಾಗಿದೆ. ವಿಷಯ ಅದರಲ್ಲಿ ಏನಿದೆ ಎಂದರೆ, ದಿನಾಂಕ: 01-04-2000ದ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಯಲ್ಲಿನ ಹುದ್ದೆಗಳ ಸಂಬಂಧದಲ್ಲಿ ಆಯ್ಕೆ ಮತ್ತು ನೇಮಕಾತಿಗಳು ನಡೆದಿದ್ದು ಸದರಿ ದಿನಾಂಕದ ತದನಂತರದಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳ ಪ್ರಕರಣದಲ್ಲಿ ಹಿಂದಿನ defined ಪಿಂಚಣಿಯ ಸೌಲಭ್ಯವನ್ನು ಪರಿಗಣಿಸುವ ಬಗ್ಗೆ ಇದೆ. ಅಂದರೆ 2006ಕ್ಕಿಂತ ಮುಂಚಿತವಾಗಿ ಅವರಿಗೆ interviews and ನೇಮಕಾತಿಗಳಾಗಿವೆ. ಆದರೆ, 2006ರ ನಂತರ ಕೆಲಸಕ್ಕೆ ತೆಗೆದುಕೊಂಡಿದ್ದು ಹಾಗೂ ಆದೇಶ ಮಾಡಿದ್ದು ಆಗಿದೆ. ಹಾಗಾಗಿ, ಅವರನ್ನು ಪರಿಗಣಿಸಬಹುದು ಎನ್ನವ ಸುತ್ತೋಲೆ ಇರುತ್ತದೆ. ಉಲ್ಲೇಖಿತ ಸರ್ಕಾರದ ಆದೇಶದಲ್ಲಿ

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ದಿನಾಂಕ :01-04-2000ರ ಪೂರ್ವದಲ್ಲಿ ರಾಜ್ಯ ಸಿವಿಲ್ ಸೇವೆಯಡಿಯಲ್ಲಿನ ಹುದ್ದೆಗಳನ್ನು ಹುದ್ದೆಗಳ ಸಂಬಂಧದಲ್ಲಿ ಆಯ್ಕೆ ಮತ್ತು ನೇಮಕಾತಿಗಳು ನಡೆದಿದ್ದು, ಸದರಿ ದಿನಾಂಕದ ನಂತರ ನೇಮಕವಾದ ಅಭ್ಯರ್ಥಿಗಳಿಗೆ NPS ಬದಲಿಗೆ ಹಿಂದಿನ defined ಪಿಂಚಣಿಯ ಸೌಲಭ್ಯವನ್ನು ಪರಿಗಣಿಸುವಂತೆ ಆದೇಶಿಸಲಾಗಿರುತ್ತದೆ. ಆದ್ದರಿಂದ, ಸದರಿ ಅಧಿಕಾರಿ ಸಿಬ್ಬಂದಿ ವರ್ಗದವರ PRAN ಖಾತೆಯಲ್ಲಿರುವ NPS ವಂತಿಗೆಯನ್ನು ಹಿಂಪಡೆಯಬೇಕಿರುವ ಹಿನ್ನೆಲೆಯಲ್ಲಿ ಕೆಳಕಂಡ ಆದೇಶವಿದೆ. ಪ್ರಶ್ನೆಯಿಷ್ಟೆ. ಇವರು ಅನುದಾನಕ್ಕೊಳಪಡುವುದಕ್ಕಿಂತ ಮುಂಚಿತವಾಗಿ appoint ಆಗಿದ್ದಾರೆ. ಸರ್ಕಾರವೇ permission ಕೊಟ್ಟಂತಹ ಕಾಲೇಜುಗಳಲ್ಲಿ ಸರ್ಕಾರದ ರೋಸ್ಟರ್ ಸಿಸ್ಟಮ್‌ನಲ್ಲಿಯೇ ಆಯ್ಕೆಯಾಗಿದ್ದಾರೆ. Approval ಕೂಡ ಆಗಿದೆ. ಅವರಿಗೆ grant ಗೆ ಒಳಪಡಿಸಿದ್ದು 2006ರ ನಂತರ. ಇಲ್ಲಿ ಏಕೆ ಈ ತಾರತಮ್ಯ? ಸಿವಿಲ್ ನೌಕರರಿಗೂ ಹಾಗೂ ಶಿಕ್ಷಕರಿಗೂ ಏನು ತಾರತಮ್ಯವಿದೆ? ಸರ್ಕಾರ ಇಲ್ಲಿ ಕೇವಲ ಆಯ್ಕೆ ಹುದ್ದೆ ಮಾಡಿತ್ತು, ಆಯ್ಕೆಯಾಗಿದ್ದಾರೆ ಎಂದು ಹೇಳಿತ್ತು. ಆದರೆ, appointment order ಅನ್ನು ಕೊಟ್ಟಿರಲಿಲ್ಲ. 2006ರ ನಂತರ appointment ಕೊಟ್ಟಿದ್ದಾರೆ. ಇಲ್ಲಿ consideration ಎಂದರೆ ಆಗ ಅವರಿಗೆ interview ಆಗಿತ್ತು ಎಂದು ಆಗುತ್ತದೆ. ಆಯಿತು, ತಾವು ಕೊಟ್ಟಿದ್ದೀರಿ ಬೇಡವೆಂದು ಹೇಳುವುದಿಲ್ಲ. ಆದರೆ, ನೀವೇ approval ಕೊಟ್ಟಂತಹವರು. 2006ಕ್ಕಿಂತ ಮೊದಲಿದ್ದಾರಲ್ಲ, ಅವರಿಗೆ ಏಕೆ ಇದನ್ನು ಅನ್ವಯಮಾಡುವುದಕ್ಕೆ ಆಗುವುದಿಲ್ಲ? ಈಗ ಯಾವುದೇ ಸುತ್ತೋಲೆಗಳನ್ನು ತಂದು ಶಿಕ್ಷಕರಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳುತ್ತೀರಿ, ಇದು ಬೇರೆ ಇಲಾಖೆಗೆ ಹೇಗೆ ಅನ್ವಯವಾಗುವುದಿಲ್ಲ? ಬೇರೆ ಇಲಾಖೆಗೆ ಹೇಗೆ ಅನ್ವಯಗೊಳಿಸಿದ್ದೀರೋ NPS ಹಣದ ಷೇರ್‌ಅನ್ನು ಹೇಗೆ ವಾಪಸ್ಸು ಪಡೆದುಕೊಂಡಿದ್ದೀರೋ ಅದೇ ರೀತಿ ಶಿಕ್ಷಕರಿಗೂ ಕೊಡಬೇಕು. ಈ ತಾರತಮ್ಯ ಮಾಡಿದರೆ ರಾಜ್ಯದಲ್ಲಿ ಒಳ್ಳೆಯ ಶಿಕ್ಷಣ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಈಗ ಪ್ರಸ್ತಾವ ಮಾಡಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಆದೇಶನಾ? ಈ ಸರ್ಕಾರದಲ್ಲಿ ಒಂದು ಸಿಸ್ಟಮ್ ಇರುವುದಿಲ್ಲವೇ? ಒಂದು ಇಲಾಖೆಗೆ ಒಂದು ನಿಯಮ. NPS, OPS ಬಗ್ಗೆ, ಹೀಗೆ ಇನ್ನೊಂದು ಇಲಾಖೆಗೆ ಒಂದು ನಿಯಮ ಮಾಡುವುದಾದರೆ ಅಧಿಕಾರಿಗಳಿಗೆ ಋಷಿಗೆ ಬಂದ ಹಾಗೆ ಮಾಡುತ್ತಿದ್ದಾರೋ ಅಥವಾ ತಾವೇ ಹೊರಡಿಸಿದ ಸುತ್ತೋಲೆಗಳನ್ನು ಅವರು ಓದುತ್ತಿಲ್ಲವೇ? ಓದಿದಾಗ ಅವರ common sense apply ಮಾಡಿ ಅವರಿಗೆ apply ಮಾಡಿದ ಮೇಲೆ ಇವರಿಗೂ ಮಾಡಬೇಕಾಗುತ್ತದೆ ಎಂಬ ಒಂದು social justice concept ಇವರಿಗೆ ಇಲ್ಲವೇ? ಹೇಗೆ ಈ ರೀತಿ ಎರಡು ಅಂದರೆ double standard ನಿಲುವನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯತೆಯಿದೆ? ಆ ಕಾರಣಕ್ಕೆ ಮಾನ್ಯ ಶಿಕ್ಷಣ ಸಚಿವರೆ, ಈ ಸುತ್ತೋಲೆ

ಪ್ರಕಾರ ಮೊನ್ನೆ ಆಗಸ್ಟ್ ತಿಂಗಳಿನಲ್ಲಿ ಬೇರೆಯವರಿಗೆ ಕೊಟ್ಟಿದ್ದೀರಿ. ಅದೇ ರೀತಿ ಇವರಿಗೂ ಕೊಡಬೇಕು ಎನ್ನುವಂತಹ ಆಗ್ರಹವನ್ನು ಮಾಡುತ್ತಿದ್ದೇನೆ.

ಶ್ರೀ ಎಸ್.ವಿ. ಸಂಕನೂರು:- ಮಾನ್ಯ ಹಿರಿಯ ಶಾಸಕರಾಗಿರುವಂತಹ ಆಯನೂರು ಮಂಜುನಾಥ್‌ರವರು ಪ್ರಸ್ತಾಪಿಸಿರುವ ಗಮನಸೆಳೆಯುವ ಸೂಚನೆಗೆ ನಾನು ನನ್ನ ಸಹಮತವನ್ನು ವ್ಯಕ್ತ ಮಾಡುತ್ತೇನೆ. 2006 ರ ಪೂರ್ವದಲ್ಲಿ ಕಾಲೇಜು ಪ್ರಾರಂಭವಾಗಿದೆ. ಅಲ್ಲಿ ನೇಮಕಾತಿಯಾಗಿ ಇಲಾಖೆಯವರು ಹಿಂದೆ ಅನುದಾನ ರಹಿತವಾಗಿ ಅನುಮೋದನೆ ಕೊಡುವಂತಹ ಪದ್ಧತಿ ಇತ್ತು. ಇವರು 2006 ರ ನಂತರ ಇವರು ಅನುದಾನ ಕೊಡುತ್ತಾರೆ. ಅವರುಗಳು 2006 ರ ಪೂರ್ವದಲ್ಲಿ ಕೆಲಸಕ್ಕೆ ಸೇರಿರುತ್ತಾರೆ. ಈ ವಿಷಯ ಕುರಿತು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪನ್ನು ಕೊಟ್ಟಿರುತ್ತದೆ. ಸರ್ಕಾರ ಯಾವಾಗ ಬೇಕಾದರೂ ಅನುದಾನವನ್ನು ಕೊಡಲಿ, ಆದರೆ, ಅವರುಗಳು ಯಾವಾಗ ಸೇವೆಗೆ ಸೇರಿಕೊಂಡಿರುತ್ತಾರೆ. ಅಂದಿನಿಂದಲೇ ಎಲ್ಲಾ ಸೌಲಭ್ಯಗಳನ್ನು ಕೊಡಬೇಕೆಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪನ್ನು ಕೊಟ್ಟಿರುತ್ತದೆ. ಈ ವಿಚಾರದ ಹಿನ್ನೆಲೆಯೊಳಗೆ ನಾನು ಶಿಕ್ಷಣ ಸಚಿವರನ್ನು ಹಾಗೂ ಸರ್ಕಾರವನ್ನು ಆಗ್ರಹಿಸುತ್ತೇನೆ. ಯಾರು 2006ರ ಪೂರ್ವದಲ್ಲಿ ನೇಮಕವಾಗಿ 2006 ನಂತರ ಏನು ಅನುದಾನವನ್ನು ಪಡೆದಿರುತ್ತಾರೆ, ಅವರುಗಳಿಗೆ ಕಾನೂನುಬದ್ಧವಾಗಿ ಒಪಿಎಸ್. ಕೊಡುವಂತಹ ವ್ಯವಸ್ಥೆ ಮಾಡಬೇಕಾಗುತ್ತದೆ. ದಯವಿಟ್ಟು ಇದಕ್ಕೆ ಬಗ್ಗೆ ಪರಿಶೀಲನೆ ಮಾಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

ಎರಡನೆಯದಾಗಿ 2006ರ ನಂತರ ನೇಮಕವಾದವರಿಗೆ ಯಾವುದೇ ಪಿಂಚಣಿ ಇರುವುದಿಲ್ಲ. 35 ವರ್ಷಗಳ ಕಾಲ ಉಪನ್ಯಾಸಕರಾಗಿ ಪ್ರಾಂಶುಪಾಲರಾಗಿ ಕೆಲಸ ಮಾಡಿ ಪಿಂಚಣಿಯಿಲ್ಲದೆ, ಬರಿಗೈನಲ್ಲಿ ಅವರುಗಳು ಬೀದಿಗೆ ಹೋಗಬೇಕಾಗುತ್ತದೆ. ಇದು ಬಹಳ ಗಂಭೀರವಾದಂತಹ ವಿಷಯ. ಇವತ್ತು ಲೋಕಲ್ ಬಾಡಿಯಲ್ಲಿ ಹೊಸ ಪೀಂಚಣಿ ಸ್ಕೀಂ ಕೊಟ್ಟಿರಲಿಲ್ಲ. ಅಲ್ಲಿಯೂ ಕೊಟ್ಟಿದ್ದಾರೆ. ಯುನಿವರ್ಸಿಟಿಯಲ್ಲಿ ಕೊಟ್ಟಿರಲಿಲ್ಲ. ಅಲ್ಲಿಯೂ ಕೊಟ್ಟರು. ಹೊಸದಾಗಿ ಆದಂತಹ ಮೆಡಿಕಲ್ ಕಾಲೇಜುಗಳಿಗೆ ಕೊಟ್ಟಿರಲಿಲ್ಲ, ಅಲ್ಲಿಯೂ ಕೊಟ್ಟಿದ್ದಾರೆ. ಈ ವಿಷಯದ ಕುರಿತು ಮಾನ್ಯ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರ ಇದ್ದಂತಹ ಸಮಯದಲ್ಲಿ 2-3 ಬಾರಿ ನಾನು ಮತ್ತು ಮಾನ್ಯ ಶ್ರೀ ಕೆ.ಟಿ. ಶ್ರೀಕಂಠೇಗೌಡರು, ಶ್ರೀ ಅರುಣ್‌ಶಹಾಪುರ ರವರು ಸೇರಿಕೊಂಡು ಸದನದಲ್ಲಿ ಚರ್ಚೆ ಮಾಡಿದ್ದೇವೆ. ಆ ಸಮಯದಲ್ಲಿ ಬೇರೆ ರಾಜ್ಯದವರು ಕೊಟ್ಟರೆ ನಾನು ಕೊಡುತ್ತೇನೆಂದು ಶ್ರೀ ಸಿದ್ದರಾಮಯ್ಯನವರು ಹೇಳಿದ್ದರು. ಅದು ಸದನದಲ್ಲಿ ದಾಖಲೆಯಾಗಿದೆ. ಮತ್ತೆ, ಈ

ಹಿಂದೆ ಶಿಕ್ಷಣ ಸಚಿವರಾಗಿದ್ದ ಶ್ರೀ ಸುರೇಶ್ ಕುಮಾರ್‌ರವರು ಸಹ ಇದರ ಬಗ್ಗೆ ಗಂಭೀರ ಚರ್ಚೆಯಾದಾಗ ಸಭೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ 2006 ರ ನಂತರ ನೇಮಕವಾದವರು ಎಷ್ಟು ಜನರು ಇದ್ದಾರೆ, ಅವರುಗಳಿಗೆ ಹೊಸ ಪಿಂಚಣಿ ಸೌಲಭ್ಯವನ್ನು ಕೊಟ್ಟರೆ, ಸರ್ಕಾರದ ಮೇಲೆ ಎಷ್ಟು ಆರ್ಥಿಕ ಹೊರೆ ಬೀಳುತ್ತದೆ ಎಂದು ಲೆಕ್ಕ ಮಾಡಿದ್ದಾರೆ. ಹಾಗಾಗಿ ನಾನು ಸರ್ಕಾರದಲ್ಲಿ ಈ ವಿಚಾರವಾಗಿ ಕಳಕಳಿಯಿಂದ ವಿನಂತಿ ಮಾಡಿಕೊಳ್ಳುವುದೇನೆಂದರೆ ಸರ್ಕಾರವೇ ತೀರ್ಮಾನ ಮಾಡಿರುವ ರೀತಿ ಶಿಕ್ಷಕರು 50% ವಂತಿಗೆಯನ್ನು ಕೊಡಬೇಕು ಮತ್ತು ಇನ್ನುಳಿದ 50% ವಂತಿಗೆಯನ್ನು ಆಡಳಿತ ಮಂಡಳಿ ಕೊಡಬೇಕೆಂದು ಹೇಳಿದ್ದೀರಿ. ಇದು ಸಾಧ್ಯವೇ ಇಲ್ಲ. ನಮ್ಮ ರಾಜ್ಯದಲ್ಲಿ ಯಾವ ಒಂದು ಆಡಳಿತ ಮಂಡಳಿಯು ಸಹ ಈ ವಂತಿಗೆಯನ್ನು ಕೊಡುವಲ್ಲಿ ಆರ್ಥಿಕ ಶಕ್ತಿಯನ್ನು ಹೊಂದಿರುವುದಿಲ್ಲ. ಹೀಗಾಗಿ, ಇದು ಇವತ್ತು ಅನಿವಾರ್ಯ ಇದೆ. ಆ ಉಪನ್ಯಾಸಕ ನಿವೃತ್ತಿಯಾದ ಮೇಲೆ ಪಿಂಚಣಿಯಿಲ್ಲದೇ ಹೇಗೆ ಬದುಕಲಿಕ್ಕೆ ಸಾಧ್ಯ ಇದೆ? ಆದ್ದರಿಂದ, ಇದು ಅನಿವಾರ್ಯ ಇದ್ದು 50% ವಂತಿಗೆಯನ್ನು ಸರ್ಕಾರವೇ ಕೊಡಬೇಕು.

ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ): ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮಾತನಾಡಿರುವುದಕ್ಕೆ ನನ್ನ ಸಹಮತವಿದೆ. ನಾನು ಹೆಚ್ಚಿಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಆದರೆ, ಇಲ್ಲಿ ಸರ್ಕಾರ ಆರ್ಥಿಕ ಸಮಸ್ಯೆಯಿಂದ ಸರ್ಕಾರಿ ಅನುದಾನಿತ ಸಂಸ್ಥೆಗಳಿವೆ. ಅನುದಾನಿತ ಸಂಸ್ಥೆಗಳಲ್ಲಿರತಕ್ಕಂತಹವರಿಗೆ ಕೂಡ ಸರ್ಕಾರ ವೇತನ ಕೊಡುವಂತಹದ್ದು. ಆದರೆ, ಅವರಿಗೆ pension ಕೊಡುವುದಿಲ್ಲ. ಮಾನ್ಯ ಸಭಾಪತಿಯವರೇ, ದಿನಾಂಕ:01-04-2006ರ ಹಿಂದೆ ಅನುದಾನರಹಿತವಾಗಿ ನೇಮಕಗೊಂಡಿದ್ದವರಿಗೆ ದಿನಾಂಕ:01-04-2006ರ ನಂತರ ಅನುದಾನ ಪಡೆದುಕೊಂಡಿರುವಂತಹ ಶಾಲೆಯವರಿಗೆ ನಾವು pension ಕೊಡುವುದಿಲ್ಲ ಎನ್ನುತ್ತಾರೆ. ಮತ್ತೆ ದಿನಾಂಕ:01-04-2006ರ ನಂತರ ಹೊಸದಾಗಿ ನೇಮಕಗೊಂಡವರಿಗೆಲ್ಲರಿಗೂ ಕೂಡ ನಾವು pension ಕೊಡುವುದಿಲ್ಲವೆನ್ನುತ್ತಾರೆ. ಸಂಸ್ಥೆಯವರು 50% ಕೊಡಬೇಕು. ಮಾನ್ಯ ಸಭಾಪತಿಯವರೇ, New Pension Scheme ಬಂಧನಮೇಲೆ ಇದುವರೆಗೂ ಕೂಡ ಖಾಸಗಿ ಸಂಸ್ಥೆಗಳಿಗೆ ನೇಮಕಗೊಂಡು ಕೆಲಸ ಮಾಡುವಂತಹವರಿಗೆ ಒಬ್ಬ ವ್ಯಕ್ತಿಗೂ ಕೂಡ pension scheme ನಲ್ಲಿ ಯಾವುದೇ ಹಣ ಕೂಡ ಎಲ್ಲಿಯೂ ಕೂಡ collect ಆಗುತ್ತಿಲ್ಲ. ಒಬ್ಬ ವ್ಯಕ್ತಿಗೂ ಕೂಡ ಫಲ ಸಿಕ್ಕಿಲ್ಲ, ಇವತ್ತು ಅವರ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಯಾರು ಈ New Pension Scheme ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ ಮತ್ತು ದಿನಾಂಕ: 01-04-2006ರಿಂದ ಈ aided ನಲ್ಲಿ ಯಾರು ಕೆಲಸಕ್ಕೆ ಸೇರಿಕೊಂಡಿದ್ದಾರೆಯೋ ಇವರಿಗೆ ಯಾರಿಗೂ ಕೂಡ ಒಂದು ಪೈಸೆ ಕೂಡ ನಿವೃತ್ತಿ ವೇತನ

ಸಿಗುತ್ತಿಲ್ಲ. ಮಾನ್ಯ ಸಭಾಪತಿಯವರೇ, ಇವತ್ತು ನಿವೃತ್ತಿಯಾದ ಮೇಲೆ ಅವರುಗಳ ಮನೆಯಲ್ಲಿ ಕೂಡ pension ಬರದೇ ಇದ್ದುದರಿಂದ ಅವರ ಜೀವಗಳಿಗೂ ಕೂಡ ಅಭದ್ರತೆ ಪ್ರಾರಂಭವಾಗಿದೆ. ಮಾನ್ಯ ಸಭಾಪತಿಯವರೇ, ಇವರ ಕುಟುಂಬದ ಸದಸ್ಯರುಗಳಿಗೆ ಯಾರಿಗೂ ಕೂಡ ಯಾವುದೇ ಒಂದು ಯೋಜನೆಯಲ್ಲಿಯೂ ಕೂಡ ಆರೋಗ್ಯ ವಿಮಾ ಯೋಜನೆ ಎಂಬುದು ಈ ಕುಟುಂಬದ ಸದಸ್ಯರಿಗೆ ಜೀವಮಾನಪರ್ಯಂತ ಇಲ್ಲವೇ ಇಲ್ಲ. ಅವರು ಏನಾದರೂ ಕೂಡ ನಿವೃತ್ತಿಯಾದ ಮೇಲೆ ಆ ಕುಟುಂಬದಲ್ಲಿ ಯಾರಾದರೂ ಸದಸ್ಯರಿಗೆ ನಿವೃತ್ತಿಯಾಗುವುದಕ್ಕಿಂತ ಮೊದಲೂ ಸಹಿತ ಇಲ್ಲ, ನಿವೃತ್ತಿಯಾದ ಮೇಲೆ ಕೂಡ ಔಷಧಿ, ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಯಾವುದೇ ಆರ್ಥಿಕ ನೆರವು ಸರ್ಕಾರದಿಂದ ಬರುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇವರೆಲ್ಲರೂ ಕೂಡ ಬೋಧಕರಾಗಿ ಕೆಲಸ ಮಾಡಿ ಯಾವ ರೀತಿ ಜೀವನ ಮಾಡಬೇಕು?

ಮಾನ್ಯ ಸಭಾಪತಿಯವರೇ, ಇಲ್ಲಿ ಬಹಳ ಮಲತಾಯಿ ಧೋರಣೆಯಿದೆ., ತಮಗೂ ಗೊತ್ತಿದೆ. ಮಾನ್ಯ ಸಚಿವರಾದ ಬಿ.ಸಿ.ನಾಗೇಶ್‌ವರಿಗೂ ಗೊತ್ತಿದೆ. New Pension Scheme ಬರುವ ಮುನ್ನ old pension scheme ನಲ್ಲಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡತಕ್ಕಂತಹ ನೌಕರರಿಗೆ ಹಾಗೂ ಶಿಕ್ಷಕರಿಗೂ ಕೂಡ pension ಇತ್ತು. ಆದರೆ, New pension scheme ಬಂದಮೇಲೆ ಆಡಳಿತ ಮಂಡಳಿಯವರು 50% ರಷ್ಟು ಹಣ ಕಟ್ಟಬೇಕು ಎಂದು ಹೇಳಿತು. ಸರ್ಕಾರಿ ನೌಕರರಿಗೆ ಸರ್ಕಾರ ತುಂಬುತ್ತದೆ. ಅಲ್ಲಿ ಆಡಳಿತ ಮಂಡಳಿಯವರು ತುಂಬಬೇಕು ಎನ್ನುವಂತಹದ್ದನ್ನು ಹೇಳಿದ್ದಾರೆ. ಒಂದೂ ಆಡಳಿತ ಮಂಡಳಿ ಕೂಡ ಒಂದು ವ್ಯಸೆ ತುಂಬಿಲ್ಲ. ಇವರ ಬದುಕು ಬಹಳ ಚಿಂತಾಜನಕವಾಗಿದೆ. ನಿವೃತ್ತಿಯಾದ ಮೇಲೆ ಏನೇ ನಿವೃತ್ತಿ ವೇತನ ಬರುವುದಿಲ್ಲವೆಂದು ಮನೆಯಲ್ಲಿಯೂ ಕೂಡ ಇವರುಗಳನ್ನು ಕಡೆಗೆಣಿಸುತ್ತಾರೆ. ಮತ್ತೆ ಯಾವ ಆಸ್ಪತ್ರೆಯಲ್ಲಿಯೂ ಕೂಡ ಯಾವುದೇ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಇವರ ಬಳಿ ಮೂರು ಕಾಸೂ ಇಲ್ಲ. ದಯಮಾಡಿ ಆರ್ಥಿಕ ಉಳಿತಾಯ ದೃಷ್ಟಿಯಿಂದ ಈ ಮಲತಾಯಿ ಧೋರಣೆಯಾಗಿದೆ. ದಯಮಾಡಿ ಈ ದೇಶದ ಶಿಲ್ಪಿಗಳನ್ನಾಗಿ ಮಾಡತಕ್ಕಂತಹ ಇಂತಹ ಶಿಕ್ಷಕರನ್ನು ಉಳಿಸಿ. ಇವತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದಿಗೂ ಕೂಡ ನಮ್ಮ ನಾಡಿನಲ್ಲಿ, ನಮ್ಮ ದೇಶದಲ್ಲಿ ಶಿಕ್ಷಣದಲ್ಲಿ ಬಹಳ ಉತ್ತಮವಾದಂತಹ ಸಾಧನೆ ಮಾಡುತ್ತಿದ್ದಾರೆ.

(ಮುಂದು ...)

(836) 20.09.2021 07.40 ಎಸ್‌ವಿ - ವಿಕೆ

(ಸಭಾಪತಿಯವರ ಉಪಸ್ಥಿತಿ)

ಶ್ರೀ ಮರಿತಿಬ್ಬೇಗೌಡ (ಮುಂದು):-

ಈ ದೇಶದಲ್ಲಿ ಶಿಕ್ಷಕರು ದೇಶ ಕಟ್ಟುವಂತಹ ಕೆಲಸ ಮಾಡುತ್ತಿದ್ದಾರೆ. ಗುಣಾತ್ಮಕ ಶಿಕ್ಷಣದೊಂದಿಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತಿದ್ದಾರೆ. ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಎಸ್.ಎಸ್.ಎಲ್.ಸಿ.ಯಲ್ಲಿ ಶೇ.100 ಫಲಿತಾಂಶ ನೀಡಿವೆ. ಈ ಫಲಿತಾಂಶ ಸರ್ಕಾರಿ ಶಾಲೆಗಳಲ್ಲಿ ಬರುತ್ತಿಲ್ಲ. ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.

ಮಾನ್ಯ ಸಚಿವರನ್ನು ನೋಡಿದರೆ ಹೇಗೆ ಕೇಳುವುದು ಎಂತಲೇ ತಿಳಿಯುವುದಿಲ್ಲ. ಅವರನ್ನು ನೋಡುತ್ತಿದ್ದಂತೆ ಗಾಂಧೀಜಿಯವರನ್ನು ನೋಡಿದಂತಾಗುತ್ತದೆ. ಬ್ರಿಟಿಷರು ಗಾಂಧೀಜಿಯವರ ಬಗ್ಗೆ ಒಂದು ಮಾತು ಹೇಳಿದ್ದರು. “ನಾವು ಗಾಂಧೀಜಿಯವರನ್ನು 20 ವರ್ಷ ಸಹಿಸಿಕೊಂಡೆವು. ಬರೀ ಮೈಯಲ್ಲಿ ನಗು ನಗುತ್ತಾ ಬರುವ ಗಾಂಧೀಜಿಯವರನ್ನು ನೋಡಿದರೆ ನಮ್ಮ ಕೋವಿಗಳೇ ಕೆಲಸ ಮಾಡುತ್ತಿರಲಿಲ್ಲ. ನಾವು ಬಂದೂಕುಗಳನ್ನು ಕೆಳಗೆ ಹಾಕಿಬಿಡುತ್ತಿದ್ದೆವು” ಎಂದು ಹೇಳಿದ್ದರು. ಮಾನ್ಯ ಸಚಿವರಾದ ನಾಗೇಶ್ ಅವರನ್ನು ನೋಡಿದರೆ ನಮಗೆ ಹಾಗೆ ಆಗುತ್ತದೆ. ನಮಗೆ ಸ್ವಲ್ಪನೂ ಸಿಟ್ಟೇ ಬರುವುದಿಲ್ಲ.

ಮಾನ್ಯ ಸಚಿವರಿಗೆ ಶಿಕ್ಷಣ ಸಂಸ್ಥೆಗಳ ಬಗ್ಗೆ, ಶಿಕ್ಷಕರ ಬಗ್ಗೆ ಸಹಾನುಭೂತಿ ಇದೆ ಎಂದು ನಾನು ಭಾವಿಸಿದ್ದೇನೆ. ದಿನಾಂಕ 01.04.2006ರ ನಂತರ ನೇಮಕಗೊಂಡಿರುವವರು New Pension Scheme ನಲ್ಲಿಯೂ ಇವರೆಲ್ಲಾ ಬಹಳ ತೊಂದರೆಯಲ್ಲಿದ್ದಾರೆ. ಈಗಾಗಲೇ ಒಂದಕ್ಕೆ ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಅದೇ ರೀತಿ ತಮ್ಮ ಅಧ್ಯಕ್ಷತೆಯಲ್ಲಿ ಆರ್ಥಿಕ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಕರೆದು ಈ ಸಮಸ್ಯೆಗೆ ಒಂದು ಪರಿಹಾರವನ್ನು ಮಾನ್ಯ ಸಚಿವರು ಕೊಡಲೇಬೇಕು. ಪರಿಹಾರವನ್ನು ಕೊಡುವವರೆವಿಗೂ ಮಾನ್ಯ ಸಚಿವರನ್ನು ನಾವು ಬಿಡುವುದಿಲ್ಲ. ದಯಮಾಡಿ ಈ ವರ್ಗಕ್ಕೆ ಒಂದು ನ್ಯಾಯವನ್ನು ಒದಗಿಸಿಕೊಡಬೇಕೆಂದು ಮಾನ್ಯ ಸಭಾಪತಿಯವರ ಮೂಲಕ ಮಾನ್ಯ ಸಚಿವರನ್ನು ವಿನಂತಿಸುತ್ತೇನೆ.

ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು):-

ಮಾನ್ಯ ಸಭಾಪತಿಯವರೇ, ಅನುದಾನಿತ ಶಾಲೆಗಳು ಅನುದಾನಕ್ಕೆ ಒಳಪಡುವ ಸಮಯದಲ್ಲಿ ಅಂತಹ ಶಾಲೆಗಳಿಗೆ ಸರ್ಕಾರದಿಂದ ಲಭಿಸುವ benefits ಗಳ ಬಗ್ಗೆ ಸರ್ಕಾರ ಸ್ಪಷ್ಟವಾಗಿ ಹೇಳಿತ್ತು. ಯಾವ benefits ದೊರೆಯುವುದಿಲ್ಲ ಎನ್ನುವುದನ್ನೂ ಸ್ಪಷ್ಟವಾಗಿ

ಹೇಳಿತ್ತು. Unaided period ನಲ್ಲಿ ಸರ್ಕಾರ ಏನೂ ಕೊಡುವುದಿಲ್ಲ ಎನ್ನುವುದನ್ನು ಸ್ಪಷ್ಟೀಕರಿಸಿತ್ತು. 2006ರಲ್ಲಿ ನೂತನ ಪಿಂಚಣಿ ಯೋಜನೆ ಜಾರಿಗೆ ಬಂದ ವಿಷಯ ತಮಗೆಲ್ಲರಿಗೂ ತಿಳಿದಿದೆ. ಈಗ ಮಾತನಾಡಿದ ಎಲ್ಲಾ ಸದಸ್ಯರೂ ನೂತನ ಪಿಂಚಣಿ ಯೋಜನೆಯಡಿಯಲ್ಲಿ ಬರುವ ಅಧ್ಯಾಪಕರ ಸ್ಥಿತಿಯ ಬಗ್ಗೆ ಹೇಳಿದರು. ಯಾವುದೇ Institution 50% ಕಟ್ಟಿದಿರುವ ಕಾರಣಕ್ಕಾಗಿ ಶಿಕ್ಷಕರು aided institution ನಲ್ಲಿ ಪಿಂಚಣಿಯನ್ನು ತೆಗೆದುಕೊಳ್ಳುವುದಕ್ಕಾಗದೇ ಬರಿಗೈಯಲ್ಲಿ ಮನೆಗೆ ಬರಬೇಕಾಗುತ್ತದೆ ಎನ್ನುವ ಮಾತನ್ನು ಮಾನ್ಯ ಸದಸ್ಯರು ಹೇಳಿದ್ದಾರೆ. Appointment ಮಾಡುವಂತಹ ಸಮಯದಲ್ಲಿ ಸರ್ಕಾರ New Pension Scheme ಬಗ್ಗೆ, Aid ಆಗುವಂತಹ ಸಮಯದಲ್ಲಿ ಶಾಲೆಗೆ ಯಾವ benefits ಸಿಗುತ್ತದೆ/ಸಿಗುವುದಿಲ್ಲ ಎನ್ನುವ ಬಗ್ಗೆ ಸ್ಪಷ್ಟವಾಗಿ ಹೇಳಿತ್ತು. ಈಗ ಮಾನ್ಯ ಸದಸ್ಯರೆಲ್ಲರೂ ಮಾತನಾಡಿ ಮಾನವೀಯತೆಯಿಂದ ಉಪರಿಗಣಿಸಬೇಕೆಂದು ಹೇಳಿದ್ದಾರೆ. ತಾವು ಒಪ್ಪಿದರೆ, ತಾವು ಅಪೇಕ್ಷೆ ಪಟ್ಟಂತಹ ಬಳಿ ಇನ್ನೊಂದು ಸಭೆಯನ್ನು ಮಾಡಿ ಇದರ ಬಗ್ಗೆ ಚರ್ಚಿಸಲಾಗುವುದು. ಮಾನ್ಯ ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವರಾಗಿದ್ದಾಗಲೂ ಇದರ ಬಗ್ಗೆ ಚರ್ಚಿಸಲಾಗಿತ್ತು ಎನ್ನುವ ಮಾತನ್ನು ಮಾನ್ಯ ಸಂಕನೂರ ಅವರು ಹೇಳಿದರು. ಇದರ ಬಗ್ಗೆ ಜೊತೆ ಸಭೆಯನ್ನು ಕರೆದು ಗಂಭೀರವಾಗಿ ಆಲೋಚನೆ ಮಾಡಿ ಒಳ್ಳೆಯ ಕೆಲಸ ಮಾಡುವಂತಹ ಪ್ರಯತ್ನವನ್ನು ಮಾಡೋಣ ಎನ್ನುವ ಮಾತನ್ನು ಹೇಳಬಯಸುತ್ತೇನೆ.

ಶ್ರೀ ಶಶೀಲ್ ಜಿ.ನಮೋಶಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಎನ್.ಪಿ.ಎಸ್ ಜಾರಿಗೆ ಬಂದಾದ ಮೇಲೆ ಯಾರಿಗೂ ಸುಖವಿಲ್ಲ. ಹೌದು, ಇದೊಂದು ಒಳ್ಳೆಯ ಯೋಜನೆ ಬಂದಿತು ಎಂದು ಒಬ್ಬರೂ ಹೇಳುವುದಿಲ್ಲ. ಅನುದಾನಿತ ಶಾಲೆಗಳಲ್ಲಿದ್ದವರಿಗೆ ಮೊದಲು ಪಿಂಚಣಿ ದೊರೆಯುತ್ತಿತ್ತು ಎನ್ನುವ ಮಾತನ್ನು ಮಾನ್ಯ ಮರಿತಿಬ್ಬೇಗೌಡರು ಒತ್ತು ಕೊಟ್ಟು ಹೇಳಿದರು. Suddenly ಎನ್.ಪಿ.ಎಸ್. ಬಂದ ಮೇಲೆ ಪೂರ್ತಿಯಾಗಿ ಏನೂ ಇಲ್ಲ ಎನ್ನುವುದು ಯಾಕೋ ಸರಿಯಲ್ಲ. ಇದು ಎಲ್ಲಿಯೋ ಒಂದು ಕಡೆ ತಪ್ಪಿದೆ. ಓ.ಪಿ.ಎಸ್. ಇದ್ದಾಗ ಇದೇ ಅನುದಾನಿತ ಶಾಲೆಗಳ ಶಿಕ್ಷಕರ ಪಿಂಚಣಿಯನ್ನು ಸರ್ಕಾರವೇ ಭರಿಸುತ್ತಿತ್ತು. ನೂತನ ಪಿಂಚಣಿ ಯೋಜನೆ ಬಂದ ಮೇಲೆ any government servant for that matter, ನೌಕರ ಅರ್ಧ ಕೊಡುತ್ತಾನೆ, ಸರ್ಕಾರ ಅರ್ಧ ಕೊಡುತ್ತದೆ. ಇವರಿಗೂ ಕೂಡ ಸರ್ಕಾರ ಅರ್ಧ ಕೊಡುವುದನ್ನು ಏಕೆ ನಿಲ್ಲಿಸಬೇಕು? ಸ್ವಲ್ಪವಾದರೂ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು. Suddenly, you serve the responsibilities, ನಾವು ಏನೂ ಕೊಡುವುದಿಲ್ಲ ಎನ್ನುವುದು ಯಾಕೋ ಸರಿಯಿಲ್ಲ. ಇನ್ನೊಂದು ಅಂಶವೆಂದರೆ

ಎನ್.ಪಿ.ಎಸ್. ಬಗ್ಗೆ ಕೂಡ ಸರ್ಕಾರ ಸ್ವಲ್ಪ ಆಲೋಚನೆ ಮಾಡಬೇಕು. ಏಕೆಂದರೆ ಎನ್.ಪಿ.ಎಸ್.ಬಂದ ಮೇಲೆ ನಿವೃತ್ತರಾದವರಿಗೆ ಎಷ್ಟು ಪಿಂಚಣಿ ಬರುತ್ತಿದೆ? ಸರಿಯಾಗಿ ಪಿಂಚಣಿ ಬರುತ್ತಿಲ್ಲ. ಅವರ ಹಣವನ್ನು ಎಲ್ಲಿಟ್ಟಿದ್ದಾರೆ, ಎಷ್ಟು ಬರುತ್ತದೆ ಎನ್ನುವುದೂ ಸರಿಯಾಗಿ ಲೆಕ್ಕವಿಲ್ಲ. ಎನ್.ಪಿ.ಎಸ್. ನಿಂದಾಗಿ ನೌಕರರಿಗೆ ಅನ್ಯಾಯವಾಗಿದೆಯೇ ಹೊರತು ನ್ಯಾಯ ಸಿಕ್ಕಿಲ್ಲ. ಇದರಿಂದ ಏನೂ ಒಳ್ಳೆಯದಾಗಿಲ್ಲ. ಇಂತಹ ಯೋಜನೆಯನ್ನು ಏಕೆ ತರಬೇಕು? ಇದರಿಂದ ಯಾರಿಗೆ ಲಾಭ?

ಎರಡು ವಿಚಾರಗಳನ್ನು ಮಾನ್ಯ ಸಚಿವರು ಗಮನಿಸಬೇಕು. ಮೊದಲೇನು ಕೊಡುತ್ತಿದ್ದರೋ ಅದೇ ಓ.ಪಿ.ಎಸ್. ಅನ್ನು ಮುಂದುವರೆಸಿ ಎಂದು ಇವರಿಗೂ ಕೇಳುತ್ತೇವೆ. ಆದರೆ ಎಲ್ಲರಿಗೂ ಎನ್.ಪಿ.ಎಸ್. ಕೊಡುತ್ತೇವೆ ಎನ್ನುವುದಾದರೆ ಇವರಿಗೂ ಎನ್.ಪಿ.ಎಸ್.ಕೊಡಿ. ಎನ್.ಪಿ.ಎಸ್. ಸರಿಯಿಲ್ಲ ಎಂದರೆ why not we should go back to OPS ಎನ್ನುವಂತಹ ಪ್ರಶ್ನೆ. That is more beneficial to every employee. ಬಹುಶಃ ಸರ್ಕಾರಿ ನೌಕರರಿಗೆ voting ಮಾಡಿ ಎಂದರೆ ಯಾವ ವ್ಯಕ್ತಿಯೂ ನನಗೆ ಎನ್.ಪಿ.ಎಸ್. ಬೇಕು, ಓಪಿಎಸ್ ಬೇಡ ಎಂದು ಹೇಳುವುದಿಲ್ಲ. ದಯವಿಟ್ಟು ತಾವು ಇದನ್ನು ಮಾಡಿಕೊಡಬೇಕು.

ಶ್ರೀ ಬಿ.ಸಿ.ನಾಗೇಶ್:- ಮಾನ್ಯ ಸಭಾಪತಿಯವರೇ, ಎನ್.ಪಿ.ಎಸ್. ಎನ್ನುವುದು ಕೇವಲ ಶಿಕ್ಷಕರಿಗೆ ಮಾತ್ರವಲ್ಲ. ಎಲ್ಲಾ ಸರ್ಕಾರಿ ನೌಕರರಿಗಾಗಿ ಬಂದಿರುವಂಥದ್ದು. ಇದರ ಬಗ್ಗೆ ನಿರ್ಧರಿಸಬೇಕೆಂದರೆ ಬೇರೆ ಬೇರೆ ರೀತಿಯಲ್ಲಿ ಚರ್ಚೆಗೆ ತರಬೇಕಾಗುತ್ತದೆ. ತಮ್ಮ ಸಭೆಯಲ್ಲಿ ಶಿಕ್ಷಕರಿಗೆ ಸಂಬಂಧಪಟ್ಟಂತೆ ಪರಿಶೀಲಿಸಲಾಗುವುದು.

ಸಭಾಪತಿಯವರು:- ಮಾನ್ಯ ಸಚಿವರೇ, ಎರಡೂ ಬಹಳ ಗಂಭೀರವಾದಂತಹ ವಿಷಯವಾಗಿದೆ. ಏನೂ ಅಧಿಕಾರಿಗಳನ್ನು, ಹಣಕಾಸು ಇಲಾಖೆಯವರನ್ನು ಕರೆದು ಅವರಿಗೆ ಸಮಯ ಕೊಟ್ಟು ಸಭೆಯನ್ನು ಕರೆಯಲು ತೀರ್ಮಾನಿಸಿ.

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ತಮ್ಮ ನೇತೃತ್ವದಲ್ಲಿ ಎರಡು ಬಾರಿ ಸಮಿತಿಯನ್ನು ರಚಿಸಿ ಈ ವಿಚಾರದಲ್ಲಿ ವರದಿಯನ್ನು ಕೊಡಲಾಗಿದೆ. ಯಾವ ಆಧಾರದ ಮೇಲೆ ಸಮಿತಿಯನ್ನು ಮಾಡಲಾಗಿದೆ ಎಂದರೆ, ಇದೇ ಜಾಗದಲ್ಲಿ ಮಾನ್ಯ ದೇಶಪಾಂಡೆಯವರು ಇದ್ದಾಗ ಒಂದು ಹೊಸ ಕಾಯಿದೆಯನ್ನು ತಂದಾಗ ಮಾತು ಕೊಟ್ಟರು. ನಾವು ಸೇವೆಗೆ ಸೇರಿದ ದಿನಾಂಕವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಒಪ್ಪಿಕೊಳ್ಳುತ್ತೇವೆ. ಇದಕ್ಕೆ ರೂ.290 ಕೋಟಿ ಎಂದು ಜಿಜ್ಞಾಸೆ ಬಂದಾಗ ತಮ್ಮಿಂದ ಸರ್ಕಾರಕ್ಕೆ ವರದಿ ಹೋಗಿದೆ.

“ತಿದ್ದುಪಡಿಯಾಗದ ಪ್ರತಿ/**unedited copy**, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಸಭಾಪತಿಯವರು:- ಮಾನ್ಯ ಶ್ರೀಕಂಠೇಗೌಡರೇ, ಈಗ ಆ ವಿಷಯ ಬಿಡಿ. ಮಾನ್ಯ ಸಚಿವರು ಸಭೆಯನ್ನು ಕರೆಯಲಿ. ಸಭೆಯಲ್ಲಿ ಸಂಪೂರ್ಣವಾಗಿ ಹಿಂದಿನ ವಿಚಾರವನ್ನು ತೆಗೆದುಕೊಂಡು ತೀರ್ಮಾನ ಮಾಡಲಿ.

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಇ) ವಿಷಯ: ಕೊಡಗು ಜಿಲ್ಲೆಯ ಭೂಹಿಡುವಳಿದಾರರು
ಜಮ್ಮಾ ಮಲೆಗಳ ಮೇಲಿನ ಹಕ್ಕನ್ನು
ಬಿಟ್ಟುಕೊಡಲು ಸಿದ್ಧವಿದ್ದರೂ ಕೂಡ
ಸರ್ಕಾರ ಸೂಕ್ತ ಪರಿಹಾರ
ನೀಡದಿರುವುದರಿಂದ ಭೂ ಹಿಡುವಳಿದಾರರು
ಸಂಕಷ್ಟಕ್ಕೆ ಸಿಲುಕಿರುವ ಗಂಭೀರ ಸಮಸ್ಯೆಯ
ಕುರಿತು.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು) (ಕಂದಾಯ ಸಚಿವರ ಪರವಾಗಿ):-
ಮಾನ್ಯ ಸಭಾಪತಿಯವರೇ....

(ಸಚಿವರ ಹೇಳಿಕೆಯ ಪ್ರತಿಯನ್ನು ಲಗತ್ತಿಸಲಾಗಿದೆ)

“ತಿದ್ದುಪಡಿಯಾಗದ ಪ್ರತಿ, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು”

ಶ್ರೀಮತಿ ಎಸ್.ವೀಣಾ ಅಚ್ಚಯ್ಯ (ವಿಧಾನ ಸಭಾ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಜಮ್ಮಾ ಭೂಮಿಗೂ, ಜಮ್ಮಾ ಮಲೆಗೂ ವ್ಯತ್ಯಾಸವಿದೆ. ನಾನು ಕೇಳಿರುವುದು ಜಮ್ಮಾ ಮಲೆಯ ವಿಚಾರ. ಕೊಡಗಿನ ರಾಜವಂಶದವರು ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ 8450 ಎಕರೆ ಅರಣ್ಯವನ್ನು ಕೊಡಗಿನ 55 ಕುಟುಂಬಗಳಿಗೆ ಏಲಕ್ಕಿ ಕೃಷಿಗಾಗಿ ಮಂಜೂರು ಮಾಡಿದ್ದರು. ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾದ ಈ ಭೂಮಿ ಹಿಡುವಳಿಗಳನ್ನು ಜಮ್ಮಾ ಮಲೆ ಹಿಡುವಳಿ ಎನ್ನಲಾಗುತ್ತದೆ. ಜಮ್ಮಾ ಮಲೆ ಹಕ್ಕುದಾರರಿಗೆ ಈ ಪ್ರದೇಶದಲ್ಲಿ ಕೃಷಿ ಮಾಡುವ ಸೀಮಿತ ಹಕ್ಕು ನೀಡಲಾಗಿದೆ. ಆದರೆ ಮಾಲೀಕತ್ವ ನೀಡಿರುವುದಿಲ್ಲ.

(...ಮುಂದು)

(837) 20-09-2021,7.50 KG VK

(ಸಭಾಪತಿಯವರ ಉಪಸ್ಥಿತಿ)

ಶ್ರೀಮತಿ ಎಸ್. ವೀಣಾ ಅಚ್ಚಯ್ಯ (ಮುಂದು):-

ಮಾನ್ಯ ಸಭಾಪತಿಯವರೇ, ಅರಣ್ಯ ಇಲಾಖೆ ಹಾಗೂ ನ್ಯಾಯಾಲಯ ಒಪ್ಪಿಕೊಂಡಿದೆ. ಇದನ್ನು ಒಪ್ಪಿದ್ದಾರೆ. ಅವರು Position ನಲ್ಲಿ ಇರುತ್ತಾರೆ. ಆದರೆ, ಇವರಿಗೆ ಅದರಲ್ಲಿ ಯಾವುದೇ ಹಕ್ಕು ಇರುವುದಿಲ್ಲ. ಜಮ್ಮಾ ಭೂ-ಹಿಡುವಳಿದಾರರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿದರೆ, ಅವರ ವಶದಲ್ಲಿರುವ ಮಲೆಗಳನ್ನು ಅರಣ್ಯ ಇಲಾಖೆಗೆ ನೀಡಲು ಸಿದ್ಧರಿದ್ದಾರೆ. ಈ ವಿಚಾರದಲ್ಲಿ ಜಮ್ಮಾ ಮಲೆ ಭೂ-ಹಿಡುವಳಿದಾರರ ಸಂಘ ಸಾಕಷ್ಟು ಬಾರಿ ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ. ಬಹುತೇಕ ಜಮ್ಮಾ ಹಿಡುವಳಿದಾರರು ಈ ಜಮೀನುಗಳಲ್ಲಿ ಕೃಷಿ ಮಾಡುತ್ತಿಲ್ಲ. ಆದರೆ, ಅವರ ವಶದಲ್ಲಿರುವ ಅರಣ್ಯ ಜಮೀನುಗಳನ್ನು ಸಂರಕ್ಷಣೆ ಮಾಡಿದ್ದಾರೆ. ಖಚಿತವಾಗಿ ಹೇಳಬೇಕೆಂದರೆ, ಅರಣ್ಯ ಇಲಾಖೆಯ ವಶದಲ್ಲಿರುವ ರೆಕ್ಕೆತಾ ಅರಣ್ಯಗಿಂತಲೂ ಜಮ್ಮಾ ಮಲೆ ಭೂ-ಹಿಡುವಳಿದಾರರ ವಶದಲ್ಲಿರುವ ಪ್ರದೇಶದಲ್ಲಿ ಅರಣ್ಯವನ್ನು ಸಮೃದ್ಧಿಯಾಗಿ ಬೆಳೆಸಿದ್ದಾರೆ.

ಮಾನ್ಯ ಸಭಾಪತಿಯವರೇ, ಅವರು ನಮಗೆ ಹಕ್ಕುಕೊಡಿ ಎಂದು ಕೇಳುತ್ತಿಲ್ಲ. ನಾವು ಆ ಜಮೀನುಗಳನ್ನು ಬಿಟ್ಟುಕೊಡುತ್ತಿದ್ದೇವೆ. ಅದಕ್ಕೆ ಏನಾದರೂ ಪರಿಹಾರ ಕೊಡಿ ಎಂದು ಕೇಳುತ್ತಿದ್ದಾರೆ. ಆ ಜಾಗ ಸರ್ಕಾರದ್ದು. ಅದನ್ನು ರಾಜರ ಕಾಲದಲ್ಲಿ ರಾಜವಂಶಸ್ಥರು ಆ

ಮಲೆಯನ್ನು ರಕ್ಷಣೆ ಮಾಡುವುದಕ್ಕೆಂದು ಕೊಟ್ಟಿದ್ದಾರೆ. ಅವರು ಮುಂಚೆ ಏಲಕ್ಕಿ ತೋಟವನ್ನು ಮಾಡಿದ್ದರು. ಈಗ ಏಲಕ್ಕಿ ಬೆಳೆಯುತ್ತಿಲ್ಲ. ಆದರೆ, ಅದನ್ನು ರಕ್ಷಿತಾ ಅರಣ್ಯವನ್ನಾಗಿ ಇಟ್ಟುಕೊಂಡಿದ್ದಾರೆ. ಅವರು ಅದನ್ನು ರಕ್ಷಣೆ ಮಾಡಿದ್ದಾರೆ. ಅದಕ್ಕೆ ಅವರು ಕೇಳುತ್ತಿದ್ದಾರೆ. ಜಮಾ ಮಲೆ ಬೇರೆ. ಜಮಾ ಹಿಡುವಳಿದಾರರು ಬೇರೆ. ಕೊಡಗಿನಲ್ಲಿ ಎರಡು ತರಹದ್ದು ಇದೆ. ನಾವು Jamma Land holders, Jamma Male holders ನಾವಲ್ಲ. ಕೊಡಗಿನವರು ರಕ್ಷಣೆ ಮಾಡಿದ್ದಾರೆ. ಅದು ಸುಮಾರು ಎಂಟು ಸಾವಿರ ಎಕರೆಗಳಷ್ಟು ಇರಬಹುದು. ಅವರು ಹೆಚ್ಚಿಗೆ ಪರಿಹಾರ ಕೇಳುತ್ತಿಲ್ಲ. ಅದರಲ್ಲಿ ಕೆಲವರು ನಮಗೆ ಬೇಡವೆಂದು ಹೇಳುವವರಿಗೆ ಸ್ವಲ್ಪ ಪರಿಹಾರ ಕೊಟ್ಟರೆ, ಅರಣ್ಯ ಪ್ರದೇಶ ಹಾಗೆಯೇ ಉಳಿಯುತ್ತದೆ. ಅದನ್ನು ಸಂರಕ್ಷಣೆ ಮಾಡಬಹುದು. ನನ್ನ ಪ್ರಶ್ನೆಯನ್ನು ಮತ್ತು ಮಾನ್ಯ ಸಚಿವರ ಉತ್ತರವನ್ನು ತಾಳೆ ಮಾಡಿ ನೋಡಿದರೆ, ಇದು ಹೊಂದಾಣಿಕೆಯಾಗುವುದಿಲ್ಲ. ನಾನು “ಕೊಡಗು ಜಿಲ್ಲೆಯ ಜಮಾ ಭೂ-ಹಿಡುವಳಿದಾರರ ಹಿತರಕ್ಷಣೆಗೆ ಸರ್ಕಾರ ಸೂಕ್ತ ನಿಯಮಗಳನ್ನು ರೂಪಿಸದಿರುವ” ಬಗ್ಗೆ ಪ್ರಶ್ನೆ ಮಾಡಿದ್ದೇನೆ. ಅದಕ್ಕೆ ಸರ್ಕಾರ “ಕರ್ನಾಟಕ ಭೂ-ಕಾಯ್ದೆ 1964ರ ಕಲಂ 79(2) ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕುಮ್ಮಿ ಭೂಮಿಗಳು, ಬಾಣ ಭೂಮಿಗಳು ಮತ್ತು ಕಾಣ ಭೂಮಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿನ ಬೆಟ್ಟ ಭೂಮಿಗಳು ಮತ್ತು ಹಾಡಿ ಭೂಮಿಗಳು, ಮೈಸೂರು ಪ್ರದೇಶದಲ್ಲಿನ ಕಾನು ಮತ್ತು ಸೊಪ್ಪಿನ ಬೆಟ್ಟ ಭೂಮಿಗಳು, ಕೊಡಗಿನ ಜಮಾ ಮತ್ತು ಬಾಣ ಭೂಮಿಗಳು, ಹೈದರಾಬಾದ್ ಪ್ರದೇಶದಲ್ಲಿನ ಮೋಟಸ್ವಲ್ ತರಿ ಭೂಮಿಗಳು ಇವುಗಳ ಬಗೆಗಿನ ವಿಶೇಷಾಧಿಕಾರಿಗಳು ಮುಂದುವರೆಯತಕ್ಕದ್ದು” ಎಂದು ತಿಳಿಸಿದ್ದಾರೆ. ನಾನು ಕೇಳಿರುವಂತಹ ಪ್ರಶ್ನೆಗೂ ಮತ್ತು ಮಾನ್ಯ ಸಚಿವರು ಕೊಟ್ಟಿರುವಂತಹ ಉತ್ತರಕ್ಕೂ ಯಾವುದೇ ಸಂಬಂಧವಿಲ್ಲ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು) (ಕಂದಾಯ ಸಚಿವರ ಪರವಾಗಿ):-

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರ ಪ್ರಶ್ನೆಗೂ ಮತ್ತು ಸರ್ಕಾರದ ಉತ್ತರಕ್ಕೂ ಸ್ವಲ್ಪ mismatch ಆಗುತ್ತಿದೆ ಎಂದು ನನಗೆ ಅನಿಸಿದೆ. ನಮ್ಮ ಭಾಗದಲ್ಲಿಯೂ ಈ ರೀತಿ ಇದೆ. ನಮಗೆ ಪರಿಹಾರ ಕೊಟ್ಟರೆ, ಅರಣ್ಯ ಇಲಾಖೆಗೆ ಬಿಟ್ಟುಕೊಡುತ್ತೇವೆಂದು ಹೇಳಿದ್ದಾರೆ. ಕುದುರೆಮುಖ ಅಭಯಾರಣ್ಯದಲ್ಲಿಯೂ ಅನೇಕ ರೈತರು ಹೊರಗೆ ಬರುವುದಕ್ಕೆ ತಯಾರಾಗಿದ್ದಾರೆ. ಇದರ ಬಗ್ಗೆ ವಿಶೇಷವಾಗಿ ಒಂದು scheme ಮಾಡಬೇಕಾಗಿದೆ. ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿರುವಂತಹ ವಿಷಯ ಅರಣ್ಯ ಇಲಾಖೆಗೂ ಬರುತ್ತದೆ.

ಶ್ರೀಮತಿ ಎಸ್.ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ, ಇದು maximum ಅರಣ್ಯ ಇಲಾಖೆಗೆ ಬರುತ್ತದೆ. ಅರಣ್ಯ ಇಲಾಖೆಯವರು ಹಣ ಕೊಟ್ಟು ಖರೀದಿ ಮಾಡಿ

ಸ್ವಾಧೀನಪಡಿಸಿಕೊಳ್ಳಬೇಕು. ಇದರ ಬಗ್ಗೆ ಒಂದು ಪುಟದಷ್ಟು ಮಾಹಿತಿ ಇದೆ. ಅದನ್ನು ಮಾನ್ಯ ಸಚಿವರಿಗೆ ಸಲ್ಲಿಸುತ್ತೇನೆ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ನಾನು ಇದನ್ನು ಮಾನ್ಯ ಅರಣ್ಯ ಸಚಿವರ ಮತ್ತು ಕಂದಾಯ ಸಚಿವರ ಗಮನಕ್ಕೆ ತರುತ್ತೇನೆ. ವಿಶೇಷವಾಗಿ ಕೊಡಗಿನ ಶಾಸಕರನ್ನು ಕರೆದು ಇದರ ಬಗ್ಗೆ ಚರ್ಚೆ ಮಾಡಿ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕಾಗಿದೆ. ಆ ಕೆಲಸವನ್ನು ಮಾಡುತ್ತೇವೆ.

ಸಭಾಪತಿಯವರು:- ಮಾನ್ಯ ಗೃಹ ಸಚಿವರೇ, ಇದರ ಬಗ್ಗೆ ತಾವು ಹೇಳಿದಂತೆ ಸಭೆಯನ್ನು ಕರೆಯಬೇಕು.

ಶ್ರೀಮತಿ ಎಸ್. ವೀಣಾ ಅಚ್ಚಯ್ಯ:- ಮಾನ್ಯ ಸಭಾಪತಿಯವರೇ, ಜಮ್ಮಾ ಮಲೆಯವರು ಒಂದು ಸಂಘವನ್ನು ಮಾಡಿಕೊಂಡಿದ್ದಾರೆ. ಹಾಗಾಗಿ, ಆ ಸಂಘದವರನ್ನು ಆ ಸಭೆಗೆ ಕರೆಯಬೇಕಾಗುತ್ತದೆ.

ಶ್ರೀ ಅರಗ ಜ್ಞಾನೇಂದ್ರ (ಗೃಹ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಇದರ ಬಗ್ಗೆ ಸಲಹೆ ನೀಡಲಿ. ಖಂಡಿತವಾಗಿ ನಾನು ಇದನ್ನು ಮಾನ್ಯ ಕಂದಾಯ ಸಚಿವರ ಮತ್ತು ಅರಣ್ಯ ಸಚಿವರಿಗೆ ತಿಳಿಸುತ್ತೇನೆ.

10. ನಿಯಮ 330ರ ಮೇರೆಗೆ ಸಾರ್ವಜನಿಕ ಮಹತ್ವದ ಜರೂರು ವಿಷಯದ ಮೇಲಿನ ಚರ್ಚೆ

(ಅ)ವಿಷಯ:- ಡಾ||ಕೆ.ಶಿ.ಶಿವರಾಮ್ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸ್ವಾಧೀನಪಡಿಸಿಕೊಳ್ಳಲಾಗಿರುವ 3546 ಎಕರೆ 12 ಗುಂಟೆ ಜಮೀನಿಗೆ ಭೂ ಸ್ವಾಧೀನ ಕಾಯ್ದೆಯಡಿ ರೈತರುಗಳು ಸಲ್ಲಿಸಿರುವ ಆಕ್ಷೇಪಣೆಗಳಿಗೆ ಉತ್ತರವನ್ನು ನೀಡದೆ ಐತೀರ್ಪು ಮಾಡಲು ಉದ್ದೇಶಿಸಿರುವುದರಿಂದ ರೈತರಿಗೆ ಅನ್ಯಾಯವಾಗಿಗುತ್ತಿರುವ ಕುರಿತು.

- - -

ಶ್ರೀ ಎಂ.ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):-

ಮಾನ್ಯ ಸಭಾಪತಿಯವರೇ, ಈ ಸದನದ ಪ್ರಾರಂಭವಾದ ದಿನದಿಂದ ಈ ಪ್ರಶ್ನೆ ಬರುತ್ತಿದೆ. ಆದರೆ, ಈಗ ಉತ್ತರ ಕೊಡುವುದಕ್ಕೆ ಸದನದಲ್ಲಿ ಯಾರೂ ಇಲ್ಲ. ಮಾನ್ಯ ಮುಖ್ಯ ಮಂತ್ರಿಯವರಿಂದ ಉತ್ತರವನ್ನು ಕೊಡಿಸುತ್ತೇವೆಂದು ಹೇಳಿ ಸೋಮವಾರಕ್ಕೆಂದು ಮುಂದಕ್ಕೆ ಹಾಕಿದ್ದೀರಿ. ಇವತ್ತು ಬೆಳಗ್ಗೆ ಬಂದ ತಕ್ಷಣ ಸಭಾನಾಯಕರು ಒಂದು ಚೀಟಿಯನ್ನು ಕಳುಹಿಸಿಕೊಟ್ಟರು. ಆ ಚೀಟಿಯನ್ನು ತಮ್ಮ ಕಳುಹಿಸಿಕೊಟ್ಟೆ. ಮಾನ್ಯ ಮುಖ್ಯ ಮಂತ್ರಿಯವರು ಬಿಡುವಿಲ್ಲದಂತಹ ಕಾರ್ಯಕ್ರಮಗಳಲ್ಲಿ ಇರುವುದರಿಂದ ಗುರುವಾರದಂದು ಉತ್ತರವನ್ನು ಕೊಡಿಸುತ್ತೇವೆಂದು ಹೇಳಿದ್ದಾರೆ. ಅಲ್ಲಿ ಸಾವಿರಾರು ಜನರು ನೂರಾರು ದಿವಸಗಳಿಂದ strike ಮಾಡುತ್ತಿದ್ದಾರೆ. ಡಾ||ಕೆ.ಶಿವರಾಮ್ ಕಾರಂತ ಬಡಾವಣೆ ಏನಾಗುತ್ತದೆಂದು ನೂರಾರು ಜನ ರೈತರು ಸುಮಾರು ದಿವಸಗಳಿಂದ strike ಮಾಡುತ್ತಿದ್ದಾರೆ. ನಾನು ಅದರ ಬಗ್ಗೆ ಮಾತನಾಡಬೇಕೆಂದು ಸದನ ಪ್ರಾರಂಭವಾದ ದಿನದಿಂದ ಕೇಳುತ್ತಿದ್ದೇನೆ. ಆದರೆ, ಇವತ್ತಿನವರೆಗೆ ಅದಕ್ಕೆ ಉತ್ತರ ಕೊಡುತ್ತಿಲ್ಲ. ಈಗ ಸದನದಲ್ಲಿ ಮಾನ್ಯ ಸಭಾನಾಯಕರು ಸಹ ಇಲ್ಲ. ಹೊಸದಾಗಿ ಮುಖ್ಯ ಮಂತ್ರಿಯಾಗಿರುವವರು ಮೇಲ್ಮನೆಗೆ ಬಂದು ಇಲ್ಲಿನ ಸದಸ್ಯರಿಗೆ ಗೌರವಕೊಟ್ಟು ಉತ್ತರಗಳನ್ನು ಕೊಡಬೇಕಾಗಿತ್ತು. ಮಾನ್ಯ ಮುಖ್ಯಮಂತ್ರಿಯವರು ಮೊನ್ನೆ ಒಂದು ದಿವಸ 2 ನಿಮಿಷಗಳ ಇದ್ದು ಹೋದರು. ನಮಗೆ ಮಾನ್ಯ ಮುಖ್ಯ ಮಂತ್ರಿಯವರ ಬಗ್ಗೆ ಅಪಾರವಾದ ಗೌರವ ಇದೆ. ಆದರೆ, ಮಾನ್ಯ ಮುಖ್ಯಮಂತ್ರಿಯವರು ಇಲ್ಲಿಗೆ ಬರುತ್ತಿಲ್ಲ. ನಾನು ಮೊದಲನೇ ದಿವಸದಿಂದ ಪ್ರಶ್ನೆಯನ್ನು ಕೇಳಿ ಮಾನ್ಯ ಮುಖ್ಯಮಂತ್ರಿಯವರಿಂದ ಉತ್ತರ ತೆಗೆದುಕೊಳ್ಳಬೇಕೆಂದು ಕಾಯುತ್ತಿದ್ದೇನೆ. ಈಗ ನನಗೆ ಯಾರು ಉತ್ತರ ಕೊಡುತ್ತಾರೆ?

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರವರೇ, ನಾನು ತಮ್ಮ ವಿಚಾರವನ್ನು ಅವರಿಗೆ ತಿಳಿಸುತ್ತೇನೆ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೇ, ನಿಯಮ 330ರ 4ನೇ ವಿಷಯಕ್ಕೂ ಸಹ ಮಾನ್ಯ ಸಭಾನಾಯಕರು ಆ ರೀತಿಯ ಪತ್ರ ಕಳುಹಿಸಿ ಗುರುವಾರದಂದು ಉತ್ತರವನ್ನು ಕೊಡಿಸುತ್ತೇವೆಂದು ಹೇಳಿದ್ದಾರೆ.

ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಈಗ ಶ್ರೀ ಎಂ.ನಾರಾಯಣಸ್ವಾಮಿಯವರ ವಿಷಯ ಮುಗಿಯಲಿ. ಈಗ ಸಭಾನಾಯಕರು ಇಲ್ಲ. ಸಂಬಂಧಪಟ್ಟ ಸಚಿವರು ಇಲ್ಲ. ಇದರ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರಿಗೆ ಬೇಗ ತಿಳಿಸುತ್ತೇನೆ.

ಶ್ರೀ ಎಂ.ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ಇದೇ ಶುಕ್ರವಾರಕ್ಕೆ ಸದನ ಮುಗಿಯುತ್ತಿದೆ. ಗುರುವಾರ ಒಂದು ದಿವಸ ಏನಾದರೂ ಇದು ಮುಂದಕ್ಕೆ ಹೋದರೆ, ಪುನಃ ನನಗೆ ಉತ್ತರ ಸಿಗುವುದಿಲ್ಲ. ನಾನು ತಮ್ಮ ಅನುಮತಿಯನ್ನು ಕೇಳಿಕೊಳ್ಳುತ್ತಿದ್ದೇನೆ. ನಾಳೆ ಬೆಳಗ್ಗೆ ಬಾವಿಗೆ ಇಳಿದು ಧರಣಿ ಮಾಡುತ್ತೇನೆ. ನನಗೆ ಉತ್ತರ ಬರದಿದ್ದರೆ, ನಾಳೆ ಬೆಳಗ್ಗೆ ಬಾವಿಯಲ್ಲಿರುತ್ತೇನೆ.

ಸಭಾಪತಿಯವರು:- ಮಾನ್ಯ ಸದಸ್ಯರೇ, ನಿಮ್ಮ ಭಾವನೆಗಳನ್ನು ತಕ್ಷಣವೇ ಸರ್ಕಾರಕ್ಕೆ ತಿಳಿಸುತ್ತೇನೆ. ನಾಳೆ ಸಾಧ್ಯವಾದರೆ ತೆಗೆದುಕೊಳ್ಳುವುದಕ್ಕೆ ತಿಳಿಸುತ್ತೇನೆ.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಇದು ಬಹಳ ಮುಖ್ಯವಾದ ವಿಷಯ. ಮಾನ್ಯ ಸಭಾನಾಯಕರು ಅವರ ಕೆಲಸದ ನಿಮ್ಮಿತ್ತವಾಗಿ ಪರವಾನಿಗೆ ಪಡೆದು ಹೋಗಿದ್ದಾರೆ. ಅವರ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ಆದರೆ, ಅದಕ್ಕೆ ಸಂಬಂಧಪಟ್ಟ ಸಚಿವರಿಲ್ಲ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ದಯವಿಟ್ಟು ಕುಳಿತುಕೊಳ್ಳಿ. ಮಾನ್ಯ ಶಿಕ್ಷಣ ಸಚಿವರು ಇದ್ದಾರೆ. ಮಾನ್ಯ ಸಚಿವರು ಮಾತನಾಡುತ್ತಾರೆ. ಈಗ ನಾನು ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಇವತ್ತೇ ಅವರಿಗೆ ಹೇಳಿ ಏನಾದರೂ ಕ್ರಮ ತೆಗೆದುಕೊಳ್ಳಿ ಎಂದು ಹೇಳುತ್ತೇನೆ.

ಶ್ರೀ ಎಸ್.ಆರ್.ಪಾಟೀಲ್:- ಮಾನ್ಯ ಸಭಾಪತಿಯವರೇ, ನಾಳೆಗೆ decision ತೆಗೆದುಕೊಳ್ಳುವಂತೆ ಹೇಳಿ.

ಸಭಾಪತಿಯವರು:- ಆಯಿತು. ಮಾನ್ಯ ಮುಖ್ಯ ಮಂತ್ರಿಯವರಿಗೆ ತಿಳಿಸುತ್ತೇನೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ನಿಯಮ 68ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯಗಳು ಯಾವು ಬರುತ್ತಿಲ್ಲ. ನಿಯಮ 59 ರಡಿಯಲ್ಲಿ ನಿಲುವಳಿಯ ಸೂಚನೆಯ ಅರ್ಥ ಏನೆಂದರೆ, “ಎಲ್ಲಾ ಕಲಾಪಗಳನ್ನು ಬದಿಗಿಟ್ಟು ಇದನ್ನು ತೆಗೆದುಕೊಳ್ಳಬೇಕು” ಎನ್ನುವಂತಹ ವಿಚಾರಕ್ಕೆ ನಾವು ಮಂಡಿಸಿರುತ್ತೇವೆ. ಅದನ್ನು ತಾವು ನಿಯಮ 68 ಕ್ಕೆ convert ಮಾಡುತ್ತೀರಿ. ಆದರೆ, ನಿಯಮ 68ರ ಮೇರೆಗಿನ ಸಾರ್ವಜನಿಕ ಮಹತ್ವದ ವಿಷಯಗಳು ಚರ್ಚೆಗೆ ಬರುತ್ತಿಲ್ಲ. ಕೆಳಮನೆಯಲ್ಲಿ ಪ್ರತಿದಿವಸ ಒಂದೊಂದು ನಿಯಮ 68ರ ಮೇರೆಗಿನ ವಿಷಯಗಳು ಚರ್ಚೆಗೆ ಬರುತ್ತಿವೆ. ನಿಲುವಳಿ ಸೂಚನೆಯನ್ನು ಹೇಗೆ ಮಂಡಿಸಿದ್ದಾರೆ, ಆ ರೀತಿ ಬರುತ್ತಿವೆ. ಅಲ್ಲಿ ಪ್ರತಿದಿವಸ ತೆಗೆದುಕೊಳ್ಳುತ್ತಾರೆ?

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ಮಾತನ್ನು ನಿಮಗೆ ಹೇಳುತ್ತೇನೆ. ಒಬ್ಬ ಸದಸ್ಯರು ಒಂದು starred ಪ್ರಶ್ನೆಗೆ 19 ನಿಮಿಷಗಳ ಕಾಲ ಮಾತನಾಡಿದರು. ಮಾನ್ಯ ಸಚಿವರೊಬ್ಬರು 13 ನಿಮಿಷಗಳ ಕಾಲ ಮಾತನಾಡಿದರು. ಇನ್ನೊಬ್ಬರು 15 ನಿಮಿಷಗಳ ಕಾಲ ಮಾತನಾಡಿದರು. ನಾನು bell ಮಾಡಿದರೂ ಸಹ, ನಿಲ್ಲಿಸುವುದಿಲ್ಲ. ನಾನು ಯಾವ ರೀತಿ ಮಾಡಬೇಕು ಹೇಳಿ?

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ತಮ್ಮ ಕಷ್ಟ ನಮಗೂ ಅರ್ಥವಾಗುತ್ತದೆ. ತಾವು ಎಷ್ಟು ಬಾರಿ bell ಮಾಡಿದರೂ ಸಹ, ಕೆಲವು ಸದಸ್ಯರು ತಮ್ಮ ಕಡೆಗೆ ನೋಡುವುದೇ ಇಲ್ಲ, ಮಾತನಾಡುತ್ತಲೇ ಇರುತ್ತಾರೆ. ಬಹಳ ಸಮಸ್ಯೆ ಇದೆ. ನಿಲುವಳಿ ಸೂಚನೆಯನ್ನು ಮಂಡಿಸಿದ್ದರೂ ಸಹ, ಅದು ಚರ್ಚೆಗೆ ಬರಲಿಲ್ಲವೆಂದರೆ ಹೇಗೆ?

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಿಮ್ಮ ಮಾತನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ. ಅವತ್ತಿನ agenda ವನ್ನು ಅವತ್ತೇ ಮುಗಿಸಬೇಕೆಂದು ನಾನು ಇಲ್ಲಿಯವರೆಗೆ ಪೀಠದಲ್ಲಿ ಕುಳಿತ್ತಿದ್ದೇನೆ. ನಾಳೆ ತಾವೆಲ್ಲರೂ ಒಪ್ಪಿಕೊಂಡರೆ, ಒಂದು ಗಂಟೆಯಾದ ಮೇಲೆ bell ಹೊಡೆದು ಉಳಿದ ಪ್ರಶ್ನೆಗಳನ್ನು table ಮಾಡಿಬಿಡುತ್ತೇನೆ.

ಶ್ರೀ ಎಸ್.ಆರ್.ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಇರಬೇಕಲ್ಲವೇ, ನಾವು ರಾತ್ರಿ ಒಂದು ಗಂಟೆಯಾದರೂ ಸಹ we are ready to sit.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಈಗ ಮಾನ್ಯ ಮುಖ್ಯಮಂತ್ರಿಯವರಿಗೆ ಮತ್ತು ಸಭಾನಾಯಕರಿಗೆ ಸಭೆಯಲ್ಲಿ ನಡೆದ ವಿಷಯವನ್ನು ತಿಳಿಸುತ್ತೇನೆ.

ಶ್ರೀ ಎಸ್.ಆರ್. ಪಾಟೀಲ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ನಾಳೆಗೆ ನಿಯಮ 68 ರ ಮೇರೆಗೆ ಸಾರ್ವಜನಿಕ ಮಹತ್ವದ ವಿಷಯಗಳನ್ನು ಹಾಕಿಬಿಡಿ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಆಯಿತು. ನೋಡುತ್ತೇನೆ,

ಶ್ರೀ ಎಂ.ನಾರಾಯಣಸ್ವಾಮಿ (ವಿರೋಧ ಪಕ್ಷದ ಮುಖ್ಯ ಸಚೇತಕರು):- ಮಾನ್ಯ ಸಭಾಪತಿಯವರೇ, ನಾನು ತಮ್ಮಲ್ಲಿ ಒಂದು ಮನವಿಯನ್ನು ಮಾಡಿಕೊಳ್ಳುತ್ತೇನೆ. ತಾವು ಇವತ್ತಿನ agenda ದಲ್ಲಿ ಎಷ್ಟೊಂದು business ಇದೆ ಒಂಬುದನ್ನು ನೋಡಿ. ಒಂದು ದಿವಸಕ್ಕೆ ಇಷ್ಟೊಂದು ತೆಗೆದುಕೊಳ್ಳುವ ಬದಲು, ದಯಮಾಡಿ ಇದನ್ನು ಸರ್ಕಾರದ ಗಮನಕ್ಕೆ ತಂದು ಸದನವನ್ನು ಇನ್ನು ಒಂದು ವಾರ extend ಮಾಡಿಸಿ.

ಸಭಾಪತಿಯವರು:- ಮಾನ್ಯ ಸದಸ್ಯರೇ, ಎಲ್ಲಾ ಸದಸ್ಯರು ಕೇಳುತ್ತಿರುತ್ತಾರೆ. ಅವರೆಲ್ಲರ ವಿಷಯಗಳು ಬರಲಿ ಎನ್ನುವುದು ದೃಷ್ಟಿಯಿಂದ ನಾನು ಹೇಳಿದ್ದೇನೆ. ಬೇಡ ಎಂದರೆ, ನಾನು ಮೂರು ವಿಷಯಗಳನ್ನು ಮಾತ್ರ ಹಾಕುತ್ತೇನೆ. ಏನೆಂದರೆ, short time ಇರುವುದರಿಂದ, ಎಲ್ಲರೂ ಕಷ್ಟಪಟ್ಟು ನೋಟೀಸ್ ಕಳುಹಿಸಿರುತ್ತಾರೆ. ಸರ್ಕಾರ ಉತ್ತರವನ್ನು ಕೊಡಲಿ ಎನ್ನುವಂತಹ ದೃಷ್ಟಿಯಿಂದ ಹಾಕಿದ್ದೇನೆ. ಇವತ್ತು ಮಾತನಾಡಿ ನಾಳೆಗೆ ಒಂದು ಸ್ಪಷ್ಟವಾದ ನಿರ್ಧಾರಕ್ಕೆ ಬರುತ್ತೇನೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಸುಮಾರು 22 ವಿಧೇಯಕಗಳನ್ನು ತರುತ್ತೇವೆಂದು ಹೇಳುತ್ತಿದ್ದಾರೆ. ಒಂದು ದಿವಸಕ್ಕೆ 5-10 ವಿಧೇಯಕಗಳು ಬಂದರೆ, ನಾವು ಅವುಗಳ ಬಗ್ಗೆ study ಮಾಡುವುದಕ್ಕೆ ಆಗುವುದಿಲ್ಲ. ಇಷ್ಟೊಂದು business ಇಟ್ಟುಕೊಂಡು ಕೇವಲ 10 ದಿವಸಗಳಲ್ಲಿ ಸದನವನ್ನು ಮುಗಿಸುತ್ತೇವೆಂದು ಹೇಳುತ್ತಾರೆ. ಕಳೆದ ಆರು ತಿಂಗಳಿನಿಂದ ಸದನವನ್ನು ಕರೆಯಲೇ ಇಲ್ಲ. ಈಗ ಆರು ತಿಂಗಳು ಕಳೆದ ಮೇಲೆ ಸದನವನ್ನು ಕರೆದಿದ್ದಾರೆ. ಅದನ್ನು ಸಹ 10 ದಿವಸಗಳಲ್ಲಿಯೇ ಮುಗಿಸುತ್ತೇವೆಂದು ಹೇಳುತ್ತಿದ್ದಾರೆ.

ಶ್ರೀ ಎಸ್.ಆರ್. ಪಾಟೀಲ್:- ಮಾನ್ಯ ಸಭಾಪತಿಯವರೇ, ನಾವು Business Advisory Committee ನಲ್ಲಿ ಮನವಿ ಮಾಡಿಕೊಂಡಿದ್ದೇವೆ. ಒಂದು ವಾರ ಸದನವನ್ನು extend ಮಾಡಿ. ಆಗ ಎಲ್ಲಾ ವಿಷಯಗಳು reach ಆಗುತ್ತವೆ.

ಶ್ರೀ ಎಂ.ನಾರಾಯಣಸ್ವಾಮಿ:- ಮಾನ್ಯ ಸಭಾಪತಿಯವರೇ, ಒಂದು BAC ಅನ್ನು ಕರೆಯಿರಿ. ಸದನವನ್ನು one week extend ಮಾಡಿಸಿ.

ಸಭಾಪತಿಯವರು:- ಮಾನ್ಯ ಸದಸ್ಯರೇ, ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದೇನೆ. ಆಯಿತು. ನಾನು ತಿಳಿಸುತ್ತೇನೆ.

ಆ)ದಿನಾಂಕ 02.02.2000 ರ ಪೂರ್ವದಲ್ಲಿ ಖಾಸಗಿ ಅನುದಾನಿತ ಪೌಢ ಶಾಲೆಯಲ್ಲಿ 15-20 ವರ್ಷಗಳಿಂದ ಸೇವೆ ಸಲ್ಲಿಸಿರುವ ಡಿ-ಗ್ರೂಪ್ ನೌಕರರನ್ನು ಅನುದಾನಕ್ಕೆ ಒಳಪಡಿಸುವ ಕುರಿತು.

- - -

ಶ್ರೀ ಕೆ.ಟಿ.ಶ್ರೀಕಂಠೇಗೌಡ (ಪದವೀಧರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಇದು ಒಂದು ಮನ ಕಲಕುವ ವಿಚಾರ. ನಾನು ನೇರವಾಗಿ ವಿಚಾರಕ್ಕೆ ಬರುತ್ತೇನೆ. 2000 ರ ಪೂರ್ವದಲ್ಲಿ ನೇಮಕಾತಿ ಹೊಂದಿದ್ದ ಇದ್ದಂತಹ ಎಲ್ಲಾ ಡಿ ಗ್ರೂಪ್ ನೌಕರರನ್ನು ದಿನಾಂಕ 20.01.2014 ರಲ್ಲಿ ಅನುದಾನಕ್ಕೆ ಒಳಪಡಿಸಿದ್ದಾರೆ.

(ಮುಂದು..) .

(838) 20-09-2021 (8.00) ಎಂವಿ-ಬಿಎನ್‌ಎಸ್

(ಸಭಾಪತಿಯವರ ಉಪಸ್ಥಿತಿ)

ಶ್ರೀ ಕೆ.ಟಿ.ಶ್ರೀಕಂಠೇಗೌಡ(ಮುಂದು...):-

ಅದನ್ನು ಮೂರು ಬ್ಯಾಚ್‌ನಲ್ಲಿ ಮಾಡಿದ್ದಾರೆ. ಅಂದರೆ, 2014ನೇ ಇಸವಿಯಲ್ಲಿ ಸುಮಾರು 329, 141 ಮತ್ತು 918 ಜನರನ್ನು ಸೇರಿಸಿ, ಒಟ್ಟು 1,388 ಜನರನ್ನು ಅನುದಾನಕ್ಕೆ ಒಳಪಡಿಸಿದ್ದಾರೆ. ಆದರೆ, ಅವರು 2015ರಲ್ಲಿ ಇದ್ದಂತಹವರನ್ನು ಅನುದಾನಕ್ಕೆ ಒಳಪಡಿಸಲಿಲ್ಲ ಮತ್ತು ಅವರಿಗೆ ಏನು ಎಂದು ಉತ್ತರವನ್ನು ಸಹ ಹೇಳಲಿಲ್ಲ. ಅವರಲ್ಲಿ ಇನ್ನು ಸುಮಾರು 250 ರಿಂದ 300 ಜನರು ಬಾಕಿ ಉಳಿದಿದ್ದಾರೆ. ಆದರೆ, 2017ಕ್ಕೆ ಒಂದು ಕಡತ ಅವರ ಬಳಿಗೆ ಹೋಗುತ್ತದೆ. ಆ ಕಡತದ ಸಂಖ್ಯೆ ಸಿ-8/3-ಸಾಶಿ-ಡಿ ದರ್ಜೆ ನೌಕರರು 616/2017-

18. ಇದು ಎಲ್ಲಿಯದು ಎಂದರೆ, 'ವರನಂದಿ ವಿದ್ಯಾಸಂಸ್ಥೆ', ರಾಗಿ ಮರೂರು, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ. ಅಲ್ಲಿನ ನೌಕರರು ಸೇವೆಗೆ ಸೇರಿದ ದಿನಾಂಕ 06.01.1997, ಅನುದಾನಕ್ಕೆ ಅನುಮೋದಿಸಿದ ದಿನಾಂಕ 25.05.2017. ಅಂದರೆ, ದಿನಾಂಕ 25.05.2017ರಂದು ಒಬ್ಬರಿಗೆ ಅನುಮೋದನೆ ನೀಡುತ್ತಾರೆ. ಆದರೆ, 2015ರಲ್ಲಿ ಸರ್ಕಾರಕ್ಕೆ ಬಂದಿರುವಂತಹ ಕಡತಗಳಿಗೆ ಯಾವುದೇ ಉತ್ತರ ನೀಡದೆ ಹಾಗೆಯೇ ಇಟ್ಟುಕೊಂಡಿದ್ದಾರೆ. ಅದು ಏಕೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು 2014 ಮತ್ತು 2017ರಲ್ಲಿ ಅನುಮೋದನೆ ನೀಡುತ್ತಾರೆ. ಆದರೆ, ಇದರ ನಡುವೆ ಇರುವಂತಹ 'ಡಿ' ಗ್ರೂಪ್ ನೌಕರರ ಕಥೆ ಏನಾಗಬೇಕು. ಈಗ ಶಾಲೆಯ ಬಾಗಿಲು ತೆರೆಯುವವರು ಯಾರು? ಶಾಲೆಯ ಗಂಟೆ ಬಾರಿಸುವವರು ಯಾರು? ಸಣ್ಣ ಪುಟ್ಟ ಯೋಗಕ್ಷೇಮ ನೋಡಿಕೊಳ್ಳುವವರು ಯಾರು? ಶಾಲೆಯ ಕಸ ಹೊಡೆಯುವವರು ಯಾರು? ಒಂದು ಶಾಲೆಗೆ ಒಬ್ಬ 'ಡಿ' ಗ್ರೂಪ್ ನೌಕರರು ಬೇಕಲ್ಲವೇ? ಈ 'ಡಿ' ಗ್ರೂಪ್ ನೌಕರರು ಒಂದು ಸಾವಿರ ಅಥವಾ ಎರಡು ಸಾವಿರ ರೂಪಾಯಿಗಳಿಗೆ ಜೀವನ ಮಾಡುವುದಕ್ಕೆ ಆಗುತ್ತದೆಯೇ? ಅನುದಾನಿತ ಶಾಲೆಯ ಎಲ್ಲರನ್ನು ಸಹ ಅನುದಾನಕ್ಕೆ ಒಳಪಡಿಸಿದ್ದಾರೆ. ಈಗ ಅನುದಾನ ಕೊಡುವುದು 1995ರಿಂದ ನಿಂತು ಹೋಗಿದೆ. ಅವರುಗಳ ನೇಮಕಾತಿ ಇಲಾಖೆಯವರು ಹೇಳಿದ ದಿನಾಂಕಕ್ಕೆ ಮುಂಚೆಯೇ ಮುಗಿದು ಹೋಗಿದೆ. 2014ಕ್ಕಿಂತ ಮುಂಚೆ ಮತ್ತು ಅದರ ನಂತರ 2017ರಲ್ಲೂ ಸಹ ಅನುದಾನಕ್ಕೆ ಒಳಪಡಿಸಿದ್ದಾರೆ. ಆದರೆ, ಅದರ ಮಧ್ಯದವರನ್ನು ಮಾತ್ರ ಏಕೆ ಕೈಬಿಟ್ಟಿದ್ದಾರೆ? ದಯಮಾಡಿ ಇದು ಮಾನವೀಯತೆಯ ದೃಷ್ಟಿಯಿಂದ ಹೌದು ಮತ್ತು ಅದನ್ನು ಕಾನೂನು ಪ್ರಕಾರ ಮಾಡಬೇಕಾದ್ದು ಹೌದು. ಈಗ ಉಳಿದುಕೊಂಡಿರುವಂತಹ ಇಷ್ಟೂ ಜನರನ್ನು ಅನುದಾನಕ್ಕೆ ಅನುಮೋದನೆ ಮಾಡಿಕೊಡಬೇಕು. ಆ ಮೂಲಕ ಈ ಶಾಲೆಗಳನ್ನು ಉಳಿಸಬೇಕು ಮತ್ತು ಅವರ ಬದುಕಿಗೆ ಭದ್ರತೆ ನೀಡಬೇಕೆಂದು ಹೇಳುತ್ತಾ, ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನಾನು ಹೆಚ್ಚು ಮಾತನಾಡುವುದಕ್ಕೆ ಹೋಗುವುದಿಲ್ಲ. ಈಗಾಗಲೇ ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಸಾಕಷ್ಟು ವಿಷಯಗಳನ್ನು ತಿಳಿಸಿದ್ದಾರೆ.

ಸಭಾಪತಿಯವರು:- ನೀವು ಪ್ರತಿಬಾರಿ ಇದೇ ರೀತಿ ಹೇಳುತ್ತೀರಿ. ಆದರೆ, ಮತ್ತೆ ತಾವು ಮಾತನಾಡುತ್ತೀರಿ.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೆ, ನಾನು ಮಾತನಾಡುವುದನ್ನೇ ಕಡಿಮೆ ಮಾಡಿದ್ದೇನೆ. ದಿನಾಂಕ 01.06.1992ರ ಪೂರ್ವದಲ್ಲಿ ಮತ್ತು ದಿನಾಂಕ 01.06.1992 ರಿಂದ ದಿನಾಂಕ 31.05.1993ರ ಅವಧಿಯಲ್ಲಿ ನೇಮಕಗೊಂಡು, ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ 'ಡಿ' ಗ್ರೂಪ್ ಸಿಬ್ಬಂದಿಯನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ ಸರ್ಕಾರದಿಂದ ದಿನಾಂಕ 23.11.2011, ದಿನಾಂಕ 16.10.2012, ದಿನಾಂಕ 20.01.2014, ಮತ್ತು ದಿನಾಂಕ 03.11.2014ರಂದು ಒಟ್ಟು ನಾಲ್ಕು ಆದೇಶಗಳಾಗಿವೆ.

ಮಾನ್ಯ ಸಭಾಪತಿಯವರೆ, ತಾವು ಶಿಕ್ಷಣ ಮಂತ್ರಿಗಳಾಗಿದ್ದಾಗ, ಇದಕ್ಕೆ ಬಹಳ ಒತ್ತು ನೀಡಿ ಅದಕ್ಕೆ ತಾವು ಜೀವ ನೀಡಿದ್ದೀರಿ. ಏಕೆಂದರೆ, ಒಂದು ಶಾಲೆಗೆ ಒಬ್ಬ 'ಡಿ' ಗ್ರೂಪ್ ನೌಕರ ಇರಬೇಕು ಎನ್ನುವ ವಿಚಾರ ಸದನದಲ್ಲಿ ಚರ್ಚೆಯಾದ ಸಂದರ್ಭದಲ್ಲಿ ತಾವು ಹೌದು ಕೊಡಲೇ ಬೇಕು ಎಂದು ಹೇಳಿದ್ದೀರಿ.

ಸಭಾಪತಿಯವರು:- ಒಂದು ಶಾಲೆಗೆ ಒಬ್ಬ ಗುಮಾಸ್ತ ಮತ್ತು ಒಬ್ಬ 'ಡಿ' ಗ್ರೂಪ್ ನೌಕರ ಎಂದು.

ಶ್ರೀ ಮರಿತಿಬ್ಬೇಗೌಡ:- ಮಾನ್ಯ ಸಭಾಪತಿಯವರೆ, ಹೌದು ಒಂದು ಶಾಲೆಗೆ ಒಬ್ಬ ಗುಮಾಸ್ತ ಮತ್ತು ಒಬ್ಬ 'ಡಿ' ಗ್ರೂಪ್ ನೌಕರರನ್ನು ಕೊಡಬೇಕು ಎನ್ನುವಂತಹ ದೃಷ್ಟಿಯಿಂದ ತಾವು ಶಿಕ್ಷಣ ಸಚಿವರಾದಾಗ ಮಾಡಿದಂತಹ ಆದೇಶದಿಂದ ಈ ನಾಲ್ಕು ಆದೇಶಗಳು ತದನಂತರದಲ್ಲಿ ಹೊರಬಿದ್ದಿವೆ. ಮಾನ್ಯ ಶಿಕ್ಷಣ ಸಚಿವರೆ, ಆ ನಾಲ್ಕು ಆದೇಶದಲ್ಲೂ ಕೂಡ 1992ರಲ್ಲಿ 329 ಹುದ್ದೆಗಳನ್ನು, 1993ರಲ್ಲಿ 141 ಹುದ್ದೆಗಳನ್ನು ಮತ್ತು ದಿನಾಂಕ 02.02.2000ರಲ್ಲಿ 438 ಹುದ್ದೆಗಳು; ಅಂದರೆ, ಒಟ್ಟು 918 ಹುದ್ದೆಗಳನ್ನು ಸಕ್ರಮಗೊಳಿಸಿದ್ದಾರೆ. ಆದರೆ, ಇನ್ನುಳಿದ ಕೇವಲ 350 ರಿಂದ 400 ಜನರನ್ನು, ಅವರ ಜೊತೆಗೆ ಕೆಲಸ ಮಾಡುತ್ತಿದ್ದಂತಹವರನ್ನು ಸಕ್ರಮಗೊಳಿಸಲು ಆರ್ಥಿಕ ಇಲಾಖೆಯವರು ಅನುಮತಿ ಕೊಡಲಿಲ್ಲ. ಅದಕ್ಕೆ ಬೇರೆ ಕಾರಣವೇ ಇಲ್ಲ. ಈ ಮೂರು ಬ್ಯಾಚ್‌ನಲ್ಲಿ ಇದ್ದಂತಹ ಸುಮಾರು 329, 141 ಮತ್ತು 438 ಜನರನ್ನು ಸಕ್ರಮ ಮಾಡಿದರು. ಇನ್ನುಳಿದ 350 ರಿಂದ 400 ಜನರಿಗೆ ಅನುಮತಿ ನೀಡಿಲ್ಲ. ಇವತ್ತಿನ ದಿವಸ ಅವರೆಲ್ಲರಿಗೂ ಕೂಡ ವಯೋಮಿತಿ ಮೀರುತ್ತಿದೆ ಮತ್ತು ಅವರುಗಳು ಕೇವಲ ಎರಡು ಸಾವಿರ ರೂಪಾಯಿಗಳಿಗೆ ಕೆಲಸ ಮಾಡುತ್ತಿದ್ದಾರೆ. ತಮಗೆ ಗೊತ್ತಿರುವಂತೆ ಇವತ್ತಿನ ದಿವಸ ಶಿಕ್ಷಕರು ಟಾಯ್ಲೆಟ್ ಸ್ವಚ್ಛಗೊಳಿಸುವಂತಹ ಪರಿಸ್ಥಿತಿ ಬಂದಿದೆ. ಶಾಲೆಯ ಗಂಟೆ ಬಾರಿಸುವುದು ಶಿಕ್ಷಕರು. ಶಾಲೆಯ ಕಸ ಹೊಡೆಯುವುದಕ್ಕೆ

ಶಿಕ್ಷಕರು. ಅಲ್ಲೆಲ್ಲಾ ಯಾರೂ ಕೂಡ 'ಡಿ' ಗ್ರೂಪ್ ನೌಕರ ಮತ್ತು ಗುಮಾಸ್ತರು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಇವತ್ತು ಈ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ 'ಡಿ' ಗ್ರೂಪ್ ನೌಕರರು ಕೇವಲ ಎರಡು ಸಾವಿರ ಮತ್ತು ಮೂರು ಸಾವಿರ ರೂಪಾಯಿಗಳಿಗೆ ಹತ್ತು, ಹದಿನೈದು ಮತ್ತು ಇಪ್ಪತ್ತು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಾಗಲೂ ಕೂಡ ಇನ್ನು ಹತ್ತು ವರ್ಷದ ಸೇವೆಯೂ ಇಲ್ಲ. ಈಗ ಇಂತಹ ಪರಿಸ್ಥಿತಿ ಇದೆ. ಇವರನ್ನು ನೋಡಿದರೆ, ಅವರು ತಲೆ ಬಾಚುವುದಿಲ್ಲ. ಅವರಿಗೆ ಸರಿಯಾದ ಬಟ್ಟೆ ಇಲ್ಲ. ಅವರು ಹರಿದು ಹೋಗಿರುವ ಬಟ್ಟೆಯಲ್ಲಿಯೇ ಇದ್ದಾರೆ. ಅವರು ಹೇಗೆ ಸಂಸಾರ ನಡೆಸುತ್ತಿದ್ದಾರೆ ಎಂಬುದು ಬಹಳ ಚಿಂತಾಜನಕವಾಗಿದೆ. ಇವರೆಲ್ಲರೂ ಸಹ ಬಹಳ ನಿಜವಾದ ಸಂತ್ರಸ್ತರು ಎಂದು ಹೇಳಿದರೆ ತಪ್ಪಾಗಲಾರದು. ದಯಮಾಡಿ ಇದರ ಬಗ್ಗೆ ದೂರದೃಷ್ಟಿಯಿಂದ, ಮಾನವೀಯತೆಯ ದೃಷ್ಟಿಯಿಂದ, ಏನು ಆರ್ಥಿಕ ಇಲಾಖೆ ಮೂರು ಹಂತದಲ್ಲಿ ಸುಮಾರು 918 ಜನರನ್ನು ಸಕ್ರಮಗೊಳಿಸಿದ್ದಾರೋ ಅದೇ ಗುಂಪಿನಲ್ಲಿ ಇದ್ದಂತಹವರು ಮತ್ತು ಅವರ ಜೊತೆಯಲ್ಲಿಯೇ ಕೆಲಸ ಮಾಡಿರುವಂತಹವರು ಮತ್ತು ಇವರು ಸಹ ಆ ಅವಧಿಯಲ್ಲೇ ಇದ್ದಂತಹವರು. ಈಗ ಉಳಿದಿರುವಂತಹ 350 ರಿಂದ 400 ಜನರನ್ನು ದಯಮಾಡಿ ಸಕ್ರಮಗೊಳಿಸಿ ಅವರನ್ನು ಅನುದಾನಕ್ಕೆ ಒಳಪಡಿಸುವ ಬಗ್ಗೆ ಶೀಘ್ರವಾಗಿ ಆದೇಶ ಹೊರಡಿಸಬೇಕೆಂದು, ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಎಸ್.ವಿ.ಸಂಕನೂರ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಟಿ.ಶ್ರೀಕಂಠೇಗೌಡರು ಮತ್ತು ಮಾನ್ಯ ಮರಿತಿಬ್ಬೇಗೌಡರು ನಿಯಮ 330ರ ಅಡಿಯಲ್ಲಿ ಏನು ಪ್ರಸ್ತಾಪನೆಯನ್ನು ತಂದಿದ್ದಾರೋ ಅದಕ್ಕೆ ನಾನು ಸಹಮತ ವ್ಯಕ್ತಪಡಿಸುತ್ತಾ, ನಾನು ಮಾನ್ಯ ಸಚಿವರ ಗಮನಕ್ಕೆ ತರುವುದು ಏನೆಂದರೆ, 2000ನೇ ಇಸವಿಯ ನಂತರ ಸರ್ಕಾರ 'ಡಿ' ಗ್ರೂಪ್ ಹುದ್ದೆಗಳನ್ನು ರದ್ದುಪಡಿಸಿತು. ಮಾನ್ಯ ಶಾಸಕರು ಹೇಳಿದರು ಇನ್ನೂ 200 ಜನರು ಉಳಿದಿದ್ದಾರೆಂದು. ಈಗ ಅಷ್ಟೂ ಜನರು ಉಳಿದಿಲ್ಲ. ಬಹಳ ಜನರು ಇತ್ತು ಹೋಗಿದ್ದಾರೆ. ಮಾನ್ಯ ಶಾಸಕರು ಹೇಳಿದ ಹಾಗೆ ಅವರನ್ನು ಇವತ್ತಿನಿಂದ ಅನುದಾನಕ್ಕೆ ಒಳಪಡಿಸಿದರೆ, ಕೇವಲ ಇನ್ನು ಎಂಟರಿಂದ ಹತ್ತು ವರ್ಷ ಮಾತ್ರ ಅವರಿಗೆ ಸಂಬಳ ಸಿಗುತ್ತದೆ. ಮಾನ್ಯ ಮರಿತಿಬ್ಬೇಗೌಡರು ಹೇಳಿದಂತೆ ಅವರ ಸ್ಥಿತಿಯನ್ನು ನೋಡಿದರೆ ನಮಗೆ ಕಣ್ಣೀರು ಬರುತ್ತದೆ. ಅವರಿಗೆ ಅಂತಹ ಕೆಟ್ಟ ಪರಿಸ್ಥಿತಿ ಇದೆ. ಈಗ ಏನು ಬಾಕಿ ಉಳಿದಿದ್ದಾರೆ, ಅವರುಗಳು 2000 ಇಸವಿಗಿಂತ ಮೊದಲೇ ನೇಮಕಾತಿ ಹೊಂದಿದವರು. ಈ ಒಂದು ಬ್ಯಾಚ್ ಬಾಕಿ ಉಳಿದಿದೆ. ಅವರುಗಳು 1992-93ನೇ ಇಸವಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. 1992-93ನೇ ಇಸವಿಯಲ್ಲಿ ಇವರು ಈ ರೀತಿ ಬಾಕಿ ಉಳಿಯುವುದಕ್ಕೆ

ಮ್ಯಾನೇಜ್‌ಮೆಂಟ್‌ನವರ ತಪ್ಪೋ, ಡಿ.ಡಿ.ಪಿ.ಐ., ಅವರ ತಪ್ಪೋ ಅಥವಾ ಬಿ.ಇ.ಓ., ಅವರ ತಪ್ಪೋ ಗೊತ್ತಿಲ್ಲ. ಆದರೆ, ಇಲ್ಲಿಯವರೆಗೆ ಪ್ರಧಾನ ಕಾರ್ಯದರ್ಶಿಯವರ ತನಕ ಕಡತವೇ ಬಂದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ನಮ್ಮ ವ್ಯವಸ್ಥೆ ಏನೆಂದು ತಮಗೆ ಗೊತ್ತಿದೆ. ಈಗ ಒಂದು ಕಡತ ಬಿ.ಇ.ಓ.,ನಿಂದ, ಡಿ.ಡಿ.ಪಿ.ಐ.,ನಿಂದ, ನಿರ್ದೇಶಕರ ಕಡೆಯಿಂದ, ಆಯುಕ್ತರ ಕಡೆಯಿಂದ ಕಾರ್ಯದರ್ಶಿಯವರ ಬಳಿಗೆ ಬರಬೇಕಾದರೆ ಸುಮಾರು ಒಂದು ವರ್ಷ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕೆ ಅವರು ಎಷ್ಟು ಹಣ ಖರ್ಚು ಮಾಡಬೇಕಾಗುತ್ತದೆ ಎಂಬುದು ತಮಗೆ ಗೊತ್ತಿದೆ. ಯಾವುದೋ ಕಾರಣಕ್ಕಾಗಿ ಇದು ವಿಳಂಬವಾಗಿದೆ. ಆದುದರಿಂದ ಇದನ್ನು ಕೊಡಲೇಬೇಕು. ಏಕೆಂದರೆ, ಪ್ರಧಾನ ಕಾರ್ಯದರ್ಶಿಯವರು ಮತ್ತು ಆರ್ಥಿಕ ಇಲಾಖೆಯ ಕಾರ್ಯದರ್ಶಿಯವರು ಈ ಕಡತವನ್ನು ನೋಡಿದರೆ ಅದನ್ನು ಕೊಡಲೇಬೇಕಾಗುತ್ತದೆ. ದಯವಿಟ್ಟು ತಾವೇ ಪ್ರಧಾನ ಕಾರ್ಯದರ್ಶಿ ಮತ್ತು ಆರ್ಥಿಕ ಇಲಾಖೆಯವರನ್ನು ಕರೆಯಿಸಿಕೊಂಡು, ಏನು 1992-93ನೇ ಸಾಲಿನ ಬ್ಯಾಚ್‌ನಲ್ಲಿ ಇನ್ನು ಯಾರು ಬಾಕಿ ಉಳಿದಿದ್ದಾರೆ, ಕೂಡಲೇ ಅವರನ್ನು grant ಗೆ admit ಮಾಡಬೇಕೆಂದು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

ಶ್ರೀ ಬಿ.ಸಿ.ನಾಗೇಶ್ (ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರು):- ಮಾನ್ಯ ಸಭಾಪತಿಯವರೇ, ಮಾನ್ಯ ಎಸ್.ವಿ.ಸಂಕನೂರವರು ಹೇಳಿರುವುದಕ್ಕೆ, ಈಗ ಸರ್ಕಾರ ಎಲ್ಲಾ ಇಲಾಖೆಗಳಲ್ಲಿ 'ಡಿ' ಗ್ರೂಪ್ ನೌಕರರನ್ನು ಹೊರಗುತ್ತಿಗೆಯ ಮೇಲೆ ತೆಗೆದುಕೊಳ್ಳಬೇಕೆಂದು ನಿಯಮ ಮಾಡಿದೆ. ಮಾನ್ಯ ಶಾಸಕರುಗಳು ಮಾತನಾಡುತ್ತಾ, ಈ ಹಿಂದೆ ಒಂದು ಬ್ಯಾಚ್ ಬಿಟ್ಟು ಹೋಗಿದೆ ಎಂದು ತಿಳಿಸಿದ್ದಾರೆ. ಅದಕ್ಕೆ ಕಾರಣಗಳನ್ನು ತಿಳಿದುಕೊಂಡು, ಕಾರ್ಯದರ್ಶಿ ಮತ್ತು ಆರ್ಥಿಕ ಇಲಾಖೆಯವರ ಜೊತೆ ಒಂದು ಸಭೆ ಮಾಡಿ ಆ ಸಭೆಯಲ್ಲಿ ಈ ವಿಷಯವನ್ನು ತೆಗೆದುಕೊಂಡು, ಖಂಡಿತವಾಗಿ ಇದಕ್ಕೆ ಒಂದು ಕೊನೆ ಕಾಣಿಸುವಂತಹ ಪ್ರಯತ್ನ ಮಾಡೋಣ ಎನ್ನುವಂತಹ ಮಾತನ್ನು ಹೇಳುತ್ತೇನೆ.

11. ಪ್ರಕಟಣೆಗಳು

ಸಭಾಪತಿಯವರು:- ಮಾನ್ಯ ಸಭಾಧ್ಯಕ್ಷರಿಂದ ಈ ಮುಂದಿನ ಸಂದೇಶ ಬಂದಿರುತ್ತದೆ. ಕರ್ನಾಟಕ ವಿಧಾನ ಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆ ನಿಯಮ 104ರ ಮೇರೆಗೆ ವಿಧಾನ ಸಭೆಯು ದಿನಾಂಕ 20.09.2021ರಂದು ಈ ಕೆಳಕಂಡ ವಿಧೇಯಕಗಳನ್ನು ತಿದ್ದುಪಡಿಯೊಂದಿಗೆ ಅಂಗೀಕರಿಸಿತು ಎಂದು ಹಾಗೂ ಸದರಿ ವಿಧೇಯಕಗಳಿಗೆ ವಿಧಾನ ಪರಿಷತ್ತಿನ ಸಹಮತಿ ನೀಡಬೇಕೆಂದು ಕೋರಿರುತ್ತಾರೆ.

01. ಕರ್ನಾಟಕ ಸೌಹಾರ್ದ ಸಹಕಾರ (ತಿದ್ದುಪಡಿ) ವಿಧೇಯಕ, 2021
02. ಕರ್ನಾಟಕ ಸಹಕಾರ ಸಂಘಗಳ ವಿಧೇಯಕ, 2021
03. ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ), ವಿಧೇಯಕ, 2021
04. ಕರ್ನಾಟಕ ಸ್ವಾಂಪ್ ವಿಧೇಯಕ, 2021

ದಿನಾಂಕ 24.09.2021ರಂದು ಮಧ್ಯಾಹ್ನದವರೆಗೆ ನಿಗದಿತ ಕಾರ್ಯಕ್ರಮ ಪೂರ್ಣಗೊಂಡ ಮೇಲೆ ವಿಧಾನ ಸೌಧದ ಬ್ಯಾಂಕ್‌ನಲ್ಲಿ ಹಾಲ್‌ನಲ್ಲಿ ಮಾನ್ಯ ಶಾಸಕರುಗಳಿಗೆ ಭೋಜನದ ವ್ಯವಸ್ಥೆ ಮಾಡಲಾಗಿರುತ್ತದೆ.

ಮಧ್ಯಾಹ್ನ 2 ಗಂಟೆ 30 ನಿಮಿಷಕ್ಕೆ ವಿಧಾನ ಸಭೆಯ ಸಭಾಂಗಣದಲ್ಲಿ ಲೋಕಸಭೆಯ ಮಾನ್ಯ ಸಭಾಧ್ಯಕ್ಷರಾದ ಶ್ರೀ ಓಂ ಬಿಲಾರವರು 'ಪ್ರಜಾಪ್ರಭುತ್ವ: ಸಂಸದೀಯ ಮೌಲ್ಯಗಳ ರಕ್ಷಣೆ' ಕುರಿತು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ. ಸದರಿ ಸಭೆಯಲ್ಲಿ ಮಾನ್ಯ ಸದಸ್ಯರುಗಳೆಲ್ಲರೂ ಭಾಗವಹಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ.

ಸಭಾಪತಿಯವರು:- ಸದನವನ್ನು ನಾಳೆ ಬೆಳಿಗ್ಗೆ 10 ಗಂಟೆ 30 ನಿಮಿಷದವರೆಗೆ ಮುರೂಡುತ್ತಿದ್ದೇನೆ.

(ಸದನವು ರಾತ್ರಿ 8 ಗಂಟೆ 09 ನಿಮಿಷಕ್ಕೆ ಮುಕ್ತಾಯಗೊಂಡು, ಪುನಃ ದಿನಾಂಕ 21ನೇ ಸೆಪ್ಟೆಂಬರ್ ಮಾಹೆ 2021ರ ಮಂಗಳವಾರದಂದು ಬೆಳಿಗ್ಗೆ 10 ಗಂಟೆ 30 ನಿಮಿಷಕ್ಕೆ ಸೇರಲು ನಿಶ್ಚಯಿಸಿತು)

<><><>